

॥ ಶ್ರೀ ಕರ್ತಾ ಶಿಂ ॥

ಶ್ರೀ ಅರಿದಾಸ ಮಾತ್ರಾ ಪ್ರಪಾರ ಗ್ರಂಥಮಾಲೆ



ಶ್ರೀ ಅರಿದಾಸವಾಚವಯ್ಯೆ ವಿರಚಿತ

ಶ್ರೀಮದ್ಭರತಧಾಮ್ಯತಸಾರ

ಕ್ಕತಾರತಮ್ಯಸಂಧಿ

(ಸಂಧಿ 32)

ಪ್ರಕಾಶಕರು :

ಹೆಚ್. ಎಫ್. ಶ್ರೀನಿವಾಸಮೂರ್ತಿ

'ಶ್ರೀ ಉದಗಾವಿ', ನಂ-61, 4ನೇಯ ಅಡ್ಡರಸ್ತೆ
ನರಸಿಂಹಾಜಾ ಕಲ್ಲೋನಿ, ಬೆಂಗಳೂರು-560 019

ದೂರವಾಣಿ : 6604727

ಶ್ರೀಮದ್ವರಿಕಾಮೃತಸಾರ
ಸರ್ವವಾಯಾನ್ವಾಸಾರಸಂಗ್ರಹ
ಕ್ಷತ್ರಾರಥಮ್ಯಸಂಧಿ (ಸಂಧಿ-32)

ಸ್ಥಾಪನ ಮುದ್ರೆ : 1996
ಸ್ತುತಿಗಳ ಸಂಖ್ಯೆ : 1000

ಬೆಲೆ : 60 ರೂ.ಗಳು

ಸ್ತುತಿಗಳು ದೋರೆಯುವ ಸ್ಥಳ :

- 1) ಶಿರ್ಜ. ಎಂ. ಶ್ರೀನಿವಾಸಮಹಿತ
ನಂ. 61, 'ಶ್ರೀ ಉರಗಾದ್ವಿ'
ಹಿನೇ ಅಡ್ಡರಸ್ಟೀ, ನರಸಿಂಹರಾಜಾಹಳೆನಿ
ಬೆಂಗಳೂರು - 560 019
ದೂರವಾಣಿ : 6604727
- 2) ಪ್ರೇರಾಂತ ಬುಕ್ ಕೋರ್ಪ
ಉಮಾ ಚಿಕ್ಕಮಂದಿರದ ಸಮೀಪ
ಹಾಮರಾಡಪೇಟೆ, ಬೆಂಗಳೂರು-560 018
ದೂರವಾಣಿ : 600480
- 3) ಸ್ಥಾ ಪ್ರೇರಾಂತ ಬುಕ್ ಕೋರ್ಪ
ರಿನೆಯ ಕ್ರೂಸ್, ಮಲ್ಲೇಶ್ವರಂ, ಬೆಂಗಳೂರು-560 003

ಮುದ್ರಕರು :

ಶ್ರೀರಂಗ ಶ್ರೀಂತಿ ಅಂದ್ರ ಬ್ರಿಂದಾವಣ
ಹಂಪಿಮಂತಸಾರ, ಬೆಂಗಳೂರು-560 019
ದೂರವಾಣಿ : 602333

॥ ತ್ರೀ ಹರಿ ಒಂ||



ತ್ರೀ ಸಂಜೀವರಾಯರು (1917-1991)

ತ್ರೀಯುತ ಸಿ. ಸಂಜೀವರಾಯರು ಸೇಲಂ ಜಿಲ್ಲೆಯ ನಾಮಕರ್ನಿನಲ್ಲಿ ದಿನಾಂಕ 6-9-1917 ರಂದು ಜನಿಸಿದರು. ಕಾಂಪೇರಂ ಕೃಷ್ಣರಾವ್ ಮತ್ತು ರಾಧಾಚಾರ್ಯ ದಂಪತ್ತಿಗಳ ಕ್ಳೆನೆಯ ಪ್ರತಿಯ. ಚಿಕ್ಕಾದಿನಲ್ಲಿಯೇ ತಂದೆಯನ್ನು ಕಳೆದುಹೊಂಡು, ತಾಯಿಯ ಅರ್ಥಕೆಯಲ್ಲಿ ಬೆಳೆದು, ಮಾಡುತ್ತಾ ಪ್ರೇಸಿಡೆನ್ಸಿ ಕಲೇಜಿನಿಂದ ಕರ್ಮಾಂಶಿ ಆಸ್ಟೋಫಿನಲ್ಲಿ ಪಠಿಸಿದರು. ಭಾರತ ಸರ್ಕಾರದ ರಕ್ಷಣಾಖಾತೆಯನ್ನು 1941 ಸೇರಿ Defence Science Serviceನಿಂದ 1974ರಲ್ಲಿ ನಿರ್ವಹಿತಿ ಹೊಂದಿದರು. ಚಿಕ್ಕಾದಿನಿಂದಲೂ ಉತ್ತಮವಾದ

ಧಾರ್ಮಿಕ ಪರಿಸರದಲ್ಲಿ ಬೆಳಿದ ಶ್ರೀಯುತ್ಯ, ನಿವೃತ್ತರಾದ ನಂತರ,
 ಅನೇಕ ಧಾರ್ಮಿಕ ಕಾರ್ಯ ಚೆಮುಚಿತೆಗಳಲ್ಲಿ ಸಹಿಯವಾಗಿ ಮಾತ್ರವಿಲ್ಲಿದ್ದರೂ.
 ಉತ್ತಮ ಶ್ರೀಕಾರ್ತಮಾಣಾಗಿದ್ದು, ಐರೋವಾದನದಲ್ಲಿ ನಿಪುಂಜಾಗಿದ್ದರೂ.
 ಪ್ರತಾರ್ಥಿಗಳಿಗೆ ನಾನು 10ಕೋಟಿಗಳಲ್ಲಿ ಸಹಕರಿಸುತ್ತಿದ್ದರು. ಶ್ರೀಯುತ್ಯ ದಿನಾಂಕ
 21-6-1991 ರಂದು ತಮ್ಮ 74ನೇಯ ವಯಸ್ಸಿನಲ್ಲಿ ನಿರ್ಧಾರಿಸಿದ ನಾದರು. ಅವರ
 ಪತ್ರ, ಶ್ರೀಮತಿ ಮಂಡಳಾ ಪ್ರತಾರ್ಥಿರ ಒಕ್ಕಪ್ರವರ್ತನೆ ಏಕಮಾತ್ರ ಪತ್ರ.
 ಶ್ರೀಯುತ್ಯ ಪ್ರತ್ಯೇ ಶ್ರೀ ಯಾದೇವಮೇಹನ್ ಮತ್ತು ಪ್ರತ್ಯೇ ಶ್ರೀಮತಿ
 ಧಾರ್ಮಿಕ, ಸೋನೆ ಶ್ರೀಮತಿ ಧಾರ್ಮಿಕ. ಶ್ರೀ ಸಂದೇವದಾಯಿರ ಸ್ವಾರ್ಥಾರ್ಥಿಗಳಿಗೆ
 ಪತ್ರ ಮತ್ತು ಪ್ರತ್ಯೇ ಶ್ರೀಮದ್ದೇರಿಕಾಮೃತಾರ ಪ್ರಕಳಣಗೆ 2500ರೂಪಾಯಿ
 ಉದಾರವಾಗಿ ನೀಡಿರುತ್ತಾರೆ. ಪ್ರಸಕ್ತ ಸಂಧಿಯನ್ನು ಅವರ ಸ್ವಾರ್ಥಾರ್ಥಿಗಳಿಗೆ
 ಪ್ರತಿಬಂಧಿಸುತ್ತಾರೆ. ಶ್ರೀಯುತ್ಯ ಕುಟುಂಬವರ್ಗಕ್ಕೆ ಶ್ರೀಕರಿವಾಯು ಗುರುಗಳನ್ನು
 ಸಮರ್ಪಿಸುತ್ತಾರೆ ಸಹಿತವನ್ನು ನೀಡಲಿ.

ಪ್ರಕಾಶಕರ ನುಡಿ

ಅತ್ಯೇಯದಾದ ಹರಿದಾಸಬಂಧಗಳಲ್ಲಿ ಪ್ರಕಾಶಕರ ಸಮಿನಯ ಘೂವರ್ ವಿನಂತಿ.

ಜಗನ್ನಾನ್ನರಾದ ಶ್ರೀಜಗನ್ನಾಥದಾಸವರ್ಯರ ಅವರಕ್ಕಾಗಿ. ಶ್ರೀಮದ್ಭರಿತಭಾಷ್ಯಕಾರರ ಕೆಲವೆಯ ಸಂಧಿಯಾದ (ಸಂಧಿ 32) ಕ್ಕೂ ಕಾರತಮ್ಮಪಂಧಿಯನ್ನು ಪ್ರಕಟಿಸಿ, ತಮ್ಮಲ್ಲಿ ಕೈಯಲ್ಲಿದಲು ಪರಮ ಸಂತಸದ ಸಂಗತಿ.

1985ರಲ್ಲಿ ಖುರಂಭವಾದ ಈ ಪ್ರಕಾಶಾಯೋಜನೆಯು ಶ್ರೀಕರಿವಾಯು ಗುರುಗಳ ಪರಮಾನುಗ್ರಹದಿಂದಲೂ ಮತ್ತು ತಮ್ಮಲ್ಲಿ ಅಭಿಮಾನದ ಸಹಕಾರದಿಂದಲೂ ಈಗ ಯಶಸ್ವಿಯಾಗಿ ಘೂರ್ಣ ಗೊಂಡಂತಾಗಿದೆ.

ಈ ಪ್ರಕಾಶಾಯೋಜನೆ ಅತ್ಯಂತ ಮಹತ್ವಪೂರ್ವಾದ ಕಾರಣ. ಶ್ರೀದಾಸರ ಅಂತಯಾದ ಮಿ ಗರುಡವಾಹನ ಶ್ರೀಲಕ್ಷ್ಮಿನರಸಿಂಹ ದೇವರು. ನನ್ನಲ್ಲಿ ನಿಂತು, ಪ್ರೇರಿಸಿ, ಈ ಕಾರ್ಯವನ್ನು ಕೈಗೊಳ್ಳುವಂತೆ ಮಾಡಿ, ಇಂದಿಗೆ ಘೂರ್ಣಯಶಸ್ವನ್ನು ಖಚಿಸಿ ಕೊಟ್ಟುಹಿಡಿ. ಇದರ ಯಶಸ್ವಿ ಅವನ ಘೂರ್ಣಾನುಗ್ರಹವಲ್ಲದೇ ಅನ್ಯಥಾ ಇಲ್ಲ.

32 ಸಂಧಿಗಳ ಘೂರ್ಣಪ್ರಕಾಶಕರೆಗೆ ನೇರವಾದ ನಮ್ಮ ಅತ್ಯೇಯ ಹರಿದಾಸ ಬಾಂಧವರೆಲ್ಲರೂ ಪ್ರಕಾಶಕರ ಅಭಿರಂಗಣಾಗಿದ್ದಾರೆ. ಮುದ್ರಣ ಕಾರ್ಯದಲ್ಲಿ ಸಹಕರಿಸಿದ ನನ್ನ ಅತ್ಯೇಯರೆಲ್ಲರಿಗೂ ನಮ್ಮ ಅತ್ಯೇಯ ಅಭಿವಂದನೆಗಳು. ಪ್ರಕಾಶಾಕಾರ್ಯದಲ್ಲಿ ಉತ್ತಮ ಸಲಹೆಗಳನ್ನು ನೀಡಿದ ನನ್ನ ಪತ್ನಿ ಪ್ರತ್ಯೇ ಮತ್ತು ಇತರ ಬಂಧುವರರೆಲ್ಲಾ ವಂದನೆಗಳು. ಪ್ರತಿಗಳ ಮಾರಾಟದ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಸಹಕರಿಸಿದ

ಖಾಲಿಗೂ ನಮ್ಮೆ ಕುದಿಕ ವಂದನೆಗಳು. ನೂತನ ಯೋಜನೆಯ ಪ್ರಕಾರ,
ಹೀವನ್ನು ಪ್ರತೀರ್ಥಿಸಿ ಸಂದಾಯ ಮಾಡಿ, ಸಹಕರಿಸಿದ ಉಲ್ಲಾ
ಅಭಿವೃದ್ಧಿ ಸದಸ್ಯರಾಗಳಿಗೆ ಪ್ರತಿಶಕ್ತಿ ಅಭಿರೂಪಿಸಿದ್ದಾರೆ.
ಅದ್ದು ಸನ್ನೌರೊಳಿಬಂತು.

**ಪ್ರಾಂತಿಕ ಶ್ರೀತಪ್ತ
ಫಲಾಂಶಿ ಸಂಧಿ (ಸಂಧಿ - 33)**

ದೇಂಗಳೂರು
ದಿನಾಂಕ 1-1-1997

೩೦ತೇ ಪ್ರತಾಮಗಳು
ಹರಿಹರ್ಡಿ ಹಾದಸೇವಕ
H.S. ತ್ರಿಭುವಾಸಮೂರ್ತಿ
(ಪ್ರತಿಶಕ್ತಿ)

ಗಮನಿಸಿ : -

- (1) ಪ್ರಸ್ತು ಸಂಪೂರ್ಣ ಪ್ರತಿಯಲ್ಲಿ ಪ್ರಾಂತಿಕ ಸಂಪೇ, 145 ರಿಂದ 148ರ
ವರೆಗೆ, ತಪ್ಪಾಗಾದೆ. ಆದರೆ ವಿಷಯ ಸರಿಯಾಗಿ ಮುಂದುವರಿದಿದೆ.
- (2) 209 ರಿಂದ 212ರ ವರೆಗೆ ಪ್ರಾಂತಿಕ ಸಂಪೇ ತಪ್ಪಾಗಿದೆ. ವಿಷಯದ
ಮುದ್ರಾದಲ್ಲಿ ಯಾವ ದೋಷವೂ ಇಲ್ಲ.

೩೦ತೇ
ಪ್ರತಿಶಕ್ತಿ

॥ ಶ್ರೀ ಕಾಂತಿ ॥



ಬ್ರಹ್ಮಾಂಡದಲ್ಲಿ ಅನುಕೂಲ ಮಾರ್ಗ ವ್ಯವಸ್ಥೆ !
ಅಂತರ್ವಿಧಾ ಸರ್ವಾಂಶ ಸಮಾಜ ಸಮರ್ಪಣೆ !!

-ಕಿರ್ಲೋಸ್ಕರ್ (ಅಭಿಯೋ-7, ಮೂರ್ತಿ-19)

WITH BEST COMPLIMENTS FROM :

KIRLOSKAR INVESTMENTS AND
FINANCE LTD.

REGD. OFFICE :
UNITY BUILDINGS, II FLOOR, C-BLOCK,
J. C. ROAD, BANGALORE-560 002

॥ ४१ : ಅಂ : ೨೦ ॥

॥ ಶ್ರೀಗಂಗಾಹನ ಲಕ್ಷ್ಮಿ ನರಸಿಂಹಾಭಿನ್ನ
ಶ್ರೀಜಗನ್ನಾಥವಿಶ್ಲೇಷಾಯ ನಮಃ ॥

ಕಕ್ಷತಾರತಮ್ಯಸಂಧಿ

(ಸಂಧಿ-೫೨)

ದರಿಕೆಫಾವ್ಯಾಶಸಾರ ಗುರುಗೆಳ ।
ಕರುಣದಿಂದಾಪಸಿತು ಹೇಳುವೆ ।
ಪರವಾಭಗವದ್ವಚ್ಚರಿದನಾದರದಿ ಕೇಳುವುದು ॥ ॥೫೨॥

ಪದ್ಯ-೧

ಮೂಲ :-

ಶ್ರೀರಮಾಣ ಸನೇಂತ ಸರ್ವಗಿ ।
ಸಾರಭೋಽಕ್ತ ಸ್ವತಂತ್ರ ದೋಷ ವಿ ।
ದೂರ ಜ್ಞಾನಾನಂದಬಲ ಇತ್ಯಾಯ ಗುಣಪೂರ್ವ ॥
ಮುಂದುಗುಣವಚೀಕ ಸಗುಣ ಸಾ ।
ಭಾರ ವಿಶ್ವಸ್ಥಿ ಕಿಲಯೋದಯು ।
ಭಾರಣ ಚ್ಯಾಹಾಂದ್ರ ನರಕರೀ ಸಲಹೋ ಸಜ್ಞಸರ ॥ ॥೫೨॥

ಶ್ರೀಮದ್�ರಿಷಥಾಮೃತಸಾರ

ಅಧಕರಣ :-

ಶ್ರೀಮದ್ಭರಿಷಥಾಮೃತಸಾರವಿಂಬ ಪ್ರಸ್ತುತಿ ಗ್ರಂಥರಣ್ಡದ ಕೊನೆಯ ಸಂಧಿಯು - ಶಿಕ್ಷಿತರಕರು ಸಂಧಿಯು. ಪ್ರಸ್ತುತಿಸಂಧಿಯಲ್ಲಿ ಸಮಸ್ತ ದೇವತಾಗಳಾವನ್ನು ತಾರತಮ್ಯಾನುಸಾರ ಪ್ರಾರ್ಥನಾಮಾಡುತ್ತಾ. ಪ್ರಪ್ರಥಮ ಶ್ಲಾಘನ್ಯನೂ, ಸರ್ವೋತ್ತಮನೂ, ರಮಾಬ್ರಹ್ಮಾದಿವಂದ್ಯನೂ, ಪರಾಕ್ರಾಂತಾನೂ ಆದ ಶ್ರೀಹರಿಯಂದ ಪ್ರಾರಂಭಿ, ಸ್ತುತಿಗೈರಿದ್ವಾರೆ - ಜಾನಿವ ಶ್ಲಾಘನ್ಯ ಆದ ಒಗ್ಗೆಯ್ದಿರಾದ ಶ್ರೀಮಂಜ್ಞಿನ್ನಾಳಿದಾಸರಾಯಿ. || 1 ||

ಪ್ರತಿಖಂಡಾರ್ಥ :-

ಶ್ರೀರಮಣಿ = ಕಾಂತಿಸಂಭವನ್ಯಾದ, ಸತ್ಯಗ್ರಂಥಾಭಿಮಾನಿಯಾದ ಶ್ರೀಲಕ್ಷ್ಮಿದ್ರೇವಂತಿ ನಿಯಾಮಕನಾದ, ಸರ್ವೋತ್ತಮ = ರಮಾದಿ ಸಮಸ್ತರಿಗೂ ಪ್ರಭುಷಾ, ನಿಯಾಮಕನೂ ಆದ, ಸರ್ವರ್ಗ = ಸರ್ವತ್ರದಲ್ಲಿ ವ್ಯಾಪ್ತನಾದ, (ರಮಾಬ್ರಹ್ಮಾದಿಗಳು ಧಿನ್ಯವ್ಯಾಪ್ತರು). ಶ್ರೀಪರಮಾತ್ಮಾದರೇಂದು ಅಪರಿಚ್�ಿನ್ಯವ್ಯಾಪ್ತನು), ಸಾರಥಿಎತ್ತರ್ = ಸರ್ವವಸ್ತುಗತ ತನ್ನ ಸ್ವಾಖ್ಯಾರೂಪದಿಂದಲೇ ಸ್ವಾಖ್ಯಾರಣಾನ್ನು ಸ್ವೀಕರಿಸುವ, ಸ್ವತಂತ್ರ = ಸರ್ವತಂತ್ರಸ್ವತಂತ್ರನಾದ (ಪರಾಧಿಸನಲ್ಪದವನಾದ), ದೋಷವಿಧಾರ = ವೈವರ್ಯಸ್ವಾಖ್ಯಾದಿ ಸಮಸ್ಯೆದೀವರಗಳಿಂದ ವಿಶೇಷವಾಗಿ ದೂರನಾದವನು, ಜ್ಞಾನಾನಂದ ಬಲ ಉತ್ತರ್ಯ = ಜ್ಞಾನ-ಸುಖಿ-ಬಲ-ಉತ್ತರ್ಯಗುಣ (ವಿಭೂತಿ ಯಾವಾಗಿ) ಇತ್ಯಾದಿ ಸರ್ಕಳ ಕಲ್ಯಾಣಗಳಿಗಳಿಂದ, ಗುಣಪೂರ್ಣ = ಪ್ರಾಕೃತಮಾದ ಸತ್ಯಾಗ್ರಹಿ ಗುಣತ್ವಯಗಳಿಂದ ವರ್ಚತನಾದವನು, (ಪ್ರಾಕೃತಗುಣ ವಿಧಾರನು), ಸರ್ಗುಣ = ತನ್ನ ಸ್ವಾಖ್ಯಾಗಾದ, ತನ್ನಿಂದ ಅತ್ಯಂತ ಅಭಿನ್ಯಾವಾದ ಸತ್ಯಾಗ್ರಹಿ ಗುಣಗಳಿಂದ ಪೂರ್ಣನಾದವನು. ಸಾಕಾರ = ತನಗೂ ಮತ್ತು ತನ್ನ ಅವಯವಗಳಗೂ ಅತ್ಯಂತ ಅಭೇದವಾದ ಕರಿಬರಣಾದ್ಯವಗಳಿಂದ ಆಕಾರಫೂರ್ಣವನು. ವಿಕ್ರಿ = ಚರಾಚರಣತ್ವವಾದ ಜಗತ್ತನ್ನು

ಮಹಾಲಪ್ರಕೃತಿ ಉಪಾದಾನದಿಂದ ಶ್ರೀವರಮಾತ್ಮೆ ನಿರ್ಮಿತು ಕಾರಣಾಗಿ, ಉದಯೆ = ಜಗತ್ತಿನ ಸೃಷ್ಟಿ ಕಾರ್ಯ, ಸ್ಥಿತಿ = ಸೃಷ್ಟಿ ವಾದ ಜಗತ್ತಿನ ಪಾಲನಾಕಾರ್ಯ, ಅರ್ಥ = ಬ್ರಹ್ಮಕಲ್ಪಾಂಶರದಲ್ಲಿ ನಾಶಮಾಡುವ ಕಾರ್ಯ, ಕಾರ್ಚಳ = ಸೃಷ್ಟಿ, ಸ್ಥಿತಿ, ಲಯಾದಿಗಳಿಗೆ ಮುಖ್ಯ ಕಾರ್ಚಳ—ನಾದ, ಶ್ರೀಪಾಸಾಂಧ್ರ, ದೇವರಲ್ಲಿ ಅಂತರಕರಣಹೃದಯಿಯಾದ, ಸರಜರೀ = ಶ್ರೀರಂಕ್ಕುನರಸಿಂಹ ಸ್ವಾಮಿಯೋ,(ದಾಸರಾಯರ ಕುಲದೈವನೇ ಮತ್ತು ಗ್ರಂಥಪ್ರತಿಪಾದ್ಯ ದೇವತೆಯೂ-ಗರುಡಮಾಹನ ಶ್ರೀರಂಕ್ಕುನರಸಿಂಹ ದೇವರು), ಸಂಜ್ಞನರೆ = ನಿನ್ನ ನಿಜಭಕ್ತರಾದ ಜ್ಞಾನಿಗಳನ್ನು, ಸಲಹೆ = ಬಾಲಕ ಪ್ರಕೂನನನ್ನು ರಕ್ಷಿಸಿದಂತೆ, ಸಂರಕ್ಷಣ ಮಾಡುವವನಿಗೆ—ಎಂದು ಪ್ರಾರ್ಥಿಸಿದ್ದಾರೆ. ॥॥

ವಾಚಾನಿಗಳು

०. ಶ್ರೀ ಸಂಕರಣಾಂಬಂದೆಯರ ವಾಚಾನಿ :-

ಈ ಸಂಧಿಯಲ್ಲಿ ದೇವತೆಗಳನ್ನು ತಾರತಮ್ಯಮುಕಾರ ಪ್ರಾಭನ ಮಾಡೋದರಲ್ಲಿ. ಅದಿಯಲ್ಲಿ ಮಂಗಳಾಂಶರಳಿ ಉದ್ದಿಕ್ತ, ಶ್ರೀದೇವರನ್ನು ಪ್ರಾಭನಾ ಮಾಡತಾರೆ. ಶ್ರೀವರಮಾತ್ಮೆ ಪ್ರಫಮರ್ತ್ತ. ಶ್ರೀವರಮಾತ್ಮೆ ಎಂಥಾವನೆಂದರೆ—

ಲಕ್ಷ್ಮೀದೇವೇಂಗಿ ಪತಿಯಾದವ. ಸರ್ವಚೇವರಿಗೂ ಸ್ವಾಮಿಯಾದವ. ಸರ್ವತ್ರದಲ್ಲಿ ವಾಪ್ತಿನಾದವ, ರಮಾಬ್ರಹ್ಮಾಂದಿಗಳು ಲಿನ್ನವಾಪ್ತಿವರು, ಅಪರಿಚ್ಛಿನ್ನ ವಾಪ್ತಿನಾದವನ್ನು ಶ್ರೀವರಮಾತ್ಮೆ. ತನ್ನ ಸ್ವಾಮಿರೂಪದಿಂದಲೇ—ತನ್ನ ಸ್ವಾಮಿವಾದ ಸಾರಗಳ ಭೋಜನ ಮಾಡತಕ್ಕವ. ಜಡರಸ ಶ್ರೀರಂಧುದವ. ಅನ್ನಾರ್ಥಿನಲ್ಲಿದವ. ಸ್ವತಂತ್ರನಾದವ. ವೈಷಮ್ಯ-ನೈಘ್ರಂಜಿನಾಪದಿ ದೇವಿಷ ಗಳಿಂದ ವಿಶೇಷಾರವಾಗಿ ದೂರನಾದವ. ಜ್ಞಾನ ಸಂಯೋಜ ಬಲ ಕಲ್ಯಾಣದ ಗುಣಗಳು ಇವುಗಳು ಅಸಂಖ್ಯಾತವಾಗಿ, ಅಪರಿಚ್ಛಿನ್ನಗಳಾಗಿ, ಸಂಪೂರ್ಣ

ಗಣಿ ಇರುವುದೆ. ಇವುಗಳನ್ನೂ ಶ್ರೀಪರಮಾತ್ಮುಗೂ ಅತ್ಯಂತಾಭೀಧಗೆಳು. ಎನ್ನು ಪ್ರಾಕೃತ ಸತ್ಯದ ಗುಣತ್ವಯಾಗಿಂದ ಪರಿಣಾಮವ. ತನ್ನ ಸ್ವಾಖ್ಯಗಳಾದ, ತನಗೆ ಅಥವಾಗಳಾದ ಸತ್ಯದಿಗುಣ ಉಳ್ಳವ.

ಅಪ್ರಾಕೃತಿಗುಣ ಉಳ್ಳವ. ತನಗೇ ತನ್ನ ಅವಯವಗಳನ್ನೂ ಅತ್ಯಂತಾಭೀಧವಾದ ಕರಚರಣಾದಿ ಅವಯವಸಹಿತವಾದ ಆಳಾರದಿಂದ ಸಹಿತನಾದವ. ಪ್ರಾಕೃತ ಆಳಾರದಿಯ ರಹಿತನಾದವ. ಅವಿಂದ ಅಪರಿಷ್ಪತ್ವನ್ನಿರುವಕ್ಕೆ ಆಳಾರ ಅಂಗಿಕರಿಸಿದರೆ, ಅದ್ದುತ್ತರೆ ಅಂಗಿಕರಿಸಬೇಕಾಗುತ್ತದೆ. ಅದ್ದು ರಿಂದ, ಅವಿಂದ ಅಪರಿಷ್ಪತ್ವನ್ನಿರುವಕ್ಕೆ ಆಳಾರ ಅಂಗಿಕರಿಸಿಕ್ಕೆ ಇಲ್ಲ. ವಿಂಡರ್‌ಪರ್‌ಫಾದ ರಾಮ್-ಕ್ಲಾಡ್‌ದಿರುವಾಗಳಿಗೆ ಆಳಾರ ಅಂಗಿಕರಿಸಬೇಕು. ಅವಿಂದರೂಪ ಸಾಳಾರ ಇಲ್ಲವೂ-ಎಂದರೆ, ಸರ್ವತಃ ಹಾಳೆಂದಾಧ್ವಾಂ-ಎಂತ ಪ್ರಮಾಣ ಇರುವದ್ದು ರಿಂದ, ಇಂಥಾ ಸಾಳಾರವು ವಿಂಡರ್‌ಪರ್‌ ಪರಿಮಿತಿ ಬಂದಂತೆ ಆಗತ್ತೆದ್ದಲ್ಲ ಎಂದರೆ, ಅವಿಂದವಾದ ಸಮುದ್ರೋದಿಕಾತ ತರಂಗಗಳೋಪಾದ ಯಾರ್ಥಿ ವಿಂಡರ್‌ಪರ್‌ಗಳು ಅವಿಂಡರ್‌ಪರ್‌ನಿನ್ನ ನವನಾರೀ ಕುಂಡರವತ್ತೆ ಇರ್ಲೋ ಮಾರಿ ಅದೆ. ಈ ರಿತ್ಯಾ ಪರಿಮಿತಿ ಇಲ್ಲ.

ವರಿಮಿಕಿರಿಂತವಾದ ಆಳಾರ, ಘಟದಲ್ಲಿ ಪರಿಮಿತಿ ಕಂಡಂತೆ, ಎಂತ ಈತ್ತರ್ಯ. ಚರಾಚರ ಜಗತ್ತನ್ನು ಮೂಲಜಡಪ್ರಾಕೃತಿ ಉಪಾದಾನದಿಂದ ಶ್ರೀಪರಮಾತ್ಮು ನಿಮಿತ್ತ ಕಾರಣನಾಗಿ, ಪೂಜೆಗಳನ್ನು ಸ್ಥಾಪಿಸಿದೆಂದ ಸ್ವರ್ಪಿತಿ, ಅಂತೆ, ತದಾವರಣ ಮಹತ್ವಾದ ಲೋಕಗಳ ಸೃಷ್ಟಿಯೇನು, ಅದರನ್ನು ಪಾಲನ ಮಾಡೋಂದೇನು, ಚರ್ಯಾವಸ್ಥಾನದಲ್ಲಿ ನಾಶಮಾಡೋಂದೇನು— ಇವುಗಳೇ ನಿಮಿತ್ತಕಾರಣನಾದ, ಭಕ್ತರಲ್ಲಿ ಅಂತಕ್ರಿಯಾಸಮೂಹವೈಶ್ಯ, ಸ್ವರ್ವಿಂಡರ್‌ಪರಿಯಾದ ಪರಮಾತ್ಮನೇ, ಭಕ್ತರಾದ ಜ್ಞಾನಿಗಳನ್ನು ಪ್ರಕ್ಷಾದನ್ನು ಸಲಹಿಸಂತೆ, ಸಂರಕ್ಷಣ ಮಾಡೋಂದೇನು—ಎಂತ ತಾತ್ಪರ್ಯ. || 1 ||

೨. ಧಾರಪ್ರಕಾಶಿಕಿ :-

ಶ್ರೀದಾಸಾಯಿರು ತರಿಕಾಮೃತಸಾರದ ಗ್ರಂಥವನ್ನು ಸರ್ವಾವನ

ಮಾಡುತ್ತಾ, ಮೊದಲನೆಯ ಮಂಗಳಾಚರಣಸಂಧಿಯಲ್ಲಿ ತಾರತಮ್ಯಪ್ರಕಾರ ದೇವತೆಗಳಿಗೆ ನಮಸ್ಕಾರ ಮಾಡಿದಂತೆ, ಗ್ರಂಥಾವಸಾನದಲ್ಲಿ, ಶ್ರೀಪರಮಾತ್ಮನನ್ನು ಮೊದಲು ಮಾಡಿ, ಮಾನುಮೌತ್ತಮರ ಪರಿಂತ ಕ್ರಮವಾಗಿ ನಮಸ್ಕಾರಮಾಡಿ, ಗ್ರಂಥ ಸಮಾಪ್ತಿ ಮಾಡುತ್ತಾರೆ.

ಉತ್ತೀರ್ಣಪತಿಯೂ, ಸಹೋತ್ರಮನೂ, ಸರ್ವತ್ರವ್ಯಾಪ್ತನೂ, ಸರ್ವಭಾರತಿಯೂ ಕ್ರಮನೂ, ಸರ್ವತ್ರಾರ್ಥಿಯೂ ಕ್ರಮನೂ, ಸರ್ವತ್ರಾರ್ಥಿಯೂ ಕ್ರಮನೂ, ಸರ್ವತ್ರಾರ್ಥಿಯೂ ಕ್ರಮನೂ, ಸರ್ವತ್ರಾರ್ಥಿಯೂ ಕ್ರಮನೂ, ಸರ್ವತ್ರಾರ್ಥಿಯೂ ಕ್ರಮನೂ, ಸರ್ವತ್ರಾರ್ಥಿಯೂ ಕ್ರಮನೂ, ಅನಂದಾದಿ ಗುಣಾಂದ ಪೂಜಾನೂ, ಮೂರುಗುಣಾಂದ ಸಂಬಂಧಿಲ್ಲದವನೂ, ಅನಂದಾದಿ ಗುಣಾಂದ ಪೂಜಾನೂ, ಅವ್ಯಾಕೃತವಾದ ಶರೀರವುಳ್ಳವನೂ, ಪ್ರಪಂಚದ ಸೃಷ್ಟಿ, ಸ್ವಿತ್, ಲಯಗಳಿಗೆ ಕಾರಣನೂ, ಕರುಣಾಪೂಜಾನೂ ಆದ ಶ್ರೀನಾರಸಿಂಹನೇ ! ನಿಃಸು ಸಜ್ಜನರನ್ನು ಪಾಲಿಸು.

11

೭. ಶ್ರೀವ್ಯಾಸದಾಸಸಿದ್ಧಾಂತ ಕೌಪುದಿ :

ದೇವಾನಾಂ ತಾರತಮ್ಯ ಪರಿಷ್ಕಾರೆ ಮಹಾತ್ಮಯರ್ಥ ॥ ಅತಿ
ತರ್ ಬಹುಶಿಷ್ಟಕ್ರಮ್ - "ಇತ್ಯಕ್ರೀ" - || - "ತತ್ಸಂಕ್ಷಿಪ್ತಮ್" - ಇತ್ಯಸ್ಮಿ
ಖಪರ್ತಮಾಸ್ಯ - "ಸಂಧಿ ಪ್ರಾಣಿ : ತೀತನ್ಯನ್ಯಮ್", ಯಾವಿತ್ಯಸ್ಮಿ ಅದಿತ್ಯ:
ಇತ್ಯಾಪ ಸಂಹಾರಮಾರ್ತ, ಬ್ರಹ್ಮಾಂಡಾನಾಮ ಸತ್ಯಮ್, ತತ್ತ್ವಿಕ್ಷೇವ ಅತ್ಯ
ರಾಣಿ ಭವಂತಿ, ಸತ್ಯಿಯಾತಿ ॥ ತತ್ತ್ವಯತ್ ಸತ್ಯತತ್ ಪ್ಯಂತಮ್ ; ಯತ್ತಿ-
ತದಸ್ಯಮ್, ತದ್ಯಮ್ ತೇನೇಭೇಯಾಚ್ಯತ್, - ಮುಕ್ತತದಿತರ ನಿಯಂತ್ರಿತಂ
ಖಪಸಂಹಾರೇ ॥ ತಸ್ಮಾತ್ ವ್ಯಾಪ್ಯಾನ ವ್ಯಾಪ್ಯೇಯರೋಃ ಚ ವಿಕವಿತ
ಯತಾ ಸುಪ್ರಸಿದ್ಧಾ ಇತಿ, ಯದೇ ಯಂ ವ್ಯಾಪ್ಯೇಯಂ ತದೀಯಮೇವ
ವ್ಯಾಪ್ಯಾನಂ ಚೀತಾ ಸುತರಾಂ ಅಧಾರವಾಗಿ : ಇತಿ ಶ್ರೀಸಾಧಸರಣಂ ಅನುಸ್ತ
ರಂತಃ ಮಹಾಂತಃ, ಶ್ರೀರಮಾರೋ - ಇತ್ಯಾರಭ್ಯ, ವಿತ್ಯಾಯಂತಂ ಯದಿಭಂ
ಖತ್ಯಂ ಪ್ರಮೇಯಂ ಜಾತಮ್. ತದಾನೀಂ ಪತ್ಯಂ ಖತ್ಯರಃ ಗ್ರಂಥ
ಸಂದರ್ಭಃ ॥ ಖಚ್ಚಿಸಮನೀಭೇಷಿ ಸ್ವಾಸ್ಪದಿಗಣಗಾಃ ಏತೇ, ಸಾತಿ ಸೂಚನಂ
ಕ್ಷಾಪದ ತಾತ್ಪರ್ಯಾರ್ಥಃ ತತ್ತ್ವತಾಃ ಚಿತುಸ್ತುಂತತ್ ಇತಿ ಚಿದಾಚಕ್ಷತೇ,

ಕ್ರಿಯುತ್ತಂತ ಇತಿ ವಿವೃತಿ ಕರ್ತವ್ಯ. ಪ್ರತ್ಯೇಕ ಪದನ್ ॥ ತತ್ತ್ವ ಶ್ರೀಮೇಣ
ಹಾರತಮ್ಮ ಕ್ಷಮಾ ನಿಗಮನ ಮುಖೇನ ಪ್ರಾಂತೇ ವಿವಕ್ಷಿ: ಶ್ರೀಯೋಜಾ-
ಶ್ಲಾಮ್ಮೇ ದ್ಯುತಿಭಾರತನಲಾಲಸ: ದಾಸೋತ್ರಂಧಃ. ಯದನು-
ಗ್ರಹಾತ್ ಪೇಡವೇದಾಂತಾಬ್ಯಂ ಅತಿ ಚಕ್ರಮತಾಂ(ತಂ) ಶ್ವರತಿ "ಶ್ರೀಮಣಿ"-
ಗ್ರಹಾತ್ ಪೇಡವೇದಾಂತಾಬ್ಯಂ ॥ १ ॥

ಕಂಸ್ತಾತ್ಮಿ

ದೇವತಾಗಳ್ಲಿರುವ ತರತಮ್ಯಭಾವವನ್ನು ತಿಳಿಸುವುದರಲ್ಲಿ ರಾಜುಗಳಿಗೆ
ತಾತ್ಪರ್ಯವಿರುತ್ತದೆ. ಆದುದಂದ, ಆ ತಾರತಮ್ಯವನ್ನು ಅನೇಕ ಸಲ
ಶ್ರೀದಾಸವರ್ಯರು ಈ ಗ್ರಂಥದಲ್ಲಿ ನಿರೂಪಿಸುತ್ತಾರೆಂದು ಹೀಂದೆ ಹೇಳಲಾಗಿದೆ.

—“ತತ್ತ್ವಸ್ತವ್ಯ”— ಎಂಬ ಉಪಕ್ರಮವಾಕ್ಯಕ್ಕೆ— ಸದಿತಪ್ರಾಣಿ:
“(ಸತ್ಯ)”—ಎಂಬ ಪದವು ಪ್ರಾಣವಾಚಕ)— ತೀತಿ ಅನ್ವೇಣಿ— (“ತಿ”—ಎಂಬುದು
ಅನ್ವೇಣವಾಚಕ)”—ಯಮ್ ಇತಿ ಅನ್ವೇ ಆದಿತ್ಯ: (—“ಯಮ್”—ಎಂಬ ಪದವು
ಆದಿತ್ಯವಾಚಕ) ಎಂಬುದು ಉಪಸಂಹಾರವಾಕ್ಯ ಬ್ರಹ್ಮಾಗಿ (ಪರಪ್ರಹ್ಮಾಗಿ)
ಸತ್ಯವೆಂಬ ನಾಮವಿದೆ. —“ಸತ್ಯಂ”—ಎಂಬಲ್ಲಿ ಸತ್ಯ, ತಿ, ಯಮ್,— ಎಂಬು
ದಾಗಿ ಮುಂದು ಅಷ್ಟಾರ್ಥಿರುತ್ತದೆ. —“ಸತ್ಯ”—ಎಂದರೆ ಅಮೃತ. —“ಆ”—
ಅಂದರೆ ಅನ್ವೇ, —“ಯಮ್”—ಎಂದರೆ ಇವರಿಡನ್ನು (ಅಮೃತ ಹಾಗೂ ಅನ್ವೇ
ಇವರಿಡನ್ನು) ಕೊಡುವವನು. ಹೀಗೆ, ಉಪಸಂಹಾರವಾಕ್ಯದಲ್ಲಿ ಹರಿಯು
ವಾಕ್ಯಾನ ಹಾಗೂ ವಾಕ್ಯವ್ಯೇಯಗಳಿಗೆ ಸಮಾನ ವಿಷಯವಿರುವುದೆಂಬುದು
ಏಕಾಭಿಪ್ರಾಯವಿರುವುದೆಂಬುದು ಸುಪ್ರಸಿದ್ಧವಿದೆ.

ಅದರಲ್ಲಿ, ವ್ಯಾಪ್ತೇಯಕಾರೀ ಆದರ ವ್ಯಾಪ್ತಾಸಂಕಾರರಾಗಿದ್ದರೆ, ಅಂಥ
ವ್ಯಾಪ್ತಾನದಿಂದ ವಿಶೇಷಾದ ಅರ್ಥಾಜ್ಞಾನವಾಗುವುದು. ಆದುದಂದ,
ಸುಧಾದಲ್ಲಿತೇಂದ ರೀತಿಯನ್ನು ಅನುಸರಿಸುವ ಮಹಾತ್ಮರಾದ ದಾಸೋತ್ರ-

ಮರು—“ಶ್ರೀಮಹಾ”—ಎಂಬ ಪ್ರಥಮ ಸಂಧಿಯ ಪ್ರಥಮಪದ್ಯದಿಂದ ಆರಂಭಿಸಿ, ಈವರೆಗಿನ ಗ್ರಂಥಸಂಖ್ಯಾದಿಂದ ಯಾವ ಉದ್ದೇಶದ ಸಲುವಾಗಿ (ಯಾವ ವಿಷಯವನ್ನು ಹೇಳುವುದಕ್ಕಾಗಿ) ಪ್ರಮೇಯವನ್ನು ಹೇಳಿರುತ್ತಾರೋ, ಆ ಮುಖ್ಯ ವಿಷಯವನ್ನು ಹೇಳಲು, ಈ ಮುಂದಿನ ಗ್ರಂಥಸಂಖ್ಯಾವನ್ನು ಪ್ರಾರಂಭಿಸುತ್ತಾರೆ. ಉಚ್ಚ ನೀಚಸಮರ್ಪಲ್ಲಿ. “ಜಂಧವರು ತಮ್ಮ ತಮ್ಮ ಗಣದಲ್ಲಿರುವರು”—ಎಂಂಡಿನ್ನು ಸೂಚಿಸುವುದೇ—ಕ್ರಾಸಂಧಿಯ ತಾಪ್ಯದ್ವಾರೆ. ಕೆಲವರು 34 ಕರ್ಕಿತಾರ್ಥಮುಸಂಧಿಯ ಹೇಳುತ್ತಾರೆ.

ವಿವೃತಿಕಾರರು 33 ಕರ್ಕಿತಾರ್ಥಮುಸಂಧಿಯ ಪ್ರತಿಪಾದಿಸಿರುತ್ತಾರೆ. ಈ ಕ್ರಮದಿಂದ, ತಾರತಮ್ಯ ಕರ್ಕಿತಾರ್ಥಮುಸಂಧಿಯನ್ನು ನಿಗಮನರೂಪವಾಗಿ ಕೊನೆಯಲ್ಲಿ ಹೇಳುವರು. ಅದಕ್ಕಾಗಿ, ರಮಾರಮಣ ಗುಣಗಳವನ್ನು ಪ್ರತಿಪಾದಿಸಲು, ತತ್ವರಾದ ದಾಸವರೇಣ್ಯರು—ಯಾರ ಅನುಗ್ರಹದಿಂದ ಈ ವೇದವೇದಾಂತ ಸಾಗರವನ್ನು ದಾಟಿರುತ್ತಾರೋ, ಅಂಥಾ ಶ್ರೀಹರಿಯನ್ನು ಈ ಸಂಧಿಯ ಆದಿಯಲ್ಲಿ ಶ್ರೀರಮಾಣ—ಈ ಪದ್ಯದಿಂದ ಸಂಖ್ಯಾರಸುತ್ತಾರೆ. ॥1॥ 1ನೇ ಕ್ರಾ. ॥

ಃ. ②ಗುರುಷ್ಯದಯ ಪ್ರಾರ್ಥಿಣಿ :-

ತಾರತಮ್ಯಕ್ಷಾನಪೂರ್ವಾರ್ಥ ಶ್ರೀವಿಮ್ಮಾವನ್ನು ಸರ್ವೋತ್ತಮನೀಯ, ನಿದೋವಣನೀಯ, ಭಕ್ತಾರ್ಥ ಸುಲಭನೀಯ, ಅನಂತ ದೇಶಕಾಲಗಣಾಪೂರ್ವಣ ನೀಯ, ಭೋಜ್ಯ ಭೋಕ್ತ್ವಾಪ್ತಿತನೀಯ, ಅನಂತ ವಿಭೂತಿರೂಪನೀಯ, ಕೃಂಭಾರಾಂಶರೋತ್ತಮನೀಯ, ಜೀವಜಡಾತ್ಮಕ ಪ್ರಪಂಚ ವಿಲಕ್ಷಣನೀಯ, ಶ್ರೀವಿಧಜೀವಂಗಿ ತತ್ತದ್ವೋಗ್ಯಗತಿಪ್ರದನೀಯ, ಉತ್ತಮಾಧಿಕಾರಿಗಳಿಂದ ಅನೇಕವಿಧ ದಶ್ವಿ ಉಪಾಸ್ಯನೀಯ, ಸಪ್ತಾನ್ನಿ ನಿಮಾರ್ಥಕತ್ವವೇಯ, ಅನೇಕ ವೇದ ಭಾರತ ಪೂರಾಣದ ಪ್ರತಿಪಾದ್ಯನೀಯ, ಸ್ವಾತಿ ಹೇಳಿ, ಪುನಶ್ಚ ಅಲ್ಲಲ್ಲಿ ವಿವರಿಸಿ, ಸರ್ವಕರ್ತೃತ್ವ-ಸರ್ವರಿಷಧೀತ್ವತ್ವಾದಿ ಮಹಿಮಾಗಳನ್ನು ತಿಳಿಸಿ, ಸರ್ವಸಮಬರ್ಣಿಯಂ ಶರಣಾಗತಿಯನ್ನು ಹೊಂದಿ, ಶ್ರೀಹರಿಯ ಸ್ವಾತಂತ್ರ್ಯ ಏತಾದಿ ಮಹಿಮೆ ತಿಳಿದು ಭಜಿಸುವ ಬಗೆ ತಿಳಿಸಿ, ದೇವರ ಸಾಕ್ಷಾತ್ಕಾರಾರ್ಥ

ನಾಗಿಕರ ತಮ್ಮಕ್ರಮದಿಂದ ದೇವಾದಿ ಜೀವರ ಸಾಧನೆ ನಿರ್ಯಾಹಿಸಿ, ಪುಣಿ-
ದೇವರ ಜೀವೋತ್ತಮತ್ವಪುಂಡಿಮೆ ತಿಳಿ, ದೇವರಂಗಿ ಕಾಲಾನಂತ್ರ ತಿಳಿಸುವು
ದಕ್ಕಿ, ಕಾಲಸಂಖ್ಯಾತ್ಮಕ ತಿಳಿ, ಸರ್ವರ್ತಕ್ಕೂ ಭೀಂಕ್ತಿಪ್ರಾಬಾದರೂ ದೇವರೆ
ನಿಯೋಜಿತ, ವೈವಾಹಿಕದರ್ಶಿಕನೆಂದು ಒಟ್ಟು ಧ್ಯೋಪ್ತಾಂತ ಮೂಲಕ ತಿಳಿ,
ಜ್ಞಾನಕ್ಕೆ ಉಪಯಂತ್ರವನ್ನಾಗಿ ಗ್ರಂಥ ಸ್ವೀಕರಿಸಿದ್ದುವಾಗಿಲೂ, ತಾರತಮ್ಯಕ್ರಮ
ವಾಗಿ ವಿಷ್ಣು ಸಹ್ಯಾತ್ಮತ್ವಪ್ರಾಂತಿಕ ಸ್ವಾದನಾರ್ಥವಾಗಿ, ಅವರೋಹಣೆತ್ರಮದಿಂದ
ಸ್ತುತಿಪೂರ್ವಕ ಈ ಗ್ರಂಥವನ್ನು ಈ ಸಂಧಿಯಲ್ಲಿ ಸಂಪೂರ್ಣಮಾಡುತ್ತಾರೆ-
ಶ್ರೀರಮಜಿವಂದು.

ಶ್ರೀರಮಾಣಿನೇ, ಸಹೋತ್ರಮನೆ, ಸರ್ವಭಾಗ್ಯಪ್ರಸನ್ನ, ಸಾರಥೀರ್ಥನೆ,
ಸ್ವಾತಂತ್ರ್ಯ, ವೆಂಬ ಪರಾಪ್ರಕ್ರಿಯಾಲ್ಪದೆ ಸರ್ವಕ್ರಿಯೆ ನಿರ್ವಾಹಕನೆ, ಅಭಾವಕ್ತ
ಜ್ಞಾನಾನಂದಬಲ ವಶ್ಯಾರ್ಥಿನಂತ ಗುಣಪೂರ್ಣನೆ, ಶ್ರೀಗುಣವಚನತನೆ,
ಸ್ವರೂಪಾಳಿನಾದಿ ಗುಣಾನಿಧಿಯ, ಆ ಗುಣವೇ ಆಶಾರವಾಗಿರುವವನೆ, ವಿಶ್ವ
ವಂಬ ಜಯ ಚೇಯನಾತ್ಕೃತ ಪ್ರಪಂಚಕ್ಕೆ ಸ್ವರ್ಪಂಷಿತ ಲಯ ಉದಯವೆಂಬ
ಕೂಡಾದಿಗಳಿಗೆ ಕಾಣಿನೆ, ಕೃಪಾಸಮುದ್ರನೆ, ಶ್ರೀನರಹಂಯಿ, ಸಜ್ಜನರನ್ನು
ರಕ್ಷಿಸು. ||18||

ಸರ್ವಾಧಿಕಾರಿಸಂಗ್ರಹ

1. ಪ್ರತಿಯೆಬ್ಬ ಸಹ್ಯಾದ್ರಿಕುಗೂ ಪಂಚಭೇದ – ತಾರತಮ್ಯಜ್ಞಾನ ಅತ್ಯಗತ್ಯ. ಅದರೆ, ಸ್ವಪ್ನವಾದ ಚೂನವಿಲ್ಲದೇ, ಶ್ರೀಹರಿಯ ಪರಮಾನುಗ್ರಹವಾಗುವುದಿಲ್ಲ. ಸಹ್ಯಾದ್ರಿಮನಾದ ಶ್ರೀಹರಿಯದ ಅರಂಭಾಕ್ಷಣಿಯಲ್ಲಿ, ಕ್ರಮವಾಗಿ ಅವರೋಹಣಕ್ರಮವಾದಲ್ಲಿ ಕೃಜಾಂತಜೀವರ ಪಯಂತ ಇರುವ ತಾರತಮ್ಯ ವಿಷಯವು ಅತ್ಯವಶ. ಹಿಂದಿನ ಸಂಧಾರಣೆಯಲ್ಲಿ ಈಂದಿದ ತಾರತಮ್ಯಜ್ಞಾನ ನಿಷಯಿಸ್ತೇ ಪ್ರಸ್ತುತ, ಸಂಧಾರಣೆಯಲ್ಲಿ ಸಂಗ್ರಹಮಾಡಿ, ತಿಳಿಸಿರುತ್ತಾರೆ ಪರಮಾಕ್ರಮಾರ್ಥಾದ ದಾಸರಾಯಾರು.

2. కాఁడించినప్పుడూ, నిత్యయోజ్వనేయులు, సత్తాభిమానియులు, తుభ్రప్రదళు ఆద శ్రీలక్ష్మీగ్రదేవిగ్రహించి ఎంత నామ. అంతక లక్ష్మీగ్రదేవియాద శ్రీకంఠియు శ్రీరఘుణను.

రఘు—శ్రీదతే. ఎఱి ధామపరిష్కార ప్రకార, చిక్కప్పక్కతి—నామకళాద శ్రీలక్ష్మీగ్రదేవియల్ని స్వరఘణాద సమస్తతంత్రము తాను శ్రీదిసి (రఘుమాతి), గుర్వాప్రమాద క్రమదింద స్వామ్యయన్న మాడు—వను. జగత్కాష్టుగే శ్రీలక్ష్మీగ్రదేవియు ఖంపాదాన కారణారు. జగత్కాష్టు సంస్కరణ వ్యాపారగాగి శ్రీకంఠియే ముఖ్య నియామకము.

3. ఒడ ఉంమాత్కమాద ఈ సమగ్ర జగత్కినల్లిలువ సమ—చేశనరిగూ శ్రీపరమాత్మన ప్రభువు మత్తు పరమానియామకము. సమప్రభుత్వ మత్తు నియామకత్తు—ఎరణా శ్రీకంఠు స్వరూపగాగి గుర్ణి ఏతేషగాలు. ఇదంిద సమేకిను.

4. శ్రీరఘుణము, సమేకనూ ఆద శ్రీపరమాత్మను సమ—పదాభగాగిల్లి స్వాఖ్యారస రూపదించాడ్దానే. సమపస్తుగత రథాంగాంత భగవద్ముపవే స్వాఖ్యావెనిసువుదు. అన్న స్వాఖ్యావన్న తాను శ్రీకంసువను. ఆందరే సమపదాభగాగి రథాంగాంత భగవద్ముపగాగిల్లి శ్రీఆసువను. ఈ గుర్ణి ఏతేషవన్న స్వరఘణత్తు—వన్న వరు. ఇదంిద సమగ్రసారభింబించును.

అందరే, సమగ్ర—సమస్త వస్తుగతమాద, సూర్య—స్వాఖ్యారస—వన్న భోక్త—సేవిసువవను. ఎంత తాక్షయి.

5. ఇతరర యావ అపోక్తి, నేరపు, సత్కాయిభ్రాంతి, తానీ తానాగి సమశాయిగాగిన్న నివాహిసువుదరింద. స్వతంత్ర—నేందు

ಶ್ರೀಮದ್�ರಂಧರಾಮ್ಯಕಾರ

10

ಕರೆಯಬಿವನು. ಸ್ವೇ-ಎಂದರೆ, ತಾನೇ ತಾನಾಗಿ (ಪರಾವೇಸ್ತುರಾಹಿತ್ವ)

ತಂತ್ರ-ಸರ್ಕಲ ಕಾಯ್ದರೂಪವಾದ ವ್ಯಾಪಾರ ನಿರ್ವಹಣೆ.

ಸ್ವೀತಂತ್ರ ಗುಣವಿಶೇಷಣೆ- ಶ್ರೀಪರಮಾತ್ಮನ ಸ್ವರೂಪಭೂತಾಗಿಂಬಳಿ.

ಶ್ರೀಲಕ್ಷ್ಮಿ ದೈವಿಯರಂದ ವ್ಯಾಪಾರ, ಸರ್ಕಲಚೀವರೂ ಪರಾಧಿನರು.

ಅವರ ಕರ್ತೃತ್ವಕ್ಕಿ ಶ್ರೀಪರಮಾತ್ಮನ ಅಧಿನ. ಇದು ನಿತ್ಯಸಿದ್ಧಿವೆ.

6. ಶ್ರೀಕರಿಯಲ್ಲಿ ಲಪರೀಶವಾದರೂ ದೋಷಗಳಿಲ್ಲ. ಅವನು
ದೋಷಗಂಧಿದೂರನು. ಇದರಿಂದ, ಹೋಷಿದೂರನಂದಿದ್ದಾರೆ.

7. ಆನಂತರಾಘಾಟಗಳಾಳ್ವಿಜ್ಞಾನೋ, ಸಮಸ್ಯೆಗೊಳಿಸು-
ವಿಧಿನೂ ಆದ ಆಶ್ಚರ್ಯಯನು ಜ್ಞಾನ, ಆಸಂದ, ಬಲಾದಿ ಆನಂತರ
ಬ್ರಹ್ಮಗುಣಗಳಿಂದ ಪರಿಸೂಳಣೆ. ಪ್ರತಿ ವಿಷಯದಲ್ಲಿಯೂ ಸರ್ವ-
ಪ್ರಕಾರಗಳಲ್ಲಿಯೂ ಬರಿಸುಣಿಸು. ಅವನ್ನೀ ಕೊರತೆ ಎಂಬುದಿಲ್ಲ.

8. ಸತ್ಯ, ರಜ ಮತ್ತು ತಮ್ಮ- ಎಂಬ ಪ್ರಾಕ್ಯತಗುಣಾತ್ಮಯಗಳಿಂದ
ರೂಪಣೆ. ಆಪ್ಯಾತ ಜ್ಞಾನಾನಂದಾದಿ ಗುಣವಿಶ್ವಾಸು. ಗುಣತ್ವಯಾತ್ಮಕ
ವಾದ ಪ್ರಕೃತಿಯಿಂದ ಪರಮವಿಲ್ಪಣಣನು. ಇದರಿಂದ, ಮೂರು ಗುಣ
ವಕ್ಷಿತನೆ.

9. ಮುದು ಗುಣವಚ್ಚತನಾದ ಮುಕುಂದನು, ಜನತ್ತಿನ ಸ್ವರ್ಪು-
ಸ್ವಾತ್ಮ-ಲಯ-ನಿಯಮನ-ಜ್ಞಾನ-ಅಜ್ಞಾನ-ಬಂಧು ಮೇಲ್ಕ್ಷಾಗಳಿಂಬಿ ಅಪ್ಯ-
ಕರ್ತೃತ್ವ ಕರ್ತೃತ್ವಾರ್ಥಿನಿಂದನು. ಅವನಿಂದ ಸ್ವಷ್ಟಿವಾದ ಸಮಗ್ರಜಗತ್ತು.
(ಮೂಲಪ್ರಕೃತಿಯ ವಿಕಾರ). ಮತ್ತು ಬ್ರಹ್ಮಾಂಡಗತ ಸರ್ಕಲಚರಗಳೆಲ್ಲವೂ
ಅವನ ಅಧಿನ ಮತ್ತು ಅಂಗಿಗಳಿಗ ಮುಖ್ಯ ವ್ಯಕ್ತಿಯಿಂದ ನಿರ್ಯಾಮಣನೆ.
ಅವನೇ ಸ್ವಾತ್ಮದಿ ಸರ್ಕಲ ವ್ಯಾಪಾರಗಳಿಗ ಮುಖ್ಯ ಕಾರಣಸಾಗಿದ್ದಾನೆ. ಇದ
ರಿಂದ-ವಿಶ್ವ ಸ್ಥಿತಿ ಲಯಿಂದಂತೆ ಕಾರಣಣಣಣನು.

10. ವಿಶ್ವದ ಸ್ವರ್ಪು ಸ್ವತಿ ಲಯಾದಿ ವಾಗಾರಗಳಿಗೆ ಮುಖ್ಯಕಾರಣ ನಾದ ಆ ವಿಶ್ವಂಭರನು ನಿಜಭಕ್ತರ ವಿವರಿಸಿದ್ದಿ ಪರಮಕರುಣಾಸಮುದ್ರನು. ಅವನೆ ಪರಮಾನಂಗರುಹಿಂದರೇ, ಸಾತ್ತ್ವಿಕರ್ಥಕರ ಕರ್ಮವಿಮೋಚನೆ. ತದ್ವಾರಾ, ಅವರ ಸ್ವರೂಪ ಸುಪಾಧಿವ್ಯತ್ತಿ. ಅನಾದಿಗತವಾದ ಕರ್ಮಬಂಧನ ವನ್ನು ನಿವೃತ್ತಿಗೊಳಿಸಿ, ನಿಜಭಕ್ತರಿಗೆ ನಿಡಾಸಂದರ್ಭನ್ನು ನೀಡುವ ಆ ನಿರಂಜನಮು— ಕೃಷಾಸಂಧನು.

11. ಕೃಷಾಂದ್ರನಾದ ಶ್ರೀಲಕ್ಷ್ಮಿ ಗ್ರಂಥಸಂಹಿತೆಯು ದಾಸರ ರುಲದ್ವೈವ ಹಾಗೂ ಇಷ್ಟದ್ವೈವನು. ಅಂತಹ ಪರಮದಯಾಸಮುದ್ರ ತೇ ನಾರಸಿಂಹಿ ಸರ್ಕಲಪಜ್ಞನರನ್ನು ಸಂರಕ್ಷಿಸಿದ್ದು ದಾಸಾಯರು—ಪ್ರಾರಂಭದಲ್ಲಿ ಪಾಧಿಸುತ್ತಾ, ಪ್ರಸ್ತುಸಂಧಯನ್ನು ಉಪಕ್ರಮಿಸುತ್ತಾರೆ. ||1||

* * *

ಪದ್ಮ-೨

ಮೂಲ ೨

ನಿತ್ಯಮುಕ್ತಾರ್ಥಿ ನಿವಿಂತಾರ್ಥಿ ।
 ನಿತ್ಯ ಸುಖಸಂಪೂರ್ಣ ನಿತ್ಯ ।
 ನಿತ್ಯ ಜಗದಾಧಾರಿ ಮುಕ್ತಮುಕ್ತಗಳವಿನುತ್ತಿ ॥
 ಜಿತ್ತೀಸು ಚಿನ್ಮಂಬವ ಶ್ರೀಪುರು ।
 ಹೋತ್ತನುನ ವಕ್ಷಣೇನಿವಾಸಿ ।
 ಧೃತಿಪತ್ನಲಿ ಕಾಂತೀ ಶ್ರಿಜಗನಾತೀ ವಿಜ್ಯಾತಿ ॥ ೨॥

ಅವಕರಣಿ : -

ಸ್ತುಸ್ತುದ್ವಿತೀಯ ಪದ್ಯದಿಂದ- ಜಗನ್ನಾತೀಯಾದ ಶ್ರೀಲಕ್ಷ್ಮಿಗೇವಿಯ
ರನ್ನ ಸ್ತೋತ್ರ ಮಾಡುತ್ತಾರೆ. ॥२॥

ಪ್ರತಿಖಂಡಾಳಿ : -

ನಿತ್ಯಮುಕ್ತಿ = ಅನಾದ್ಯನಡತಾಲಕ್ಕೂ ಲಿಂಗದೇವರಹಿತರಾಗಿ,
ಶ್ರೀಪರಮಾತ್ಮನಂತ ನಿತ್ಯಮುಕ್ತಪರಸ್ಸ ಹೊಂದಿರುವವರೇ, ನಿವಿಂಚಾರಳಿ
= ಪ್ರಾತ್ತಿಕಾಣತ್ತಯಾಗಳ ವಿಜಾರದಿಂದ ರಹಿತರಾದವರೇ, ನಿತ್ಯಸುಖ
ಶಂಕುಳಿಂದ = ಅನಾದ್ಯಂತಕಾಲದಿಂದಲೂ ಸ್ವರೂಪಸುಖ ನಿತ್ಯವೈಕ್ಕಿಂತಾಗಿರ
ತಕ್ಕವರೇ, ನಿತ್ಯಾನಿತ್ಯಾಜಗದಾಧಾರಿ = ಶ್ರೀಪರಮಾತ್ಮನ ತರುವಾಯ, ನಿತ್ಯ
ವಾದ ಮತ್ತು ಅನಿತ್ಯವಾದ ಸಮಸ್ತಪ್ರಾಣಿಕ್ಕಿ ಆಧಾರಭೂತರಾಗಿರುವವರೇ,
ಮುಕ್ತಮುಕ್ತಗಳವಿನುಕೆ = ಲಿಂಗಭಂಗಾದ ಮಹತ್ತಜೀವರುಗಳಿಂದಲೂ
ಎತ್ತಾ ಸರಿಂಗಾರಾಗಿ ಮುಂದಿನ ಕಲ್ಪ-ಕಲ್ಪಗಳಲ್ಲಿ ಲಿಂಗಭಂಗ ಹೊಂದುವ
ಅಮುಕ್ತಜೀವರಿಗೂ ಇವರಿಂದ ಸ್ತುತಿಮಾನರಾದವರೇ, ಶ್ರೀಎತ್ತರುಷೋ
ತ್ತಮನ = ಕ್ಷಿರಾಕ್ಷರಧೂರಘಂಂದ ಉತ್ತಮೋತ್ತಮನಾದ, ಶ್ರೀಪರಮಾತ್ಮನ
ವಜ್ಞಾನೋನಿವಾಸಿನಿ = ಪತ್ನಿಸ್ತ ಧರ್ಮಲ್ಲಿ ನಿತ್ಯವಿಂಯೋಗಿಸಿಯಾಗಿ ವಾಸವಾಗಿ
ರುವವರೇ, ಧೃತ್ಯನಷ್ಟಲಿ = ತನ್ನ ಧೃತ್ಯಜನರಲ್ಲಿ ಅಂತಃಕರಣ ಉತ್ಸಂಪದಿ:
ಶ್ರೀಜಗನ್ನಾತೀಯಿ = ಲೋಕತ್ತಯಾಗಿತರಾದ ಸಮಸ್ತತ್ವವಿಧ ಜೀವರಿಗೆ ತಾಯಿ
ಯಾಗಿರುವ ಜಗನ್ನಾತೀಯೇ, ವಿಜಾತೀತಿ = ಉತ್ಸರ್ವಾಮುಕಳಿಂದು ಬ್ಯಾಕಿ
ವಾಗಿರುವವರಿಗೆ, ಚಿತ್ತತ್ವಸು ದಿನ್ನಿಂದವನ = ನನ್ನ ವಿಜಾತ್ವದನೆಯನ್ನು ಆಲಿಸು,
ಉಂಟು = ನಮ್ಮನ್ನು ಸಂರಕ್ಷಿಸು. ॥२॥

ವಾತ್ಯಾನಗಳು

೧. ಶಿಂಂಕರಣಾದೆಯರ ವಾತ್ಯಾನ : -

ಶ್ರೀರಮಾದೆವರನ್ನ ಸ್ತೋತ್ರಮಾಡತಾರೆ. ಇವರು ಎರಡನೇ ಶಿಕ್ಷ.

ಅನಾದ್ಯನಂತರಾಲಕ್ಷ್ಯ ಶ್ರೀಪರಮಾತ್ಮೇಶಾದಿಯಲ್ಲಿ ಒಟ್ಟರಾಗಿ, ಅಣಾಧಿನರಾಗಿ ಇರತಕ್ಕವರೇ ಮತ್ತು ಅನಾದ್ಯನಂತರಾಲದಿಂದಲೂ ಬ್ರಹ್ಮಾದಿಗಳೇಷಾದಿಯಲ್ಲಿ ಸರಿಗೆದಿಂದ ಇರೋಡಿವೇನು, ಅದರ ಭಂಗವೇನು ಇವುಗಳಿಂದ ರಹಿತರಾದ್ದರಿಂದ, ನಿತ್ಯಮುಕ್ತರೆಂದು ಕರಸತಕ್ಕವರೇ, ಪ್ರಾಕೃತಗುಣತ್ವಯಿವಿಕಾರದಿಂದ ತಿನ್ನರಾದವರೇ, ಮತ್ತು ಲಿಂಗಭಂಗರಾದ ಮುಕ್ತರ ಪ್ರಕೃತಾಕೃತಕ್ಕ ಲುದ್ದಸತ್ತವಿಂದ ದೇಹಗಳ ಧರಿಸ ವಿಹಾರ ಮಾಡತಾರೆ. ಅಂಥ ವಿಕಾರಶಿನ್ಯವಾದ ವಿಹಾರವುಳ್ಳವರೇ, ಸ್ವರೂಪಸುಖ ಎಂಬುವುದು ಬ್ರಹ್ಮಾದಿಗಳಿಗೆ ತಿಳಿವುಲಾಲ ಅನಭವ್ಯತ್ತ, ಸಾಧನಾನಯರ ಸಂಪೂರ್ಣ ವ್ಯಕ್ತಿಕ್ಷಾಂಗೋ ಅದರಂತೆ ಇಲ್ಲದೆ, ಅನಾದ್ಯನಂತರಾಲದಿಂದಲೂ ಸ್ವರೂಪಸುಖ ನಿತ್ಯವೃತ್ತವಾಗಿ, ಸುಖಿದಿಂದ ಸಂಪೂರ್ಣರಾಗಿ ಇರತಕ್ಕವರೇ. ನಿತ್ಯಜಗತ್ತು, ಪ್ರಾಣಗಳು, ಅನಿತ್ಯಜಗತ್ತು. ಮಹರಾದಿ ಲೋಕಗಳು, ಅಂಡದ ವಿರೋದ, ಅವರಣಾದಿಗಳು ಏತಾದ್ಯತಿಂಥಾಸಿಸ್ತಿಜಗತ್ತಿಗೆ ಅಧಾರರಾದವರೇ, ಪರಮಾತ್ಮನ ತರುವಾಯ ಪರಮಾತ್ಮೇಶಾದಿಯಲ್ಲಿ ಅಧಾರರಾದವರೇ, ಲಿಂಗಭಂಗರಾದ ಅಸಂತ ಕಲ್ಪದ ಮುಕ್ತರಿಂದಲೂ, ಉಮುಕ್ತರಾದ ಲಿಂಗದೇಹದಿಂದ ಸಹಿತರಾದ ಸಾಧನಿ ಅವಶಿಷ್ಟರಾದ ಪರಮಾನರಾದ ಅಮುಕ್ತರಿಂದಲೂ ಸ್ತುತಿರಾದವರೇ, ಕಾಂತಿಸಂಪನ್ಮೂಲಾದ, ಕ್ಷುರಾಕ್ಷರಪುರುಷರಿಂದ ಉತ್ತಮನಾದ ಪರಮಾತ್ಮನ ವಕ್ಷಸ್ಸು ಉದಿಲ್ಲಿ ವಾಸವಾಗಿ ಇರತಕ್ಕವರೇ, ಶ್ರೀಪರಮಾತ್ಮ ಸವೇರ್ತತ್ವಮ, ನಾನು ಅವನ ಭೃತ್ಯನೇತ ಅನ್ವತಕ್ಕ ಸ್ವರೂಪಸ್ಸಭಾವದವರಲ್ಲಿ ವಾಯಂಲ್ಯಪುಳ್ಳವರೇ, ತ್ರಿವಿಧಜೀವರಿಗೆ ತಾಯಿಯಾದವರೇ, ಸೃಷ್ಟಿಯಾವಕ್ತ್ವ ಪರಮಾತ್ಮ ರಮಾತ್ಮಾರೂ, ಮಾತಾನಾದರಿಂದ ರಮಾಜೀವರು ಜೀವರಿಗೆ ತಾಯಿಯಾದವರು. ಅಕ್ಷರರಿಂದು ವಿಶೇಷಾರವಾಗಿ ಹ್ಯಾತಿಪಡೆದವರೇ, ನನ್ನ ವಿಜ್ಞಾಪನೆಯನ್ನು ಕೇಳಿಂದರಾಗಿ, ಏಹಿಕದಲ್ಲಿ ಒಕ್ಕರ್ಥವೇನು, ಭಕ್ತಿ, ವೃದ್ಘಿವೇನು ಇವುಗಳನ್ನು. ಹೊಟ್ಟು, ಸಂರಕ್ಷಣ ಮಾಡಿಂ- ಎಂತ ತಾತ್ಪರ್ಯ. ||2||

೨. ಭಾವಪ್ರಕಾರಿಕ :

ನಿತ್ಯಮುಕ್ತಿಳೂ, ವಿಹಾರಶಿನ್ಯಳೂ, ನಿತ್ಯನಂದಪೂರ್ಣಿಳೂ, ಇತ್ಯರಾದ ಜೀವರು ಮೌದಲಾದವರು, ಅನಿತ್ಯರಾದ ತರೀರ ಮೌದಲಾದವೈ

ಗಳಂದ ಯುತ್ತುವಾದ ಜಗತ್ತಿಗೆ ಅಧಿಕಾರಿಯವರೂ, ಮುಕ್ತದೇವರಿಂದಲೂ ಮತ್ತು ಅಮುಕ್ತಿಂದಲೂ ಶಾಷತಾವರ್ಣಿ, ಆದ ಹೀಗೆ ಲಕ್ಷ್ಮಿ ಶೈವಿಯೇ ನನ್ನ ಚಿನ್ನಹವನ್ನು ಬಿತ್ತೆನ್ನು. ಶ್ರೀಘರ್ಣೋತ್ತಮನ ಪಶ್ಚಾತ್ ಉದಿತ್ತ ವಾಸ ವಾಸಿಯವರ್ಣಿ, ಭೃತ್ಯಾಜನರಿಂದಿರುತ್ತಿರುತ್ತಾನ್ನಿ, ಪೂರುಳೋಕದ ಜನಿಯೂ, ಲೋಕವಿಷ್ಣುತ್ವಾಂಶಾ ಆದ ಹೀಗೆ ರಮಾ, ನಮ್ಮೆ ಖರಸ್ಸು ಸಂರಕ್ಷಿಸು. ||2||

೭. ಶ್ರೀವಾಸದಾಸಸಂಧಾಂತಕೌಮುದಿ :

“ನಿತ್ಯ” – ೭೫. ||2||

ಉತ್ಸುಕಾಂತ

ಈ ಪದ್ಯದಿಂದ, ಕರಿಯ ತರುವಾಯಿದ್ದಿರುವ ಶ್ರೀಮಹಾಲಕ್ಷ್ಮಿ ಶೈವಿಯನ್ನು ಚೆಡಿಕೊಳ್ಳುತ್ತಾರೆ. ಇದು ಎರಡನೆಯ ಕ್ಷಣಾ. ||2||

೮. ಶ್ರೀಗುರುಜ್ಯಾದಯ ಪ್ರಕಾಶ :

ಶ್ರೀಕರಿಯಂತೆ ನಿತ್ಯಮುತ್ತಳಿ, ವಿಕಾರರಹಿತಳಿ, ನಿತ್ಯಸ್ವರೂಪಿಷಣದಿ ಸಂಭೂತಿಂತಳಿ, ಸೂಕ್ತಮಾರಿ ನಿತ್ಯ. ಸೂಕ್ತಲಾಂಗಿ ಅನಿತ್ಯ. ಹೀಗೆ ಸಿತಾಂತಿನಿತ್ಯವೆಂಬ ಜಗತ್ತಿಗೆ ಆಧಾರಿಸಿದಾಗಿಯವರಳಿ, ಮುಖ್ಯಮುತ್ತ ಸಜ್ಜೇವಗ್ರಂಥಂಸುತ್ತ ಶ್ರೀಘರ್ಣಿಷ್ಠಿತ್ತಮನೆಂಬ ಶ್ರೀವಿಷ್ಣುವಿನ ಪಶ್ಚಾತ್ ಏಷಾಸಿಯೇ, ತ್ರಿಜಗತ್ತಿಗೆ ಕಾಯಿಯಾಗಿರುವರಳಿ, ವೇದಾದ ಪ್ರಸ್ತಾಪ ಮಹಾರಕ್ಷಿಣೀಯೇ, ನನ್ನ ವಿಜ್ಞಾಪನೆಯನ್ನು ಒತ್ತಿಕ್ಕೆ ತಂಡು, ಭೃತ್ಯವರ್ಗವನ್ನು ಸಂರಕ್ಷಿಸು. ||2||

ಶರ್ವವಾಂಶಾನಸಾರಸಂಗ್ರಹ

೧. ನಿತ್ಯಮುತ್ತಳಿ :

ಅಸಾಧ್ಯಸಂಭಾಂದಿಂದ ಶ್ರೀಪರಮಾತ್ಮನಾರ್ಥ ಸಹಂತೋಗಿಯಾಗಿ

ತತ್ವವರು, ಶ್ರೀರಮಾದೇವಿಯರು ಸರ್ವಜೀವರಿಗೆ ಸಹ ಶ್ರೀಪರಮಾತ್ಮನೊಳನೆ ಸಹಯೋಗವು ಅನಾದಿಂಬಲದಿಂದ ಇದ್ದರೂ, ಸರ್ವಜೀವರೂ ಲಿಂಗದೇಹದಿಂದ ಬದ್ದರು. ಚತ್ವರಕೃತಿರೂಪಭಾದ ಶ್ರೀಲಕ್ಷ್ಮಿದೇವಿಯರು ಶ್ರೀಗುಣಾತ್ಮಕವಾದ ಲೋಗದೇಹದ ಸಂಬಂಧವಿಲ್ಲ. ಕರ್ಮಬಂಧನರಹಿತರಾದ ಶ್ರೀಲಕ್ಷ್ಮಿದೇವಿಯರು ನಿತ್ಯ ಮುಕ್ತರು. ದ್ವಿತೀಯಕ್ರಾಂತಾವಸ್ತುರಾದ ಶ್ರೀಲಕ್ಷ್ಮಿದೇವಿಯರು ನಿತ್ಯ ಈಶಾಧಿನರ್ತಕ ವಿದಯೇ ಹೊರತು, ಬ್ರಹ್ಮಾದಿದೇವತೆಗಳಂತೆ ಪ್ರಾಕೃತ ಸ್ವಂತ ಸ್ವಂತ ಇಲ್ಲ.

2. ನಿರ್ವಿಕಾರಕಿ :

ಶ್ರೀಕೃತಿಯು ಶ್ರೀಗುಣಾತ್ಮಕವಾದದ್ವೈ. ಗುಣಗಳ ವ್ಯಾಖ್ಯಾದಿಂದ ಸ್ವಂತ ಕಾಯಿ. ಜಗತ್ತಪ್ರಾಗ್ರಿ ಕಾರಣವು ಶ್ರೀಗುಣರು. ಕಾಯಿವು ಜಗತ್ತಪ್ರಾಗ್ರಿಯು. ಶ್ರೀಗುಣರ ಸಮ್ಮುಳನದಿಂದ ಪರಿಣಾಮರೂಪವಾಗಿ ವಿಕಾರಕೂದಿ, ಜಗತ್ತು ಸ್ವಂತಿಯಗ್ರಾವುತ್ತದು. ಇದಕ್ಕೆ ಮೂಲಕರಣವು ಶ್ರೀಪರಮಾತ್ಮನ ಇಗ್ರಿ. ಅಂತಹ ವಿಕಾರಗಳಾವುವೂ ಶ್ರೀಲಕ್ಷ್ಮಿದೇವಿಗಿಲ್ಲ. ಇದರಿಂದ, ನಿರ್ವಿಕಾರಕಿ. ಅಂದರೆ, ಗುಣತಯಗಳ ವಿಕಾರದಿಂದ ದೂಸ್ಯಾರಾದವರು—ಎತ್ತ ತಾಪ್ಯಯಿ.

3. ನಿತ್ಯಸುಖ ಸಂಪೂರ್ಣಿ :

ಶ್ರೀಹರಿಯಡಿ ಶಾಷ್ಟ್ರತವಾದ ಸ್ವರೂಪಾನೇದಯುತ್ತಿಲ್ಲ. ಶ್ರೀಪರಮಾತ್ಮನ ಸಹಯೋಗದಿಂದ. ಶ್ರೀರಘ್ರಾ ಸ್ವರೂಪಾತ ಅವಪ್ರಕಾಣಂಡವು ಉದ್ದಿಕ್ತವಾಗಾವುತ್ತದು. ಇದರಿಂದ ಶ್ರೀಲಕ್ಷ್ಮಿದೇವಿಯರಿಂದ ಸಹ ನಿತ್ಯನೇದ ಪ್ರದನು ನಿರಂಜನಾದ ನಿರುಪನೇ.

4. ನಿತ್ಯಮುಕ್ತಿಳ್ಳ, ನಿರ್ವಿಕಾರಕಿ, ನಿತ್ಯಸುಖಪೂರ್ಣಿಳ್ಳ ಆಗಿರುವ ಶ್ರೀರಮಾದೇವಿ ನಿತ್ಯ ಮತ್ತು ಅನಿತ್ಯವಾದ ಸಮಸ್ತಜಗತ್ತಿಗೆ ಆಧಾರಭೂತಕಿ.

ಜೀವರು ನಿತ್ಯರು. ಮಹತ್ವಾದಿರೋಗಿರು. ಬ್ರಹ್ಮಾಂಡ ವಿಷಯ. ಪ್ರಕೃತಾಂಶಕ್ತಿವಾದ ಲಿಂಗಾರ್ಥಿಕ, ಇಚ್ಛಿ— ಅನಿತ್ಯಗಳು. ಸೂಕ್ಷ್ಮಾಂಪದಲ್ಲಿ ಪ್ರಕೃತಿಯು ಆನಾದಿ ಲಯದಲ್ಲಿ ಅಂತ್ಯವನ್ನು ಹೊಂದುವುದು. ಗುಣವಿಕಾರ ದ್ವಾರಾ ಶೈವಿ ಗುಣವಾಯಿ ದ್ವಾರಾ ಲಯ.

ಶ್ರೀವರಮಂತ್ರಾನ್ತಿಕ ಚರಾಚರಣಗಾತ್ಮಿಗಿ ಮೂಲಾಧಾರನು. ತರುವಾಯ ಶ್ರೀಲಕ್ಷ್ಮಿ ನಿತ್ಯಾನಿತ್ಯಾಗಾತ್ಮಿಗಿ ಆಧಾರಗಳು.

5. ಮುಕ್ತಮುಕ್ತಗಣವಿನಿಂತಿ :

ಸಾಧಕನೋದಲ್ಲಿ ಎರಡು ಶ್ರಾರೆ :

(1) ಶೈವಿಗಿ ಒಂದು, ಸಾಧನಗಳನ್ನು ಶ್ರೀಕರಿಯ ಪ್ರೀರಣನುಸಾರ ಮಾಡಿಕೊಂಡು, ಸರಿಗಳಾಗಿ ಶ್ರೀಕರಿಯ ಖದರ ಪ್ರಮೇಶಿಸುವ— ಅಮುಕ್ತ ಜೀವಗಿಂಡಿ.

(2) ವಿರಜನದಿ ಸ್ವಾನ ದ್ವಾರಾ, ಲಿಂಗಾರ್ಥ ಭಂಗವನ್ನು ತೋಂಡಿ, ಮುಕ್ತರಾಗುವ ಜನಸಮೂಹ ಇನ್ನೊಂದು.

ಅ ೧೬ ಮುಕ್ತರು ಮತ್ತು ಅಮುಕ್ತರು ಉಭಯ ಜೀವಸಮೂಹ ದಿಂದಲೂ, ದೀನಾಂಗಿ ನಮಸ್ಕಾರಿಸಲ್ಪಡುವುದರಿಂದ, ಶ್ರೀಲಕ್ಷ್ಮಿ ದೇವಿಯು ಮುಕ್ತ ಅಮುಕ್ತಗಣವಿನಿಂತಿಗಳು.

2. ಅಂತಹ ಮುಕ್ತಮುಕ್ತಗಣವಿನಿಂತಿಯಾದ ಜಗಾಜ್ಞನನಿ, ಹೇ ಮಹಾಲಕ್ಷ್ಮಿ, ನನ್ನ ಬಿನ್ನಹವನ್ನು ಲಾಲಿಸಿಂದು ಪ್ರಾಧಿಸುತ್ತಾರೆ ದಾಸರಾಯಿರು.

3. ಸಹೋತ್ರಮನಾದ ಕೃಂತಾಕೃತಸ್ಯಾರ್ಥಜ್ಞಾತವಾದ ಶ್ರೀವರಮಾತ್ಮನು ಶ್ರೀರೂಪೋತ್ತಮನು. ಅಂತಹ ಪೂರುಷೋತ್ತಮನ ವಕ್ಷ್ಯಾಳದಲ್ಲಿ ಸದಾ ನೆಲೆಸಿ, ವಾಸಿಸುತ್ತಿರುವ ಶ್ರೀಲಕ್ಷ್ಮಿ ದೇವಿಯ ಆ ಅಕ್ಷಯವಂತನ ವಕ್ಷ್ಯಾಳಿವಾಸಿತ್ತಿ—ಎನಿಂದ್ದಾಗಿ.

ಶ್ರೀಹರಿಯು ಶ್ರೀವತ್ಸಾರಂಥನು. ನಿತ್ಯಾದಿಯೋಗಿನಿಯಾದ ಶ್ರೀಲಕ್ಷ್ಮಿಯನ್ನು ನಿರಂತರ ತನ್ನ ವಶಸ್ಥ ಶರ್ದಾಲ್ಲಿ ಧರಿಸಿದ್ದಾನೆ- ಆ ಶ್ರೀಧರನಾಮಾಶನಾದ ಶ್ರೀಹರಿಯು.

ಭಗವದ್ಗೃಹನ್ನು ಸದಾ ಸರ್ವವಕ್ಷೇಗಳಲ್ಲಿಯೂ ಸಂರಕ್ಷಿಸಿ, ಅವರ ವಿಷಯದಲ್ಲಿ ಸದಾ ಪ್ರಸಂಗಿಸಿದ್ದು, ವಾಕ್ಯಲ್ಯಾಖನ್ನು ತೋರಿಸುತ್ತಿರುವ ಸರ್ಕಲ ಜೀವರ ಮಾತೆಯಾದ ಶ್ರೀರಮಾಭ್ಯಾಸಕ್ತವಾದಿಯು.

9. ಬ್ರಹ್ಮಾಂಡವೇ ಭೂಲೋಕ ಸ್ವರ್ಗಲೋಕ, ಪಾತಾಳಲೋಕಗಳಿಂಬ ಲೋಕತ್ವಯಗಳಿಂದ ಯುಕ್ತವಾಗಿದೆ. ಚತುರ್ವರ್ತಭೂವನಾತ್ಮಕವಾದ ಈ ಬ್ರಹ್ಮಾಂಡಕ್ಕೆ ಶ್ರೀಜಂದಿರಾ ಮಾತೆಯಾಗಿದ್ದಾಗಿ. ಸೃಷ್ಟಿಕರ್ನಾದ ಶ್ರೀ ಪರಮಾತ್ಮನೇ ಜಗತ್ತಾನಿಕನು. ಉತ್ತರಾಂಶಕ್ಕಿನ ಪ್ರಕೃತಿನಾಮಕಾದ ಶ್ರೀಲಕ್ಷ್ಮಿಯೇವಿಯನ್ನು ಉಪಾಧಾನಕಾರ್ಯವನ್ನು ಗೊಳಿಸಿದ್ದು. ಶ್ರೀಜಂದಿರಾ ಮಾತೆಯಾಗಿದ್ದಾಗಿ, ಶ್ರೀಲಕ್ಷ್ಮಿಯೇವಿಯನ್ನು ಉಪಾಧಾನಕಾರ್ಯವನ್ನು ಗೊಳಿಸಿದ್ದು. ಉಪಾಧಾನಕಾರ್ಯವೇ ಜಗತ್ತಾನಿಕನ ಸೃಷ್ಟಿಸುವನು. ಜಗತ್ತಾನಿಕನ ಸೃಷ್ಟಿಗೆ ಮೂಲಪ್ರಕೃತಿಯು ಗುಣತ್ವಯಗಳ ವೈಜ್ಯಮೂರ್ಚೆ ಉಪಾಧಾನಕಾರ್ಯವೇ. ಶ್ರೀಗುಣಾಧಿಮಾನಿಯಾದ ಶ್ರೀಲಕ್ಷ್ಮಿಯೇವಿ ನಾದಿಂದ- ಶ್ರೀಜಗನ್ನಾತ್ಮ- ಎನಿಸುವಳು ಶ್ರೀಲೋಕ ಗಳಲ್ಲಿಯೂ ಪೂಜಕಳಾಗಿದ್ದಾಗಿ. ||2||

ಪದ್ಯ ೫

ನುಂಬ : -

ರೂಮಕೂಂಪಗಳಿಳಿಲು ಹೃಥಕ್ಕುಳಿ |

ಗಾ ಮಹಾಪುರುಷನ ಸ್ವನುಂಪಿಯಾ |

ತಾಮುರಸಜಾಂದಗಳ ತದ್ದುಕ ನಿತ್ಯರೂಪಗಳ |

ಶ್ರೀಮಹಿಂಶಿ ರೂಪಗಳ ಗುಣಗಳ |

ಸೀಮೆಗಾಣದೆ ಯೋಽಚಿಸುತ ಮಂಮ |

ಸ್ವಾಮಿ ಮಹಿಮೆಯಾದೆಂತುಪಿಂಡಿಗಳಿಗಿ ಚಿರಗಾದೆ || 4 ||

ಅವಕರಣಿ :

ಶ್ರೀರಮಾದೇವಿಯರ ಮಹಾಮಹಿಮಗಳನ್ನು ತಿಳಿಸುತ್ತಾರೆ. ॥3॥

ಪ್ರತಿಪದಾರ್ಥ :-

ಅ ಮಹಾಶ್ವರರುಖನ = ಪುರುಷದಬ್ಲೂಧಾಢ್ಯನಾದ ಮಹಾಮಹಿಮಾ ಸಂಪನ್ಮೂದ ಶ್ರೀಪರಮಾತ್ಮನೆ, ಸ್ವಮೂರ್ತಿರ್ಯ ಲಕ್ಷ್ಮಿಉಗ್ರತ ಚಿಂಬ ರಂಧೀ ಭಗವದ್ವಿಷಯ, ಶಾಮುರಸಾಂಡಗಳ = ಅನಂತ ಬ್ರಹ್ಮಾಂಡಗಳ, ತದ ಈ = ಬ್ರಹ್ಮಾಂಡಾಂಡಗಳವಾದ, ವಿಶ್ವರೂಪಗಳ = ಜಗದಾಕಾರಿಂದ ಇರುವ ಅನಂತಾನಂತ ವಿಶ್ವವ್ಯಾಪಕವಾದ ವಿರಾಘಾಪಗಳನ್ನು. ಶ್ರೀಮಂತಿ = ಕಾಂತಿಂದ್ರಾನ್ನಿಃದ್ವಾದ, ನಿತ್ಯಯೋವ್ಯಾಸಭರಿತಾದ ಶ್ರೀಲಕ್ಷ್ಮಿದೇವಿಯರ, ರೋಮಾಕ್ಷಾಂಶಗಳಿಂದ = ಶ್ರೀಪರಮಾತ್ಮನ ದೇಹಗತ ರೋಮಾಕ್ಷಾಂಶಗಳಲ್ಲಿ ವಿಷ್ಣುಮಾಸಗಳಾದ ಬ್ರಹ್ಮಾಂಡಗಳಲ್ಲಿ. ಪೃಥಿವ್ಯ ಪೃಥಿವ್ಯ = ಚೀರ ಚೀರ ಪ್ರತ್ಯೇಕರಿಂದಗಳಲ್ಲಿ ನೋಡುತ್ತಾ, ರೂಪಗಳ = ಆತಕ ಅನಂತಾನಂತ ರೂಪವಿಶೇಷಗಳನ್ನು. ಗೌಣಗಳ = ಅಜಾರಗುಣವೊಂದನ್ನು, ಸೀಮೆಗಾಣದಿ = ಶ್ರೀಪರಮಾತ್ಮನ ಚತ್ರವಿಚತ್ರಗಳಾದ ಅದ್ಯತ ವ್ಯಾಪಾರ ವಿಶೇಷಗಳ ಅದಿ ಆತ್ಮಗಳನ್ನು ಕಾಣಿಸಿ, (ಪರಿಮಿತಗಳನ್ನು ಕಾಣಿಸಿ) ಯೋಜಿಸುತ್ತ = ಸಾಕರ್ಲೇನ ಅಂತರೆ, ಧಾರ್ಮಾನ್ವಯಾರ್ಥಕವಾಗಿ ಉಪಾಸನೆ ಮಾಡುತ್ತಾ, (ಸಾಕರ್ಲೇನ ತಮ್ಮ ಬುದ್ಧಿಗೆ ನಿಲ್ಲಿಸಿ), ಮಂಮಸ್ಯಾಮಿ = ನನ್ನ ಪರಿಯು ನಿಯಮಾವಕಸ್ಮಾ ಆದ ಪ್ರಭುವೇ! ಮಹಿಮೇಯ = ಅಭಾರವಾದ ಅರಂಭಿನ್ನಾದ ಮಹಾಮಹಿಮಗಳು, (ಅರ್ಜೀಷನೆಗೆ ನಿಲ್ಲಿಸಿ), ಅದು ಎಂಬುಕೊಂಡಿ = ಇನ್ನೇಷ್ಟು ಇದೆಯೋ, ಎಂದು = ಎಂಬುದಾಗಿ ಅರ್ಜೀಷಿಸುತ್ತಾ, ಅರಿಗಿಂಗಿ = ಪ್ರಾಕ್ರೂಢಿ, ಚೀರಿಗಾದೆ = ಆಶ್ಚರ್ಯಭರಿತರಾಗಿರುವರಿ. 3॥

ವಾಚಾನಗಳು

(೧) ಶ್ರೀ ಸಂಕಾರಕಣಬೆಯರ ವಾಚಾನ :-

ಇನ್ನು ಶ್ರೀಲಕ್ಷ್ಮಿದೇವರ ಸ್ತೋತ್ರವನ್ನೇ ಮಾಡತಾರ.

ಶ್ವಾಸೋಕ್ತನಾದ ನಿಮ್ಮ ಪತಿಯಾದ ಪೂರುಷಕ್ಕಬ್ರಹ್ಮಾಂಚಲ ಪರಮಾತ್ಮನ ರೂಪೋಪಾಧಿನ ಮಾಡತಕ್ಕ ಶ್ರೀಎಂಬೂ, ಭೂಎಂತಲೂ ಶ್ರೀಪರಮಾತ್ಮರಿ ಪತ್ನಿಯಾಗಿ ಇರತಕ್ಕ ಪರೇ, ನೀವು ಶ್ರೀಪರಮಾತ್ಮನ ರೋಪ ಗತ ಹಳ್ಳಿಗಳಿಳಿಗಳ ಅವಶಿಷ್ಟ ಅವಶಿಷ್ಟದಲ್ಲಿ, ಬ್ರಾಹ್ಮ ಬ್ರಾಹ್ಮ ಭಿನ್ನಗಳಾಗಿ ಬ್ರಹ್ಮಾಂಡಗಳ, ಅಯಾ ಬ್ರಹ್ಮಾಂಡಗಳಲ್ಲಿ ವಿದ್ಯಮಾನಗಳಾದ ನಿಮ್ಮ ರೂಪಗಳಿನು. ಜಗದಾಳಾರದಿಂದ ಇರತಕ್ಕ ಪರಮಾತ್ಮನ ವಿಶ್ವರೂಪಗಳಿನು. ಆ ವಿಶ್ವರೂಪೀ ಪರಮಾತ್ಮನರೋಪಕೂಪದಲ್ಲಿ ಮತ್ತು ಅನೇಕ ಬ್ರಹ್ಮಾಂಡಗಳ, ಅಲ್ಲಿ ವಿಶ್ವರೂಪಗಳ. ಅನಂತ ಬ್ರಹ್ಮಾಂಡಗಳಿಳಿಗಳಿಂದು ಪ್ರದೇಶದಲ್ಲಿ ಸೃಷ್ಟಿ ಒಂದು ಪ್ರದೇಶದಲ್ಲಿ ಸ್ಥಿತಿ, ಒಂದು ಪ್ರದೇಶದಲ್ಲಿ ಲಾಯ. ಈ ಪ್ರಕಾರ ಅನಂತ ಬ್ರಹ್ಮಾಂಡಗಳಲ್ಲಿ ಮಾಡತಾಗಿರತಕ್ಕ ಪರಮಾತ್ಮನ ಸೃಷ್ಟಾದಿ ಅನಂತಗಳಿಗಳ. ಇಂಥಾ ವಿಚಿತ್ರಗಳ ಅದ್ವೈತಗಳು ಇಲ್ಲದೆ ಇರತಕ್ಕದ್ದರಿಂದ ನ್ನ ಎಷ್ಟು ನೋಡಿದ ಕಾಲಕ್ಕೂ ಅಂತಾಳಾದವರಾಗಿ, ಅನಾರೋಧಿನ ಸರ್ವವಿವಯಕವಾದ ಜ್ಞಾನಕ್ಕ ಅಶೀಕ್ರಮಿಸಿದ, ಏತಾದ್ವೈತವಾದ ಪರಮಾತ್ಮನಾ ವಿಚಿತ್ರವಾದ ಗುಣಗಳ ಅರ್ಲೋಚನೆಯಿಂದ ತಮಗೆ ಸಾಧ್ಯವಾದಮ್ಮೆ ತಿಳಿಕೊಂಡ. ಸಾಕಿಳ್ಳಿನ ತಮ್ಮ ಬುದ್ಧಿಗೆ ನಿಲ್ಲಬದೆ. ನಿಮಗೆ ಪತಿಯಾದ. ಸ್ವಾಮಿಯಾದ ಪರಮಾತ್ಮನ ಪರಿದ್ರುತ್ವಮಾನವಾಗಿ ನೋಡಿತಾ ಇರತಕ್ಕ. ವರ್ತಮಾನವಾದ ಇಂಥಾ ಮಹಾ ಮಹಿಮೆ ಇನ್ನೆ ಮ್ಮೆ ಅದೋ- ಎಂತ ಅಂದುಕೊಂಡವರಾಗಿ, ಬೂರಿ ಬಾಂಗೆ ಎಲ್ಲ ರಾಷ್ಟ್ರದೇವಿಯರೇ! ಅಶ್ವರ್ಜಯಾಶ್ವರಾಗಿಂದೇವರಾದಿಂ. ಇಂಥಾ ನೀವು ನಿಮ್ಮನ್ನ ಸಂರಕ್ಷಣ ಮಾಡಿಂ. ಎಲ್ಲಿಯೂ ಅನಂತಾನಂತ ಬ್ರಹ್ಮಾಂಡಗಳ ಅದ್ವಂತ ಕಾಣಲಿಲ್ಲವೆಂದು ತಾತ್ಪರ್ಯ. ||3||

೭. ಭಾವಷ್ಟಕಾಶಿ :

ಶ್ರೀರಮಾದೇವಿಯರು ತಮ್ಮ ಪರಿಯಾದ ಶ್ರೀಪರಮಾತ್ಮನ ದೇಹ ದೂರಾಗಿ ರೋಮ ಕೂಪಗಳಲ್ಲಿ ಬಂದೆಂದೂ ರೀಂದೂ ಕೂಪದೊಳಗೂ, ಭಾಗವತ ಸ್ವಾತಿತ್ವಗಳನ್ನು, ಅವನ ರೂಪಗಳನ್ನು, ಗುಣಗಳನ್ನು ನೋಡಿ ನೋಡಿ ಯೋಚಿಸುತ್ತಾ, ಅವುಗಳ ಪಾರಾಗಾಳದ ಅಕ್ಷಿ ನನ್ನ ಸ್ವಾಮಿಯ ಮಹಿಂದೆಯು ನನ್ನ ಶ್ವರೂಪದ್ವರ್ತಿ | – ಎಂದು ಶ್ರೀಜ್ಞಾನದ್ವಿಲೂ ಚೀರಾಗಂತ್ರಿರುಪರು. ಅಂತಹ ಶ್ರೀರಮಾದೇವಿಯರು ನಮ್ಮನ್ನು ಪಾರಿಸಿರಿ. ||3||

೮. ಶ್ರೀವಾಸದಾಸ ಸಿದ್ಧಾಂತ ಕೌನುದೀ :

“ರೋಮ” – ಇತಿ ॥ “ವಿಷ್ಣು ಸಾಮಾಧ್ಯಲೋಕಂದಾನಂ ಬಹಂತ್ತುಂ ನಾಸ್ಯಾಥ ಭವೇತ್” ॥ ಏಕಮಂದಂ ಬಹುತ್ಯಾನ ಪ್ರತ್ಯೇಕಂ ರೋಮಕೂಪಗಂತ್ರಾ ॥ ಬ್ರಹ್ಮಾತಪಶ್ಯತ್ ತಥಾತಾನ್ಯಾಸ ಕರೇಷಿತು ಪೃಥ್ವಾ ॥ ಇತಿ ಶ್ವರೀಯ ಕಾವ್ಯಲ್ಯೋ । ಅಥವಾ ಕಿಂಚಿತ್ ಅನುಪೂರ್ವಾರ್ಥ ಚ ಸಂಗ್ರಹಾ ಕ್ರಿಯೋಮಾ” – ಇತಿ ॥ “ತಾಮರಸ” – ಪದ್ಯ, “ಸೀಮೆ” – ಮಂಯಾದೆ. ||3||

೯. ಗುರುಷ್ವಾಂಶ ಶ್ರೀಕಾಶಿ :

ಎರಡು ಪದದಿಂದ ಬ್ರಹ್ಮದೇವರಿನ್ನು ಸ್ತುತಿಸುತ್ತಾರೆ – ರೋಮಕೂಪಗಂತ್ರಾರ್ಥಿ – ಎಂದು.

ದೇವರ ಜ್ಞಾನರೂಪ ರೋಮಗಳ ಕೂಪಗಳಿಂಬ ಕುಂಭಗಳಲ್ಲಿ ಪ್ರತ್ಯೇಕ ವಾಗಿ ಆ ಮಹಾಷ್ಮರಿಖನಾದ ಶ್ರೀಕರಿಯ ರೂಪಗಳನ್ನು, ಆ ರೂಪಗಳಲ್ಲಿಯೂ ಶಾಂತರಾಂಯದೆಂದರೆ ಬ್ರಹ್ಮಾಷಾಂಶಗಳನ್ನು, ತರ್ಗತ ಅಂದರೆ, ಆ ಬ್ರಹ್ಮಾಷಾಂಶದಲ್ಲಿರುವ ವಿಶ್ವರೂಪಗಳನ್ನು, ಆ ಸ್ವಾಮಿಯ ಕೂಡ ಇರುವ ಶ್ರೀ ಪಾಂಡಿಯಿಂಬ ಲಕ್ಷ್ಮಿರೂಪ ಗುಣಗಳ ಸೀಮೆಯಿಂಬ ಪೂರ್ವವನ್ನು ಕಾಣಿದೆಯೋ ಸುತ್ತಾ, ಮಂಯಾಸ್ಯಾಮಾ ಶ್ರೀಕರಿಯ ಮಹಿಮೆ ಆದಿಷ್ಟ್ವೀ. ಎಂದು ಪದೇ ಪದೇ ಬ್ರಹ್ಮದೇವರು ಅಭಿರ್ಜಣಿಸಿದರು. ||3||

ಕರ್ಮಾರತಮ್ಯಸಂಧಿ

1. ರೋಮರೂಪಕೂಪಗಳಿಳಿಂಬಿ :

ಎರಡು ಹಿಯಾದ ಶ್ರೀಪರಮಾತ್ಮನ ತರೀರಿಗತ ಪ್ರತಿಪ್ರತಿ ರೋಮ
ಕೂಪದಲ್ಲಿ ಅನಂತ ಬ್ರಹ್ಮಾಂಗರು ಅಡಗಿವೆ. ಸೃಷ್ಟಿಕಾಲದಲ್ಲಿ ಒಂದು
ಬ್ರಹ್ಮಾಂಡನ್ನ ಮಾತ್ರ ಅಭಿವೃದ್ಧಿಗೊಳಿಸಿ, ತದ್ವಾತ ಸಕಲಪ್ರಾಣಗಳನ್ನು
ಸಂರಸ್ಯಿಸಿ, ಅಂತ್ಯದಲ್ಲಿ ಅವರವರ ಗತಿಯನ್ನು ನೀಡುವ ಪರಮಶರ್ಮಾಂಕಾಂ-
ಷ ಕಂಜನಾಭನು.

2. ಪ್ರಥಮ ಪ್ರಥಮ :

ಅಂತಹ ರೋಮಕೂಪಗತ ಬ್ರಹ್ಮಾಂಡಗಳನ್ನು ಚೇರೆ ಚೇರಿಯಾಗಿ
ರೂಪವಿಶೇಷಗಳನ್ನು ನೋಡುತ್ತಾ, ಪರಮಾತ್ಮಾ ಭರಿತಳಾಗಿದ್ದಾರೆ
ಶ್ರೀಲಕ್ಷ್ಮೀದೇವಿಯರು. ಅನಂತರ, ಬ್ರಹ್ಮಾಂಡಗತ ಪರಮಾಪ ವಿಶೇಷ. ಒಂದು
ಬ್ರಹ್ಮಾಂಡಗತ ಅನಂತ ರೂಪವಿಶೇಷಗಳನ್ನು ಕಾಣುತ್ತಾ, ಹಿಂಗಾಕ್ಷರುವ
ಪೂಜ್ಯತ್ವಾಂಶು ಶ್ರೀಪರಮಾ.

3. ಮಂಡಳಾರ್ಥಕ :

ಶ್ರೀಪರಮಾತ್ಮನು ಪುರುಷತ್ವಾಚ್ಯಾನು. ಪುರುಷನಾಮಕ ಪರಮ
ಪುರುಷನು ವಿರಾಮಾಂಶಿಯಾ. ಅಂತಹ ಮಹಿಮಾಸಂಪನ್ಮಾನಾದ ಶ್ರೀಪರ
ಮಾತ್ಮನನ್ನು ಕಾಣುತ್ತಾ, ಪರಮ ಸಂತೋಷಭರಿತಳಾಗಿದ್ದಾರೆ.

4. ಸ್ತುತಿಸುತ್ತಿರುವ :

ಲಕ್ಷ್ಮಿಂಗಾರ್ಥ ಬಂಬರೂಪನಾದ ಭಾಗವತನ ರೂಪ ಗಂಭೀರ
ಗಳನ್ನು ನಿರಂತರವೂ ನೋಡುತ್ತಾ, ಅವನ ಗುಣತೀರಿಯಗಳನ್ನು ಸಾಕಳೀನ
ಅರಿಯಿದವಾಗಿ, ದಿಕ್ಷಾರ್ಥಕಾಗಿ, ಆ ನಿತ್ಯನೂತನನ ಮಹಿಮಾತೀರಿಯಗಳನ್ನು

ಪ್ರಶ್ನಯೋದಹರಲ್ಲಿ ನೀಲಿ ತಪ್ಪಿದ ನಾವೆಯಂತೆ, ಅಲ್ಲೋಚನಾಮಣ್ಣೆ ಇಂದಿದ್ದು ಶ್ರೀಪರಮಾತ್ಮನ ನಿತ್ಯವಿನಿಯೋಗಿನಿಯಾದ ಆ ನಿತ್ಯಮುಕ್ತಳು! ಹೀಗಿರುವ್ಯಾ ಅನ್ವಯಾದಿಗಳ ಪಾಠೇನು!

5. ಕಾಮರಸಾಜಂಜಗರ್ಜಿ :

ತಾಮರಸ-ಕರು, ತಾಮರಸದ-ಶ್ರೀಪರಮಾತ್ಮನ ನಾಭಿಕಮಲಸಂಜಃ ತರಾದ ಬ್ರಹ್ಮದೈವರು, ತಾಮರಸಜಾಂಚ-ಬ್ರಹ್ಮಂಡ-ವೆಂದು ತಾತ್ತ್ವಯಃ.

6. ಶದ್ಗತ ವಿಶ್ವರೂಪಗರ್ಜಿ :

ಅಂತಹ ಅನಂತ ಬ್ರಹ್ಮಾವ್ಯಾಪತ್ತಿ ಅನಂತಾನಂತ ಪೂರುಷರೂಪತ್ವಯಾದ ಪರಮಾತ್ಮನ ಏರಾಯ್ತಿರುಪವಿಶ್ವರೂಪಗಳನ್ನು ಕಾಣುತ್ತಾ ಮಾತಿಪ್ಪತ್ತಿರುವಳು.

7. ಶ್ರೀಮಹಿಳಿ :

ಪರಮಮಂಗಳಪ್ರಸಾದಿ, ಸ್ವಾರ್ಥಾಭಿಮಾನಿಯೂ, ನಿತ್ಯಕಾಂತ ಸಂಪನ್ಮೂಲ ಸುತ್ತು ನಿರ್ವಿಕಾರ ನಿತ್ಯಯೋವ್ಯಾಸ ಶಂಪನ್ಮೂಲೂ ಆದ ಶ್ರೀಲಕ್ಷ್ಮಿಯ ಶ್ರೀರಖ್ಯಾತಾಚ್ಯಾತ್ಮಾ. ಶ್ರೀರಖ್ಯಾತಾಚ್ಯಾತ್ಮಾದ ಶ್ರೀಎಂದರೂ ಮಹಿಳೆ.

8. ರೂಪಗರ್ಜಿ ಗುಣಗರ್ಜಿ :

ಅಂತಹ ಶ್ರೀಮಹಿಳಿಯ ನಿತ್ಯಸೂತನವೂ, ವಿಕಮೇವಾದ್ವಿತೀಯನೂ, ಪೂರ್ಣಾನ ಪೂರುಷನೂ ಕ್ಷರಾಕ್ಷರ ಪೂರುಷವ್ಯಾಜಕಪಾದಪದ್ಮನೂ ಆದ ಆಪಾರ ಮಹಿಳಾಸಂಭವನೂ ಅನಂತ ರೂಪವಿಶ್ವಗಳನು, ಗುಣವಿಶ್ವಗಳನ್ನೂ ನಿರಂತರದಲ್ಲಿ ಅರ್ಜೇಷಿಸುತ್ತಾ, ಉಪಾಸಿಸುತ್ತಾ ಸಾಕಳ್ಯೇನ, ಅವನ ಗುಣರೂಪ ಶ್ರೀಯಾವಿಶ್ವಗಳನ್ನು ಅರಿಯಲು ಸಾಧ್ಯವಾಗದೇ, ಅವುಗಳ ಆದ್ಯಂತ ವ್ಯಾಪ್ತನಾದ ಎಲ್ಲಾಗಳನ್ನು ಕಾಣಿದೇ, ನಾನಾ ರೂಪವಿಶ್ವಗಳಂದ ತಾನೇ ಅವನ ಸೇವೆಯನ್ನು ನಿರಂತರ ಮಾಡುತ್ತಿರುವ ಮಹಿಳಾಸಂಭವನ್ನು ಲು.

ಸೀಮೆಗಾಣದೇ..... ಬೆರಗಾಡೆ—

ಶ್ರೀಲಕ್ಷ್ಮೀದೇವಿಯ ಶ್ರೀಪರಮಾತ್ಮನ ನಿತ್ಯವಿಯೋಗಿನಿಯು. ಆತನ ಶಿಳದ ನಿವಾಸಿನಿಯು. ನಿತ್ಯಮುಕ್ತಿಳೂ, ನಿರ್ವಿಕಾರಿಳೂ ಆದ ಮಹಿಯೇ. ಶ್ರೀಪರಮಾತ್ಮನಿಗೆ ಸಮಸಚಳಿಗಿಂದಾಗ್ನಿ. ದೇಶತಃ ಕಾಲತಃ ಈ. ಗುಣತಃ ಆಸಮಾಳು. ಅಂತಹ ಸುಗುಣಾಂಪನ್ನೇ— “ನನ್ನ ನಿವಿನ, ಶರ್ವನಿಯಾಮರನ, ಜಗತ್ತಾಂತಿಕಾರಣನ, ಸರ್ವಾಚೈಷಾಪ ತೀರ್ಥಕನ, ಮಹಾಮಹಿಮಗಳು ಇನ್ನು ಹೀಗೆ ಅಪಾರವಾಗಿವರ್ಯೋ”— ಎಂದು, ಕ್ರಾಂತಿಕ್ಕಾಗಿ ಆರೋಚಿಸುತ್ತಾ, ಸೀಮೆಗಾಣದೆ ದಿಗ್ಂಭಾಗಿ, ಆಕ್ಷಯರ ಕಾಗಿ, ಆ ನಿತ್ಯನೂತನನ ಮಹಿಮಾವಿಶೇಷಗಳನ್ನು ಕ್ರಾಂತಿಕ್ಕಾಗಿ ನೂತನ ಪದಲ್ಲಿ ಕಾಣುತ್ತಾ, ಉಪಾಸಿಸುತ್ತಾ, ಸೇವಿಸುತ್ತಾ. ಬೆರಗಾಗಿಂದಾಗಿಂದು ಬ್ರಹ್ಮಾದೇವಿಯರ ಮಹಿಮೆಯನ್ನು ಪ್ರಸ್ತುಪಾದ್ಯಾದಿಂದ ತಿಳಿಸುತ್ತಾರೆ. ರಿಂದಿಯು. ||3||

ಪದ್ಯ-೫

೯೮ :-

ಒಂದಜಾಂದದೊಳಿಂದು ರೂಪ ದೊ |
 ಶೊಂದವಯವದೊಳಿಂದು ನಮದೊಳ |
 ಗೊಂದು ಗುಣಗಳ ಪಾರಗಾಣದೆ ಕೃತಪ್ರಾಂಜಲಿಯಿಂ ||
 ಮಂದಜಾಸನ ಪುಳಕಪುಳಕಾ |
 ಸಂದಬಾಷ್ಟು ಕೊಡಲು ನುಡಿಗಳಿಂ |
 ದಿಂದಿರಾವಳ್ಳಭನ ಮಹಿಮೆ ಗಭೀರತರವೆಂದ ||೪||

ಅವಕರಣ :-

ಶ್ರೀಲಕ್ಷ್ಮಿಽದೇವಿಯರ ಮಹಿಮೆಗಳನ್ನು ಇನ್ನೂ ತಿಳಿಸುತ್ತಾರೆ. ॥೧॥

ಪ್ರತಿಜ್ಞಾಭಾಷಣ :-

ವುಂಡಜಾಣನ್ ಕರುಳವನ್ನೇ ಅಷಣವನ್ನು ಉಳ್ಳ ಶ್ರೀಲಕ್ಷ್ಮಿಽದೇವಿಯರು. ಒಂದು ಅಜಾಂದೆದೋಳಿ = ಶ್ರೀ ಪರಮಾತ್ಮನ ರೋಧಿ ಈಂದು ಅನಂತ ಬ್ರಹ್ಮಾಂಬಂಗಳ ವೈಕ, ಒಂದು ಬ್ರಹ್ಮಾಂಬದೋಳಿಗೆ ಇದ್ದ ಮಾನವಾದ, ಒಂದು ರೂಢಿದೋಳಿ = ಒಂದಾದ ವಿಶ್ವರೂಪ ಕರಬರಣಾಂದ್ಯಾಯದೋಳಿಗೆ, ಒಂದೊಂದು ಅವಯವದೋಳಿ ಪ್ರತಿಯೊಂದು ಅವಯವದಲ್ಲಿ ವಿಧ್ಯಮಾನವಾದ, ಒಂದು ಸೆಖದೋಳಿ ಒಂದು ಖಾಸಿಲಿಸ್ತ್ವಿ ವಿಧ್ಯಮಾನಗಳಾದ ಅನಂತ ಗುಣಗಳಿಂದಿಗೆ, ಒಂದು ಗುಣಗೆ = ಒಂದೇ ಒಂದು ಗುಣವಲ್ಲಿ ವಿಧ್ಯಮಾನವಾಗಿರುವ ಗುಣಸಮೂಹಗಳನ್ನು. ಹಾರ್ಗಾಣದೆ = ಖಾಸಿಹಾದಿಂದ ನೇಡುತ್ತಾ, ಆ ಗುಣ ಅಧ್ಯಾತ್ಮಾಂಶನ್ನು ಸಾಕಳ್ಯೇನ ಆರಿಯಲು ಅಸಮರ್ಥಾಗಾಗಿ. ಕೃತ ಶ್ರುಟಿಾಂಜಲಿಯಿಂ = ಎರಡು ಕೃಂತಿಗಳನ್ನು ಮುಗಿದುಹೊಂಡು, ಏಂತಿರಿಗೆ ಶ್ರುಟಿಕಾನಂದ = ರೋಮಾಂತಿರಿಗಾಗಿ, ಅನಂದೋಽದ್ವಿತಿಯಾದ. ಭಾಸ್ಯ = ನೇತ್ರಗಳಿಂದ ಅನಂದಭಾಸ್ಯಗಳನ್ನು ಮರಿಸುತ್ತಾ, ತೊಡಲು ಸುದಿಗೆಂಂ = ಅಸ್ಯಾಸ್ಯವಾದ ಮಾತುಗಳಿಂದ, (ವಣಿಕಲು ಅಂತಿರಿ, ತೊಡಲು ವಚನಗಳಿಂದ), ಇಂದಿರಾವಲ್ಲಭನ = ತಮ್ಮ ಪತಿಯೂ ನಿಯಮಕಳೂ ಆದ ಲಕ್ಷ್ಮಿಽಪತಿ ಶ್ರೀಮನ್ನಾರಾಯಣನ, ಮಹಿಮೆ = ಅಪಾರಮಹಿಮೆಗಳು, ಗೋರಕ್ಷಣ = ಆರ್ಥಿಕ ಸಲುಕದ ಅಪಂಗಣತ ವಂಂತು, ಎಂಡ = ಈ ಶ್ರುತಿ ಅಲೋಚಿಸುತ್ತಾ ಇರುವ, ಶ್ರೀ ಲಕ್ಷ್ಮಿಽದೇವಿಯರು ದಿಗ್ಂಬರಾಗಿದ್ದಾರೆ. ॥೧॥

ವಾರ್ಷಿಕಾಸ್ತಗಳು

(೧) ಶ್ರೀ ಸಂಕ್ರಾಂತಿ ಒದೆಯಾರ ವಾರ್ಷಿಕಾಸ್ತ :-

ಇನ್ನೊಂದು ಲಕ್ಷ್ಮೀ ದೇವರ ಸ್ತೋತ್ರ ಮಾಡತಾರೆ.

ಹಮಲವೇ ಅಸನವಾಗುಳ್ಳ ಲಕ್ಷ್ಮೀದೇವರು, ಶ್ರಾವಣಿಕ್ತ ತಾವು
ಅದ್ಯಂತ ಶಾಸ್ತ್ರವಾಗಿ ಕಂಡ ಅನಂತಾನಂತ ಪೃಥಿವೀ ಪೃಥಿವೀ ಆದ ಬ್ರಹ್ಮಾಂಡ
ಗಳ ಒಳಗೆ ಒಂದಾದಂಥಾ ಬ್ರಹ್ಮಾಂಡದೊಳಗೆ ವಿದ್ಯಮಾನವಾದ ಒಂದಾದ
ವಿಶ್ವರೂಪದೊಳು ವಿದ್ಯಮಾನವಾದ ಕರಚರಣಾದ್ಯವಯವರೊಳಗೆ,
ಒಂದು ಅವಯವದಲ್ಲಿ ವಿದ್ಯಮಾನವಾದ ಒಂದು ಶಾಸ್ತ್ರಿನಲ್ಲಿ ವಿದ್ಯಮಾನ
ಗೊಳಿದ ಅನೇಕ ಗುಣಗಳೊಳಗೆ ಒಂದು ಗುಣ ತೆಗೆದುಕೊಂಡು, ಆ ಒಂದು
ಗುಣದಲ್ಲಿ ಇರತಕ್ಕ ಗುಣಗಳ ಶಾಮಾಸನದಿಂದ ನೇಡುತ್ತಾ, ಆ ಒಂದು
ಗುಣದಲ್ಲಿ ಶಾಪೋಭಾವ ಅನೇಕ ಗುಣಗಳ ಕೊನಿ ಕಾಣದ, ಈ
ಸಂಪೂರ್ಣ ಪಾದಿಕೊಂಡು ಅಂಡಲಿ ಬದ್ದಂತಿ, ಲಕ್ಷ್ಮೀದೇವರು ರೂಪಾಂಡಿತ
ರಾಗಿ, ಪುಳಕಾನಂದ ಮಿರಲ್ಪಳ್ಳಿ ಅನಂದಪುಳ್ಳಿವರಂಗಿ, ನೇತ್ರಗಳಲ್ಲಿ ಅನಂದ
ಬಂಧುಗಳುಳ್ಳವಾಗಿ, ಪ್ರಾಪ್ತಗಳ ಕಂಪನದಿಂದ ಸಹಿತವಾಗಿ, ಅಸ್ವಾಸ್ವವಾದ
ವಾಕ್ಯಗಳಿಂದ ಲಕ್ಷ್ಮೀದೇವರು ತಮ್ಮ ಪತಿಯಾದ ಶ್ರೀಪರಮಾತ್ಮನ ಮಹಿಮೆ
ಆಳದೊಳಗೆ ಅತ್ಯಂತವಾದ, ಅಂತ ಸ್ತುತಿ ಆಳಪುಳ್ಳಿದ್ದು - ಎಂತ ಅಂಬೇಧ
ರಾಗಿದ್ದಾರೆ. ಈ ಪ್ರತಾರ, ಅಂದಂಥಾ ಲಕ್ಷ್ಮೀದೇವರು ನಮ್ಮನ್ನ ಸಂರಕ್ಷಣ
ಮಾಡೇವರಾಗಲಿ ಎಂದು ಪ್ರಾರ್ಥಿಸಿದ್ದಾರಂತೆ ತಾತ್ಪರ್ಯ. ॥४॥

(೨) ಭಾವಪ್ರಾಣಿ :-

ಅನೇಕ ಬ್ರಹ್ಮಾಂಡಗಳ ಪೃಥಿವೀ, ಒಂದು ಬ್ರಹ್ಮಾಂಡದೊಳಗಿರುವ ಅನೇಕ
ಭಾಗವದ್ವಾಪಗಳ ಪೃಥಿವೀ, ಒಂದು ರೂಪದೊಳಗಿನ ಅನೇಕ ಅಂಗಗಳ ಪೃಥಿವೀ,

ಅವಶರಣಿ :-

ಶ್ರೀಲಕ್ಷ್ಮೀದೇವಿಯರ ಮಹಿಮೆಗಳನ್ನು ಇನ್ನೊಮ್ಮೆ ತಿಳಿಸುತ್ತಾರೆ. ॥೧॥

ಪ್ರತಿಶಿಫಾರಿ :-

ಮಂಡಜಾಸನ = ಕರುಳವನ್ನೇ ಆಖಿವನ್ನೂಗಿ ಉಳ್ಳ ಶ್ರೀಲಕ್ಷ್ಮೀದೇವಿಯರು. ಒಂದು ಅಜಾಂಡದೊಳು = ಶ್ರೀ ಪರಮಾತ್ಮನ ರೂಪ ಕೂಪಗತ ಆನಂತ ಬ್ರಹ್ಮಾಂಗಿಳಿ ಪೈಕಿ. ಒಂದು ಬ್ರಹ್ಮಾಂಡದೊಳುಗೆ ಇದ್ದ ಮೂನವಾದ, ಒಂದು ರೂಪದೊಳು = ಒಂದಾದ ವಿಶ್ವರೂಪ ಶರಚರಣಾದ್ಯಯಾಳಿಂಳಗೆ. ಒಂದೊಂದು ಅವಯವದೊಳು = ಪ್ರತಿಯೇಂದು ಅವಯವದಲ್ಲಿ ವಿಧ್ಯಮಾನವಾದ, ಒಂದು ನೆಂಬದೊಳು = ಒಂದು ಉಂಟಿನಲ್ಲಿ ವಿಧ್ಯಮಾನಗಳಾದ ಆನಂತ ಗುಣಗಳಿಂಳಗೆ, ಒಂದು ಗುಣಗೆ = ಒಂದೇ ಒಂದು ಗುಣವಲ್ಲಿ ವಿಧ್ಯಮಾನವಾಗಿರುವ ಗುಣಸಮಾಂಗಿನ್ನೊಮ್ಮೆ. ಪಾರಗಾಂಡಿ = ಉಪಾಖಣಾದಿಂದ ನೇಡುತ್ತಾ. ಆ ಗುಣಗೆ ಆಧ್ಯಾತ್ಮಗಳನ್ನು ಸಾರಕ್ಯೇಸ ಆರಿಯಲು ಆಸಮಭಿಳಾಗಿ. ಶ್ರೀ ಶ್ರೀಪಾಂಜಲಿಯಿಂ = ಎರಡು ಕೃಂಭಗಳನ್ನು ಮುಗಿಯಿಂಳಂದು, ಹೀಗೆ ರಾಗಿ, ಶ್ರೀಕ ಶ್ರೀಕಾನಂದ = ರೋಮಾಂತಿರಾಗಿ, ಆನಂದೋದ್ದೇಶರಿದ್ದರೆ. ಭಾಷ್ಯ = ನೇತ್ರಗಳಿಂದ ಆನಂದಭಾವಗ್ರಂಥಗಳನ್ನು ಮರಿಸುತ್ತಾ, ತೊಡಲು ನುಡಿಗೆಂಂ = ಅಸ್ಯಷ್ಯವಾದ ಮಾತುಗಳಿಂದ, (ವಣಿಸಲು ಅರಿಯದೆ, ತೊಡಲು ವಚನಗಳಿಂದ), ಇಂದಿರಾವಳಿಭಿನ = ತಮ್ಮ ಪತಿಯೂ ನಿಯಮಕ್ಕನೂ ಆದ ಲಕ್ಷ್ಮೀಪತಿ ಶ್ರೀಮಂನಾರಾಯಣನ, ಮಹಿಮೆ = ಅಪಾರಮಹಿಮೆಗಳು, ಗೋಡೆರಕರವೆ = ಆಳಕ್ಕಿ ಸಲುಕದ ಅಪಂಗಣ ವೆಂದೂ, ಎಂಡ = ಈ ಪ್ರಕಾರ ಅಲ್ಲಿಚೆಸುತ್ತಾ ಇರುವ, ಶ್ರೀ ಲಕ್ಷ್ಮೀದೇವಿಯರು ದಿಗ್ಂಬರರಾಗಿದ್ದಾರೆ. ॥೧॥

ವಾಯುಸಂಗಡಿ

(०) ಶ್ರೀ ಸಂಕ್ಷಾರ ಒದೆಯರ ವಾಯುಸಂಗಡಿ :-

ಇನ್ನೊಂದು ಲಕ್ಷ್ಮೀ ದೇವರ ಸೂತ್ರ ಮೂಡತಾರೆ.

ಹಮಲವೇ ಅಸನವಾಗುಳ್ಳ ಲಕ್ಷ್ಮೀದೇವರು, ಘೂಪೂರ್ವತ್ತ, ತಾವು ಅದ್ಯಂತ ರಾಜುವಾಗಿ ಕಂಡ ಅನಂತಾನಂತ ಬೃಥಳ ಬೃಥಳ ಆದ ಬ್ರಹ್ಮಾಂಡ ಗಳ ಒಳಗೆ ಒಂದಾದಂಥಾ ಬ್ರಹ್ಮಾಂಡದೊಳಗೆ ವಿಧ್ಯಮಾನವಾದ ಒಂದಾದ ವಿಶ್ವರೂಪದೊಳು ವಿಧ್ಯಮಾನವಾದ ಕರಬರಣಾದ್ಯವಯವಗಳೊಳಗೆ, ಒಂದು ಅವಯವದಲ್ಲಿ ವಿಧ್ಯಮಾನವಾದ ಒಂದು ಖಗುರಿನಲ್ಲಿ ವಿಧ್ಯಮಾನ ಗೊಳಿದ ಅನೇಕ ಗುಣಗಳೊಳಗೆ ಒಂದು ಗುಣ ತೆಗೆದುಕೊಂಡು, ಆ ಒಂದು ಗುಣದಲ್ಲಿ ರಾರತ್ನ, ಗುಣಗಳ ಖಾಪಾಸನದಿಂದ ನೋಡುತ್ತಾ, ಆ ಒಂದು ಗುಣದಲ್ಲಿ ಶಾಮ್ರಾಜ್ಯಾವಶಾಪಾ ಅನೇಕ ಗುಣಗಳ ಕೊನೆ ಕಾಣದೆ, ಈ ಸಂಪೂರ್ಣ ಪಾದಾರ್ಥಿಂದು ಅಂಡಲಿ ಬದ್ದಂತಿ, ಲಕ್ಷ್ಮೀದೇವರು ಯೋಮಾಂಜಿತ ರಾಗಿ, ಘೂರುವಾನಂದ ಏರಿಲ್ಪಿಟ್ಟ ಅನಂತವೃಷ್ಣಿವರಿಗಿ, ನೇತ್ರಗಳಲ್ಲಿ ಅನಂದ ಬಿಂಬಿಗಳುಂಟಾಗಿ, ಓಷ್ಣಗಳ ಕಂಪನದಿಂದ ಸಹಿತವಾಗಿ, ಅಸ್ವಾಸ್ವವಾದ ವಾಕ್ಯಗಳಿಂದ ಲಕ್ಷ್ಮೀದೇವರು ತಮ್ಮ ಪತಿಯಾದ ಶ್ರೀಬರಮಾತ್ನನ ಮಹಿಮೆ ಆಳದೊಳಗೆ ಅತ್ಯಂತವಾದ, ಅಂತ ಸಹ್ಯದ ಆಳವೃಷ್ಣಿಯ್ದೂ - ಎಂತ ಅಂಬೀಳೆವ ರಾಗಿದ್ದಾರ. ಈ ಪ್ರತಾರ, ಅಂದಂಥಾ ಲಕ್ಷ್ಮೀದೇವರು ನಮ್ಮೆನ್ನ ಸಂರಕ್ಷಣ ಮಾಡೇವರಾಗಲಿ ಎಂದು ಪ್ರಾರ್ಥಿಸಿದ್ದಾರಂತೆ ತಾತ್ಪರ್ಯ. ॥४॥

(ಾ) ಭಾವಪ್ರಕಾರಿ :-

ಅನೇಕ ಬ್ರಹ್ಮಾಂಡಗಳ ಹೈಕಿ, ಒಂದು ಬ್ರಹ್ಮಾಂಡದೊಳಗಿರುವ ಅನೇಕ ಭಾಗವದ್ವಾರಾಗಳ ಹೈಕಿ. ಒಂದು ರೂಪದೊಳಗಿನ ಅನೇಕ ಅಂಗಗಳ ಹೈಕಿ,

ಶ್ರೀಮದ್ಭಾಗವತ

26

ಒಂದು ಪಾದ ಅನೇಕ ಸಹಿತ ಹೈ, ಒಂದು ಸಹಿತೋಽಗಿರಿವ ಅನೇಕ ಭಾಗಿಗಳ ಹೈ, ಒಂದು ಭಾಗದಲ್ಲಿರುವ ಭಗವಂತನ ಗುಣಗಳನ್ನು ಚಂತಿಸಿ, ಪಾರಾಗಣದೆ ಬ್ರಹ್ಮದೇವರು ಕ್ರಮಗಿಡುತ್ತೋಯೆ, ಪ್ರಾರ್ಥಿತಾಂತ ರಾಗಿ. ಅನಂದ ಬಾಷಪವನ್ನು ಸುರಿಸುತ್ತು ಅಹ! ಈ ಲಕ್ಷ್ಮೀ ಪಲ್ಲಭರ ಮೂಲವು ಎಲ್ಲಿರುವುದಂದು ಎಷ್ಟು ಹುಡಿಕಿದರೂ, ಅಲ್ಲವು ಕಾಲ ಗುಣಗಳ ಮೂಲವು ಎಲ್ಲಿರುವುದಂದು ಎಷ್ಟು ಹುಡಿಕಿದರೂ. ಇಂತಹ ಮಹಾಮಹಿಮಯುಳ್ಳವನು ಏಂತಿಲ್ಲ. ಅತಿಗಂಧಿರುತ್ತರವಂದರೂ, ಶ್ರೀಹರಿ, ಲಕ್ಷ್ಮೀ, ಬ್ರಹ್ಮ-ಪರಮಾತ್ಮನಾದ್ಯ ಈ 4 ಶ್ರೀಕರ್ತಾಂದಲೂ, ಶ್ರೀಹರಿ, ಲಕ್ಷ್ಮೀ, ಬ್ರಹ್ಮ-ಏವರ ಕಾರಣಮ್ಮೆವನ್ನು ತೋರಿಸಿದರೂ, ಭಗವಂತ್ಯಾಗಿಮಯನ್ನೇ ವಿಶದ ಮಾಡಿರುವರು. ॥4॥

(೪) ಶ್ರೀ ವಾಸ್ತವಾಕ ಸಿದ್ಧಾಂತ ಶಾಸ್ತ್ರಾಧಿ :-

“ಒಂದು” - ಇತಿ ಮಂದಮ್, ಶಂಕರಮ್ - “ಕುಲಕಮ್” - ಸಮಾಜ : ॥4॥

ಶಾಸ್ತ್ರಾಧಿ :-

ಶ್ರೀಪರಮಾತ್ಮನ ಒಂದೊಂದು ರೂಪ ಗುಣ ಶ್ರಯಿಗಳಲ್ಲಿರುವ ನಿವಧಿತ ಅವಂತಿಮನ್ನು ಕಾಲುವ ಬ್ರಹ್ಮದೇವರ ಸ್ತೋತ್ರಗಭಿತವಾಗಿ ಶಂಕರಿಸುತ್ತಿರು “ಎಂದಜಾಸನ” - ಎಂಬಿಡಿಯ - “ಮಂದ” - ಶಭ್ದಕ್ಕೆ “ನೀರು” - ಎಂದು ಅಧಿವಿರುತ್ತದೆ. ನೀರು - ನೀರಜಾಸನ, ಬ್ರಹ್ಮ-“ಕುಲಕ” - ಶಬ್ದಕ್ಕೆ ಸಮೂಹವಂಬ ಅಧಿವಿರುತ್ತದೆ.

(೫) ಶ್ರೀಗುರುಬ್ರಹ್ಮದಯ ಪ್ರಕಾರಿಕಾವಾಚಾರ್ಯಾನ :-

ಮಂದಜಾಸನವೆಂಬ ಶಮಲಹೀಕನಾದ ಬ್ರಹ್ಮದೇವರು ಒಂದು ಬ್ರಹ್ಮಾಂತರದಲ್ಲಿರುವ ಒಂದು ರೂಪದಲ್ಲಿ, ಆ ರೂಪದ ಒಂದು ಅವಯವ ವೆಂಬ ಒಂದು ಭಾಗದಲ್ಲಿ, ಆ ಒಂದು ಭಾಗದ ಒಂದು ಸಲವಂಬ ಚಾನ್ಯನ

ರೂಪ ಉಗುರಿನಲ್ಲಿ ಜ್ಞಾನರೂಪಗಳಾಗಿ ಕೊನೆಗಾಣದೆ, ಬದ್ದು ಒಜಲಿಯಾಗಿ ಪ್ರಾಣವೆಂಬ ರೇಖಾಂಚಲನದಿಂದಲೂ, ಪ್ರಾಲಕ್ಷಣಂದ ಬಾಪ್ಯವೆಂಬ ರೇಖೆಲ ಸಂಕೋಷದ ಕಣ್ಣೀರು, ತೊದಲುನುಡಿಗಳಿಂದ ಲಕ್ಷ್ಯಪತಿಯ ಮಹಿಮೆ ಅತಿ ಗಹನವೆಂದು ಸ್ಮೃತಿಸುತ್ತಿರುವನು. ||4||

ಶರ್ವವಾಚಾರ್ಯಾನ್ಸಾರಸಂಗ್ರಹ

1. ಶ್ರೀಸಂತರ್ವರ್ಣಾಭದೇಹಿರ ವ್ಯಾಪ್ತಾನದ ಪ್ರಕಾರ, ಪ್ರಸ್ತುತದ್ವಾದ್ಯದಲ್ಲಿ, ದಾಸರಾಯರು ಶ್ರೀಲಕ್ಷ್ಮೀದೇವಿಯರ ಸ್ತೋತ್ರವನ್ನು ಹೇಳಿದ್ದಾರೆ. ಎಂದು ತಿಳಿಸಿರುತ್ತಾರೆ.

ಆದರೆ, ಇತರ ಏಲ್ಲಾ ವ್ಯಾಪ್ತಾನಕಾರರೂ, ಪ್ರಸ್ತುತದ್ವಾದ್ಯ ಶ್ರೀಬ್ರಹ್ಮದೇವರ ಸ್ತೋತ್ರ ಪರವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸ್ತುತದ್ವಾದ ಸಮಗ್ರ ಅಭಿಪ್ರಾಯವನ್ನು ಗ್ರಹಿಸಿದರೆ, ಪ್ರಕಾರಾಂತ ವಾಗಿ ಶ್ರೀಲಕ್ಷ್ಮೀದೇವಿಯರ ಪರವಾಗಿಯೂ, ಮುಖ್ಯತಃ ಚತುಮುಖಿ ಬ್ರಹ್ಮದೇವರ ಪರವಾಗಿಯೂ ಅಧ್ಯೇತಾಂಸಬಹುದು.

2. ಶ್ರೀಪರಮಾತ್ಮನ ನಿರಾಕೃಪವಾದ ಪ್ರಮಾಣಾಚ್ಯ ಭಾಗವ ದೂಪದ ಅಪ್ರಾಪ್ತ ಜ್ಞಾನಾನೇಂದ್ರಮಯ ಪರಿಷ್ಠಿಣವಾದ ಶರೀರಗತ ಒಂದೊಂದು ರೂಪಕೋಪಗತ ಆನಂತ ಪ್ರಾಪ್ತಾಂದಗಳ ಪೈಕಿ, ವಿದ್ಯವಾನ ವಾದ ಒಂದು ಬ್ರಹ್ಮಾಂಡವನ್ನು ಪರಿಗಣಿಸಬೇಕು. ಅಡಾಯ- ಎಂದರೆ “ಪ್ರಾಪ್ತ” ಎಂದಭರ್ತ.

3. ಆ ಒಂದು ಬ್ರಹ್ಮಾಂಡಗತ ವಿಶ್ವರೂಪದೇಹಗಳಿಗೆ ವಿದ್ಯಮಾನವಾದ ಸಂದು ರೂಪವಿಶೇಷ ಶರೀರಗತ ಕರಿಂಗಣಾಂದವಯವಗಳ ಪೈಕಿ, ಒಂದು ವಯವದಲ್ಲಿ ವಿದ್ಯಮಾನವಾದ, ಒಂದು ನಿಖಿಲಲ್ಲಿ ಪಂದ್ಯಶ್ರಮಾನ

ಮಾರುವ ಅನಂತನಂತ ಗುಣರಾಖಗಳ ಸ್ಥಿತಿ, ಒಂದು ಗುಣರಲ್ಲಿ ವಿದ್ಯು ಮಾನವಾಗಿಯಾಗ ಗುಣವಿಕೀರ್ತಿಗಳನ್ನು ನೋಡುತ್ತಾ, ಧ್ಯಾನಕ್ಕೆ ವಿವರಿಸಿ ವನ್ನಾಗಿಸುತ್ತಾ, ಉಪಾಸನಾಮಾಡುವ ಶ್ರಯಾವಿಕೀರ್ಧದಲ್ಲಿ ಆ ಅನಂತನಂತ ಮಹಿಂಶಾಸನಗಳನ್ನು ಸಾಕರ್ತ್ಯನೇ ಅಂದುದೇ, ಚಿತ್ರಪ್ರಕೃತಿಯಾದ ಶ್ರೀರಮಾದೇವಿಯು ದಿಕ್ಕುಗಳಾದೆ ದೊಗ್ಗು-ಉತ್ತರಾಗಿದ್ದಾರೆ. ಉಗುರಿನ ತುದಿಯಲ್ಲಿರುವ ಗುಣಾವಂತರಗಳನ್ನು ಯಿಂತಿಸುತ್ತಾ, ಸಾಕರ್ತ್ಯನೇ ಆರಿಯಲು ಅಸಮಾಧಿಕಾಗಿ, ಶ್ರುತಿಗಳನ್ನು ಶ್ರೀಉಪರ್ಮಾತ್ಮನ ಗುಣ-ರೂಪ-ಕ್ರಿಯಾದಿಗಳನ್ನು ಸೂತ್ರಾನುಷಾಸನಾಗಿ ಕಾಣುತ್ತಾ. ಶ್ರೀಉಪಕ್ರಿಯೆಂದಿಯು ಆತನ ಗುಣವಿಕೀರ್ಘಗಳ ಆದ್ಯಾತ್ಮಾನ್ನು ಕಾಣದೇ, ಶ್ರುತಿಪೂರ್ವಾಂಜಲಿಗಳಿಂದ ಸ್ಮಾರತ್ರಮಾಡುತ್ತೀದ್ದಾರೆ. ಈಶ್ವರಿಯಾಟಪ್ರವಿಷ್ಟಾಭಾದ್ರ ಶ್ರೀಜಿಂದಿರಿಯ ಸ್ತುತಿಯೇ ಹೀಗಿದ್ದ ಮೇಲೆ, ಒವರೋಟ ಪ್ರವಿಷ್ಟಾರೂ ಜೀವ್ಯಾತ್ಮಾರಾದ ಶ್ರೀ ಚರ್ಚಾಪುರ್ಣಿ ಬ್ರಹ್ಮದ್ವೇವರ ಪಾದೇನು ?

4. ಮಂದಿರಾಂತರे

ಮಂದಿರ-ಎಂದರೆ, ನೀರು ಎಂದರ್ಥ. ಮಂದಿರ-ಎಂದರೆ, ಸೀರಿನಲ್ಲಿ ಉತ್ಸನ್ನವಾಗುವ ಕಮಲಭೂಷಣಂದು ತೆರು. ಆಸನ- ಕಮಲವನ್ನೇ ಹೀಗೆ ಅಧಿಕಾ ಅಸನದಾಂಗಿ ಉಳ್ಳವನು. ಶ್ರೀ ಪರಮಾತ್ಮನ ನಾಭಿಕಮಲ ಸಂಜಾವರಂದ ಶ್ರೀ ಬ್ರಹ್ಮದ್ವೇವರು “ಮಂದಿರಾಸನರು”. ಅವರೇ ಕಮಲ ಹೀಕರು.

ಆದರೆ, ಶ್ರೀಲಕ್ಷ್ಮಿ ದೇವಿಯರು ಕಮಲಾಲಯ- ಎನಿಸುತ್ತಾರೆ. ಅಂದರೆ, ಕಮಲವನ್ನೇ ಆಲಯ - ಅಂದರೆ, ನಿಷಾಸನ್ ಇವನ್ನಾಗಿ ಉಳ್ಳವರಿಂದರ್ಥ.

ಕಮಲಭೂಷಣದ ಒಂದು ದಳವನ್ನು ಸಮಗ್ರವಾಗಿ ಪರಿಶೀಲಿಸಿದ್ದಾಗಿ, ಅದರ ಬಹು ಭಾಗವು ಶಂಕುವಣವಿಶಿಷ್ಟವುವಾಗಿರುವುದು. ತಳಭಾಗವು

ಬಿಳುವಾಗಿಯವುದು. ಪ್ರಪ್ನದ ಅಂದರೆ ಕೊಂಡಿಕೊಂಡಿರುವ ಮೂಲ ಭಾಗವು ತುಸುಹಿತವಣಿವಾಗಿರುವುದು. ಈ ವಣಿತ್ವಯಾಗಿ ಶ್ರೀಗುಣಗಳ ಸಾಂತತ್ಯಗಳು. ಪ್ರಕೃತಾಗುಣತ್ವಯಾಗಾದ, ಸತ್ಯ- ರಚ- ತಮಿಗೆ ಅಥವಾನಿಗಳು ಚಿಕ್ಕಪ್ರಕೃತಿನಾಮಕರಾದ ಶ್ರೀ ಲಕ್ಷ್ಮೀದೇವಿಯರು. ಇದೆ ರಿಂದ ಕಮಲಾಲಯವೆಂಬ ಸಾಂಕೇತಿಕ. ಹೀಗೆ- ವಂದರೆ, ಈತು ಕೊಂಡಿರುವ ಆಜಣವೆಂದು ಅರ್ಥವಾಗುವುದು. ಶ್ರೀಹರಿಯ ನಾಭೇಕಮಲ ಸಂಜ್ಞಾತರಾದ ಹಿರಣ್ಯಗಢಿನಾವಾಕ್ಯರಾವ ಜೆತುಮೂರ್ಮಿ ಬ್ರಹ್ಮದೇವರು ಕಮಲಾಸೀನರಾಗಿ, ಕಮಲಪ್ರಪ್ನದಲ್ಲಿ ಕುಳಿದ್ದಾರೆ. ಆದರೆ ಶ್ರೀರಮೂ ಕಮಲನಿವಾಸಿನಿಯನಿಗೆ ನಿಂತಿದ್ದಾರೆ. ಈ ವಿನ್ಯಾಸವೇಲಕ್ಷ್ಮೀದಿಂದ ಮಂದ ಜಾಸನ- ಎಂಬ ಶಬ್ದಕ್ಕೆ. “ಬ್ರಹ್ಮದೇವರು”- ಎಂದು ಅಧ್ಯೇತ್ಯಸುವುದೇ ಉತ್ತಮಪ್ರಶ್ನ. ಶ್ರೀರಮೂ ಪೂತ್ರ, ಬ್ರಹ್ಮದೇವರು, ಇಬ್ಬರೂ ಸಹ ಶ್ರೀಹರಿಯ ಅಜಾರ ಗುಣ- ರೂಪ- ಶ್ರಯಾದಿಗಳ ಅದ್ಯಂತಗಳನ್ನು ಸಾಕಲ್ಯೇನ ಕಾಣಿದೆ, ಭಕ್ತ, ಭಾವದಿಂದ ತಮ್ಮ ಕೃಗಳನ್ನು ಜೋಡಿಸಿ ಪ್ರಥಾಂತರಾಗಿ, ಬಿಗಿದ ರೋಮಗಳಿಂದ, ಆನಂದೋದ್ದರ್ಶಿಗಳಿಂದ, ಕಂಪನನುಡಿಗಳಿಂದ ಎಂದಿರಾ ವಲ್ಲಭನ ಮಹಿಮಾತಿರಿಯಗಳನ್ನು ಪಾರಿಗಾಣಿ, ಅವನ ಗುಣಸಾಗರದ ಆಳದ ಅಂಟಸರಿಯಿದೇ, ಕೇವಲ ನಮ್ಮತಯಿಂದ ದಾಸ್ಯಭಾವದಿಂದ ತರೀಬಾಗಿ ಸ್ತೋತ್ರ ಮಾಡುತ್ತಾ- “ಅತನ ಸುಹಾಮುಹಿಗಳು ಎಂತುದೋ ?” ಎಂದು ಖಾದ್ಯಾರ ತಗೆದಿದ್ದಾರೆ. ಪ್ರಕೃತಾರ್ಥದಲ್ಲಿ “ಇಂದಿರಾ ವಲ್ಲಭನ”- ಎಂಬ ಶಬ್ದ ಪ್ರಯೋಗವಿರುವುದರಿಂದ, ಶ್ರೀಲಕ್ಷ್ಮೀಪತಿಯ ಗುಣಗಳನ್ನು ಎಂದು ಅಧ್ಯೇತ್ಯಸಿದರೆ, ಬ್ರಹ್ಮದೇವರ ಪರವಾಗಿ ಪ್ರಸಕ್ತ, ಪದ್ಮಪನ್ನ ಅನ್ವಯಿಸುವುದು ಸೂಕ್ತ ವೆನಿಸುತ್ತದೆ. ||4||

ಪದ್ಮ ೪

ವ್ಯಾಖ್ಯಾ-

ಬಹು ಧನ್ಯರೊ ಬ್ರಹ್ಮ ಗುರು ಪವ !
 ಮಾನ (ರೇವರು) ರಾಯರು ಈ ಪರಿಯೆಲಿ ರ !
 ಮಾನಿವಾಸಿನ ವಿಮಲ ಲಾವಣ್ಯಾಕಿರಿಯಗಳನು ||
 ಸಾಸುರಾಗರಿದಿ ನೋಡಿ ಸುಮಿತ್ರ ಮು !
 ಕಾನುಭಾವರ ಭಾಗ್ಯವೆಂಕೋ ಭ !
 ವಾನಿಧವನಿಗಸಾಧ್ಯವೆನಿಸಲು ಸರರ ನಾದೀನು ||||

ಅವಶಯಿಕ :

ಬ್ರಹ್ಮ-ವಾಯುಗಳ ಸ್ವೀತ ಚಾಚುತ್ವರೆ. ಏವರು ಮೂರಿಲೆಯ
 ಶ್ವಾಸನ್ನರು. ||||

ಸ್ತುತಿಪದಾರ್ಥ :-

ಈ ಪರಿಯೆಲಿ = ಪೂಜ್ಯಾಕ್ತಪ್ರಾರ. ರವಾನಿವಾಸನ = ಶ್ರೀ
 ಲಕ್ಷ್ಮೀದೇವಿಯರ ಚಿಂಬನಾದ ಶ್ರೀಮಂತ್ರ ರಾಯಗಳನ, (ರಮಾಧಿಷ್ಟನೇ
 ಲಾದ), ವಿಮಲ = ಸಮಸ್ತ ದೀಪಗಳಿಂದ ದೂರನಾದ (ಅತ್ಯಂತ ರುದ್ರ
 ಗಳಾದ), ಲಾವಣ್ಯಾಕಿರಿಯಗಳನು = ಶ್ರೀವರಹಾತ್ಮನ ರುದ್ರ ಗಳಾದ
 ಯಾರ್ಥಿಕರುಗಳನ್ನು, ಸಾಸುರಾಗರಿದಿ ಅತ್ಯಂತ ಭಕ್ತಿಭಾವದಿಂದ,
 ನೋಡಿ = ಧ್ಯಾನೋಪಾಸನೆಯ ದ್ವಾರಾ ಬ್ರಹ್ಮಸ್ತೋತ್ರಾಕಾರಿಗಳಾದ್ದು, ಸುಮಿತ್ರ =
 ಸಂತೋಷ ಪರಿವ, ಬ್ರಹ್ಮ = ಚರ್ಚಾವಾಸಿಗಳಿಗೆ ಬ್ರಹ್ಮದೇವರು, ಗುರು
 ಪವಮಾನ = ಶ್ರೀರ್ಜೀಕ್ಷಾಜಾಯಂರಾದ ಶ್ರೀಮಂತ್ರಪ್ರಾಣದೇವರು, (ಶ್ರೀ:
 ವಾಯುದೇವರು), ಈವರು = ಈ ಉಧಯರು- ಅಂದರೆ, ಬ್ರಹ್ಮ ವಾಯು

ಗಳು. ಈನು ಧನ್ಯರೋ = ಎಪ್ಪು ಪೂಜ್ಯವಂತರೋ, ಮಹಾಸುಭಾವರ
= ರುದ್ರಾದಿ ದೇವತಗಳ ದೃಷ್ಟಿಯಿಂದ ಪೂಜ್ಯರಾದ ಬ್ರಹ್ಮವಾಯಾಗಳ,
ಧಾರ್ಮಿಕೆಂಳೋ = ಪೂಜ್ಯವೆಹ್ಲಿರುವುದೋ, (ಸಾಧನವಿಶೇಷರೂಪವಾದ
ಖಾಗ್ಯ) ಧನಾಸಿಧವನಿಗೆ = ಪಾರ್ವತಿಪರಿಯಾದ ಶ್ರೀರುದ್ರದೇವರಿಗೆ,
ಅಸಾಧ್ಯವೇಸಿಕಲು ಅಶ್ವವೇಸಿಸುತ್ತಿರಾಗಿ. ಸರರ ಶಾಂತಿನು =
ಅಲ್ಪರಾದ ಮಾನವರು ಏಂದಾದರೂ ತಿಂಬಿಬಲ್ಲರೇ? ಎಂದಂದಿಗೂ ತಿಂ
ಯಲು ಅಶ್ವ - ಎಂದು ತಾತ್ಪರ್ಯ. ||೫||

ವಾತಾನಗಳು

(೨) ಶ್ರೀಸಂಕಷ್ಟಣಾಂದೇಯರ ವ್ಯಾಖ್ಯಾನ :

ಬ್ರಹ್ಮ-ವಾಯಾಗಳ ಸ್ತೋತ್ರ, ಮಾಡತಾರ. ಇವರು 3ನೇ ಕ್ಷಮದವರು.
ಈ ಪೂಷ್ಟಾಂತ್ರ ಪ್ರಕಾರ, ಲಕ್ಷ್ಮೀದೇವರಿಗೆ ಸಾಕಳ್ಯನ ಗೋಚರವಾಗಿದ
ಅನಂತಾನಂತ ಬ್ರಹ್ಮಾಂಡಗಳನ್ನು ಒಂದು ರೋಮಕುಪದಲ್ಲಿ ಧರಿಸಿದಂಥಾ,
ಪಾರಗಾಣದ ಅನಂತಾನಂತ ನವಿಗತ ಒಂದು ಗುಣದಲ್ಲಿ ಉಳ್ಳಂಥಾ, ತಮ್ಮ
ತಮ್ಮ ಹೃದಯಾಕಾಶದಲ್ಲಿ ನಿವಾಸನಾದ ಬರಮಾತ್ಮನ. ಶ್ರೀಷ್ಟಿರಾದ ಸರ್ವ
ಜೀವೋತ್ತಮಾರಾದ. ಸರ್ವಜೀವರಿಗೆ ಗುರುಗಳಾದ ಬ್ರಹ್ಮದೇವರು. ವಾಯು
ದೇವರು - ಈ ಉಭಯಿರು ಈ ವರ್ತಮಾನ ಬ್ರಹ್ಮಾಂಡ ರಾಜ್ಯಾಂಶರು -
ನಿದೋಽವಾಳಾದ ಶ್ರೀಪರಮಾತ್ಮನ ಸ್ವರೂಪಸೌಂದರ್ಯವನ್ನು ಅಡಿಕಯ
ಂಥಿ, ರುದ್ರಾದಿ ದೇವತಗಳವೇಶ್ವರ್ಯಾಗುಣತಿರುಗಳೇನು, ಶ್ರುತಿಘರಿಸತಕ್ಕ
ಉನೇಕ ಬ್ರಹ್ಮಾಂಡಗಳಿನು ಅತ್ಯಂತ ಆಸಕ್ತಿತ್ವರಾಗಿ ಧ್ವನಿಂದಾಸನಾದಿ
ಶಿಂದ ನೋಡಿ ಸುಖವಾದತಕ್ಕ ಬ್ರಹ್ಮದೇವರು, ವಾಯುದೇಸರು ಎಪ್ಪು ಶ್ವಾಸ
ರಂತರೋ, ಎಂಥಾ ಕೃಂಬಾಂಶರೋ! ರುದ್ರಾದಿ ದೇವತ-ವೇಶ್ವರ್ಯಾ ಪೂಜ್ಯ
ಎದ ಬ್ರಹ್ಮವಾಯಾಗಳ ಬ್ರಹ್ಮರ್ಥ, ಅವರಲ್ಲಿ ಎಪ್ಪು ಆದೋ. ಆಪ್ಪು ತಿಳ
ಂಂಬೋದಕ್ಕಿ ಪಾರ್ವತಿಪರಿಯಾದ ರುದ್ರದೇವರಿಗೆ ಅಶ್ವವಾಗುತ್ತಿರಾಗಿ,

ಪ್ರಾಗ್ತಿಕರಾದ ಅಲ್ಲಿಮನುವ್ಯಾರು ಈ ಬ್ರಹ್ಮ-ವಾಯುಗಳ ಮಹಿಮೆ ಇರಿಯ ಲಾರು ಎಂಬೇದನ್ನು ಹೇಳತಕ್ಕದ್ದೇನು? ಈದ್ದವಾಗಿ ಅರಿಯಲಾರರು, ಇನ್ನು ಸ್ವೀಕೃತಮರಗಂಡಾತಿಕಯುಗಳನ್ನು ಸ್ವಾವರೆಯ ಅರಿಯಲಾರರು- ಎಂಡ ಕೂಪ್ತರ್ತಿ. ||5||

೩ ಧಾರ್ಮಿಕಾಶಿ :-

ಮೇಲಿನ ಪದ್ಯದಲ್ಲಿ, ಬ್ರಹ್ಮದೇವರು ಭಗವಂತನನ್ನು ನೋಡಿ, ಆನಂದ ಪರಾವರ್ತಿಯ ಹೇಳಿ, ಈಗ ಬ್ರಹ್ಮದೇವರಿಗೆ ಸಮರು, ವಾಯುದೇವರಾದುದು ರಿಂದ, ಆವರೂ ಬ್ರಹ್ಮದೇವರಾಯಿ, ಭಗವಂತನ್ನು ಕಂಡು ಸಂಶೋಧಿಸಬೇಕು ಸಂಚಿಸುತ್ತದ್ದಾಗಿ, ಒಂದೇ ಪದ್ಯದಿಂದ ಇಬ್ಬರನ್ನು ಸ್ತುತಿಸಿ ತ್ವರಿ.

ಈ ಬ್ರಹ್ಮ ವಾಯುಗಳು ಏನು ಧನ್ಯರೊ! ಪರಮಾತ್ಮನ ರೂಪ ಸೌಂದರ್ಯ ವಿಶಿಷಣನ್ನು ಮೇಲಿನ ಪದ್ಯದಲ್ಲಿ ಹೇಳಿದೆಂದೇ ನೋಡಿ, ಸುಖಿಸುವರು. ಈ ಮಹಾನುಭಾವರ ಭಾಗ್ಯವನ್ನು ವರ್ಣಿಸುವುದು ವರ್ಣಿಸುವೆ! ಇಂತಹ ಭಾಗ್ಯಕ್ಕೆ ಯದ್ದರೆ ರಿಂದ, ಹಾಗಿರಲು ಏಕೆ ಮನುವ್ಯಾರ ಪಾಡೇನು? ||5||

೪ ಶ್ರೀವ್ಯಾಸದಾಂತ ಸಿದ್ಧಾಂತ ಕೌಶಿಂದಿ :

“ಏನು” ಇತಿ. || ಲಾವಣ್ಯಮ-ಸೌಂದರ್ಯ, ||5||

ಉನ್ನತಾಂತರ

ಬ್ರಹ್ಮ-ವಾಯು-ಇವರನ್ನು-“ಏನು”-ಎಂಬ ಪದ್ಯದಿಂದ ಸ್ತುತಿಸಿ ವರಿ ಮೊತ್ತಾರೆ. “ಲಾವಣ್ಯ”-ಮಂದರೆ, ಸೌಂದರ್ಯ-ಮಂದು ತಿಳಿಯಬೇಕು. ||5||

(೫) ಗುರುತ್ವಾದಯ ಸ್ತುತಿಕ್ಷಣ :--

ಬ್ರಹ್ಮ ಮತ್ತು ಸೂತ್ರನಾಮುಕ ಪ್ರಾಣದೇವರನ್ನು ಸ್ತುತಿಸಿ ವಂದಿಸುತ್ತಾರೆ ದಿಂದ ಧರ್ಮರೋ- ಎಂಬಾಗಿ.

ಮುಕ್ತಿಯೋಗ್ಯ ಸರ್ವಡೇವರಿಗೂ ಗುರುವೆಂಬ ಕ್ಷಾನೀಪದೇಶಕರಾದ
ಪವಮಾನರಾಯರು- 'ಅಂದರೆ ಶ್ವಾಸಪ್ರವರ್ತಕ ಪ್ರಾಣರಾಯರು ಈ ಬ್ರಹ್ಮ
ದೇವರಂತೆ' ರಮಾನಿವಾಸನಾದ ದೇವರ ನಿಮ್ಮಲ ಲಾಪಣ್ವೆಂಬ ಸಂಧರ್ಥಾತ್ಮ
ಶಯಗೆರಸ್ತು ಸಾನುರಾಗವೆಂಬ ಭೂತ್ಯಾತ್ಮಿಕರು ಸಮೇತ ಕೂಡಿ ಸಂತೋಷ
ಸುವ ಮಹಾಮಹಿಮರ ಭಾಗ್ಯವೆಷ್ಟು ದೊಡ್ಡದೇ? ಅವರು ಧನ್ಯರೆಂಬ ಎಂಥಾ
ಕೃತ್ಯಕೃತ್ಯರೇ? ಅವರ ಮಹಿಮೆ ಎಣಸುವ್ಯಾದಕ್ಕಿಂಬ ಭವಾನಿಧವನೆಂಬ ರುದ್ರನಿಗೆನೇ
ಅಷಾಧ್ಯ. ಇನ್ನು ಮನುಷ್ಯರಾದ ನಮಗ್ರಾರ್ಥಕ್ಕೆ- ಎಂದು ಸ್ವತಿಸುತ್ತಾರೆ.

|| 5 ||

ಸರ್ವಾಖಾನಸಾರಸಂಗ್ರಹ

1. ಪ್ರಸಕ್ತಪದ್ಯದಲ್ಲಿ ದಾಖಾಯ್ಯರು ಜೀವೇತ್ತಮರಾದ ತೀಬ್ರಹ್ಮ
ದೇವರು ಮತ್ತು ತೀವಾಯುದೇವರುಗಳ ಮಹಾತ್ಮೆಯನ್ನು ತಿಳಿಸುತ್ತಾರೆ.

2. ತ್ರೈಲೋಕ್ಯಾಭಾಯ್ಯರಾದ ತೀಮುಖ್ಯಪ್ರಾಣದೇವರಿಗೆ
“ಪವಮಾನೆ”-ಎಂದು ಹೇಳಿ. ಶುದ್ಧ ಸತ್ಯಪ್ರಾಚುಯ್ಯಾವೇ ಶರೀರವೈ,
ಅತೀಂದ್ರಿಕವಿಮಲವಿಟ್ಟಾಗಿ ನಿಗಳಾದ ತೀವಾಯುದೇವರು ಪವಮಾನ ನಾಮ
ಉಪಕಾರಕ್ಯಸಮರು. ಮಹಾಪ್ರಾಯಾಕಾಲದಲ್ಲಿ ಕ್ಷಾನಿರೀಧಾನವಿಲ್ಲದ
ಮಹಾಮಹಿಮರು.

3. ಚೀಂಮುಖಿ ಬ್ರಹ್ಮದೇವರು ಜೀವೇತ್ತಮರು. ಇಂಡಾಗ್ರಿ
ದರಿಸರು. ಬ್ರಹ್ಮ ಮತ್ತು ಗುರುಪವಮಾನರೀವರ್ಯರು ಅದೇತಕ ಪ್ರಾಣವೆಂತ
ರೆಂದು ಉದ್ದಾರ ತೇದಿದ್ದಾರೆ- ದಾಸವರೇಣ್ಯರು. ಪರಮಾಧನ್ಯತ್ವರಾದ
ಬ್ರಹ್ಮವಾಯುಗಳು (ಉಭಯರೂತಾವರ್ಯರು) ಪೂಷ್ಟಿಂತ್ರ, ಪ್ರಕಾರ,
ಶ್ರೀಲಕ್ಷ್ಮಿನಿವಾಸನ ಸರ್ಲದೋವರಹಿತವಾದ (ವಿಮಲ) ರಂಪ, ಸೌಂದರ್ಯೋ
ತಿಕಯಗಳನ್ನು, ಮತ್ತು ಆಪಾರ ಗುಣಾತಿಕರ್ಯಗಳನ್ನು ಅತ್ಯಂತ ಭಕ್ತಿ, ಪುರಸ್ಕಾರ
ವಾಗಿ (ಸಾನುರಾಗದಿ) ಧಾರ್ಮಾಪಾಸನಾ ದ್ವಾರಾ ಚಂತಿಸುತ್ತಾ, ಆಗನ ಭಗವ
ದ್ವಿಪಾಣನ್ನು ಪ್ರತ್ಯಕ್ಷೇರಂಸಿಕೊಂಡಿರುವ ಮಹಾನುಭಾವರು.

ತಮ್ಮ ಕೃತ್ಯವಲದಾಗ್ನಿ ಸ್ವಂಬಂಧನ ಮಹಿಳೆಯನ್ನು ನೋಡುತ್ತು, ಪರಮಾನಂದಭರಿತರಾಗಿ, ಹಾಡಿ ಸ್ವಾರ್ಥತ್ವರುವ ಬ್ರಹ್ಮವಾಯುಗಳು ಅದೇತಕ ಘ್ಯಾರ್ಥ ! ಆ ಮಹಾತ್ಮರ ದಿವ್ಯ ಭಾಗ್ಯವೆಂತುದೋ !

೫. ಭಿಮಾನಿಧಿವ-ನೆಂದರೆ, ಹಾರ್ಷಿಕೀಪತಿಯಾದ ಶ್ರೀರುದ್ರದೇವರು. (ಭಿಮಾನಿ ಶ್ರೀಹಾರ್ಷಿಕಿದೇವಿ. ಧವ-ಪತಿ) ಅಹಂಕಾರ ತತ್ತ್ವಾಧಿಭಿಮಾನಿಗಳು. ಮನೋಧಮಾನಿಗಳು ಆದ ಹಾರ್ಷಿಕೀಪತಿ ಶ್ರೀರುದ್ರದೇವರಂಗೇ ಬ್ರಹ್ಮವಾಯುಗಳ ಭಾಗ್ಯವೀಕೀರ್ತಣನ್ನು ವರಣಿಸಲು ಅಸಾಧ್ಯ. ಇಂತರಲು, ಇರು ಮೂರಿನರ ಹಾರ್ಷಿಕನು ? - ಎಂದು ಬ್ರಹ್ಮವಾಯುಗಳ ಗುಣಾನ ಮಾಡಿದ್ದಾರಿ. ಈ ನಿವರ್ಗೆಗೂರುದ ದಾಖರಂಯರು.

ಪದ್ಮ ಕ

ಮುಹಿಂ :

ಉ ಹಿತಾಮರ್ಹನ ಸೂರು ಕಲ್ಪ ರ |
ಮಾಜಕಿಯ ಗುಣ ಜಣಿಸಿ ಒರಿಸಿ ಮ |
ಹಾಕರಾಕ್ರಮ ಕಸುವು ಥಿಮಾನಂದವುಂಣಿಯೆನಿಸಿ ||
ಅ ಪರಬ್ರಹ್ಮನ ಸುನಾಧೀ |
ಕೂಕಣಂಧವನಾಮಂದರಿ ಮೆರಿ |
ಎ ಮಯೀಂಜಾಂನ ಸಮೀರರಿಗಧಿನಮಿಂಬೆ ಶಿಕ್ಷ | ||೫||
ಅಪರಾಜಿತ:

ಪೂಜ್ಯಾತ್ರ ಬ್ರಹ್ಮ-ವಾಯುಗಳ ಮಹಾತ್ಮರ್ಹಣ್ಣೇ ತಿಳಿ
ತ್ವಾರಿ. ||೫||

ಪ್ರತಿಶಾಂಕಾ : -

ಅ = ಶೂನ್ಯೋತ್ತರಾದ ಬ್ರಹ್ಮವಾಯುಗಳ ಪೈಕಿ, ಎರಡನೇಯ ಪರಾದ ಶ್ರೀವಾಯುದೇವರು, ಸಿಕಾಮುಕ = ಜೀವೇತ್ತಮಾರಾದ (ಶ್ರೀಹರಿಯ ಜೀವಿತ್ತಪತ್ರ) ಬ್ರಹ್ಮದೇವರ, ನೂರುಕ್ಕಲ್ಲು = ನೂರು ವರ್ಷಸಾಂಕೀರ್ತವಾದ ಒಂದು ಬ್ರಹ್ಮಕಲ್ಪದ ರಿಂದಿಯ ಕಲ್ಪದಲ್ಲಿ, ರಮಾಷಣಿಯ = ಶ್ರೀಲಕ್ಷ್ಮಿ ಪರಿಷಯಾದ ಶ್ರೀಮಂಜುರಾಯನು ಗುಣ = ಅನೆಂತಂಗಣಗಳ ಉಪಾಸನ ಮಾಡಿ, ಜಹಿಸಿ= ಸರ್ವಚೀತನರ ಶ್ಲಷ್ಟಿಲದೇಹಗತರಾಗಿ. ಶ್ವಾಸಜಾರಿಷಾದ ಹಂತವುತ್ತ, ಜಪ ಮಾಡಿ, ಮಹಾಬರಾಕ್ಷಸ = ಅತಿಶಯಬಲೋಪೇತರಾದ, ತನುನು = ಹನುಮುದವತಾರಪೇನು, ಭೀಮ = ಭೀಮಾವತಾರಪೇನು, ಆನಂದ ಮುನಿ ಎಂದೇನಿಸಿ = ಆನಂದಪೀಠರು ಎಂಬ ಆಧಿಕಾನದಿಂದ, ಆವತಾರ ಶ್ರಯಗಳನ್ನು ಮಾಡಿದವರಾಗಿ, ಒಲಿಸಿ = ಆ ಪರಮಾತ್ಮನ ಆನುಗ್ರಹ ಸಂಪಾದಿಸಿ, ಆ ಪರಬ್ರಹ್ಮನ = ನಿರೋಽವನೂ, ಸರ್ಕಲರುಭಿಗುಣ ಶೂನ್ಯನೂ ಆದ ಶ್ರೀಪರದ್ವಾಭರಣಿ ದೇವರ, ಸುನಾಭೀ ಶೂಳ = ಸಮೀಕೀನವಾದ ನಾಭೀ ಪ್ರದೇಶದಿಂದ ಉತ್ಪತ್ತಿಯಾದ, ಕಮಲದಲ್ಲಿ, ಸಂಭವ = ಉತ್ಪನ್ನರಾಗಿ, ನಾಮದಲಿ = ಕಮಲೀಂದ್ರಿಯರೆಂಬ ನಾಮ ರಿಂದ ಪ್ರಸಿದ್ಧರಾಗಿ, ಮೇರಿನ = ಕೀರ್ತಿವಂತರಾದ, ಆ ಪಯೋಜಿಷನೆ = ಪರಮಾನ ಬ್ರಹ್ಮದೇವರಂಗೆ, ಸಮೀರಿಗೆ = ವರ್ತಮಾನ ಶ್ರೀವಾಯು ದೇವಂಗ, ನಿಶ್ಚಯ = ಪ್ರತಿದಿನದಲ್ಲಿ, ಅಧಿನಮಿಸೆ = ಚೀಂಡಾಗಿ ವಂದಿಸುತ್ತೇನೆಂದು ದಾಸಾಯರ ತಾತ್ಪರ್ಯ. ||८||

ವಾರ್ಷಾನಗಳು

(१) ಶ್ರೀಎಂಕಿಷಣಾಂಬಂದೆಯರ ವಾರ್ಷಾನ್ :

ಶೂನ್ಯೋತ್ತ ಬ್ರಹ್ಮ-ವಾಯುಗಳನ್ನೇ ಸ್ವೀತ್ ಮಾಡತಾರೆ.

ಶ್ವಾಸೋತ್ತರಾದ ಬ್ರಹ್ಮ-ವಾಯುಗಳ ಒಳಗೆ, ಎರಡನೇ ಸಂಪೂರ್ಣವಾಯುದೇವರು ಬ್ರಹ್ಮದ್ವಿವರ ನೂರುವರು ಸಾಂಕೀರ್ತವಾದ ಒಂದು ಬ್ರಹ್ಮ ಕ್ಲ್ಯಾ ೧೧ವೇ ಕಲ್ಪದ್ವಾರ್ಥಿ ಲಕ್ಷ್ಮೀಪರಿಂತ್ರಾದ ಶ್ರೀನಾರಾಯಣದೇವರ ಗುರೋಽಂತರ ಮಾನಿ, ಸರ್ವಭಾಗಾರ್ಥಿ ಸ್ಥಾಳದೇವತಾದ್ವಿ ಇದ್ದು, ಹಂಸಮಂತ, ಜಯಮಾಡಿ, ಅತಿಕಣಿಬ್ರಹ್ಮವೇತಾದ ಕರ್ಮಮು ಎಂತ ಅವಶಾರವೇನು, ಭೀಮಾವಿಷಯ ಅವಶಾರವೇನು, ಆನಂದಿಕಿಭರ್ತು ಎಂತ ಅವಶಾರವೇನು- ಈ ಪ್ರಕಾರ ಅರ್ಥಾರ ಮಾಹಿತವಾಗಿ, ಶ್ರೀಪರಮಾತ್ಮನ್ ಅನೇಕ ಪ್ರಕಾರದಿಂದ, ಸರ್ವಾಃ ಕ್ರಮಸಂಖ್ಯೆ ತೇಣು, ಆಸಂಭರ 100ನೇ ಕಲ್ಪದ್ವಾರ್ಥಿ ವಾಯುದೇವರಾಗಿದ್ದ ಈ ವಾಯುದೇವರೇ, ಸಿದ್ಧಾರ್ಥಜಾರ ಗುಣಪೂರ್ವಿನಾದ ಶ್ರೀಪದ್ಮಾಭದ್ರೇವರ, ಅಂತರ್ದೇಶಿಗಿ ಪದ್ಮಕಲ್ಪದ್ವಾರ್ಥಿ ಸಮಾಂತರವಾದ ಶ್ವಾಸೋತ್ತರ, ಪರಮಾಧಿರೇವರ ನಾಭಿಕುಪದಿಂದ ಹೂರಿಟ ಪದ್ಮದ್ವಾರ್ಥಿ ಉತ್ಪನ್ನರಾಗಿ, ಕರ್ಮಲಾಭದ ಸೇತ ನಾಮದಿಂದ ಮರೀಯತಕ್ಕ ಈ ವರ್ತಮಾನ ಬ್ರಹ್ಮದ್ವೇವರಿಗೆ, ಮುಂದ ಈ ಬ್ರಹ್ಮಪದ ಆರ್ಥಿಕ್ತ ಈ ವರ್ತಮಾನ ವಾಯುದೇವರಿಗೆ ಪ್ರತಿದಿನವಲ್ಲಿ ಯಂತ್ರಾಗಿ ಪಯದಿ ಮಾರ್ಪತ್ತೇನಿಂತ ತಾಪಕ್ಕ. ॥६॥

2. ಭಾವಪ್ರಕಾರಿ :-

ಖಾತುಗಳಿಂದಭ್ರಿಯಾಗಿ (ಬ್ರಹ್ಮಪದವಿಯನ್ನು ಹೊಂದುವುದಕ್ಕೆ ಶಾರ್ಚಿಸಿದ್ದೀ) 100 ಬ್ರಹ್ಮಕಲ್ಪಗಳ ಸಾಧನೆ ಮಾಡಲು, ೧೧ನೇಯ ಕಲ್ಪದ್ವಾರ್ಥಿ ವಾಯುದೇವಿಯನ್ನು ಕೂಡಿ, ಕರ್ಮಮಂಧಿಮ-ಮಂದ್ರ-ಎಂಬ ಅವಶಾರತ್ರಯಗಳಿಂದ ಶ್ರೀರಾಮ ಕ್ರಷ್ಣ-ದೇವಮಾಸರ ಸೇವೆಯನ್ನು ಮಾಡಿ, 100ನೇಯ ಕಲ್ಪದ್ವಾರ್ಥಿ ಬ್ರಹ್ಮಪದವಿಯನ್ನು ಹೊಂದುವುದಾಗಿ, ಶ್ರೀಪರಮಾತ್ಮನ ನಾಭಾ-ಕರ್ಮಲಾಭದ ಜನಿಸಿ, ಕರ್ಮಲಾಭವನೀಯ ಹೆಸರಿನಿಂದ ಮರೀವ, ಬ್ರಹ್ಮವಾಯುಗಳಿಗೆ ಸರ್ವಕಾಲದಲ್ಲಿ ನಮಸ್ಕಾರ ಮಾಡುವೇನು. ॥६॥

4. ಶ್ರೀಮಾಸದಾಕ್ಷಿಧಾಂತ ಕೌನುದಿಂ :

“ಆ ಹತಾಮತ”-ಇತಿ ಕರ್ತೃಪದಂ । ತದರ್ಥಃ । “ಸ್ವಾಧಮಾನಿಷಃ”-
“ಅತ್ಯುತ್ತ್ರಿ”-ಇತಿ ಕರ್ತೃಪೀಠಾ ಕಣ್ಣಾ. ॥६॥

ಕನ್ನಡಾಂಗ

“ಆ ಹಿತಾಮಹ”-ನೆಂಬುದು ಇಲ್ಲಿ ಕರ್ನಾಟಕದ ಪದವಿಯ ಅರ್ಥವೀಂದು ಅಲ್ಲಿ ಅರ್ಥವಿರುತ್ತದೆ. ಏಕೆಂದರೆ, ಬ್ರಹ್ಮಪ್ರದಾತಾರಾದ ತೀವ್ರಾಯಿದೇವರು ನೂರು ಜನ್ಮಗೊಂಡ, ಸ್ವಧರ್ಮಸಿಷ್ಟರಾಗಿ, ಸಾಧನಮಾಡಿ, ಬ್ರಹ್ಮಪದವಿಯನ್ನು ಹೊಂದುವರು-ಎಷ್ಟಾಗಿ ಪ್ರಮಾಣಗಳಲ್ಲಿ ಹೇಳಲಾಗಿದೆ ಇಲ್ಲಿಗೆ ಮೂರನೇಯ ಕರ್ನಾಟಕ ಮಾರಿದು. ॥೬॥

೫. ಗುರುತ್ವದಯ ಪ್ರಕಾಶಿಕೆ :—

ಆ ಹಿತಾಮಹನೆಂಬ ಬ್ರಹ್ಮದೇವರ ಕಲ್ಪದೇವ ದಿವ್ಯನೂರು ವರ್ಣಗಳಲ್ಲಿ ರಮಾವತಿಯಾದ ದೇವರ ಹಂಸವೆಂಬ ನಿದುಃಪಾನಂದ ಗುಣರೂಪವನ್ನು ಸರ್ವ ದೇವರಳ್ಳಿಗೂ ಜಪ ಮಾಡಿ ಮಹಾಸಾಮಾಧ್ಯಾವಂತರಾದ ಹನುಮಂತ, ಭೀಮ ಶೇನ ಮತ್ತು ಅನಂದತೀರ್ಥಮುನಿ- ಎಂಬ ಅವತಾರತ್ರಯವನ್ನು ಮಾಡಿ, ಆ ಪರಬ್ರಹ್ಮ ವಿಷ್ಣು ವಿನ ಸುನಾಭೀಕ್ಷಿಪದಲ್ಲಿ ಹುಟ್ಟಿದವನೆಂದು ಹೆಸರುಳ್ಳವನಾಗಿ, ಪರೀಕ್ಷಾಸಾನನೆಂದರೆ, ಕಮಲಪೀಠ ಬ್ರಹ್ಮಾಂಗವ ಸಮೀಕರನೆಂಬ ವ್ಯಾಖ್ಯಾವಂಗಿ ಸದಾ ಅಭಿನಮಿಸುವೆನು. ॥೭॥

ಸರ್ವವಾಯಿತ್ವನೇಶಾರಸಂಗ್ರಹ

ಸೃಷ್ಟಿಂಬದಲ್ಲಿ ಸೃಷ್ಟಿಕರ್ತನಾದ ತೀವ್ರಾಯಾತ್ಮಕನ್ನು 200 ಮಂದಿ ಯಜುಗಾರನ್ನು ಸೃಷ್ಟಿಗೆ ತರುತ್ತಾನೆ. ಅವರ ಪೈಕಿ, 100 ಮಂದಿ ಸಾಧನ ಶೂರಾದಲ್ಲಿ, ಉದಿದ 100 ಮಂದಿ ಸಾಧನಾಸ್ತಿತಯಲ್ಲಿ ವಿದ್ಯಮಾನರಾಗಿಯ ತ್ವರಿತ. ಸಾಧನಸ್ತಿತಯಲ್ಲಿ ವಿದ್ಯಮಾನರಾಗಿಯವರು 100 ಮಂದಿ ಯಜುಗಾರಿ ದವರಲ್ಲಿ, ಕಲ್ಲಿಯಾದ ಪ್ರಾರಂಭಿಸಿ, ಚತುರ್ಯುಖಿ ಬ್ರಹ್ಮದೇವರ ಪಯಂತ-100 ಪದವಿ ಅಧಿಕಾ ಸ್ಥಾನಗಳಲ್ಲಿರುತ್ತಾರೆ. ಬ್ರಹ್ಮದೇವರಂಗೆ 100 ಕಲ್ಪ ಸಾಧನ. ಇದರಿಂದ ಅವರಂಗೆ ತತ್ವಾನಂದ-ಎಂದು ಹೇಳು. ಆ ಪದವಿಯೇ

ಬ್ರಹ್ಮಪದವಿ (ಹಿತಾಮಹಸ್ತಾನ) ಪ್ರಸ್ತು ಶ್ರೀವಾಯುದೇವರು ೭೭ನೇಯ ಬ್ರಹ್ಮಪದವಿ (ಹಿತಾಮಹಸ್ತಾನ) ಪ್ರಸ್ತು ಶ್ರೀವಾಯುದೇವರು ೭೭ನೇಯ ಪದವಿಯಲ್ಲಿದ್ದಾರೆ. ಅವರ ಹಿಂದಿನ ಲಾಕ್ಷ್ಯರ ಸ್ಥಾನ ೯೮. ಈ ೧೧೫ ಕಳ್ಳಿಯಾಗ್ನಿ ನ ಮೇದಲನೆಯಾದು.

2. ಪ್ರಸ್ತುಬ್ರಹ್ಮಕಲ್ಪದಲ್ಲಿರುವ ಚತುಮುಖಿ ಬ್ರಹ್ಮದೇವರು ಕಲ್ಪಾರಸಾನದಲ್ಲಿ ಎರಡಾನರಿಯಲ್ಲಿ ಸ್ಥಾನ ಮಾಡುವುದರ ದ್ವಾರಾ, ದ್ವಿಪಢಾದಿ ಕಂಬಿಂದ್ರ ಲಂಗದೇಹದ ಭಂಗವನ್ನು ಹೊಂದಿ ಮುಕ್ತರಾಗುವರು. ಬ್ರಹ್ಮ ವಾಯುವ್ಯಾದಿ ಖುಬಾಗಳಿಗೆ ಕರ್ಮಾಸಂಬಂಧವೇ ಇಲ್ಲ. ಕರ್ಮಾಸಾಂಕೀರಣದ ಪ್ರಾಕೃತ ಗುಣಕಲ್ಪ ಲಂಗದೇಹವು ಅವರಿಗೆ ದ್ವಿಪಢಾರಿಕಾಗಿ ಮಾತ್ರ, ಇದೆ ದ್ವಿಪಢಾರಿತ, ಅಂದರೆ, ಸುಷ್ಯಬಟ್ಟಿಯಂತಿರುವುದು. ಅದರ ಈಂದ್ರ ಅವರಿಗೆ ಖುಬಾಗಳಿನ್ನರೂ ಸಿದ್ಧಾರ್ಥರು. ಅವರ ಸಾಧನೆ- ಎಂದರೆ, ಕೇವಲ ವಿಷ್ಣು ಶ್ರೀಕೃಷ್ಣವಾಗಿ ಮಾಡುವ ಭಂಗವತ್ಯಾಯವೇ.

3. ಕಲ್ಪಾಯದಲ್ಲಿ ಪ್ರಸ್ತು ವಾಯುದೇವರು ಸರೀಂಗರಾಗಿ ಶ್ರೀವರ ಮಾತ್ರನ ಉದರ ಪ್ರವೇಶ ಮಾಡುವರು. ಆ ಮಹಾಪ್ರಾಣಯಾಲದಲ್ಲಿಯೂ, ಅವರಿಗೆ ಕಳ್ಳಾನಿಕೀರ್ಣಧಾನವಿಲ್ಲ, ಅತಿರೋಹಿತವಿಮವಿಕ್ಷಾನಿಗಳು. ಮುದಿನ ಬ್ರಹ್ಮಕಲ್ಪದಲ್ಲಿ ಶದ್ಧಾಭರಣಿ ಶ್ರೀಹರಿಯ ನಾಭಿಕ್ರಮಲಂಜಾತರಾಗಿ ಬ್ರಹ್ಮಪದವಿಗೆ ಬರುವರು. ಅಂದರೆ, ಪ್ರಸ್ತುಕಲ್ಪದ ಶ್ರೀವಾಯುದೇವರು ಧಾರೀ ಬ್ರಹ್ಮಪದವಿಗೆ ಬರುವವರು.

4. ೭೭ನೇಯ ಬ್ರಹ್ಮಕಲ್ಪದಲ್ಲಿ ಶ್ರೀವಾಯುದೇವರು ಶ್ರೀಲಕ್ಷ್ಮಿಗೃಹಿತಿಯ ಗುಣಾರ್ಥಾನೆ ಮಾಡುತ್ತಾ-ಸರ್ವಚೀತನರ ಸ್ಥಾನದೇಹಗಿವರಾಗಿದ್ದು. ಅವರ ದ್ವಾರಾ, ಪ್ರತಿಂದಿನ ಒಂದಕ್ಕೆ ೨೧,೬೦೦ ಸಂಖ್ಯಾಕಾದ ಶಾಸ್ತ್ರಸಜ್ಜಬಗಳನ್ನು ಮಾಡುತ್ತಾ, ಸರ್ವಚೀತರ ಆಯುಷ್ಯಗೆ ಕಾರಣರಾಗಿರುವರು. ಸರ್ವಚೀತರ ಆಯುಷಪ್ರಮಾಣವ ಶ್ರೀವಾಯುದೇವರು ಸ್ಥಾನದೇಹಗಾಗಿರುವ ಮಾಡುತ್ತಿರುವ ಶಾಸ್ತ್ರಸಜ್ಜವನ್ನು ಅವಲಂಬಿಸುವುದು. ಜೀವದ ಆಯುಷ್ಯ ಎಷ್ಟೇ ಇರಲಿ ಆ ಅವಧಿಯಲ್ಲಿ ದಿನಕ್ಕೆ ೨೧,೬೦೦ ಶಾಸ್ತ್ರಸಜ್ಜಬಗಳಂತೆ ೧೦೦ ವರ್ಷಗಳಿಗೆ ಆಗುವ

ಶ್ವಾಸಜ್ಞಗಳನ್ನು ಒಬ್ಬುವರು. ಅಲ್ಲಿಯುತ್ತಿರುತ್ತಲ್ಲಿ ಶ್ವರತವಾಗಿ ನಡೆಯುವುದು. ದೀರ್ಘಾಯಾಗಿರುತ್ತಲ್ಲಿ ಸಮಾನ ಪ್ರಮಾಣದಲ್ಲಿ ನಡೆಯುತ್ತಿರುವುದು.

5. ಭಾವೇಷ್ಪತ್ರರಾದ ಶ್ರೀಮತಿ ಪ್ರಮಾಣದೇವರು ಆಸು ಪರಾಕ್ರಮಾಲಿಗಳು. ಶ್ರೀಹರಿಯ ಪ್ರಥಮಾಂಭಾತರರು. ಶ್ರೀಕನ ಮುಖ್ಯ ಪ್ರತೀಕರಾದ ಶ್ರೀವಾಯುದೇವರು ಶ್ರೀತಾಯುಗದಲ್ಲಿ ಕನುಮಂತನೆಂಬ ತಂತ್ರಿನಂದ, ಶ್ರೀವಾಯುದೇವರಿಂದ ಅಂಡನಾದೇವಿಯಲ್ಲಿ ಅವತರಿಸಿ, ಶ್ರೀರಾಮ ಚಂದ್ರನ ಸೇವಯನ್ನು ಅತ್ಯಧ್ಯತವಾಗಿ ಎಸಿ, ಶ್ರೀರಾಮಕಾರ್ಯಧಾರಂಧರರೆ ನಿಸಿದರು.

ದ್ವಾಪರಯುಗದಲ್ಲಿ, ಶ್ರೀಕನಾಂಭಿಯಂತೆ, ವಾಂತುರಾಜನ ಪ್ರತ್ಯರಾಗಿ, ಕುಂಡೀದೇವಿಯಂಲ್ಲಿ ಭೀಮಸೇನಾ ಧಿಧಾನದಿಂದ ಅವತರಿಸಿ, ಜರಾಸಂಧಾದಿ ದೃತ್ಯರ ವಧಿಯ ದ್ವಾರಾ, ಯಾದುಕುಲಲಲಾಮನಾದ ಶ್ರೀಕೃಷ್ಣನ ಸೇವ ಮಾಡಿದರು.

ಕಲಿಭೂಯುಷ್ಠಿರಾದ ಪ್ರಸಕ್ತಕಲಿಯುಗದಲ್ಲಿ, ಆಚಾರ್ಯ ಮಧ್ಯ ರೀಸಿಸಿ, ಹಾಜಕಾಶ್ವತ್ರದಲ್ಲಿ ಮಧ್ಯಗೇಹಭಿಪ್ಪರ ಪ್ರತ್ಯರಾಗಿ ಅವತರಿಸಿ, ಕುಮತಗಳನ್ನು ವಿಂಡಿಸಿ, ಹರಿಮತವನ್ನು ಸ್ಥಾಪಿಸಿ, ಶ್ರೀವೇದವ್ಯಾಸರ ಪರಮಾನುಗ್ರಹಕ್ಕೆ ಪಾತ್ರರಾದರು.

6. ಹೀಗೆ ಜನುಮ -ಭೀಮ— ಅನಂದಮುನಿ ಎಂದೀಸಿ, ಆವತಾರ ಶ್ರಯಗಳಿಂದ ಪರಬ್ರಹ್ಮನ ಪ್ರಥಮದಾಸರಾಗಿ, ಭೀಮತ್ಯಾಯ್ ಸಾಧಕರಾಗಿ, ವೈಭವದಿಂದ ವೇರೆಯ, ಮುಂದಿನ ಬ್ರಹ್ಮಕಲ್ಪದಲ್ಲಿ ಶ್ರೀಹರಿಯ (ವದ್ನಾಭ) ನಾಭೀಕಮಲದಲ್ಲಿ ಸಂಕೂತರಾಗಿ, ಹಿರಣ್ಯಗಭ್ರನಾಮಕರಾಗಿ ಚೆತಂಮುರ್ವಿ ಬ್ರಹ್ಮಪದವಿಗೆ ಬರುವರು.

ಅಂತಹ ಪ್ರಸಕ್ತಕಲ್ಪದಲ್ಲಿ ವಿರಾಜಮಾನರಾಗಿರುವ ಬ್ರಹ್ಮದೇವರು (ಪ್ರಾರ್ಥ ಶ್ರೀ ವಾಯುದೇವರು) ಮತ್ತು ಭಾವೇಷ್ಪತ್ರರಾಗಿವೆ ಶ್ರೀವಾಯು

ದೇವಂಗಿ ಶ್ರವಿತ್ಯಾಪ್ತಾ ಅತ್ಯಂತ ಭಕ್ತಾರಸ್ಯರೂಪಾಗಿ ನಮಸ್ಕಾರಸುತ್ತಿಂದ
ಎಂದು ತೇಣುತ್ತಾರೆ ದಾಸಾಯಿರು. ||6||

ಪದ್ಮ - २

ಮೂಲ : -

ವಾಸುದೇವನನುಂಡಿ ಕೃದಯೋ |
ಕಾಕಮಂದರ ಮಧ್ಯದರ ಕಾ |
ರೀತನಂದದಿ ಕಾಣುತ್ತಿಸಂಹೋಷದರ ತುಂಬ |
ಅ ಸರಸ್ಯತ ಧಾರಂತಿರಿಗೆ |
ನಾ ಸರ್ವ ವಂದಿಸುವ ಪರಮೋ |
ಉಳಿಸದರ ಸುಜ್ಞಾನ ಧರ್ಚಂತಿಯ ಸರಿಸಲೆವುಗೆಂದು || २ ||

ಅವಶಯಿತಿ : -

ಶ್ರೀಸರಸ್ಯತ್ತಿದೇವಿಯರು - ಶ್ರೀಭಾರತೀದೇವಿಯರು - ಇವರುಗಳನ್ನು
ಕ್ಷುತ್ರ ಮಾಡುತ್ತಾರೆ. ||7||

ಕೃತಿವದಾಖ್ಯ : -

ವಾಸುದೇವನನುಂಡಿ = ತಮ್ಮ ಉಪಾಸನಾಮೂಲತ್ವಯಾವ
ಶ್ರೀಭಾರತೀವರಣಿಗೆ ಶ್ರೀಪರಮಾತ್ಮನನ್ನು. ಕೃದಯಾಕಾಶ =
ಕ್ಷಯ್ಯ-ಚಂದ್ರ-ಅಗ್ನಿ- ಈ ಮೂರು ಮಂಡಲಗಳ ಸ್ವೀತ್ತಮರಾಗಿ
ಇದ್ದಾರೆ, ನಾಧ್ಯದರ = ಅಂತಭೂತವಾದ ಅಗ್ನಿ ಮಂಡಲದಲ್ಲಿ, ಕಾರೀಕ
ಸಂದದಿ ಸ್ವಾನ್ಯಾಧಿಬಂಧಿಯಾದ ಚಂದ್ರನ ಕಾಂತಿಯೋಬಾದಿಯಲ್ಲಿ, ಕಾಣಿ
= ದಿಂದಿಮುಹೂರ್ಯನ್ನು ನೇಡುತ್ತಾ, ಅಂತಿ ಸಂಹೋಷದಲ ತುಂಬ =

ಆನಂದೀಲ್ಯೇಕದಿಂದ ಕೊಂಡಾಡುತ್ತಾ, ಆ=ಪೂರ್ವೋಕ್ತು ಬ್ರಹ್ಮ-ವಾಯು
ಗಳ ಪತ್ತಿಯರುಗಳಾದ, ಸರಸ್ವತಿ=ಶ್ರೀಸರಸ್ವತೀದೇವಿಯರು, ಭಾರತ
ರಾರಿಗೆ=ಶ್ರೀಭಾರತಿಂದೇವಿಯರಿಗೆ, ಸತತ=ನಿರಂತರದಲ್ಲಿ, ನಾ=
ನಾನು, ವಂದಿಸುವೆ=ನಮಸ್ಕರಿಸುತ್ತೇನೆ, ಸುಜ್ಞನ=ಭಗವತ್ಪಂಬಂ
ಧವಾದ ಸಮೀಕ್ಷೆನವಾದ ಜ್ಞಾನವೇನು, ಭಕ್ತಿಯ=ಸುದೃಢರೂಪ
ವಾದ ಭಕ್ತಿಯನು. ಎಮರಿ ಶರಿಸಿ ಎಂದು=ನಮಗೆ ಕೊಟ್ಟಿ ಸಂರಕ್ಷಿ
ಸಲೆಂದು ಜ್ಞಾನಾನುಸಂಧಾನ ಪೂರ್ವಕ ವಂದಿಸುತ್ತೇನೆ ಎಂದು ತಾತ್ಪರ್ಯ.

॥71॥

ವಾರ್ತಾನಗಳು

1. ಶ್ರೀ ಸಂಕಾರಣಾಂಬಂದೀಯರ ವಾರ್ತಾನು :-

ಶ್ರೀಸರಸ್ವತೀದೇವರು, ಶ್ರೀಭಾರತಿಂದೇವರು- ಇವರನ್ನು ಸ್ತೋತ್ರ ಮಾಡ
ತಾರೆ. ಇವರು ನಾಲ್ಕುನೇ ಕ್ಷಮಿಸಿದ್ದಾರೆ.

ತಮ್ಮ ಹೃದಯಾಕಾಶಗಳ ಅಪ್ಯಾದರ ಕರುಳಿಕಣಣಕಾಮಧ್ಯಗತ ಸೂರ್ಯ
ಚಂದ್ರ, ಅಗ್ನಿ- ಈ ಮೂರು ಮುಂಡಲಗಳ ಸ್ತೋತ್ರಮರಾಗಿ ಇದ್ದಾರೆ. ಈ
ಮುಂಡಲಗಳ ಅಂತ್ಯಮುಂಡಲವಾದ ಅಗ್ನಿ ಮಂಡಲ ಮಧ್ಯದಲ್ಲಿ, ಸ್ತೋತ್ರಗಳಿಗೆ
ಕಾರ್ತಿಕೇಯ ಕಾರ್ತಿಕೇಯಾದಿಯಲ್ಲಿ ಕಾರ್ತಿಕೇಯದ ಯಿತ್ತಿನಾದ,
ತಮ್ಮ ಬಿಂಬಮೂರ್ತಿಯಾದ ಶ್ರೀವಾಸುದೇವರಿಂದೇ ಪರಮಾತ್ಮನ್ನು ನೇಡಿ,
ಅತ್ಯಂತ ಆನಂದಿಂದ ಸ್ತೋತ್ರಮನ್ನು ಮಾಡತಕ್ಕಂಥ ಪೂರ್ವೋಕ್ತು ಬ್ರಹ್ಮ-
ವಾಯುಗಳ ಪತ್ತೇರಾದ ಸರಸ್ವತೀದೇವರು, ಭಾರತಿಂದೇವರು- ಈ ಉಭಯ
ರಿಗೆ ನಾನು ಅತ್ಯಂತ ಭಕ್ತಿಶ್ರದ್ಧೇಕ್ಷೇಲಾನ್ನಿಂದ ನಿರಂತರ ನಮಸ್ಕಾರದಿಗೆ
ಮಾಡುತ್ತೇನೆ. ನಮಗ್ರಂಥಿಗೆ ದವ್ಯಜ್ಞಾನ-ಭಕ್ತಾದಿಗಳ ಕೊಟ್ಟಿ, ಸಂರಕ್ಷಣ
ಮಾಡಲಿ- ಎಂತ ಪ್ರಾಫ್ರನಾ ಮಾಡೋವರಾಗಿದ್ದಾರಂತ ತಾತ್ಪರ್ಯ. ॥71॥

2. ಭಾವಪ್ರಕಾರಿ : -

ಯಾವ ಸರಸ್ವತಿ-ಭಾರತೀಯರು ತಮ್ಮ ಹೃದಯಾಕಾಶಮಂಜಲದಲ್ಲಿ
ಚಂದ್ರನಂತಹ ಪ್ರಾಕಾರವನನ್ನಾಗಿ ಕೀರಿಬಹಿಸುತ್ತಿರುವ ಶ್ರೀವಾಸುದೇವಮಂಜಲ
ಯನ್ನು ನೋಡಿ, ಸಂತೋಷದಿಂದ ಸ್ತೋತ್ರ ಮಾಡುತ್ತಿರುವರೋ, ಅಂಥ
ಸರಸ್ವತಿ ಭಾರತೀಯರೀ-ನವಾಗಿ ಸುಳ್ಳಾನವನ್ನು, ದೃಢವಾದ ಭಗವದ್ವರ್ತಿ
ಯನ್ನು ದಯವಾಲಿಸಲಿ-ಎಂದು ಪರಮ ಉಲ್ಲಾಸದಿಂದ ನಮಸ್ಕಾರ
ಮಾಡುವನು. ॥7॥

4. ಶ್ರೀವಾದ್ವರ್ತಿಂಶಭಾಷ್ಯತತ್ವದ್ವಾಂತಕ್ಷಾಣುದೀ :

“ವಾಸುದೇವನ”-೯೬॥ ಉತ್ತರಾ ಶ್ರೀ. ॥7॥

ಕಂತ್ಯಾಭಾ

ಸರಸ್ವತಿ ಭಾರತೀಯರನ್ನು ಈ ಪದ್ಯದಿಂದ ಸ್ತುತಿಸುತ್ತಾರೆ. ॥7॥
ಇಲ್ಲಿಗೆ ನಾಲ್ಕನೇಯ ಕಂತ್ಯಾ ಮುಗಿಯಾತು,

5. ಶ್ರೀಗುರುಹೃದಯಪ್ರಕಾರಿ : -

ಸರಸ್ವತಿ ಭಾರತೀಯರನ್ನು ಸಹ ಸ್ತುತಿಸುತ್ತಾರೆ, ವಾಸುದೇವ- ಎಂದು.
ವಾಸುದೇವನ ರೂಪವನ್ನು ಹೃದಯಾಕಾಶಮಂಜಲದಲ್ಲಿ ತಾರೇಶನೆಂದರೆ
ಚಂದ್ರನಂತಹ ಕಾಲಿತ್ವ, ಅತಿ ಸಂತೋಷದಿಂದ ಸ್ತುತಿಸುತ್ತಿರುವ ಆ ಸರಸ್ವತಿ.
ಭಾರತೀ ಇವರ ಪಾದಗಳಿಗಿ ಸದಾ ವಂದಿಸುವೆನು. ಪರಮ ಉಲ್ಲಾಸವನ್ನಿಂದ
ಹಂತದಿಂದ ಕೂಡಿದ ಸುಳ್ಳಾನ ಭಕ್ತಿಯನ್ನು ನನಗಿ ದಯವಾಲಿಸಲಿಯೆಂದು
ಸಹ ವಂದಿಸುವೆನು. ॥7॥

ಶರ್ವವಾದ್ವಾನಸಾರಸಂಗ್ರಹ

1. ಶ್ರುತಿಪದ್ಯದಿಯ, ಶ್ರೀಸರಸ್ವತಿ ಮತ್ತು ಶ್ರೀಭಾರತೀದೀವಿಯರ
ಸ್ತೋತ್ರ ಮಾಡುತ್ತಾರೆ.

ಶ್ರೀತದ್ದೀಪಗಿತ ಶ್ರೀವಾಸದೇವಮೂರ್ತಿಯು ಸಾಹಿತ್ಯಾತ್ಮಕರೀ ಮೊಕ್ಕೆಪ್ರದನು. ಶ್ರೀಸರಸ್ವತೀ ಮತ್ತು ಶ್ರೀಭಾರತೀದೇವಿಯರ ಉಪಾಸನೆ ಮೂರ್ತಿ ಶ್ರೀವಾಸದೇವನು.

2. ಅಂತಹ ತಮ್ಮ ಉಪಾಸನಾಮೂರ್ತಿಯಾದ ಶ್ರೀತ ವಾಸದೇವನನ್ನು ತಮ್ಮ ಹೃದಯಾಕಾಶವಂಬ ಪ್ರದೇಶದಲ್ಲಿ ಹೃತ್ಯಮಲಗಿತ ಮಧ್ಯ ಕರ್ಣಕಾದಲ್ಲಿ ಚಂದ್ರಸೋಷಣಾದಿಯಲ್ಲಿ ನೋಡುವರು. ತಾರ್ತಾಂತರೀ, ಸಹ್ಯತ್ರಗಳು. ಕಾರೇಶ-ನಂಂಬರೀ, ಸಹ್ಯತ್ರಾಧಿಪತಿಯಾದ ಚಂದ್ರಸೈಂದರ್ಶ. ಚಂದ್ರಪ್ರಕಾಶದಂತೆ ಬಂಬನ ಅಭಿವೃತ್ತಿ ಅವರಿಗೆ.

3. ಚಂದ್ರಸೋಷಣಾದಿಯಲ್ಲಿ ಅಭಿವೃತ್ತನಾಗುವ ಆ ವಾಸದೇವಮೂರ್ತಿಯನ್ನು ನೋಡುತ್ತಾ, ಅನಂದೋದ್ವೇಕದಿಂದ ತಮ್ಮ ಬಂಬಮೂರ್ತಿಯನ್ನು ಕೊಂಡಾಡುತ್ತಾ, ಸೌತ್ರ ಮಾಡುತ್ತಿರುವರು ಶ್ರೀಸರಸ್ವತೀ-ಭಾರತೀದೇವಿಯರು.

4. ಅಂತಹ ಶ್ರೀಸರಸ್ವತೀದೇವಿಯರು ಮತ್ತು ಶ್ರೀಭಾರತೀದೇವಿಯರೀ ನಾನು ನಿರಂತರ ನಮಸ್ಕರಿಸುತ್ತೇನೆ-ವನ್ನು ತ್ವರೀ ದಾಸಾಯಿರು.

ಅತ್ಯಂತ ಉಲ್ಲಾಸಭರಿತರಾಗಿ, ಅವರನ್ನು ಸ್ತುತಿಸುತ್ತಾ, ದಾಸವರೇಣ್ಯರು ತಮಗೆ ಭಾಗವದ್ವಿಷಯದಲ್ಲಿ ಸಮೀಕ್ಷಿಸುವಾದ ಮಹಾತ್ಮಾರ್ಥಿವರಾದ ಜಾತಿವನ್ನೂ ಮತ್ತು ಶ್ರೀಹರಿಯ ಪಾದಾರಧಿಂದಿಗಳಲ್ಲಿ ಸುದೃಢವಾದ, ತೃಲಭಾರಾರೂಪವಾದ, ಪ್ರೇಮಕೃತಾರ್ಥರೂಪವಾದ ನಿಷ್ಣಾಮಂಭರಿಯನ್ನೂ ನೀಡಲೆಂದು ಬ್ರಾಹ್ಮಸುತ್ತಾರೆ.

ಶ್ರೀಸರಸ್ವತೀದೇವಿಯರು ಸುಜ್ಞಾನಪ್ರದರು. ಶ್ರೀಭಾರತೀದೇವಿಯರು ಭಕ್ತಿಗೆ ಅಭಿವೃಣಿಗಳು. ॥७॥

ಪದ್ಯ ॥

ಮೂಲ १

ಜಗದುದರಿನ ಸುರೋತ್ತಮನ ನಿಜ |
 ಜಗಲೈಳಾಂತು ಕರಾಬ್ಜ್ಜಿಂಜ್ ಪದ |
 ಯುಗ ಧರಿಸಿ ಸಹಂಕ್ರಯೋಕು ರಮಣೀಯ ಶರವಾದ |
 ಜಗಧರನ ಪ್ರತಿಂಬಿ ಕಾಣುತ |
 ವಿಗೆ ತರುವದಿಂ ಪ್ರಾಗೇ ಹಿಗ್ನಾನ |
 ಜಗಕುರಾಧಿಪ ಕೂಡಿ ಮಂಗಳ ಸಕಲ ಸುಜನರಿಗೆ ॥೪॥

ಅವಶಯಾಂಶ :-

ಹನಯ ಕ್ಷುಪನ್ಯಾಸ ಗುರುತ್-ಶೈವ-ರುದ್ರ ಈ ಮೂವರ ಪ್ರಾಂತ್ಯ
 ದ್ವಿ, ಶ್ರೀರುದ್ರದೇವರನ್ಯ ಸ್ವೀತ್ ಮಾಂತ್ರಾರ್ಥಿ. ॥೫॥

ಸ್ತ್ರೀಕಿಂಬಾಧಿ :

ಜಗದುದರಿನ = ಅನೇಕ (ಉಸತ್ಯಾನಂತ) ಬ್ರಹ್ಮಾಂಡಗಳನ್ನು ಅನ್ನ
 ಉದರದಲ್ಲಿ ಧರಿಸಿಯವ, ಸುರೋತ್ತಮನ = ಸರ್ವದೇವತಾತ್ಮಿಕ್ರಾಸ
 ಶ್ರೀಪರಮಾತ್ಮನ್ನು, ನಿಜವೀಗಲೈಳಿಂ ಅಂತು = ತಮ್ಮ ಭೂಜದ್ದುಯ
 ಗಳ ಮೇಲೆ ಹೊತ್ತುಕೂಡು, ಕರಾಬ್ಜ್ಜಿಂಜ್ = ತಮ್ಮ ಉಭಯ
 ಶರವಂತಿಗಳನ್ನಿಲ್ಲಿ, ಪದಯುಗೆ = ಶ್ರೀಪರಮಾತ್ಮನ ಎರಡು ಪಾದಗಳನ್ನು
 ಧರಿಸಿ=ಅಂಗ್ರೇಸ್‌ನ್ನಿಂದ್ ಏಟ್‌ಕೊಳ್ಳಬಂತಾಗಿ, ಸಹಂಕ್ರಯೋಕು=ತಮ್ಮ
 ಕ್ಯಾಲ್ಯಾನ ಹೊಳ್ಳಬಾದ ಉಗುರುಗಳ ಸಾಲಿಸಲ್ಲಿ, ರಮಣೀಯ ಶರವಾದ =
 ಅತ್ಯಂತಮನೋಹರಬಾದ, ಜಗಧರನ = ಗೋವಧಾನಪರವರ್ತವನ್ನು

ಎತ್ತಿದ, ಗರುಡಾರೂಢನಾದ ಶ್ರೀಕೃಷ್ಣನ, ಪ್ರತಿಬಿಂಬ ಕಾಣುತ = ದರ್ಶನಗಳಂತಿರುವ ತಮ್ಮ ಉಗುರುಗಳಲ್ಲಿ ಪ್ರತಿಫಲಿತವಾದ ಭಗವದ್ವಿಷಯ ವನ್ನು ನೋಡುತ್ತಾ, ಮಿಗ ಹರುಷದಿಂ = ಆ ಭಗವದ್ವಿಷನಿಂದ ಉಂಟಾದ ಅನಂದೀಕ್ರಿಯದಿಂದ, ಶ್ರೀಗೋತಿ=ನಿಖಿಲ ಭಗವದ್ವಿಷಗಳನ್ನು ಸೈತ್ಯತ್ರಿ ಮೂಡುತ್ತಾ, ಹಿಗ್ಗಿವ = ಅನಂದ ಪರವರಾದ, ಖಗಕುಲಾ ಧಿತೆ=ಪತ್ತಿಕುಲ ಶ್ರೀವೃಂಧಾದ ಶ್ರೀಗರುಂದೇವರು, ಸರ್ಕಳ ಸುಜನರಿಗೆ = ಸಮಸ್ತ ಭಗವದ್ವಿಷರಿಗೆ, ಮಂಗಳಕೊಡರಿ = ಶುಭಪ್ರದರಾಗಿ ಸಂರಕ್ಷಿಸರಿ- ಎಂದು ಪ್ರಾರ್ಥಿಸಿರುತ್ತಾರೆ. ॥४॥

ವಾಯ್ಘಾತಿಕೆಳು

(೧) ಶ್ರೀ ಸಂಕಾರಣಾ ಒಡೆಯರ ವಾಯ್ಘಾತಿ : -

ಏದನೇ ಕ್ರಿಯದವರು ಗರುಡ ಶೈವ ರುದ್ರ-ಈ ಮೂರು ಚಂದ ಒಳಗೆ ಪ್ರಥಮದಲ್ಲಿ ಗರುಡದೇವರನ್ನು ಪ್ರಾರ್ಥನಾ ಮಾಡುತ್ತಾರೆ.

ಈ ಗರುಡ ದೇವರನ್ನು ಪ್ರಾರ್ಥನಾಮಾಡುತ್ತಾರೆ.

ಪ್ರಥಮಯಾಲದಲ್ಲಿ ಈ ಜಗತ್ತೇನು, ಇನ್ನೂ ಆನೇಕ ಬ್ರಹ್ಮಾಂಡಗಳೇನು ಇನ್ನೂ ಸರ್ವಜೀವರನ್ನೇನು, ಉದರದಲ್ಲಿ ಧರಿಸಿರುವಂಥ ಸರ್ವದೇವತಾ ಶ್ರೀವೃಂಧನಾದ ಶ್ರೀಕೃಷ್ಣದೇವರ, ಪತ್ತಿಸಮೂಹಕ್ಕೆ ಸ್ವಾಚಾರ್ಯಾದ ಗರುಡ ದೇವರು, ತಮ್ಮ ಸ್ವಾತೀತ್ಯಾದ ಭುಜದೊಳು ಧರಿಸ, ಶ್ರೀಕೃಷ್ಣನ ರಂಧರೆ ಅಂತಸಾಂಕೀರ್ತವಾದ ಪಾದದ್ವಯಗಳ ತಮ್ಮ ಉಭಯಕರ ಕಮಲ ಗಳಲ್ಲಿ ಇಟ್ಟಿಕೊಂಡವರಾಗಿ, ತಮ್ಮ ಹೆಗಲ ವ್ಯಾಲೆ ಇರತ್ತು ಶ್ರೀ ಪರಮಾತ್ಮೆ ನೋಡಿಕೊಂತ ಇವ್ಯ ಮಾಡಿದಾಗಿ, ಶ್ರೀ ಪರಮಾತ್ಮೆ ಗರುಡದೇವರಗತ, ತನ್ನ ಪಾದದ್ವಯಗಳ ಬೆರಳನ ಉಗುರುಗಳಲ್ಲಿ ಗರುಡಾರೂಢನಾದ ತನ್ನ

ರಂಬವನ್ನು ಗರುಡಿಗೆ ಕೋರಿಸೇವನಾದ. ಅಗ್ನಿ, ದೇವರ ಬಾಧಕ ಸುಖಂತ್ಯಳಿಗೆ ಅತ್ಯಂತಮನೋಹರತರಮಾದ, ಗೋವಧನ ಪರಾ ಮನ್ಯ ಧರಿಸದ ಗರುಡಾರಂಭನಾದ ಶ್ರೀಕೃಷ್ಣನ, ತಾವು ಹೃಡೀ ದೇವರನ್ನ ಧರಿಸ ಕರಗಳಲ್ಲಿ ಶ್ರೀ ಪರಮಾತ್ಮನ ಘಾದಗಳ ಹೊಂದಿದ್ದಾರೋ. ಅದೇ ಪ್ರಕಾರ ಪ್ರತಿಸದ್ಯತಮಾದ ಶ್ರೀಪರಮಾತ್ಮನ್ ಕಾನೋಃವರಾಗಿದ್ದಾರೆ. ಶ್ರೀ ಪರಮಾತ್ಮನ ಒಂದು ಶಾಸುರಿನಲ್ಲಿ ಅನಂತಾನಂತ ಗುಣಗಳು ಹೃಡಾಗಳು ಅಂದೇ ಪ್ರಕಾರ ಅನಂತಾನಂತ ರೂಪಗಳೂ ಅವೆ. ಅಜುರನಿಗೆ ವಿಶ್ವರಾಜ ಕೋರಿಸಿದಂತೆ, ಯಿತ್ತೇದೂದೇವಿಗೆ ಅನ್ನ ವದನದಲ್ಲಿ ಬ್ರಹ್ಮಾಂಡ ತೋಂಡಿ ಗರುಡದೇವರಿಗೆ ಕೋರಿಸೇವನಾಗಿದ್ದಾನೆ. ಈ ಪ್ರಕಾರ ಪರಮಾತ್ಮನೇಂದ್ರಿಯ ಗರುಡದೇವರು ಅತ್ಯಂತ ಸಂಕೋಷೋಲ್ಭೂಸದಿಂದ, ಸಮಾಜ ಭಾಿಂತ್ಯಾಗಿ ಸೋತ್ರಮಾಡಿ, ಅನಂದದಿಂದ ಪರವರಳಂಧಾ ಪಕ್ಷಿತ್ರೇಷ್ಠ ರಾದ ಗರುಡದೇವರು ಸಮಸ್ತರಾದ ಭಗ್ಯವದ್ಭೂತರಿಗೆ ರೂಪವನ್ನು ಕೊಟ್ಟಿ, ಸರಕ್ಕಾ ಮಾಡಲಿ— ಎಂತ ಪ್ರಾಭಿನಾ ಮಾಡೋವರಾಗಿದ್ದಾರೆ ತಾತ್ಪರ್ಯ. ॥४॥

(ಃ) ಭಾವಕ್ಷಾಂತಿ :

ಪ್ರಥಮಾಲಂಭಲ್ಲಿ ಜಗತ್ತನ್ನು ತನ್ನ ಉದರದಲ್ಲಿ ಧರಿಸದ ದೇವೋತ್ಸವ ಮಾದ ಶ್ರೀ ಪರಮಾತ್ಮನ್ನು ತನ್ನ ಹಳಗಿನ ಮೇಲೆ ಹೊತ್ತುಕೊಳ್ಳಬೇಕಿರಿಯ ಪಾದಗಳನ್ನು ಧರಿಸ, ಆ ಪಾದನವಿಗಳಲ್ಲಿ ಕಾಣಿ ಶ್ರೀ ಪರಮಾತ್ಮನ ಪ್ರತಿಬಿಂಬವನ್ನು ಕಾಣುತ್ತಾ, ಅತಿ ಸಂಕೋಚಿಂಬಿ ಶ್ರೀಕರಿಯನ್ನು ಹೊಗಿ, ಹಿಗ್ಗುತ್ತಿರುವ ಪಕ್ಷಿತ್ರೇಷ್ಠನಾದ ಗರುಡ ಸರ್ಪಂಜನಂಗಿ ಮಂಂಡವನ್ನು ಕೊಳಗಿ. ॥५॥

೪. ಶ್ರೀವಾಸ್ತವಾಕ ಸಿದ್ಧಾಂತ ಕಾಣುದಿ :

“ಜಗದ್ಯಾದರ್—” ಇತಿ । “ಅಯ್ಯ—” ವಹಿ (ಹೊಂದಿ). ॥६॥

ಕನ್ನಡಾಭಿ :—

ಈ ಪದ್ಯದಿಂದ ಶ್ರೀ ಗರುಡದೇವರನ್ನು ಸ್ತುತಿಸುತ್ತಾರೆ.

“ಆಯ”— ಹೊತ್ತು (ಧರಿಸಿ). ॥८॥

ಈ ಗೆರುಕ್ಕೆದಯ ಪ್ರಕಾಶಿಕೆ :

ಗರುಡನನ್ನು ಸ್ತುತಿ ಮಾಡುತ್ತಾರೆ, ಜಗದುದರನೇಂದು.

ಒಗತ್ತನ್ನು ಉದರದಲ್ಲಿಟ್ಟು ಹೊಳಿರುವ ಸಹ್ಯಾದ್ರಿತ್ವಮನಾದ ದೇವರನ್ನು
ನಿಜವೆಂಬ ಸ್ವರ್ಯತ ಹೆಗರಿಸಲ್ಪ ವಹಿಸಿಕೊಂಡು, ತನ್ನ ಕರಕಮಲ ಧ್ಯಾಯದಲ್ಲಿ
ದೇವರ ಪಾದಕಮಲಗಳನ್ನು ಧರಿಸಿ, ತನ್ನ ನವಿವೆಂಬ ಉಗುರಿನ ಸಾಲಿನಲ್ಲಿ
ಅತ್ಯಂತ ರಮಣೀಯವಾದ ನಗರಧರನೆಂಬ ಆ ಶ್ರೀಕೃಷ್ಣನ ಪ್ರತಿಬಂಧಗಳನ್ನು
ಕಾಣುತ್ತಾ, ಏಗೆ-ಎಂದರೆ, ಹೆಚ್ಚಾದ ಹಷಣೆದಿಂದ ಹೊಗಿ ಸಂತೋಷಿಸುವ
ವಿಗಳಿಂಥಾಧಿಪತೆಂಬ ಗರುಡದೇವರು ಸರ್ವಸುಜನರಿಗೆ ಮಂಗಳವನ್ನು
ಹೊಡಲಿ. ॥८॥

ಸರ್ವವ್ಯಾಖ್ಯಾನಸಾರಸಂಗ್ರಹ

1. ಪ್ರಸ್ತರಪದ್ಯದಿಂದ ಅಹಂಕಾರತತ್ವಭಿಮಾನಿಗಳಾದ
ಶ್ರೀಗರುಡದೇವರನ್ನು ಸ್ತೋತ್ರ ಮಾಡುತ್ತಾರೆ. ಕಾಲನಾಮಕರಾದ
ಶ್ರೀಗರುಡದೇವರು ವೈಕಾರಿಕತತ್ವದ್ವಿ ಅಭಿಮಾನಿಗಳು. ಚತುರ್ಭಿಮಾನಿಗಳು,
ಶ್ರೀಹರಣಯ ವಾಹನರು.

2. ಮಹಾ ಪ್ರಕಾರಿಕಾಲದಲ್ಲಿ ತನ್ನಿಂದ ಸೃಷ್ಟಿವಾಗಿದ್ದ ಚರಾ
ಚರಾತ್ಮಕವಾದ ಸಮಗ್ರಪ್ರಕಾರಿಂದವನ್ನು ನುಂಗಿ, ಉದರದಲ್ಲಿ ಧರಿಸುವ

ಶ್ರೀಮಂದ್ರಿಂಜಾಮೃತಸಾರ

448

ಮಹಾವಿಷಯನು. ಉಪೇಂದ್ರನಾಮಕ ಶ್ರೀ ಪರಮಾತ್ಮನು ಅನಂತ ಬ್ರಹ್ಮಾಣಿಗಳನ್ನು ತನ್ನ ಉದರದಲ್ಲಿ ಧಂಂಸುವ ಶ್ರೀ ಪರಮಾತ್ಮನು ಜಗತ್ತಾದರನ್ನು.

ಅಂತಹ ಜಗತ್ತಾದರನಾದ ಜಗತ್ತಪ್ರಭುವೇ ಸರ್ಕಲ ದೇವತಾಪರ್ವದ್ದೀ ಅತ್ಯಂತ ಶ್ರೀಷ್ಟನು. ಇದರಿಂದ, ಸುರೋತ್ತಮನು ರಮಾಬ್ರಹ್ಮಾಣಿ ಸರ್ಕಲ ದೇವತಾಪರ್ವದಿಂದ ನಮ್ಮನು.

4. ಅಂತಹ ಸುರೋತ್ತಮನಾದ ಶ್ರೀ ಕೃಷ್ಣನನ್ನು ಶ್ರೀಗರುಡೆವರು ತಮ್ಮ ಹಾರಿನ ಮೇಲೆ ಕುರಿಸಿಕೊಂಡು, ಸಂಭರಿಸುವರು. ಇದರಿಂದ ಶ್ರೀಕಂತಯು ಗರುಢವಾಹನನು.

5. ಶ್ರೀಕೃಷ್ಣನು ಗರುಢವ ಹಾರಿನ ಮೇಲೆ ಕುಳಿದ್ದಾನೆ. ಅವನ ಏರಿದ ಬಾಹು ಯರಣಾಳಲ್ಲಿ ಕುಲಗಳನ್ನು ಗರುಢದೇವರು ತಮ್ಮ ಅಂಗೀಕ್ಷೇತ್ರ ಇತ್ಯಾಕ್ಷರಿಸಿದ್ದಾರೆ. ಆ ದಿನ ಮಂಗಳ ಮೂರ್ಕಿಯನ್ನು ಕತ್ತಲ್ಪಡಿ ಮೋಹಿತ ಬ್ರಹ್ಮಾಣಿಗಳಿಗೆ ಗರುಢನಾದು. ಆದರೆ, ಹೌಲಿನ ಮೇಲೆ ಕುಳಿದ ವಂಗಳ ಮೂರ್ಕಿಯನ್ನು ನೋಡಲು ಸಾಧ್ಯವಿಲ್ಲ.

6. ತಮ್ಮ ಅಂಗೀಕ್ಷೇತ್ರ ಹಾರಿಸುವ ಆ ದಿವ್ಯಮೂರ್ಕಿಯ ಏರಿದ ಕಾರಿನ ಕತ್ತಲ್ ಉಗ್ರಸುಂದರ ಅಪ್ರಾಪ್ಯಕ ಮತ್ತು ಅತ್ಯಂತ ಕಾಂತಿಯಿಂದ ಪ್ರಾಣಿಕೃತ. ಆ ಉಗ್ರಸುಂದರ ಪ್ರತಿಬಿಂಬವಾದ ಶ್ರೀವರಂಡಿ ದಿನ್ಯ ಸುಳಿರ ಮೂರ್ಕಿಯನ್ನು ಕಾಣಿತ್ತು, ಮೇಲೆ ಪ್ರಾಣಿ ಹಾರುತ್ತಿರುತ್ತಾರೆ ಶ್ರೀಗರುಡದೇವರು.

7. ಗೋಧಿನ ಪರಾಶರನನ್ನು ತನ್ನ ಕರುಬೆರಳಿಸಿದ ಮೇಲಕ್ಕೆ ಸರ್ಕಲ ಗೋಕುಲವನ್ನು ಸಂರಕ್ಷಿಸಿದ ಶ್ರೀಕೃಷ್ಣನು ಜಗತ್ತಾದರನ್ನು. ಸಮ್ಮಾನಂಥನ ಕಾಲದಲ್ಲಿ ಮಂದರಗಿರಿಯನ್ನು ತನ್ನ ಚೆನ್ನಿನ ಮೇಲೆ ಹೆಚ್ಚಿನ ವರಾರ್ಥ ಶ್ರೀಹರಿಯು ನಗರಿಸಿರನ್ನು.

५. ಅಂತಹ ನಗರಧನ, ದಿವ್ಯ ಭವ್ಯ ಪ್ರತಿಬಿಂಬವನ್ನು ನಂಬಿಪಂತ್ರ ಯೋಳು ಕಾಣುತ್ತಾ, ಹರುಮೊದ್ದೇಶದಿಂದ, ಸ್ತೋತ್ರಮಾಡಿ, ಹಿಗ್ನಿತ್ತಿರುವ ವಕ್ಷಿಕುಲಶ್ರೀಷ್ಠಿರಾದ (ಖಗರ್ಕಾಳಾಧಿಪ) ಗರುಡದೇವರು ಸಮಂಸ್ತ ಸಜ್ಜನರಿಗೆ ಸನ್ಮಾಂಜವನ್ನುಂಟುಮಾಡರಿ- ಎಂದು ಪ್ರಾರ್ಥಿಸುತ್ತಾರೆ ದಾಖಲೆಯರು. ॥४॥

ಪದ್ಮ ೬

ಮೂಲ :-

ಯೋಗಿಗಳ ಕೃದಯಕೆ ನಿಲುಕೆ ನಿಗ ।
ಮಾಗಮ್ಮೇಕವಿನುಂಬನ ಪರಮನು ।
ರಾಗದಿಂ ದ್ವಿಷತಸ್ತ ಜೈಸ್ತಗಳಿಂದ ವರ್ಚಿಷುವ ॥
ಭೂ ಗಗನ ಜಾತಾಳವ್ಯಾಪ್ತನ ।
ಯೋಗನಿಧಾರಸ್ತದನಿಂದ ಗುರು ।
ನಾಗರಾಜನ ಪದಕೆ ನಮಿಸುವ ಮನದೊಳನವರತ ॥ ॥೬॥

ಅವಕರಣಿ :

ಶ್ರೀಕೃಷ್ಣದೇವರ ಸ್ತೋತ್ರ ಮಾಡುತ್ತಾರೆದಾಸವಯರು, ಪ್ರಸ್ತ,
ಪದ್ಯದಿಂದ. ॥६॥

ಪ್ರತಿಪದಾರ್ಥ : -

ಯೋಗಿಗಳ = ಅಸಂಪ್ರಜ್ಞಾ ತಸಮಾಧಿಯಕ್ರಾದ ಭಗವದ್ವಕ್ರ (ಸದಾ ಶ್ರೀಜರಿಯ ಚಂತನೆಯಲ್ಲಿಯೇ ಅಸ್ತುಮನಸ್ಸುಳ್ಳ), ಕೃದಯಕೆ =
ಮನಸ್ಸಿಗೆ, ನಿಲುಕೆ = ಸಾಕಳ್ಯೇನ ಗೋಚರಿಸದ, ನಿಗಮ = ಆಪ್ರಾರುಷೆ
ಯವಾದ ಪೇದಗಳಿಂದಲೂ, ಆಗಮ = ಪ್ರರಾಣಾದಿ ಸಂಪೂರ್ಣ ಸಮೂಹ
ಗಳಿಂದಲೂ, ವಿನುಂಬನ = ವಿಶೇಷಾಳವಾಗಿ ಸ್ತುತ್ಯನಾದ, ಮಳ = ಏಕ

ಮೇವ ಅರ್ಥಿಯನ್ನು, ಸರ್ವಾತ್ಮಮನೂ ಆದ ಶ್ರೀಪರಮಾತ್ಮನು, ಪರಮಾತ್ಮಾಗಳಿಂ=ಅತ್ಯಂತ ಭಕ್ತಿಪೂರ್ವಕ ಅಂತಃಕರಣದ ಮನಸ್ಸಿನಿಂದ, ದ್ವಿಷಿಂಹ ದಿನ್ಯಿಗಳಿಂದ=ಸಹಸ್ರಮುಖಿಗತ ಎರಡು ಸಾವಿರ ನಾಲಿಗೆಗಳಿಂದ, ಪರೋಕ್ಷಮನ=ಭಾವಧ್ಯಾಜಾಗಳನ್ನು ಕೀರ್ತನ ಮಾಡುವ. ಭೂ=ಭೂ ಲೋಕಗಳು, ಗೀಗನ=ಉದ್ದ್ರೂಪೀಕರಣ, ಶಾಖಾಳ=ಆಶಾದಿ ಅಧ್ಯಾತ್ಮಿಕಗಳು, ವಾಕ್ಯನ=ಹೀಗೆ ಹಂಡಿನಾಲ್ಕು ಲೋಕಗಳಿಂದ ತುಂಬಿದ ಈ ಪ್ರಕೃತ್ಯಾಂಶದಲ್ಲಿ ವಿಭಾಗಿಸಿದಿದ್ದಿದ್ದ ವಾಕ್ಯಾಚಿಸಿಕೊಂಡಿರುವ. ಯೋಗೀಸಿದ್ರಾಸ್ತ್ರದನೀಂದ=ಯೋಗಿದ್ವಯಲ್ಲಿರುವ (ಏತ್ಯಂತ ಕಾಲ ವೆಂದು ಶ್ರೀಪರಮಾತ್ಮನಿಗೆ ದಿಷ್ಟಬಾರಿಕ ಕಾಲಷ) ಶ್ರೀಪರಮಾತ್ಮನಿಗೆ ಶಯ್ಯಾ ರೂಪರೂಪಿಗಳ್ಯಾರೆ- ಶ್ರೀಕಂಬದೇವರು, ಗುರು=ಇಂದ್ರಾದಿಗಳಿಗೆ ಗುರುತ್ವಾನಾ ದಂಜುಂದ, ನಾಗರಾಜನ = ಸರ್ವಾಶ್ರವಾದ ಶ್ರೀಕಂಬದೇವರ, ಕಂಬ=ಕರಣಗಳಿಗೆ, ಮನಂತರ=ಮನಸ್ಸಿನಲ್ಲಿ. ಅನವರತ ನಮಿ ಸುನೇ=ಯಾವಾಗಿಲೂ ನಮಸ್ಕರಿಸುತ್ತೇನೆ-ಎಂದು ದಾಖಾಯ್ಯಾರ ತಾತ್ಪರ್ಯ.

॥9॥

ವಾಕ್ಯಾನಗಳು

1. ಶ್ರೀಸಂಕಂಬಣಾಂಶದೇಯರ ವಾಕ್ಯಾನ :

ಗಿರುಬರೇವರ ಅನಂತರ ಕೇಷದೇವರನ್ನು ಸ್ತೋತ್ರ ಮಾಡಿತ್ತಾರೆ.

ಅಂತರ್ಜಾತ ಸಮಾಧಿಯಕ್ತರಾದ ಭಾವದ್ವರ್ತಿ, ಶಾಕಲ್ಯೇನ ಅವರು ಗಳ ಮನಸ್ಸಿಗೆ ಗೋಚರಿಸಿದಂಥಾ, ವೇದಗಳಿಂದಲೂ, ವೈರಾಣಿಗಳಿಂದಲೂ ವಿಶೇಷಾಕಾರವಾಗಿ ಸ್ತೋತ್ರ ಮಾಡಿಸಿಕೊಂಡಿವನಾದಂಥಾ, ಅದ್ವಿತೀಯನಾದ ಶ್ರೀಪರಮಾತ್ಮನ ಅತ್ಯಂತ ಭಕ್ತಿಪೂರ್ವಕ ಅಂತಃಕರಣಿಂದ, ಸಹಸ್ರಮುಖಿಗಳಲ್ಲಿ ವಿಘ್ಯಮಾನಮಾಡ ಎರಡು ಸಾವಿರ ನಾಲಿಗೆಗಳಿಂದ, ಭಾವಧ್ಯಾಜಾಗಳನ್ನು ಕೀರ್ತನ ಮಾಡುವಂಥಾ, ಭೂಲೋಕವೇನು, ಉದ್ದ್ರೂಪೀಕರಣವೇನು, ಅತಾಜಾಲೋಕ, ಅಂತಃಕರಣಾಲ್ಕು ಲೋಕಗಳಲ್ಲಿ ವಿಭಾಗಿಸಿದಿಂದ ವಾಕ್ಯಾಚಿಸಿರುವ ಶ್ರೀಭಾರ

ಮಾತ್ರಾ—ನಿದ್ರಾದಿಂದ ಈನ್ಯಾನಾಗಿ ಕಣ್ಣಗಳು ಪುಷ್ಟಿ, ಶ್ರೀಪರಮಾತ್ಮನ ಧ್ಯಾನದಲ್ಲಿ ರತನಾಗಿ ಇರ್ಲೇಂದು ದಾವದದೆ, ಇದೇವೇ—ಯೋಗಾನಿಧ್ಯಾನ. ಶ್ರೀ ದೇವರು ನಿದ್ರಾರಹಿತನಾಗಿ ಕಣ್ಣ ಮುಚ್ಚಿ ಕೊಂಡು ಇರುತ್ತಾನೆ. ಶ್ರೀಪರಮಾತ್ಮ ಇಂಥಾ ಯೋಗಿನಿಲ್ಲಿ, ಮಾದೇವ್ಯದ್ವಿ ಅವಶಾಶವಾದ ತಯಾರಿಪರಾಗಿ ಇರ್ಲೇವರಾಗಿತಾರೆ. ಇಂದ್ರಾದಿಗಳಿಗೆ ಗಂಯ ಆದಂಥಾ ಸರ್ವಶ್ರೀಷ್ಟಿ ರಾದ ಶ್ರೀಶೈಷದೇವರ ವಾದಗಳಿಗೆ ಮನಸ್ಸಿನಲ್ಲಿ ನಿರಂತರದಳ್ಳೂ ವಂದನಾ ಮಾಡುವೆ ನಂತ ಸ್ತೋತ್ರ. ಮಾಡಿದ್ದಾರೆಂತ ತಾತ್ಪರ್ಯ. ॥91

2. ಭಾವಪ್ರಕಾರಿಕೆ :

ಯಾವ ಪರಮಾತ್ಮನು ಯೋಗಿಗಳ ಮನಸ್ಸಿಗಾದರೂ ಸಾಕ್ಷೇಣ ಗೋಚರಿಸುವನೋ, ಅಂತಹ ವೇದಪ್ರತಿಪಾದ್ಯಾನಾದ ಶ್ರೀಪರಮಾತ್ಮನನ್ನು ಎರಡು ಸಹಸ್ರ ನಾಲ್ಕಿಗಳಿಂದ ವರ್ಣಿಸುತ್ತಾ, ಸರ್ವಶ್ರೀಷ್ಟಿ ನಾದ ಪರಮಾತ್ಮ ಬಿಗಿ ಯೋಗಿನಿಲ್ಲಿಗೆ ಆಸ್ತಿದನನಿಷುವ ಅಂದರೆ, ಯೋಗಿನಿಲ್ಲಿ ಹೊಂದುವ ಕಾಲ ರಲ್ಲಿ ಶೈವ ಪಯ್ಯಂತದಲ್ಲಿ ಚಾಲನುವನೇಂದರೆಂ. ಶ್ರೀಪರಮಾತ್ಮನಾಗಿ ಪಯ್ಯಂತ ಕಾನಿ ಶೈವಭಿಷಿಕ್ತ ಇಂತಹ ಸರ್ವರಾಜನಾದ ಶೈವದೇವರ ವಾದಕುಲ ಗಳಿಗೆ ಸರ್ವದಾ ಮನಃಘೋವಕವಾಗಿ ನಮಸ್ಕಾರ ಮಾಡುವೆನು. ॥91

4. ಶ್ರೀವಾಸ್ತವಾಸ ಸಿದ್ಧಾಂತ ಕೌಮುದಿ :-

“ಯೋಗಿ”—ಇತಿ ಶಾಸ್ತ್ರೀಕ ಸಮಧಿಗಳ್ಯತ್ವಾತ್. ॥92

ಕಂಸ್ತಾತಾತ್ರಿ :-

ಶ್ರೀಪರಮಾತ್ಮನು—“ದೀಪನಿವಧಿ ಘರುವ”—ಇತ್ಯಾದಿ ಶ್ರುತಿಗಳು ಶೇಷದ ರೀತಿಯಿಂದ, ಯಾಗಾದ ಶಾಸ್ತ್ರಗಳಿಂದಲೂ ತೀರ್ಯಾಲ್ಪದಲು ಅರ್ಥನಾಗಿ ರುತ್ತಾನೆ. ಆದುದರಿಂದ—“ಯೋಗಿಗಳ ಘೃದಯಕ್ ನಿಲುಕನು”— ಎಂಬುದಾಗಿ ದಾಸವಯ್ಯಾಂತ ಶೇಷರುತ್ತಾರೆ. ॥91

5. ಶಿಕ್ಷಣುಷ್ಠಾನಯ ಪ್ರಕಾರಿಣ ವಾಚಾನ : -

ಯೋಗಿಗಳಿಂಬ ಧ್ಯಾನಕ್ಕೆಲರ ಹೃದಯಕ್ಕೆ ದೊರಕದೇ ಇರುವ ವಿಷಯ ವಂಬಿ ವೇದ, ಆಗಿನೆಂಬ ಪಂಚಾತ್ಮಕ್ಕೆ ಸಹ ಮುಖ್ಯ ಪ್ರತಿಭಾದ್ಯನಾದ ಶ್ರೀಹರಿಯನ್ನು ಶಾಲ್ಕಾಂಶ ಪರಮಭಕ್ತಿಯಿಂದ ಎರಡು ಸಹಸ್ರ ನಾಲ್ಕೊಂದರೆ ಪಂಚಾತ್ಮಕಿರುವ ಧೂಮಾಯಿಭ್ರಾಮ, ಗಗನವೆಂಬ ಅಂತರ್ಷ್ಯಾದಭ್ರಾಮ, ಮಾತಾಳದಭ್ರಾಮ ಮತ್ತು ಪ್ರಾನಾದ, ದೇವರ ಯೋಗಿನಿಂದ್ರಿಗೆ ಅಷ್ಟದರದುನಾದ ಗುರುತೋಽದೇವರ ಶಾಂತಿ ಸಂಧಾ ಮನಸ್ಸಿನಲ್ಲಿ ನಿರ್ಮಿಸಬೇಕು. ||9||

ಶರ್ವವಾಚಾನಸಾರಣಂಗ್ರಹ

1. ಯೋಗಿಗಳಿಂಬ :

ಶ್ರೀಪರಮಾತ್ಮನನ್ನು ಯಾರು ತಮ್ಮ ಹೃದ್ಯಕಾದರ್ಥ ಧ್ಯಾನಕ್ಕೆ ಏಷಯ ನ್ನಾಗಿ ಮಾಡಿಕೊಂಡು, ಚಿಂತಿಸುತ್ತಾ ಇರುತ್ತಾರೋ, ಅಂತಹ ತಪಸ್ಸಿಗಳ ಯೋಗಿಗಳಿಂಬ.

2. ಹೃದಯಕ್ಕ ಶಿಲುಕ :

ಅಂತಹ ಯೋಗಿಗಳಾದ ಒನಿರು ಅಸಂಪ್ರಜ್ಞ ತಪಮಾಧಿಸ್ತಿರು. ಆತ್ಮವರ ಮನಸ್ಸಿಗೂ ಕೂಡ ಸೂರ್ಯನ ಗೋಚರಿಸಬು. ಸರ್ವತಂತ್ರ ಸ್ವಂತತ್ವಾದ ಆ ಸರ್ವೇಶ್ವರನು ಅವರ ಧ್ಯಾನಕ್ಕೆ ಗೋಚರನಾಗುವನು. ಅಂದರೆ ಅವರ ಅನಂತಾನಂತ ಗುಣರೂಪೋಭಾಸನೆಯನ್ನು ಯಾರೂ ಪೂರ್ಣವಾಗಿ ವಿಜಾಪಾಡು.

3. ಶಿಗಮಾಗಿಮ್ಮುಕ್ತ ವಿಷುವಡನ : -

ಶ್ರೀಪರಮಾತ್ಮನ ಅನಂತಾನಂತ ಗಂಗಾ_ರಂಜಿ_ಯಾದಿಗಳ ವಿಷಯ

ವನ್ನು ಬರಿಬಯಸುವ ನಿತ್ಯಶಬ್ದ ಭಂಡಾರವೇ ನಿಗಮಗಳು. ಇದರಿಂದ ಶ್ರೀಪರಮಾತ್ಮನು ನಿಗಮಪ್ರತಿಪಾದ್ಯನು. ಸಹಿತೆದಗಳಿಗೂ ಅಥಮಾನ ಯಾದ ಶ್ರೀಲಕ್ಷ್ಮೀರೇವಿಯಂದ ಚಿನ್ನಾಗಿ ಸ್ತುತ್ಯಮಾನನಾದ್ಯರಿಂದ, ನಿಗಮಾಗ ಮ್ಮೆಕೆವಿನುವನು.

4. ಪರಮ ಅನುರಾಗದಿ :-

ಅಂತಹ ನಿಗಮಪ್ರತಿಪಾದ್ಯನಾದ ನಿರಂಜನನ್ನು ಅತ್ಯಂತ ಶ್ರೇಷ್ಠವಾದ ಭಕ್ತಭಾವದಿಂದ ನಿರಂತರವೂ ವರ್ಣಸುತ್ತಿರುತ್ತಾರೆ ಶ್ರೀರೈಷದೇವರು.

5. ದ್ವಿಸರಕ್ತ ಜ್ಯೋಗಂಡ ವರ್ಚಿಸುವ : -

ಈಪದೇವರಿಗೆ ಸಹಸ್ರ ಕೆದೆಗಳು. ಒಂದೊಂದು ಹೆಡೆಯಲ್ಲಿರುವ ಪಚನದಲ್ಲಿ ಎರಡು ನಾಲ್ಕಿಗಳು (೫೬೬ ನಾಲ್ಕಿಗೆ). ಅದರಿಂದ, ಎರಡು ಸಹಸ್ರ ನಾಲ್ಕಿಗಳಿಂದ ಆ ಏಕಮೇವಾದ್ಯತೇಯನನ್ನು ಪರಿಪರಿಯಾಗಿ ಹೂಡಿಕೊಂಡಾಡಿ, ವರ್ಣಸುತ್ತಿರುವುದು, ಶ್ರೀತೇವದೇವರ ಪರಮ ಭಂಗ್ಯ.

6. ಭೂ ಗೀಗನ ಶಾಕಾರ ವ್ಯಾಪ್ತಿ : -

ಭೂಲೋಕ-ಉತ್ತರಾಲೋಕ-ಅಥಲೋಕಗಳಲ್ಲಿ, ಅಂದರೆ, ಬ್ರಹ್ಮಾಂ ಶಾತ 14 ಲೋಕಗಳಲ್ಲಿ ವಿರಾಮೂಪದಿಂದ ವ್ಯಾಪ್ತನಾಗಿದ್ದಾನೆ- ವಿಶ್ವಮಂಜಿ ಶ್ರೀಪರಮಾತ್ಮನು.

7. ಯೋಗಸ್ಥಿದ್ವಾಸ್ಪದನೇತಿ : -

ಅಂತಹ ಸರ್ವತ್ವವ್ಯಾಪ್ತವಾದ ಸರ್ವವಿದಿತನಿಗೆ ಮಹಾಪ್ರಕಾಶ ವಂಬಾದೇ ವಿಶ್ವಾಂತಿ ಶಾಲವೇ. ಅದನ್ನೇ ಯೋಗಸ್ಥಿ-ಎನ್ನು ವರು. ಇದು ಕೀವಲ ದ್ವಿಪಢಾರಿಕವೇ. ಯೋಗಸ್ಥಿಯಲ್ಲಿ ತೊಡಗುವ ಆ ಯೋಗಿಜನ ವಂಡ್ಯನು ಶ್ರೀತೇವದೇವರನ್ನು ತನ್ನ ಘಾಸಿಯನ್ನಾಗಿ ಮಾಡಿಕೊಂಡು,

ಕ್ರಿಷ್ಣಾಯಾಯಗಿ ಪವತಿಸುವನು. ಶ್ರೀಹರಿಯ ಯೋಗಾನಿರ್ದೇಶಿಗೆ ಕಾಗೆಯಗಿ ಸೀಮಿತವ ಶ್ರೀತೇವದೇವರು ಯೋಗಾಸಿದ್ವಾಸ್ಪದರು.

೪. ಗುರು ಶಾಸ್ತರಾಜನೆ ಪದಕ್ಷಿ :-

ಇಂದ್ರಾದಿ ದೇವತಿಗಳಿಗೆ ಶ್ರೀತೇವದೇವರು ಉಪದೇಶಕರು ಮತ್ತು ನಿಯಮಕರು. ಇದರಿಂದ ಗುರುತಬ್ಧ ಪ್ರಯೋಗ.

ನಾಗೆಲಂದರೆ ಸರ್ವಗಳು. ರಾಜನೆಂದರೆ ಅಧಿವತಿ. ಅಂದರೆ, ಸರ್ವರಾಜರಾದ ಶ್ರೀತೇವದೇವರು. ಅವರ ಪಾದಪದ್ಮಗಳಿಗೆ ಭಕ್ತಿಪೂರ್ವಕವಾಗಿ ವಂದಿಸುತ್ತಾರೆ-ದಾಖಾಯಾರು. ತಮ್ಮ ಮಾನಸ್ಯನಲ್ಲಿ ತೇವದೇವರ ಸ್ತೋತ್ರಮಾಡುತ್ತಾ, ಅವರ ಚರಣಕಮಲಗಳಿಗೆ ಪೂಜಾ ನಮಸ್ಕಾರಿಸುತ್ತಾರೆ-ದಾಖಾಯಾರು.

ಶ್ರೀತೇವದೇವರು ಜೀವಾಧಿಮಾತಿಗಳು. ಜೀವನಾಮಕರಾಗಿ ಬ್ರಹ್ಮದೇವರಿಂದ ಸ್ವಾಷಾ ರಾದವರು. ಬುದ್ಧಿಗೆ ಶ್ರೀರಿತರು.

ಪದ್ಮ ೧೦

ಮುಂದಿ :

ನಂದಿವಾಹನ ಸಣಿಧರ ಮೂ |
 ಶೇಂದುಕೀಮರ ಕಿವ ಶ್ರಿಯಂಬಕ |
 ಅಂಧರಾಸುರಮಥನ ಗಜ ಕಾಡೂಲ ಚಮುಂಧರ ||
 ಮಂದಿಂಜಾಂಶನಕನಯ ಶ್ರಿಜಗ |
 ದ್ವೈಂದ ಶುದ್ಧಸ್ವಾಪಿಕಾನ್ವಿತ |
 ವಂದಿಸುವೆನಸನವರಕ ಕಾರಿಂ ಜಾವರಾತೀರನುಂ || ೧೦೦||

ಅವಕಾಶಿ :

ಶೇಷದೇವರನಂತರ, ಮುಂದಿನ ಕಲ್ಪಕ್ಕೆ ಶೇಷಪದವಿಗೆ ಬರುವ ಶ್ರೀ ಮಹಾದ್ವರೇವರನ್ನು ಸ್ಥಾಪಿತ್ತ, ಮಾಡುತ್ತಾರೆ. ||10||

ಪ್ರತಿಪದಾಧಿ :

ನಂದಿವಾಕ್ಯ = ನಂದಿನಾಮಕರಾದ ಪ್ರಪಂಚಸ್ವನ್ನೇ ವಾಕನವನ್ನಾಗಿ ಉಳ್ಳ, ನಂದಿನಿಧರ = ಭಾಗಿಸರಥಿದೇವಯನ್ನು ಶಿರಸ್ಸಿನಲ್ಲಿ ಧರಿಸಿರುವ, ಮಾರ್ಜಿ = ತಮ್ಮ ಶಿರಸ್ಸಿನಲ್ಲಿ, ಇಂದುಕೀಳಿರ = ಚಂದ್ರನ ಕಲಾವಿಕೀಳಿ ವನ್ನು ಧರಿಸಿರುವ, ಶಿವ = ಎಂಗಳಕರಮಾದ, ಶ್ರೀಯಂಬಕ = ಮುಲು ಕೆಳ್ಳಿಳ್ಳ, ಅಂಥಕಾಸುರಮಂತ್ರ = ಅಂಥಕ-ನೆಂಬಿ ದೃತ್ಯವನ್ನು ಸಂಹರಿಸಿದ ಗೆಜ = ಆನೆ, ಕಾಡೂರಲ ಹುಲಿ, ಚಮುರಿ = ಇಂಗಳ ತೊಗಲನ್ನೇ ಪಕ್ಷಿಗಳನ್ನಾಗಿ ಧರಿಸಿರುವ, ಮಂದಜಾಸನತನಯ = ಶ್ರೀಹರಿಯನಾಧೀ ಕುಮಾರಸಂಜಾತರಾದ ಬ್ರಹ್ಮದೇವರ ಭೂಮಧ್ಯದಿಂದ ಜನಿಸಿದ, ಶ್ರೀಜಗದ್ಯಂದ್ರ = ಮೂಲುಲೋಕಗಳ ಶ್ರೀವಿಧಿ ಜೀವರಿಯಲೂ ಘೂಡಿತಯಾದ, ಕುದ್ದಸ್ವರ್ಪಿಕಿಸನ್ನಿಭಿ = ಪರಿಖಾದ್ಯವಾದ ಸ್ವರ್ಪಿಕಮಣಿಯಂತೆ ಶಬ್ದವಾದ ಕಾಂತಿಯಲ್ಕರಾದ, ಹಾವರ್ತಿಕೀರಮಣಿ = ಶ್ರೀಹಾವರ್ತಿಕೀರಿಗಳಾದ ಯಂತ ರುದ್ರದೇವರೇ, ಅನವರತ = ನಿರಂತರದಳ್ಳೂ, ವಂದಿಷುವೆನು = ನಿಷೇಗಿ ನಮಸ್ಕಂಷುತ್ತಿಂದಿನ. ಶಾಲಿಸು = ದಿವ್ಯಾಕ್ಷಾನವನ್ನು ಕರುಣೆ, ಸಂರಕ್ಷಿತರಿಂದು ನಾಸಾಯರಂ ಪ್ರಾರ್ಥಿಸಿದ್ದಾರೆ ಪರಾಪತಿಯನ್ನು. ||10||

ವಾಯಾ ನಗಳು

i. ಶ್ರೀಸಂಕಂಜರ್ತಾಜಿ ಒಡೆಯಿರ ವಾಯಾ ನಾನಿ :

ಶೇಷದೇವರ ಅನಂತರ, ರುದ್ರದೇವರನ್ನು ಸ್ಥಾಪಿತ್ತ, ಮಾಡಿತಾರೆ.

ವೃಷಧಮಾಹಸನರಾದವರೇ, ಭಾಗೀರಥಿಯನ್ನು ತಿರದಲ್ಲಿ ಧರಿಸಿದವರೇ, ಶಿರದಲ್ಲಿ ಚಂದ್ರದೇವರನ್ನು ತಿಖಿರಮಾಗುಳ್ಳವರೇ, ಮಂಗಳಕರರಾದವರೇ, ಕ್ರಿಷ್ಟಪುರುಷರೇ, ಅಂಥಕಾಸುರನ್ನು ಸಂಹಾರ ಮಾಡಿದವರೇ, ಆನೆ, ಹುಲಿ- ಈ ಎರಡರ ಚರ್ಚವನ್ನು ಪಕ್ಷಿವರ್ತ ಧರಿಸಿದವರೇ, ಕಮಲಾಸನರಾದ ಬ್ರಹ್ಮದೇವರ ಭೂತಾಂಧ್ಯದಿಂದ ತಣ್ಣಿದವರೇ, ಸ್ವಾವರರಾದ ಶ್ರೀವಿಧಿ ಜೀವರಿಂದ ಪೂಜಿತ ರಾದವರೇ, ಪರಿಶುದ್ಧವಾದ ಸ್ವರ್ಪಕದೇವಾರಿಯಲ್ಲಿ ತುಭ್ರವಾದ ಕಾಂತಿಯು ಕ್ಷರಾದವರೇ, ಪಾರವತಿದೇವರೇಂದೆ ಪತಿಯಾದವರೇ, ಸದಾ ವಂದನಾ ಮಾಡ ತೇನೆ. ದಿವ್ಯಾಕ್ಷಾನಪ್ರದರ್ಶಿಗಿಂ- ಎಂತ ಪ್ರಾರ್ಥನಾ ಮಾಡೋವರಾಗಿದ್ದಾರೆಂತೆ ಶಾಸ್ತ್ರದ್ವಾರೆ ॥10॥

2. ಭಾವಕ್ಕುಳಿಕೆ :

ಗಂಗೀಯನ್ನು ಧರಿಸಿದ ತಿರಸ್ಕಾರವನು, ಚಂದ್ರತೇಖಿರನು, ಮಂಗಳಕರನು, ಮಾತ್ರಾಂತ್ರಿನು, ಅಂಥಕಾಸುರನನ್ನು ಕೊಂಡವನು. ಆನೆಯ ಮತ್ತು ಮರಿಯ ಚರ್ಮವನ್ನು ಧರಿಸಿದವನು. ಬ್ರಹ್ಮದೇವರ ಪುತ್ರನು. ವಾಯುದೇವರ ನಂತರ, ಮಹಾಲೋಕಾಂದ ವಂಧ್ಯನು. ತುಭ್ರವಾದ ಸ್ವರ್ಪಕ ಶಿಶಯಾಂತ ಕಾಂತಿಂದುವನು ಎಲ್ಲ ಗಂಗಾವಿಶ್ವನಾದ ಪಾರವತಿರಮಣ । ಶಾಸ್ತ್ರಾ (ಅಖಿನ್ನಿಧಿಯಾಂದ) ವಂದಿಸುವೆನು. ನಮ್ಮನ್ನು ಸಂರಕ್ಷಿಸಿ ॥10॥

4. ಶ್ರೀವಾಸಾಸಕ್ಷಿಂಧ್ಯಾಂತ ಕಾಮುದಿ :

“ನಂದಿಮಾತನ”-೪೫ ॥10॥

ಕಂಡುಭಾಷಣ

“ಶ್ರೀ “ನಂದಿ”- ಎಂಬ ಶಿಷ್ಟಕ್ಕಿ “ಗಂಗಾ”- ಎಂಬ ಅರ್ಥವಿರುತ್ತದೆ.

॥10॥

5. ಶ್ರೀಗುರುಹೃದಯಪ್ರಕಾಶ :

ವ್ಯಾಖಾತಾಹಂಕಾರಾದಿ ಮೂರು ರೂಪಗಳು ರುದ್ರದೇವರ ಸ್ತುತಿಯನ್ನು ನಾಲ್ಕು ಪದ್ಯಗಳಿಂದ ರಚಿಸುತ್ತಾರೆ. ಸಂದಿಯಂಬ ವೃಪಭ ವಾಹನನೇ ನಾಜಿನಿಯಂಬ ಗಂಗೀಯನ್ನು ಧರಿಸಿದವನೇ, ಮಾಡಿ ಎಂಬ ಶಿರಾಷ್ಟಾನಲ್ಲಿ ಚಂದ್ರನನ್ನು ತಿಖಿರಾಗಿ ಧರಿಸುವವನೇ, ಶಿವನೆಂಬ ಮಂಗಳರಾಜನೇ, ಶ್ರೀನೇತ್ರನೇ, ಅಂಧಕಾಸುರನನ್ನು ಸಂಹರಿಸಿದವನೇ, ಗಜಭವಾಃ, ಶಾಮಾಲವೆಂಬ ಹುಲಿಯ ಚರ್ಚು—ಇವುಗಳನ್ನು ಧರಿಸಿರುವವನೇ, ಮಂದಿರಾಸನನೆಂಬ ಕಮಲಾಂತಿರ ಬ್ರಹ್ಮನೇ, ಶ್ರೀಲೋಕ ವಂದ್ಯನೇ, ಶುದ್ಧಾಸ್ತಾಪಿಕರಂತೆ ಶುಭ್ರವರ್ಣನೇ, ಮಹಾದೇವನೇ ಸದಾ ವಂದಿಸುವೆನು. ಈರುಗಳಿಗೆ ರಸ್ತೀಸು. #10॥

ಸರ್ವವಾತ್ಮಾನಸಾರಸಂಗ್ರಹ

1. ಸಂದಿ ವಾಹನ : ಶ್ರೀಮಹರುದ್ರದೇವರ ವಾಹನವು. ವೃಪಭ ವಾಹನರಾದ ಶ್ರೀಮಹರುದ್ರ ರುದ್ರದೇವರು ಸಂದಿವಾಹನರು.

2. ಒಲಿಷ್ಟಕ್ರಮತೀಯನ್ನು ಮೂರುಡಿ ಪಾದದಮ್ಮ, ಭೂಮಿಯನ್ನು ದಾನವಾಗಿ ಬೇಡಿದ, ಶ್ರೀಮಾಮನಾವತಾರಿ ಶ್ರೀಹರಿಯು ಶ್ರೀವಿಕ್ರಮನಾಗಿ ಬೇಡಿದು, ಸಮಗ್ರ ಬ್ರಹ್ಮಾಂಡವನ್ನೇ ವ್ಯಾಪಿಸಿ ನಿಂತ, ಆಗ ಆತನ ವಾಮಪಾದಾಂಗುವ್ಯಾಂದ ಅಗ್ರದಿಂದ ಬ್ರಹ್ಮಾಂಡದ ವಿರ್ಭರ ಸೀರಿ, ಆ ದ್ವಾರದ ಮೂಲಕ ಗಂಗಾ ವರರಣವಾಯಿತು. ಶ್ರೀಹರಿಯು ಪಾದೋಧ್ನಿ ವೆಯೂದ ದೇವ ಗಂಗೀ-ನಳಿ—ಎಂತನಾಮು.

ಅಂತಹ ನಾನಿನಾಮಕಣಾದ ಗಂಗೀಯನ್ನು ತನ್ನ ತಲೆಯ ಜಡೆಯಲ್ಲಿ ಶ್ರೀಹರಿಯ ವಾದೋದರಕವೆಂದು ಶ್ರೀಮಹರುದ್ರದೇವರು ಧರಿಸಿದರು. ಇದರಿಂದ, ಗಂಗಾಧರರಾದ ಶ್ರೀರುದ್ರದೇವರು ನೆಡಿನಿಧರರು.

3. ನಾನಿಧರರಾದ ಸಂದಿವಾಹನರು ತಮ್ಮ ಶಿರಾಷ್ಟಾನ ಮುಕಿಯಲ್ಲಿ

ಬಂದ್ರುನೆಕಳಾ ವಿಕೇವವನ್ನು ಧರಿಸಿದ್ದಾರೆ, ಮಾರ್ಣಿ-ಎಂದರೆ, ಶಿರಹ್ನನ ಮುಹಿ ಎಂದಫ್ಯಾ. ಇಂದು-ಬಂದ್ರು. ತೇವಿರ್ಟ-ಕಿರೀಟರೂಪದಲ್ಲಿ ಧರಿಸಿರುವರು. ದೂಡಿಂದುಕೀಮರಾದ ಶ್ರೀರುದ್ರದೇವರು ಸರ್ಕಲಜೀವರ ಮನೋಭಿ ಮನಿಗಳು. ಬಂದ್ರುನೂ ಸಹ ಶ್ರೀವಿರಾಂತ್ರುಹೀ ಪುರುಷನಾಮಕ ಶ್ರೀಹರಿಯ ಮನಹ್ನಿಂದ ಉತ್ಪನ್ನನಾದವನು (ಬಂದ್ರುಮೂರ್ತಿ ಮನಸ್ಸಿನೊಜ್ಞಾತಃ ಪುರುಷ ಶ್ರೋತ್) ಅಂತಹ ಶ್ರೀಹರಿಯ ಮನಸ್ಸಜನಾದ ಬಂದ್ರುನ್ನು ತಮ್ಮ ವರ್ಣಿ ಯಲ್ಲಿ ಧರಿಸಿರುವ ಶ್ರೀರುದ್ರದೇವರು ಮನೋನಿಯಾಮಕರೆಂದು ಹಾಂಕೇತಿಸು.

4. ಕಿವ್-ಎಂದರೆ, ಮಂಗಳ (ಶುಭ) ಎಂದಫ್ಯಾ. ಶ್ರೀಹರಿಯ ಪಾದಾರಂಧ್ರಾರ್ಥಿ ಶೃಂಭಾರಾರ್ಥಿಪಾದ ಮನಸ್ಸಿನ್ನು ನಿಲ್ಲಿಸುವುದರಿಂದ, ಶ್ರೀರುದ್ರದೇವರಿಗೆ ಕಿವ್ ಅಂದರೆ ಮಂಗಳಕರರು— ಶುಭಪ್ರದರ್ಶಿ ಕಾಷ್ಟಿಯಾ.

5. ಶಿವನಾಮಕರಾದ ಮಹರುದ್ರದೇವರು ಮೂರುಕ್ಕಣ್ಣಗಳುಳ್ಳ ಪರು. ಬಳಾಣ್ಣನಲ್ಲಿಸುಳಿಯು— ಏದೆಗ್ಗಳ್ಳನಲ್ಲಿ ಬಂದ್ರು—ಹಣೆಗ್ಗಳ್ಳನಲ್ಲಿ ಅಗ್ನಿ-ಹೀಗೆ ಶ್ರೀನೇತ್ರಯ. ಇದರಿಂದ ಶ್ರಿಯಂಬಕಾಮಕರು. (ಶ್ರೀ-ಮಂದಿರಾಂಬಕ-ಕಣ್ಣಗಳುಳ್ಳಪರು, ಮುಕ್ಕಣ್ಣ- ಎಂದಫ್ಯಾ)

6. ಅಂಧರಾಸುರಸೆಂಬ ದೃತ್ಯನ್ನು ಸಂಹರಿಸಿದ್ದರಿಂದ, ಶ್ರೀರುದ್ರದೇವರು ಅಂಧರಾಸುರ ಮತ್ತನರು.

7. ಗಡಾಸುರಸೆಂಬ ಬಲಶಾಲಿ ದೃತ್ಯನ್ನು ಸಂಹರಿಸ, ಆತನ ಕೋರಿ ಯಾತೆ, ಗಿಜಚರುವನ್ನು ತೆಲ್ಲಿದ್ದಾರೆ. ಇದರಿಂದ, ಶ್ರೀರುದ್ರದೇವರು ಗಜಜಮುಖರರು. ಮ್ಯಾಫಾಸುರಸೆಂಬ ಚಂಹಾಪರಾಕ್ರಮ ದೃತ್ಯನ್ನು ಹೊಯು, ಮರಿಯ ತೆಗೆಲನ್ನು ಧರಿಸಿದ್ದಾರೆ. ಇದರಿಂದ ಶಾದೂರ್ಭಾರಿ ಜಮುಖರರು. (ಶಾದೂರ್ಭ-ಹುಲಿ). ಇಂತಹ ವಿಚ್ಛತ್ರ ವೇಷ-ವಸನೆ— ಶ್ರೀರುದ್ರದೇವರದ್ದು।

8. ಮಂದ್ರ-ಎಂದರೆ ನೀರು. ಮಂದಜ-ಎಂದರೆ, ನೀರಿನಲ್ಲಿ ಉತ್ಪನ್ನ

ವಾದ ಕವಲಷಪ್ಯಾತೆ. ಶ್ರೀವರ್ದ್ವನಾಭೇನಾಮರ ತೀಕರಿಯ ನಾಭೀಕಮಲ
ದಲ್ಲಿ ಸಂಕಾತರಾದ ಚೆತುಮುಂಬಿಬ್ರಹ್ಮದೇವರು - ಮಂಡಜಾಸನರು
(ಮಂಡಜ + ಆಸನ) (ಕೆಮುಳಾಸನರು.).

ಬ್ರಹ್ಮದೇವರ ಕುಟ್ಟಿನ ಮಧ್ಯದಿಂದ ಜನಿಸಿದವರು- ತೀರುದ್ರದೇವರು.
ಬ್ರಹ್ಮದ್ವರ್ತ ಬ್ರಹ್ಮಚಿಟ್ಟ ಸಂಕಾತರಾದ ಭವಾವಿಪತ್ತಿಗಳು ಮಂಡಜಾಸನಕ್ಕನೆಯೆಯು.

9. ಬ್ರಹ್ಮಾಣದಲ್ಲಿರುವರು ಶ್ರೀವಿಧಜೇವರಿಂದಲೂ ವಂದ್ಯರು.
ತೀಕರಿಯಲ್ಲಿ ವಂಸಪ್ಸನ್ನು ನಿಲ್ಲಿಸಿಂದು ದೇವತೆಗಳು ಪ್ರಾಣಿಸುವರು
ಪ್ರಾಪಂತಿಕ ಸುವಿಭಾಗ್ಯಗಾಗಿ ವಿಶ್ವಸಂಸಾರಿಗಳು ಭಜಿಸುವರು. ತೀರುದ.
ದೇವರನ್ನು ಈಂತು ಘೋರ ತಪಸ್ಸನ್ನೇ, ಆಚರಣ, ಚರ್ಗಳನ್ನು ಪಡೆಯುವವರು
ತಮೇಯೋಗ್ಯರಾದ ದೃಶ್ಯರು. ಇದರಿಂದ ಶ್ರೀಲೋಚನರು ಶ್ರಿಜಗದ್ವಂದ್ಯರು.

10. ಆವರ ಕರೀರದ ಕಾಂತ ಶಂಕ್ವಾದ ಸ್ಪೃಹ ಶೀಲೆಯಂತ ಶೀಳಭ
ಯಮಾನವಾಗಿರುವುದು ಧವಳಾಂಗರಾದ ತೀರುದ್ರದೇವರು ಕುದ್ದಿಸ್ತ್ವಿಕ
ಸಹಿಧರು.

11. ಹಾವರತೀರಮಣಿರಾದ ಪರಂಪತಿಗಳನ್ನು ದಾಸರಾಯರು ಅತ್ಯಂತ
ಭಕ್ತಿಯಂದ ನಮಾಸ್ಕಾರಿಸುತ್ತಾ, ನಿರಂತರವೂ ನಮ್ಮೆ ಲ್ಲಿರನ್ನು ಸಂರಕ್ಷಿಸಲಿ ಮತ್ತು
ಅನುಗ್ರಹಿಸಲೇಂದು ಪ್ರಾಧಿಕರಿಸುತ್ತಾರೆ. ॥10॥

ಶಬ್ದ - ೧೧

ಮುಂದಂ :-

ಫಳಿ ಫಳಾಂಡಿಕ ಮುಕುಟಿರಂಜಿತ್ ।
 ಕೃಷ್ಣ ದನುರು ಶ್ರೀಕೂಲ ಕಿಮಿ ದಿನ ।
 ಮಂಣಿ ನಿತಾಕರನೇತ್ರ ಹರಮವಿಶ್ವ ಸುಜರಿತ್ ॥
 ಪ್ರಜಾತಾವುದ ಪ್ರಭಮು ಸುರಮುನಿ ।
 ಗುಣಸುಪ್ರಭಿದಿಕಜರಣಯುಗ ರಾ ।
 ವಣಮವಿಧಂಜನ ಸತತ ಮೂಂ ಹಾಣಿ ಮಂಜದೀನ ॥೧೦॥

ಅವಶರಣೆ : -

ಪ್ರಸ್ತುತದ್ವಾದಿಂದಲೂ ಶ್ರೀಮತರುದ್ಯೇವರನ್ನು ಸೈತ್ಯ
 ಅಭಿಷ್ಠಾಪಿತುರ್ವ. ॥೧೦॥

ಪ್ರತಿಷ್ಠಾಧಿ : -

ಫಳಿ ಫಳಾಂಡಿಕ = ಸರ್ವದ ಕೆಡಿಯಂದ ಅಲಂಕೃತವಾದ
 ಮುಕುಟಿ = ಕುರುಬಿಂದ, ರಂಜಿತ = ಪ್ರಾಶವಾನರಾದ, ಕೃಷ್ಣ
 ದನುರು = ದನುರುಗಿದ ದ್ವಿನಿ, ಶ್ರೀಕೂಲ = ಶ್ರೀಕೂಲವೇನು- ಇವುಗಳನ್ನೇ
 ಕ್ರೀಯ್ಯಲ್ಲಿ ಧಂಡಿವರಾಗಿ, ಕಿಮಿ : ಅಗ್ನಿಯನ್ನು ತಪ್ಪಿ ಹಾಕಿಯ ಶಿಖಿ
 ಶಿಖಿಯೂ (ಘಾಲನೇತ್ರ), ದಿನಮಂಣಿ ಬಲನೇತ್ರದಲ್ಲಿ ಸೂರ್ಯನನ್ನೇ
 ನಿತಾಕರನೇತ್ರ = ಎಣನೇತ್ರದಲ್ಲಿ ಉಂಡ್ರನನ್ನು, ಉಂಡ್ರ ಮುಲರು ನೇತ್ರ
 ಶಿಶ್ವ (ಶಿನೇತ್ರರಾದ), ಹರಮವಿಶ್ವ = ಅಶ್ವಂತ ಮಹಾಬಾಲಕರ್ಣನ್ನೇ
 ಬಂಂಡಿ, ಪರತ್ರೀಕರಿಸುವ ಶ್ರೀವರಮಾತ್ಸಾಹ (ರಂಡ್ರದೇವರ ಪರಮಾ

ತಂಥ ಹಾಗೇ ಪವಿತ್ರಕಾಯವೈಂದು) ಸುಜರಿತ್, ಸಮೀಚಿಸನವಾದ ಬರಿತ್,
ಗಳನ್ನು ಕೊಂಡಾಯಿತ್ತಿರುವ. (ಶ್ರೀರುದ್ರದೇವರ ಪರವಾಗಿ-ಉತ್ತರಮ
ಬಾಂತ್ರುವೈಂದು), ಪ್ರೇತಕಾಮದ = ತನಗೆ ಶರಣಾಗತರಾದ ಭಕ್ತರಿಗೆ
ಅವರ ಅಭಿಲಾಷಿಗಳನ್ನು ನೀಡುವ, ಪ್ರಮಥ = ಪ್ರಮಥ ಗುಣಗಳಿಂದಲೂ,
ಖರ = ಇಂದ್ರಾದಿ ದೇವತೆಗಳಿಂದಲೂ, ಮುನಿ = ಮುಂಗಳಿಂದಲೂ,
ಗಣ = ದೇವತಾಗರ್ತ ಮತ್ತು ಮಹಿಳಾಗಳಿಂದ, ಶುಂಖ್ರಾಜಿತ =
ಚಂದಾಗಿ ಶುಂಖತವಾದ, ಜರಣಯುಗ = ಹಾದದ್ದುಯವೈಂದುವಾರಾದ,
ರಾವಣಮಂತ ವಿಭಂಜನ = ರಾವಣೇಶ್ವರನ ಅಹಂಕಾರವನ್ನು ಮುರಿಯ,
ಅವನನ್ನು ಅವಮನಕ್ಕೆ ಗುರಿಸಾಡಿದ, ಮಹಿಳೆ = ಇಂದ್ರಾದಿಗಳಿಂದ
ಶ್ರೀಪ್ತಿರಾದ ಶ್ರೀರುದ್ರದೇವರೇ, ಮಾಡಿ = ನಷ್ಟನ್ನೂ (ಸಜ್ಜನರನ್ನೂ)
ಸತತ ಹಾಡಿ = ನಿರಂತರದಲ್ಲಿ ಸಂರಕ್ಷಿಸಿ. ಎಂದು ಪ್ರಾರ್ಥನಾ ಮಾಡು
ತ್ವಾರೆ. ||10||

ವಾತಾವಾನಗಳು

1. ಶ್ರೀ ಸಂಕೀರ್ಣಜಿಂಬಿಯರ ವಾತಾವಾನ :-

ಇನ್ನೂ ರುದ್ರದೇವರನ್ನು ಸ್ತೋತ್ರ ಮಾಡಿತ್ತಾರೆ.

ಸರ್ವದ ಘಣಾದಿಂದ ಅಲಂಕತವಾದ, ಕರೀಷಿದಿಂದ ಪ್ರಕಾಶಮಾನರಾದ,
ವಾಯುವಿಶೇಷವಾದ ದವರುವೇನು, ಶ್ರೀಶೂಲವೇನೂ ಕರದಲ್ಲಿ ಧಾರಿಸಿದವ
ರಾದ, ಅಗ್ನಿಯೋವಾದಿಯಲ್ಲಿ ದಹನಗುಣವೈಂದು ಬಲನೇತ್ತು, ಚಂದ್ರಮೋ
ವಾದಿಯಲ್ಲಿ ಶಾಂತಗುಣವೈಂದು, ಎದನೇತ್ತು, ಈ ಪ್ರೇತಾರ ಮೂರು ನೇತ್ರಗಳುವೈ
ರಾದ, ಆತ್ಮಾತವಾಗಿ ಮಹಾತ್ಮಾಗಳಿಂದ ಪವಿತ್ರ ಮಾಡತಕ್ಕ ಶ್ರೀಪರ
ಮಾತ್ರನ್ನ ಸಮೀಚಿಸನವಾದ ಮಹಾತ್ಮೆಗಳು, ಶ್ರವಣ ಮನಸಾದಿಗಳಾಗಿ
ಒಮ್ಮೆ ಕರಿತಂ ವಂದನಾ ಮಾಡಿ ಪ್ರಾರ್ಥಿಸಿದವರಿಗೆ ಅಂಥಾ ಇಚ್ಛಾವನ್ನು ಶ್ರಾಂಕ

ಪೂರ್ವಾಂಗ, ಪ್ರಮಾಣೀಕೃತಿಂದಲೂ, ಇಂದ್ರಾದಿ ದೇವತಗಳಿಂದಲೂ ಖುಡುಗಳಿಂದಲೂ- ಈ ಸಮಾಜಗಳಿಂದ ಚಂಡಾಗಿ ಪೂಜತವಾದ ಪಾಪಗ್ರಹಗಳನ್ನವರಾದ, ಮಾರ್ವತೀದೇವರನ್ನು ಅವಕರಿಸೋ ನಿಮಿತ್ತ, ರಾಜು ಶ್ರೀರಾಘವನ್ನು ತನ್ನ ಶ್ರೀಗಳಿಂದ ಎತ್ತಿದಾಗ್ಯಿ, ಆ ಪರಮತಮನ್ನು ಪೂಜುತ್ವಾಧಿಕವಾದ ಮಾಡಿ, ಅವನ ಶ್ರೀಗಳು ಪರಮತದ ಅಧೀಕ್ಷಭಾಗದಲ್ಲಿ ತಾಲುಕೀಳುತ್ತಾರೆ ಹಾರಿ ಬಾರದಂತ ಮಾಡಿ, ರಾವಣನ ಮಂದವನ್ನು ಭಂಗ ಮಾಡಿದವರೆ ಇಂದ್ರಾದಿಗಳಿಂದಲೂ ಶ್ರೀಷ್ಟಾರಾದ ರಾದ್ರುದೇವರೇ- ನಿರಂತರದಲ್ಲೂ ನಷ್ಟಿಸಿರ್ಹೂ ಮಾಡೇವರಾಗಿ- ಎಂತ ಪ್ರಾಭಾನಿ ಮಾಡೋವರಾಗಿದ್ದಾರೆ ಕಾಪ್ಯರ್ಥಿ. ||11||

೩ “ಭಾವಪ್ರಕಾರಿ-

ಸರ್ವದ ಶೈಯಿಂದ ಅಲಂಕೃತಮಾದ, ಜಬೆಯಿಂದ ಶೋಭಿಸಿ ಶ್ವಾಸಿಂದ ಕುಡಿದ ದುರುಪ್ಯವೆಂಬ ವಾದ್ಯವಿಶೇಷ ಉದ್ದೀಪ, ಶ್ರೀರಾಜಾರಾದ, ಆಗ್ನಿ, ಸೂರ್ಯ, ಚಂದ್ರ- ಇವರಾಗಳಿಂದ ಕುಡಿದ ಮೂರ ಶಾಂಕಾಗಳನ್ನು, ಉತ್ತರಮಾದ ಮುಹುಮುಷ್ಟಿ, ನಮಸ್ಕರಿಸುವ ಮನೋಭಿನ್ಯಗಳನ್ನು ಪೂರ್ವಪುನ, ಭೂತಗಳ, ದೇವತಗಳು, ಈ ಶಿಳಿ ಈ ಗಣಗಳಿಂದ ಚೀನ್ಯಾಗಿ ಪೂಜಸಲ್ಪಾವ, ಇತಕ ಗಣಗಳ ಪೂಜಿತಮಾದ ಪಾಪದ್ಯಯಾಗಳ್ಯಾ, ರಾವಣನ ಮಂದವನ್ನು ದುರುಪ್ಯಾಂತಕ ಗುಣವಿಶ್ವನಾದ ಈ ಮಂಹರದ್ವದೇವಾ ! ನಮಸ್ಕಾರ ಸರ್ವ ಮಾರಿಸು. ||11||

೪. ಶ್ರೀಮಾಸದಾಸ ಶಿಂಘಾಂತ ಕೌಮುದಿ :

ಈ ಕನೆಂಟ ಕ್ಷಮಾಲ್ಯಾ ಅಷಂಕಾರ ತತ್ವಾಂತರಿಫಿಮಾನಿ ಗರುಡ ತಿಂಡ ರಂಪಿತ್ರ ಮಾಡಿದ್ದಾರೆ.

(1) ಗರುಡ - ಸ್ಥಿರಿಕ್ತಾಭಮಾನಿ. (2) ತಿಂಡ - ಚೀಕನ ಮಾನಿ. (3) ರಂಪಿತ್ರ - ಅಂತಾರಾಧಿಮಾನಿ- ಹೀಗೆ ಇರಲು, ಈ

ನ ಶ್ರೀ ರುದ್ರದೇವರ ಸೈತ್ಯಪನ್ನ 4 ಪದ್ಯಗಳಿಂದ ಏಕೆ ಮಾಡಿಯ
? ಇಲ್ಲಿ ಸ್ವಲ್ಪ ವಿಚಾರಾಂಶವಿದೆ.

ಅಹಂಕಾರತ್ವಪ್ರಷ್ಟ ಶ್ರಯಾಪ್ರಧಾನವಾದದ್ದು, ಅಹಂಕಾರದಲ್ಲಿ
ನ ಪ್ರಕಾರ :-

- (1) ಪ್ರಕಾರಣಾಂಹಕಾರ-ಮನ-ಬುದ್ಧಿ ವರ್ಧಿ-ಕರ್ತವ್ಯ-ಶಾಂತತ್ವ.
 - (2) ಶೈಜಾಂಹಕಾರ- ಕಾಳಿನೇಂದ್ರಿಯ- ಕರ್ಮಾಂದ್ರಿಯ- ಕರಣತ್ವ-
ರತ್ನ.
 - (3) ತಾಮಸಾಂಹಕಾರ - ಪಂಚತನಾತ್ಮ- - ಪಂಚಭೂತಗಳು-
ರತ್ನ- ವಿಮೂಳತ್ವ- “ಕ್ರಿಂತ-” ಶಬ್ದ ಕುರ್ವನ್- ಪಂಚಮೀ
- ॥11॥

ಕನ್ನಡಾರ್ಥ

“ಕ್ರಿಂತ ದಮರು”- ಎಂಬಲ್ಲಿ ಶಬ್ದ ಮಾಡುತ್ತಿರುವ “ದಮರು”-
ವಾದ್ಯವನ್ನು ಧರಿಸಿರುವವನು ಎಂಬ ಅರ್ಥವಿರುತ್ತದೆ. ॥11॥

(ಃ) - “ಗೀರುಕೃದಯ ಪ್ರಕಾರಿಕಾ”-ವಾಕ್ಯಾನಿ : -

ಘಣಿಯಂಬ ಸರ್ವದ ಹೆಡಿಯಂದ ಸಂಬಂಧವಾದ ಕರೀಡಿಂದ
ಸುವರ್ಣನೇ, ಕ್ರಿಂತ. ಎಂದರೆ, ಶಬ್ದಮಾಡುತ್ತಿರುವ ದಮರು ವಾದ್ಯ
ನೇ, ಶ್ರೀಕೂಲಧರನೇ, ಶಿವಿಯಂಬ ಆಗ್ನಿಯು, ದಿನಮಣ ಎಂಬ
ರು, ನಿತಾಕರನೆಂಬ ಚಂದ್ರನೂ ಸಹ ಮುಲರು ಕಣ್ಣಗಿ ಉಳ್ಳವನೇ,
ಪಾವನಂತರಿತನೇ, ನಮಸ್ಕಾರಿಸುವವರಿಗೆ ಇವ್ವಾರ್ಥಿಗಳನ್ನು ಖೊಡು
ಪ್ರಮಥ ಗಣಸುರೆಂಬ ದೇವರೂ ಮುನಿಗಳಿಂದ ಸಹ ಸುಪೂರ್ಣ
ಕ್ಷಯಿಸ್ತನೇ, ರಾವಣನ ಮರವನ್ನು ಅಣಿಸಿದವನೇ, ಮಹದೇವನೇ,
ನೈನು ಪಾಲಿಸು. ॥11॥

ಸರ್ವಭಾಷಾನೋರಣಗ್ರಹ

1. ಭಾಷಾ ಭಾಷಾಂಚಿತ-

ಶ್ರೀಮಂತರುದ್ರದೇವರು ಸರ್ವಭಾಷಾರು. ಸರ್ವದ ಹೆಯೆಯ ಶಾಲವಾಗಿ ಬಟ್ಟಿ ಕೊಂಡು, ಅವರ ಶರ್ಶಿನಿನ ಮೇಲೆ ಶೋಭಿಸುತ್ತಿರುವುದು.

ಭಾಷೆ- ಎಂದರೆ ಹೆಯೆಯದ್ವಾರಾ ಸರ್ವವು. ಭಾಷಾ-ಆಂದರೆ, ಸರ್ವದ ಅಂಚಿತ ಅಲಂಕಾರವಲ್ಪಟ್ಟಿ.

2. ಮಾತೃಪಿ ರಂಜಿತ-

ಸರ್ವದ ಭಾಷೆ ಶ್ರೀರುದ್ರದೇವರ ಶರ್ಶಿನಿ ಕಿರಿಂಬದಂತ ಭೂಷಣ ಬ್ರಾಹ್ಮಣವಾಗಿದೆ, ಎಂದು ತಾತ್ಪರ್ಯ.

ಮಾತೃಪಿ ಕಿರಿಂಬ, ರಂಜಿತ ಭೂಷಣವಾದ (ಅಲಂಕಾರದ) ಅಂದರೆ, ಶ್ರೀ ಮಂತರುದ್ರದೇವರ ಶರ್ಶಿನಿ ಮೇಲೆ ವಿದ್ಯವಾನವಾಗಿರು: ಸರ್ವದ ಹೆಯೆಯ ಶರ್ಶಿನಿನಲ್ಲಿ ಧಂಖಿಯ ಕಿರಿಂಬ ಸದ್ಯಶಾಂಕಾಗಿದೆ.

3. ಕೃಷಿಕ ದಮರು-

ಶ್ರೀರುದ್ರದೇವರು ತಮ್ಮ ಕೃಷಿಯಲ್ಲಿ ದಮರುಗೆ ಎಂಬ ವಾದ ವಿಶೇಷವನ್ನು ಧರಿಸಿದ್ದಾರೆ. ಮಹಾಪ್ರಾರ್ಥಿ ಶಾಲದಲ್ಲಿ ಆ ದಮರುವಿನಿಗೆ ಕೂರಿಯ ಶಿಷ್ಟ ಶ್ರೀ ಸರ್ವತ್ರ ತಾಂದಿ ಅನುಭಿತವಾಗುವುದು.

ಕೃಷಿಕ- ಎಂದರೆ, ಶಿಷ್ಟವಾಹಿತ್ವಾಗುವುದು.

4. ಶ್ರೀಕೂಲ-

ಶ್ರೀಯಂಬಕಂಳು ಹಸ್ತರಣ್ಣಿ ಶ್ರೀಕೂಲ ಧಂಖಿದ್ದಾರೆ, ಶ್ರೀಕೂಲವು

ಗಳಾದ ಶ್ರೀನಿತ್ಯರು ಶ್ರೀದಾತ್ಮಕವಾದ ಅಹಂಕಾರ ತತ್ವದಭವಾನಿಗಳು. ಶ್ರೀಶಂಕರ ಮೂರು ಭಾಗಗಳು ಇದರ ಸಾಂಕೀರ್ತ.

4. ಕೆತ್ತಿ— ಕ್ಷುಲಿಸುತ್ತಿರುವ ಅಗ್ನಿ. ಪರುಪರಿಗಳ ಜಣಿಯಲ್ಲಿ ದಹನ ಗಣಾಷ್ಟೇ ಘಾಲನೇತ್ತುವಿದೆ. ಅದರಲ್ಲಿ ಅಗ್ನಿಯು ಸಾನ್ವಿಧ್ಯ. ದಿನವುಹೀ ದಿವಾಧಮಾನಿಯಾದ ಸೂರ್ಯನು ದಿನವುಣಿಯು. ಸೂರ್ಯನೇನೇವಾದಿಯಲ್ಲಿ ಶ್ರೀ ಗಣಾಷ್ಟೇ ಬಲನೇತ್ತು. ಭವಾನೀ ಪರಿಗಳ ಬಲನೇತ್ತುದಲ್ಲಿ ಸೂರ್ಯನ ಸಾನ್ವಿಧ್ಯ. ಸಿತಾಕಾರೇ— ರಾತ್ರಿಯಲ್ಲಿ ಪ್ರಕಾಶಿಸುವ ಚಂದ್ರ. ಚಂದ್ರನೇ ಹಾದಿಯಲ್ಲಿ ಶಾಂತ (ತಂಪು) ಗಣಾಷ್ಟೇ ಎದನೇತ್ತು. ಎಡನೇತ್ತುದಲ್ಲಿ ದಲ್ಲಿ ಚಂದ್ರನ ಸಾನ್ವಿಧ್ಯ. ಹೀಗೆ, ಶ್ರೀರೂಪದೇವರು ಘಾಲನೇತ್ತುದಲ್ಲಿ ಅಗ್ನಿ- ಬಲನೇತ್ತುದಲ್ಲಿ ಸೂರ್ಯ - ಎಡ ನೇತ್ತುದಲ್ಲಿ ಚಂದ್ರ - ಹೀಗೆ ತೇಜಸ್ಸು ಶ್ರೀನಿತ್ಯರು.

5. ಪರೆಮ ಪರಿಶ್ರೇಷ್ಟ—

ಗಣಾಧರನಾದ ಶ್ರೀರೂಪದೇವರ ದೇಹ ಪರಿಶ್ರೇಷ್ಟಮಯವಾದದ್ದು. ಧರ್ಮಕೂತಿಯಾಗಿರು, ಇದರಿಂದ, ಪರೆಮಪರಿಶ್ರೇಷ್ಟರು. ಅಂದರೆ, ವಾವನ ಕಂತ್ರರು.

6. ಶ್ರುತಿಕಾವಂದ—

ತನಗೆ ಶರಣಾಗತರಾಗಿ ಬರುವ ಭಾಗವದ್ಗ್ರಹರು ಶ್ರುತಿಕರು. ಅಂತಹ ಶ್ರುತಿಕರ ಸರ್ವಮಾನೋಭೇವ್ಯಗಳನ್ನು ಸಿದ್ಧಿಸುವವರು ಶ್ರೀರೂಪದೇವರು. ಇದಿಂದ ಶ್ರುತಿಕಾವಂದರು- ವಾರ್ಷಿಕೀರಮಣಿ.

ವಿಶೇಷಾಂಕ— (1) ಮುಮುಕ್ಷುಗಳಾದ ಸಾತ್ವರಿಗೆ ವಿಷ್ಣುಭಕ್ತಿ ಯಾಸ್ತು ನೀಡಿ, ತೃಲಧಾರಿಯಂತೆ ವಿಷ್ಣುವಿನ ಪಾದಾಂಚುಗಳಲ್ಲಿ ಮನಸ್ಸನ್ನು ಲ್ಳಿಸಿ, ಅವರ ಸದ್ಗುರುತ್ವಾರ್ಥಕರು- ಶ್ರೀ ರೂಪದೇವರು.

(2) ರಜೋಽಜುವರಾದ ನತ್ಯಸಂಸಾರಣೆಗೆ ಅವರ ಅಭಿಲಾಖಾರಣೆನ್ನು ಸಹಿ, ಅನಂದಪಡಿಸುವರು.

(3) ತಮೇಯೋಗ್ಯರಾದ ದೈತ್ಯರೂ ಸಹ ಈವನ ಭಕ್ತರು. ತಪಸ್ಸಿನಿಂದ ಶಂಕರನ್ನು ಮಣಿ, ವರಗಳನ್ನು ಪಡೆದು, ಅಂತ್ಯದ್ವಿತೀಯಾಯಾಗಿಂದ ನಾಶಕೊಂಡುವರು.

7. ಶ್ರಮಭಕ್ತಿರಮುಖಿಗಳು-

ಶ್ರೀರಂದ್ರದೇವರ ಪರಂಬಾಹಕ್ತಿ ಶ್ರಮಭಕ್ತಿಗಳು ಎಂದು ಹೇಬಣಿ. ಭಂತ ಶ್ರೀತ ಏತಾದಿಗಳು ಈ ಗಣಕ್ಕೆ ಸೇರಿದವರು. ಶ್ರೀ ರಂದ್ರದೇವರ ಸ್ತುತಾನಾಮಾಗಿಗ್ಳಾದ್ಬರಿಂದ, ಲಯಾರಾಕರಿಂಬಾಂತ. ಇದೇ ಭೂತಾಗಿಗಳು ದಕ್ಷಪ್ರಭೇಶ್ವರನ ಯಾಗವನ್ನು ಶಂಕರನ ಆದೇಶದಂತೆ, ಭಂತ ಗೊಂಡಿದರು.

ಒಂದುದಿ ಸಮಸ್ಯೆ ದೇವತೆಗಳಿಂದ ವಂದ್ಯರು. ನಾರದಾದಿ ಸಂಜ್ಞಾನಿ ಇಂಧ ಶ್ರೀತ್ಯ ಸಮುಳಕದಿಂದ ಪೂಜ್ಯರು. ಇದರಿಂದ ಶ್ರಮಭಕ್ತಿ ಸುರಮುಖಿಗಳಿಂದ ಸುಕ್ರೂರಿತ ಜರಿಗಿಯಾಗಿರು.

8. ಒಮ್ಮೆ, ರಾವಣೀಶ್ವರನು ಮಧ್ಯಾಂಥನಾಗಿ, ಕೃಂತಿಪರವರ್ತತವನ್ನು ಎತ್ತಲು, ತನ್ನ 20 ತೈತೀರೆಗಳನ್ನು ಉಚಿ ಪ್ರಯತ್ನಿಸಿದನು. ಆಗ ಶ್ರೀರಂದ್ರದೇವರು ತಮ್ಮ ಕಾಲಿನ ಚಿರಂಬಿಂದ ಪರಾತಪವನ್ನು ಸ್ತುಪಿ ಅದುವಿಡರು. ಅದರ ಆಫಾತಕ್ಕ ಸಹಿ ನರರಂದ ರಾವಣನು ರಂದ್ರದೇವರ ಶ್ರಮಬೇಡಿ. ಬಂಧನದಿಂದ ಬಂಧಗೆಯಾದನು. ಇದರಿಂದ ರಾವಣಮುದ ವಿಭಂಗಿಸಿರು.

9. ಇಂತಹ ಮಹಿಮೆಂಬೆತರಾದ ಮಹತರುದ್ದೇವರೇ! ನಮ್ಮಲ್ಲಿರನ್ನು ಸಹಿಸಿ ಭಕ್ತಿ- ಪೃಷ್ಠಾಗಳನ್ನು ದಯವಾಲಿ, ನಿರಂತರ ಸಂರಕ್ಷಿಸಿ ಬಂದು ಮನೋಭೂಮಾನಿಗಳ್ಲಿ ಪ್ರಾರ್ಥಿಸಿದ್ದಾರೆ ದಾಖಳಾಯಾರು. ||11||

ಪದ್ಯ ೧೨

ಮೂಲ :-

ದ್ವಾರ್ಡಯಂಜ್ಞ ವಿಭಂಜನನೆ ವಿರು !
 ಶಾಷ್ಟಿ ವೈರಾಗ್ಯಾಧಿಪತಿ ಸಂ !
 ರ್ಘ್ರಿಸೇಮೃಂಜು ಸರ್ವಶಾಲದಿ ಸಂಸ್ಕಾರವನಿತ್ತ ||
 ಯಂಜ್ಞಪರಿಸಮ ಯಂಜಪರಿಗೆ ಸುರ !
 ವೃಷ್ಣಿ ವೃಷದನುಜಾರಿ ಲೋಕಾ !
 ಧ್ಯಾತ್ವ ಕುರು ದೂರಾರ್ಥ ಜೀಗೀವವ್ಯ ಸಂತ್ಯೇಸು || ೧೨ ||

ವರ್ತರೇಣಿ :-

ಶ್ರುತಿಪದ್ಯದಿಂದಲೂ ಶಹ, ತ್ರೀಷುಹರುದ್ರದೇವರನ್ನು ಸ್ತೋತ್ರ
 ಮಾಡುತ್ತಾರೆ. || 12 ||

ತ್ರಿಪದಾರ್ಥ :

ದ್ವಾರ್ಡಯಂಜ್ಞ ವಿಭಂಜನನೆ = ಶ್ರೀರುದ್ರದೇವರ ಮಾವನಾದ ದ್ವಾರ್ಡಪ್ರಸಾ
 ದಿಯ ಯಂಜ್ಞವನ್ನು ವಿಶೇಷಾಳಾರವಾಗಿ ನಾಶಪಡಿಸಿದವರೇ, ವಿರೂಪಾಷ್ಟ
 ಖಾಲನೆತ್ತು, ಅಗ್ನಿಸದ್ಯತ ಮೂರನೆಯ ಕಣ್ಣ ದೃಂಗರೇ, ವೈರಾಗ್ಯಾಧಿಪತಿ
 ವೈರಾಗ್ಯಾಧಿಪತಿಗಳೂ, ಸ್ವತಃ ವೈರಾಗ್ಯಾಧಿಪತನ್ನರೂ ಆದವರೇ,
 ಯಂಜಪರಿಸಮ = ಯಂಜಪರಿಗೆ ಅಧಿಪತಿಗಳಾಗಿರುವ ಕುಂಭೇರನ ಏತ್ತರಾದವರೇ,
 ಯಂಜಪರಿಗೆ = ನಿಮ್ಮನ್ನು ಚೆನ್ನಾಗಿ ಆರಾಧಿಸುವವರಿಗೆ, ಸುರವೃಷ್ಣಿ = ಕಲ್ಪ
 ವೃಷದ್ವರಾಗಿರುವವರೇ, ವೃಷದನುಜಾರಿ = ವೃಷಾಸುರನೆಱಿ ದೃಷ್ಟಿ
 ಸಂಹರಿಸದವರೇ, ಲೋಕಾಧ್ಯಾತ್ಮ = ಇಂದ್ರಾದಿ ದೇವತೆಗಳಾರಭೇ
 ಕಂತಚೇವರ ಪರಮಂತ, ಶ್ರೀವಿಧಂಜೇವರ ಮನೋಭಮಾನಿಗಳಾಗಿ,

ನಿಯಂತ್ರಿಸುವವರೇ (ಮಂಡಿಗ್ರಹಗಾಗಿ), ಶುಕ್ರ = ಶುಕಾಚಾರ್ಯರೆಂಬ ಅವಕಾಶ ಅವಕಾಶಧೂತರಾಗಿ, ದೂರಾರ್ಥ = ದೂರಾರ್ಥಸೆಂಬ ಮುನಿಗಳ ಅವಕಾಶ ರಾಗಿ, ಜ್ಯೋತಿಂತ್ಸ = ಜ್ಯೋತಿಂತ್ಸರೆಂಬ ಮಹಾಮುನಿಗಳಾಗಿ, ಅವಕಾಶ ಮೂದಿದ ಹೇ ಮಹಿಂದ್ರದೇವರೇ, ಸರ್ವಕಾಲದಿ = ಎಲ್ಲಾ ಕಾಲಗಳಲ್ಲಿಯೂ ಸನ್ಮಾನಿಸಿಕೂ = ಮನಸ್ಸನ್ನು ನಿರ್ಮಾಪ್ಯಮಾದ ಭಾಗವತ್ಸಂಖಯಗಳಲ್ಲಿ ಸೇರಿದಿ, ತದ್ವಾರಾ, ಮನಸ್ಸಿಗೆ ಅನಂದಪ್ರದರಾಗಿ, ಸಂತ್ತೇಷ = ನಮ್ಮುಕ್ಕಿನ ಸ್ವಾಸ್ಥ್ಯ ಸರಕ್ಕಿರೆಂದು ಪ್ರಾರ್ಥನಾಮಾಡಿದ್ದಾರೆ. ||12||

ವಾಯುನೆಗಳು

1. ಶ್ರೀ ಸಂಕಾಶರ್ಣ ಒದಿಯುರ ವಾಯುನ್ನನ :-

ಇನ್ನು ಯದ್ರೇವರನ್ನ ಸಮೀಕ್ಷೆನ ಜ್ಞಾನ ಶೋಭಿ-ಎಂತ ಪ್ರಾರ್ಥನೆ ಪೂರ್ವಾರ್ಥಿ. ನಿಮ್ಮ ಮಾವನಾದ ದಕ್ಷಪ್ರಕಾಪಕಿಯ ಯಂಜ್ಞ ವನ್ನು ವಿಶೇಷ ಕಾರಣಿ ನಾಕುಹಿತರೇ, ಭೂ, ಪಾಂಡ್ಯ ಅಗ್ನಿಸ್ವಂತ ಮೂರನೇ ನೆತ್ತುಸ್ವಂತರೇ, ವೃಂಡಾಕೃಂತ ಅಭಿಮಾನಿಯಾದವರೇ, ಕುಬೇರನಿಗೆ ಸ್ವೇಂತರಾದವರೇ, ನಿತ್ಯನ್ನು ಭಂಡಾಗಿ ಆರಾಧನ ಮಾಡತಕ್ಕವರಿಗೆ ಕಲ್ಪವೃತ್ತ ಸದ್ಯಶರಾದವರೇ, ವೃತ್ತಾಂಶರಿಗೆ ಶತ್ಯರೂಪರಾದವರೇ, ಇಂದ್ರಾದಿದೇವತೆಗಳ ಅರಂಭಪೂರ್ವಿ, ಶ್ರೀವಿಧಿಂಬರ ಮಹೋಽಧ್ರಿಯಕ್ಕ ಅಭಿಮಾನಿಯಾದವರೇ, ಶುಕ್ರಚಾಯರೆಂತಲೂ, ದೂರಾರ್ಥರೆಂತಲೂ, ಜ್ಯೋತಿಂತ್ಸರೆಂತಲೂ, ಅವಕಾಶಮಾಡಿದಂಥ ಶ್ರೀರುದ್ರೇವರೇ, ಕೃಷ್ಣಾದಿಕಾಲಗಳಲ್ಲಿ ನೀವು ಮನದೇಂಬುಗಳಾದ ಕಾರಣ, ಮನಸ್ಸಿಗೆ ನಿರ್ಮಾಪ್ಯಮಾದ ಶ್ರೀಪರಮಾತ್ಮನ ವಿಪರ್ಯಯ ಮಾದ ಆವಂದಕೊಟ್ಟು, ನಮ್ಮಗೆಂತನ್ನು ಸಜ್ಜ ನರ ಸಹವಾಸದಲ್ಲಿಟ್ಟು, ಭಂಡಾಗಿ ಕಾಣಿಸಿರುವರಾಗಿಂ-ಎಂತ ಪ್ರಾರ್ಥನಾ ಮಾಡಿದ್ದು ರೆಂದು ತಾತ್ಪರ್ಯ. ||12||

2. ಧಾರಮ್ಭಕಾಶಿ :-

ಶ್ರೀರುದ್ರೇವರ

ಮಾವನಾದ

ದಕ್ಷಪ್ರಕೃತೀರನು

ಮಾಡುತ್ತಿದ್ದ ಯಾಗ್ರೀ, ಕಾನು ಬರಲು, ತನಗೆ ಮುಂಜಿತ್ವಾಗಿ ಅಳ್ಳಿಗೆ ಬಂದು ಟಳಿತ್ತಿದ್ದ, ತನ್ನ ಆರಿಯನಾದ ರುದ್ರನು ತನಗೆ ಎದ್ದು, ನಮಸ್ಕರಿಸಲಿಲ್ಲವಂಬ ಹೀಗದಿಂದ ರುದ್ರದೇವರನ್ನು ಅನೇಕ ವಿಧವಾಗಿ ದೂಷಿಸಿದನು. ಆವರನ್ನು ಅಮಾನ ಮಾಡುವುದಕ್ಕಾಗಿ, ಕಾನು ಬಂದು ಯಾಗಿವನ್ನು ಮಾಡಲು ಯಶ್ಸಿಗೆ, ತನ್ನ ಆರಿಯ ರುದ್ರದೇವರನ್ನೂ ಆವರ ಪಕ್ಷಿಯಾದ ತನ್ನ ಮಗರನ್ನೂ ಆ ಯಾಗಿಗೆ ಬರಬೇಕೆಂದು ಹೇಳಿ ಕಳುಸಲೇ ಇಲ್ಲ. ಆದರೂ ಆತನ ಮಗರೂ, ಶ್ರೀರುದ್ರದೇವರ ಪಕ್ಷಿಯೂ ಆದ ಸತೀದೇವಿಯರು, ತಮ್ಮ ತಂಡೆ ಎಬಿ ಅಭಿಮಾನದಿಂದ, ಯಾಗರ್ತಾರೀಗೆ ಬರಲು, ಆರೀಯನ್ನು ಸತ್ಯರಿಸದೇ, ಆಹುತಿ ಕೊಡುವ ಕಾಲದಲ್ಲಿ, ರುದ್ರದೇವರಿಗೆ ಆಹುತಿಯನ್ನು ಕೊಡದೇ, ಆವಮಾನ ಮಾಡಿದನು. ಸತೀದೇವಿಯು ಇದಕ್ಕಾಗಿ ತಂದೆಯನ್ನು ಬಹಳವಾಗಿ ದೂಷಿಸಿ, ನಿನ್ನಂತಹ ಪಾಷಿಯಿಂದ ಜನಿಸಿದ ಈ ದೇಹವನ್ನು ಬಿಡುಮೊಂದು ದೇಹವನ್ನು ಒಷ್ಣೆಯಿಸ್ತಿರು. ಈ ವರ್ತಮಾನವನ್ನು ಕೇಳಿ ಶ್ರೀರುದ್ರದೇವರು ಕೇಳುವ ರೀತ ಬಂದು, ದೃಷ್ಟಿಸಿಯಾಗಿವನ್ನು ಧ್ವಂಸಮಾಡಿ, ಆವನ್ನು ಸಂಹರಿಸಿ, ಕಡೀಗೆ ಬ್ರಹ್ಮದೇವರ ಅಪ್ರಾಣಿಯಂತೆ, ಮೇರೆಯ ತಲೆಯಿಂದ ಆತನನ್ನು ಬದುಕಿಕೆ ರಿಂತು-ಭಾಗವತ ಜತುಫಾಸ್ಕಂಧದ ಕ್ಷಿಂತಿ ಈ ಅಭಿಷ್ರಾಯ ಮಂತ್ರ ಮಾಡುತ್ತು “ದೃಷ್ಟಿ ಯಾಜ್ಞ, ವಿಭಿಜನೆ”-ನೆಂಬ ಪದವೇ.

ವೃಕ್ಷದನುಜಾರಿ— ವೃಕ್ಷಾಸುರನೆಂಬುದನೇ ಭಿಸ್ತಾಪುರನು. ಆವನು— “ನಾನು ಯಾರ ತಲೆಯ ಮೂಲೆ ಕ್ಷೇತ್ರದನೇಂ, ಆವನು ಭಿಸ್ತುವಾಗಿದೆಯೇ” ಎಂದು ರುದ್ರದೇವರಿಂದ ವರವನ್ನು ಪಡೆದು, ಪರಿಕ್ರಾಂತವಾಗಿ ರುದ್ರದೇವರ ತಲೆಯ ಮೇಲೆಯೇ ಕೃಜಾದಲು ಯಶ್ಸಿಸಿದನು. ಆಗ ವೃಕ್ಷಾಸುರನನ್ನು ಶ್ರೀಹರಿಯು ಉಪಾಖ್ಯಾನಿಸಿದಂದ, ಆವನ ಕೃಜಾ ಆವನ ತಲೆಯ ಮೇಲೆಯೇ ಇಷ್ಟುಕೊಳ್ಳಿಪಂತ ಮಾಡಿ, ಆವರನ್ನು ಸಂಹರಿಸಿದನು. ರುದ್ರದೇವರು ಏಡಿದ ವರವೇ ಆವನ ಸಂಹಾರಕ್ಕೆ ಕಾರಣವಾದುದರಿಂದ, “ವೃಕ್ಷದನುಜಾರಿ”— ಹಂಡಿದ್ದಾರೆ. ರುದ್ರದೇವರ ಆವತಾರಕ್ರಿಯಾಗಳಲ್ಲಿ ಪ್ರಮಾಣಾದಿಗಳನ್ನು ಕ್ಷೇತ್ರಯ ಬೃಹತ್ತಾರತಮ್ಮ ಸಂಧಿಯ ವ್ಯಾಪ್ತಾನದಲ್ಲಿ ಬರೆಯಳಿಗಿದೆ. ||12||

೪. ಶ್ರೀಮಾತ್ಸದಾಸ್ಸಿಂಹಾಂತಕೋಮುದಿ :-

“ದಕ್ಷಯಜ್ಞ”-ಇತಿ ॥ ವೀರಭಾದ್ರವತಾರೀ ॥ “ಯಕ್ಷಪತಿ—ಕುಂಟೀರ.

॥ 121

ಕನ್ನಡಾಂತ

ವೀರಭಾದ್ರವತಾರಣಾಲದಲ್ಲಿ ದಕ್ಷನ ಯಜ್ಞವನ್ನು ಭಂಡನ ಮಾಡಿದ್ದ
“ಯಕ್ಷಪತಿ”— ಕುಂಟೀರ. ॥ 122 ॥

೫. ಗುರುತ್ವದರು ಪ್ರಕಾಶಿ :—

ದಕ್ಷ ಎಂದು—ದಕ್ಷಯಜ್ಞ ವನ್ನು ಅಪರಾಧಾನುಗೊಳಿಸಬಿ, ಧ್ಯಂತ ಮಾನ
ದಾರರೆ, ವರಣಿಮಾತ್ರವಾಳಿ ತತ್ತ್ವಭಾಯಿಂಶರನೇತ್ತುನೇ, ವೈರಾಗ್ಯಕ್ಕೆ ಅಧಿಕ
ಯಾದವನೆ, ಸರ್ವಕಾಲದಲ್ಲಿ ಸಂಸ್ಕೃದವೆಂಬ ಸೌಖ್ಯವನ್ನು ನವಂಗಿ ಕೊಳ್ಳು
ಸಂರಕ್ಷಿಸು. ಯಕ್ಷಪತಿಯಾದ ಕರ್ಣರನೇ ಸ್ನೇಹಿತನೇ, ಭಜನೆ ಮಾಡಿದರಿಂ
ಹಾರವಕ್ಕುವಾಳಿ ಕಲ್ಪವಕ್ಕುದಂತ ಸರ್ಕರೀವ್ಯಗ್ರಿನ್ನನ್ನು ಕೊಡುವವನೆ, ವೃಕ್ಷನೆಯ
ಅಳುಳಿನಿಗೆ ತತ್ತ್ವಾದವನೆ, ಲೋಕಾಧ್ಯಕ್ಷನೆ, ಶುಕನೆಂದೂ, ದುಂಬಾಸನೆಂದೂ
ಕೃಗೀವವ್ಯನೆಂದೂ—ಸಹ ಅಪಾರ ಮಾಡಿದವನೇ, ನವ್ಯನ್ನು ಸಂರಕ್ಷಿಸು.

॥ 123 ॥

ಸರ್ವವಾಚಾನಸಾರಸಂಗ್ರಹ

1. ದಕ್ಷಯಜ್ಞವಿಭಂಡನರಾದ ದಾಕ್ಷಾಯಣೀಪತಿಗಳ ಸ್ವರ್ವ
ಮಾಡುತ್ತಾರೆ. ಶುಂಖದಲ್ಲಿ ವಿಶ್ವಸ್ವಜನರಾದ ಮರ್ಜಣಾಂ ಖುಷಿಷಣ
ವರು ಮಹಾಯಜ್ಞವನ್ನು ಮಾಡಿದರು. ಅನೇಕ ಮತಹಿಂಗಳಿಲ್ಲರೂ ಅ
ಭವಂತ್ರಿತರಾಗಿದ್ದರು. ಆ ಸಮಯದಲ್ಲಿ ದಕ್ಷಪ್ರತೀಶ್ವರನೂ ಸಹ ಯಾ
ತಾರೀಗೆ ಆರ್ಪಿಸಿದನು. ಸೂರ್ಯಕಾಂತಿಯಂತ ಪ್ರಕಾಶಸುತ್ತಿದ್ದ ಆ ಏ
ಕ್ರಿಕಾವಿಷಯನ್ನು ಮೂಡಿ, ಸಮಸ್ತರೂ ಎದ್ದೂ ನಿಂತು, ಪಂಡಿಸಿದರು. ಆದ್ದರಿಂ

ಬ್ರಹ್ಮದೇವರು ಮತ್ತು ರುದ್ರ, ಜಯರೂ ಎದ್ದು, ಮಯಾದಿಸಲ್ಪಿ. ದಕ್ಷನಿಂದ ಬ್ರಹ್ಮದೇವರು ಉತ್ತಮ ಕ್ರಾಂತಿನ್ನಿರ್ದಿಂದು ತಿಳಿದು ಸುಮೃದ್ಧಿಸಿದ್ದನು. ಆದರೆ, ಅನ್ನ ಪ್ರತಿ, ಸತೀದೇವಿಯ ಪತಿಯಾದ ಶ್ರೀರುಚ್ಚದೇವರು ಎದ್ದು, ನಮ್ಮುರಿಸಿದ್ದೆಂದು ಒಳಗೆ ಹೋವಿರನ್ನು ಅಡ್ಡುಮಾಡಿತು. ಆಗ ಹೈಮೇಧಿಂದಿಂತಹ ವಾಗಿದ್ದ ದಕ್ಷಪ್ರತಿಶ್ಯಾರನು ತುಂಬಿದ ಸಭೆಯಲ್ಲಿ ಅಭಿಯಾಸನ್ನು ಮಾನಸ್ಕೀರಿಸಿಕೊಂಬಿಸಿದನು. ನಿಂದಿಸಿದರೂ, ತಪಸ್ಯಾವಾಗಿದ್ದ ರುದ್ರನನ್ನು ನೋಡಿದ ದಕ್ಷನ ಹೋವ ಏಗಿಲಾಯಿತು. “ಈ ದೇವತಾವಾಧಿಮಾನಾದ ಶಿವನು ಇಂದ್ರೇ ದಾದಿ ದೇವತೆಗಳಿಂದ ಕೂಡಿ ಯಜ್ಞಭಾಗವನ್ನು ಹೆಂದಿರಿಲಿ”- ಎಂದು ಶಾಖವನ್ನಿತ್ತು, ಯಾರೋಹಾಲಿಯಂದ ನಿರ್ಗಮಿಸಿದನು.

ರುದ್ರನಿಗೆ ತಕ್ಕ ಶಾಸ್ತ್ರ ಮಾಡಬೇಕಾಗಿ ವೈರಬ್ಯಾದಿಯಂದ ಕೂಡಿದ ದಕ್ಷಪ್ರಾಜಪತಿಯು, ವಾಜವೇಯವೆಂಬ ಯಾಗವನ್ನು ಆರಂಭಿಸಿದನು. ಸಮಸ್ತ ಬ್ರಹ್ಮಾಂಗಗಳನ್ನು, ದೇವರ್ಥಿಗಳನ್ನು ಕರೀಕಿ, ಯಜ್ಞ ದೀಕ್ಷಿತನಾದನು. ಆದರೆ ಅಭಿಯಾಸಗಳೇ, ಪ್ರತಿ, ಸತೀದೇವಿಗಳೇ ಆಪಂತ್ರಣ ಕಳುಹಿಸಲ್ಪಿ. ವಿವರ್ಯವನ್ನು ತಿಳಿದ ಸತೀದೇವಿಯು ತರಮಾಡಿಕೊಂಡು ತಂದೆಯ ಯಾಗಶಳಿಗೆ ಬಂದಳು. ದ್ವಾರದಲ್ಲಿ ಬಂದು ನೀತ ಪ್ರತಿಯನ್ನು ಲಕ್ಷಿಸಿದೇ ತಿರಸ್ಯಾರಿಸಿದನು. ಯಜ್ಞದಲ್ಲಿ ದಕ್ಷನು ರುದ್ರಭಾಗವನ್ನು ಅರ್ಥಸಲ್ಪಿ. ಆದರಿಂದ ಸತೀಗೇ ತುಂಬಾ ಅವಮಾನವಾಯಿತು. ಜಗವಂದ್ಯನಾದ ಶಂಕರನಿಗೆ ಆದ ಆವಶ್ಯಕಿಗಳನ್ನು ಸಹಿಸಿರಬೇಕೆ, ಯೋಗಾಗ್ನಿಯಂದ ಅನ್ನ ದೇಹವನ್ನು ತ್ಯಾಗಮಾಡಿದೆಂಂ. ವಿವರ್ಯ ತಿಳಿದ ರುದ್ರನ ಹೋವ ಹೇಳಿಕೆರಡು. ಕುದ್ರಾದ ಧೂಜಾಪಿಯು ಜಡೆಯಂದ ಬಂದು ಕೂದಲನ್ನು ಕತ್ತಿ, ರೋಧಿಂದ ನೆಲಕ್ಕೆ ಆಪ್ಯಾಯಿಸಿದನು. ಆಗ ವೀರಭದ್ರನ ಅವಶಾರವಾಯಿತು. ರುದ್ರನ ಆವರಾವಾದ ವೀರಭದ್ರನು ದಕ್ಷನ ತಲೆಯನ್ನು ಕತ್ತಿಸಿದನು. ಬ್ರಹ್ಮದೇವರ ಆದೇಶದಂತೆ ಮೇರಿಯ ತಲೆಯನ್ನು ಚೋಡಿ, ಯಜ್ಞ ಪರಿಸಮಾಪ್ತಿಯಾಯಿತು. ಇದರಿಂದ ಶ್ರೀಮಾಹಂದ್ರದೇವರು ದಕ್ಷಯಜ್ಞ ವಿಭಂಜನರೆಂದು ಹ್ಯಾತನಾವಾದರು.

2. ಎಲ್ಲಾ ದೇವತೆಗಳಿಗೂ ಎರಡು ಕಣ್ಣಗಳಿಂದರೆ, ರುದ್ರದೇವರು

ತ್ರೀನೇತ್ರಯ. ಪಾಲನೇತ್ರನೇ ಅಗ್ನಿಸದ್ಯತಮಾಗಿ, ತೀಪ್ಯಾಗಿದೆ. ಮಹಿಳೆಗಳ ರಾದ ರುದ್ರದೇವರು ವಿರೋಧಾತ್ಮಕರು. (ವಿರೂಪ + ಅಕ್ಷ. ತ್ರೀನೇತ್ರಗಳ ವಿರೋಧಾತ್ಮಕ. ಆದರೆ, ರುದ್ರದೇವರಿಗೆ ಉವೇ ಅಲಂಕಾರಪೂರ್ಯವಾಗಿವೆ.)

3. ಸ್ತುತಾನವಾಸಿಗಳಾದ ಶಂಕರರು ವೈರಾಗ್ಯಕ್ಕೆ ಅಭಿಮೂರಿಗಳು. ಪರಮ ವೈರಾಗ್ಯಕಾಲಿಗಳು. ನಿಶ್ಚಯಂಡಲವಾದ ಮನಸ್ಸು ವೈರಾಗ್ಯಕ್ಕೆ ಸಾಧಾ ವಿಶೇಷವೇ.

4. ಯತ್ಸ್ವದ ಅಧಿಪತಿಯಿಲ್ಲ ಕುಚೀರನು. ಅಂತಹ ಯತ್ಸ್ವಪತಿಗಳಾದ ಕುಂದರ ಶ್ರೀರುದ್ರದೇವರ ಪರಮ ಮಿತ್ರನು. ಇದರಿಂದ, ಯತ್ಸ್ವಪತಿಸಮರು.

5. ರುದ್ರಾರಾಥಕರಾದ ಶಿವಭಕ್ತರು ಯುಜಪರು. ಶ್ರೀರುದ್ರ ದೇವರನ್ನು ಪೂಜಿಸುವ ಭಕ್ತರ ಪಾರಿಗೆ ಭಿಷಣಾಗದೇವರು ಶಲ್ಪದ್ವರ್ಕ ಸದ್ಯತರು. ಸ್ವರ್ಗದಲ್ಲಿರುವ ಶಲ್ಪವೃತ್ತಾನ್ತಸ್ಯನ್ನು ಭಜಿಸುವವರಿಗೆ ಸಕಲ ಕಾರ್ಮಾಣಧಾರ್ಗಳನ್ನು ಕೊಡುವುದು. ಅದರಂತೆಯೇ, ತರ್ವಾನಾಮಕರು ತಮ್ಮ ಭಕ್ತರಿಗೆ ಸಮರ್ಪಿಸುವುದು.

6. ವೈಕಾಸುರನೆಂಬ ದೃತ್ಯನು ಶ್ರೀರುದ್ರದೇವರನ್ನು ಕುರಿಂತ, ಘೋರ ಕಂಡಸ್ತಾಪಿಸಿ, ಆತನಿಂದ ವರಗಳನ್ನು ಪಡೆದನು. ತಾನು ಯಾರ ತರೀಯ ಮೇಲಿರ್ತೀ ಇಂತ್ರತ್ವನೆಯೇ, ಅವರು ಉರಂದು ಭಸ್ತುವಾಗಬೇಕಂಬ ಪರವಾನ್ನಿ ಕೇಳಿ ಪಡೆದನು. ಪರಿತ್ಯಾಧವಾಗಿ, ರುದ್ರದೇವರ ಮೇಲಿರ್ಯಾ ಶ್ರೀಯಾಡಲು ಸ್ತ್ರಯಾತ್ಮಿಕಿದಾಗಿ, ಶ್ರೀವಿಷ್ಣುವು ಮೋಹಿನೀರೂಪವನ್ನು ತಾರಿ, ದೃತ್ಯನ ಶ್ರೀಯಾನ್ನು ಆತನ ತರೀಯ ಮೇಲಿರ್ಯಾ ಇಂದುವಂತೆ ಮೋಹಿಸಿರ್ಹಿಡಿದನು, ಆಗ ವೈಕಾಸುರನು ಮಾಡಿಯಾದನು. ಆವನಿಗೆ ಭಸ್ತುಸ್ತುಸುರನೆಂದ ನಾಮಾಂಶರು.

7. ಇಂದ್ರಾದಿ ದೇವತೀಗಳಿಗೆ ಮನಸೆನಿಯಾಮಕರು. ನಮಿಸ್ತುನ್ನು ಶ್ರೀಹರಿಯ ಪಾದಾರಮಿಂದಗಳಲ್ಲಿ ನೆಲೆಸಿರಿಸುವ ವೈವ್ಯಾ ಪೂರ್ತಿ

ಮಾರಾದ ರುದ್ರದೇವರು ಶೋಽಂದ್ಯಕ್ಷರು. ತೀಕರಿಯ ದ್ವಾರೆಯಾಗಿ ಭಾಷಣ.

8. ತೀವೇದವ್ಯಾಸರ ಪ್ರತಿರಾಗಿ, ಕುಕಾಚಾರ್ಯರೆಂಬ ಹಸರಿಂದ ಅವಕರಿಸಿದರು. ಆ ಕುಕಾಚಾರ್ಯರೇ ತೀವೇದವ್ಯಾಸರಿಂದ ಭಾಗವತೋಪದೇಶ ಪಡೆದು, ಭವಮೋಚೇರ ತೀಮುದ್ರಾಗವತ ಶಾಸ್ತ್ರವನ್ನು ಪರೀಕ್ಷಿದ್ದಾರಿಗೆ ತೋಳ ಸದ್ಗುತ್ತಿಗೆ, ಕಾರಿಷ್ಟಾದರು.

9. ದೂರಾರ್ಥರೆಂಬ ಮುನಿಯು ರುದ್ರರ ಅವತಾರಗಳಲ್ಲಿ ಒಟ್ಟಿರು. ಅತ್ಯಷ್ಠಿತಿಗಳ ಪತ್ರ ಅನುಷ್ಠಾಯಾ ದೇವಿಗೆ ಒಲಿದು, ತ್ರಿಮುಖಿಗಳು ಜಾಹಿ ದರು. ಅವರಲ್ಲಿ ದೂರಾರ್ಥಾವತಾರವೇ ಶಂಕರನು.

10. ಜ್ಯೇಷ್ಠವ್ಯಾ-ಎಂಬ ಮುನಿಪೃಂಗವರ ಅವತಾರಷ್ಠ ತೀರುದ್ರ ದೇವರ ಅವತಾರಗಳಲ್ಲಿ ಒಂದು. ಈ ಅವತಾರದಿಂದ ಜಾಂಬುವತಿಗೆ ಉಪದೇಶ. ಅಂತಹ ತೀರುದ್ರದೇವರು ನಮ್ಮೆನ್ನು ಸಂರಕ್ಷಿಸಿರಿ. ||12||

ಪದ್ಯ ೧೫

ಪುಂಜಿ :

ಅತ್ಯು ಕಲ್ಪದಿ ಲವಣಜಲಭಿಯೋ |
 ಶುಕ್ತಮಂತೋಽಂ ಒಲಿಸಿ ಶೃಂತಿ |
 ಶೃಂತಿನಾಗಿ ಜಗತ್ತುಕಿಯು ನೇಮಂದಿ ಶುಕಾಸ್ತುಗಳಿ ||
 ದಿತ್ಯರಿಸಿ ಮೋಹಿಸಿ ದುರಾತ್ಮರು |
 ನಿತ್ಯನಿರಯಂಸಿವಾಸರಿಸಿಸಿದ |
 ಶೃಂತಿವಾಸಗೆ ಸಮಿಖ ಶೀಷಪದಾರ್ಥರಜುದಂದು || ೧೦೪ ||

ಅಪಕರಣಿ : -

ಈ 4ನೇಯ ಪದ್ಯದಿಂದಲೂ ಶ್ರೀಮಹರುದ್ರದೇವರನ್ನು ಇನ್ನೊಂದು
ಸ್ತೋತ್ರ ಮಾಡುತ್ತಾರೆ. ||13||

ಪ್ರತಿಪದಾರ್ಥ : -

ಅಪ್ತುಕರ್ಪದಿ = ಬ್ರಹ್ಮದೇವರ ಹತ್ತು ದಿನಕಲ್ಪಗಳ ಕಾಲ, ಅವನ
ಜಲಧಿಯೆಂಳು = ಲವಣಸಮುದ್ರದಲ್ಲಿ ಮುಳಗಿ, ಘೋರ ತಪಸ್ಸದ್ವಾಗಿ
ಆಯಿಸಿ, ಉತ್ತಮಶೋಽಳಿನ = ಗುಣಭೋಜನೋ, ಸಂಖೋತ್ತಮನ್ನು
ಆದ ಶ್ರೀಮಾನ್ನಾರಾಯಣದೇವರನ್ನು, ಒರಿಸಿ = ಪ್ರಸಾದೀಕರಿಸಿಕೊಂಡು,
ಕೃತ = ತಪಸ್ಸನ ದ್ವಾರಾ, ಕೃತನಾಗಿ = ಪ್ರಯೋಜನಕರವಾದ ಶ್ರೀರುದ್ರ
ಪದವಿಯನ್ನು ಓದಿವರಾಗಿ, ಜಗತ್ತತಿಯು = ಜಗತ್ತಾನಿಷತ್ತಿಯಾದ
ಶ್ರೀಪರಮಾತ್ಮನ, ಶೀಮದಿ = ವಿಯಮರುಪವಾದ ಆಚ್ಚಾನದಿಂದ,
ಕುಶಾಸ್ತುಗಳಿ = ಮೇಹಕವಾದ ಕಾಸ್ತುಗಳನ್ನು, ಚಿತ್ತರಿಸಿ = ವಿಶೇಷವಾಗಿ
ರಹಿಸಿ ವ್ಯಾಪಕವಾಗಿ ತರಿ, ದುರೂಕ್ತರೆ = ದುಷ್ಪಸ್ವಭಾವದವರಾದ ದೃಕ್ಕೆ
ರನ್ನು, ಮೋಹಿಸಿ = ಆ ಮೇಹಕಶಾಸ್ತುಗಳಲ್ಲಿ ಆಸಕ್ತಮನಸ್ಸರಣ್ಣಾಗಿ
ಮಾಡಿ, ನಿತ್ಯಾರಿಯಾಸಿವಾಸರಿಸಿದ = ಮಾಹಾತ್ಮ್ಯಕಾಲದಲ್ಲೂ ಸಾ
ವಿತ್ಯಾಗಾರಿಕಾತ್ಮಕ ಅಂಥಂತಮಸ್ಸನಲ್ಲಿ ಶಾಶ್ವತಮಾಗಿ ಮಾಸಮಾಡುವಂತೆ ಮಾಡಿ,
ಕೃತಿನಾಗಿ = ಯಮರಸ್ಸೇ ವಕ್ಷುಮನ್ನಾಗಿ ಉಳ್ಳ ಶ್ರೀರುದ್ರದೇವರಿಗೆ,
ಶೈವಪದಾರ್ಥರಹುದೆಂದು = ಮುಂದಿನ ಕಲ್ಪಕ್ಕೆ ಶೈವಪದವಿಗೆ ಬರುವ
ರೆಂದು, (ಪ್ರಸಕ್ತರುದ್ರದೇವರು ಭಾವಿಶೈವಪದಸ್ತಾರು) ಸಮೀಕ್ಷೆ =
ನಮಸ್ಕಾರಿಸುತ್ತೇನ. ||13||

ವಾಃಖಾವಂಗಣ

(೧) ಶ್ರೀಎಂಕರ್ವಾಜಿಂದಿಯರ ವಾಃಖಾನ :

ಇಮ್ಮು ರುದ್ರದೇವರನ್ನೇ ಸ್ತೋತ್ರ ಮಾಡುತ್ತಾರೆ.

ಖುಹ್ಯದೇವರು ದಿನಕಲ್ಪಗಳು ಹತ್ತರಲ್ಲಿ ಲಘಿಸಮುದ್ರದಲ್ಲಿ ಮಬಳಿಗಿ
ತಪಸ್ಸು ಮಾಡಿ, ಗುಣಪೂರ್ಣನಾದ ಶ್ರೀನಾರಾಯಣದೇವರನ್ನು ಪ್ರಸನ್ನೀಕರಿಸಿ
ಕೊಂಡು, ಮಾಡಲ್ಪಟ್ಟ ತಪಸ್ಸನಿಂದ ಪ್ರಯೋಜನಕರವಾದ ರುದ್ರಪದ
ಬಿಂದವರಾಗಿ, ಜಗತ್ಪೂರ್ಣಮಿಯಾದ ಶ್ರೀಪರಮಾತ್ಮನು ನಿಯಮರೂಪವಾದ
ಭಾಷ್ಯಾದಿಂದ ಮೋಹಕವಾದ ಶಾಖ್ಯಗಳ ವಿಶೇಷಾಕಾರವಾಗಿ ರಚನೆ ಮಾಡಿ,
ಧಾರ್ಮಿಕಾವವರದ ದೈತ್ಯರನ್ನು ಆ ಮೋಹಕಶಾಸ್ತ್ರದಲ್ಲಿ ಆಸ್ತ್ರಯಳ್ಳಿವರ
ನ್ನಾಗಿ ಮಾಡಿ, ಮಹಾಪ್ರಾಯಕಾಲದಲ್ಲಿ ಕೂಡ ಸಾಕಾರದ ನಿತ್ಯವಾಗಿ ಇರ
ತಕ್ಕ ಅಂಥಂತಮಸ್ಸಿದಲ್ಲಿ ಹಾಶ್ವತವಾಗಿ ವಾಸಮಾಡುವಂತೆ ಮಾಡಿದ, ಚರ್ಚೆ
ವಸ್ತುವಾಗಿಲ್ಲ ರುದ್ರದೇವರಿಗೆ ವಂದನೆ ಮಾಡತ್ತೇನೆ. ಈ ರುದ್ರದೇವರು
ಮುಂದಿನ ಕಲ್ಪಕ್ಕೆ ತೇವಪದಕ್ಕೆ ಅರ್ಹರೇಂದು ನಿಶ್ಚಯವಾದ ಕಾರಣ ದಿವ್ಯಜ್ಞಾನ
ವನ್ನು ಕೊಟ್ಟು, ಸಂರಕ್ಷಣಾ ಮಾಡಲೀಂತ ಪೂರ್ವೋತ್ತದಿಂದ ಆನ್ವಯಿಸು.
ನನೆ ಕೈದವರು ಗರುಡ ತೇವಪರುದ್ವರ ಏಷಾರ ಮುಗಿಯಿತು. ॥13॥

2. ಭಾವಪ್ರಕಾರಿಕೆ :-

ಪ್ರಕೃತಲ್ಪ 10 ಕಲ್ಪಗಳವರೆಗೆ ಉತ್ತಾಸಮುದ್ರದಲ್ಲಿ ಉಗ್ರವಾದ
ತಪಸ್ಸನ್ನು ಮಾಡಿ, ಪರಮಾತ್ಮನ ಅನುಗ್ರಹಕ್ಕೆ ಪ್ರಾತ್ಕರಾಗಿ, ಭಾಗವರಾಜ್ಯಾಯ
ಮೇರಿಗೆ, “ತ್ವಂ ರುದ್ರಭಾಹಾಭಾಹೋ ಮೋಹಕಶಾಸ್ತ್ರಃ ಕಾರಯ,”—
ನೀನು ನಿನ್ನ ಪುತ್ತಿಮೆಯನ್ನು ಪ್ರತಿಪಾದಿಸುವ ಮೋಹಕಶಾಸ್ತ್ರವನ್ನು ಮಾಡು—
ಎಂಬವೇ ಮೆದಲಾದ ಭಾಗವದ್ವಾಷಯಂತೆ, ಮೋಹಕಶಾಸ್ತ್ರಗಳನ್ನು ಮಾಡಿ,
ದೈತ್ಯರನ್ನು ಮೋಹಿಸಿದಿಸಿ, ಅವರನ್ನು ಅಂಥಂತಮಸ್ಸಿಗಿ ಯೋಗ್ಯರೆಂದೇನಿಸಿ,
ಮುಂದಿನ ಕಲ್ಪದಲ್ಲಿ ತೇವಪದವಿಯನ್ನು ಹೊಂದುವ ರುದ್ರದೇವರಿಗೆ ನಮ
ಸ್ಯಾರ ಮಾಡುವೆನು. ॥13॥

4. ಶ್ರೀವಾಸ್ತದಾಸಸಿದ್ಧಾಂತಕೌನುದಿ :

“ಕಂತ್ರು”— ೭೫ ॥

ಅನೇನ ಅದ್ಯ ಸಂಧಿಯಾದುತ್ತೀರೆ “ಅದರ ಕಲ್ಪಂ ತಪಃ ತದವರೋಕ್ತಿ ದಾಸ್ತಾಧಿವಾಹಿ ಪರತ್ತ ಅನಂದಪ್ರಭತ್ವಾಗ್ಯ ರುದ್ರತ್ವೋತ್ತರಂ ತಪಃ” - ಇತ್ಯಾಖಣಿ. ॥13॥

ಕಂತ್ಯಾಧಿ

“ದಳಕಲ್ಪ ತಂತ್ರೀಷಿಂಗಂ” - ಹತ್ತು ಕಲ್ಪ ತಪಸ್ಸನ್ನು ರುದ್ರದೇವರು ಮಾಡಿದರು - ಎಂಬ ಸಂಖಿಯನ್ನು 1ನೇಯ ಸಂಧಿಯಲ್ಲಿ ಶೇಷಲಾಯಿತು. ಈ ತಪಸ್ಸನ್ನು ಅವರೋಕ್ತಿ ದ್ವಾರಾ ನದ ದೃಢತ್ವಾಗಿ, ಹಾಗೂ ಪರತ್ತ ಮೇತ್ಯಾದಲ್ಲಿ ವಿಚಕ್ತಿ ಅನಂದಪ್ರೇರ್ಣಾಕ್ಷಾಗಿ ಈ ಮಾರ್ಗನ್ನು - “ರುದ್ರಪದವಿಯನಂತರ ತಪಸ್ಸಮಾಡಿದ್ದು” - ಎಂಬ ವಚನದಿಂದ ಸಂಭಿಂಧಿತಾಗೂರಿ. ॥13॥

ಿ. ಶ್ರೀಗುರುತ್ವದರ್ಶ ಶ್ರುತಾರ್ಥಿ :

ಹತ್ತು ಬ್ರಹ್ಮಕಲ್ಪದಲ್ಲಿ ಲವಣಿಷಮುದ್ರದಲ್ಲಿ ಉತ್ತಮಕೀರ್ತಿರ್ಯಾಯಿಳ್ಳಿ ದೇವರನ್ನು ಆರಾಧಿ, ಒರಿಸಿಕ್ಕುತ್ತಕ್ಕಾಗಿ, ಜಗತ್ತುತ್ತಿಯಾದ ದೇವರ ನಿಬಂಧನೆ ಪ್ರಕಾರ ಈಶಾಸ್ತ್ರಗಳಿಂಬ ವಾರುಷತಾಧ್ಯಾಗಮಗಳನ್ನು ನಿರ್ಮಿಸಿ, ವಿಶ್ವರಿ, ದುರ್ಘಾತಾರನ್ನು ಮೊಹಿಸಿ, ನಿತ್ಯನರಕ ವಾಸಿಗಳನ್ನು ಮಾಡುವ ಕೃತಿ - ಎಂಬ ವ್ಯಾಸ್ತ್ರಾಷ್ಟ್ರವ್ಯಾಸ್ತ್ರನಾದ ಶಿವಲಿಗಿ ನಂಬಿಸ್ತುರಿಸುವನು. ವಾರ್ತಿಕೀರಮಣಿನೆನ್ನಮ್ಮನ್ನು ರಚಿಸಿ. ಶೇಷಪದಕ್ಕೆ ನೀನು ಅಹಂಕಾರಂ ತಿಳಿದು, ನಿನ್ನನ್ನು ಪಂದಿಸುವೆನು, ॥13॥

ಸರ್ವಾಧಾರಣಾರಂಭಂಗ್ರಿತ

1. ಹೀಂದೆ, ಶ್ರೀರುದ್ರದೇವರು ಲವಣಿಷಮುದ್ರದಲ್ಲಿ ಹತ್ತುಕಲ್ಪಗಳ ಕಾಲ, ಘೋರವಾದ ತಪಸ್ಸನ್ನು ಆಚರಿಸಿ, ಪ್ರಸ್ತುರಾದ್ವಾಪದವಿಯನ್ನು ಪರೀಕ್ಷಾರು. ‘ಕಲ್ಪ’ - ವೆಂದರೆ, ಬ್ರಹ್ಮದೇವರ ದಿನಕಲ್ಪಗಳಿಂದು - ಶ್ರೀ ವಂದಾಹಾಯರು ಅನುವಾತಾಧಾರಣಗ್ರಂಥದಲ್ಲಿ ಉಲ್ಲೇಖಿಸಿರುತ್ತಾರೆ.

ಅಧ್ಯಯನ. ನಿತರ, ರುದ್ರಪದವಿಗಾಗಿ, (2) 10 ದಿನಕಲ್ಪಗಳ ಪಯಂತ ಶೋರ್ಹವಸ್ತು. ಇದರಿಂದ, ಮಹರುದ್ರದೇವರಿಗೆ ಉಗ್ರತ್ವ-ಸಂಬಂಧಾಯಿತು.

2. ಲವಣಸಮುದ್ರದಲ್ಲಿ 10 ಕಲ್ಪಗಳಾಲ ಶೋರ್ಹತವಸ್ತುನ್ನು ಮಾಡಿ, ಸರ್ವಾತ್ಮಕವುಂಟಾದ ಗಂಭೀರನಾದ ತಮ್ಮ ಉಪಾಸ್ತಮಾತ್ಮಕ ಶೈಸಂಖರ್ವಾಮೂರ್ತಿಯನ್ನು ಒಳಗೊಂಡು, ಅತನ ಅನುಗ್ರಹವನ್ನು ಸಂಪಾದಿಸಿದರು. ಆಚರಿಸಲ್ಪಟ್ಟ ತಪಸ್ಸಿನ ಕಾರ್ಯದಿಂದ ಶೃಂಕೃತರಾದರು.

3. ನಂತರ, ರುದ್ರಪದವಿಯನ್ನು ಅಲಂಕರಿ, ಜಗತ್ವಾತ್ಮಮಿಯಾದ ಶ್ರೀಪರಮಾತ್ಮನ ಅಧ್ಯಯಂತ, ಮೋಹಕತಾಸ್ತಗಳನ್ನು ರಚಿಸಿದರು.

“ತ್ಯಂ ಚ ರುದ್ರಮಹಾಬಾಹೋ ಮೋಹಕಶಾಸ್ತ್ರಃ ಕಾರಯ”- ಎಂದು ಜಾನ್ಮಾಥನ ಅದೇಶ- ಶ್ರೀರುದ್ರದೇವರಿಗಾಗಿ. “ಎಲ್ಲ ಮಹಾನುಭಾವನಾದ ರುದ್ರನೇ, ನೀನು ದೃತ್ಯರಸ್ತ ಮೋಹಿಸುವುದಕ್ಕಾಗಿ, ಮೋಹಕಶಾಸ್ತ್ರಗಳನ್ನು (ಮಾತುಪತಾದಿ ತಾಸ್ತಗಳು) ರಚಿಸು”- ಎಂದು ಅಧ್ಯಯತ್ವನು. ಅದರಿಂತ, ಶ್ರೀರುದ್ರದೇವರು “ಶಿವನೇ ಸರ್ವಾತ್ಮಮನು”- ಎಂಬ ಜ್ಞಾನವೃಂಢಾಗು ಮತ್ತ, ದೃತ್ಯರ ಮನಸ್ಸಿನಲ್ಲಿ ನಿಯಮಕರಾಗಿ ಪ್ರೇರಿ, ಅವರ ದುರ್ಗತಿಗೆ ಕಾರಣರಾದರು. ಮಾತುಪತಾದಿ ಮೋಹಕಶಾಸ್ತ್ರಗಳು ಕೇವಲ ಅನುರರ ಮೋಹಕನಾಥವಾಗಿ, ಶ್ರೀರುದ್ರದೇವರಿಂದ ರಚಿಸಲ್ಪಟ್ಟಿರು.

4. ಅಂತಹ ಮೋಹಕಶಾಸ್ತ್ರಗಳ ಅಧ್ಯಯನ ದ್ವಾರಾ, ತಮೇ ಯೋಗ್ಯರಾದ ದೃತ್ಯರು ಶಿವನೇ ಸರ್ವಾತ್ಮಮನನಂದು ತಿಳಿ, ತದನುಸಾರ ಉಪಾಸನಾ ಮಾಡುತ್ತಾ, ಅಂತ್ಯದಲ್ಲಿ ಅಂಧಂತಮಾಸ್ತ್ರನ್ನು ಹೊಂದಿದರು. ಶಾಸ್ತ್ರತ್ವದ ಪ್ರಕಾರದಿಂದ ದುರೂತ್ಯರ ಮೋಹಕ ತದ್ವಾರಾ, ನಿತ್ಯ-ಅಂತರೆ ಶಾಸ್ತ್ರತಮಾದ, ನಿರಯ-ನಿತ್ಯದುಃಖರಿಷಣವಾದ ಅಂಧಂತಮಾಸ್ತ್ರ ನಿರೂಪಿಸಿದ್ದರೆಯಾಗಿತ್ತು.

78.

5. ಶೃಂತಿ-ಎಂದರೆ ಚರ್ಮ. ಅನೇಯ ಚರ್ಮ ಹೆಚ್ಚಿದ್ದಾಗೆ. ಕುಲಿಯ ತೆಗೆಲು ಉಟ್ಟಿದ್ದಾಗೆ. ಅಂತಹ ಗೆಡ ವ್ಯಾಸ್, ಚರ್ಮದರಿಂದ ಶ್ರೀರಂದ್ರದೇವರು ಭಾವಿ ಈವ ಪದಾರ್ಥರು. ||13||

ಪದ್ಮ ೧೭

ಪೂರ್ವ :-

ಜಂಬುಹಾಕೆಯ ಪರಮಪ್ರೇಮ ಸಿ ।
ಕಂಡಿನಿಯೆಂದೆನಿಷ ಲಕ್ಷ್ಮಿ ।
ಜಾಂಬವತಿ ಕಾಳಿಂದಿ ನಿರ್ಲಾ ಭಿಂದ್ರ ಸಹವಿಂದ ॥
ರಿಂಬ ಶಿಖಾಪ್ರಿಯಿಯರ ದಿವ್ಯ ಪ ।
ಜಾಂಬುಜಗತಿಗೆ ನಮಿಕೆ ಮಮ ಹೃದ ।
ಜಾಂಬರದಿ ಸೆಲಿಕರಿ ದಿದದ ಕವ್ಯರಸನೊಂದಗೊಡಿ ॥ ||೧೪||

ಅವಶರಣೆ :-

ಅರನೆಯ ಕ್ರಾವನ್ನಿರುದ ಶ್ರೀರ್ಜಿನ್ನನ ವಾಕ್ಯಿಪಯರನ್ನ ಸ್ವಾತ್ಮ
ಪೂರ್ವತ್ವಾಗೆ. ||14||

ಶ್ರುತಿಪದಾರ್ಥ :-

ಜಂಬುಹಾಕೆಯ = ಕಂಬಿಧಾರಿಯಾದ ಶ್ರೀಪರಮಾತ್ಮನ, ಪರಮ
ಪ್ರೇಮ = ಉತ್ತಂಜವಾದ ಅಂತಹರಣಿ, ನಿರಂಡಿನಿಯರು ಎನಿಷ =
ಅಸ್ಯದರಾದ ಶ್ರುತಿಯರು ಎನಿಸತಕ್ಕ, ಲಕ್ಷ್ಮಿ = ಲಕ್ಷ್ಮಾದೇವಿಯರು,
ಜಾಂಬವತಿ = ಜಾಂಬವತೀ ದೇವಿಯರು, ಕಾಳಿಂದಿ = ಕಾಳಿಂದೀದೇವಿಯರು

ಶ್ರೀಲಾ=ನೀಲಾ ದೇವಿಯರು, ಭದ್ರ=ಭದ್ರಾದೇವಿಯರು, ಸಹವಿಂದ
—ಮಿಶ್ರವಿಂದಾದೇವಿಯರು, ಎಂಬ=ಎಂದು ಕರಿಯಿಸುವ, ವಣ್ಣಿ
ಖಿಯರ=ಶ್ರೀಕೃಷ್ಣನ ಮುದರಿಯಾದ ಆರುಮುಂದಿ ಪತ್ತಿಯರ, ದಿವ್ಯ
ಕಾಂಜಂಬುಜಗರ್ಭಿಗೆ=ಮನೋಹರವಾದ ಪಾದಕಮಲಗಳಿಗೆ, ಸಮಿಶ್ರೆ
=ಪಂಡಿಸುತ್ತೇನೆ, ಮುಮು ಹೃದಯಾಂಬರದಿ=ನಮ್ಮಗಳ ಹೃದಯಾ
ಣಾಶದಲ್ಲಿ, ಚಿದದೇ=ತಟ್ಟಿಸದೇ (ಅಗಲದೇ), ತಮ್ಮ ಅರಣ ಒಡ
ಗೊಡಿ=ತಮ್ಮ ಪತಿಯಾದ ಶ್ರೀಪರಮಾತ್ಮನ ಸಹಿತರಾಗಿ, ಸೇಲೆಂಟಿ=
ಸ್ವಿಧಾನ ಮುಶ್ರೇರಾಗಿ ನಿಂತು, ಅಪರೋಕ್ಷ ಭಾಷಾನಕ್ಕೆ ಕಾರಣರಾಗಿ— ಎಂದು
ನಮಸ್ಕರಿಸುತ್ತೇನೆ. ||14||

ವಾಕ್ಯಾನಗಳು

1. ಶ್ರೀ ಸಂಕೇತಾಂಬಂಧದೇವುರ ವಾಕ್ಯಾನಗಳು :—

ಇನೇ ಕ್ಷಮದವರಾದ ವಣ್ಣಿಷಿಷಯಾಸ್ತ ಸೈತ್ರ ವಾದತಾರೆ.

ಶಂಖಿಭಾನೀಯಾದ ಶ್ರೀಪರಮಾತ್ಮನ ಅತ್ಯಂತಾಂತರಣಕ್ಕೆ ಅಸ್ವದ
ಈದ ಶ್ರೀಯರು ಎನಿಸುವ ಲಕ್ಷ್ಮಿಖಾದೇವೇರು, ಜಾಂಬವತೀದೇವೇರು, ಕಾಣಂದಿ
ದೇವೇರ, ನೀಲಾದೇವೇರು, ಭದ್ರಾದೇವೇರು. ಮಿಶ್ರವಿಂದಾದೇವೇರು— ಎಂತೆ
ಆರು ಮುಂದಿ ಪತ್ತೀರ ಮನೋಹರವಾದ ಪಾದಕಮಲಗಳಿಗೆ ತಪ್ಪಿದೆ ಪಂಡನೆ
ಮಾಡುವ. ತಮ್ಮ ಪತಿಯಾದ ಶ್ರೀಪರಮಾತ್ಮನ ಕೂಡಿಕೊಂಡು, ನಮ್ಮಗಳ
ಹೃದಯಾಣಾಶದಲ್ಲಿ ಧಾಷಾನಕ್ಕೆ ನಿಂತು, ಅಪರೋಕ್ಷ ಕೊಟ್ಟು. ಸಂತೋಷದಿ
ಮೋಹರಾಗಬೇಕು— ಎಂತ ಪ್ರಾಫಿನಾಮಾದೇವರಾಗಿಧ್ವರೇತ— ತಾಪ್ತರ್ಹ.

||14||

2. ಧಾವಪ್ರಕಾರಿಕೆ :—

ಶ್ರೀಕೃಷ್ಣನ ಪತ್ತಿಯಾದ, ಲಕ್ಷ್ಮಿಖಾ, ಜಾಂಬವತೀ, ಕಾಣಂದಿ, ನೀಲಾ

ಭದ್ರಾ; ನಮ್ಮ ವಿಶ್ವವಿಂದಾ- ಎಂಬ ಪೂರ್ಣಾಂಶಯರ ಪಾದಕಮಲಗಳಿಗೆ
ನಾಮಸ್ತಂಖಿಸುವೆನು. ನಮ್ಮ ಪತಿಯಾರಂಭರೆಹಂತಿಗಿ, ನಮ್ಮ ಕೃದಯಾ
ಕಾರ್ಕಾರ್ಥಿ ಇಂದೆ ವಾಸಿಸುವರೆ. ॥14॥

4. ⑩ ಹೃಸದಾರೆ ಸಿದ್ಧಾಂತ ಶೌಪಂಡಿತ :

“ಕರ್ಮ”- ೧೫ || ಈಂಬ ಶಂಖಿ: ಮಹೀ ಕೃಷ್ಣ || ॥14॥

ಕರ್ನಾಟಕ

“ಕರ್ಮ”- ಎಂದರೆ, ಶಂಖಿ. ಶಂಖಿಪಾಣಿಯಾದ ಶ್ರೀ ಕೃಷ್ಣನ ಪರ್ವ-
ಹಿಂಜಂಗಿ ಈ ಪದ್ಯದಲ್ಲಿ ಅಭಿಪರಿಸುತ್ತಿರುತ್ತಾರೆ.
ಇಲ್ಲಿಗೆ ಆರನಿಯ ಕೃಷ್ಣ ಚುಗಿದಾದು. ॥14॥

5. ⑪ ಗುರುಕೃದಯ ಪ್ರಕಾಶಿತ :

ಕರ್ಮಾಂಶ- ಎಂಬ ಶಂಖಿಹಕ್ಕ ಶ್ರೀ ಕೃಷ್ಣನ ಪರಮ ಪ್ರೇಮಸ್ತು
ಯಾದ ಲಕ್ಷ್ಮಿ, ಜಾಂಬವತೀ, ಕಾಳಿಂದಿ, ನೀಲಾ, ಭದ್ರೀ, ವಿಶ್ವ
ವಿಂದಾ- ಎಂಬ ಪೂರ್ಣಾಂಶಯರ ದಿವ್ಯಪಾದಕಮಲಗಳಿಗೆ ನಮಸ್ತಂಖಿಸುವೆನು.
ತಮ್ಮ ಪತಿಯಾದ ಶ್ರೀಕೃಷ್ಣ ಸುತರಾಗಿ ನನ್ನ ಕೃದಯಾಕಾಶದಲ್ಲಿ ಅವರು
ನೆಲಸಿ. ॥14॥

ಸರ್ವವಾಚಾನಸಾರ ಸಂಗ್ರಹ

“ಕರ್ಮ”- ಎಂದರೆ ಶಂಖಿ. (ಕರ್ಮ-ನೀರಿನಲ್ಲಿ ಉತ್ಸತ್ತಿಯಾದದ್ದು
ಶಂಖಿ) ಮಹೀ ಕೃಷ್ಣಾಂಶ ಸಂದರ್ಭವಂತಿ: ಶಂಖಿವಿನ್ನು ಒಳಗಿರುವುದರಿಂದ,

ಶ್ರೀಕೃಷ್ಣಮಾತ್ರಾನು ಕಂಬಿಸಾಹಿಯು.

2. ಅಂತಹ ಕಂಬಿಸಾಹಿಯ ಅತ್ಯಂತ ಆನುಗ್ರಹಕ್ಕೆ ಪಾತ್ರರಾದವರು ಶ್ರೀಕೃಷ್ಣನ ಘಟ್ಟಾಂಶಿಯರು. ಪರಮ-ಅತ್ಯಂತ ಶ್ರೀಕೃಷ್ಣವಾದ ಶ್ರೀಮಂತಿರಣಧೂರಿತವಾದ ವಾಸ್ತವಿಕ. ನಿರಂಜಿನಿಯರು— ಸುಂದರ ಸ್ತ್ರೀಯರು.

3. ಶ್ರೀಕೃಷ್ಣನ ಘಟ್ಟಾಂಶಿಯರು ಯಾರೆಂದರೆ—

1. ಲಕ್ಷ್ಮಿಜಾದೇವಿ, 2. ಜಾಂಬವತೀಂದೇವಿ 3. ಕಾಳಂಡಿಂದೇವಿ,
4. ನಿಲಾದೇವಿ, 5. ಭದ್ರಾವತಿ ಮತ್ತು 6. ಏಕ್ರಾವಿಂದಾದೇವಿ.

4. ಲಕ್ಷ್ಮಿಜಾದೇವಿ :

ಬಹಿರಫೈಲ್‌—ಎಂಬ ರಾಜನ ಪ್ರತಿ. ಲಕ್ಷ್ಮಿಯಲ್ಕಣಿಗ್ರಹಿತಾರಣ-
ಲಕ್ಷ್ಮಿಜಾ—ಎಂದು ರಾಜನು ನಾಮಕರಣ ಮಾಡಿದನು. 27 ಲಕ್ಷ್ಮಿಜಾರಣ
ಮುಕ್ತಳಾಗಿದ್ದ ಶ್ರೀಲಕ್ಷ್ಮಿಜಾದೇವಿ ರಮಾಬ್ರಾಹಿದಂಡನಾದ ಸರ್ವಲಕ್ಷ್ಮಿ
ಒಳನ್ನುವಾದ ಶ್ರೀಹರಿಯ ಪ್ರತಿಮೆಗೆ ಸರ್ವ ಉಳಿರಮಾಡಿ. ಹಾಲು ಚೌಕ್ಕಿ—
ಇಂದ್ರಿ ಪದಾರ್ಥಗಳಿಂದ ನಿರ್ವಹಿತ ಮಾಡಿ, ಥೋಜನ ಮಾಡುತ್ತಾ, ಶ್ರೀ
ಹರಿಯ ಪತಿಯಾಗಿರೇಕೆಂದು ಪೂರ್ಣಸೂತ್ರ. ಶ್ರೀಹರಿಚಂಡನೆಯಲ್ಲಿಯೇ
ಇಂತಾಗ್ರಿ ಮಾಡಿದರು. ದ್ಯುಪರಿಯು—ದಲ್ಲಿ ಮಂದ್ರರಾಜನ ಪತ್ರಿಯನಿ
ರುತ್ತಿರುದಳು. ರಾಜನು ಪ್ರತಿಯು ಸ್ವಯಂ ಪರಿಪನ್ನ ವರ್ಣಿಸಿ. ಥನುಸ್ವನ್ನು
ದೊಂಬಿವ ಪೇಟೆ ಇಟ್ಟಿನು ಅಗ ಶ್ರೀಕೃಷ್ಣನು. ಸಫೂಭವನ್ನು ಆಗಮಿಸಿ,
ಸುಧರಿಂಗಿಸಿದನು. ಲಕ್ಷ್ಮಿಜಾದೇವಿಯ ತಪಸ್ಸು ಸಫಲವಾಯಿತು. ಶ್ರೀಕೃಷ್ಣನು
ವಳನ್ನು ವಂಸಿದನು.

5. ಜಾಂಬವತಿ :

ಸೂರ್ಯದಲ್ಲಿ ಸೀರ್ವೇಮಂತ್ರಿಯಾಗಿ ಅವರಿಂದಿದ್ದ ಈ. ಕನ್ನಾರ್ಥಿಯು

ಕ್ರಿಕ್ಕೆಟ್‌ನ ಸಂಧಿ

ಲ್ಲಿರುವಾಗೋ, ವೈರಾಗ್ಯದಿಂದ ಕಾಗಿ, ಸಮೀಳಿತಗೋ ವಾಗಾರಗಳನ್ನು ಶ್ರೀಕರಗೋ ಅಕರ್ಸಿದಳು. ಗೋಪ್ಯಹೃಡಾರನ್ನು ಭಕ್ತಿಯಿಂದ ಪೂಜೆ, ಸತ್ಯಾರ್ಥಿರಲು, ಶ್ರೀನಿವಾಸನ ದರ್ಶನ ಭಾಗ್ಯವನ್ನು ಹೊಂದಿ, ಆ ದರ್ಶನ ಪ್ರಯಾಸನನ್ನು ಸ್ತೋತ್ರಗ್ರೀದಳು. ತ್ರೀಮಹಾದ್ವಿಷರ ಅವತಾರಭಜನದ ಜೀಗಿಳವ್ಯ ಮುನಿಗೆಂದ ಉಪದೇಶ ಹೊಂದಿದಳು. ಸದಾ ಸಮೀಕ್ಷ್ಯ ಮನ ಉಪಾಸಕಿಯಿಲ್ಲಿ ಮಗ್ನಾಗಿ ಯಾಸಿಕೀರ್ಣರಲ್ಲಿ ಶ್ರವಣ ವಾರ್ಷಿಕ ಪಂಚಾಂತ ತಪಸ್ಸನ್ನು ಆಚರಿಸಿದ್ದಾರೆ. ನಂತರ ಯೋಗಾರಕ್ಷಯಿಂದ ದೇಹ ತ್ವಾಗ್ ಮಾಡಿದಳು. ದ್ವಾರ ಯುಗವ್ಯ ಪ್ರಾಪ್ತವಾಯಿತು. ಜಾಣು ಪಂಕಸು ಮತ್ತುರಾಜನು. (ಕರಿಗಿಗೆ ಅಧಿಕರಿ). ಅವನಿಂದ ಸಾಕಳ್ಳಿಟ್ಟು ಆವಾ ಸಾಕು ಪ್ರತ್ಯುಮಾಗಿದ್ದಳು. ಆದರಿಂದ ಜಾಂಬಲಿ. ಎಂಬ ಹೆಸರು ಯಿತು. ಒಮ್ಮೆ ಶ್ವಮಂತಕಮಣಿಯ ಶೈಖಾಧನದ ಕಾರಣದಿಂದ, ಶ್ರೀಕೃಷ್ಣದ ಜಾಣಬವಂತನ ಗುರುತ್ವನ್ನು ಪ್ರವೇಶಿಸಿ, ಅವದೊಡನೆ ಯಾದ್ದು ಮಾಡಿದೆನ್ನ ಜಾಣಬವಂತನಿಗೆ ರಾಮಾವಶಾರದ ದರ್ಶನ ಮಾಡಿಸಿದನು. ಆಗ ಜಾಣ ಪಂಕಸು ಶ್ರೀಕೃಷ್ಣನ ಪಾದಾರ್ಥಿಂದಿಗೆಗೆಗೆಗಿ, ಜಾಣಬವಂತದೇವಿಯನ್ನು ಹಾಗೆ ಗ್ರಹಿಸಿ ಮಾಡಿಕೊಟ್ಟಿ ಪ್ರಸಂಗ. ಸಮುದ್ರಮಂಧನ ಸಮಯದಲ್ಲಿ ಶ್ರೀಕೃಷ್ಣ ವಾಕ್ಯಮುಖಸ್ವಂತ್ರೀ ರೂಪ ತಾರಿ, ಅಮೃತಪೂರಿತವಾದ ಸುವರ್ಣಕಲಾರದಿಂದ ತನ್ನ ಹಸ್ತದ್ವಯಗಳಲ್ಲಿ ಕುಡಿಯೊಂದು, ಶ್ರೀರಸಾಗಿರದಿಂದ ದೇಹಲ್ಲಿನ್ನೆ ಆಗ ಘನಸ್ವಂತ್ರೀಯ ಕನ್ನೆಗೆ ಏಂದ ಅನಂಡಾಕೃಗಳು ಉದುರಿ, ಆ ಅಮೃತಕಲರದಿಂದ ಬಿದ್ದುವು. ಈ ನೇತ್ರ, ಬಂದುಗಳಿಂದ ಶುಲಕಿಯು ಉದ್ದೇಶಾದರು. ತುಲಸೀಯೇ ಜಾಣಬವಂತಯು. ಸಾಂಬ. ಸುಖ್ಯ, ಪ್ರಯಾಜತ, ತುಜತ, ಸಹಜತ, ವಿಜಯ, ಶಕ್ತಿಮಾನ, ವಾಸುದ್ವಾನ, ದ್ರಾವಿಡ ಮತ್ತು ಶ್ರಮ— ಎಂಬ 10 ಮಂದಿ ಪ್ರತ್ಯರೂ ಮತ್ತು ಒಬ್ಬ ಕನ್ನೆಯೂ ಶ್ರೀಕೃಷ್ಣನಿಂದ ಜಾಣಬವಂತ್ರೀ ಜನಿಸಿದರು. ಪಣ್ಣುಷಿಯರಲ್ಲಿ ಜಾಣಬವಂತ್ರೀ ಅತ್ಯಂತ ಶ್ರೇಷ್ಠ ಅವಳಿ ರವಾನೆಗೆ,

6. සාම්ප්‍රදායික තුළ :—

ಫ್ರಾವರ್ಡಲ್ಲಿ ವಿವಸ್ಯಾಸ್‌ನಾಮಕ ಸೂರ್ಯನ ಪತ್ರಿ. ಯಾವುದೂ ದೀಪಿಯ ತಂಗಿಯಾಗಿ ಅವಶರಿಸಿದ್ದಳು.

“ఏవస్తునొనామ సూయోఽభూత్తస్య ప్రతీ విజాయత ।

ಕಲಿಯಿ ಸಂಪ್ರದಾಯ ಎಂದು ಯಾವುದೂ ಅನುಭಾವ ಕಾಣಬೇಕಾಗುತ್ತದೆ.

ಶ್ರೀಕೃಷ್ಣನ ಪತ್ನಿಯಾಗಬೇಕೆಂದು ಮಹತ್ವಕಾಲ್ಯಾಯದ ಜೀವಿತ ಇನಿ, ಕಂಿಸುರ್ಯಾಯಲ್ಲಿ ಫೋರೆ ತಪಃಸ್ಸನ್ನ ಅಭಿವೃದ್ಧಾರು. ಅವಳ ತಪಸ್ಸಿಗೆ ಡರಿದು, ಶ್ರೀಕೃಷ್ಣನು ಕಾಳಂಡಿದೇವಿಯನ್ನು ವರಿಸಿದನು. ಶ್ರೀಕೃಷ್ಣನಿಂದ ಅವರಿಗೆ ಶೃಂಗ, ಕವಿ, ವ್ಯಾಪಕ, ಏರ, ಮಂಬಾಹು, ಚಕ್ರ, ರಾಂತಿ, ದರ್ಶ, ಶುಂಗವೂಸ, ಮತ್ತು ನೇಮಕ—ಎಂಬ 10 ಮಾಂದಿ ಪ್ರಕೃತಾದರು.

7. ಸೀಲಾಡೇವಿ :-

పూర్వదార్శి కావ్యచాలనెంబ దేవకియు జ్యోతియు తిమూరి
ప్రైయుల్లిరువాగాలే శ్రీకృష్ణుడే తన్న పకియాగబేంచు కేంపజపత
ప్రైథించి తపస్సన్ను అజరించాడు. శ్రీకేరియు ఆశ్చేయ తపస్సగే
మచ్చి. "తథాశ్చ"-ఎందు వరచన్నిత్తను. ద్వారారయుగదల్లి నంద
మేఘపు రాలకనుాద కుంభశేసల్లి "నీలూ"- ఎంబ హసరించం ఆచక్కి
పచు. కోసలరాజునూ నగ్గజతరాయును నీలేయు స్ఫుర్యంవర
పస్సు ఏపుడిశిదను. పరిషసీంద వరపాటద లఖమాది ధైత్యు
గుణత్తరాద గోళగఢ రూపదల్లి సజ్జుకరస్సు అందిస్తొఱగిదు.
గైగ్రషితరాజును ఆ పచు బలయుక్తవాద గూర్చిశన్ను యారు బిధిసు
పోతారు, అంతక చుక్కాపురుషునిగి నీలూదేవియన్ను కైయుపుడాగి,
ప్రీతింపరదల్లి పణ జట్టను. సమస్త ఏరపాటించిరటద రాజులు,
శ్రీలాదేవియ రూపలూవ్యాగధంద మోక్కితాగి, గూర్చిశన్ను బంధ
శుశ్రూయత్తిస, అతక్తరాగి సోతు కుందిరుగిదు. ఆగ యాణుణ్ణలు

ಲಲಾಮನಾದ ಶ್ರೀಕೃಷ್ಣನು ಲೀಲಾಕಾಲವಾಗಿ ಆ ಏಳು ಗೂಡಿಗಳನ್ನು ಒಟ್ಟಾಗಿ ಹಿಡಿದು, ಮೂರುಡಾಯೋಂದ ಬಂಧಿಸಿದನು. ಆಗ ಲೀಲಾದೇವಿಯು ಶ್ರೀಕೃಷ್ಣನ ಪತ್ನಿಯಾದಳು.

8. ಭಿಜ್ಞಾನೀಯಿ :

ಶೇಕೇಯ ದೇಹಾಪಕಿಯಾದ ಧೃತಿಕೇಳುವಿನ ಪತ್ರಿ. ಶ್ರೀಕೃಷ್ಣನ ಸೋದರತ್ತಯಾದ ಶ್ರುತಿಕೇರ್ತಿ— ಇವರ ಮಾತೆ. ಶ್ರೀಕೃಷ್ಣನನ್ನು ಎಂಬ ಘಣ್ಣಿಹಿಂಸಿಯರಲ್ಲಿ ಒಟ್ಟಿಂದಾದರು.

9. ಸಮವಿಂದಾ ದೇವಿ :—

ಇವಿ—ಮಿತ್ರ. ಸಮವಿಂದಾ—ಎಂದರೆ, ಮಿತ್ರವಿಂದಾ ದೇವಿಯು. ಶುರುವರಲ್ಲಿ ಅಗ್ನಿಶ್ವಾಸ— ಒಬ್ಬ ರಾಜನ ಪತ್ರಿ. ಈವರಲ್ಲಿ ಮಾತ್ರಾಧಾರಿಯಾಗಿ ರಾಜಕ್ರಿಯೆಯ ಶ್ರೀಹರಿಯ ಬ್ರಹ್ಮಗಾಗಿ, ಸದಾ ಘರಾಣಶ್ರವಣ. ಇನ್ನು ಪ್ರತಾಚರಣ, ತಪಸ್ಯ—ಇತ್ಯಾದಿ ಸತ್ಯಾಯ್ಫಗಳಲ್ಲಿ ನಿರತಳಾಗಿದ್ದು, ದೇವತಾಗಳಿಗೆ ಮಾಡಿದರು. ಮಿತ್ರಭಾವದಿಂದ ಶ್ರೀಕೃಷ್ಣನನ್ನು ಭಜಿಸಿದ ಕಾರಣದಿಂದ ಮಿತ್ರಾಧಿಯಾದಾ. ಎಂಬ ಹೆಸರಾಯಿತು.

ದ್ವಾರಾಪರಿದಲ್ಲಿ, ಅವರು ದೇಶದ ಜಯಿತ್ವೇನಿಸಿಂಬಿ ರಾಜನಿಂದ ರಾಜಾರ್ಥಿ ದೇವಿಯು ಪತ್ರಿಯಾಗಿ ಅವಕರಿಸಿದರು. ರಾಜಾರ್ಥಿದೇವಿಯು ಕೃಷ್ಣನ ತಾಯಿ ವರ್ಣವೇವನ ಭಗಿನಿಯರಲ್ಲಿ ಒಬ್ಬಿಂದು. ಶ್ರೀಕೃಷ್ಣನಿಗೆ ಸೋದರತ್ತಯಾ ಪತ್ರಿಯಾದೇರೆ. ಶ್ರೀಕೃಷ್ಣನು ಮಿತ್ರವಿಂದಾದೇವಿಯನ್ನು ವರಿಸಿ, ಅವರಲ್ಲಿ ಪ್ರತಿ, ಹಜಾ, ರ್ವಿಲ, ಗೃಹ್ರ, ವರ್ಧನ, ಉನ್ನಾದ, ಮಹಾತ, ಪಾವನ, ವಣ್ಣ ವುಕ್ಕು, ಶ್ವಾಧ—ಇತ್ಯಾದಿ ದರ್ಶಕರನ್ನು ಪರಿಸಿದರು.

10. ಅಂತಹ ಜಾಂಬವತ್ಯಾದಿ ಶ್ರೀಕೃಷ್ಣನ ಘಣ್ಣಿಹಿಂಸಿಯಾರ ರಿಷಿ ಪಾದ ಪದ್ಮಗರಿಗೆ ಭಕ್ತಿಯಾಯ ನಮಸ್ಕಾರಸುವೆನು. ಅವರ ಪತ್ರಿ ಶ್ರೀಕೃಷ್ಣನ ಸಹಿತರಾಗಿ, ನಮ್ಮೀಗಿರ ಹೃದಯಾಖಾತದಲ್ಲಿ ಬಿಂದುನೆಲಸರಿ—ಎಂದು ಪೂರ್ಣ ಸುತ್ತಾರೆ—ದಾಖಾಯಿರು. || 4 ||

ಪದ್ಮ ೧೯

ಮುದಿಂ :-

ಅ ಪರಂತಬನೋಲುಮೇಯಿಂದ ಇ |
 ದಾಖರೊಳ್ಳಿಗರೀಸಿ ಭಗವ |
 ಮೂರುಬಗುಣಗಳ ಮಹಿಮೆ ಸ್ವಬಹಿಗಳಾನನದಿ ಕಿಂವ |
 ಸೌಖರ್ಯ ವಾರ್ತುಕೆ ನಗಾಶ್ಚ |
 ರಾಜೈತಿ ಬಹ್ಯ ಸುವೇನಿಸ್ಯ ಮ |
 ಜಾಪರಾಧಗರೀತಿಸದಿಂಯಾಲಿ ಪರಮ ಮಂಗಳವ ||೧೩||

ಉಪಕರಣಕೆ :-

ರಿಧನೆಯ ಕ್ಷಾಪನ್ಯಾದ ಸೌಖರ್ಯಃ- ವಾರ್ತುಃ- ಪಾರ್ವತಿಃ ದೇವಿ
 ಯಾಗಳನ್ಯ ಸ್ತೋತ್ರ ಮಾಡುತ್ತಾರೆ. ||೧೫||

ಶ್ರೀಕಿಷ್ವಾತ್ಮ :-

ಅ = ಗುಣಪರಿಪೂರ್ವಾನಾದ ಶ್ರೀ ಪರಮಾತ್ಮನನ್ಯ, ಪರಂತಬನೆ =
 ಲಕ್ಷ್ಯಮಾದ ತಪಸ್ಯಿನಿಂದ; ಒಲುಮೇಯಿಂದ = ಅಸುಗ್ರಿಪದ್ಮಾರ,
 ಸಿದ್ಧಾ ಅಖರೊಳ್ಳಿಗರೀಸಿ = ಸದಾ ಭಗವದಪರೊಳ್ಳಿಗಳು ಎಂದು
 ಶಿಂಯಾಖವರಾಗಿ, ಭಗವದೂರುಬಗುಣಗಳ = ಪರಮಾತ್ಮನ ರೂಪ
 ಮಂಗಳನ್ಯ, ಸ್ವಬಹಿಗಳ = ತಮ್ಮ ತಮ್ಮ ಪ್ರಾಣಾದ, ಗರುಡ-
 ಶಿಂಯ, ರುದ್ರದೇವರಾಗಳ, ಅನನದಿ = ಮುಖಿಂದ (ಅವರ ದ್ವಾರಾ
 ಶಿರಾಗಾಗಿ), ಕಿಂವ = ಅರಿಯುವ, ಸೌಖರ್ಯೇ = ಗರುಡದೇವರ
 ಶ್ಮೇ ಸೌಖರ್ಯೇ ದೇವಿ; ವಾರ್ತುಃ = ಶೇಷದೇವರ ಪಶ್ಚೀ ವಾರ್ತುಃ
 ಶಿರಿಯರು, ನಗಾಶ್ಚ = ಹಿಮವಶ್ವರ್ವತ ರಾಜನ ಪ್ರತಿಯಾದ
 ಪ್ರಾರ್ಥಾತ್ಮಿಕೆ ದೇವಿಯರು (ಶ್ರೀ ರುದ್ರಪಶ್ಚೀ), ರಾಜಿ = ಈ ಮೂರ
 ನ್ಯ ನಂತರ ಯೋಗ್ಯತಾನುಸಾರ, ಬಣ ಸುವೆ = ಸ್ತೋತ್ರ ಮಾಡುತ್ತೇನೆ;
 ನ್ಯ ಮಹಾಪರಾಧಗಳ = ನನ್ನ ಮಹಾಪರಾಧಗಳನ್ಯ, ಎನ್ನದೆ =

ಪರಿಗಣದೆ, ಹೇಗೆ ಮಂಗಳವ = ಅತ್ಯಂತಮಂಗಳವನ್ನು (ಅಂಥ ದನ್ನ), ಅಯಾರಿ ಕೊಡಲಿ- ಎಂದು ಪ್ರಾರ್ಥಿಸುತ್ತಾರೆ. ||15||

ವಾಚಾನಗಳು

1. ಶ್ರೀಜಂಕಂಫಂಡಿಯರ ವಾಚಾನ :

ಈ ಕೃದಿವರಂದ ಸ್ಥಿತಾಂಶಾದಿಗಳ ಸ್ತೋತ್ರ ಮೂಡತಾರೆ.

ಘಾಘಾರ್ತಾದಂಥಾ ಶ್ರೀಪರಮಾತ್ಮನ್ನು, ಉತ್ತಮವಾದ ಉಜ್ಜಿ
ವಿಂದ ಅಪರೋಕ್ಷ ಕೊಂಡಿ ಅಸುಗ್ರಹ ವಡೆದು, ಸಂಧಾ ಭಗವದವರ್ಣಾಗಳಿಂದ
ಖಾದಯಣಿ, ತಮ್ಮ ತಮ್ಮ ಪತಿಗಳಾದ ಗರುಡ- ತೀರ್ಥ- ರುದ್ರಾದಿಗಳ ಮುಂದ
ದಿಂದ ಶ್ರೀ ಪರಮಾತ್ಮನ ರೂಪಗಳ, ಗುಣಗಳ, ಮಹಿಮೆಗಳ ತಿಳಿಗಳು
ಬೀಳವರಾಗಿತಾರೆ. ಇಂಥಾ ಗ್ರಂಥದಿಃವರವತ್ತಿ ವಾರುಣೀದೇವೇರು ಮತ್ತು
ರುತ್ಸುದೀಃವರ ಪತ್ತಿ ಪಾರಾತ್ಮಿದೇವೇರು ಈ ಮೂರು ಮಂದಿಯನ್ನು, ನನ್ನ
ಯೋಧ್ಯಾತ್ಮಾ ಅಸುಕರಿಂಹ ಸ್ತೋತ್ರವನ್ನು ಮಾಡುವೆ. ಅಲ್ಪಾದ ನನ್ನ ಚಾದಾ
ರಾಧಾರನ್ನು ಗಾಣಾ ಒಡರದೆ, ಮಾರ್ಗಾವನ್ನು ಕೊಟ್ಟು, ಸರ್ವರ್ಕ್ಷಾರ್ಥ ಮಾರ್ಚಿ
ಬೀಳು- ಎಂತ ಪ್ರಾರ್ಥಿನಾ ಪೂರ್ವೋಪರಾಗಿದ್ದಾರಿತ ಭಾವವು. ||15||

2. ಭಾವಪ್ರಕಾರಿ :-

ಭಗವದಸುಗ್ರಹದಿಂದ ಸದಾ ಅಪರೋಕ್ಷಗಳಿಂಬಿ, ಪರಮಾತ್ಮೆ
ರೂಪ, ಗುಣ- ಇವುಗಳ ಮುಂದುಭೂತ ತಮ್ಮ ತಮ್ಮ ಪತಿಗಳ ಮುಂದ
ದಿಂದ, ಅವರವರು ಶ್ರವಣ ಮಾಡಿ, ಬೆಳ್ಳಾಗಿ ತಿಳಿದು, ಮನನ ಮಾಡಿ
ಶ್ರಿರೂಪ ಸೀರ್ವಣಿ, ವಾರುಣಿ, ವಾರಾಕ್ಷಿ- ಏಂಬ ಈ ಪ್ರಾರ್ಥಾರನ್ನು
ನನ್ನ ಬಾಧಿಗೆ ಗೋಚರವಾಗುವಷ್ಟು ಸ್ತುತಿಸುವೆನು, ನನ್ನ ಅಪರಾಧಗಳನ್ನು
ಶಿಖಿಗೆ ತಾರಿದೆ, ನನಗೆ ಮಂಗಳವನ್ನು ಕೊಡಲಿ. ||15||

4. ಶ್ರೀವಾಸದಾಸಸಿದ್ಧಾಂತ ಶಾಖೆಯುದೇ :

“ಆ ಪರಂತಪ್ಯ”- ಇತಿ ॥

“ಪರಂ ಆತ್ಮಾತಂ ಆಸುರಿಃ ಮಾಯಾಃ ತಪಕಿ ತಾಪಯತ್”- ಇತ್ಯಾಥ
+ “ಆಭಿಪ್ರಾಮಾರ್ಥ ಪೂರುಧಶ್ಚ ಮಾಯಾಃ ಅಗ್ನಿಸ್ ತುಜ್ಞಾಂ ವನವಿಂದ್ರ
ಶ್ರೀರ್”- ರಾಮೋ ನಿಧಕ್ಷಲನಿಸ್ ಭೀಮಾ ಗಂಭೀರಯ- + ಇತ್ಯಾದಿನಾ
ಡೆಹಿನಾತ ॥

“ನಗಃ - ಹಿಮುವಾನ್” “ಆಪನಿತು”- ಅಂದು, “ಬಾಂಗ್ ಸುವೇ”-
ಅನುವ. ಸಪ್ತವಾ ಕ್ಷಮಾ ॥

ಕಂಸ್ತಾದಾಭ್ಯ

“ಆಸುರೀಮಾಯಿಗಳನ್ನು (ಆಸುರರನ್ನು) ಆತಿಕರ್ಣಿಮಾಗಿ ತಾಪಗೊಳಿ
ಷಣವನು” - ಎಂದು “ಪರಂತಪ್ಯ”- ತಬ್ದಿದ ಅಥವ. ಚೃತಿಸಂಹಾರದ
ಉಭಕ್ರಿಯದ” - ಎಂಬ ಮಂತ್ರದಿಂದ ಸೂಚಿಸಲ್ಪಟ್ಟದೆ. “ನಗಃ”- ಹಿಮಾ
ಯು ಪರಂತ. ॥15॥

7ನೇ ಕ್ಷಮಾ ಮುಗಿಯಿತು.

5. ಶಿಂಗುರುಹೃದಯಪ್ರಕಾರಿಕಾವಾಸಾಧಾನ :-

ಶಿಂಗೆರ್, ವಾರುಣೀ, ಪಾರ್ವತೀಯರನ್ನು ಸ್ತುತಿಸುತ್ತಾರೆ, ಉಪ
ಈತ್ - ಎಂದು. ಅಪರಂತಪನೆಂಬ ಶತ್ರುಸಂತಾಪಕರ ಶ್ರೀ ಹರಿಯ ಒಲಿಮ್
ಷಾ ಅನುಗ್ರಹದಿಂದ ಸದಾ ಅಪರೂಪಿಗಳನಿಸಿಕೊಂಡಂ, ಆ ದೇವರ ರಾಜ
ಜಾತಿ ಮಹಿಮೆಯನ್ನು ಸ್ವೀಪತಿಗಳಾದ ಗರ್ಭದ ಶೇವ ರುದ್ರಪಂದ ಶಿಂಗುವ
ಕಣ್ಣದೇವಿ, ವಾರುಣೇದೇವಿ, ಸಾಂಕಾತ್ಕಾಂತಿಕಾ - ಎಂಬ ಪರಮತಂತ್ರಯನ
ರ್ಜಾದ ಶಾಷ್ಟ್ರತಿದೇವಿಯರನ್ನು ಆಪನಿತು, (ಆದಷ್ಟು-) ಎಂದರೆ, ಶತ್ರು

ಇದ್ದಂತು ವರ್ಣಿಸಿರುತ್ತೇನೆ. ನನ್ನ ಮಹಾಪರಾಧಗಳನ್ನು ಎಂದರೆ, ಪರಾಮಾರ್ಶವನ್ನು ಶಿಳಪಿ, ॥15॥

ಶರ್ವಭಾಖಾನಸಾರಸಂಗ್ರಹ

1. ಪರಂಕರ್ತ-

ಈ ಶಬ್ದಾರ್ಥವು ಅಸುರರನ್ನು ಹೀಂದೆ ಪಡಿಮಂವವನ್ನು— ಎಂದಿಂದ, ದುಷ್ಪಜನರನ್ನು ಅಕಿರಿಯವಾಗಿ ತಾಪಗೋಚರಿಸುವುದರಿಂದ, ಶ್ರೀದರ್ಪಂಜ, ಏಗಿ ಪರಂಕರ್ತ— ಎಂತ ನಾಮ. ಈ ಶಬ್ದಾರ್ಥವು ಬ್ಯಾಹಕೀಸಹಸ್ರದ್ರ “ಅಧಿಕಾರ್ಯಾದ್”— ಎಬಿ ಮಂತ್ರದಿಂದ ಸೂಚಿತವಾಗಿದೆ.

2. ಅಂತಹ ಶತ್ರುಧಂಪತನಾದ ಪರಂತದನ ಅಂತಕರ್ಣಾಘಾರ ರಾದ ಅಸುಗ್ರಹ್ಯ ಬಾಕ್ರಾದರೂ. (ಒಲುವೊಲುಂದ) ಸೌಜನ್ಯ-ವಾಕ್ಯಾದ್— ಮತ್ತು ಮಾರ್ಚಿದೇವಿಯರು. ಏಷನೇಯ ಕ್ಷಾಪನ್ನರು.

3. ಪರಮಾತ್ಮನ ಒಲುಮೊಯಂದ ಸದಾ ಶರ್ವಕಾಲಗಳ್ಲಿಯ ಭಾಗಕ್ಕೆ ಪರೋಂತಾಗಳಿಂದ ಪ್ರಾತಿಗಾರಿಗಾಗಿ ಈ ಮೂಲವರು. ಶ್ರೀಹರಂಯ ರೂಪಗಳು— ಶ್ರೀಯಾವಿಶೇಷಗಳನ ಮತ್ತು ಮಹಿಮಾನ್ವಿತ ಚರಂತ್ರೀಗಳನ್ನೂ ತಮ್ಮ ತಮ್ಮ ಪ್ರಾಗೀಂದ್ರಣೆಯಾಗಿ ಉಪರೇತ ರಾಜ್ಯದ ಶಿಳಪಿ, ತದನುಸಾರ ಭಾಗದ ವಾಸನ ಮಾಡುತ್ತಿರುವರು.

4. ಸೌಜನ್ಯ-

“ಸೌಜನ್ಯ”— ಎಂದರೆ, ಸರ್ವಭಾಖಾನದ ದೇಹಗಳು ಶ್ರೀ ಗರ್ಭದೇವರು. ಅವರ ದ್ವಾರಾ “ಸೌಜನ್ಯ”— ಎಂದು ಕೂರು. (ವಿಷಯದೇವಿ) ನ ಪತ್ರಗಳು.

5. ವಾರುಣಿ :-

ಶ್ರೀತೇವದೇವರ ಪತ್ನಿಗೆ "ವಾರುಣಿ". ಅಂತ ನಾಮ.

6. ನಗಾಶ್ವಜಿ :-

ನಗ-ಎಂದರೆ ಪರಮತ. ಸಹಿದೇವಿಯು ತನ್ನ ದೇಹದಿಂದ ಸೃಷ್ಟಿಯಾದ ಯೋಗಾಗ್ನಿಯಿಂದ ದಕ್ಷಪ್ರಜಾಪತಿಯ ಯೋಗರಾಲೆಯಲ್ಲಿ ಭೂತ್ಯ ಭೂಳಶಾಂಕಿ ಮೇಲೆ, ಹಿಮಾಲಯ ಪರಮತರಾಜನ ದುಡಿಯಾದ ಮೇನಕೆಯಲ್ಲಿ "ಪಾರ್ವತಿ"-ಎಂಬ ಹೆಸರಿನಿಂದ ಜನಿಸಿದಳಿ. ಇದರಿಂದ ಅವರಿಗೆ ತ್ಯಾಪಕೀ ಮತ್ತು ಮೇನಕಾತ್ಮಕೈ-ಎಂದು ಹೇಳಿ.

7. ಅಂತಹ ವಿಳಿನೆಯ ಕ್ಕಾಸ್ತಾರಾದ ಸೌಪರ್ಣಿ-ವಾರುಣಿ-
ಬಿ.ಪರ್ವತಿದೇವಿಯರನ್ನು ನನ್ನ ಯೋಗ್ಯಾಸಾಸಾರ ಸ್ತೋತ್ರ ಮಾಡುವೆನ್ನು-
ಎನ್ನುತ್ತಾರೆ ದಾಶರಥಯಾರು. ನನ್ನ ಒಂದಾರಾಧಿಕಾರಿಸ್ತೂ ದಂಗಿಟಿಸಿದೆ, ನಾನ್ಯಾಲ್ಲಿ ಶ್ರೀಷ್ವಾದ ಮಂಗಳವನ್ನು ಆಯಿಂದು ಪ್ರಾರ್ಥಿಸುತ್ತಾರೆ.
"ಖರಮಂಗಳ"-ಎಂದರೆ ನಿತ್ಯಾನಂದರಂಬವಾದ ಮೋಕ್ಷಭೂತ್ಯ. ಸಿಜ್ಜ
ಸಂಗಿ ಮೋಕ್ಷಭೂತ್ಯಿಗೆ ಸಾಧನಶಂಖಪತ್ನಿಗಳನ್ನು ಕೊಡುವವರು- ಈ
ಮುಂದರು. || 15 ||

ಪದ್ರ- ೧೬

ಮೂಲ :-

ಶ್ರೀದಿವರರು ಮಣಿ ಧೀನಂಗಳಿಗಾ |

ಸ್ವದವೆನಿಹ ಶ್ರೀದಕಾಲಂಗಾಳ್ಳಿಗೆ !

ಬಿದರನಂದದಲ್ಲಿತ್ವಾತ್ಮತ್ವತ್ವತ್ವ ಉಪೇಂದ್ರ, ಚಂದ್ರಮನ ||

ಮೃದು ಮಧುರ ಸುಸ್ತುವನದಿಂದಲಿ |

ಮಧುಸಮಂಯ ಶಿಕ್ಷಸಂಕೀ ಶಾಂತಿವ |

ಸುಧಿರವಾಜನಸಂಭೂಯುಗ್ಗಂಗಳಿಗೆ ಸಭಿಂಬಿಸುವೆನು || ೧೬ ||

ಉವತರಣೆ : -

ಎಂಟೆಯ ಕ್ಷತ್ರಿ ಹರಿದ ಇಂಡ್ಯಾರ್ಥ ಸ್ತೋತ್ರ ಮಾಡತಾರೆ.
||16||

ಪ್ರತಿಪದಾಧಿ : -

ಶ್ರದ್ಧಿವತರು = ಕಲ್ಪವೃಕ್ಷ, ಮಾರ್ತಿ = ಚಿಂತಾಮನೆ, ಧೀನುಗಳಿಗೆ
= ಕಾಮಧೀನು-ಜ್ವಾರಗಳಿಗೆ, ಅಸ್ತ್ರದವೆನಿಖ = ಆ ವಾಸ್ತ್ವ ಯೋಗ್ಯವಾದ
ಸ್ವಧ-ಎತ ಕರಿಯಿಸುವ, ಶ್ರಿದರ್ಶಾಲಯ = ದೇವತೆಗಳನಿವಾಸಸ್ಥಾನವಾದ
ಸ್ವರ್ಗಲೋಕವೆಬಿ, ಅಭಿಗೀ = ಸಮುದ್ರತ್ವ, ಬಿದರಸಂದರ್ಭ = ಚಂದ್ರ
ನೋಬಾದಿಯಲ್ಲಿ, ಒಪ್ಪುಕಿಷ್ಟ = ಒಪ್ಪುಕಿಷ್ಟಿರುವ (ಕೊಳಬಾಯಿವಾನನಾದ)
ಉಳೆಂದ್ರಿ = ಗುಣಭಾಗಾನಾದ ಶ್ರೀಉಳೆಂದ್ರಿ ನಾಮಕನೆಂಬ, ಚಂದ್ರ
ಮನ = ಚಂದ್ರನೆ, ಮಧುಶಮಯೆ = ಚಂಡ ಮುತುವನ ಕಾಲಿದಲ್ಲಿ,
ಹಿಕಸಂತೆ ಕೂಗಿರಿಯಿಡೆ, ಮೃದುಮಧುರ = ಮೃದುಪೂರ್ಣ, ಮಧುರಾಜು
ರಸಯುತ್ತಿರ್ಣಿ ಲಾರ, ಸುಸ್ತುವನದಿಂದಲಿ = ಸಮೀಕ್ಷೆನವಾದ ಸ್ತೋತ್ರ
ದಿಂದ, ಕಾದುವ ಗಾನ ಮಾಡುವಂಥ, ಮಂಡಿರವಾಹನನ = ಮೇಘ
ವಾಹನಾದ ಶ್ರೀಉಳೆಂದ್ರದೇವರ, ಅಂಭೃತಯುಗ್ಂಗಳಿಗೆ = ಚರಣದ್ವಯ
ಗಳಿಗೆ, ಸಮಿಸುವನು ಎಂದನಮಾಡುವನು, ||16||

ವಾಚಾನಗಳು

1. ಶ್ರೀ ಸಂಕ್ಷಿಪ್ತಾಣಿದಯರ ವಾಚಾನ : -

ಈನೇ ಕ್ಷತ್ರಿವರಾದ ಇಂದ್ರದೇವರನ್ನ ಸ್ತೋತ್ರ ಮಾಡತಾರೆ.

ಕಲ್ಪವೃಕ್ಷ, ಚಿಂತಾಮನೆ, ಕಾಮಧೀನು-ಜ್ವಾರಗಳಿಗೆ ಆ ವಾಸ್ತ್ವ ಯೋಗ್ಯ
ವಾದ ಪ್ರದೇಶ ಎಂತ ಕರಿಸತಕ್ಕ, ದೇವತೆಗಳಿಗೆ ಆಲಂಬಿಕಾತವಾದ ಸ್ವರ್ಗ

ಶಿಂಕ ಎನಿಸತ್ತೇ ಸಮುದ್ರಕ್ಕೆ ಚಂದ್ರನೋಬಾದಿಯಲ್ಲಿ ಒಷ್ಟುತ್ತಾ, ಗುಣಭೂತಿ ಪಾದ ಶ್ರೀಉಪೇಂದ್ರನಾಮಕನೆಂಬೋ ಚಂದ್ರನ, ವರ್ಣತಯುತ್ತಾ ಹೀಗಲಸ್ತರದಂತೆ ಮಧುರವಾದ, ಮಧುರಸಯುತ್ತವಾದ ಸಮೀಕ್ಷೆನ ಪಾದ ಸ್ತೋತ್ರದಿಂದಲಿ ಗಾನ ಮಾಮವಂಥಾ ಮೇಘವಾಹನನಾದ ಇದ್ದ ದೈವರ ಪಾದದ್ವಯಗಳಿಗೆ ವಂದನಾ ಮಾಡುವೆನು. ಚಂದ್ರನಿಂದ ಸಮುದ್ರಕ್ಕಾಗಿ ಉತ್ಸತದೋ, ತದ್ವತ್, ಉಪೇಂದ್ರನೆಂಬ ಚಂದ್ರನಿಂದ ಸ್ವಾರ್ಥಿ ಸಮುದ್ರ ಉತ್ಸತದೆಂದು ತಾತ್ಪರ್ಯ.

ಮೇಲಿನ ಶ್ಲೋಕದಲ್ಲಿ ಮಾಡಿರ ಪದಕ್ಕೆ ನಿಖಳಂತು— ಧರ್ಷಣೀಮೂರ್ತಿ ಮಂದಿರ— ಎಂತ ಇರುವದ್ದು ರಿಂದ, ಮೇಘವಾಹನನೇ ಎಂತ ಅಭಿ. ಬಿದರೆ ಎಂದೇ ಮಾನವೋ ಬದರಕ್ಕಿಂಥುತ್ತಿರುತ್ತಿನಾಮಕಂ ಯೋವೇ ದಮುಚ್ಯತೇ ರೋಗೈಗ್ರಿಫಿಜೊ ರಾನ್ನೇವ ಸಂಸ್ಕರೇ॥ ಎಬ್ಬಾಂಧೋತ್ತ ಭಾಗವತ ತಾತ್ಪರ್ಯ ವಚನ. ॥16॥

2. ಧಾವಪ್ರಕಾರಿಕ :

ಕಲ್ಪವೃಕ್ಷ—ಇಮಾರ್ಥೇನು— ಜಿಂತಾಮಣಿ—ಎಂಬೇ ಮೂರು ಉತ್ತಮ ವಸ್ತುಗಳಿಗೆ ಆಶ್ರಯಭೋತವಾದ ಸ್ವಾರ್ಥವೆಂಬ ಸಮುದ್ರಕ್ಕೆ, ಚಂದ್ರನಿಂತೆ ಹೀಳಭಿಸುತ್ತಿಪ್ಪ ಉಪೇಂದ್ರನೆಂಬ ಚಂದ್ರಮನನ್ನು, ವರ್ಣತಾಲಿದ ಕೋಗಿಲಿ ಯಂತೆ, ಮೃದುಮಧುರ ಸುಸ್ವರದಿಂದ ಸ್ತೋತ್ರಮಾಹತ್ತಿರುವ ದೇವೇಂದ್ರನ ಪಾದಪದ್ಮಗಳಿಗೆ ನಮಸ್ಕಾರ ಮಾಡುವೆನು. ಅದರೆ, ದೇವೇಂದ್ರನ ಆಶ್ವಾಸ ದಲ್ಲಿ ಉಖಾಸ್ಯಮಾರ್ತಿಯು ಉಪೇಂದ್ರನೆಂಬ ವಾಮನರಳಿಯಾದ ಪರಮಾತ್ಮನೆಂಬ ಭಾವ. ॥16॥

4. ತ್ರಿಂಬಾಸ ಸಿದ್ಧಾಂತ ಕೌಮುದಿ :—

“ತ್ರಿಂಬ”—ಇತಿ॥ ಕಲ್ಪಃ॥ “ಮಂಂ”—ಜಿಂತಾ॥ “ಬಿದರೆ—ಚಂದ್ರಃ॥ “ಶ್ಲಾಂದ್ರಃ—ಮಾಮನಃ॥ ಸವವ ಚಂದ್ರಃ॥ “ಮುರಿರಾ”—ಮೇಘಃ॥ “ಮೇಘಾ ಏಹನ—ರತ್ನಭಾರಿ॥ ॥16॥

ಕನ್ನಡಾಭಿ :-

“ತರು”-ಎಂದರೆ ಕಲ್ಪವೃತ್ತಿಷ್ಠಿ. ಮುಖಿ- ಎಂದರೆ, ಚಿಂತಾಮಣಿ. “ಬಂದರು”-ಎಂದರೆ, ಚಂದ್ರ. ಉಳ್ಳೇಳ್ಳಿನೆಂದರೆ-ವಾಮನನು. ಅವನೇ ಚಂದ್ರಸದ್ಯತನು. “ಮುದಿರು”-ಎಂದರೆ, ಮೇಘಿ. “ಮೇಘವಾಹನ”- ಎಷ್ಟುಧಾರಿ ಈ ವದದ ಅಭಿ. ||16||

ಸರ್ವವಾಯಾಖಾನಸಾರಸಂಗ್ರಹ

1. ಶ್ರೀದಿವ. ಎಂದರೆ, ಸ್ವರ್ಗಿ. ಕರ್ತು-ಎಂದರೆ, ವೃತ್ತಿಷ್ಠಿ. ಅಂದರೆ ಸ್ವರ್ಗಾದಿಲ್ಲಿರಂದ ವೃತ್ತಿಷ್ಠಿ ಕಲ್ಪತರುವು.

2. ಮುಕ್ತಿ-ಚಿಂತಾಮಣಿ ಎಂಬ ರತ್ನವಿಶೇಷವು.

3. ಧೀಸು-ಸ್ವರ್ಗದ ಆಕಳು- ಎಂದು ಕರೀಯಿಸುವ ಕಾಮಂಧೀಸುನು.

ಕಲ್ಪವೃತ್ತಿಷ್ಠಿ ಸ್ವಾವರ ಪಸ್ತಿಷ್ಠಿ. ಚಿಂತಾಮಣಿ ಎಂಬ ರತ್ನವಿಶೇಷವು ಜಯವಾಹಿಷ್ಠಿವು. ಕಾಮಧೀಸು-ಎಂಬ ತಪ್ಪಿ ಜಂಗಮ ಚೀತನವು. ಈ ಮೂರು ಪ್ರಸ್ತಾವಳಿಗೂ ಸಮುದ್ರ ಮಂಧನ ಸಮಯದಲ್ಲಿ ದೂರಕಿರಿಸುವು. ಶ್ರೀಮಂತಿಷ್ಠಿ ಶಕಲ ಭೂಳಗಾಭಿರಾಜನ್ನು ಅನುಭವಿಸುವ ಸುರಾಧಿಪತಿಯಾದ ದೇವಂದ್ರನಿಗೆ ಹೊರಿಸಿದನು.

4. ಶ್ರೀದಳಾಲಯ - ದೇವತಗಳಿಗೆ ನಿರಾಸಾಫಾನವಾದ ಸ್ವರ್ಗ ಲೋಕವು. ಸ್ವರ್ಗಾದಿಲ್ಲಿ ಕಲ್ಪವೃತ್ತಿ-ಕಾಮಧೀಸು-ಚಿಂತಾಮಣಿಗಳು-ಸ್ವರ್ಗಾಭಿಪತಿಯಾದ ದೇವಂದ್ರನ ವಶದಲ್ಲಿದ್ದು, ತಮ್ಮನ್ನು ಭಕ್ತಿಯಿಂದ ಸೇವಿಸುವ ಒಂದಿಗೆ ಶಕಲ ಮನೋಧೀಷ್ಠಿಗಳನ್ನು ಸಲ್ಲಿಸುವುವು.

5. ಅಳ್ಳಿಗೆ ಬದರಿಸಂದದಿ :-

ಸ್ವರ್ಗವು ಸಮುದ್ರ ಸದ್ಯತವು. ಬದರ-ನಂದರೆ ಚಂದ್ರನಂದಭಿ.

ಜಾಡ್ಯೋದಯವಾದಾಗ ಸಮುದ್ರವೇ ಉತ್ತುವುದು.

೬. ಉತ್ತೇಂದ್ರ :-

ಕೃಷ್ಣ-ಅದಿತಯರ ತಪಸ್ಯಿಗೆ ಒಲಿದು ಶ್ರೀವಿಷ್ಣುವೇ ಅಭಿಜನ ಮಾಹಿತಿದಲ್ಲಿ ವಾಮನಾವತಾರ ಪೂರ್ವಿಕನು. ಆ ವಾಮನರಿಂದ ಶ್ರೀರಂತಿಯೇ ೧೦೦ನೇಯ ಅಶ್ವಮೇಧಯಾಗದಲ್ಲಿ ಯಜ್ಞಸಂಕಲ್ಪತ್ವಾಗಿ ಈ ಶ್ರೀದ್ವಿ ಬರಿಚಕ್ರವರ್ತಿಯಂದ ಅಪಕರಿಸರ್ವಾಂತರ ಇಂದ್ರ ಪದವಿಯನ್ನು ಆದನು ಆ ವಾಮನಮೂರ್ತಿಯೇ ಉತ್ತೇಂದ್ರನಾಮಕನು. ಸ್ವರ್ಗವದವಿಯನ್ನು ಅಲಂಕರಿಸಿದ ಉತ್ತೇಂದ್ರನೇಂಬ ಚಂದ್ರನ ಕಾಳಿಯಂದ ಶ್ರೀದಾಲಯ ವಾದ ಸ್ವರ್ಗಲೋಕವೇ ಆಸಂದರಿಂದ ಉತ್ತೇಂದ್ರವುದು. ಆದರೆ, ಸ್ವರ್ಗವಿಷಾಂಗಳಾದ ಸರ್ಕಳದೇವತಾವರ್ಗವೇ ಆವಂತಕುಂದಿಲರಾಗುವರೆಂಧರ. ಈ ಉತ್ತಮಾನದಲ್ಲಿ ಸ್ವರ್ಗವೇ ಸಮುದ್ರಸ್ವರ್ಪತ. ಉತ್ತೇಂದ್ರನು ಚಂದ್ರನ ಸ್ಥಾತ.

೭. ಮಧು ಮಧುರ ಸುಸ್ತುವನದಿಂದಲಿ :-

ಮೃದುತ್ವರವಾದ, ಅಂದರೆ ಕರ್ತಾಗಂಂಡಕರವಾದ, ಹೆತ್ತಿಂತಾದ ಮಧುರಾಗಾದಿಂದ ಕೋಗಿಲಿಯು ವಸಂತಕಾಲದಲ್ಲಿ ಗಾನಮಾಡುತ್ತಾ ಸಮುದ್ರರುಕರ ಮನ್ಯನ್ನು ರಂಜಿಸುವುದು.

೮. ಮಧುಸಮಯ :-

ವಸಂತಕಾಲಕ್ಕೆ—“ಮಧುಸಮಯ”ವಂದು ತೆಸರು. ವಸಂತಕಾಲದಲ್ಲಿ ಪ್ರಕೃತಿ ವಂಸೋಹರಣಾಗಿರುವುದು. ವೃಕ್ಷಗಳು ಬೆಳ್ಳಿಗಳಲ್ಲಿ ಪ್ರಪೂರಿಗಳು ಆರಿ, ಪರಿಮಳವನ್ನು ಬುಂಧತ್ತಿರುವ ಸುಸಮಯ, ಪರಮ ಸುಂದರ ವಾದ ಸ್ವರ್ನೇವೇಶದ ಸಮಯವರು. ಆಂತಹ ವಸಂತಕಾಲದಲ್ಲಿ ಕೋಗಿಲಿಯು (ಹಿಳಸಿಂಹ) ಚಿಗುಂದ ವೃಕ್ಷಗಳ ಕುಂಬಿಗಳ ಮೇಲೆ ಎರೆಗಳ ಮರಿಯಲ್ಲಿ ಕೊಡು, ಇಂಥಾಗಿ ಗಾನ ವೂಡುವುದು. ಕೋಗಿಲಿಯಂತೆ, ಸ್ವರ್ಗಾಧಿವರಿಯಾದ

ದೇವೇಂದ್ರನು ಶ್ರಿದಾಲಯಾಭ್ಯಾಗಿ ಚಂದ್ರಪದ್ಮಕನಾದ ಶ್ರೀಉಪಹೇಂದ್ರಸಾರು ಕ್ರಿಂತರಿಯನ್ನು ಸುಷ್ಪರಯುತ್ವವಾದ ಗಾನದಿಂದ ನಿರೀಕ್ಷರಜ್ಞ ಸೋತ್ತು ಮಾಡುತ್ತಿರುವರು.

೭ ಮುದಿರಿವಾಟನ : -

ಮುದಿರಿಂದರೆ “ಮೇಘ”ಗಳಿಂದಫ. ಇಂದ್ರದೇವರು ಪರಮಾತ್ಮಾ ದೇವತೆಗಳ ಧ್ವನಿಯನ್ನು ಮಾರಿಸುವರು. ಈ ಪರಮಾತ್ಮಾಗಳಿಂದ ಮೇಘದಗಳು, ಮೇಘಗಳನ್ನು ವಾಹನವನ್ನಾಗಿ ಉಳ್ಳ ದೇವೇಂದ್ರನು- ದೇವಾಳಾದನನು (ಮುದಿರಿ ವಾಹನನು).

ಅಂತಹ ಮುದಿರಿವಾಹನನಾದ ಶಕ್ತಿಪತಿ ದೇವೇಂದ್ರನ ಪಾದಪದ್ಮಗಳಿಗೆ ಧೃತಿಯಂದ ನಮಸ್ಕಾರಿಸುತ್ತೇನೆ.

ಪ್ರಸ್ತುಪದ್ಯಾಷ ದೇವೇಂದ್ರನ ಪರವಾದ ಸೋತ್ತುವಾಗಿದೆ.

॥16॥

ಪದ್ಮ ಒಂ

ಮೂಲ :

ಕೃತಿರಮಣ ಪ್ರದ್ಯಮಾದೈವನ |

ಅಕುಳ ಬಲ ಲಾವಣ್ಯ ಗುಣ ಸಂ |

ತತ ಉಜಾಸನ ಕೇತುಮಾಲಾಮಂದಿಶೋಳು ರಚಿಸ ||

ರಹಿ ಮಂಗಳಾಕರಸಂಭ್ರಂ ಕಮಲಳ |

ಸುಕಿಂಬವೆನು ಧಕುಂಬಯಲ ಮನು ದು |

ಕ್ಷಾಂಕಿಯ ಕರ್ಣಿಂ ಸಸ್ಕಾರಿಯಲಜಸ್ಯ ಎಮಗೊಲದು ||

||೧೭||

ಅರ್ಥರೇಖೆ :

ಎಂದ್ರದೇವರಿಗೆ ಸಮಾನ ಕ್ರಾಂತಿನಾದ ಮನ್ಯಾನ ಸ್ತೋತ್ರ
ಮಾಡುತ್ತಾರೆ. ॥17॥

ಶ್ರೀಕಿಷ್ಠಾಭ್ರ :

ಶ್ರೀಕಿರನ್ತಾ=ಶ್ರೀಕಿಷ್ಠಾಮಳಾದ ಶ್ರೀರಂತ್ರದೇವಿಯರ ಪತಿಯಾದ,
ಶ್ರದ್ಧಮ್ಯಮ್ಯದೇವನ=ಪ್ರಾಣಮ್ಯಮ್ಯನಾದಾರ ಶ್ರೀಪಾಂಚಾರಾಯಾನ, ಅರುಳ
=ಅಸ್ಥಿರವಾದ (ಅಪರಿಮಾತ್ಮಾ). ಬಲ ಲಾವಣ್ಯ ಗುಣ=ಪರಾ
ಕ್ರಮವೇನು, ಸೌಂದರ್ಯವೇನು, ಅಸಂತರಣ್ಯಾಗಣಿಗಳೇನು,
ಸಂಕರ=ನಿರಂತರವ್ಯಾ, ಉಪಾಧನ=ಘಾರ್ಯಾಸ್ತಾ, ಶೇಂಮಾಲಾ
ಹಿಂಡಿಕೊಳು=ಕೇತುಮಾಲಾವಿಂದರಿಂದ. ರಚಿತ=ವಾಸತಕ್ಕಾಫೆ,
ರಹಿವುನೋದರನ=ರಹಿದೇವಿಯರ ವಾಸತಕ್ಕಾಫೆ ಸಂಕೋಷಪರಿಹರ.
ಮನ್ಯಾನ, ಅಂಧಿಕರಣಲಕ್ಷ=ಇರಿತದ್ವಾರಿಗಳಿಗೆ, ಧರ್ಮಕಿರಿಯಂದರೆ
=ಅತ್ಯಂತಭಕ್ತಿಪೂರ್ವಕವಾಗಿ, ಸುತಿಂದುನೇನು=ನಮಿಸ್ತುಂದುವೆನು,
ಎಮುಗಿ ಒರಿದು=ನಮುಗಳಿಗೆ ಅಸುಗ್ರಿಹಿ, ಪ್ರತ್ಯಕ್ಷಣಾಗಿ, ಅಜರ್ಪ=
ನಿರಂತರದ್ದು, ಸನ್ಮತಿಯ=ರಿಷ್ಟಾಜ್ಞನವಾಸ್ತಾ, ತಯಾರಿ=ನಿರಿ
ಸರ್ಕಿಸಲೆಂದು ಪ್ರಾಭರಾ ಮಾಡಿದ್ದಾರೆ. ॥17॥

ವಾಚಾನಗಳು

1. ಶ್ರೀಸಂಕಾರಾ ಒಡೆಯರ ವಾಚಾನ :

ಎಂದ್ರದೇವರಿಗೆ ಸಮಾನರಾದ ಮನ್ಯಾನ ಸ್ತೋತ್ರ ಮಾಡಿತ್ತಾರೆ.

ಶ್ರೀಕಿಷ್ಠಾಮಳಾದ ಲಕ್ಷ್ಮೀದೇವರ ಪತಿಯಾದ ಪ್ರಾಣಮ್ಯಮ್ಯನಾಮಳ
ಶ್ರೀಸಾರಾಯಣದೇವರ ಅಸ್ಥಿರವಾದ ಬಂವೇನು, ಸೌಂದರ್ಯವೇನು, ಗುಣ

ದೇನು ನಿರಂತರ ಉಪಾಸನೆ ಶೀತುಮಾಲಾವಿಂಜದಲ್ಲಿ ಮಾಡತಕ್ಕೊಂಧ. ರತ್ನದೇವರ ಮನಸ್ಸನ್ನು ಸಂತೋಷಪಡಿಸತಕ್ಕೊಂಧಾ ಮನ್ಯಧನ ಪಾದಕಮಲಕ್ಕು ಭಕ್ತಿಯಂದ ವಂದನೆ ಮಾಡುವೆನು. ನನ್ನ ದುಷ್ಪಿಣಿಯನ್ನು ಹೋಗಿಲಾಡಿಸಿ ನಮ್ಮಗಳಿಗೆ ಶ್ರುತ್ಯಕ್ಕನಾಗಿ ನಿರಂತರ ದಿವ್ಯಮಾದ ಜಾಣನವನ್ನು ಕೊಟ್ಟು ಸಂರಕ್ಷಣ ಮಾಡೋವಾಗಲೀ— ಎಂತ ಪ್ರಾರ್ಥನ ಮಾಡಿದ್ದೈ ರೀತ ತಾತ್ಪರ್ಯ. ||17||

2. “ಭಾವತ್ಪರ್ಯಕಾರಿ”:—

ಶೀತುಮಾಲಾವಿಂಜದಲ್ಲಿ ವಾಸಮಾಡುತ್ತಾ, ಕೃತಿಪಡಿಯಾದ ಶ್ರೀಪ್ರದ್ಯುಮ್ಮಾಮರ ಪರಮಾತ್ಮನ ಅಮಿತವಾದ ಬಲ, ಲಾವಣ್ಯ, ಗುಣಗಳನ್ನು ಸದಾ ಉಪಾಸನೆ ಮಾಡುತ್ತಿರುವ ರತ್ನದೇವಿಯಾದ ಮನ್ಯಧನ ಪಾದಕಮಲಗಳಿಗೆ ಭಕ್ತಿಯಂದ ಪರಿಧಿವೆನು. ಸರಾ ನಮಗೊಲಿದು, ನಮ್ಮ ದುಮರ್ಚಿಯನ್ನು ಪರಿಹರಿ, ನನ್ನತ್ತಯನ್ನು ಕೊಡರಿ. ||17||

4. ಶ್ರೀವಾಸದಾಸ ಸಿದ್ಧಾಂತ ಕೌಶಿಂದಿ:

“ಕೃತಿ”—ಇತಿ। “ಕಾಮದೇವಸ್ಯಾತಂ ವಿಷಯಂ”—ಇತ್ಯಾತ್ಮೇ ಅಪ್ಯಾಯಿ ಕ್ಷಮ್ಮಾ॥ ||17||

ಕ್ಷಮ್ಮಾಯಾಧಿ

“ಈಮದೇವಸನ್ನಿ ಶ್ರದ್ಯಮ್ಮನಾಮರ ವಿಷ್ಣುವು (ಕೃತಿಪಡಿಯು) ಅಂತ ಗರ್ವನಾಗಿಯಾಗಿನು—ಎಂಬ ಶ್ರಮಾಳಾಸನಸಾರವಾಗಿ—“ಕೃತಿರಮ್ಮಂ ಪ್ರದ್ಯುಮ್ಮಾ ದೇವನ ಅತುಲ ಬಲ ಲಾವಣ್ಯಗುಣ ಸಂತತ ಉಪಾಸನ ಶೀತುಮಾಲಾವಿಂದ ದ್ವೀರು ರಚಿತ”— ಎಂಬ ಪದ್ಯಾಧಿವು ಹೇಳಿರಬೇ. ಇಲ್ಲಿಗೆ 8ನೇಯ ಶಕ್ತಿಯು ಮಾಡಿದ್ದು.

5. ಶ್ರೀಗುರುತ್ಯಾದಯಾಪ್ತಕಾರಿ:

ಮನ್ಯಧನನ್ನು ಸ್ತುತಿಸುತ್ತಾರೆ. ಜಂಖಾದ್ವಿಂಪತ್ತಿ ಪಾಠ ಮಭಾಗದ ಶೀತುಮಾಲವಂಬ ವಿಂಜದಲ್ಲಿ, ಕೃತಿದೇವಿಪಥಿ ಪ್ರದ್ಯುಮ್ಮಾದೇವರ ಅತುಲ

ವಿಷ್ಣುರವಾದ ಬಲ ರಾವಣ್ಯದೇವ ಸೌಂದರ್ಯದಿಗೆ ಗುಡಗಳನ್ನು ಸದಾ
ಉತ್ತಮವೇ ಮಾಡುವ, ರತ್ನದೇವರಿಗೆ ಮನೋಪರಾದ ಕಾಮದೇವನ ಅಂಶ್ಯ
ಸುಂಶ್ಯ, ಅಜಸ್ರ-ಅಂದರೆ, ಭಕ್ತಿಯಿಂದ ಸದಾ ನಾಯಕನು. ನನ್ನ ದುರುಪರ್ದಿ
ಯನ್ನು ದಿದಿ, ಆತನು ನನಗೆ ಒಲಿವೆ ಸಹಾತ್ಯಕನ್ನು ಕೊಡಿ. || 2 ||

ಸರ್ವವಾಚಾನಸಾರಸಂಗ್ರಹ

1. ಶ್ರೀಕಿರಿಹುಣ :—

ಮೂಲರೋಹಿ ಶ್ರೀಮಹಾರಾಯಣನ ಅಭಿನ್ನವಾದ ತ್ವಾರ್ಥಾರ್ಥ
ಮಿಶ್ರಿತ ನಾಲ್ಕು— (1) ವಾಸದೇವ, (2) ಪಂಡಿತ, (3) ಪ್ರಯೋಗಿ
ತತ್ತ್ವ, (4) ಅನಿರುದ್ಧ-ಎದು ರಾತ್ರಾಚಂಡ್ಯಾಯಾಗಿ. ಶ್ರೀಕರಿಹು
ಪ್ರಯೋಗಿನಾಗಿ ಪ್ರಕಟಿಸಿದಾಗ, ಶ್ರೀಬ್ರಹ್ಮದ್ವಾದಿಯು ಕೃತಿನಾಮಕಣಿಗೆ
ಖರಿಸಿದರು. ಇದರಿಂದ ಕೃತಿರಮಣಾದ ಪ್ರಯೋಗಾರ್ಥ

ಈ ಪ್ರಯೋಗನ್ನೇ ವ.ನೃತ್ಯನ ಉಪಾಸನಾವಿಷಯ.

2. ಶ್ರೀಹುಣಾಲಾಖಿಂದ :—

ಶವವಿಂಡಗಳಲ್ಲಿ ಒಂದಾದ ಕೇತುಪೂರಾಣಿಯವು ಮಾಲ್ಯವರ್ವತಕ್ಕಿ
ಷಿಲ್ಲ, ಲಂಬಾಸಮುದ್ರಕ್ಕೂ ಮುಢಗತವಾದ ಪ್ರದೇಶವು. ಈ ವಿಂಡವೇ
ಕ್ರಿಷ್ಣರಂಗಿ ಸುಖಭೋಗಸ್ಥಾನವನಿಸಿ, ಪ್ರಮತ್ವವಾಗಿದೆ. ಇಂಬಳಿದ್ವಿಪಕ್ಕಿ
ಕ್ರಿಷ್ಣಮಧ್ಬಾಗದಲ್ಲಿಯವ ವಿಂಡವು. ಈ ವಿಂಡದಲ್ಲಿ ಮನ್ಮಥನಿಂದ್ದಾನೆ. ಕೃತಿ
ಹೂ ಪ್ರಯೋಗನ್ನನನ ಅಪರಿಮಿತವಾದ ಪರಾಕ್ರಮ. ರೂಪಸೌಂದರ್ಯ
ನೀನು ಸದಾ ಉಪಾಸಿಸುತ್ತಾನೆ. ಇದಂದರೆ, ಮನ್ಮಥನಿಂತೆ ಲಾಭಾ
ಖಣಿಂದ ಹ್ಯಾತನಾಗಿರುವ ಕಾರಣಾಷಿ.

3. ರತ್ನಹೋಡರಸಂಭಿಕಮಂತ್ರ :-

ರತ್ನಹೋಡರಿಯು ಮನ್ಯಾಥನ ಪತ್ತಿ. ದಕ್ಷಪ್ರಜಾತ್ಯರನ ಪ್ರತಿಯಾರ್ಥಿ ಡಬ್ಲ್ಯೂ. ರತ್ನಹೋಡರಿಯು ತನ್ನ ಅತಿಶಯ ರೂಪ ಲಾವಣ್ಯಗಳಿಂದ ಅಪಕರಿಸುವುದರಿಂದ, ಮನ್ಯಾಥನು ರತ್ನಹೋಡರನು. ಅಂತಹ ರತ್ನಹೋಡರನ ಚರ್ಚಾಕಮಲಗರಿ ನಮಸ್ಕಾರಿಸುತ್ತಾರೆ—ದಾಸರಾಯರು.

4. ಇಂದ್ರ ಮತ್ತು ಕಾಮರು ಸಮರ್ಪಣಾಪನ್ಯರು. ಕಿನೆಯ ಕ್ರಿಕ್ಕೆ ಸೇಂಡ ಮನ್ಯಾಥನು ಪದವಿ ಪ್ರಯುತ್ತ ಇಂದ್ರನಿಂತ ಕಿಂಬಿತ್ತೊ ನ್ಯಾನನು. ಮನ್ಯಾಥಮಾನಿ. ಭೀಳಾರೇಕ್ಕಪ್ರದನು. ಈ ಕಾರಣಾಂದ, ನಮ್ಮ ಮನ್ಯಾಥಲ್ಲಿ ಸುಳಿಯುವ ದುರ್ಮಾತಿಯನ್ನು ಪರಿಹರಿ, ಅತ್ಯಂತ ಜಾಗ್ರತ್ತಯಾಗಿ (ಅಷ್ಟೇ) ಸರೀರಿಸಿದ್ದಾದ ಮನ್ಯಾಥನ್ನು ಭಾಗವದ್ವಿಷಯಗಳಲ್ಲಿ ನೀಡಲೀಂದ ಶೀರುಂಪಾಲಾಖಿಂಜ ನಿವಾಸಿಯಾದ ಏನೇಕೆತವನ್ನು ಸೈತ್ಯತ್ವವಾದಿ, ಎಂದಂ ಮಾಡಿರುತ್ತಾರೆ. ||17||

ಪದ್ಮ ಗಳ

ಮೂಲ :—

ಜಾರುತರ ಸವವಿಧಿ ಭಕ್ತಿ ಗಂ ।
 ಧೀರ ವಾರಾಕ್ಷಯೋಳು ಪರಮೋ ।
 ಘಾರ ಮಹಿಮಾನ ಹೃದಯ ಘಣ್ಣಿಪತ ಪೀಠದಲ ಭಜಿತ ॥
 ಭೂರಿ ಚಮಾರ್ಕರನ್ನಿಸುವ ತ ।
 ರೀರಮಾತ್ರಿ ಸ್ವಾಜಿತ ಪದ ।
 ನಾರಿರುಕಾಸನಿನೆ ಸದ್ಗುರುರಾಯರಕುದೆಂದು ॥ ||೧೮||

ಅಧಿಕರಣ :-

ಉನ್ನಯ ಕ್ಷಮಾಪನ್ವಾದ ತ್ವಗಭಿಧಾನಿ ಅಹಂಕಾರಿಕಪ್ರಾಣದೇವರ
ಸ್ತೋತ್ರಮಾಂತರ. ॥18॥

ಶ್ರೀಮದ್ಭಾಗವತ :-

ಜಾರುತರ = ಅತ್ಯಂತ ಮನೋದರವಾದ, ಗಂಥಿತ = ಗಂಥಿತ
ವಾದ, (ಉತ್ತಮ) ಸವವಿಧಭಕ್ತಿ - ಈ ವಾದ ಸವವಿಧಾದ ಭಕ್ತಿ
ಗಳಿಂದ, ವಾರಾಕ್ಷಿಯೋಳಿ = ಸರ್ವಾದ್ವಾರ್ಥಿ ಯೋಳಿಗಳಿಗಾಗಿ, ಪರಮೋದಾರ
ಮಹಿಮನ = ಅತ್ಯಂತ ಉತ್ಸುಫ್ಫ್ರವಾದ ಮಹಾಮಹಿಮೋಳಿ
ಶ್ರೀವರಮಾತ್ಮನ, ಹೃದಯ = ಹೃದಯಾಖಾದರ್ಶಿ, ಭಾಷಿತಕ ರೂಪ
ಶ್ರೀಷ್ಟಿರಾದ ಶ್ರೀತೇಷದೇವರು, ಪೀಠದರ್ಶಿ = ಆದ್ವರಣಾದರ್ಶನ್, ಭಜಿತ
= ಸ್ತೋತ್ರಮಾಂತರ, ಭೂರಿಕಮ್ರ = ಬಹುಭಾರ ಕರ್ಮಗಳ,
ಇಕರನ್ನಿಸುವ = ಅದಂ ಮಹಾತಾರ್ಥಿನ್ನು ಕೊಟ್ಟಿ, ತಪ್ಪುರ ಆಷದೇನಿ
ಮನ, ಶರೀರಮಾನಿ : ದೇಹಾಭಿಪೂರಿಯಾದ, ಪ್ರಾಣಿಪತಿ ಅಹಂ
ಕಾರ ಪ್ರಾಣದೇವರ, ಪದವಾರಿರುಹಕ್ಕಿ - ಪರಾಕರಂಗಳಿಗಿ, ಆನ
ಮಿಹೆ = ಪಂದಿಸುವನು, ಸದು ರೂಪಾಯರಹುದೆಂದು = ಔಷಧಿಗಳಿಗೆ
ಉತ್ತಮ ಗುರುತ್ವಾನಾಪನ್ನು ರೇಖೆ ಅನ್ನಿಸಿಧಾನದಿಂದ ವಂದಿಸುವನು (ಸದ್ಗುರು
ಗೀಳಿದ ಶ್ರೀಮದಾನಂದತೀಥಿರ ಪರಮಾಸ್ತಗ್ರಹಿ ಪಾತ್ರರನ್ನುಗಿ ಮಾಡ
ಹೀಕಿಂದು ಅಪಂಕರಪ್ರಾಣದೇವರನ್ನು ವಂದಿಸುವನು-ಎಂತಲೂ
ಹಷ್ಟುಯಾ.) ॥18॥

ವಾಚಾನಗಳು

೧. ಶ್ರೀ ಸಂಕಾರಣ ಒಡಿಯರ ವಾಚಾನ :-

ಉನ್ನಯ ಕ್ಷಮಾಪನ್ವಾದ ತ್ವಗಭಿಧಾನಿ, ಅಹಂಕಾರಿಕಪ್ರಾಣದೇವರ ಸ್ತೋತ್ರ

ಮಹೇಕರತರಹಾದ ಗಂಥೀರವಾದ ಶ್ರವಣ ಕೇತನಂ ವಿಶೋಽ
ಸ್ತುರಣಂ ಹಾಡಸೇವನಂ ಅರ್ಚನಂ ವಂದನಂ ದಾಸ್ತಂ ಸಹ್ಯಮಾತ್ರ
ನಿವೇದನಂ ||-ಎಂಬ ಒಂಭೂತಿ ಭಕ್ತಿಗಳಿಂಬೇಳಿ ಸಂಪೂರ್ಣದೊಳ್ಳಿ ಮುಳಗಿ
ಅತ್ಯಂತ ಉತ್ಸವವಾದ ಮಹಿಮೋಪಿತನಾದ ಶ್ರೀಪರಮಾತ್ಮನ ವ್ಯಾದಯಾ
ಕಾರ್ತಿಕ ಮಧ್ಯದಲ್ಲಿ ಸರ್ವಶ್ರೀವೃದ್ಧಾದ ತೀವ್ರದೇವರ ಅರ್ಥನಾದವನ್ನು ಭಜನಾ
ಮಾಡುವಣಾ, ಬಹಳವಾದ ಕರ್ಮಗಳು ದೇಹಿಯೋದರ್ಕೆ ಅಹಂಮಾತ್ಮಾದಿಗಳ
ಣಿಟ್ಟು, ತದ್ವಾರಾ ಅಸ್ವದಸೀಸುವ ದೇಹಾಭಿಮಾನಿಯಾದ ಅವರೂರ್ಪಾಗ
ದೇವರು ಇವರು ಶ್ವರ್ಗಂಧಿಯರ್ಕೆ ಅಭಿಭಾನಿಯಾದವರು. ಇವರ ಪಾದ
ಪದ್ಮಂಭರಿ ವಂದನಾ ಮಾಡುವೆನು. ಸದ್ಗುರುಗಳಾದ ಶ್ರೀಮಾತಾನಂದ
ತೀರ್ಥರ ಪರಮಾನಂಗರಹ್ರಹ್ಮಾತ್ಮರನ್ನಾಗಿ ಪೂಜಾಬೇಕಂತ ಪೂಜಾನಾ
ಮಾಡೋವರಾಗಿದ್ದಾರೆಂತ ತಾತ್ಪರ್ಯ. ||18||

೨. ಭಾವಪ್ರಕಾರಿಣಿ : -

ಒಂಧತ್ತುವಿಧವಾದ ಭಕ್ತಿ-ಮಂಬಿವುದೇ ಸಮುದ್ರ. ಆ ಸಮುದ್ರದ
ವಾಸಸ್ಥಾನವು ವ್ಯಾದಯ. ಆ ವ್ಯಾದಯ ಮಧ್ಯದಲ್ಲಿ ತೀವ್ರಿತರದ ಮೇಲಿಲ್ಲವ
ಶ್ರೀಪರಮಾತ್ಮನನ್ನು ಸರ್ವದಾ ಚಿಂತಿಸುತ್ತಾ, ದೇಹಾಭಿಮಾನಿ ಎನಿಂ, ಮರು
ಶ್ರೀವೃದ್ಧಾದ ಅಹಂಕಾರಿಕ ಪೂಜನಾಮಾತ್ರನ ಪಾರಿಷಾಲಗಳಿಗೆ ನಮ್ಮರಿಸು
ವೆನು. ಇವನು ಇನ್ನೆಯ ಕ್ರಾತ್ಕ್ಯ ಸೇಂದ್ರ ಗುರುವೆಂದು ತಿಳಿಯಬೇಕು. ||18||

೩. ಶ್ರೀವಾಸದಾಸಸಿದ್ಧಾಂತಕೌಮಂಡಿ : -

“ಭಾರುತರ-ಇತಿ ಶ್ರವಣ, ಕೇತನ, ಸ್ತುರಣ. ಪಾದಸೇವನ, ಅರ್ಚನ,
ವಂದನ, ದಾಸ್ತ, ಸಮಿಖಿ ಮಹ್ತ್ವ ಅತ್ಯಾನಿಧಿನ ರಣಜಾ ಸಾ. “ವಾರಾ”
ಸಮುದ್ರ “ಆರ್”-ಆಶ್ರಯ. ಶಪ್ತಾಂಶಾ”- ಅರ್ಪನ, “ಅಹಂದು-ಹೂಂದು”

ಕನ್ನಡಾರ್ಥ

ನವವಿಧಭಳ್ಳಿ— ಎಂದರೆ—ಶ್ರವಣ, ಕೀರ್ತನ, ಸೃಜನ, ಪಾದಸೇವನ, ಅಷ್ಟನ, ಚಂದನ, ದಾಸ್ಯ, ಸಮ್ಮಿ, ಆತ್ಮನಿರ್ವೇದನ—ಇವುಗಳು, “ವಾಹಕಿ”—ಎಂಬೇ ಶಮುದ್ರ, “ಅರ್ಕರ”—ಅಶ್ರಯ, “ಪ್ರಾಣ”—ನೇಯರೆ, ಆಹಂಕಾರಿಕ ಪ್ರಾಣವೆಂಬುದಾಗಿ ಇಲ್ಲಿ ತಿಳಿಯಬೇಕು. ಆಹಂದು—ಹೌದು.

ಇಲ್ಲಿಗೆ ಒನ್ನೆಯ ಕ್ಷೇತ್ರ ಮುಗಿಯಿತು.

॥१४॥

५. १೧ ಗುರುತ್ವದಯ ಪ್ರಕಾರಿಕೆ :

ಬುದ್ಧಿ ಹಾಳಿಸ್ತು ಕೈಜಾರ್— ಎಂಬ ಭಾಗವತೇಶ್ವರ ಕೈಜಾಹಂ ಇರಿಕಾತ ರೀರಾಭಿಮಾನಿ ಪ್ರಾಣದೇವರನ್ನು ಸ್ತುತಿಸುತ್ತಾರೆ ಹಾಯ ಎಂದು,

ಮನೋಭರವಾದ ಶ್ರವಣ, ಮನನ, ಸ್ತುತಿ, ಪಾದಸೇವೆಯಿಬ ಧ್ಯಾನ ಅರ್ಥನೆ, ವಂದನೆ ದಾಸ್ಯವೆಂದು (ದಾಸ ಭಾವನೆ) ಆತ್ಮನಿರ್ವೇದನವೆಂಬ ಪರಿಸರುಪರ್ವತ, ಸೃಜನ ಸಹ ನವವಿಧಭಕ್ತರಿಂದ ಗಂಧಿರದ ವಾರಾರೆ ಎಬು ಶಮುದ್ರದಲ್ಲಿ ಪರಮೋದಾರನೆಯ ಸಂಪೂರ್ಣತ್ವಪೂರ್ವಕವೆಯೆಲ್ಲ ಶ್ರಾವಣಿಯನ್ನು ಹೃದಯವೆಂಬ ತೇವಷ್ಟೇರಿದಲ್ಲಿ ಭಜಿಸುತ್ತಿರುವ ಭೂರಿ ಎಬು ಖರೀಕ ಶರ್ಗಾಧಿಗಿ ಆಶರವೆಂದರೆ, ಉತ್ಪಾದಕನಾದ ಶರೀರಾಭಿಮಾನಿ ಪ್ರಾಣದೇ ಏ ಪಾದಕಮಲಕ್ಕೆ ನಮ್ಮೆಗುರುರಾಜ ನೀವೆ— ಎಂದು ತಿಳಿಸಿದೆನು.

॥१५॥

ಸರ್ವವಾಚಾರ್ಯಾನಾರ್ಥಸಂಗ್ರಹ

1. ಪ್ರಸಕ್ತಪದ್ಯದಿಂದ ದಾಸರಾಯರು ಆಹಂಕಾರಿಕಃಪ್ರಾಣ ಕಿರಣಿ ಸ್ತೋತ್ರ ಮಾಡಿರುತ್ತಾರೆ.

2. ಆತ್ಮಂತಮನೋಹರವಾದ ನವನಿಧಭಕ್ತಗಳ ಧ್ಯಾರಾ,

ಆದರೆ, ಶ್ರವಣ-ಕೇರಣ. ಸ್ವರಣ-ಪಾದಗೀವನ್-ಅರ್ಚನ್-ವಂಡನ
ದಾಸ್ಯ-ಸುಖ್ಯ ಮತ್ತು ಅತ್ಯಾವೇದನ-ಎಬಿ ನವವಿಧವಾದ ಭಕ್ತಿಗಳು.
(ಶ್ರವಣ ಕೇರಣ ನಿರ್ಮಿತಿ ಸ್ವರಣ ಪಾದ ಸವನೆಂ | ಅರ್ಚನ್
ವಂಡನೆಂ ದಾಸ್ಯಂ ಸುಖ್ಯಮಾತ್ರ ನಿವೇದನಮ್ ||) ಗಂಭೀರವಾದ
(ಅಪಾರ ಹಾಗೂ ಗಾಥವಾದ) ಸಮುದ್ರಪರ್ಮಿ (ವಾರಾತಿಯೋರ್ಮಿ)-ಎಂದ
ದ್ವಾರ ದಾಸವಯರು.

ಶ್ರೀ ವಿಷ್ಣುವಿನ ಶ್ರೀತ್ಯಾಂಧಿವಾಗಿ ಮೂರುವ ಶ್ರವಣಾದಿ ನವವಿಧ
ಭಂತಿಗಳು ಸ್ವೀಕ ಪ್ರಮಾಹರಣಪರಂತೆ ಒಗ್ಗೊಡಿ ಸಮುದ್ರ ಸದ್ಯಾವಾಗಿವೆ-
ಎಬಿ ತತ್ವಯಾಫ. ಸಮುದ್ರದಲ್ಲಿಗೂಂಭೀರ್ಯ ಮತ್ತು ಅಪಾರವಾದ
ಜಿರಾತಿಯ ಸಂಗ್ರಹ.

3. ಇಂತಹ ಗಂಭೀರ, ಚಾರುತರವಾದ ನವವಿಧ ಭಕ್ತಿಗಳಿಗೆ
ಮಾತ್ರ ಏಷಯನು ಅಪಾರಗುಣವಾಹಿಮಾನಿತವಾದ ಅನಂತಶಯನನು.
(ಬರಮು ಉದಾರ ಮಹಿಮನು) ಅವನ ಗುಣದ ಸಮುಳಹಳ್ಳಿ ಅತ್ಯಂತ
ಉತ್ಕೃಷ್ಟ (ಪರಮ). ಮಂಗಳ ಚರಿತ್ರಾನ್ವಿತನು ಮತ್ತು ಅಸದ್ಯತ ಅಪರಿ
ಭ್ರಂಣ ಮತ್ತು ಅಪಾರ (ಉದಾರ).

4. ಅದು ಪರಮೇಧಾರ ಮಹಿಮನಾದ ಶ್ರೀ ಪರಮಾತ್ಮನ ಸರ್ವ
ಜೀವರ ಜ್ಯಾದಯಾರ್ಥಿ-ಎಬಿ ಪ್ರದೇಶಪರ್ಮಿ ವಿಷ್ಣುಮಾನನಾಗಿದ್ದನೇ,
(ಕ್ಷಾದಯ).

5. ಆ ಜ್ಯಾದ್ಯಾಹಾದ್ದಿ ಶೈವದೇವರ ಶೀರವ ಮೇಲಿ ವಿರಾಜಮಾನ
ವಾಗಿದ್ದನೆ. (ಭಣಿಪತ್ತಿಹಿತದಲ್ಲಿ) ಘಣ-ಹೆಡಯುಳ್ಳ ಸರ್ವಗಳು
ಘಣಪತ್ತಿ-ಸರ್ವರಾಜರಾದ ಶ್ರೀ ಕೀರ್ತಿದೇವರು. ಅವರು ಶ್ರೀತನು ಕುಂಡ
ಕುಂಡುವ ಹೀಳವಾಗಿದ್ದಾರೆ.

6. ಅಂತಹ ಘಣಪತ್ತಿ ಹೀರಸ್ಯನಾದ ಅಪಾರಮಹಿಮ್ಮಾ ಸಂಪನ್ಮುಖಿ.

ಇವರಿಗೆ ಭಕ್ತಾಗಳಿಂದ ಭಜಸುತ್ತಿದ್ದಾರೆ- ಅಹಂಕಾರಿಕ ಪ್ರಾಣ
ಉತ್ಪನ್ನ. ಜೀವರು ಮಾಡುವ ಅಭಾರ ಪ್ರಕಾರವಾದ ಕರ್ಮ ಸಮೂಹ
ಗಳಿಗೆ ಆರ್ಥಿಕಾಂದರೆ ಅಶ್ರಯಭಂತರಾಗಿರುವ (ಕರ್ಮಾರ್ಥಕರ್ನಿಸಿವ) ಅವಳಿಕೆ ಪ್ರಾಣಿರು ಜೀವರಿಗೆ ಅಹಂ ಮಹತಾದಿಗಳನ್ನು ಕರ್ಮಾಸುಹಾನಿ
ಪ್ರಶ್ನಿಕ್ಕಾಂತವಾಗಿರುವುದಿಂದ, ಅದಕ್ಕೆ ಆಸ್ತಿ ದ (ಅದರ)ರಾಗಿದ್ದಾರೆ.

7. ಅಹಂಕಾರಿಕಪ್ರಾಣಿರು ಜೀವದ ಶರೀರಾಭಿಮಾನಿಗಳು.
ಕ್ರಿಯಾಭಿಮಾನಿಗಳು. ತ್ವರಿತದಿಯವು ಸ್ವರ್ಚಂಡಾನವನ್ನು ಗ್ರಹಿಸುವ
ಇಂದಿರಿಯವಾಗಿದೆ. ತ್ವರಿತದಿಯವು ಅಹಂಕಾರಿಕಪ್ರಾಣಿನು ತ್ವರಿತ
ಮಧ್ಯಾಧ್ಯಾನಿಯಾಗಿ. ತ್ವರಿತದಿಯದ ಗುಣ ಸ್ವರ್ಚ. ಇದರಿಂದ ಸ್ವರ್ಚ ಗುಣ
ಗ್ರಹಿಸಿದ್ದಾನೆ. 44 ಸಂಪೂರ್ಣಕರಿರಾದ ಮರುದ್ದುಜದಲ್ಲಿ ಶ್ರೀಜ್ಞನು.
ಇತಕ ಅಹಂಕಾರಿಕ ಪ್ರಾಣಿನ ಪಾದವದ್ವಾಗಳಿಗೆ ನಮಸ್ಕರಿಸುವೆನ್ನ. ಎನ್ನು
ಬ್ರಹ್ಮ-ದಾಸರಾಯಿರು. “ಘಾರಿರುಹ”-ಎಂದರೆ ನೀರನ್ನು ಬೇಧಿಸುತ್ತಿರುವ
ಖೆಲಕ್ಕೆ ಒರುವ “ಕರುಲ ಪುಷ್ಟಿ”-ವೇತ ಅಫ. ವರಘಾರಿಹ-
ಖೆಯ, ಖಾದಕಮಲಕ್ಕೆ ಎಂದಾರ್ಥ.

१. ಸದ್ಗುರುರಾಂತರು ಅಹುದೇಂದು-

ಸದ್ಗುರು-ಎಂದರೆ, ಸಮೀಕ್ಷಿಸಿದಾದ ಚಾಂಡನಪ್ರದರ್ಶಾದ ಗುರು
ರೋತ್ತರ್. ಶ್ರೀಮದಾನಂದ ತೀರ್ಥರು ಶ್ರೀಲೈಂಕಾಪಾಯಿರು. ಇಂದ್ರ
ಮಹಿಲೆ ಮಧ್ಯರ ಅನುಗ್ರಹಕ್ಕೆ ನನ್ನನ್ನು ವಾತ್ರ ಭಾಜನನ್ನುಗಿ ಮಾಡಿದ್ದಂತೆ
ಕರ್ಮಾರ್ಥಕ ಪ್ರಾಣ ದೇವರನ್ನು ಪ್ರಾರ್ಥಿಸಿದ್ದಾರೆ ಎಂದು ಶ್ರೀ ಸಂಕಷ್ಟರ್ಚ
ಶಿಂಕರ ವ್ಯಾಖ್ಯಾನದ ಅಭಿಪ್ರಾಯ. ಇವರ ದ್ವಾರಾವೇ, ಶ್ರೀ ವಾಯು
ರಾ (ಪ್ರಧಾನವಾಯಿ) ಅನುಗ್ರಹಿತವಾಗಿದೆ. ಈ ದೃಷ್ಟಿಯಿಂದ
ಖಂಡಕಾಗಿ, ಅಹಂಕಾರಿಕ ಪ್ರಾಣನ್ನೇ “ಸದ್ಗುರು ರಾಯ”ರು ಎಂಬ
ಖಂಡಾನದಿಂದ, ಅವರ ಪಾದಾರವಿಂದಗಳಿಗೆ ವಂದಿಸುತ್ತೇನೆ-ಎಂಬುದು
ಖಚ್ಚಿತ್ತ ಅಫ. ಈ ಪದ್ಯದಿಂದ ಇನ್ನು ಕ್ಷಮಾಪನಾನಾದ ಅಹಂಕಾರಿಕ
ಖಂಡಕ್ಕೆ ಪೂರ್ತಿ ಮಾಡಿದ್ದಾರೆ. ॥18॥

ಪದ್ಮ ೧೯

ಸುಂದರಿ :-

ವಿಹಿತವುಹಿನುನ ವಿಕ್ಷಿತೋಮುಖ |
 ಸಹಾರಭುಜಬಲ ಕಲ್ಪಿತರುವಾ |
 ಶ್ರೀತರೀಷಿ ಸಕಲೀಷ್ಯ ಪಡೆದನುದಿನದಿ ಮೋದಿಸುವ ||
 ರತಿ ಸ್ವಯಂಭುವ ದಕ್ಷ ವಾಚ |
 ಶ್ವಾಸ ಚಿಂಡಿಜನ ಮಂಡದಿ ಕಟಿ ಮಾ |
 ಸ್ವಾಭಾವಾರನಿರುಧ್ರ ಮಗೀಯಲಿ ಸುಮಂಗಳವ ||೧೯||

ಅವಶರಣೆ :-

10 ಹೇಯ ಕ್ರಾಮಸ್ವರಾದ ರತೀದೇವಿ- ಸ್ವಾಯಂಭುವಮನು- ರಿ-
 ಪ್ರಜಾಪತಿ- ಶ್ರೀಬೃಹತ್ಪಾತ್ಯಾಂಘಾಯರು- ಇಂದ್ರನಬ್ರಹ್ಮೀ ಶಬೀದೇವಿ-
 ಕಾಂಬಿಷತ್ರಾನಾದ ಅನಿಯತ್- ಈ ದೇವತಾಗಳದ ಸ್ತೋತ್ರ ಮಾಡ
 ತ್ವಾರೆ ||೧೯||

ಪ್ರತಿಪದಾಂಶ :-

ವಿಹಿತವುಹಿನುನ = ಸರ್ವತ್ಪ್ರಾಪ್ತನಾದ :ಶ್ರೀಪರಮಾತ್ಮ
 ವಿಕ್ಷಿತೋಮುಖನ = ಸರ್ವತ್ಪ್ರಾಪ್ತಿ ವಾಸಿಪಾದಾಧ್ಯವಯನೆಂಬ
 ಯುಕ್ತಾನಾದ, ಅಹಾರಭುಜಬಲ = ಅಸದ್ಯಾಶಾದ ಬಾಹು ಪರಾಶ್ರ
 ಷಳ್ಳಿ, ಕಲ್ಪಿತರುವಾ = ಭಕ್ತಿಜನರಿಗೆ ಕಲ್ಪಿತವೃತ್ತಿ ಸದ್ಯಾಶಾದ ಶ್ರೀಪರಮಾತ್ಮ
 ಶ್ರೀತರೀಷಿ = ಅಶ್ರಯವನ್ನು ಹೊಂದಿದವರು- ಎಂತ ಕರೆಸುವವರು
 ಸಕಲೀಷ್ಯ ಪಡೆದು = ತಮ್ಮ ಸಮಾಖ್ಯಪನೇಭಿಷ್ಪತ್ತಿಗಳನ್ನು ಪಡೆದ
 ಆನುದಿನದಿ ಮೋದಿಸುವ = ಪ್ರತಿದಿನದಲ್ಲಿ ಅನಂದಪಡುವ, ರತಿ:
 ಶಾಮನಬ್ರಹ್ಮಯಾದ ರತೀದೇವಿ, ಸ್ವಾಯಂಭುವ ಮನು = ಸ್ವಾಯಂಭು

ಇನ್ನ, ದ್ವಿತೀಯ = ದ್ವಿತೀಯಕಾವತ್, ವಾಚಸ್ಪತಿ = ಬ್ರಹ್ಮಕ್ಕಾಡುಯಿರು,
ಪ್ರಾಣಿಗಳ ಮಂದಿರಿ ಕಟ್ಟಿ = ಇಂದ್ರದೇವರ ಪಟ್ಟಿ ಜಿಂದಿವರು,
ಇಂದ್ರಿಯನ ಕುಮಾರ ಅಂಧಿರುದ್ದನು = ಕಾಮಾಕೃತಾದ ಅಂಧಿರುದ್ದ-
ಈ ನ ಮಂದಿ (10ನೆಯ ಕ್ಷಾದಿನ್ನಾದ) ಸುಮಂಗಳವ = ಶುಭವನ್ನು
ಎನ್ನಿಗೆ ಈಯಾರಿ = ನಮಗೆ ಕೊಟ್ಟ ಸಂರಕ್ಷಣೆಯ ಪ್ರಾರ್ಥಿಸು
ಕುರೆ. ॥19॥

ವಾಚಾನಗಳು

(o) ಶ್ರೀಸಂಕಾರಕ್ರಮಾಂಶದಲ್ಲಿರುವ ವಾಚಾನ :

10ನೇ ಕ್ಷಾದಿ ರತ್ನೇಂದ್ರ- ಪೂದಲಾದ ಅರುಪಂದಿಯನ್ನು ಸ್ತೋತ್ರ
ಮಳಿತ್ವಾರೆ.

ಸರ್ವತ್ರಾಪ್ಯಾಪ್ತಾದ ಶ್ರೀಃಪರಮಾತ್ಮಾ, ಇನ್ನೂ ಸರ್ವತ್ರದಲ್ಲಿ
ಖರಿಸಿದಾದ್ಯವಯವಗಳಿಳ್ಳವಾದ. ಆಪ್ಯಾಪ್ಯಾದ ಬಾಹುಭರಾಕ್ರಿಮ
ಉಳ್ಳವಾದ, ಭಕ್ತಿಂಗೆ ಕಲ್ಪಾಪ್ರಕಾಷನಾಪನ್ನಾದ ಶ್ರೀದೇವರ ಆಕ್ರಯ
ಮಳಿತವರು ಎಂತ ಏನಿಂದವರಾಗಿ, ತಮ್ಮ ತಮ್ಮ ಮನೋಭಾಷ್ಯಗಳ
ಯೂವತ್ತಿ, ಪದೆಯ, ಪ್ರತಿದಿನವಲ್ಲಿ ಆಸಂದರ್ಭದತ್ಕ ಕಾಮಪಟ್ಟಿ ರಂಧ್ರ
ದೀಪರು !, ಸ್ವಾಯಂಭೂವರ್ವಾ 2, ದಕ್ಷಪ್ರಜ್ಞೇಶ್ವರ 3, ಬ್ರಹ್ಮಕ್ಕಾಡು
ಇರ್ಣರು 4, ಇಂದ್ರದೇವರ ಪಟ್ಟಿ ಒಬದೆವರು 5. ಕಾಮಪತ್ರ ಅಂಧಿರುದ್ದ
6, ಇವರುಗಳು ನಮಗೆ ಚಾಂಗಳವನ್ನು ಕೊಟ್ಟು, ಸಂರಕ್ಷಣ ಮಾಡೇವ
ಈಗಂತ ಎಂತ ಪ್ರಾರ್ಥನಾ ಮಾಡಿದ್ದಾರೆ ಎಂತ ಭಾವಿ. ॥19॥

2. ಘಾವಪ್ರಕಾಶಿಕಿ :-

ಸರ್ವತ್ರಾಪ್ಯಾಪ್ತಾದ ಮಹಿಮೆಯಲ್ಲ, ವಿಶ್ವತೇಜಮುಖಾದ,
ಭಾರತೀಯ ಬಲಶಾಲಿಯಾದ, ಭಕ್ತಿಂಗೆ ಕಲ್ಪಾಪ್ರಕಾಷಿಯ, ಇಂದ್ರಾಫಾಗಳನ್ನು

ಫೂರ್ನಿಸುವ ಶ್ರೀಹರಿಯ ಆಶ್ರಯದಿಂದ ಶಕಲವಾದ ಇಷ್ಟಾಧಿಗಳನ್ನು
ಪಡೆಯ, ಸರ್ವದಾ ಅನಂದವಿನ್ನಿರುವ- ರತ್ನ- ಮನು- ಗುರು-
ದ್ರು- ಶಿ- ಅನಿರ್ದೃರಿಬ ಈ ಆರು ಜನರು ನಮಗೆ ಮಂಗಳವನ್ನು
ಕೊಡರಿ. ||19||

4. ಶ್ರೀ ವಾಸಾದ್ವಾಸ ನಿರ್ಭಾಂತ ಕೌಮುದಿ :

“ವಿತ್ತ”- ಇತಿ ॥ “ಇತಿ”- ಸರ್ವತೋರ್ವಿತ್ತ ತೋರ್ವಿತ್ತ ಮುಖಿಮ್ಯ”-
“ಅತ್ಯಂತ್ರಿ”- “ಪ್ರತಿರ್ವಾ ಮುಖಿಮ್ಯ”- ವಿಲಮ್ಮೇವ ಕಲ್ಪತರು ॥
“ಬಿಂದೀಜ್ಞಾ”- ಇದ್ದು ॥ ಇತೇ ದರಖಾಸ ರಾಜ್ಯ ॥ ||19||

ಕಣ್ಣಾಧಿ

ಎಲ್ಲಾ ಒದಗಿಲ್ಲಿಯೂ, ಕಣ್ಣ, ಶರಸ್ವತಿ. ಮುಖಿಗಳಿರುವುದಂದೆ-
ಸರ್ವತೋಮುಖಿ- ಈ ಆರ್ಥವನ್ನು ಅನುಸರಿಸಿ, “ವಿಶ್ವತೋಮುಖಿ”-
ವೆಂದು ಹೇಳಲಾಗಿರುತ್ತದೆ. ಶ್ರೀಹರಿಯ ಭೂಜಬಿಲಮ್ಮೇ- ಕಲ್ಪತರು.
“ಬಿಂದೀಜ್ಞಾ”- ಎಂದರೆ, ಇದ್ದು. ||19||

5. ಶ್ರೀಗೌರುಹೃದಯ ಪ್ರಕಾಶಿ :

ರತ್ನದೇವಿ ಮೆದಲಾದ ಆರುಜನ ದೇವತೆಗಳನ್ನು ಸ್ತುತಿಸುತ್ತಾರೆ.
ಎತಕ ಎಂಬ.

ಎಸ್ತುರ ಮಹಿಮನಾನ ವಿಶ್ವತೋಮುಖಿನೆಂಬ ಅನಂತಮುಖಿನಾದ
ಶ್ರೀಹರಿಯ ಅರ್ಥಾದೆಂಬ ಅಸದೃತ ಭೂಜಬಿಲವೆಂಬ ಕಲ್ಪವೃಕ್ಷವನ್ನು ಆಶ್ರೀರ್ಹಿ
ಸರ್ವ ಇಷ್ಟಾಧಿ ಪಡೆಯ, ಸದಾ ಸಂತೋಷಸುಕ್ತಿರುವ ರತ್ನ, ಸ್ವಾರ್ಥಂಭುವ
ವಂಸು, ದ್ರಷ್ಟವೃಜೀವ್ಯರ, ವಾಕ್ಯತೀಯಿಂಬ ಬೃಹಸ್ಪತಿ. ಬಿಂದೀಜನೆಂಬ ಇಂದ್ರಾನ
ಪಶ್ಚಿಮಾದ ಜಚಿ, ಮನ್ಮಥಕುಮಾರನಾದ ಅನಿರ್ದೃ- ಈ ಆರು ಮಂದಿಯೂ
ಪತ್ನಿಗೊಳಿದು ಮಂಗಳವನ್ನು ಕೊಡರಿ, ||19||

సహవాళ్లానాయి సంగ్రహ

1. ప్రశ్నపద్మదల్లి దాశరథిరు రతీ— క్షూయంభువ
ము— దక్కుప్రచాపతి. బృహస్పత్యాబియురు— తటిందేవి ఆన
యద్ద— ఈ 6 మంది దేవతగణన్న స్తోత్ర మాముత్వార,

2. విశక-

శ్రీపరమాత్మను సహత్రవ్యాప్తము. ఆమరేణుక్కణవ్యాది
గణ్ణి ఘోణనాగి వ్యాప్తమాగిరువ ఈలువాళ్లనావ శ్రీపరమాత్మను—
విశకము.

3. సహత్రవ్యాప్తమాద (వితతాద) శ్రీకౌరియు ఆవార
మింమాచంపన్నము. ఆతన మింమావితేషగటు అసంత, ఆపరిమిత
మత్తు అవంచ్చిన్నము. ఇదంద విశకమాంచిమన్నము.

4. సహప్రదీత, కాలాదిగఛల్లి పాణపాద్మదవయగింద
యుక్తమాగి, సహ ఇడ జీవనపద్లి వ్యాప్తమాగి ఘోణనాగియ్యాన. అవన
ముఖ, ఇదన్నెల్ల సహత్రవ్యాప్తమాదువు. ఇదంద సహమీఎ
ముఖము.

5. సహతోముఖినావ సహతక్కను అసద్యత భుజబల
శొక్కుమన్నము. అప్రతిముల్లను. అవన అపారతక్కగి ఎదుర్కొపుయి
శ్లోచే ఇల్ల. ఇదంద ఆకుళ భుజబలన్నము.

6. ఆకుళభుజబలపరాక్రమియాద ఆకుల్చైశ్చయిసంపన్న
ఇచ్చ శ్రీపరమాత్మను సకల సడ్డనర మాలిగి కెల్పుచ్చై సర్పకన్న.
పరపర యోగ్యతానుసార సకలభుజ్ఞగటన్న నరవేంసువ

7. ಅಂತಹ ಕಲ್ಪವೈಕ್ಯಸಂದರ್ಭದಲ್ಲಿ ಪರಮಾನಂಗರ್ಹದಿಂದ ತಮ್ಮ ಸಹಳ ಅಭಿಷ್ವಾಳನ್ನು ಹೊಂದಿ. ಅನಂದಪರ್ಯಾಮ ರತ್ನ- ಇತ್ಯಾದಿ ಆರು ಮಂದಿರಗಳನ್ನು ಸ್ವೀಕೃತ ಘಾಡಿರುತ್ತಾರೆ.

8. ರತ್ನಿದೇವಿ-

ದ್ವಾರ್ಪ್ರಜಾಪತಿಯ ಶತ್ರು. ಮನ್ಯಾಧನ ಪಶ್ಚಿ. ಉನೆಯ ಕ್ರಾಂತವ್ಯ ಈ, ಶ್ರೀವರ್ಗರ್ತ್ಯ ಮನೋಭಿಷಣಿಯಾಗಿದ್ದು, ಆವರ ಭೋಗಾವೈಕ್ಯಾಗಣಗ ಅಭಿಮಾನಿಯಾಗಿದ್ದು.

9. ಸ್ವಾಯಂಭೂವಮನು-

14 ದಾಂತಾಗಾರ್ತ್ಯ ಒಟ್ಟನು. ಮನ್ಯಾವಂತರಾಧಿಪತಿ. ಗಂರೀಂದ್ರಯಾಭ ಮಾನಿ. ತತ್ತ್ವಾಧಿಮಾನಿ ದೇವತೆ.

11. ದಕ್ಷಪ್ರಜಾಪತಿ-

ದಕ್ಷಪ್ರಜಾಪತಿ. ಆವಿನಿಗೆ 100 ಮಂದಿ ಪುತ್ರಿಯರಿದ್ದರು. ಜೀವ್ಯ ಖಾದ ಸಹಿದೆವರ್ಕಣನ್ನು ರುದ್ರನಿಗೆ ಕೊಟ್ಟು ವಿವಾಹ ಮಾಡಿದ್ದು. ಯಾಗ ಸಮಯ ಇಲ್ಲಿ. ತಾನು ಯಾಂತ್ರಿಕಾಲಿಗೆ ಆಗಮಿಸಿದಾಗ. ರುದ್ರದೇವರು ಇದ್ದ ನಮ ಸ್ವರಿಣಿ, ಸಾಂಪ್ರದಾಯಿಕಲ್ಲಿನವಂಬ ಕೊಡಿದಿಂದ “ತಾನು ನಡೆಯಿಸಿದ ಯಾಂತ್ರಿಕಾಲಿಗೆ ಹಿಂಸಣ್ಣಣ್ಣೇ ಕೊಡಿದೆ ಸಹಿದೇವಿಯನ್ನು ಆವಶಯಾಸಿಸಿದನು. ಆದರಿಂದ, ಶ್ರುದ್ರಾಧ ಸಹಿದೆವಿಯಾ ಯಾಗಾಗ್ನಿಯಂದ ಭಸ್ಯಾಧಣೀ. ಆಗ ರುದ್ರದೇವರು ದಕ್ಷಪ್ರಜೀಕ್ಷೇರ ಯಾಗವನ್ನು ಭಂಗಿಸಿಕೊಳಿಸಿದರು. ತಮ್ಮಾಧಿಮಾನಿ ದೇವತೆ.

11. ವಾಚಸ್ವಿ-

ವಾಚಸ್ವಿನಾಮರೂಪ. ಮಹಿಂದ್ರಾಂಶಿ ಬೃಹತ್ಪ್ರತ್ಯಾಚಾರ್ಯಾಯರು. ಶುರವಾರ್ತ್ಯ ಗುರುತಿಗು (ಅಮರ ಗಳು). ಅಂಗಿರಸ ಮುನಿಯ. ಪುತ್ರಿ.

ಶ್ವರ್ಮ ಹಾಡಿದೆಂದು ಗಮನಿಸಿದ್ದೀರ್ಥ ಗಮನಿಸಿದ್ದೀರ್ಥ ಚಂದ್ರನಿಗೆ ಶಾಸ... ಚಂದ್ರನಿಂದ ಕಾರಣವಿಲ್ಲದ್ದಿಲ್ಲ ಬುಧನು ಡಾನಿದೆನು. ಈನಿಗೆ ಅರುಪುಂಡಿ ಪ್ರತ್ಯರೂಪಾನ್ನಿ ಸ್ವಾತಾ ಎಂಬ ಒಬ್ಬ ಪತ್ರಿ. ಸ್ವಾತಾದಾರೆವಿಯನ್ನು ಅಗ್ನಿಶೂಲಿಗಳಿಗೆ ನಿಮ್ಮ ವಿವಾಹ ಪೂರಿಸಿದ್ದರೂ ಅಂತಹ ಅಂತಹ ಪ್ರಾಚೀನ ಮಾರ್ತಿಷಿಕ್ಯರ ಪ್ರಕ್ರಿಯೆ. ಈತನ ಅಣ್ಣನೇ ಪ್ರಸಿದ್ಧ ವಾರದ ಉಚಿತ್ಯವಾಗಿಯೇ. ಸಾಮಾನ್ಯನು ಇಗ್ರಹದವಿಯಲ್ಲಿದ್ದಾಗಿ. ಇಂದ್ರಪತ್ನಿ ರಾಜುವಿಯನ್ನು ಒಳಾಕ್ತಿಗೂ ಶ್ರೀಯ, ಆಯಿ ಹಾವಿತ್ತತ್ವವನ್ನು ಕಾಪಾಡಿರ ದ್ವಾರೆ.

12. ಇಂದ್ರದೇವರಿಗೆ ಭಿಂಬಿಜ - ಎಂಬ ಸಾಮಾಂತರ. ಆವನ ಪತ್ನಿ ಶ್ರೀ ತಯೋದೇವಿ. ತಯೋದೇವಿ ಸ್ವಲ್ಪೀಯಾಂಶವನ್ನಿಂದ ಅಂತಹ ಪತ್ರಿ. ಇದರಿಂದ ಪ್ರಾರ್ಥಿತಿ ಎಂಬ ನಾಮ. ಜಯಃತ ಈಕೆಯ ಕೆರಿಯಿಲ್ಲಿದ್ದ ಪತ್ರ. (ಇದಾಧಿ ಮಹಿ) ಸಹುವ ಇಂದ್ರಪವದಿಯಲ್ಲಿದ್ದಾಗಿ, ರಾಜುವನ್ನು ಕಾಮಿಸಿದ ಪ್ರಕ್ರಿಯಾಗಿ. ಈ ಅಗ್ನಿಶೂಲಿಗೆ ನಿರ್ಣಯಿಸಿದ್ದಾಗಿ ಆಜಗರಣಾದೆನು. ಪೂರ್ವೇಭಿಂಬಿ ನಿರ್ಣಯ.

13. ಪಾನ್ಯಾಧನ ಪ್ರತ್ಯ - ಅನಿರುದ್ಧ. ಈತನು ಶ್ರೀಕೃಷ್ಣನ ಪ್ರತ್ಯನಾದ ಪ್ರಕ್ರಿಯನ್ನು ನಿರ್ವಹಿ ಅನಿರುದ್ಧನೇಂಬ ಹೆಸರಿಂದೆ ಅಂತಹಿದೆನು. ಪ್ರಮುಖನು ಮಾನ್ಯತ್ವ ಅವಶ್ಯಕ. ಬಾಣಾಸುರನ ಪತ್ರಿ - ಉದ್ದಾರೇವಿ ಅನಿರುದ್ಧನ ಪತ್ರಿ.

14. ನಿನೆಯ ಕಕ್ಷ್ಯಾಸ್ತಿ ಸೇರಿದ (1) ರತ್ನ (2) ಸ್ವಾಯಂಭೂವ ಮನು. (2) ದ್ರಾವಣಪ್ರಜಾಪತಿ. (3) ಬೃಹಸ್ಪತಿಃಾಯರು. (5) ಇಂದ್ರಪತ್ನಿ ಶಿಂದೆವಿ ಮತ್ತು (6) ಪಾನ್ಯಾಧನಾರ ಅನಿರುದ್ಧ - ಈ ಆಯ ಮಾಂದಿ ಮೂರು ಕುಭವನ್ನು ಕೊಳಗಳಿಂದು ವಿನಯಿರಿಂದ ವಂಡಿಸುತ್ತಾಗೆ ದಾಸ ಶಿಂಗರು. || 9 ||



ಪದ ೨೦

ಪುಣಿ :-

ಭವನಸದಿ ಸವಕ್ಕೊಡ ಪುಣಿ ।
 ಕ್ರಮಣ ಕೇತನ ಮಾಡಬನರುಹ ।
 ಭವನ ನಾವಿಕನಾಗಿ ಭಜಕರ ಕಾರಿಸುವ ಬಿಡದೆ ॥
 ಶ್ರವಕರೂರುಹದೇವ ಪರಮೋ ।
 ಕ್ರಮ ವಿಕೇಷ ನಿರಂತರ ಮಹಾ ।
 ಶ್ರವಕದಂಡದಿ ಶೋಧಲಿ ಭಗವಂತ ಸಂತತಿ ॥ ೨೦ ॥

ಭವರಣೆ :-

|| ನಯ ಕ್ಷಾಪನ್ನನಾದ ಪ್ರವಹಣಾಯುವಿನ ಸೈತ್ಯಕ್ರಮನ್ನ ಚೂಡು
 ತ್ವರ್ತಿಪ್ರಸಕ್ತ ಪರ್ಯಾದಿಂದ. || 20 ||

ಪ್ರಕಿರ್ಭಾಷಣ :-

ಭವನಸದಿ= ಸಂಕಾರವೆಂಬ ಸಮುದ್ರವನ್ನು ದಾಟುವುದಕ್ಕೆ,
 ಸವಕ್ಕೊಡ= ಹೂಡಾಡ ನಾವೆಯುಂಟಿರುವ, ಪುಣಿ= ಪುಣಿಪ್ರದಾಯ.
 ಕ್ರಮಣ= ಕ್ರಮ ಮಾರ್ಯಾಪ್ನಂಡಿಂದಲೂ, ಕೇತನ= ಕೇತನರೂಪದಲ್ಲಿ
 ಹೊಂಡಾಡುವುದರಿಂದಲೂ, (ಪುಣಿ= ಮಾಡಬಂಹಾರವಾಗಿ ಪುಣಿಪ್ರಪ್ರ
 ಸಾಗರಕ್ಕು) ಮಾಡಬನರುಹ= ಚರಣ, ಏಂದಗಳುಳ್ಳ, ಶ್ರೀಪರಮಾತ್ಮನ್ನು
 ಭಜಕರ= ಭಜಸುವ ಭಗವಂತಕ್ಕರ, ಭವನನಾವಿಕನಾಗಿ= ಸಂಸಾರ
 ಸಾಗರಕ್ಕು, ನಾವಿಕನಂತಿರುವ, ಬಿಡದೆ= ಶ್ರೀಬಿಡದೆ, ಕಾರಿಸುವ = ದಾಟ
 ಸುಬ, ಶ್ರವಕರೂರುಹದೇವ= ಶ್ರವಕ ಮರುತ ದೇವರು, ನಿರಂತರ=
 ಪ್ರತಿವಿಷದಲ್ಲಿ, ಪರಮೋಷ್ಣ ವಿಕೇಷ= ಅತ್ಯಂತ ಉತ್ಸಾಹಭರಿತವಾದ

ಇತಿಕಾರ್ಯಾನ್ನು, ಭಗವ್ಯದ್ವರ್ತ ಸಂತತಿಗೆ = ಶ್ರೀಪರಮಾತ್ಮನ ಭಕ್ತರ ಸಮೂಹಕ್ಕು, ಮಹಾಬ್ರಹ್ಮವರದಂಡದಿ = ಯೋಜ್ಯಾದಾದ ಪ್ರಾಣದೇಹವಾರಿಂಧನ್, ಕೊಂಡಿ = ನಿಡಿ ಸಂರಕ್ಷಿಸಲಿ- ಎಂದು ಪ್ರಾಣದಾ ವಾಸಿದಿಂದ್ರ. ॥20॥

ವಾಚಾಖಾನಗಳು

1. ಶ್ರೀ ಸಂಕಾರಣಾಭದೇಯರ ವಾಚಾಖಾನ :—

॥ನೇ ಶಿಕ್ಷಿದ ಪ್ರವರ್ತಕವಾಂಃ— ಅಂದರೆ, ಪ್ರವರ್ತಕವಾರು ಶ್ವೇತ
ಮಾನುಂತರ.

ಅಹಂ ಮತ್ತು ಎಂಬ ಸಂಸಾರಾಯಿ ಕರ್ಮಾದ್ಯಾಗಿಂದ್ವೈ ಮಾತನಾದ
ಘಾತ್ಯಾಭಿಸ್ತನಾದ, ಶ್ರವಣದೂರ್ಜೀವಿಂದಂದಿಲ್ಲ. ಕ್ರಿಕ್ರಿಕ ಮಾರ್ಜಿಂದ
ಂಂದಿಲ್ಲ, ಹಾವ ಪರಿಹಾರಣಾಗಿ ಇಂತ್ಯಾಂತ್ಯಾಂತಾಗಿಂತ್ಯಾಗಿಂತ್ಯಾಗಿಂತ್ಯಾಗಿ
ಶ್ರೀಪರಮಾತ್ಮನ ಪಾದಭೂಜಕಂಗೆ, ಸಂಖಾರದೇಹಿಂದು ಇಂತ್ಯಾಗಿಂತ್ಯಾ.
ಮಾತ್ರಂ ರಾಗತಾರ. ಶ್ರೀಪರಮಾತ್ಮನ ಪಾದಭೂಜಕಂಗೆ ಈ ಪ್ರವರ್ತಕವಾಯಿ
ಂತರು ಅಂತ್ಯಾ ನಂಬಿಂಬೋ ಸಮುದ್ರಾದ್ವೈ ಉತ್ತರಕ್ಕಾದಂಗೆ, ಪರಮಾತ್ಮನ
ಪಾದಭೂಜನಿ— ಎಂಬ ನಾಮೆಯನ್ನು ನಂಬಿಸತ್ತು ಹಣಾಗಿ ಅಂದರೆ. ಹಾವ ನಂಬೆಯ
ಜೀವಿದರೆ ಗಾಳಿ ಹೊತ್ತು ನಂಬಿಂದಿಂತ್ಯಾ. ಈ ಪ್ರವರ್ತಕವಾಯಿ ಗಾಳಿ
ಭೂತಿಗಾಗಿ ಜ್ಞಾನಾಂತ್ಯಾ ನಾಮೆಯನ್ನು ನಂಬಿಸತ್ತು ಹಣಾಗಿ, ಅಂತ್ಯಾ ನಂಬೆಂಬ
ಘರ್ಮದ್ವರ್ತ ಶ್ವೇತದ್ವರ್ತ, ದಾಟಿಸುವ ಪ್ರವರ್ತಕವಾದುಂದಿಂದಲ್ಲಿ
ಖ್ಯಾತಿಗ್ರಂಥಾಂತರ ಏತಿಂಬಿಗಳ ರೇಖೆಯನ್ನು ಪ್ರಾಣದೇಹಾರಿಯಲ್ಲಿ
ಶ್ರೀಪರಮಾತ್ಮನ ಭಕ್ತಃಂತತಿಗೆ ಕೊಟ್ಟು. ಸಂರಕ್ಷಣ ಮಾರ್ಮಣಿಕಾಲಿಂಜ
ಕ್ರಿಂಫನ ಮಾಡೋವರಾಗಿದ್ದು ರೇತ್ತ ತಾತ್ತ್ವಯಾ. ॥20॥

2. ಭಾವಪ್ರಕಾರಿಕೆ :—

ಭಾವಗಾನ್ಮುದಂದಿಂದ ದಿವಕ್ಕಿ ಸಾಗಿಸಿತ್ತಾದರೆ, ತಂಗನ್ಮುದಂ ನಂಬೆಯ

ನುವನನು ಒಟ್ಟಿನಿಟ್ಟು ರೂ, ಗಾಳಿಯ ಸಹಾಯವೇ ಬೇಕಾಗುವುದು. ಹಾಗೆಯೇ, ಸಂಸಾರವೆಂಬ ಸಮುದ್ರದಿಂದ ಪಾರಾಗಲು, ಪರಮಾತ್ಮನ ಪಾದಕವಲು ಶ್ವರೋಣಿಯು ತರ್ಗಾಗುವುದು. ಭಾಗವತ್ಸೂಕ್ತಮೇಳೆಪರೇಪ್ರಕಾಶನಾದ ಗುರುತ್ವೆ ಇರ್ಲನಾಗಿದೆನು. ಪ್ರವರ್ತನಾರೂಪನು 11ನೇಯ ಕ್ರಿಷ್ಟ ಸೇರಿದ ಗುರು ವಾದ್ಯರಿಂದಲೂ, ಶ್ವಯಂ ಗಾಳಿಯಾದ್ಯರಿಂದಲೂ, ತನೇ ಗಾಳಿ, ತಾನೇ ಲಾವಿಕಾರದ ಮೇರೆ ಸಮುದ್ರದನ್ನು ದಾಖಿಲುವುದು ಕಹ್ಯವೇನು? ಅದ್ದುಂದ, ತರ್ಣಿಯ ಪಾದಕಮುಲವೆಂಬ ವಾಡೆಯನ್ನು ಮನೆಯನ್ನಾಗಿ ಮಾಡಿಕೊಂಡು, ಅಲ್ಲಿ ಇದ್ದು ಬರುವ ಭಾಗವತ್ಪತ್ರರನ್ನು ಸಂಸಾರವರ್ಚಸುದ್ರದಿಂದ ಪಾರ ಗಾಣಿಸುವ. ಪ್ರವರ್ತನಾಯಿದೇವನು, ಮಹಾಪ್ರಾಹಂದತೆ, ನಿತ್ಯವಾದ ಭಾಗವದ್ವರ್ತಕರ್ನರೂಪಮಾದ ಪರಮೋತ್ತಮಾವಿಶೇಷವನ್ನು ಅವರಿಗೆ ಕೊಡರಿ. 120॥

5. ಶ್ರೀವ್ಯಾಸಾಸಕಿಧಾರ್ಥಂತಕೌನುದಿ :-

“ಭವ”- ಇತಿ । “ದನಮ್”- ಉದಕಮ್ ॥ ಪ್ರೋತ್ಸ- ಸ್ತಾಃ ॥
“ಘಣ್ಣಿ ಶ್ರವಣೇಯ ಕರ್ಮಣಾಃ ಈತನಂ ಪ್ರಕಟನಂ ಯಸ್ಯ- ಸಿ-
ತಥಿಂತ್ರಾಃ ಏಳಾದರ್ಶಿ- ಕ್ರಾಂತಿ ॥ 20॥

ಕನ್ನಡಾಭಿಷ : -

“ಮನ”- ಕಟ್ಟಿಕೆ ಇಲ್ಲಿ “ನೀರು”- ಎಂಬ ಅಭಿಷಿದ. “ಪ್ರೋತ್ಸ”-
ಕಟ್ಟಿಕೆ “ಎಳಿಕೆ”- ಎಂಬ ಅಭಿಷಿದ. ಶ್ರವಣ (ಶ್ರವಣಾರ್ಥ) ಕರ್ಮ
ಗಳುಂಟು ಯಾವನ ಈತನಂ (ಪ್ರಕಟನಂ) ಘಣ್ಣಿಕರವಾಗಿರುವುದೇ-
ಅವನು “ಘಣ್ಣಿ ಶ್ರವಣ ಈತನಂ”- ಇಲ್ಲಿಗೆ 11ನೇಯ ಕ್ರಿಷ್ಟ
ಮುಗಿದು. 120॥

5. ಗುರುತ್ವದಯ ಪ್ರಕಾಶ :

ಘವವಂ ಜನಸಮಾರಣಾದಿರೂಪಸಮುದ್ರತ್ವ ನವಘೋತವಂ

ಹಿಂದುತ್ವದಲ್ಲಿ ಕಾಗಿಯಾದ, ಪ್ರಾಚೀನ ಶಾಸಕಗಳಲ್ಲಿ ದೇವರ ಪರಿಷಾಳ ಹಣಗೊ ಉಳ್ಳ ವಾರುಹಭವಣಿಯ ಕೂಲಭವ ಬ್ರಹ್ಮದೇವರಾ ಮಾರ್ತಿಂಬ ವಾದೆ ನಡೆಷುವವನಾಗಿ ಭಾಷಣನ್ನು ಬಿಡದೆ, ಉದ್ದಾರ ವನಾದುವ ಪ್ರಾಚೀನ ದಿಕ್ಕಾಕಿ ವಾಯುದೇವನು ಪರಮಾತ್ಮಾವ ವಿಶೇಷವನ್ನು ಮಾಡಿ ಶ್ರವಣದ ಕಾಗಿ ಭಗವದ್ವರ್ತ ಸಮೂಹಕ್ಕೆ ಕೊಡಿ. ॥२०॥

ಶರ್ವವಾಚಿಂಹಾನೋರಂಗ್ರಹ

1. ಶ್ರುತಿಪದ್ಧತಿಂದ 11ನೇಯ ಕ್ಷಾತ್ರಾನಾದ ಪ್ರವಹ ವಾಯುವಿನ ಸ್ತೋತ್ರ ಮಾತುತ್ವಾರ- ದಾಜವಯ್ರಿಯ.

2. ಗುಣತ್ವಯಾಗಳ ಚೈಪ್ರಯುದ್ಧಿಂದುಂಟಾದ ರಾಜುರ್ತ್ವ ಭವಣಿ ತಿಸರು. ಸೇವರ ಸ್ವರೂಪಾನಂದಾವಿಭಾವಕ್ಕೆ ಶ್ರುತಿಪದ್ಧತಿ ವಾಗಿಯಾದ ತಮ್ಮಪರಂಪರಾಗಳ ವಿವೇಚನೆಗಾಗಿ, ಏರಾಣಾಣಾನಾದ ಕಾಜರಳ ಸ್ತೋತ್ರಮು ಜೀವರನ್ನು ಸಂಸಾರಭಾಗರದಲ್ಲಿ ತೊಡಗಿಸಬೇಕು. ಇದರಿಂದ ಸಂಖಾರವನ್ನು ವಸಧಿ- ಎಂದರೆ. ಸಮುದ್ರ, ಎಂದು ಕರೆದಿರುವರು. "ವಸ"- ತಬ್ಬ ಕ್ರಿ "ನೀರು"- ಎಂದಾಗೆ. ನೀರಿನ ಅಭಾರತಾಂಶ ರೂಪ ದ್ವಿರುವ ಸಮುದ್ರವೇ 'ವಸಧಿಯು'.

3. ಶ್ರೋತ- ಎಂದರೆ ನೀರಿನಿಂದ ದಾಃಪಿಂವ ನೌಕ ಅಥವಾ ಹಡಗು. ಪ್ರತ್ಯೇಕನಾನಾದ ಮುಹೂರ್ಮಾಸಂಪನ್ನಾದ ಶ್ರೀವರಮಾತ್ಮನು ನವಶ್ರೋತನು. ಶಾಂಕಾರಾಂಗರದಿಂದ ದಾಃಪಿಂವ ನೌಕಾಸದ್ವರಣಾಗಿದ್ದನೇ ಶ್ರೀಮನ್ನಾ ಶಾರಾಯಣನು.

4. ಭವವಸಧಿನವರ್ತಿತನಾದ ಭಗವಣನು ಶ್ರವಣಮಾರ್ಗ ಶಿಕ್ಷಣದ್ಯೇಯನು. ಅಂದರೆ, ಅತನ ಪ್ರಾಚೀತಮಾದ ಚಂತ್ರಗಳನ್ನು ಕೀರ್ತಿ

ಪ್ರಯು (ಶ್ರವಣ), ಸ್ತೋತ್ರ ಮಹಿ ಹೊಂಡಾಯವುದು (ಕೇತನ) ರಾಘು ಪ್ರಪಂಚ. ಶಿಂಧ್ರೇಶವರ್ಗಿ ಸದ್ಗುತ್ತಿ ಪ್ರಾಪ್ತ.

೫. ವನರುಹ್ತ ಎಂದರೆ, ನೀರಿನಲ್ಲಿ ಉತ್ಪನ್ನವಾಗಿ, ನೀರಿನಲ್ಲಿ ದೇಹಿಸಿಹೊಂದು ಮೇಲಕ್ಕೆ ಬರುವ ಕರುಳಷ್ಟುಪ್ರವಂದಭಾಗ. ಭವವನಧಿ ಪವಷ್ಟುತಮ್ಮ, ಶ್ರವಣಕೇತನ ಪಂಗಡನಾಮಾಧೀಯನೂ ಅದ ಶ್ರೀಹರಿಯ ಹಾದಿಮಲಗಳನ್ನು (ಪಾದಾನರುಹ) ನಿರೀಕ್ಷಣ (ಬಿಡದೆ) ಧಾರ್ಮಿಕತ್ವದ ಭಾಗವದ್ವರ್ತನ್ನು (ಭಡಕರ) ಸಂಖಾರ ಸಾಗರದಿಂದ ದಾಟಿಸುವ ನಾವಿಕನ ಪ್ರವಹಮಾರುತನು. ನೀಕ ತಾನಾಗಿ ಚರಿತರಾರಮು. ಗಾಳಿಯ ಪ್ರವಾಹವು ನೌಕೆಯ ಚಲನೆಗೆ ಕಾರಣ. ದ್ವಿಪಾಹಮಾರುತನು ದಿಕ್ಕಾಲಕನು. ವಾಯುವ್ಯಾದಿಕ್ಕುನ ಕೋಣಾಧಿಪತಿ. ಗಾಳಿಯ ರೂಪದಲ್ಲಿ ಸಂಚರಿಸುತ್ತಿರುವ ಪ್ರವಹಮಾರುತನು 49 ಮಾರ್ಜನ್ಯಾದಲ್ಲಿ ಶೇರಿದವನು. ಅವನಲ್ಲಿ ಭವವನಧಿ ನವವ್ಯೋತ ಸದ್ಯಶನಾದ ಭಾಗವಂತನು ಅಂತರ್ಗತನಾಗಿದ್ದು. ಸಂತಜನರನ್ನು ಸಂಗೂರ ಸಾಗರದಿಂದ ದಾಟಿಸುವ ನಾವಿಕನ ಸದ್ಯಶನಾಗಿದ್ದುನೇ.

೬. ಅತ್ಯಂತ ಉತ್ಸೃಷ್ಟವಾದ ಪ್ರಭವದಿಕಿಷಾಗಳಿಂದ ಸದಾ ಪ್ರವಹ ಮಾರುತನು. ಮಹಾ ಪ್ರವಾಹದೇಖಾದಿಯಲ್ಲಿ ಶ್ರೀಪರಮಾತ್ಮನ ಸೇವೆಯನ್ನು ಮಾಡುತ್ತಿರುವನು. ಅಂತಹ ಪ್ರವಹಮಾರುತನು ಸಕಲ ಸದ್ಯತ್ವವಿಂದ್ರಿ ಮಾನಸಿನಲ್ಲಿ ಉತ್ಪಾದವನ್ನು ತುಂಬಿ, ಶ್ರೀಪರಮಾತ್ಮನ ಸೇವಾರೂಪಮಾಡ ವಿಶೇಷ ಉತ್ಸಾಹಗಳನ್ನು ನಡೆಯಿಸಿ, ಅವರಿಗೆ ಸನ್ಮಾಂಗವನ್ನು ಒಮ್ಮೆ ಮಾಡಲಿಂದು ಪ್ರಾರ್ಥಿಸುತ್ತಾರೆ— ಜ್ಞಾನಶ್ರೀಷ್ಠಿರಾದ ಧಾರ್ಶಾಯಿಯಾ.

ಪ್ರಸಕ್ತ ಪದ್ಯಾಧಿ (1) ಸಂಖಾರಷ್ಟ (ಭವ) ಸಂಖುರ್ಪ್ರ ಸದ್ಯಾರ.
 (2) ಶ್ರೀಹರಣ ಹಾದಿಕರುಳಗಳ ಸಂಸ್ಕರಣೆಯಾ ನವವ್ಯೋತ ಸದ್ಯಶನಷ್ಟ.

(3) ಧಗವದ್ವರ್ತರನ್ನು ಧಗವಂತನ ಪಾದಶಂಕೃತರಂತಹಿತ್ತು,
ಖಾರ ಸಾರದಿಂದ ವಾಟಸುವ ನಾವಿಕನ ಸಘತ ಪ್ರವಜ
ಪ್ರಾರ್ಥನೆ. ||20||

ಪದ್ಮ ೨೦

ಪುಷ್ಟಿ :

ಇಸರನುದ್ದಿರಿಸುವೆನೆನುತ ನಿಜ |
ಇನೆಕ್ಕನುವುತದಲಿ ಸ್ವಯಂಭೂತ |
ಮನುವಿಸಿಂದಲಿ ಪಡೆದೆ ಸುಕುಮಾರಕರನೊಲುಮೆಯಲಿ ||
ಇನನಿ ಕಡರೂಪಾನಿತಂಚಿನಿ |
ಮನವಚನ ಕಾಯುದಲಿ ಬಿಡದನು |
ದಿನ ನಮಿಷುವೆ ಎಮಂಗ ಕೊಡು ಸನ್ಯಂಗಳವನೊಲಿದು ||೨೦||

ವರಣಿಕೆ :—

12ನೆಯ ಕಥೆಗೆ ಸೇರಿದ ಸ್ವಯಂಭೂತವನು ಮತ್ತು ಆವೆ ವಕ್ತ್ವಾಗಿ
ಕಡರೂಪಾದೀವಿಯರನ್ನು ಹೈತ್ಯತ್ವ ರಾಜುತ್ತಾರೆ. ||21||

ಪ್ರಕಾಶಿಕ್ರಿಯೆ :—

ಇಸರನು = ಪ್ರಾಣಗಳನ್ನು, ಉದ್ದಿರಿಸುವೆನೆನುತ = ಉದ್ದಾರ
ಸಹಕ್ರನಂದು, ನಿಜಜನಕನ = ತನ್ನ ತಂದೆಯಾದ, ಬ್ರಹ್ಮದೇವರ,
ಮನುತದಲಿ = ಅನುಭಾತಯಾದ, ಸ್ವಯಂಭೂತವನುವನಿ
ತದಲಿ = ತನ್ನ ಪಕ್ಷಿಯಾದ ಸ್ವಯಂಭೂತವನುವಿಸಿಂದ, ಒಲುಮೆ
ಬಿ = ವಿಶ್ವಸರ್ವಾರ್ಥಿಕಾದ ಅಂಗಾರದಿಂದ, ಸುಕುಮಾರ
ನಿಸು = ಯೋಗ್ಯರಾದ ಪ್ರತ್ಯರನ್ನು, ಪಡೆದೆ = ಪಡೆಯುವವರಾದಿಂ.

ಜನ್ಮಿ= ಮಾನವರಿಗೆ ಕಾಯಿಯಾದವ ಶರೀರಾ= ಶರೀರಾ-
ಎಣಿ ಹೇಸಿನ, ನಿತಂದಿನಿ= ಶ್ರೀಯೇ. ಮನವಚನಕಾರ್ಯದಲ್ಲಿ=
ಮನಸ್ಸಿ, ಪಚನ ಮತ್ತು ದೇಹದಿಂದಲೂ ಬಿಡದೆ. ಅನುದಿನ ನಮಿಕು
ವೇಸು= ನಿರಂತರ ವಂದನವಾಡುವನು. ಒಲಿದು= ಏಕಾಗ್ರ
ಪ್ರಸನ್ನಾಗಿ, ಸಹಂಗರವನು= ಸಮಿಭೇನವಾದ ಮಂಗಳವನ್ನು.
ಎಮಾಗಿ ಶೂದು= ನಮಗ್ಗಳಿಗೆ ಕೊಡಲೀಯ ಪ್ರಾರ್ಥಿಸುತ್ತಾರೆ. ॥21॥

ವಾಯೋನೆಗಳು

೧. ಶ್ರೀಕಂಕಂಫಣಂಭಿಯೆಯಿರವ್ಯಾಪ್ತಾನಿ :-

12ನೇ ಕ್ಷಯದ ಯಮದೇವರು 1, ಚಂದ್ರದೇವರು 2, ವಿವಿಧ
ನಾಮಕಸೂರ್ಯ 3, ಸ್ವಾಯಂಭುವಮನು ಶರೀರಾದೇವರು 4, ಇವರು
ಗಳನ್ನು ಖ್ಯಾತಿ ಖ್ಯಾತಿ ಕ್ಷುಣಿಳಿಂದ ವಣಣನ ಪೂರ್ವತಾರೆ. ಪ್ರಥಮದಲ್ಲಿ
ಶರೀರಾದೇವರನ್ನು ಸ್ತೋತ್ರ, ಮಾಡತಾರೆ.

ಶ್ಯಾಂಗಳನ್ನು ಉದ್ದಾರಮಾಡತೇನೇತ ತನ್ನ ತಂದೆಯಾದ ಬ್ರಹ್ಮದೇವರ
ಅನುಮತಿಯಾದ, ತನ್ನಬೆಳಿಯಾದ ಸ್ವಾಯಂಭುವಮನವಿನಿಂದ, ಅಂದಿ
ಕಾರ್ಯದ ಯೋಗ್ಯರೂದ ಪ್ರತಿರ್ಣಿ ಪಡಿಯೇವರಾದಿರಿ. ಮಾನವರಿಗೆ
ಕಾಯಿಯಾದ ಶರೀರಾ- ಏಂತ ನಾಮಾಂಶರಾದ, ಸ್ವಾಯಂಭುವ
ಮನುವಿಗೆ ಪತ್ತಿಯಾದವರೇ, ಮನಸ್ಸಿನಿಂದಲೂ. ವಚನದಿಂದಲೂ,
ಕಾಯದಿಂದಲೂ ಬಿಡದೆ ನಿವಾಗಿ ನಿರಂತರವಂದನ ಮಾಡುವನು. ಪ್ರಸನ್ನ
ವಾಗಿ ಸಮಿಭೇನವಾಗಿ ಮಂಗಳವನ್ನು ನಮಗ್ಗಳಿಗೆ ಕೊಡೋವರಾಗಿರಿಂ
ತಾತ್ಪರ್ಯ.

ಜಾಲಾದಿ ಪರಿಷರಾ, ಇಗ್ರೆಕಷರ್ತು ಶಫೀಶರತ್ |

ವಿಷ್ಣುಪೂರ್ಣಿತೇ ಸಂಕಲ್ಪ, ಸ್ವರಂತಃ ಶೇಷವಂಯಾದಿ |

ಸ್ವಾತ್ಮಾಯುಮಾರ್ಪಡಿತೇ ಸಿದ್ಧಿಂ ಯಂಥಾ-ರಿಂ ಶಭಸಾ ದ್ವಿಜಃ ||

అయి విష్ణురక్షమచన ఎత్తా, శ్రీయంగఠి గృహకృత్తి, బల
శ్రీకాదిగండి తపశ్చనంత. కంభత్రయుధువరి ఈ జీవినిద
యాది, ఖద్ద కొదలి— ఎంక బ్రహ్మదేవర వర పాపదరే ఎంక
శ్వాస. ॥21॥

౨. భావప్రచారిశ :—

బ్రహ్మదేవరు ప్రథమాదర్శి, సంకాదిగండి, రుద్రదేవరు,
మామాదియుద్ది మోదలాదవరస్తు సృష్టిమాది అవరంద సంతాన
శ్వాసియుగలిల్లపెందు యోజిశి, తమ్మదేవకద అంగదింద ఒప్ప
శ్వాసిశ్శి. ఒందు అంగదింద ఒప్ప జ్ఞరుషన్సు సృష్టిసిద్ధి.
శుభమే స్వాయంభువమసు, శ్రీయుః తపరివేయు. బ్రహ్మ
దివయ మగసస్తు కురితు— సిను ఈ దివయిషున్న దివాక మాది
శ్వాసు— సంతానవ్యాధిమాడెందు ఆప్యకోయిన్నత్తు, ఆదన్నసుమోదిందు
మంక తపరివేయులు కేళదరు. కథయు భాగవత కృతియుస్తుధర్మర్థి
శీఱువరం. ఆ అభివ్యాయదిందలే వాసాయుము— “జనరసుద్దరింపు
మేముక విజజనకనసుమతది”— ఎందు కేళదరు. హగీ తపరివేయు
శిథియిద బ్రహ్మదేవర ఆప్యకోయిక సంతానవ్యాధిగ్లేష్టర
శ్వాసింభువమనువిగి సతియిగి పతియున్న ముష్టిసి శ్రయవ్రక. శ్వాసినమాదరేంబ ఇష్టరు గండుషక్తిధన్న, ఆరుకి, దేవకులి,
శ్రీమతి ఎంబ ముందరు హణ్ణుమాక్షిధన్న పదేశం. ఇంకా
సియీయీ! మనోవాక్యాయగాంద నినీ నమశ్శిర మాణి
షు, నమగి సన్మంగిశవన్న కొడు. ॥21॥

౩. శ్రీవిష్ణుససిద్ధాంతకౌపుది :—

“ఇన్”— ఇతి ॥ “జనరి”— బ్రహ్మ కుమార శ్రయవ్రక,
శ్వాసినమాదర్శి ॥ ॥21॥

ಕಣ್ಣದಾಳ್ಳಿ

“ನಿಷಜನಕ್” – ಎಂದರೆ, ಇಲ್ಲಿ ಚಕ್ರಮುಖವಿಬ್ರಹ್ಮನೇಂದು ಭಾವ ತಿಳಿಯಬೇಕು. “ಕುಪೂರೆ” – ಎಂದರೆ, ಪ್ರಯವ್ರತ, ಉತ್ಸಾಹವಾದ ರಂಬ ನಾಘಾವೈಶ್ಲಿ ಇಬ್ಬರು ಗಂಡುಮಕ್ಕಳು. ॥२॥

ಶರ್ವವಾಯಾಶ್ವಾನಸಾರಸಂಗ್ರಹ

1. ಶ್ರುತಿಪದ್ಯದಿಂದ 12ನೇಯ ಕ್ಷಾಪನ್ ರಾದ ಸ್ವಾಯಂಭೂವ ಮನುವಿನ ಪತ್ರಿ – ಶರ್ಮಾಜಾದೇವಿಯನ್ನು ಸ್ತೋತ್ರಮಾಡುತ್ತಾರೆ.

2. ಚಕ್ರಮುಖವಿಬ್ರಹ್ಮದೇವರು ಶ್ರುತಿಮಂದಿರಿ ಸನಕಾದಿಭುಷಿಗಳನ್ನು ಸೃಷ್ಟಿಮಾಡಿ, ಅವರ ದ್ವಾರಾ ಸಂತಾನವೈದ್ಯರು ಯಾಗಲೇಂದು ಆಜ್ಞಾ ತಿಳಿದರು. ಅದರೆ, ಸೃಷ್ಟಿಕ್ಷಬ್ರಹ್ಮದಯವ್ರತನಿಷ್ಪಂಥಿಗಿದ್ದ ಅವರಿಂದ ಆ ಕಾರ್ಯ ವಾಗಿಲ್ಲ. ಆಗ ಬ್ರಹ್ಮದೇವರು ತಮ್ಮ ಬಲಧಾಗಿದ ಅಂಗದಿಂದ ಒಬ್ಬ ಪೂರುಷಾಂಶಾನ್ಯ ಮತ್ತು ಏಭಾಗಿದ ಅಂಗದಿಂದ ಒಬ್ಬ ಶ್ರೀಯಂನ್ನೂ ಸೃಷ್ಟಿಸಿದರು. ಆ ಪೂರುಷನೇ ಸ್ವಾಯಂಭೂವರುಂಪುವು. ಶ್ರೀಯೇ ಶತರಂಜಾದೇವಿಯು, ಬ್ರಹ್ಮದೇವರು ಸ್ವಾಯಂಭೂವರುಂಪುವನ್ನು ಕುರಿತು – ಶರ್ಮಾಜಾದೇವಿಯನ್ನು ವಿವಾಹವಾಗಿವಂತೆ ಆದೇಶಿತ್ತಿರು. ತಂದೆಯ ಅಷ್ಟಾಯನ್ನು ಶಿವನಾಹಿ, ಸ್ವಾಯಂಭೂವರುಂಪುವು ಶತರಂಜಾದೇವಿಯನ್ನು ವಿವಾಹವಾಗಿ, ಅವಳಿಗೆ ಪ್ರಯವ್ರತ, ಉತ್ಸಾಹವಾದರಂಬ ಇಬ್ಬರು ರನ್ನು ಮತ್ತು ಅಕಳಿ – ದೇವಹೂತಿ ಪ್ರಸರಿ – ಎಂಬ ಮೂಲವರು ಶತ್ರುಯರನ್ನು ಪಡೆದನು.

ಆ ಅಭಿಭಾಯವನ್ನೇ ದಾಸರಾಯರು – ಜನರಸುಂಲಂಧ್ರಿಸುವೆ ಹೇಳುತ್ತೇ ಎಂದಿಂದ್ದಾರಿ. ಅದರೆ, ಸಂತಾನವೈದ್ಯರಿಗಾಗಿ. ಉನ್ನ ಜನರಸುಂಬ್ರಹ್ಮದೇವರ ಆದೇಶದಂತ (ಜನಕಂಸವಾಹದರಿ) ಸ್ವಾಯಂಭೂವ ಮನುವು ಶತರಂಜಾದೇವಿಯ ಸ್ನಾನಗ್ರಾಮ. ಸುಜಂನೂರರ್ಹಿಂಗಾ

ಅದರೆ, ಪೂರ್ವಾತ್ಮಕ ಇಟ್ಟರು ಪ್ರತ್ಯರಸನ್ನ ಮತ್ತು ಮಳಿಗು ಮಂದಿ ಪ್ರತ್ಯರಸನ್ನ ಪಡೆದನು.

3. ಅಂತಹ ಸ್ವಯಂಭುವಮನುಷಿನ ಮಾಡಿ ಕರ್ತರಾಜಾ ತೀರಿಯು ನಮಗೆ ಪ್ರಸನ್ನಾಗಿ, ಸಮೀಚಿಣವಾದ ಮಂಗಳಗಳನ್ನು ಕೊಡು ಬಾಧಿಸಿರುತ್ತಾರೆ.

4. ಕರ್ತರಾಜಾ— ಎಂಬ ಮಂಗಳ ಶ್ರಯಃಸ್ನು (ನಿಶಂಭಿನಿ) ಮನಸ್ಸು ಹಾಕುತ್ತಾಯಿ— ಈ ಪ್ರಾರಂಭಾಗಿ, ಶ್ರೀಕರ್ತಾ ಅಂದಿಷ್ಟಿರುವ ಬಿಡಬಂದಿಸಿ ಶ್ರೀನಿ. ಸಹ್ಯಾತನಂಗಿ ಸಾಧನ ಮಂಪತ್ತುಗಳನ್ನು ಕರುಗೊ, ಬುಧಪೂರ್ವಾಂಗಾಲಿ ಅದು. ||21||

ಪದ್ಮ- ೨೨

ಮೂಲ :-

ಸರಸ ನಾರಾಯಣನ ತರಿ ಕ್ಷಾ |
 ಕ್ಷಾರ ಪಡೆದ ಪುರುಷಾಭ್ರ ತೆರದಲಿ |
 ಶರಣ ಕಡಿ ಕರ್ತರಾಜರಿಗೆ ಸಮನೇನಿನ ಹಾಸಿಗಳ ||
 ವಿರಿಯದೊಳು ನೆಲಿಗೊಳಿಸಿ ಸಜ್ಜನ |
 ಶೆರವಿಯನು ಹಾಲಿಸುವ ಛಿದುಂ |
 ಖರ ಸಲಹು ಸಲಹೆಮ್ಮು ಬಿಡದೆಲಿ ಪರಮಕರುಣದಲಿ || ೨೨ ||

ಅಂತರಳಿ :-

12ನಯಿ ಕ್ರಾಂತನ್ನಾದ ನಿರಯಪತಿ ಯಮದೇವರನ್ನು ಸೋತ್ರ
ಹಿಂತುತ್ತಾರೆ. ||22||

ಪ್ರತಿಪದಾರ್ಥ :-

ನರಸಾರಾಯಣಸ = ನರಕೇಷಾಂಶವಾದ ನರರೂಪ ಒಂದು-ಭಿಗವದಂಶವಾದ ನಾಲಾಯಣರೂಪ ಒಂದು, ಕರೀ = ಕರಿಸಾಮರ ಭಿಗವದ್ವೃತ್ತ ಒಂದು, ಶ್ರೀಕೃಷ್ಣ = ಕೃಷ್ಣ ಎಬಿ ಭಿಗವದ್ವೃತ್ತ ಒಂದು-ಈ ಭಿಗವದ್ವೃತ್ತ ತ್ರಯಗಳು, ನರಾವಕಾರವಾದ ಶೇಷರೂಪ ಒಂದು-ಈ ನಾಲ್ಕುರೂಪಗಳು, ಶ್ರೀರೂಪಾರ್ಥ = ಪತುವೀಧಾವರ್ಯಾಧಿಕ್ಷಾಂಪಾದಿಯಲ್ಲಿ, ಪದೇದೆ ಪೂಜಾರ್ಥ, ಭಿಗವದ್ವೃತ್ತಗಳಿಂದ ಪ್ರತಿತ್ಯೇಣ ಪದೇಯುವವರೂದಿ, ಶರಣ = ವಿವಸ್ತಾಸನಾಂತರ ಸೂರ್ಯದೇವರು, ಶರಿ = ಚಂದ್ರನು, ಶರಣಪರಿ = ಶರಣಪದೇವಯರು, ಸಮನ್ವಿತಿ = ಈ ಮೂಲ ಮಂದಿಗಾಗಾನೆಂಬೆಂದು, ಹಾಸಿಗೆ = ದಾಂತಗಳನ್ನು ಎಕಿದ ಜೀವರುಗಳನ್ನು, ನಿರಂಯದೀಕು = ನರದಾರ್ಡಿ, ನೆಲಿಗೊರಿಸಿ = ಅಭಾವವಣ್ಣಿ ಪಾದಿ, ಸ್ತೋತ್ರ ಸರ ನೀರವಿಯನ್ನು = ಪ್ರಣಿಂದಿಗಳಿಂದ ಸ್ಟೋತ್ರ ಸಮೂಹವನ್ನು, ಹಾಲಿಸುತ್ತ = ಸಂರಕ್ಷಣಾರ್ಥಾವ, ಕ್ಷೀದುಂಬರ : ಯವುದೇವರೇ, ಪರಣುಕರುಣದರ್ಶ = ಆತ್ಮಾತ ಅಂತಕರಣದಿಂದ, ಎಮ್ಮು = ನಮ್ಮಗಳನ್ನು ದಿದರಿ = ಶ್ರೀಭಿರಂತ, ಸರಹು ಸರಹು = ಸಂರಕ್ಷಣ ಮಾಡಿಂ-ಎಂತ ಮೇರಿಂದ ಮೇರಿ ಮ್ಮುಫಿಸುತ್ತಾರೆ. ||22||

ವಾಚ್ಯಾನಗೆಳು

o. ಶ್ರೀ ಸಂಕಷಣಾಂಶದೇಯರವಾಚ್ಯಾನ :

ಘೋಷಣೆತ್ರ, ೧೨ನೇ ಕ್ಷತ್ರದ ಯವುದೇವರನ್ನು ಸ್ತೋತ್ರ ಮಾಡತಾರೆ.

ಶೇಷಾಂಶವಾದ ನರರೂಪ ಒಂದು ಭಿಗವದಂಶವಾದ ನಾಲಾಯಣರೂಪ ಒಂದು, ಕರಿಸಾಮರ ಭಿಗವದ್ವೃತ್ತ ಒಂದು, ಕೃಷ್ಣ ಎಂತ ಭಿಗವದ್ವೃತ್ತ ಒಂದು-ಈ ಮೂರು ಭಿಗವದ್ವೃತ್ತಗಳು, ನರಾವಕಾರವಾದ ಶೇಷರೂಪ ಒಂದು-

ಬಹು, ಈ ನಾಲ್ಕು ರೂಪಗಳ ಚತುರ್ವಿದ್ವಷ್ಟರೂಪಾಧಿಗಳ ಪರಿದೇಶವಾದಿ
ಉದ್ದಿ, ಈ ಶುಷ್ಕೋತ್ಸತ್ತ, ಭಗವದ್ವೂಪಗಳು ಪ್ರತಿಕ್ರಿಯೆನ ಪರಿಯೋವಾದಿಂ.
ಇಂದಿ: ದಾಂತಿ ಸಮಾನರೂಪವರೇದರ ವಿವರಣಾನಾಮಕ ಸುರ್ಯಾದೇವ
ಶ್ವರಂ, ಶಂಪ್ರದೇವಂಗಿನು, ತತರೂಪದೇವಂಗಿನು ಇವರುಗಳಿಗೆ ಕಾರ್ಯ-
ಶ್ವರಾದ್ವಿ ಸಮಾನವಂತೆನಿಸಿ, ಮಾತಾಮಾಡಿದ ಜೀವರುಗಳ ಸರಿದೊಳ್ಳಿ
ಖಾಸಗಿ ಮಾಡಿ, ಪ್ರಣಾಮಾಡಿದ ಸಹ್ಯಾದ್ರ ಸಮಾಂತರಾನ್ನಿ ಸಂರಕ್ಷಣ
ಪ್ರಾಣ ಯಾವುರಾಯರೇ, ಸಮ್ಮಾಂತರಾನ್ನಿ ಕೃಷ್ಣರ ಅಕ್ಷಾತ ಅಂತರಣ
ಇಂದಿ ಸಂರಕ್ಷಣಮಾಡಿಂ ಸಂರಕ್ಷಣಮಾಡಿಂ— ಎಂತ ಹೀಗೆ ಮಾಡಿದ್ದಾರೆ

ಶುಷ್ಕೋತ್ತ, ಭಗವದ್ವೂಪಗಳಿಗೆ ಪ್ರಮಾಣ—

ಶ್ರೀನುಧ್ಯುವಿಜಯೀ— ಅಷ್ಟವುಸರ್ಗೀ ಚತುರ್ವಿಕ್ಷೇತ್ರೀ—

ಉಬಸಾದ ಧರ್ಮತನಯೀಂ ಹ್ಯಾಯಂ ಸರದೇವಸೋಧರ
ಣಾಜಾರವಿಕ್ರಮಂ ||

ಇತಿ ಯಾವದ್ವಿಂದ— ಆ ಪ್ರಮಾಣ ಅನುಸರಿ ಅದ್ದೆ ಎಂತ ಕಾತ್ಯಯಿ.

1220

2. ಭಾವಪ್ರಕಾರಿಕ :—

ಎಲ್ಲ ಯಾಧುಮಾನೆ ! ನೀನು ಸಾಕ್ಷಾತ್ತರವಾತ್ಮನ್ ಅವಾರಣವಾದ
ಏ, ನಾರಾಯಣ, ಹರಿ, ಕೃಷ್ಣ— ಈ ನಾಲ್ಕು ಹಕ್ಕು ಇನ್ನು ಇರ್ದಿರೆ. ಇವರಲ್ಲಿ
ಒಂದು ಆವಾರ ಮಾತ್ರ, ಭಗವಂತನ ಭಿನ್ನಾದಿಂದ ಕೂಡಿದ ಶೇಷಾಂತರಾ. ಇಂ
ಷ್ಟು ಮೂರು ಪರಮಾತ್ಮನ ಸಾಕ್ಷಾದವಾರಗಳಿಂದು ಶಿಳಿಯಬೇಕು ಭಾಗಿ
ಷಣ ವ್ಯಾತಿಯ ಶ್ವಂಧಿ 2ನೇ ಅಥಾೃಯಾದರ್ಥಿ— “ಧರ್ಮಾಷ್ಟಿಧ್ಯುಮಿಂತಾಯಾಜನಿ
ಧ್ಯುಮಿಂತಾರಾರಾಯಾಜೋನರ್ಜಾತಿ ಶ್ವಂತಃ ಪ್ರಭಾವಃ॥ ಧರ್ಮಾನ ದೇಶ
ಮಂದ ಧ್ಯಾಪ್ರಾಚೀತ್ಯರನ ಮಾರ್ಗಾದ ಮೂರ್ತಿಯಲ್ಲಿ ಸರಸಾರಾಯಾಜಿಂದು
ಘರಿಂದಂಬ ವಾಕ್ಯದಿಂದ ಯಾಧುಮಾನಿಗೆ ಸರಸಾರಾಯಾಜಿಂದು ಮತ್ತು
ಇದು ಐದ್ದು ವಾಗುಂಪುದು. ಉದಾಹಾರಿ ಧರ್ಮತನಯೀ ಹ್ಯಾಯಂ ಹರಿ:
ಧ್ಯುಮಿಂತಾಯಾಜು ಸಹಜೋ ವ್ಯಾಕಾಯತ”— ಇದೇ ಪರಮಾತ್ಮನು ಯಾವು

ಧರ್ಮನಲ್ಲಿ ಹಂ- ಎಂಬ ಕೆಂಪಿಂದ ಅವಶರಿಸಿದನು; ಮಾತ್ರ, ತಾನೇ ತನ್ನ ಸಹೇಲಿಗಳನಾಗಿ ಅವಶರಿಸಿದನು- ಎಂಬ ಮಾಡ್ಯಾವಿಜಯದ ಕಿನೆಯ ಸರ್ಗಂಧ ವಾಕ್ಯದಿಂದ ಹಂ, ಕೃಷ್ಣ- ಎಂಬ ಏರಡು ಅವಶಾರಗಳು ಯಂತುಧರ್ಮನಲ್ಲಿ ಮಾಡಿದ್ದಾಗಿ ಸಿದ್ಧವಾಗುವದು. ಕೃಷ್ಣವರಾರವೆಂದರೆ. ವಷುರೇವನ ದೀಕ್ತ ಯಾಂದ ದೇವಕಯಲ್ಲಿ ಅವಶರಿಸಿದ ಕೃಷ್ಣನು ಬೀರೆ, ಧರ್ಮನ ಮಂಗ ಕೃಷ್ಣನು ಬೇರೆ ಎಂದು ತಿಳಿಯಬೇಕು. ಕೃಷ್ಣನಂಬ ಕೆಂಪುಳ್ಳ ಅವಶಾರಗಳು ಏರದೆಂ ಭೂವ ವಿವರಿಸಲ್ಲಿ- ನಿಷಾಯ 2ನೇ ಆಧ್ಯಾತ್ಮಿಕಾರ್ಥ ಪದ ಹತ್ಯಾ ಕಿಂತವಾವಾನ ಧಾರ್ಮಿಕಾರ್ಥಃ॥ ರಾಘವ, ಕೃಷ್ಣಬುದ್ಧಿ ಚ ಕೃಷ್ಣದ್ವೈಪಾಯನ ಸ್ತುತಿಃ॥26॥ ನಾರಾಯಣೇ ಹರಿ: ಕೃಷ್ಣಸ್ತಾಪಸೋಮಾಸುರೇವಚೆಂ. ಪರ ಮಾತ್ನಾಗಿ ಸಾಕ್ಷಾದವಶಾರಗಳು, ಭಿನ್ನಾಂಶಗಳು- ಎಂದು ಏರಿಯ ಪ್ರಾರಂಭಿಕ ಹೇಳುವ ಪ್ರಕರಣ ಮಹಿಳೆ, ಕುರುರ್, ವರಂತ, ನರಗಿಂಹ, ವಾಮನ, ಪರಶುರಾಮ, ರಾಘವ, ಕೃಷ್ಣ, ಬುದ್ಧ, ವೇದಭಾಸ, ನಾರಾಯಣ, ಹರಿ, ಕೃಷ್ಣ, ತಾಪಸೋಂಬುವ ಮನು ಇತ್ಯಾದಿ ಅವಶಾರಗಳು ಸಾಕ್ಷಾದವಶಾರಗಳು ಎಂದು ಶ್ಲೋಧರುವರು. ಇದರಲ್ಲಿ ರಾಮ ಕೃಷ್ಣ, ಬುದ್ಧ- ಎಂದು ದೊಡಲಿನ ದಿಂಜಾವಾಳಿಗ ವೈಕಿಂಬಂದು ಕೃಷ್ಣವರಾವನ್ನು ಹೇಳಿ. ಮಾತ್ರ, ನಾರಾಯಣ ಹರಿ, ಕೃಷ್ಣ ಎಂದು ಏರಿಕೊಯಿ ಸಲ ಮತ್ತೊಂದು ಕೃಷ್ಣರೂಪದನ್ನು ಹೇಳಿ ಯಾವರು. ಹೀಗೆ, ಕೃಷ್ಣವರಾರವನ್ನು 2 ಸಲ ಕೇಳಿದುರಿಂದ, ಕೃಷ್ಣನ ಅವಶಾರಗಳು ಏರದೆಂದು ಏರಿಸುವದು. ಹೀಗೆ ಎಲ್ಲ ಯಂತುಧರ್ಮನೇ! ಧರ್ಮ ಆರ್ಥ, ಶಾಮ, ಮೌಕ್ಕಾಂಬಿ 4 ಪ್ರಯುಷಾರ್ಥವಿದ್ದು 1ತೆ 4 ಮಹಿಳೆಗಳನ್ನು ಪಡೆದಿರುವೆ! ಸೂರ್ಯ, ಚಂದ್ರ, ಶತರೂಪಾ ಈ ಮೂಲವಾಗಿ ನಮಿಸುವೆ! ಪಾಟಗಳನ್ನು ನರಕದಲ್ಲಿ ಹಾಕಿ, ಸಜ್ಜನ ಸಮುಹಂತವನ್ನು ರಸ್ತಿಸುವೆ! ಎಲ್ಲ ದೀಂಬರ ನಾಮಕನೇ! ಕರುಣಾದಿಂದ ನಮ್ಮನ್ನು ಪಾಲಿಸು. ||22||

೭. ಶ್ರೀವಾಸ್ತವಾಸಂಧಾರಿಂತಕೌಮುದಿಃ :-

“ನರೆ”-ಇತಿ ವಿಖಾರಿತಮಂತ್ರಃ॥ “ನರೀಗೂಳಿಃ”-ಇಟ್ಟು. “ನರೆ”-

ಪ್ರಾತಿ. ದಿದುಂಬರೇ ಯವ. ॥22॥

ಕನ್ನಡಾಭಾಷೆ

ವರನಾರಾಯಣ ರೂಪಗಳ ಬಗ್ಗೆ ಹೀಗಿನ ಗ್ರಂಥಗಳಲ್ಲಿ ನಿರೂಪಣ
ಮಣಿ ಮಾಡಿರುತ್ತೇವೆ. ॥22॥

3. ಗುರುಹೃದಯ ಪ್ರಕಾಶಿಕಿ :—

ಯಮಧರ್ಮದೇವರನ್ನು ಸ್ತುತಿಸುತ್ತಾರೆ— ನರನಃ ಎಂದು.

ನರ, ನಾರಾಯಣ, ಹರಿ, ಕೃಷ್ಣ— ಎಬ್ಬ ನಾಲ್ಕು ಜನ ಮಹ್ಯಾಳನ್ನು
ಅಂತಿಫ ಪ್ರಾರ್ಥಿತ ಹಾಗೆ ನೀನು ಉದ್ದೇಶ. ತರುಣೀಯ ಸಿರ್ಯ
ಖಣಿ, ಶಿಶಿ ಎಂಬ ಚಂದ್ರನಿಗೂ, ಶತರೂಢಾದೇವರ್ಗೆ ಸಮಾಜದೊಕ್ಕಳಿಂದ
ಹಂತಗಳಾದ ದೇವರನ್ನು ನರಕದಲ್ಲಿ ಸ್ಥಾಪಿಸಿ, ಸಾತ್ವತಸಮೂಹವನ್ನು ಧರ್ಮ
ಖಣಿಂದ ರಕ್ಷಿಸುವ ದಿದುಂಬರನೆಂದು ಹಸರಿಂದ ಯಮಧರ್ಮಾಯಿನೆ
ಮಣಿನ್ನು ಪರಮಾರ್ಥಾಳಿಂದ ಬಿಡಲು ಸಲಹು ಸಲಹು.

ಪ್ರಮಾಣ— ದಿದುಂಬರಾಯಿದಗ್ಗಾಗ್ಗಾಯೆ— ಎಂಬ ಯಮನಾಮಾವಚ
ಖಣಿ ದಿದುಂಬರ ಶಬ್ದ ಯಮನಿಗುಂಟು. ॥22॥

ಸರ್ವವಾಚಾನಸಾರಸಂಗ್ರಹ

1. ಪ್ರಸ್ತುತಪದ್ಧತಿಂದ ಧರ್ಮಾಧಿಕಾರಿಗಳ ನಿಣಯಾಧಿಕಾರಿ
ಕ್ರಿಯಾವಾದೀವರ ಸ್ತೋತ್ರ ಮಾಡುತ್ತಾರೆ ದಾಸರಾಯಿರು.

2. ಸ್ವಾಯಂಭುವಮನ್ವಂತರದಲ್ಲಿ ಧರ್ಮರಾಯಿನಿಂದ ಏಷಿಯ
ಕ್ರಮ ಜನಿಸಿದರು. ನರ—ನಂಬುವನು ಅಣಿ. ನಾರಾಯಣನು ಆವನ
ಮಣಿನ್ನು. ವಾಹಾವಿಷ್ಯಾನೇ ನರನಾರಾಯಣರಿಂಬ ರೂಪದ್ವಯಗಳನ್ನು

ತಾಳ, ಯಾಮಧರುನ ಪ್ರತಿನಾಗಿ ಅವಶರಿಸಿದನು. ಹೀಗೆ ಸಹಸ್ರಕವಚ ನೀಂಬ ದುಪ್ಯ ದಾನವನು ಸಾವಿರ ವರ್ಷಗಳ ಕಾಲ ಬ್ರಹ್ಮನನ್ನು ಕುಂಡಾ ಶೈಲೇರ ತಪಸ್ಸಿಕರಿಸಿ, ಯಾರಿಂದಲೂ ಮರಣ ಬಾರದಂತ ಸಹಸ್ರಕವಚಗಳ ವರ ಪಡೆದಿದ್ದ. ನರನಾರಾಯಣಿಬ್ರಿಯಿಂ ತಪಸ್ಸನ್ನು ಆಚರಿಸುತ್ತಿದ್ದಾಗಿ, ಸಹಸ್ರಕವಚನು ಅವರಿಳಿದೆ ಯಾದ್ದುಕ್ಕೆ ನಿಂತನು. ನಾರಾಯಣ ಯಾದ್ದುಕ್ಕೆ ಕೈಎರಿ, ನರನು ತಪಸ್ಸನ್ನಿಂದುತ್ತಿದ್ದ. ನರನ ಸರದಿ ಬಂದಾಗ, ನಾರಾಯಣನು ತಪಸ್ಸನ್ನಿಂದುತ್ತಿದ್ದ. &ಗೆ, ಪರಮಾರ್ಥಾಗಿ ನರನಾರಾಯಣರು ರಾತ್ರಿನ ೭೭೭ ಕವಗಳನ್ನು ಸರದಿಯ ಮೇರೆಗೆ ಹರಿದು ಬಿಸಿಬಿರು, ಯಾದ್ದುದಲ್ಲಿ ಪರಾಡತನಾದ ಸಹಸ್ರಕವಚನು ಮರಣಾನಂತರ, ಉಳಿದಿದ್ದ ಒಂದೇ ಕವಚರಿರ ಶಾರಣಾಗಿ ಅವಶರಿಸಿದ. ಆಗ ನರನಾರಾಯಣರು ಆಜ್ಞಾನ ಮತ್ತು ಕ್ಷಾಸಾಗಿ ಅವಶರಿಸಿದ್ದು. ಕೃಷ್ಣನಿಂದ ಕಣಸು ಪಕ್ಷಕವಚಾಪಹರಣಬಿಡ ಮೃತನಾದ.

ಒಮ್ಮೆ, ನರನಾರಾಯಣರು ತಪತ್ಯಾರ್ಥಿಯಾಗ, ಅವರ ತಪ್ಯಾರ್ಥಿಗ್ರಿಹಿಯಲು ಇಂದ್ರನು ಆನೇಕ ಮಂದಿ ಅಪ್ಸರಸ್ಯೀಯರನ್ನು ಕಳುಹಿಸಿದ. ಆಗ ಶಾರಣಾಮುಖನಿ ತನ್ನ ತೊಡೆಯನ್ನು ಕೆರಿಯಲಾಗಿ, ಶಾರಣಾಕ್ರಿಂಭಯ ಲೋಕೇಶ್ವರ ಸುಂದರಸ್ಯೀ ಜಿನಿಸಿದಳು. ತೊಡೆಯಿಂದ ಜನಿಸಿದ್ದ ಉದ್ದಂಧ, “ಶಾರಣಾಕ್ರಿಂಭ”— ಎಂತ ನಾಮ (ಉದ್ದರು—ತೊಡೆ). ಆಗ ಅವಳ ರಜವ ಸೌಂದರ್ಯಗಳಿಗೆ ನಾಟಿ. ಉದ್ದ ಅಪ್ಸರಸ್ಯೀಯರಿಭೂರೂ ಹೀಡಿರುಗಿದರು.

3. ನರ—ಶಾಂತನಾದ ನರರೂಪ ಒಂದು. ನಾರಾಯಣರಣ ಒಂದು. ಚರಿಯಿಂದ ಒಂದು. ಕೃಷ್ಣರೂಪ ಒಂದು. &ಗೆ, 4 ಭಾಗದಲ್ಲಿಭಾಗಿಂತು. ಇವು ಧರ್ಮ-ಅರ್ಥ-ಕಾಮ-ಮೇಶ್ವರಗಳಿಂಬ ಚತುರ್ವಿಧಿ ಪರಮ ಪೂರುಣಾರ್ಥಗಳಂತ. &ಗೆ ಚರ್ಮಾವಿಧಾಳಾದ ಭಾಗವದ್ವಾರಾ ಉತ್ಪಾದನೆಯಿಂದ, ಭಾಗವದನುಗ್ರಹಕ್ಕ ಪಾತ್ರನಾದ ಯಾವುಧರುಾರಾಯನು 12ನೇಯ ಕ್ಷಾಸಿ ಸೇಂದ ದೇವತ.

4. ಯವಂಥಮರಣಾಯನು ವಿವಸ್ತಾನಸೌರ್ಯ (ಅರ್ಥ), ಖಂಪ್ರ, (ಶ) ಪುತ್ರ, ಸ್ತ್ರೀಯಂಭೂವ ಮಹಾವನ ಪತ್ರೀ ಶ್ರೀಕರ್ತಾರೋದಿ ಶಿಕ್ಷಣವರೆಗೆ ಸಮಾನನು.

5. ಪಾಪಕ್ರಿಯಗಳನ್ನು ಮಾರ್ಪ್ರ ದುರುಧರನ್ನು ನರಕದಲ್ಲಿ ಹಾಕಿ, ಅದು ಮಾಡಿದ ದುಷ್ಟಮರಣಗಳನುಗಳಾವಾಗಿ ಶಕ್ತಿ ಏಧಿಷುವ ಧರ್ಮಾಧಿಕಾರಿ

6. ಸಜ್ಜನರನ್ನು ಸನ್ಮಾನಿಸುವ ಮಹಾವುಂದು. ಯವಂಥಮರಣಾಯಿಗೆ ಶಿದ್ಬಂಬರ ಎಂತ ಸಾಂಪು.

ಶಿದ್ಬಂಬರ ದ್ವಾರಾ ಯು-ಎಂತ ಯವಂಥಮಾರಣ.

ಇತಕ್ಕ ಶಿದ್ಬಂಬರನಾಮಕನಾದ ಯವಂಥಮರಣದೇವರು ಒಡರ್, ಪರಾಂ ಅಷ್ಟರೊಂಬಾವದಿಂದ ನಮ್ಮೆಗಳನ್ನು ಸಂರಕ್ಷಿತಲೇಂದು ಪ್ರಾರ್ಥಿಸುತ್ತಾರೆ.

ನಿಂತ ವಿಜಾರ :

(1) ಸಾಕ್ಷಾತ್ ಶ್ರೀಪರಮಾತ್ಮನ ಅವತಾರಗಳು ನಾಲ್ಕು (1) ನರ
(2) ನಾರಾಯಣ (3) ಹರಿ ಪುತ್ರ (4) ಕೃಷ್ಣ

(2) ನರನ ಅವತಾರವು ಭಗವಂತನ ಭಿನ್ನಾರ್ಥಿಂದ ಕೊಳಿದ ಶಿಳಂಕರ್ತನ,

(3) ನಾರಾಯಣ ರೂಪವು ಸಾಕ್ಷಾತ್ ಪರಮಾತ್ಮನ ಅವತಾರವೇ,
(4) ಧರ್ಮರಾಜನ ದೇಶಯಿಂದ ದಕ್ಷಪ್ರಾಪ್ತಿಯ ಮಗಳಾದ ಮಿಳಿಕೆ ಎಂಬಾಕೆಯಲ್ಲಿ ನರ-ನಾರಾಯಣ ನಾಮದಿಂದ ಶ್ರೀಪರಮಾತ್ಮನು ಅವತಿಂಬಿದನು.

ಒಂದು ಭಿನ್ನಾಂಶ; ಮತ್ತೊಂದು ಸ್ವಾಂಶ

ಪ್ರಮಾಣ :-

“ಧರ್ಮಾಶ್ಚ ಧೃತಿ ದುಹಿತು ತುರ್ಯಾಜಾನಿ
ಸ್ವಷಂತಿತಾಂ ನಾರಾಯಣೀಃ ಸರ್ವತಿತ್ವಃ ಪ್ರಭಾವಃ ॥

ಧಾರ್ಗವತ-ದ್ವಿರಕಾಂಪುತ್ರ-ಉಧಾರ್ಯಃ ॥

(5) ಆದೇ ಪರಮಾತ್ಮನು ಯವಂಧರುವಿನಲ್ಲಿ ಕರಿ-ಎಂಬ ಹೆಸರಿನಿಂದ ಅವಕಾಂಡನು.

ಪ್ರಮಾಣ :-

“ಖಂದಿತಾದಿ ಧರ್ಮಾತನಯಿಃ ಹೃಯಂ ಕರಿಃ ಸ್ವಯಂಮೇವಯಾಂ
ಸಂಕಳೋ ವೃಜಾಯತ ॥

(6) ಕಾಗೆಯೇ ಕೃಷ್ಣ-ಎಂಬ ಅಭಿಧಾನದಿಂದ ಶ್ರೀಪರಮಾತ್ಮನೇ ಯವಂಧರುವಿನಲ್ಲಿ ಅವಕಾಂಡನು. ಈ ಕೃಷ್ಣರೂಪ ದೇವಕೀ ಷಟ್ತ ಕೃಷ್ಣರೂಪವಲ್ಲ.

ಈ ರೀತಿ ಯವಂಧರುವಿನಿಗೆ ಸರ-ನಾರಾಯಣ-ಕರಿ-ಕೃಷ್ಣ-ಎಂಬ ನಾಲ್ಕುರು ಪತ್ರಗಳು.

ಪದ್ಮ ೨೬

ತ್ವಾಂ :-

ಮಧುವಿರೋಧಿವಂನೋಜ ಕ್ಷೀರೋಽಿ ।
ದಧಿ ಮಭನಷವಂಯಂಡಲಂದಿಸಿ ಸೇರಿ ।
ಕುಳರಜಾವಲ್ಲಭನೆ ಮಾತ್ರಕವಂದಿರದಿ ವೆರಿವ ॥
ವಿಧು ತವಾಂಭಿರು ಪಯೋಜಂಯಂಗಳಕ್ಕಿ ।
ಮಧುಕನಂಡದಕಿರೆಗಳನ್ನುನಿ ।
ದಧಿತ ವಂದಿನೆನನುದಿನಂತ ಸ್ತುತ ಪರಿಕರಿಸು ॥ ೨೬॥

ಶವಕರಣೆ :-

ಪ್ರಸಕ್ತಪದ್ಮದಿಂದ 12 ರಕ್ತಾವಸ್ತುನಾದ ಚಂದ್ರನನ್ನು ಸ್ತೋತ್ರ
ಮಾಡುತ್ತಾರೆ. ॥२३॥

ಶ್ರುತಿಪದ್ಮಾಭ್ಯ : -

ಮಧುವಿರೋಧಿ = ಮಧುನಾಪುಕರ್ತ್ಯಾಗಿ ಶತ್ರುವಾದ ಶ್ರೀಪರಮ
ಈತ, ಮನೋಜ = ಮನಸ್ಸಿನಿಂದ ಉತ್ಪತ್ತಿಯಾದ, ಕ್ಷೀರೋಽಿ=
ಕ್ಷೀರಷಮುದ್ರದ, ಮಭನಷವಂಯಂಡಲಿ = ಮಭನಷಮುಖಿಯಾದಲ್ಲಿ,
ಉದಿಸಿ = ಉದಿಯಿಸಿದ, ಕುಳರಜಾವಲ್ಲಭನೆ = ಹಿಮನವತ್ತರವತ
ಷಡನಾಗಳಾದ ಪಾರ್ವತೀದೇವಿಯ ರಮಣಾದ ಶ್ರೀ ಪರ್ವತೀವರ.
ಮಾತ್ರಕವಂದಿರದಿ ವೆರಿವ = ಶಿವದೇವಿಯ ಮನಯಿಂದ ಘೋಷಿಸಿದ
ನಿರಿಯುತ್ತಿರುವ, ವಿಧು = ಚಂದ್ರದೇವರೇ, ತವಾಂಭಿರು = ನಿಮ್ಮ
ಇರಾಗಂಬೋ, ಪಯೋಜಂಯಂಗಳಕ್ಕಿ = ಕರುಲಷ್ಯಾಯಾಗಳಿಗೆ,
ಮಧುಕನಂಡ = ದುಂಬಿಯಂತ, ಎರಗಲು = ನಮಸ್ಕರಿಸುವುದಾಗಿದೆ.
ಉನ್ನಮಂಡ ಅಧಿತ = ಎನ್ನ (ಸರ್ವದ) ಮನಸ್ಸಿಗೆ ಅಭಿಮಾನಿಗಳಿ

ಗಿರುವ ನಿಮಗೆ, ಅನುದಿನ ವಂದಿಸಿ= ಪ್ರತಿದಿನದಲ್ಲಿ ನಮಸ್ಕಾರಿಗೆ
ತ್ತೇನೆ, ಅಂತಸ್ಥಾನ ಹರಿಹರಿಸು= ಮನಸ್ಸಿನ ತಾಪವನ್ನು ನಿರ್ಣಯಿಸಿ.

127॥

ಎಂಟಿಬಾನಗಳು

೭. ಶ್ರೀಎಂಕರಿಂಗಾಂದಿಯರವಾಚಾನ :-

ಶ್ರೀವಂದ್ರು 12ನೇ ಕ್ಷುದ್ರಪರಲ್ಲಿ ಚಂದ್ರದೇವರನ್ನು ಸ್ತೋತ್ರ ಮಾಡು
ಕುರ.

ಮಧುಸಾಮಾಕ ದೃತ್ಯಾಗಿ ತತ್ವಾದದ ಶ್ರೀಪರಮಾತ್ಮನ್ ಮನರಿಂದ
ಉತ್ಸನ್ಯ ರಾದ್ಯಂದ ಮನೋಭಮಾನಿ ಎಂತ ಕರ್ಮದವರಾಗಿ ಮತ್ತು ಶ್ರೀರ
ಸಮುದ್ರವನ್ನು ಮಧಸಮಾದತ್ತಾ ಇರ್ಲೇ ಸಮಯದಲ್ಲಿ, ಅದರಲ್ಲಿ ಉದ್ದಿಷ್ಟವ
ರಾಗಿ, ಹೀಂಗಿರಿಗಾಗಿ, ಭೂಮಿಯನ್ನಧರಿಂ ಇರುವಂಥಾ ಹಿಮಾಚಲನ
ಷ್ವಾಸಿಯಾದ ಬಾರ್ಫಾಕೀಪಣಿಯಾದ ರಂದ್ರದೇವರ ನಿವಿಷಾನದ ರಾಜ
ಪರಿಹಾರಾರ್ಥ ಅವರ ಶಿರಪಂಡೀ ಮನಿಂಬಲ್ಲಿ ಮರೆವಂಥಾ ಚಂದ್ರದೇವರೀ,
ನಿಮ್ಮ ಪಾದಗೆಂಬೀಕ್ರಿ ಕಮಲದ್ವಯಗಳಿಗೆ, ಎನ್ನ ಮನ ಮಧು
ಪದ್ಮಾಂಜಾದಿಯಲ್ಲಿ ಏರಿಗೊಡಾಗಿ ಅದೆ. ನಿಮಾದರೇಂದ್ರ ಮನಪಂತಕ್ಕಾರ
ಪರಿಹಾರ ಮಾಡತಕ್ಕವರಾಗಿ ಎನ್ನ ಮನಸ್ಸಿಗೇನು, ಶರ್ವರ ಮನಸ್ಸಿಗೇನು
ಅಧಿಪರಾಗಿ ಇರೇವರಾಗಿದ್ದೀಂ, ಅದ್ದಂದ, ನಿಮಗೆ ವಂದನಿ ಮಾಡು. ಪ್ರತಿದಿನದಲ್ಲಿ, ನನಗೆ ಪ್ರಾಪ್ತಮಾಗಿತ್ತು ವಿವರಾಶಾಪದಿಂದ ಜನಿತವಾದ,
ಮನಾಂತರಿಯಾದ ತಾಪಕನ್ನು ಪರಿಹಾರ ಮಾಡೇವರಾಗಿಂ. ಏಂ
ಕಾತ್ಪರ್ಯ. 128॥

೮. ಕೂವಸ್ತುಕಾಕಿಕಿ :-

ಪರಮಾತ್ಮನ ಮನಸ್ಸಿನಿಂದ ಸೂಕ್ತ ರೂಪಿಯಾಗಿ ಜನಿಸಿ, ತದನಿಂ

ಪ್ರಾಣಿಕುಲದ ಮಥನಕಾಲದಲ್ಲಿ ಪುನಃ ಜನಿಸಿದ ಎಲ್ಲ ಚಂದ್ರನೇ !
“ಚಂದ್ರಮಾಮನಸೋಜಾತ !” ಎಂದು ಷುರುಪಡುತ್ತದ್ದಿರುವುದು. ರುದ್ರ
ಭಾನು ವಿಷಭೂತನೆ ಮಾಡಿ ಅಂತಹ್ನೂಪರಿಂದ ತತ್ತರಾಗಿ ನೆನ್ನನ್ನು
ಹೀಗೆ ಧರಿಸಿ ಶೈಕ್ಷಣಿಕನ್ನು ಹೊಂದಿರುವರು. ಈಗೆ ರುದ್ರದೇವರ
ಮತ್ತಕುಲ್ಲಿ ಮರಿಯತ್ತಿರುವೆ. ಸಿನ್ನ ಪಾದಪರ್ಯಾದಿಗೆ ನಾವಿನ್ನರಿಂದ
ಹೀಗೆ ಮನೋಭಮಾನಿಯಾದ ಚಂದ್ರನೇ ! ಪರಮಾತ್ಮಾಳಿಂದ ನಾವು
ಹಣ್ಣುತ್ತವನ್ನು ಪರಿಹರಿಸು. ನಮ್ಮ ಮನಸ್ಸು ಪರಮಾತ್ಮಾ ನೆನ್ನ ಪಾದ
ತುಲಾತ್ಮಿ ಭೂಪಾರದಂತೇ ವಾಸಮಾಡುವುದಕೆ ಪೂರು. ||23||

३. ಶ್ರೀವಾಸದಾಸಸಿದ್ಧಾಂತಕೌವುದಿ :-

“ಮಧು” - “ಇತಿ ॥ ಚಂದ್ರಮಾಮನಸೋಜಾತಃ ॥ ಇತಿ ಶ್ರುತಿಃ ॥
ಭಿ - ಮತ್ತ. “ಕುಭರಃ” - ಓಮಾಖಾನಿ ॥ ||23||

ಕನ್ನಡಾಂತ

ಕುರುಭಸ್ತಿತ್ತದಲ್ಲಿ - “ಪುರುಖಾವಾಕ ಶ್ರೀಪರಮಾತ್ಮದ ಮನಸ್ಸಿ
ಇ ಚಂದ್ರನು ಹುಟ್ಟಿದನು” - ಎಂಬುದಾಗಿ ಹೇಳುತ್ತದೆ. ಆದುದರಿಂದ,
ಮಧುವಿರೋಧ ಮನೋಜ” - ಎಂಬುದಾಗಿ ದಾಸವಯುರು ಹೇಳಿ
ಪುರಿ.

“ಮಧು - ವಿರೋಧ” - ಎಂದರೆ, ನಾರಾಯಣ - ಶ್ರೀಪತ್ನಿ.

“ಮಧರ” - ಎಂದರೆ, ಭೂಮಿಯನ್ನು ಧರಿಸುವು - ಪರಮ.
ಮಧುಲಯಿವರ್ವತವೇ ಇಲ್ಲಿ - “ಕುಭರ” - ಶಬ್ದಾಂತ. ||23||

ಶ್ರೀಗೋರುಹೃದಯಪ್ರಕಾಶಿ :-

ಚಂದ್ರಸ್ತುತಿ - ಮಧುಮೂದನನಾದ ದೇವರ ಮನಸ್ಸಿನಲ್ಲಿ ಹುಟ್ಟಿದವನೇ,

ಮತ್ತು ಶ್ರೀರಘನುಪ್ರಮಾಣಿಕವಂತಹಿಯಾದಲ್ಲಿ. ಅಲ್ಲಿ ಹುಟ್ಟಿ ಮತ್ತು ಕುಧರಣ
ಎಂಬ ಪಾರ್ವತಿಗೆ ಪತಿಯಾದ ಈಶ್ವರನ ಶಿರದ್ದಿಂಬ ಮನಯಲ್ಲಿ ಪ್ರಕಾಶನ
ವಿಧುವೆಂದು ಹೇಳಿಕ್ಕು ಚಂದ್ರನೇ. ತವಾಂಶ್ಚರೋಜವೇಂದರೆ ಸ್ನೇ
ಹಾದಕಮಲಕ್ಕೆ ನನ್ನ ಮನಸ್ಸು ಮಧುಖನೆಂಬ ಭೂಮಾರದ ಹಾಗೆ ಏರಗಿ
ಅಂದರೆ ಅಸ್ತ್ರವಾಗಿ. ನನ್ನ ನುಸ್ಕಿಗೆ ಅಥಿಪತಿಯೇ, ನನ್ನ ಅಂತಾಷ್ಟ
ವನ್ನು ನೀನು ಪರಿಹಂಸಿ. ॥२३॥

ಫರ್ವಾಶ್ವಾನೇಸಾರಸಂಗ್ರಹ

1. ಪ್ರಸ್ತಾಪದ್ಯಾದಿಯ 12ನೇಯ ಕ್ರಾಂತನ್ನಾದ ಜಂದ್ರದೇವರ
ಸ್ತೋತ್ರ ಮಾಡುತ್ತಾರೆ.

2. ಮಧು— ಎಂಬ ಮಹಾಪರಾಕ್ರಮ ದೈತ್ಯನನ್ನು ಸಂಹಾರ
ಪಾಡಿದ್ದಂತಹ ಶ್ರೀಕರಂಗೆ ಮಧುವಿರೋಧಿ— ಒತ್ತ ನಾಮ.

3. ಮಧುವಿರೋಧಿ ಸಾರ್ಯಕನಾದ ಪುರುಷರೂಪೀ ಶ್ರೀಪರಮಾತ್ಮನೇ
ಮನಸ್ಸಿಂದ ಜಂದ್ರನು ಜಾತಾದನು. ಇದಂದ ಮನೋಜ— ಎಂದೇ
ಮನಸ್ಸಿಂದ ಉತ್ಸಂಹಾದ ಜಂದ್ರನೀಂದರ್ಥ.

ಪ್ರಮಾಣ

“ಜಂದ್ರಮಾ ಮನೋಜಾತ”— ಎಂದು ಪುರುಷಸೂಕ್ತತ್ವ.

4. ತದನಂತರ, ದೇವದಾಸವರು ಸೇರಿ, ಅವು ಹೊತ್ತಪ್ರಾಣಿ
ಶ್ರೀರಘನುಪ್ರಮಾಣ ಮಂದರಪರವತದಿಯ ಸುಧಿದರು. ಆ ಸಮಯ
ಮಧುನಾಯಕರ್ವಿ ಜಂದ್ರನು ಹುಟ್ಟಿದಿನು. ಇದರಿಂದ ದಾಸಾಂಗರ್ಯ-
ಶ್ರೀರೋಧಿಮಧುನ ಕವಯಾದಲ್ಲಿ ಶಾಧಿಸಿ— ಎಂದಿದ್ದಾರೆ.

5. ಶ್ರೀಪರಮಾತ್ಮನ ಮನೋಜನೂ ಹಾಗೂ ಸಮುದ್ರಮಧು-

ಸುಧುದ್ವಾರ್ಥಿ ಸಂಜಾತನೋ ಅದ ಚೂಪುವ ಒಂದು ಕಣಿಕೆಗಳನ್ನು
ಕ್ರಿಯಾದ್ವಯರು ತಮ್ಮ ಮುದಿಯಲ್ಲಿ ಘಂಟಿದ್ದಾರೆ.

ಇಲ್ಲಿ ಕುಧರೆ— ಎಂದರೆ ಪರಿಶತ್. (ಕು— ಭೂಮಿ, ಧರ— ಧರಿಸು
ತ್ತು, ಪರಿಶತ್ಗಳು ಭೂಮಿಯನ್ನು ಸಮುದ್ರಿತಯಲ್ಲಿ ಧರಿಸು
ಪಡಿದ, 'ಕುಧರೆ'— ಎಂದು ಪರಿಶತ್ಗಳಿಗೆ ಹೇಳಿ) ಪರಿಶತ್— ಎಂದರೆ,
ನೀವು ವ್ಯಕ್ತಿಪರಿಶತ್. ಆ ಪರಿಶತ್ ಧರಾಡಿಯಾಗಿ ಪೂರ್ವಕೆಯಲ್ಲಿ ಪಾರಿಸಿ
ಹಿಡಿಯನ್ನು ಪಡೆದನು. ಅದುದರಿಂದ, ಕುಧರಜ್ಞ— ಪರಿಶತ್ರಾಜಪತ್ರಿ
ಪಾರಿಸಿ. ವಿಶ್ವಭಾಷ್ಯ— ಅಂದರೆ, ಪಾರಿಸಿರುವಾಗಾದ ಶ್ರೀ ರುದ್ರ
ರೈವು.

ಮಹಾಕವಿಂದಿರದಿ— ಶಿರೋಭಾಗದಲ್ಲಿ (ಮುದಿಯಲ್ಲಿ) ಮೇರಿವ-
ಂಡಿಜಮಾನನಾಗಿ ಶ್ರೀಭಾಗತ್ತಿರುಪ ಚೂಪುವು. ಇದುವು ಶ್ರೀರುದ್ರ
ರೈವರು ಚಂದ್ರವೂಳಿ— ಎನಿಸುತ್ತಾರೆ.

6. ನಿಧು— ಪೂರ್ವಚಂದ್ರನು. ಪಾರಿಸಿರುವಾಗಾದ ವಾಕ್ಯ
ರಣಾರ್ಥಾದ ಚಂದ್ರನ ಪರಿಶತ್ವಾಲಗಳಿಗೆ ಸಮಸ್ಯರಿಸುವನ್ನು.
ಕವಾಂಥ್ರಿ ಪರ್ಯೋಜಯುಗಳಕ್ಕೆ— ನಿನ್ನ ಪಾದಾರವಿಧಯುಗ್ಗೋಗೆ
(ಉಂಟು— ಪಾದ. ಪರ್ಯೋಜ— ಕರುಲ).

7. ನಮ್ಮೆ ಲ್ಲಿರ ಮನಸ್ಸು ಚಂದ್ರನ ಪಾದಕಮಲಗಳಿಗೆ ದುಂಬಿಯಂತೆ
ಖಗರಿ ಎಂದು ಪ್ರಾರ್ಥಿಸುತ್ತಾರೆ. ಮಧುಪ— ದುಂಬಿ (ಜೀಸಿಹುರು)
ಮಂಬಿಯು ಪ್ರವೃತ್ತಿರಸಿದನ್ನು ಹೀರಿ, ಮಧುರನ್ನು ಉತ್ತರ್ತಿಪಾಡು
ಹಿಡಿ. ಪ್ರವೃತ್ತಿ ತನ್ನ ಪಾತರದೆದ್ದಿಂದ ದುಂಬಿಗಳನ್ನು ಆರ್ಥಿಸುವುದು.
ಹಿಡಿಯೇ ನನ್ನ ಮನಸ್ಸೇಂಬ ದುಂಬಿಯು ನಿನ್ನ ಪಾದಕಮಲಗಳಿಗಿರುತ್ತಾರೆ.
ನಿನ್ನೇಭಿವಾನಿಯಾದ್ದಿಂದ, ಚಂದ್ರನು ಪಕ್ಷೇತನರ ಮನಸ್ಸನ್ನು
ಪ್ರತಿರಿಯ ಪಾದಾರಪಂದರಗಳಲ್ಲಿ ನಲ್ಲಿಗೊಳಿಸುವಾಗು— ಎಂದು ತಪ್ಪಾರ್ಥ.

8. ಮನಸ್ಸೇ ಅರಿಷ್ಟಗಳಿಂದ ಉತ್ತನ್ನವಾಗುವ ನಾನಾ

ವಿಳಾರೆಗಳಿಗೆ ಕೇಂದ್ರಪು. ಇದರಿಂದ ನಮ್ಮ ಮನಸ್ಸಿನ ತಾಪ, ವಿಚಾರ ಗಳನ್ನು ಪುಹರಿಸಲಿದ್ದು ಹಂಡ್ರೆನಲ್ಲಿ ಸೈತ್ಯ ಮಾಡಬಾಯಿ.

ಮೂಕಾಂಕಿಗಳು :-

- 1) ಹಂಡ್ರೆನು 12ನೇಯ ಶ್ಲೋಪನ್ನನು.
- 2) ಮನೋಧಿಮಾನಿ ಕಾಗ್ಡಿ ಶ್ರೀರಾಮಮಂತ್ರ ಸಂಜ್ಞಾತನು.
- 3) ಶ್ರವಣೀಂದ್ರಿಯಾಧಿಮಾನಿ - ದಿಗ್ಂಬರ.
- 4) ಶಬ್ದ ಗುಣಗ್ರಹಕನು.
- 5) ನಿಶಾಕರನು ಮತ್ತು ನಷ್ಟಿತ್ವಾಧಿಪತಿಯು.
- 6) ರೋಹಿಣಿಃಪತಿ.
- 7) ಬನಸ್ಪತಿಗಳ ರಾಜ. ಜ್ಞಾಷಧಿಃಪತಿ, ||27||

ಪದ್ಯ ೨೭

ಮೂಲ :-

ಶ್ರೀವಸರುಕಾಂಬಿಕನ ಸೀತ್ರಗಿ ।
 ಈವೆ ಮನಯೇಸಿಸಿ ಸುಜಸರಿಗೆ ಈ ।
 ರಾವಲಂಬನವಿಽವ ಶರದಿ ಮಂತುಂಹ ವಿಕ್ಷರಿಷ ॥
 ಅ ವಿವಸ್ಯಾನ್ ಎಂದೇಸಿಸುವ ವಿ ।
 ಭಾವಸುವಪನಿಷತ್ತಿಗಳಲ್ಲಿ ಈಂದಿ ।
 ತೀ ವಸುಂಧರಯೋಳು ವಿಷಕಿಷ್ಟರೊಡನೆ ಸುಜಾತ್ನ ಸುಜಾತ್ನ ॥೨೭॥

ಅರ್ಥಗಳು :

ಪ್ರಸ್ತುತಪದ್ಯದಿಂದ್ರಿ ಸೂರ್ಯಾದೇವರನ್ನು (ವಿವಸ್ಯಾನ್ ನಾಂಬಿ)
 ಸೈತ್ಯ ಮಾಡುತ್ತಾರೆ. ||24||

ಶ್ರೀವಿಷ್ಣುವಿಂದಿ :-

ಶ್ರೀವಿಷ್ಣುವಿಂದಿ = ಕಾಂತಿವಿಷ್ಣುನಾದ ಕಪುಲದಿಗಳೂ ಹಾರಿಯಲ್ಲಿ ವಿಶಾಲವಾದ ನೇತ್ರಗಳುಳ್ಳ ಶ್ರೀವಿಷ್ಣುವಿಂದಿ. ನೇತ್ರಗಳಿನೆಂದಿರು = ಕಣ್ಣಗಳೇ, ಮನಸ್ಯಿನಿನಿ = ನಿಮಾಸಕ್ಕಾನವೆಂದೆನಿ (ಫುರುವ ರೂಪ ಪರಮಾತ್ಮನ ನೇತ್ರೋದ್ದೇವ), ಸುಜನರಿಗೆ = ಭಗವದ್ವತ್ತರಜಿದ ಸ್ಥಾನಿಗೆ, ಶರಾವಲಂಬನವೀನ ಕೆರಿದಿ = ಶರಾರ ಮಹಿಳೆಯ ರೂಪಿನಿಗೆ ನಿಮಿತ್ತ. ಕೈಹಿಡು ನಡೆಯಿಸುವಂತೆ, ಮಂಧಿಂಬ ವಿಕ್ರಿಂದಿ = ತನ್ನ ಕರಣಗಳನ್ನು ಸರ್ವತ್ರ ಪರಿ, ಏಕ್ವಾರಮಾಡುವ. ಅವಿವಸ್ತಾನ್ ಎಂದೆನಿಂದಿ = ಏವಸ್ತಾನ್ ಎಂಬ ಮಸುದಿಯದ ಕರಿಯಿಸುವ, ನಿಖಾರಸುವು = ಸೂರ್ಯದೇವರು, ಆಹನಿರ್ಶಿಗಳಿ = ರಾತ್ರಿ ಹಾಲುಗಳ್ಲಿ (ನಿರಂತರದಲ್ಲಿ), ಈ ವಸುಂಧರಿಗಳಿ = ಈ ಭರತಪುರದ ಘಣ್ಣಿಯಿರಿಗೆ, ವಿಷ್ಣುತ್ವರೊಡನೆ = ಜ್ಞಾನಿಗಳ ಸ್ತುತಮಾಸದ ದ್ವಾರಾ, ಸುಜ್ಞಾನ = ಸಮುಚ್ಚೇನವಾದ ಭಗವದ್ವತ್ತಪಯಿವಾದ ಜ್ಞಾನವನ್ನು. ಶಿಂಧಿ = ನೀರಿ, ನಮ್ಮನ್ನು ಸಂರಕ್ಷಿಸಲಿ- ಎಂದು ಪ್ರಾಧಿನೆ ಮಾಡಿದ್ದರೆ, ॥24॥

ವಾತಾವಾನಗಳು

1. **ಶ್ರೀ ಸಂಕ್ಷಿಪ್ತಾಂಬದೇಯರ ವಾತಾವಾನ :**

ಶ್ರೀವಿಷ್ಣು 12ನೇ ಕಕ್ಷದಲ್ಲಿ ಏವಸ್ತಾನನಾಮಕ ಸೂರ್ಯದೇವರನ್ನು ಪ್ರಿಯನಾ ಮಾಡುತ್ತಾರೆ,

ಕಾಂತಿವಿಷ್ಣುನಾದ, ಕಪುಲಗಳೇವಾದಿಯಲ್ಲಿ ನೇತ್ರಗಳುಳ್ಳ ಶ್ರೀವಿಷ್ಣುತ್ವನ ಕಣ್ಣಗಳೇ ಮನಿಯೆಂತ ಎನಿಸಿ, ಆ ನೇತ್ರದಲ್ಲಿ ಆವಾಸ ಕಾಣ್ಣು ವಿರಾಸ್ತರೂಪೇ ಪರಮಾತ್ಮನ ನೇತ್ರದಿಯಿಂದ ಉತ್ಪನ್ನರಾದ,

ಭಾಗವದ್ರೂಪರಾದ ಸಜ್ಜನರಿಗೆ ಸಂಸಾರದಮುದ್ರಿಂದ ದಾಟಿಸೋ ನಿಮಿತ್ತ,
ಕರವನ್ನು ಅವಲಂಬನ ಮಾಡಿ ಸಂಸಾರದಮುದ್ರ ದಾಟಿಸುವ ತರದಿ, ಕರಣಗಳ
ವಿಷ್ಣುರಮಾಡಿ ತರವಿದವರಾಗಿ. ಸತ್ಯರಾಷ್ಟ್ರಾನ್ನಾನ್ಕೆ ಅಸ್ವದರನಿಷ್ಟ
ವಿವಿಷ್ಟನ್ನು ನಾಮಕರಿಸಿ ಕರಿಸುವ ಸೂರ್ಯದೇವರು ರಾತ್ರಿ, ಹಗಲುಗಳಲ್ಲಿ
ಈ ಭಾರತವಿಂದ ಭೂಮಿಯೊಳಗೆ ಜ್ಞಾನಿಗಳಿಂದನೆ ಕೂಡಿಸಿ, ದಿವ್ಯದಾಸ
ಸಮಾಚಿಂಧವಾದ ಜ್ಞಾನವನ್ನು ಕೊಟ್ಟು ಸಂರಕ್ಷಣ ಮಾಡೋವರಾಗಿ— ಎಂತ
ಆರ್ಥಿಕಾಂಶ ಮಾಡಿದ್ದಾರೆತ ಅಷ್ಟರ್ಥ. ॥24॥

2. ಭಾವಪ್ರಕಾರಿಂ :—

ತಮಾತ್ಮನಾದ ಶ್ರೀಹರಿಯ ನೇತ್ರದಿಂದ ಜನಿಸಿ ನೇತ್ರವನ್ನೇ ವಾಸ
ಸ್ಥಾನವನ್ನಾಗಿ ಮಾಡಿಕೊಂಡಿರುವ, ಸಜ್ಜನರವನ್ನು ಅವರ ಕವ್ಯಗಳಿಂದ
ನಿರಾರಣ ಮಾಡಿ ಕ್ಯಾಟ್‌ಪ್ರೈವಾನಂತೆ, ತನ್ನ ಕರಣಗಳನ್ನು ಭೂಮಿ
ಯಲ್ಲಿ ಸರ್ವತ್ರಕರಿದುವ ವಿವಿಷ್ಟವನೆಂಬ ಸೂರ್ಯನು, ಈ ಭೂಮಿಯಲ್ಲಿ
ನಮ್ಮವನ್ನು ಜ್ಞಾನಿಗಳ ಸಹವಾದದಲ್ಲಿಂದ, ಹಗಲು ರಾತ್ರಿಗಳಲ್ಲಿ ರಿಚ್‌
ಜ್ಞಾನವನ್ನು ಕೊರಿ. ॥24॥

4. ಶ್ರೀಜ್ಯಾಸದಾಸಸಿದ್ಧಾಂತಕೌಮಂಡಿ :—

“ಶ್ರೀ”— ಇಂ || “ಅಂಬಕು”— ನೇತ್ರಮ್, ಸ್ವಾಗ್ರಯತ್ವಾತ್
ಸ್ವೋತ್ಸ್ವತ್ತಿ ಭೂಮಿತ್ವಾತ್ || “ಮಮಮಾತಿ”— ಕರಣ || ಇತಿ ರಾತ್ರಿರಂ
ಕ್ಷಮ್.

ಕಂಸ್ತಾಧಾರ್ತ :—

“ಅಂಬಕ ಶಿಖಕ್ಕೆ ನೇತ್ರ— ಕಣ್ಣ ಎಂಬ ಅರ್ಥವಿದೆ. “ಭಕ್ತಿಗಳಿಗೆ ಕಾರಣದಿಂದಾಯಿತೆ”— ಎಂದು ಪುರುಷಸ್ತಾತ್ತ್ವದಲ್ಲಿ ಹೇಳಿದರೆ
ಸೂರ್ಯನಿಗೆ ಪರಮಾತ್ಮನ ಕಣ್ಣನಲ್ಲಿಯೇ ಉತ್ಪತ್ತಿಯು ಇರುತ್ತದೆ.
ಪರಮಾತ್ಮ (ಪುರುಷರಂದರೆ) ಕಣ್ಣನಲ್ಲಿಯೇ ಸೂರ್ಯನು ಆಕ್ರಣಿಸಿ

శ్రీ. ఆదుదరింద. “శ్రీవనరుతూంబకన నేత్రగఢీ మన రుధిలి” - ఎంబుదాగి వేఋయక్కారే. జ్ఞాగి 12నెఱు క్రూ ముగించు. ||24||

3. గుచుష్టుదయు ప్రశాపితి :

శూర్యస్తు తి మాఘుత్తార, శ్రీవనరుజసేయ.

శ్రీవనరుతూంబకనెంబ సంపత్తిర కమలనేత్ర శ్రీహరణయ నేత్ర గఢీ మనె ఎందరే, మనె ఎలిసీలొడిచ్చు, సజ్జనిగి కీర్తిఉట్టు బయ్యరిషువంతి మయుషివెంబ కరణవస్తు లోకదల్లి ఏష్టారమాగి కరణవ ఏషస్తూనో ఉందు హశరుఛ్ఛ ఏథాచసువెంబ శూర్యసు అంశింయత్రిగళల్లి ఏప్పటితరింబ జ్ఞానిగిఁ సంగడ సుజ్ఞునవస్తు నమగి భియరి. ||24||

సవర్ణవ్యాఖ్యానసాపసంగ్రహ

1. ప్రశ్నపద్మదింద 12నెఱు క్రూపస్తునాద శూయుఁ దేవసన్ము (విషాద్మునో నామక) స్తుతి మాఘుత్తార.

2. శ్రీ ఎందరే మంగళశ్శరూపనాథ మత్తు కాఁతివిష్ట పించఫు.

వసరుఁ - నీరన్ను చేధిసిలొండు మేలక్కీ బయిన కమల త్యుచు (వన - నీరు రుకు - చేధిసిలొండు) అంబరు - నేత్ర గు,

శ్రీవరమాత్మన నేత్రగఁఁ అక్కయ మనోకర. ఆజూక్కిత.

ಕುಲಪುದ್ರದಳಿಂತೆ ಏನಾಲನಾಗಿ ಸುಂದರವಾಗಿದೆ. ಇದೆಂದ ಶ್ರೀಪರಮಾ
ಶ್ವಾಸ ಕವಳದಳಾಯಿತಾಗ್ಯಾಸು. ಅಂದಕ್ಕೆ ಶ್ರೀ ವನರುಹಾಂಬಕನು.

3. ಅಂತಹ ಶ್ರೀ ವನರುಹಾಂಬಕನ ಸೇತ್ತಿಗಳೇವೇ— ಕುಲಪುದ್ರ
ಸೂರ್ಯನಿಗೆ ಆಶ್ರಯಾಗ್ಯಾಸಷ್ಟ. ಪುರುಷರಳಿಗೆ ಶ್ರೀಪರಮಾತ್ಮನ ಸೇತ್ತಿ
ಗಳಿಂದ ಸೂರ್ಯನು ಉತ್ಸನ್ನನಾದನು,

ಶ್ರೀವಾಣಿ—

“ಹೃತ್ತಿಂದಿ ಸೂರ್ಯೋತ್ತಾಪಾಯತ್ ||— ಪುರುಷಸೂತ್ರ ತ್ವಂ ನಾಕ್ಯ
ಇದಿಂದ ಸೂರ್ಯನಿಗೆ ಶ್ರೀಪರಮಾತ್ಮನ ಸೇತ್ತಿದಲ್ಲಿಯೇ ಉತ್ಸತ್ತಿ
ಅವನಿಗೆ ಅದೇ ಆಶ್ರಯಾಗ್ಯಾಸಷ್ಟ.

4. ಲಂತಕ ಪುರುಷರಳಿಗೆ ಪರಮಾತ್ಮನ ಸೇತ್ತಿಸ್ಥಾನಗತನಾದ
ಸೂರ್ಯನು ತನ್ನ ಪ್ರಕಾಶಮಳನವಾದ ಕರಣಗಳಿಂದ ಸಮಾಗ್ರಿ ಜಗತ್ತಿನ್ನ
ಬಳಸುವನು. ಮುಯೋಽಿ— ಎಂದರೆ ಕರಣಗಳಿಂದಧರ್ಥ.

“ಕರಣೋತ್ಪರ, ಮುಯೋಽಿಹಾಂಕು ಗಂಭೀರ, ಘೃಣೇ ಘೃಷ್ಯಯಿ”—
ಎಂದು ಶಂಕರಕ್ಕೊಡತಾಕ್ಯಾ.

5. ಸಚ್ಚೀತನರಾದ ಭಗವದ್ವರ್ತಕುರು ಸುಜನರು. ಇವರು ಸುಜನರಿಗೆ
ಹೃತ್ತಿಂದಿ. ಅವನ್ನು ಎತ್ತಿ, ಉದ್ದರಿಸಿದೆಂತೆ ತೋರುವೆಡು ಸೂರ್ಯನ
ಕರಣಾಂಕುಹಳಗಳು (ಮುಯಾವಿ) ಕರಣಗಳಿಂದರಾವಲಂಬನನೆ ಸದ್ಗೃಹ.

6. ಪ್ರಕಾಶದಿಂದ ಚೆಕ್ಕಿತ್ತಿರುವ ಸೂರ್ಯನಿಗೆ ವಿವಸ್ತುತ್ತ— ಎಂತ
ಲಾಮ. ವಿವಸ್ತಾನ್— ಲಾಮಕ ಸೂರ್ಯನು ದಾಖ್ಯರಾಣದಕ್ಕಿರ್ಣ
ಉಬ್ಬನು.

7. ವಿಭಾವಸುಂಪು— ಎಂದರೆ, ಸೂರ್ಯನೆಂದಧರ್ಥ. ಈಂತಿಯೂ
ಉದ್ದೀಪಿಂದ ಈ ಕರ್ಮಾ, ಅಂತಹ ಸೂರ್ಯನು ವರುಗಿ ಜಗಲು ರಂಗ್ಯ

ದರೆ ಸದಾ ಸರ್ವಕಾಲಗಳಲ್ಲಿ (ಅಹಸ್ಮಿತಿಗಳಲ್ಲಿ) ಸಮಾಖ್ಯನ ವನ್ನು ಕೊಡಲಿ.

ಕ್ಷಾನಿಗಳಿಗೆ ವಿಶಕ್ತಿಕರೆಂದು ತೆಂದರು. ಭಾಗವತ್ಪರಮ್ಯರ ಎಚ್ಚೇನ ಜ್ಞಾನವೈಶ್ವರ್ಯ. ವಸುಂಧರ ಭೂಮಂಡಲ.

ಭೂರ್ಬಿ ರಚಿತಾನಂತಾ ರಸ ವಿಶ್ವಾಭರ ಸ್ಥಿರ. ಧರ್ಮ ಇಂದ್ರಿ ಕ್ಷೀಣಿ. ಜ್ಞಾನಾರ್ಥಕಿಗಳ ಸ್ಥಿತಿ. ಸರ್ವಭಾಗಕಾ ವಸುಂಧರ ವಸುಂಧರ. ಎಂದ ಅವರಕ್ಕೊಂಡ

ರೆನು ನವ್ಯನ್ನು ಸಜ್ಜನರ ಸತ್ಯಕವಾಸನದ್ವಿಷ್ಟಿ, ಭಗ್ಯ ವಾದ ಸುಸಮಿಂಚೇನವಾದ ಜ್ಞಾನವನ್ನು ಈ ಭೂಮಂಡಲದಲ್ಲಿ ರಿ- ಎಂದು ಸೂರ್ಯನನ್ನು ಉಂಟು ಸ್ಥಿತ್ಯ ಮಾಡಿ ನಾಯಕರು.

ಗ್ರಹಿ—

ಸೂರ್ಯನು 12ನೇಯ ಕ್ಷಾಪನ್ನನು.

ಶತರೂಪಾ ದೇವ- ಯಮದೇವರು- ಚಂದ್ರ ಸೂರ್ಯನ ಸಮಾನ ಕ್ಷಾಪನ್ನರು.

ರೂಪಕ್ಕಿ ಅಭಿಮಾನಿ.

ನೀತ್ರೇಂದ್ರಿಯಾಭಿಮಾನಿ. ತತ್ತ್ವದ ದೇವತೆಯು.

ಸಂಕ್ಷಾ-ಭಾಯು ಇಬ್ಬರಿಗೆ ಸೂರ್ಯನ ಪತ್ತಿಯರು.

ಸಂಕ್ಷಾದೇವಿಯಂದ ಯಮನನ್ನು ಮತ್ತು ಭಾಯಾದೇವಿಯಂದ ಕನಿಯನ್ನು ಷಕ್ತರನಾಗಿ ಪರಿದಂತಃ, ॥२४॥

ಪದ್ಯ ೨೫

ಮುಂಬಿ :

ಶ್ರೀಕೃಷ್ಣರೂಪಾಕ್ಷಿಯ ಪದೆದು ಸೀ ಜಗೆ ।
 ದೀಕ್ಷಾಕೃನಿಗ್ರಹ ಕಾರಣ ।
 ಶ್ರೀಕೃಷ್ಣರಿ ಸಮೇಕ ಸೈಲಿಸಿದ ನಿನ್ನ ಮಂದಿರದಿ ॥
 ಆ ಕವಾಲಭವವುಖರು ದಿದೆ ಪ ।
 ರಾಳನುತ ಸಿಂದಿಕರಿಂ ಗುಳಿರ ।
 ತಾ ಕರನೆ ಬಳ್ಳಾ ಸಲಳನೆ ಕೊಡು ಎಮಗೆ ಸನ್ನನವ ॥ ೨೫॥

ಅವಶರಣೆ : -

13ನಯ ಕ್ಷಾಪನ್ನಾದ ವರುಣದೇವರೆನ್ನ ಸ್ತೋತ್ರ ಮಾಡುತ್ತಾರೆ.
 || 25 ||

ಪ್ರತಿಬಂಧಾಭ್ಯಾ : -

ಶ್ರೀಕೃಷ್ಣರೂಪಾಕ್ಷಿಯ = ಜಗೆಜ್ಞನಿಯಾದ ಶ್ರೀಲಕ್ಷ್ಮೀದೇವಿಯರನ್ನ,
 ಪದೆದು = ಶ್ರೀರಘವಾದ್ವಾಧನ ಸಮಾಂತರದಲ್ಲಿ ಜಗತ್ತಿಯನ್ನಾಗಿ ಹೊಂದಿ,
 ಸೀ = ಸಮುದ್ರಾಧಿಮಾನಿಯಾದ ಏಲ್ಯೆ ಪರಣದೇವರೇ, ನೀನು, ಜಗದೀಕ್ಷ
 ಕಾಕೃತಿಗೆ = ಜಗತ್ತಿಗೇ ಮುಖ್ಯನಾದ ಸಫ್ರಾತ್ಮಮಾನೂ, ಸತ್ಯಾತ್ಮನೂ ಆದ
 ಶ್ರೀಮಾನ್ನಾದಾಯಾಂತಿಗೆ, ಇತ್ತುಕಾರಣ = ಕಣ್ಣಾದಾನ ಪಾಡಿಕೂಟ್ಟಿ ರಾರೆ
 ದಿಂದ, ಶುಮಾರಿ = ನಿನ್ನ ಪ್ರತಿಯಾದ (ಘಾರ ಕನ್ನಿ), ಶ್ರೀಸಮೇಕ
 = ಶುಭಾಂಗಿಯಾದ ಶ್ರೀಲಕ್ಷ್ಮೀದೇವಿಯರ ಖಣ್ಡಣಾಗಿ, ನಿನ್ನ ಮಂದಿರದಿ
 = ನಿನ್ನ ಮನೆಯಿಂದಿಯೇ, ಶೈಲಿಸಿದ = ಮಾಸಮಾಡುವವನಾದ, ಅಂದರೆ
 ಶ್ರೀರಘವಾದ್ವಾಧ (ಮಾವನ ಮನೆಯೇ) ಶ್ರೀಮಾನ್ನಾದಾನ ಆವಾ

ಸ್ವಾಮಾಯಿತ್ವ (ಕ್ರಿಂಗಲ್ ರನಿವಾಸ), ಆ ಕೆನುಲಭವನವುಬಹುದು= ಹುಣಿತ್ವಾತ್ಮಾದ ಶ್ರೀಬ್ರಹ್ಮದೇವರು, ಇವರೇ ಮೊದಲಾದವರು, ಇವರೇ ವಿರಂತರದಲ್ಲಿ, ಪರಾಕ್ರಿಸ್ತುತ = ಪರಾತ್ ಎಂದು ಉಚ್ಚರಿತತ್ವ, ನಿರ್ಮಿತರೂ = ಕ್ರಿಂಗಲ್ ಮುದ್ರದಲ್ಲಿ ನಿಂದಿದ್ದರೆ, ಗುಣರಂತ್ವ ಕರಣೆ= ಕುಣಿತ್ವಾತ್ಮಾದ, ಅವುಗಳು ರತ್ನಗಳಿಗೆ ಅರ್ಥಾದ ಸಮುದ್ರಂಜನೆ, (ವರುಗಳ ದಂಡನೆ), ಬಳಿ ಸಲಳವೇ = ವಿನ್ಯಾಸ ಭಾಗದಲ್ಲಿ ಪರಾಕ್ರಿಸಲಾಗ್ಯಾ, ಖರ್ಮ = ನಮ್ಮೆಗಳಿಗೆಲ್ಲಾ, ಸನ್ನಿಸೆವ ಶ್ರೀಪರಿಂತ್ರದಲ್ಲಿ ನಿಶ್ಚಲಾದ ಭಕ್ತಿ ವಿಷ್ಣುವಾದ ಮನಸ್ಸನ್ನು, ಕೊಡು= ವಿಂತೆ ವರುಗಳು-ಎಂದು ವರುಗಳ ದಂಡನ್ನು ಪಾರ್ಥಿಸಿದ್ದರೆ.

ವಾಚಿಂ ನಗಳು

೧. ಶ್ರೀ ಸಂಕಾರಣ ಒಡೆಯುರ ವಾಚಿಂ :-

೧೩ನೇ ಕ್ಷತ್ರದ ವರುಗಳೆವರನ್ನು ಸ್ವೀಕೃತ ಮಾಡಿರೆ.

ಅಮೃತಮಧ್ವನಿಕಾಲದಲ್ಲಿ ಸಮುದ್ರಾಭವನಿಯಾದ ಪರುಗಳೆವರೆ ಯಾಂದ ಕ್ರಿಂಗಲ್ ಮುದ್ರದಿಂದ ಜನಿಸಿದವರು ಲಕ್ಷ್ಮೀಯೇವರು. ಈ ಲಕ್ಷ್ಮೀ ಯಾವೇರು ವರುಗಳೆವರ ಪ್ರತಿ- ಎಂತ ಕರಣೋವಂದರು. ಈ ಪ್ರಕಾರ ಯಾವೇ ಮಾತ್ರಾದ ಲಕ್ಷ್ಮೀಯೇವೇರನ್ನು ಒಡೆದು, ವರುಗಳೆವರಾದ ನಿಂಬು ಇತ್ಸ್ತುಗೇ ಮುಖ್ಯನಾದ ಸರ್ವೋತ್ತಮನಾದ ಸತ್ಯತ್ವನಾದ ಶ್ರೀನಾರಾಯಣ ಇವರಿಗೆ ಕ್ಷಮಾಪ್ರದಾನ ಮಾಡಿದ ಕಾರಣಿಂದ, ನಿಮ್ಮ ಪ್ರತಿಯಾದ ಲಕ್ಷ್ಮೀ ಯಾವೇರು ಸಹಿತನಾಗಿ ನಿಮ್ಮ ಮನಯನ್ನಿಂದ ಶ್ರೀನಾರಾಯಣದೆವರು ಆವಾಸ ಇಗಿರುವನಾಗಿದ್ದಾನೆ. ತನ್ನ ಮಿಶ್ರದಿಂದ ಇಂಥಾ ಪರಮಾತ್ಮನ ಪರಿಷಾರ ಇದೆ ಬ್ರಹ್ಮದೇವರೇ ಮೊದಲಾದವರು ಆ ಪರಮಾತ್ಮನ್ನು ಒಂದರೆ, ಅಗ್ನಿ ಇದೆ ಬ್ರಹ್ಮದೇವರೇ ಮೊದಲಾದವರು ಆ ಪರಮಾತ್ಮನ್ನು ಒಂದರೆ, ಅಗ್ನಿ ಇದೆ ಬ್ರಹ್ಮದೇವರೇ ಮೊದಲಾದವರು ಆ ಪರಮಾತ್ಮನ್ನು ಒಂದರೆ, ನಿಮ್ಮ ಮಂದಿರವಾದ ಸಮುದ್ರದಲ್ಲಿ ನಿಂದಿರೋ ಶಾಂತಿ- ಎಂತ ಉಚ್ಚರಿತತ್ವ, ನಿಮ್ಮ ಮಂದಿರವಾದ ಸಮುದ್ರದಲ್ಲಿ ನಿಂದಿರೋ

ವರಾಗಿದ್ದಾರೆ. ಸಂಭೂತೋಽಭೇತಮಾದ ರತ್ನಗರೀ ಅಪ್ಯಾದರಾದ ವರುಗಳ ದೇವರೇ ನಿಮ್ಮ ಭಾಗ್ಯವೆಂಬುದು ವರ್ಣನಾ ಮಾಡುವುದಕ್ಕೆ ಸಾಧ್ಯವೇ? ಸಾಧ್ಯವಿಲ್ಲ. ಇಂಥಾ ವರುಗಳನ್ನೇವರೇ ನಿಮ್ಮಗರೀ ಶ್ರೀಪರಮಾತ್ಮನಲ್ಲಿ ಅಭಿಷಯಲ್ ಮಾದ ಭರ್ತಕಿ ಮಾರಣಕ್ಕೆ ಮನಸ್ಸನ್ನ ಕೋಡೋವರಾಗಿಂ... ಎಂತ ಬ್ರಹ್ಮಾನ ಮಾಡೋವರಾಗಿದ್ದರೆಂತ ತತ್ವದ್ವಾರ್ತೆ. 125॥

2. ಭಾವಪ್ರಕಾರಿ :-

ಎಲ್ಲ ಸಮುದ್ರರಾಜನೇ! ಶ್ರೀಲಕ್ಷ್ಮಿದೇವಿಯರನ್ನು ಮಂಗಳಕ್ಕಾಗಿ ಪರಿದ್ಯ ಶ್ರೀನಾರಾಯಣನಿಗಿತ್ತುದರಿಂದ, ಲಕ್ಷ್ಮಿನಾರಾಯಣರು ನಿಷ್ಠ ಮನ ಯಲ್ಲಿ^೧ (ಕ್ಷೀರ ಸಮುದ್ರದಲ್ಲಿ) ವಾಸಮಾಡುತ್ತಿರುವರು. ಆ ಪರಮಾತ್ಮನನ್ನು ನಿತ್ಯದಳ್ಳಿಂಬ್ರಹ್ಮಾದಿಗಳು ಸ್ವಾಮಿ ಪರಾರ್ಥ - ಎಂದು ಹೊರಬ್ರಹ್ಮಿಯ ವರು. ಎಲ್ಲ ಗುಣ ಸಮುದ್ರನೇ! ನಿಷ್ಠ ಗುಣವನ್ನು ವರ್ಣಿಸಲು ನಿಷ್ಠಂ ಸಾಧ್ಯವೇ? ನಮಗೆ ಸಫ್ವನವ ಕೊಡು. 126॥

4. ಶ್ರೀವಾಸದಾಕಾಂಡಾಂತಕೌಶಿಂಗಾದಿಃ :-

“ಶೈಕ್ಷಮ್ಯಾಕಿಯ” - ಇತಿ “ರಮಾ ಬಧಿವ ತತ್ವಾಸಿ ರಮಾಸ್ವನತ್ವ” - ಇತಿ ಸಿಂಧಾಯೋ ಪರಾರ್ಥ ಮಹನ್ನಾಮಾ. “ಅಳವೇ” - ಆದೀತೇ? ತ್ರಯೇ ದಿಕ್ಕೆ ಕ್ಷಾತ್ರ. 125॥

ಕಂಸ್ತಾಂತರ

ಶೈಕ್ಷಮ್ಯಾಕಿ - ಎಂದರೆ, ಇಲ್ಲಿ ರಮಾದೇವಿ, ಸಿಂಧಾಯಾದಲ್ಲಿ ರಮಾಸ್ವನ ಜ್ಞಾಯೋಽಿದ ರಮಾದೇವಿಯು ಮಹಿಳೆಂದು ರೂಪದಿಂದ ರಮಾನಾಮಾರ್ಥ ರೂಪದಿಂದ ಸಮುದ್ರದಲ್ಲಿ ಅವಶರಿಸಿದರಿಂದು - ಎಂಬುದಾಗಿ ನಿರೂಪಿತಾಗಿತ್ತದೆ. ಅದುದಿಂದ - “ಶೈಕ್ಷ ಮಾರ್ಯಾ ಪಡೆದು” - ಎಂಬುದಾಗಿ ಸಮುದ್ರರಾಜನನ್ನು ಸ್ತುತಿಸಿದ್ದಾಗಿ.

“ದುರಳಿ” ಎಂದರೆ. ಪರಮಾತ್ಮನನ್ನು ಹೊಗಲುವ ನಾಮವಿಕೆಷವು. ಹುಟ್ಟಬಹು. “ಅಳವೇ”— ಬಣ್ಣಿಸಲು ಸಾಧ್ಯವಾದಿತೇ? ಇಲ್ಲಿಗೆ ಇಚ್ಛೆಯ ಕ್ಷ್ರಾ ಮಂಗಿದುದು. ॥25॥

5. ಶ್ರೀಗಂಗಾರ್ಥಾರ್ಥಿಯ ಪ್ರಕಾಶಿ:

ಸಮುದ್ರಪಕ್ಷ ವರುಣನ ಸ್ವತ್ತಿ ಮಾಡುತ್ತಾರೆ, ಈಂತ ಎಂದು.

ಶ್ರೋತರ್ಮಾತ್ಯಾದ ಲಕ್ಷ್ಮಿಯನ್ನು ನೀನು ಪಡೆದು ಜಗತ್ತಾತ್ಮಾದ ಶ್ರೀಕೃಂಗಿ- ಕೊಟ್ಟಿ ರಾರಣ, ಶ್ರೀರೂಪಾರ್ಥಿ ಎಂಬ ಲಕ್ಷ್ಮಿ ಸಮೀಕ್ಷೆ ಮಾಡಿರ ವರ ಸಮುದ್ರದರ್ದಿ ಶ್ರೀಹರಿ ಸದಾ ನೆಲುಸದನು. ಅತನ ನಿಮಿತ್ತ ಶ್ರೀಕೃಂಗಿ ಘರ್ನೆಂಬ ಬ್ರಹ್ಮ ಮೊದಲಾದ ದೇವತಾಗಳು ಪರಾಕ್ರಿಯೆ ಎಂದು ಹೊಗಿತ್ತಾರು, ಇದೆ ನಿನ್ನಲ್ಲಿಹರು. ಭಾರತ್ಯಾದ ಗುಣಗಳಿಂಬ ರತ್ನಕ್ಷಮಿ ಸಹ ಉತ್ಸಾಹದ ಇದ ವರುಣದೇವರೇ ನಿನ್ನ ವರ್ಣಸಲು ನಮ್ಮ ವರವೇ, ನಮಗೆ ಸಹ್ಯದ ಮ್ಮು ಕೇಂದು. ॥25॥

ಸರ್ವವ್ಯಾಖ್ಯಾನಸಾರ ಸಂಗ್ರಹ

1. ಪ್ರಸಕ್ತ ವದ್ಯದಿಂದ ದಾಸಾಯಿರು ಸಮುದ್ರಾಭಮಾನಿಯಾದ ಮರ್ಮಜಾದೀವರನ್ನು ಸೂತ್ರತ್ರ ಮಾಡುತ್ತಾರೆ. ವರುಣನು 13ನೆಯ ಕ್ಷ್ರಾ ಮ್ಮು ದೀವತೆ.

2. ಕರಿಯು ಸೂಕ್ತ ಪ್ರಕ್ರಿಯನ್ನು ಉಪಾದಾನ ಮಾಡಿಕೊಂಡು, ಶ್ರೋತರ್ ವೃಷಭದ್ವಿಂದ ಈ ಜಗತ್ತನ್ನು ಸೃಷ್ಟಿ ಮಾಡುತ್ತಾನೆ. ಸೂಕ್ತಿ ಶ್ರೀಕೃಂಗಿ ಅಭಿಮಾನಿಗಳು— ಜಿತ್ತುಕ್ಕಿನಾಮಕರಾದ ಶ್ರೀಲಕ್ಷ್ಮಿದೇವಿಯಾರು ಅರಿಯದ ಚರಾಚರಾತ್ಮಕವಾದ ಸಮಗ್ರ ಜಗತ್ತಿಗೇ ಜಗತ್ತಿನಿಯಾದ ಶ್ರೀಲಕ್ಷ್ಮಿದೇವಿಯಾರು— ಶ್ರೋತರ್ಮಾತ್ಯಾಯಿರು.

3. ಆಂತಕ ಲೋಕಮಾತೆಯಾದ ಲಕ್ಷ್ಮೀರ್ಡೇವಿಯು ಸಮುದ್ರ ಮಾಧನಸಮಯದ ನಮದಲ್ಲಿ ಅಭಿವೃತ್ತರಾದರು. ದೇವದಾನವರು ಶ್ರೀರಂಜನೆಯನ್ನು ಪುಂಡರೆಪವತ್ವನ್ನು ಕಡಗೋಲಾಗಿಯೂ, ವಾಚುಕಿಯನ್ನು ಹಗ್ಗವನ್ನುಗಿಯೂ ಮಾಡಿಕೊಂಡು, ಅಮೃತಪೂರ್ವಿಗಾಗಿ ಕಡೆದ ಪ್ರಸಂಗ ವಿಶೇಷ. ಆಗ ಸಮುದ್ರಮಂಥನರಿಂದ ಅನೇಕ ವಸ್ತುಗಳು ಅಭಿವೃತ್ತ ಪಾದುವು, ಅಷ್ಟುಳ್ಳಿ ಶ್ರೀರಂಜನದೇವಿ ಬಬ್ಬಿರು. ಇದರಿಂದ ಲಕ್ಷ್ಮೀರ್ಡೇವಿ ಶ್ರೀರಂಜನೆ - ಎಂದು ಹಂತಿರು. ಸಮುದ್ರರಾಜನಾದ ಕರುಳಿರೇವರಪಕ್ಕ ಶ್ರೀಗಂಗಾದೇವಿ. ಲೋಕಮಾತೆಯನ್ನು ತನ್ನ ಪುತ್ರಿಯನ್ನುಗಿ ಪಡೆದ ವರುಣನು ಅಂತಹ ಭಾಗ್ಯವಂತ !

4. ಜಗದೀಂ ಕಾರಣವೂ, ಚೀರಾಟರಾತ್ಮಕವಾದ ಈ ಸಮಾಗ್ಮಿಗಿರ್ತಿಗೆ ಅಶ್ರಯದಾರರನೂ, ಸಮೌದ್ರತ್ವಮನೂ ಆದ ಶ್ರೀಮಂತ್ವಾರಾಯಾಗಾನು ಜಗದೀಕರಣಕ್ಕನು. ಪರುಣನು ತನ್ನ ಪುತ್ರಿಯಾದ ಶ್ರೀಲಕ್ಷ್ಮೀರ್ಡೇವಿಯನ್ನು ಜಗದೀಕರಣಾದ ಜಗದಿಕ್ತರಣಿಗೆ ಕೊಟ್ಟ ವಿಖಾಹಮಾಡಿ, ತನ್ನ ಅಳಿಯನನ್ನಾದಿ ಮಾಡಿಕೊಂಡನು.

5. ಈ ಕಾರಣದಿಂದ ಶ್ರೀಘರಮಾತ್ಮನು ಶ್ರೀಲಕ್ಷ್ಮೀಸಹಿತನಾಗಿ, ಶ್ರೀರಂಜನು ತನ್ನ ಮಂದಿರವನ್ನುಗಿ ಮಾಡಿಕೊಂಡನು. ಇದರಿಂದ ಶ್ರೀರಂಜನೆಯಾಯಾದನು. ಪಕ್ಷಿಷಹಿತ ಮಾವನ ಮನೆಯನ್ನೇ ನಿರಾಕರಣನ್ನಾಗಿ ಮಾಡಿಕೊಂಡ ಆಧ್ಯಾತ್ಮರಿತ !

6. ಶ್ರೀಘರಮಾತ್ಮನ ನಾಭಿಕಮಲದಲ್ಲಿ ಸಂಜಾತರಾದ ಬ್ರಹ್ಮದೇವರು ಶಮಲಭವರು. ಕಮಲಭವರಾದ ಬ್ರಹ್ಮದೇವರೇ ಪ್ರಮುಖರಾದ ಸರ್ಪದೇವತಾವರ್ಗ ಶ್ರೀರಂಜನೆ, ನಿರಾಸಿಯಾದ ಶ್ರೀಲಕ್ಷ್ಮೀರಮಣಸನ್ನು ಏಕ ಬಿಂದು ಪರಾಕು ! ಪರಾಕು ! ಎಂದು ಹೆಗಡುತ್ತು ಸ್ತೋತ್ರ ಮಾಡಿ ಶ್ರಿದ್ಬಾರ.

7. ಈ ವ್ಯೇಭಿವರ್ತಿ ಕಾರಣಾದ ಸಮುದ್ರಾಭಿಮೂಲಿಯಾದ ವರುಗನು ಶಾಂತಿರಸು. ಅಮೂಲ್ಯ ರಕ್ತರೂಪಗಳಿಗೆ ಅಕ್ರಾಯವಾಗಿದ್ದಾನೆ. ಅಂತಹ ಶಾಂತಿರಸನ್ನು ಪರಿಸರಲು ಎನ್ನಿಂದ ಸಾಧ್ಯವೇ? ಹನ್ತಿಯನ್ನು ಕೊಡು_ಅಥ ಪ್ರಾರ್ಥಿಸುತ್ತಾರೆ. ||25||

ಪದ್ಮ ಗಳಿ

ಮೂಲ ೨

ಫಲೀಯೋಳುಪ್ರವ ಕಿಲಕ ಶುಲ್ಳಿ |

ಮಂಣಿಗಣಾಂಚಿತಕಂತ ಕರದಂ |

ಕ್ರಿಂತ ವೀಕಾಂಸುಸ್ವರದಿ ಬಹು ಕಾಳಗಿಗಳಿ |

ತ್ರಣನಪ್ರತಿಪಾದ್ಯನ ಗುಣಗಳಿ |

ಕುಳಿಕುಳಿದು ಅತಿಸಂಭ್ರಮದಿ ಗಾ |

ಯನವ ಪೂರ್ವಾವ ದೇವಯಾಂ ನಾರದರಿಗಿಭಿನವಿಂಬೆ || ||೨೬||

ಅವಕರಣಿ :—

ಪ್ರಸಕ್ತ ಪದ್ಯದಿಂದ 14ನೇಯ ಕ್ಷತ್ರಿ ಸೇಂದ ನಾರದ ಮಹಿಳೆಗಳನ್ನು ಸ್ತೋತ್ರ ಪೂರ್ವಾದುತ್ತಾರೆ. ||26||

ತ್ರೈಕಂಪಾಘ್ರ :

ಫಲೀಯೋಳು ಒಪ್ಪುವ = ವಿಷ್ಣು ಉತ್ತಾಪಾದ ಇತ್ಯಾವಶಾಖಾಭಾಜಿತಿ
ಉತ್ತಾಪಿ ಉತ್ತಾಪಿ ಪ್ರಾಂತ್ಯಸಾಂಕೇತಾದ ಕಿಲಕಿಂದ ಒಪ್ಪುವ, ಶುಲ್ಳಿ
ಮಂಣಿಗಣಾಂಚಿತ = ತುಲಸೀಮಣಿಗಳ ಸಮುದ್ರಕದಿಂದ ಯುಕ್ತವಾದ ಹಾರ
ಂದ, ಅಲಂಕೃತವಾದ, ಕಂತ = ಕಂತ್ರಿ, ಕರದಂ = ಕೃಂತಿ.

ಕ್ಷುಣ್ಣ = ಸ್ವರ್ಗಾತ್ಮಕವಾದ ಭೀಜನ್ನಾಮುಕೀರ್ತನೆಗೆ ತು ಕಿರೂಪದಲ್ಲಿರುವ
ವೀಕಾ = ಮಹತೀನಾಮಾಕರಣಾಪಾಠಗಳಾಗಿ, ಶುಷ್ಪರದಿ = ಸಮಿಂಬಿನ
ವಾದ ಸ್ವರ್ಗಯುಕ್ತವಾದ, ಬಹುತಾಳಿಗಳಿಗಳಲ್ಲಿ = ಸಂಯಾದ ತಾಳ
ಲಯಗಳಿಗಳಿಂದ, ಪ್ರಾಣವಸ್ತುತಿಖಾದ್ಯಸ = ಒಂಬಾರಪ್ರತಿಖಾದ್ಯವಾದ,
ಶ್ರೀಪರಮಾತ್ಮನ, ಗುಣಗಳ = ಗುಣರೂಪವಾದ ಸ್ಮಾರ್ತಪರಸ್ಸಿ, ಕುಂ
ಕುಂದಮ = ನರಕನಿಃವೈಯುತ್ತಾ, ಶಿಕಿಂಭ್ರಮದಿ = ಅತ್ಯಂತ
ಉತ್ಸಾಹದಿಂದ (ಅಸಂದೋದ್ರೋಹಿಂದಿಂದ), ಗಾಯಂನವಮಾದುವ =
ಗಾನಮಾಹಿತವಂಫ, ದೇವಷುಷಿ = ದೇವಷ್ಟಾಗಳಾದ, ನಾರದರಿಗೆ =
ನಾರದ ಮಹತೀಗಳಿಗೆ, ಅಧಿನಮಿನೆ = ಜ್ಞಾನಿ ವಂದಿಸುತ್ತೇನೆ. 1261

ವಾಖಾನಗಳು

1. ಶ್ರೀಸಂಕಾರಾಂಜಳಿಯೆರ ವ್ಯಾಖ್ಯಾನ :

ಏವೇ ಕ್ಷತ್ರದ ನಾರದಭುಷಿಗಳನ್ನ ಸ್ಮಾರ್ತ, ಮಾಡುತ್ತಾರೆ.

ವಿಷ್ಣುಭ್ರಾಂತವಾದ ದ್ವಾದಶಕ್ಲನಾಮ, ಘಣೆಯೋಳು ಉಡಿಧ್ವರಿಷ್ಟಾಂತಿಕಾಂ
ತೀತವಾದ ತಿಲಕ, ತಂಬಿ-ಚೌರಿ ಮುದ್ರಾಷ್ಟ್ರಾಂತಿರಿಂದಲೂ ತುಲಾಂಮಾರ್ಗಿಗಳ
ಸರ್ವಾಂತಿರದ ಯಜ್ಞವಾದ ಉಲ್ಕಾಂತಾಂತಿರ ಇಂವ್ಯಾಂತಿ, ಕರದಲ್ಲಿ ಸ್ವರಕ್ತಿ
ಂತಿರ ಸಹಿತವಾದ ಭೀಜನ್ನಾಮಾಯಗಳ ನುಡಿಸುತ್ತಾ ಇರತಕ್ಕ ವಾಹತೀನಾಮಕ
ವೀಕಾಖಿತವಾಗಿಯೂ, ಉದ್ಘಾತನುದಾತ್ರವಾದ ಸಮಿಂಬಿನಸ್ವರ
ಂತಿರಲೂ, ಅವುಗಳಿಗೆ ಸಂಯಾದ ತಾಳ— ಗಿರಿಂದಿಂದಲೂ, ಓಂಕಾರ
ಪ್ರತಿಖಾದ್ಯವಾದ ಶ್ರೀನಾರಾಯಣದೇವರ ಗುಣಗಳನ್ನ ನುಡಿಸುತ್ತಾ, ತಾವೆ
ಉತ್ಸಾಹ ಮಾಡುತ್ತಾ, ನರಕನಿಃವಾ ಮಾಡುತ್ತಾ. ಅತ್ಯಂತ ಸಂತೋಷಿಂದ
ಗಾನ ಮಹಾತುವಂಫ ದೇವಷುಷಿಗಳಾದ ನಾರದಭುಷಿಗಳಿಗೆ ಚಂಡಾಗಿ ವಂದನ
ಮಾಡುವೆನು, ಎಂತ ವ್ಯಾಧಿನ ಮಾದೀವರಾಗಿದ್ದಾರಿತ ತಾತ್ಪರ. 1261

1. ಭಾವಪ್ರಕಾಶಕ್ತಿ :-

ಇಂದ್ಯಲ್ಲಿ ತಿಲಕ, ಕಂಠದಲ್ಲಿ ತುಳಸಿಮಂಜುಲೆ, ಇವುಗಳಂದ ಶ್ರೀಯತಾಗಿ ಶ್ರೀಯಲ್ಲಿ ವೀರೋಯಿಸ್ತು ಹಿಡಿದು ಪರಮಾತ್ಮನ ಗುಣಗಳನ್ನು ಅಭಿಪ್ರಾಯ ನುಡಿಸುತ್ತಾ, ಸುಸ್ವರದಿಂದ ಗಾನಮಾಡುತ್ತಾ, ನರನ ಅಂತಹ ಅನಂದ ಸಮುದ್ರದಲ್ಲಿ ವಾಸಿಗಿ ತೇರಾಡುತ್ತಿರುವ ನಾರದರಿಗೆ ಸ್ವಾರ್ಪಿಣಿಯನ್ನು.

2. ಶ್ರೀವಿಷ್ಣುಸೇದಾಸಸಿದ್ಧಾಂತಕೌಮುದಿ :-

"ಫಳ"- ಇತಿ ಕಾರ್ತಿ- ಕ್ಷೇತ್ರ- ಈತ್ಯಾ- ಈತ್ಯಾ. ||26||

ಕಂಪನ್ಯಾಸ

ಈರಂದರ ಸ್ತೋತ್ರವನ್ನು ಈ ಪಾಠದಿಂದ ಮಾಡುತ್ತಾರೆ.

"ಕ್ಷೇತ್ರ"- ಧಾತುವು- "ಅಭ್ಯಾಸಾಯ"- ಎಂಬ ಅಭ್ಯಾಸದಲ್ಲಿ ಇರುವುದರಿಂದ, "ಕ್ಷೇತ್ರತ"- ಈತ್ಯಾ- "ಅಭ್ಯಾಸಾಯವ, ನರಿಂಬಾ"- ಎಂಬ ಅವನ್ನು ಈ ಪಾಠದೇಶ.

3. ಶ್ರೀಗುರುತ್ವದಯಪ್ರಕಾಶಕ್ತಿ :-

ಈರಂದರ ಸ್ತುತಿ ಮಾಡುತ್ತಾರೆ ಭಾಷೆ ಒಂದು.

ಇಂದ್ಯಲ್ಲಿ ಶೋಭಿಸುವ ತಿಲಕದಿಂದಲೂ, ತುಳಸಿಮಂಜುಲೆ ಮಾರ್ಗದಿಂದಲೂ, ಶ್ರೀಯಲ್ಲಿ ಕ್ಷೇತ್ರದೇವರ ದೃಷ್ಟಿಯಾಗಿರುವ ಶ್ರೀ ಅನಂತಕೂಲಿಸುವ ಸ್ವರದಿಂದಲೂ, ಬಹುಕಾಶಗಳಿಗಿ ಸಂಯುಗಿಯುಂದ, ಇವರಿಂದ ಸಂಕಾರ ಪ್ರತಿಘಾಟ್ಯದೇವರ ಸೂರ್ಯ ಮಹಿಳೆಗಳನ್ನು ಉತ್ತ್ರಾ, ಶಂಕಾದಾಡುತ್ತಾ, ಉತ್ಕೃಷ್ಟ ಸಂತೋಷದ ಸಂದರ್ಭಯಲ್ಲಿ

ವಿಜರಿಸುತ್ತಿರುವ ದೇವಾಳಿಗಳ ನಾರಧರಿಗೆ ನಾನು ನಮಿಸುವೆನು. ||26||

ಸರ್ವವಾಚಾರ್ಯಾನಾರಧರಂಗ್ರಹ

1. ಪ್ರಸಕ್ತಪದ್ಯದಿಂದ 14ನೇಯ ಕ್ರಾತೆನ್ನರಾದ ಶ್ರೀ ನಾರಧ
ಮಹಾರಾಗರಣಸ್ತು ಸೋತ್ತಮಾಳುತ್ತಾರೆ.

2. ಏಷ್ಟು ಒಷ್ಟು ಸಾರ್ಥಕವಾದ ಶಾಖಾಪದ್ಯವನ್ನು ವೆಂಬ ತಿಲಕನ್ನು
ತಮ್ಮ ಕಡೆಯಲ್ಲಿ ಧರಿಸಿದ್ದಾರೆ. (ಘರೀಂಧಾರೀಷ್ಟುವಿನ ಕಿಳಕೆ) ಅಲ್ಲದೆ
ದ್ವಾರಾ ಕಾಂಗಳಿಂದಲೂ ಪಂಚಪುಂಡ್ರಗಳಿಂದಲೂ ಆಲಂಕೃತವಾಗಿ ಶೋಭಿಸು
ತ್ತಿದ್ದಾರೆ.

3. ತಮ್ಮ ಕಂಠದಲ್ಲಿ ತುಲಃಿಮಂಗಳಿಂದ ಮಾಡಿದ ಹಾರವನ್ನು
ಧರಿಸಿದ್ದಾರೆ. (ತುಲಃಿಮಂಗಳಿಗಳಾಂಟಿಕ ಕಂಠ) ಅಂಚಿತ ಎಂದರೆ
ಆಲಂಕೃತವಾದ.

4. ತಮ್ಮ ಕ್ರಿಯ್ಯಲ್ಲಿ ಮಾಹಿತೀ— ಎಂಬ ಪರಿಸರ ಏಕೆಂಬನ್ನು
ಧರಿಸಿದ್ದಾರೆ. ಅದರ ತಂತ್ರಗಳನ್ನು ಏಂಟುವುದರಿಂದ. ಅದರ ಕಂಪನಿ
ಗಳಿಂದ ಶಾಖಾಪದ್ಯಕ್ಕಿಯಾಗಿ, ಸುಷ್ಪರಾಗಳು ಹೊರಿಸಿದ್ದುವುವು. ಕ್ರಿಂತಿ-
ಶಬ್ದ ಮಾಡುವೆ.

5. ಏಕಾಶತ್ವಕಿಳಾದದ ಒನ್ನಲೆಯಲ್ಲಿ ಉದಾತ್ತ ಅನುಧಾತ್ತ
ಸ್ವರಾಗಳಿಂದ ಯಾತ್ರೆ ಮಾಡ ಅದಕ್ಕೆ ತಕ್ಕ ತಾಳ— ಲಯ— ಗತಿಗಳಿಂದ (ಕಾಲೀನ
ಗೀತ್ಯಾಯಾಸ) ಸುಸ್ವರಣೆಯ ರಿಫ್ರಾಗಾಯನ ಮಾತ್ರಂತ್ರಿರುವ ನಾರಧರು
ರಾದ ನಾರಧರಾಳಿಗಳ ಭವ್ಯಾಸ್ತಕ್ತತ್ವ.

6. ಪ್ರಾಣ— ಒಂಕಾರ (ಅ—ಉ, ಉ—ಉ ಮಾತ್ರ)
ಮ—ಉ (ಒಂಕಾರಪ್ರತಿಭಾಧ್ಯನು ಶ್ರೀಜರಮಾತ್ರನು, ಇದರಿಂದ ಪ್ರಾಣ
ಪ್ರತಿಭಾಧ್ಯನು.

7. ಪ್ರಾಣವಶ್ರದ್ಧಿತಿಪಾದ್ಯನಾದ ಶ್ರೀಪರಮಾತ್ಮನ ಆಜ್ಞಾರ ಮುಖಗಳ ಸುಂದರಿಗಳನ್ನು ಗಾಯನಸರ್ವವದಲ್ಲಿ. ಭಾತ್ಯಾದರಗಳಿಂದ ನರಗಳ ಮಾರ್ಚು, ಅತ್ಯಂತ ವೈಭವದಿಂದ ಸರಾ ಗಾನಮಾಡುತ್ತಿರುವ ದೇವತ್ವಗಳಾದ ಸಾರದವುಹಿರಿಗಳಿಗೆ ನಮಸ್ಕಾರಿಂಷುತ್ತೇನೆ. 1261

ನಿಂತೆ ವಿಷಯಗಳು :-

- 1) ಸಾರದರು 14ನೇಯ ಕ್ಷಾಣನ್ನರು.
- 2) ಬ್ರಹ್ಮನ ತೇವಯೀಂದ ಜಾಗಿದ ಬ್ರಹ್ಮಾಷ್ಟಕರು. (ಬ್ರಹ್ಮ ಅಂತಸಂಭವ)
- 3) ಮರಿಂಬಿ ಅಶ್ರಿ- ಅಂಗಿರಸ್- ಪುಲಸ್ತ್ಯ- ಪುಲಹ- ಕೃತಾ- ಭೃಗು- ದಕ್ಷ- ವಸಿಷ್ಠರಂಬ ಉಭಯುಪಾಂದಿ ಬ್ರಹ್ಮಾಷ್ಟಕರು.
ಇವರ ಅಣ್ಣಿಯಿರು.
- 4) ಯೋಗಿಶಕ್ತಿಯೀಂದ ತ್ರಿಲೋಕಾಂಜಾರಿಗಳು.
- 5) ದೇವ, ದಾನವ, ಮಾನವರಿಂದ ಸಂಪೂರ್ಣರು
- 6) ಹರಿಣಾಯಿರಾಂಧರರು.

ಪದ್ಮ - ೭೭

ನಿಂತೆ :-

ಅ ಸರಸ್ವತಿ ತೀರದಲಿ ಓ

ಸ್ವೀಕಾರಾ ನುಂಬಿಗಳ ಸುದಿಗೆ ಜಂ !

ಇಂಥನ ವುಳ್ಳೀತಾಚ್ಯುತರ ಲೋಕಂಗಳಿಗೆ ಘೋಗಿ !

ಈ ಸರ್ಕಳಗಳಾಗಳ ವಿಚಾರಿ !

ಕೇವನೆ ಪರದ್ವಿವನೆಂದುಬ !

ದೇಹಿದ ಭೃಗುನುಂಬಿದ ಕೂದಲಿಮಾಗಳ ಪುರುಷಾರ್ಥ
|| ೭೭ ||

ಅವಕಾಶಿ : -

ಪ್ರಸ್ತು ಪದ್ಯದಿಂದ 13ನೇಯ ಕ್ಷಾತ್ರಾದ ಶ್ರೀ ಭೃಗುಭಾಷಣಿಗಳ
ಮೊತ್ತ ಮಾಡುತ್ತಾರೆ. ||27||

ಪ್ರತಿಪದಾಭಿ : -

ಅ ಸರಸ್ವತೀತೀರದಲ್ಲಿ = ಸಮಾಖ್ಯಿನವಾದ ಸರಸ್ವತೀತೀರದಲ್ಲಿ,
ಬಿನ್ನೀಪುಷ್ಟಿ = ಯಂಡಿಗಳಿಲ್ಲರೂ ಲಂಡಿಕೊಂಡು ಪತ್ರಯಾಗವ ಪಾಠಾತ್ಮಿಕರುವ
ಘಾಯಿದಲ್ಲಿ ಲೋಕ ಶಕ್ತಾರ್ಥ ಸಮೀರತ್ತಿಮು ದೇವತೆ ಯಾರೆಂದು ವಿಚಾರ
ಮಾಡಿಕೊಂಡು ಬರಬೇಕೆಂದು ಭೃಗುಭಾಷಣಿಗೆ ಒನ್ನು ವಿಚಿಕೊಳ್ಳಲಾಗಿ,
ಆ ಮಂಗಿಗಳನುವಿಗೆ = ಆ ಗುಂಡಿಗಳ ನುಡಿಯನ್ನು ಅಂಗಿರಂತೆ, ಜಲ
ಜಾಸನ = ಬ್ರಹ್ಮದೇವರು, ಮಹಿತ = ಮಹಿತದೇವರು, ಅಚ್ಚ,
ಶರ = ಶ್ರೀಮಂಜ್ಞಾರಾಯಣ ದೇವರು, ಲೋಕಂಗರಿಗೆ = ಸತ್ಯಲೋಕ,
ಕೃತಾಸ ಮತ್ತು ಪ್ರಕುಂಠಲೋಕಾಗಿಗೆ, ಪೌರಿ = ಯೋಗಿಸಿದ್ದ ಶತ್ರು
ಯಂದ ತಾಡೆ ಹೋಗಿ, ಸರ್ಕಳಗುಣಗಳ = ಅವರಪರ ಗುಣಗಳನ್ನು
ವಿಚಾರಿಸಿ = ವಿಚಾರಮಾಡಲಾಗಿ, ಶೀರವನೆ = ಶ್ರೀಮಂಜ್ಞಾರಾಯಣನೆ,
ಬರದ್ದೆವೆಂದು = ಸಮೀರತ್ತಿಮದೇವತೆ ಎಂಬುದಾಗಿ, ಉಪದೇಶ
ಸಿದ = ಶಿಫ್ರಾಕ್ತಾಂಶಕ್ಷಯವಾದಕ್ಕೆ ಉಪದೇಶಮಾಡಿದ. ಭೃಗು
ಮಂಗಿಪ = ಭೃಗುಭಾಷಣಿಗಳು, ಎಮಗೆ = ನಮಗೆಂದು, ಅಹಿಳಪುರು
ಖಾಭಿ = ಸಮಸ್ತವಾದ ಅಭಿಪ್ರಾಗೆನನ್ನು. ಕೊಡಲಿ = ಕೊಟ್ಟ
ಸಂಪ್ರದೈಯ ಪ್ರಾಫಾನೆ ಮಾಡುತ್ತಾರೆ. ||27||

ವಾಯುವ್ಯಾನಗಳು

೧. ಶ್ರೀ ಸಂಕಷ್ಟಜಾಂಬವೀರವಾಯಾಖಾನ :

1 ರಿಂದ ಕ್ಷಾತ್ರವರು ಒಂದನೇ ಸಂಪೂರ್ಣದ ಭೃಗುಭಾಷಣಿಗಳು, ಏರದನೇ
ಸಂಪೂರ್ಣ ಅಗ್ನಿದೇವರು, ಮೂಲರನೇ ಸಂಪೂರ್ಣದ ದಕ್ಷತ್ವಾತ್ಮಿ ಪ್ರಸೂತಿ ದೇವರು,

ఎఱుగితల్లి ప్రథమదల్లి భృగుమిగితన్న షైల్పత్ర మాడతార.

శమిఁబెనేవాద సరస్వతి కీరిదల్లి ఇంకాళు పత్రయాగ మాయో లుదల్లి. లోకశిక్షాధ సహోదర్తుమా దారించు ఏఖార బిఁటలాగి, భృగుమిగితు సహోదర్తుమా దారోః అవరన్న ఏఖారమాదికొందు బిఁటలిందు భృగుమిగితో బింబిషిఁటల్లాగి, ఆ యిఖార నిషయన్న అంగిఁకార మాది, బ్రహ్మదేవరు, రుద్రదేవరు, శ్రీనారాయణదేవరు ఇవరుగాఁ శ్రీకాల్పుఃపగత వేంతిషాంకితాద అపిక్షావాద వైకుంఠ, కృతాస, సక్తలోక ఈ స్తురగణి హంగి, ఖృష్ణ, రుద్ర, ఏష్ట ఇవర గుణగణన్న ఏఖారమాది. పరియ పతాన్తి శ్రీనారాయణనే సహోదర్తుమాను, ఆచనే శ్రీష్ట దీవపందు యాగస్త బిఁటగణి ఉనడించ మాఫిద భృగుమిగితు మణి సమస్తవాద వ్యాపారాగణన్న కొణ్ణి సంరక్షణ మాడలీం వ్యాఘ్రానమాయోవరాగిద్ద రేంత తాత్పర్య. ॥27॥

2. భావప్రశాసీ :-

యింగితల్లురూ కూడి పత్రవన్న మామత్తిరు, ఆ యిఖారల్లి శస్త్రిర, బ్రహ్మ, ఏష్ట, ఇంకాళుర జ్యేష లుక్తమారిందు యెవాగి ఏతక్షావాగి, కండగి అచరించు ఈ ఏషయవన్న పరిష్కారిందుబిఁటలిందు భృగుమయినయన్న చేందు, ఆవరు ఆదన్న గిఁటి, బ్రహ్మలోకట్టి బందు పరిష్కారమాయిన్న బ్రహ్మదేవరుగి బ్రహ్మదేవరుగి మంస్యార మాయదిరు బ్రహ్మదేవరుగి బలపత్రమాద కోపవై బందితు. ఆదిరూ తప్ప జ్ఞానసభలదించ ఆదన్న శమన మార్కించరు. ఆంతు ఆవరల్లి ఆభిపూజన స్ఫుర్పింది. ఇన్నుమిక్కె ఔపయన్న నోడ నిధంసిఁటిందు కృతాస్యే బందరు. రుద్రదేవరు భృగుమయిన్న తమ్మనీయ ఆభిమానదించ ఆశనదించేండ్లు ఆలంగి

ಪೂರ್ವಿಕೆಳ್ಳಲು ಬರಲು. ನೀನು ಅಮಂಗಳಸ್ಯರೂಪನು ನನ್ನನ್ನ ಮುಟ್ಟಿಗೆ ವೆಂದು ಮಹಿಯು ಹೇಳಲು ರುದ್ರದೇವರು ಕೋಪಗೊಂಡು ದೂರ ಪಾರೆಯಾಗಿ ಭೃಗುಖಣಿಯನ್ನು ಕೊಳ್ಳಲಿದ್ದರಾದರು. ಆ ಸಮಯದಲ್ಲಿ ಪಾರ್ವತಿದೇವಿಯರು ರುದ್ರದೇವರಿಗೆ ನಮಸ್ಕರಿಸಿ ಬ್ರಹ್ಮಣಿನನ್ನು ಕೊಳ್ಳಬಾರದಿಂದು ಬೇಡಿಕೊಂಡ್ದರಿಂದ ಭೃಗುಖಣಿಗಳು ಉಂಡರು. ಅದ್ದಿನ ವೈಕುಂಠಕ್ಕೆ ಬಂದು, ಲಕ್ಷ್ಮಿಸಮೀತನಾಗಿ ಮಾರಿಗೆದ್ದ ಪರಮಾತ್ಮನು ಕಾಲಿಂದೆಂದೆಯಲು, ಪರಮಾತ್ಮನೇದ್ದು ಮಹಿಳಾಗಿ ನಮಸ್ಕರಿಸಿ ಕ್ರಾಂತಿಕೆಯಿಂದನು. ಆಗ ಭೃಗುಖಣಿಗಳು, ನಿತ್ಯಯಾಸಿದಾದೆನೇಂದರೆ ಬ್ರಹ್ಮದೇವರಿಗೆ ನಮಸ್ಕಾರ ಮಾಡಲಿಲ್ಲವಂಬಿ ಕೋಪವು ಒಂದರೂ, ತಾದೇ ಶಿವನ ಮಾಡಿಕೊಂಡರು. ರುದ್ರದೇವರ ಆಲಿಂಗನ ಬೇಡವೆಂದುದಕ್ಕೆ ಬಂದ ಕೋಪವು ಪಾರ್ವತಿದೇವಿಯರ ಕ್ರಮಾಬ್ರಹ್ಮಿಂದ ಕಾಂತವಾಯಿತು. ಪರಮಾತ್ಮನನ್ನು ಕಾಲಿಂದೆಂದ್ದರೂ ಕೋಪವಾದದ ನನ್ನನ್ನೇ ಕ್ರಮ ಬೇಡಿಕೊಂಡನು. ಆದ್ದರಿಂದ ಪರಮಾತ್ಮನೇ ಸಂಖೋತ್ತಮಾನು. ಬ್ರಹ್ಮದೇವರ ಮಧ್ಯಾಹ್ನಾರು. ರುದ್ರದೇವರು ಇವರಿಬ್ಬಂತಿಂತಲೂ ಕಡಿಮೆಯಾದವರೆಯ ವಿಧಾರಿಸಿ ಆ ಮಹಿಳೆಯ್ಯಾ ಹೇಳಿ ರೋಕದಲ್ಲಿ ಈ ವಿಷಯವನ್ನು ಪ್ರತಿಷ್ಠಿತ ಮಾಡಿದರು. ಇದಕ್ಕೇ ಮಹಿಳೆಯ ಭಾಗವತದರ್ಶನ್ಯಾಧಿ ಉತ್ತರಾರ್ಥ ಇರಿಸಿಯ ಅಧ್ಯಾತ್ಮಾಯದಲ್ಲಿ “ಸರಸ್ವತ್ಯಾಸ್ತಪ್ತಿ ರಾಜನ ಮುಷಣಃ ಸತ್ಯಃ ಮೂರತಃ ॥ ವಿಶರಸ್ವಮಾಧೂತ್ತೇಜಾಂತ್ರಿಷ್ಣಿಧೀತೇಮು ಕೋ ಮಾರ್ಗಃ ॥॥ ಎಬಿ ಶಿಳ್ಳಿಕ ಮೂದಲು, ಮಹಿಂಡರಾಮ ವೈಕುಂಠ ಯಾತ್ರಾ ದೇಹ್ಯೇ ಜಾಗಾರಣಃ ॥ ಶಯಾನಂ ಶ್ರಿಯ ಉತ್ಸಂಗಿ ಪದಾಪತ್ಸ್ಯಾ ಅಧಯಾತ್ರೇ ಇರಿ ॥ ಶತ ಉತ್ಸಾಹ ಭಾವಾನ ಸಹಲಿತ್ಯಾಸಕಾಂಗತಃ ॥ ಶ್ವರೂಪದವರುಹ್ಯಾಂಜನಾಮುಕಿರಣಾಮುನಿಂ” ಎಂಬ ಇನಿಯ ಶಿಳ್ಳಿಕದವರಿಗೆ ಈ ಮೇಲೆ ಹೇಳಿದ ಅಧ್ಯಾತ್ಮನ್ನು ಹೇಳಿದುದ್ದಾರೇ ಈ ಅಧ್ಯಾತ್ಮಾರ್ಥಿಕ್ಯಾಯಾಗಿಯೂ ಇದೇ ಕಥಿಯನ್ನೇ ವಿಶದಮಾಡಿರುವರು. ಗ್ರಂಥಾಸ್ತಪದ ಧಯಾದಿಂದ ಆ ಶಿಳ್ಳಿಕಾರ್ಥನ್ನು ಇಲ್ಲಿ ಉದಾಹಂಕರಿಸಿಲ್ಲ. ಇಂತಹ

ಹಾವಿತಿಪ್ರರಾದ ಭೃಗುಎಂಟಿಯು ನವಗೀ ಸಕಲ ಹೈರಾಜಿಗಳನ್ನು
ಹೊಡಿ. ||27||

4. ಶ್ರೀವಾರ್ಣವಿದ್ಯಾಂತಕೌವುದಿ :-

“ಆ ಸರಸ್ವತಿ”- “ಇತಿ” “ಬಿನ್ನೆಸಲು” - ವಿಕ್ಷಾತಿಸಲು, ಜಡವು-
ಉದ್ದರ್ಶಿಸು ||27||

ಕನ್ನಡಾಭಿ

ಭೃಗುಎಂಟಿಗಳನ್ನು ಈ ಪದ್ಯದಿಂದ ಸ್ತುತಿಸುತ್ತಾರೆ. “ಜಾ”-
ಕ್ಷಮ್ಮೆ “ನೀರು” - ಎಂಬ ಅರ್ಥವಿರುತ್ತದೆ. ||27||

(ಶ್ರೀ ವಾರ್ಣವಿದ್ಯಾ ಮಾನ್ಯತೆಕೊಡುವಿರುತ್ತಾರೆ, ‘ಜಲಜಾಸನ’
ಎಂಬೆಲ್ಲ ಜಡಚಾಸನ ಎಂಬ ಪಾಠವನ್ನು ಜಾಪ್ತಿಕೊಡಿಸುತ್ತಾರೆ).

5. ⑩೧ ಗುರುತ್ವದಯ ಪ್ರಕಾರಿಕ :

ಭೃಗುಎಂಟಿಗಳ ಸ್ತುತಿ ಆಚರಿಸುತ್ತಾರೆ.

ಪ್ರಸಿದ್ಧವಾದ ಆ ಸರಸ್ವತಿತೇರವಲ್ಲಿ ಎಂಟಿಗಳು ವಿಕ್ಷಾತನೆ ಮಾಡಿ
ದೀರ್ಘ ವಾತಾಗಳನ್ನು ಕೇಳ, ಜಲಜಾಸನವಾದ ಜಲಜಮೀಲಭಕ್ತ,
ಮಹಿಶ್ಮಾರ ಮತ್ತು ಅಷ್ಟುತನೆಂಬ ವಿಷ್ಟು ಈ ಮುಂದು ಮಹಿಳೆಗಳ ಲೋಕ
ಗೋಣ ಹೋಗಿ ಪರಿಸ್ತೀರ್ಣ ಉಪಹಾಂತಿ. ಭಕ್ತವಾಕ್ಯಲ್ಯ ಮತ್ತು ಆಪಣಾಧ
ಖಣದ ಮುಂತಾದ ಅನಂತ ಗುಣಗಳನ್ನು ಶ್ರೀ ವಿಷ್ಣುವಿನಲ್ಲಿ ಏಬಾರಿಸಿ
ಕೊಡು ಕೀರತವನೆಂಬ, ಬ್ರಹ್ಮ-ರುದ್ರ ನಿಯಾಮಕ ಶ್ರೀವಿಷ್ಟುವೇ ಪರದೇವತೆ
ಯಿಂದು ಸಕಲ ಯಂತರಗಳ ಸಂಕಲನು ಬಿಡಿಸ ಉಪರೇತ ಮಾಡಿ ಭೃಗು
ಮಹಿಳೆಗಳು ನವಗೀ ಸಕಲ ಸಾಖ್ಯವ ಕೊಡಲ. ||27||

ಸರ್ವವಾರ್ಣಿವಾಸಾರಸಂಗ್ರಹ

1. ಪ್ರಸಕ್ತಪದ್ಯದಿಂದ ದಾಸರಾಯಿರು 15ನೇಯ ಕ್ರಾತ್ಸ್ವಾದ

ಶ್ರೀ ಭೃಗುವಂಜಿರ್ಗಳನ್ನು ಸ್ತೋತ್ರ ಮಾಡಿರುತ್ತಾರೆ.

2. ಹಿಂದಿ ಸರಸ್ವತಿ ನದಿಯ ತೀರದಲ್ಲಿ ಸರ್ಕಲ ಯುಷಿಗಳೂ ಸೇರಿ, ಸತ್ಯಯಾಗಿವನ್ನು ಮಾಡುತ್ತಿದ್ದರು. ಪುಣಿತಾರ್ಥಕುಟಿಯ ಸಮಯಾದ್ಯ ಬ್ರಹ್ಮಜ್ಞಾನಿಗಳಾದ ನಾರದಮಹಿಂಗಳು ಯಾಗಿಕಾಲೀಗೆ ಆಗಮಿಸಿದರು. ಸಮಾಖ್ಯಯಾಗಿಗಳೂ ಅವರನ್ನು ಸಾಣಿಸಿದರು. ಆಗ ನಾರದರು ಸತ್ಯಗಾರಧಾರಣನ್ನು ಯಾವ ದೇವರಿಗೆ ಅರ್ಪಿಸುತ್ತಿರೇಂದು ಪ್ರಶ್ನಿಸಿದ್ದಾರೆ. ಆದ್ದರಿಂದ ಯುಷಿತಾಂಗವರೆಲ್ಲರೂ ಬ್ರಹ್ಮಜ್ಞಾನಿಗಳು. ಅವರೆಲ್ಲರಿಗೆ ಶ್ರೀಮಂತ್ರ ಸಫೋತ್ಸುಮಾದಾರ್ಶಿ ಸಂಕಾಯವೇ ಇರಿಲ್ಲ. ಆದರೂ ಲೋಕರ್ತಕ್ಷಾಂಕಾರಾವಾನಾರದರ ಆದೇಶದಂತೆ ಭೃಗುಯಾಗಿಗಳನ್ನು ನಿರ್ಣಯಿಸುವುದಿಗೆ ಕಳುಂಡಿಸಿದರು. ಭೃಗುಗಳು ಯೋಗಿಸ್ತಾರೆ. ನಾರದರಂತೆ ಮಿಂಚಿನವೇಗದಲ್ಲಿ ಶ್ರೀರ್ಜಿಗಳನ್ನು ಸಂಭರಿಸುವ ಶಕ್ತಿ ಸಾಮಾಜಿಕವಲ್ಲಿದೆ. ಈ ಕರ್ಮಾಧಿಕಾರ ನಾರದರು ಭೃಗುಯಾಗಿಗಳನ್ನು ಈ ಪರೀಕ್ಷಾ ಕಾರ್ಯಕ್ರಾಗಿ ಅಂತಿಮರು.

3. ಯುಷಿಗಳ ವಚನವನ್ನು ಶಿರಸಾವಹಿಸಿ. ಭೃಗುಯಾಗಿಗಳ ವಾಯುವೇಗದಿಂದ ವೆಳಿದಲು ಸತ್ಯಲೋಕಕ್ಕೆ ತರಿಂದರು. ತಪಸ್ಸನಾಲ್ಲಿ ನಿರ್ಣಯಾಗಿದ್ದ ಬ್ರಹ್ಮದ್ವೈವರು ಅಟಲರಾಗಿ ಉಂಟಿದ್ದರು. ಅದಕ್ಕೆ ಕಾರಣ - ಬ್ರಹ್ಮದೇವರು ಶ್ರೀರ್ಜಿಯೇ ಸಫೋತ್ಸುಮದೇವತಾ ಎಂಬ ತತ್ವದ ಚೆನ್ನಾಗಿ ಗೊತ್ತಿದ್ದವರು. ಅದರಿಂದ ಭೃಗುಯಾಗಿ ಆಗಮನಕ್ಕೆ ಬ್ರಹ್ಮದೇವರು ಸ್ವಂತಿಕಾರಿ. ಅವರಿಗೆ ಲೋಕದಲ್ಲಿ ಪೂಜೆ ಸಲ್ಲಬುರದೆಂದು ದಾಷಕೆಯಿಲ್ಲ. ಅಲ್ಲಿದೆ ಶ್ರೀಲಾರಾಜೀಕ್ಕೆ ಹೂಡಿದರು. ಜಲಜಾಷಣ - ಎಂದರೆ - ಜಲಾ ಏರಣಾಲ್ಲಿ ಬೆಳಿಯುವ ಕರುಳಪ್ಪೆ. ಶ್ರೀಪರಮಾತ್ಮನ ನಾಭೀಕರುಲಭ್ಯ ಸರಣಾರಾಗಿ, ಅದನ್ನೇ ತಮ್ಮ ಶಿರವನ್ನುಗಿ ಉಳ್ಳ ಬ್ರಹ್ಮದೇವರು ಕಲಜಾಷಣರು.

4. ಮುಂದೆ, ಶ್ರೀಲಾರಾಜೀಕಾಧಿಪತಿ ಶ್ರೀ ಮಹಾದ್ವರೇವರಿ ಘರವನ್ನು ಮತ್ತೇಷ್ಟ ಎಂದಿಷ್ಟಾಗಿ ಸಾರಣಾಯಿರು. ಅತ ಶಬ್ದ

అన్నదిట్టు, ఎందభావ మాచెటేటు, నియామక ఒందోఫపల్ల. ఈన్న ఖచిత్తున దిక్కులకు శ్రీ రుద్రదేవరు మహాత్మగారించ జ్ఞానద ఆతంకార తత్త్వాంశు అభిమానిగణ శ్రీరుద్రదేవరు. ఇంది మహేశ— (మహ + శాశ) ఎంచాగిదే.

5. శ్రీమన్నరాయణము సమాచారించివచ్చికను. అనంత క్షూణుశాస్త్రామను. జీవరిగిరిచేకి చిక్కంథికాశగట్ల. ఈన సమాచాలగిఛ్యీయుల శత్రుదేశప్రకారణాగి వ్యక్తం కాక్కుతము నిషాంకము ఆగిరుత్తానే. ఇదంది అచ్చుకొనివుచుకను. బ్యుక్కి— శక. అచ్చుక్క— నాశరికికనేంద్రభావ.

6. ఈ రేతి, యోగికర్తరాద శ్రీభృగుమహిషాంశు క్షులోక మత్తు శ్రీలాసలోఽగణగే కూడాగి. బ్రహ్మదేశభాగాలి, రుద్ర దీవరాగాలి సమోఽత్తమరప్పవేందు నిషాంకించి, సంకరచ్ఛల్చ వేంకిరి రేశ్మ కుండిక్కార. అల్లి శ్రీమన్నరాయణము లేపతల్పనాగి గందియ కరికమలగఢింద ఘుజత జారుపరణావిందిగణశ్రవణి కమిషిషన్ననే. కలియ ఆచేతదింద యుత్తరాద శ్రీభృగుమహిషాంశు శ్రీకంయ వక్కతాడన మాదిపరు. తక్కున శ్రీకంయు ఉచ్చ కుండ, అపర పాటగళన్న ఒత్తుత్తు సంస్కృతిపరు. ఆగ భృగుమహిషాంశు శ్రీకంయు సమోఽత్తమనేందు ఉచ్చోఽిసి, సత్యవగ్గ శ్శుంశు ధాషించందు, శ్రీకంగి యుఢ్యాధలివన్న సమిషిషించు బింబయుక్కింపురు.

సమోఽత్తమత్తువన్న ఆ శేతవనే పరచ్చేననేందు— ఎఱ శ్శుప్రయోగింది తిథసుత్తుర్— దిసరంయారు.

శేతవ = శ + శాశ + వ ఎందు పదిభూగ మాచెటేటు.
“— ఎందరి నీరు (శం). తక్కుంచంధి. శమలపుష్టి. శమల

ಸಂಜಾತರಾದ ಪ್ರಹೃದೇವರು ಎಂದಭ್ರಂ ಮಾಯಿತೆತು. ಈಶ. ಶಾರಾಂ
ದಿತ್ಯನ ಅಧಿಪತಿ ಶ್ರೀ ರುದ್ರದೇವರು. 'ವ'- ವರಿಷ್ಠ (ಶ್ರೀಷ್ಠ).
ಅಂದರೆ ಬ್ರಹ್ಮರುದ್ರಗಿಂತಲೂ ಉತ್ತಮೇಶತ್ವಮಾದ ಶ್ರೀಹಂ.

7. ಏಷ್ಟು ಸಫೋದ್ರುಮತ್ತವನ್ನು ಪರಿಕ್ರಾ ಪ್ರವಾಣ ರೀತ್ಯಾ
ಜಗತ್ತಿನಲ್ಲಿ ಪ್ರತಿಷ್ಠಾತಿಸಿದ ಧೀಮತ ಪ್ರಯವರು ಶ್ರೀ ಭೃಗುಪತಿಗಳು.
ಅಂತಹ ಭೃಗುಪತಿಗಳು ನಮಗೆ ಇಷ್ಟಾರ್ಥಿಗಳನ್ನು ಪೂರ್ಯಸಿ, ಯತ್ತಿರುಧಿ
ಪ್ರಯಾಃಧಾರ್ಥಿಗಳಲ್ಲಿ ಉತ್ತಮವಾದ ಮೇತ್ತ ಎಂಬ ಘಲಪ್ರಾತ್ಸೂರಿ ಸಹಕಾರ
ಗೋಗಲಿ— ಎಂದು ನಮಾಷ್ಟಿಸಿರುತ್ತಾರೆ. ||27||

ಪದ್ಮ ಅಲ

ಮುಂಳು :

ಬಿಂಬಿತಾಂಬಿಕಸಾಂಕ್ಷೇಯಲಿ ಸುಮಂ |
ಸರ್ವಮಂಬನು ಕಾನೀಷಿಸಿ ನಾನಾ |
ರಾಜೀಂಧು ಹವಿಸ್ತುಗಳಿಸರವರಿಗೊಂಡಿಂದೇವ ||
ವಂಕುಶುಭಾಧಿಪ ಯಂಜ್ಞಾಪುರುಷನ |
ಭಾಸಮಂಬಿರೂಢಿಂಗರಿ ವಂ |
ದಿಸುವೆ ಭಾಂನ ಯಂಕಸ್ತು ವಿದ್ಯೇ ಸುಬುದ್ದಿ ಶೋಡಲಿನಂಗೆ ||
||೨೮||

ಅಪರೇಕ್ಷಣಿ :—

ಪ್ರಸಕ್ತ ಪದ್ಮದಿಂದ 15ನೇಯ ಕ್ಷಿಂಬನ್ನನಾದ ದೇವಮಂಬಿನಿಂದ
ಹೂತನಾಮನಾಗಿಯವ ಅಗ್ನಿಪುರುಷ ದೇವಸನಸ್ತು ಸ್ತೋತ್ರ ಮಾಡುತ್ತಾರೆ
ಧಾರಾಯಿರು, ||28||

ಶ್ರೀಕಾರ್ತವರ್ಮಾ : -

ಶಿಕ್ಷಣಾಂಬಕನೆ = ಕರುಲದಲುಯಾಕ್ಷಮಾದ ಶ್ರೀಪರಮಾತ್ಮನೆ.
ಅಂತಿಮೀ = ಅಳ್ಳಿಯಂತೆ, ಸಮನವಸುಮಿನು = ದೇವತೆಗಳ ಮುಖ
ಕ್ಷಮಾಪನ್ಯ - ಎಂಡ ಕರೆಯಿಸುವವರಾಗಿ, ಶಾಸ್ತ್ರೀಯ = ತಾವೆ ಅಮರಾಸ್ಯ
ರು ಅಥಿದಾನದಿಂದ ಕರೆಯಿಸುವಳಿಕ್ಕುವವರಾಗಿ, ನಾನಾರಸಗಿಕ್ಕಳ್ಳಿ =
ಎಥರಭಾದ ರಸಗಳಾದ ಯುಕ್ತವಾದ; ದವಿಷ್ಟುಗಳನು = ಅನ್ವಾದ
ಅಹಿದ್ರವಗಳನ್ನು, ಅವರವರಿಗೆ = ಅಯಾಯೋ ದೇವತೆಗಳಿಗೆ,
ಇಂದಿನ ತೆಗಿದುಕೊಂಡು ಹೋಗಿ ಕೊಡುವ, ವಷುಕುಳಾಧಿಕ =
ಅಂತರಾಗಿಕ್ಕಿಲ್ಲ ಉತ್ತಮರಾದ, ಯೆಜ್ಞ ಪ್ರರುಷನೆ = ಯಾಜ್ಞಪ್ರಯಾ
ಪಾಮರಾದ ಅಗ್ನಿದೇವರ, ಅಂತಮಂಬಲರೂಪಂಗರಿಗೆ = ಅಗ್ನಿದೇವರ
ವೃತ್ತಿಕ್ತ ಉದದ ಸಪ್ತವಸುಗಳು ಅಂತಮರು. ಈ ದೃಷ್ಟಿಯಿಂದ ಅಂತಮ
ಬಲ, ರಂಜ, ಗುಣಗಳಿಂದ ಆತಿಶಯರಾದ, ಅಗ್ನಿದೇವರಿಗೆ. ಎಮರೆ =
ಮುಗಳಿಗೆ, ಜಾನ್ಯ = ಭಗವದ್ವಿಷಯಕವಾದ ಸಮಿಚೇನ ಜ್ಞಾನವೇನು,
ಯಂತಸ್ಸು = ಭಗವದನುಗ್ರಹ ಬಲದಿಂದ ಬರುವ ಕೀರ್ತಿ, ವಿಷ್ಟ = ಪರ
ಕೃಪೆ ವಿಷಯಭಾವವಾದ ಬ್ರಹ್ಮವಿಷ್ಟ. ಶಂಬಾಧಿ = ದೃಢಭಕ್ತ ಪರಾಗ್ರರ
ವಾದ ಬುದ್ಧಿ - ಇವುಗಳನ್ನು. ಕೊಡಲಿ = ನಿಃಜಬೇಕಂದು, ವಂದಿಸುವೆ =
ಮುಕ್ತಿರಿಷುತ್ತೇನೆ. ||28||

ವಾಚಾನಿಗಳು

4. ಶ್ರೀಕಂಕಣಣಂಬದೆಯರವಾಚಾನಿ : -

ಘಾಷ್ಟೋತ್ತರ, 15ನೇ ಕ್ಷತ್ರದ ಏರಿಯನೇ ಸಂಪೂರ್ಣ ಅಗ್ನಿದೇವರನ್ನು
ಮ್ರಿತ್ಯು ಮಾಡತಾರ.

ಕರುಲಾಯಾತನೇತ್ರಗಳುಳ್ಳ ಶ್ರೀಪರಮಾತ್ಮನ ಅಳ್ಳಾದಿಂದಲಿ ದೇವತೆಗಳ
ಮುಖಿಯಾನಾಬನ. ರಂತನಿನ ವಿಧವಾಗಳಾದ ರಸಗಳಿಂದ ಅನ್ವಾದ ಅಹಿ

ದ್ರವ್ಯಗಳನ್ನ ಆಯುಧೇವತೆಗಳಿಗೆ ತಗಿದುಕೊಂಡು ಮೋಗಿ ಕೊಡತಕ್ಕ, ಅಷ್ಟ ವಸುಗಳಲ್ಲಿ ಅಧಿಕರಣದ ಯಾಜ್ಞವರ್ಯರುವಾವು ಅಗ್ನಿದೇವರ-ಈ ಅಗ್ನಿದೇವರ ಪ್ರತಿರ್ಪತ್ತಿ, ಉದ್ದದ ಸತ್ಯವಸುಗಳು ಅಸಮಂಬಿ. ತದವೇತ್ತುಯೂ ಬಲವೇನು ರೂಪವೇನು ಗುಣವೇನು ಇತ್ಯಾದಿಗಳ ಅಕಿರಯವಾಗಿ ಉಳ್ಳವರು. ಅದ್ದುಂದ ಏಳಾದ್ಯಾರ್ಥಾದ ಆಕರ್ಷಣೆ ಅಗ್ನಿದೇವರ ಬಲರೂಪಾಗಳಿಗೆ ವಂದನ ಮಾಡುವೆ. ಇಂಥಾಗಳನ್ನು, ಯಾರ್ಥಿಕ್ಕೆನು, ಬ್ರಹ್ಮವಿವಾಹ, ದೃಢಪ್ರತಿಯುಕ್ತ ವಾದ ಬುದ್ಧಿ ನಮಗೆ ಕೊಡುವವರಾಗಲಿ.

ಸ್ವಸ್ತಿಕ್ರಾಂತೋ ಮೇಧಾಂ ಯತಃ ಪ್ರಜ್ಞಾಂ

ವಿಧ್ಯಾಂ ಬುದ್ಧಿಂ ಶ್ರಿಯಂ ಬಲಂ।

ಆಯುಷ್ಯಂ ತೇಜಂ ಆರೋಗ್ಯಂ ದೇಹಂ ಮೇಂ ಹವ್ಯವಾಹನ ||

ಎತ್ತ ಇರುವದ್ದು ರಂದ ಈ ಪ್ರಕಾರ ಕೊಟ್ಟಿ ಸಂರಕ್ಷಣೆ ಮಾಡಿರೆಂತ ಪ್ರಾರ್ಥನೆ ಮಾಡೋವರಿಗಿದ್ದರಂತ ತಾತ್ಪರ್ಯ. ||28||

೭. ಭಾವಪ್ರಕಾಶಿ :-

ಶ್ರೀ ಭಾಗವದಗಾತ್ತಾಪ್ರಕಾರ ದೇವತೆಗಳ ಮುಖಸ್ಥಾನೀಯನಾಗಿರುವನು ಅಂದರೆ, ಇವನ ದೇವತೆಗಳಿಗೆ ಅಹಂತಿ ಕೊಡಬೇಕಾದರೂ ವಿಷ್ಣುವೇಸ್ತಾತ್. ಬ್ರಹ್ಮವೇಸ್ತಾತ್ ಎಂದು ಅಗ್ನಿವಾಲಿದಿಂದಲೇ ಅಹಂತಿ ಕೊಡುವುದರಿಂದ ದೇವತುಯಿನಿನಿಸುವನು. ಇವನ ದ್ವಾರಾ ಎಲ್ಲಾ ದೇವತೆಗಳಾಗೂ ಅಹಂತಿಯಾದು. ಇಂತಹ ವಸುಗಳಕ್ಕೆ ಶತ್ರುಮಾನಾದ ಅಗ್ನಿದೇವರನ್ನು ನಮಸ್ಕರಿಸುತ್ತೇನೆ. ನಮಗೆ ಯಶಸ್ವಿ, ವಿಧ್ಯಾ, ಬುದ್ಧಿ ಜ್ಞಾನಗಳನ್ನು ಕೊಡಲಿ. "ಸ್ವಸ್ತಿಕ್ರಾಂತೋ ಮೇಧಾಂ ಯತಃ ಪ್ರಜ್ಞಾಂ ವಿಧ್ಯಾಂ ಬುದ್ಧಿಂ ಶ್ರಿಯಂ ಬಲಂ ಅಯುಷ್ಯಂ ತೇಜಂ ಆರೋಗ್ಯಂ ದೇಹಂ ಮೇಂ ಹವ್ಯ ವಾಹನ" ಎಂಬ ಅಗ್ನಿದೇವರ ಪ್ರಾರ್ಥನೆಯ ಮಂತ್ರದಿಂದ ಮೇಲೆ ತೇಂದ ವರವನ್ನು ಕೊಡುವ ಅಧಿಕಾರಿ ಅಗ್ನಿದೇವರದೆಂದು ನಿಷ್ಟಿಯಾಗುವುದು. ಆ ಮಂತ್ರಪ್ರಾರ್ಥವನ್ನೇ ರಾಮ ಯಾರು ಇಲ್ಲಿ ಸೂಚಿಸಿರುತ್ತಾರೆಂದು ತಿಳಿಯಬೇಕು. ||28||

4. ಶ್ರೀ ಸಾಹಿತ್ಯಾನಂದ ವಿದ್ಯಾಂಕ ಶಾಸ್ತ್ರಾಂಗಿ :

“ಇಂದ್ರ”-“ಇತಿ” “ಅಸಮ್” = ಅಸದೃಶ. “ಯಿತಾ ಪ್ರಜ್ಞಾಂ ಬುದ್ಧಿಂ”-
ಇತಿ. ॥28॥

ಕಣ್ಣಾರ್ಥ

ಅಗ್ನಿಯನ್ನು ಈ ಪದ್ಯದಿಂದ ಸ್ತುತಿಸುತ್ತಾರೆ.

ಷ್ವಾಸ ಕ್ರಿಪ್ತಂ ಯಿತಾ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಮಾಃ
ಖಾಮಿಂ ತೋಜಂ ಅರೋಗ್ಯಂ ದೇಹಂ ಮೋ ಹಷ್ಟಾಘಸ್ಯಾ॥ ಈ ಷ್ವಾಸ
ಉತ್ಪತ್ತಾನ್ನು ಅನುಸರಿಸ. ಇಲ್ಲಿ ಅಗ್ನಿದೇವನನ್ನು ಪ್ರಾರ್ಥನೆ ಮಾಡುತ್ತಾರೆ

॥28॥

5. ಗುರುತ್ವದಯವ್ಯಾಖಾತಿಕಿ :

ಅಗ್ನಿಷ್ಠತಿ ಗ್ರಯಿತ್ವಾರೆ ಬಿಸರುಹ ಎಂದು.

ಬಿಸರುಹಾಂಬಕನೆಂಬ ಕರುಹಲದಳಹೆತ್ತಾದ ಶ್ರೀಹರಿಯ ಅಜ್ಞಾನ್
ಸ ಸುಮಾನಸರೆಂಬ ದೇವತೆಗಳಿಗೆ ವಾಮಿನೆನಿಂ ಆಹುತಿಗಳನ್ನು ತೆಗೆದು
ಹಾನಿ ನಾನಾ ದೇವತೆಗಳ ಸ್ವಯೋಗ್ಯರಚನೆಂಬ ಪದಿಸ್ತೆಂಬ ಹಿಂಭಾಗ
ಇಲ್ಲಿ ಅಯಾಯ ದೇವತೆಗಳಿಗೆ ತೆಗೆದುಹೊಂಡು ಹೋಗಿ ಕೂಡುತ್ತಾ ಇರುವ
ಉತ್ತಾಪನುಷ್ಟಿ ಅಗ್ನಿದೇವರ ಅಸದೃಶ ಬಲರಾಹಗಳಿಗೆ ನಾನು ಪಂದಿಸು
ಬಿ. ಸುಜ್ಞಾನ ಯಾಶಸ್ವನ್ ವಿದ್ಯಾ ಸಂಬಂಧಿ ಸಹ ನನಗೆ ಕೂಡೆಂದಿಂದ
ಬಿಂಫುಡೆನು. ॥28॥

ಶರ್ವವಾಚಾಂಶಾನಾರಥಂಗ್ರಹ

1. 15ನಯಿ ಕ್ಷಾಪನ್ನನಾದ ಅಗ್ನಿ ದೇವರನ್ನು ಪ್ರಸ್ತು ಪದ್ಯದಿಂದ
ಉತ್ಪಾರೆ ದಾಸಾಯಿರು,

2. ದಿಸರುಹ — ಕಮಲಪ್ರವ್ಯವರ್ಣಿ. “ಮೃಗಾಳಂ ಬಸ—
ಇತಿ ಅಮರ. ಅಂಬಿಕ-ನೇತ್ರಗಳು. ಕಮಲಪ್ರವ್ಯದ ದಶಗಳಂತೆ ವಿರೂಪ
ವಾದ ನೇತ್ರಪ್ರಕೃತಿ ಶ್ರೀಪರಮಾಂಗನಂದಿಫರ್.

ಅಂತಹ ಬಿಸರುಹಾಂಬಿಕನ ಆಷ್ಟೇ ಯಾಂದ ಅಗ್ನಿ ದೇವರಿಗೆ ಯಾಜ್ಞ-ಯಾಗ
ರಿಗಳಲ್ಲಿ ದೇವತೆಗಳಿಗೆ ಅರ್ಹಿಸುವ ತಪಿಸ್ಯನ್ನು ಕೊಡು ಒಯ್ಯುವ ಅಧಿಕಾರ
ವಿದೆ. ಇದಂದ ಅಗ್ನಿಗ-ಸಮಾನಕವುಂಟುಂಬಿನಂದು ಡೆಸರು. ಸುದೂಸಸರು
—ಎಂದರೆ ಸ್ವರೂಪದಲ್ಲಿ ಸಾತ್ತೀಕ ಸ್ವಭಾವಪ್ರಕೃತಿ ದೇವತೆಗಳಿಂದಿಫರ್. ಮುಖಿ.
ಅಗ್ನಿದ್ವಾರಾ ಅವರಿಗೆ ತಪಿಸ್ಯ ಸೇರುವುದು. ಇದಂದ ಅಗ್ನಿಯು—ಸುವಾಸ
ಸಮುಖನು. ಪರಮಾರ್ಥಯಾಗಿ, ದೇವಮುಖಿ, ಅಮರಾಸ್ತನೆಂತಲೂ
ಡೆಸರು.

3. ಯಾಜ್ಞ ಯಾಗಾರಿಗಳಲ್ಲಿ ದೇವತೆಗಳನ್ನು, ಮಂತ್ರದಿಂದ ಆಹ್ವಾನಿ
ಅಗ್ನಿದ್ವಾರಾ ತಪಿಸ್ಯನ್ನು ಅರ್ಹಿಸುವರು. ಇಂತಹ ತಪಿಸ್ಯ ಅನ್ನ, ಏಣಿ,
ಚೇನಾಪ್ರವ್ಯ ಇತ್ಯಾದಿ ವಿಧಿಧಾರಾದ ಪಂಗುಗಳ ರಸಯುತ್ತವಾಗಿರುವುದು.

ಇಂತಹ ಹುತವಸ್ತುವಿನ ರಖಗಳನ್ನು ಆಯಾದೇವತೆಗಳಿಗೆ ಪುಣಿಸುವ
ಕಾರ್ಯ ಅಗ್ನಿದೇವರಿಂದು. ಇದಂದ ಅಗ್ನಿಗೆ “ಹುತವಹ”— ಎಂ
ಹಣು. ಅಗ್ನಿಯ ದೇವತಾವರ್ಗದ ಅಂಚೆವಾಹಕನಿದ್ದುಂತೆ.

4. ಪಂಗುಗಳ ಸಂಖ್ಯೆ ಎಂಟು. ಅಂತಹ ಅಪ್ಯಪಂಗುಗಳಲ್ಲಿ ಅಗ್ನಿಯ
ಶ್ರೀಪ್ತಮು. ಇದಂದ ಪಂಗುಕುಳಾಧಿಕ ಎಂದಿದ್ದಾರೆ. ಇತರ ಸಾಮಾನ್ಯಪಂಗುಗಳ
ವಿಷಯ ಅಗ್ನಿಯ ಉಪಭಾಸನು.

5. ಪಂಗುಶ್ರೀಪ್ತನಾದ ಯಾಜ್ಞಪರುಷನಾಮಕನಾದ ಅಗ್ನಿದೇವರ
ಪರಾಕ್ರಮ, ತೇಜಸ್ಸು, ರೂಪ, ಗುಣಗಳಂದ ಯುತ್ತವಾದ ಅವನ ಭಕ್ತ
ಪೃಶ್ಚತ್ತಣಿ ನಾನು ವಂದಿಸುತ್ತೇನೇ ಎಂದಿದ್ದಾರೆ- ದಾಸರಾಯರು.

6. ಯಾಗಾದಿಗಳಲ್ಲಿ ಅಗ್ನಿಪುರುಷ ದೇವರ ಪೂಜಾಕಾಲದಲ್ಲಿ ಕೇಳುವ ಪದ್ಯ.

“ಸ್ವಾತ್ಮ ಶ್ರದ್ಧಾಂ ಮೇಧಾಂ ಯಶಃ ಪ್ರಾಣಾಂ ವಿಧಾಂ ಬ್ರಹ್ಮಾಂ

ಶ್ರಯಂ ಬಲಂ ।

ಅಯಂಖ್ಯಂ ತೇಜಂ ಆರೋಗ್ಯಂ ದೇಹಂ ಮೇ ಹವ್ಯಾಹಾಸನ ॥

ಮೈ ಹವ್ಯಾಹಾಸನನೇ ನಮಗೆ ಶ್ರದ್ಧೆ, ಬ್ರಹ್ಮ, ಶತ್ರು, ಕೆತ್ತ, ಪ್ರಾಣ, ಬಲ, ಶಕ್ತಿ ಮತ್ತು ಅರ್ಥ, ತೇಜಸ್ಸು-ಇವುಗಳನ್ನು ದಯವಾಲಿಸು ಎಂದು.

ಉತ್ತರ ವಿಭಾಗ :

1. ಅಗ್ನಿಯು ಪ್ರಸೂತಿದೇವಿ ಮತ್ತು ಭೃಗುಜಂಗಿಂದ ಇನೆಯ ಸ್ತುತಿಗ್ಯಾನ.

2. ಹವಿಸ್ವನ್ನಿಂದ ಅಯಾಯಾ ದೇವತಾಗಳಿಗೆ ಒಯ್ಯಿ ಕೊಡುವವಾಗ್ಯಾದ್ಯ, ಹವ್ಯಾಹಾಸನ ದೇವಮುಖನೇಂದು ಹೆಚ್ಚಿ. ಆದರೆ, ದೇವತಾಗಳು ಶ್ವಾಸ ದ್ವಾರವೇ ತಮ್ಮ ತಮ್ಮ ಹವಿಭಾಗಗಳನ್ನು ಸ್ವರೂಪಿಸಿದ್ದರು.

3. ತೇಜೋಭಿಮಾನಿ (ಪಂಚಭೂತಗಳಲ್ಲಿ ತೇಜಸ್ಸಿನ ತತ್ವದ ಭಿಮಾನಿ)

4. ವಾಗಭಿಮಾನಿ (ನಾಲಿಗೆ-ಕಮ್ರಾಂಡಿಯಾಭಿಮಾನಿ)

5. ಅಪ್ಯಾವಸುಗಳಲ್ಲಿ ಶ್ರೇಷ್ಠನಿಂದ

6. ಸ್ವಾಹಾದೇವಿ-ಆತನ ಪಕ್ಷಿ

7. ಸತ್ಯ ನಾಲಿಗೆಯಾಳ್ವಿಪನ್ನಿ

8. ಸರ್ವಾಧ್ಯಾತನ್ ಅದರೂ ಅಯಾಯಾವಸ್ತುಗಳ ಗುಣದೂರ್ವಾ ಶಂಧಿಸಾದ ಲೇಪವಿಲ್ಲ.



ಪದ್ಮ ೨೬

ಮೂಲ :-

ತಾತನಷ್ಟೇಯಿಂದ ನೀ ಹು |
 ಖ್ಯಾತಿಯಾಳ್ಕರವರು ಮಾತ್ರಾಳ |
 ಶ್ರೀತಯಿಂದಲಿ ಪಡೆದವರವರಿಗಿರು ಮಾನ್ಯಿಸುವೆ ||
 ವೀಕರೋತ್ಸನ ಸಮಾಖ್ಯಿಸುವ ಹು |
 ಸೂಕ್ತ ಜನನಿ ಕ್ಷಮಂಭೂಕಮಂಳ |
 ನಾ ತುಕಿಸಿ ತಲೆಬಾಗುವ ಎಮ್ಮು ಕುಟುಂಬ ಸಲಹುವುದು
 || ೨೬ ||

ಅವಕಾಶ :-

ಪ್ರಸ್ತು ಸಂಧಿಯಾಲ್ಲಿ ದಾಖಲೆಯು ೧೫ನೇಯ ಕ್ಷಾತ್ರಣಾದ ಹೃಷಿಕೇ
 ದೇವಿಯಾರ್ಥನ್ಯಾ ಸ್ತುತಿಕುತ್ತಾರೆ. ||೨೯||

ಪ್ರತಿಧಾರ್ಥ :-

ತಾತನಷ್ಟೇಯಿಂದ = ಬ್ರಹ್ಮದೇವರ ಅಜ್ಞಾಪ್ರಕಾರ, ಹೃಷಿಕೇ
 ಯಾಳ್ಕ ನೀ = ಖ್ಯಾತಿವರ್ಯಾದ ನೀತು (ಪ್ರಸೂತಿದೇವಿ), ಅರವರು
 ಮಾತ್ರಾಳ = ೬೦ ಸಂಖ್ಯಾಕರಾದ ಸುಷ್ಟುರನ್ಯಾ (ಪ್ರಖ್ಯಾತಯಾಳ್ಕ- ಒಂದ
 ವರ್ತಿಭಾಷಣನ್ಯಾ ೬೦ ಮಂದಿ ಮಾತ್ರಾಳಗೂ ಅನ್ಯಾಯಾಸಬಹುದು). ಶ್ರೀ
 ಯಿಂದಲಿ = ಶ್ರೀತಯಾದ, ಸದೈದು = ಪಡೆದವರಾಗಿ, ಅವರವರಿ
 ಗಿರು = ಅವರಾರ ಪತಿಯರಿಗೆ ಕ್ರಮಾಧಿ ವಿವಾಹಗ್ರೇದು, ಮಾನ್ಯಿ
 ಸುವ = ಭೂಜಾದಿಗಳಂದ ಗೌರಿಸುವ. ವೀಕರೋತ್ಸನ = ಅಗ್ನಿರ್ವಾ
 ರಿಗೆ. ಸಮಾಖ್ಯಿಸುವ = ಕ್ಷಮಾಲ್ಲಿ ಸಮಾನಾಖಿಸುವ, ಹೃಷಿಕೇ

ಇತಿ= ದ್ವಾರ್ಪ್ರಾಜಾಪತಿಯ ಪತ್ನಿಯಾದ, ಸ್ತುವರ್ತಿಗೆ ಮಾತ್ರ ಸ್ಥಾನೀಯ
ಇ, ಕೃಷ್ಣರ ದೇವಿಯರೇ, ಶ್ರದಂಭಿಕೆಮಂಳ= ನಿಮ್ಮ
ಹಾಸ್ಯಗಳಿಗೆ, ನಾ ತರೀಬಾಗಿ ನಮಿಸುವೆ= ನಾನು ಶರಣವಂದಿ,
ಇತಿ= ಶ್ರೋತ್ರ ಮಾಡುತ್ತೇನೆ. ನಿಮ್ಮ ಕಂಪಿಂಬ ಶಂಕು
ಪು= ನಿಮ್ಮ ಪತ್ನಿ ಪ್ರತ್ಯಾದಿಗಳನ್ನು ಬೇನ್ನುಗಿ ಸಂರಕ್ಷಣ ಮಾಡಬೇಕಂದು
ಉತ್ತರಾತ್ಮಕರೆ. ||29||

ಎತ್ತಿಖಾನಗಳು

1. ಶ್ರೀಸಂಕಾರಣಾಂದಿಯರವಾಚಾನ :-

ಶ್ರುತಿತ್ವ, 15ನೇ ಕ್ರಿಯ ಮುಂದಿನ ಸಂಭಾಧ ಪ್ರಾಣಿಕಾರ
ಶ್ರುತಿ ಮಾಡತಾರೆ.

ಈತಿ, ಜನಕಿ ಹಿತಾ ಏಂತ ತಾತಾದ ಬ್ರಹ್ಮದೀಪರ ಅಜ್ಞಾದಿಂದ
ಇವು ಸುಖಾತ್ಮಾದ ಅರವತ್ತು ಸಂಭಾಧರಾದ ಒಳ್ಳಿಂದನ್ನು ಅಭ್ಯರ್ಥ ಶ್ರುತಿ
ಖಿದ ಪದೇದವರಾಗಿ, ಇವ್ಯತ್ತೇಇ ನಂದಿನ್ನು ಚಂದ್ರರೇಖಿಗೆ ತದಿ
ನಿಂದ ದಂಡಿನ್ನು ಕರ್ತೃಪಾಮಾಂಗಿಗಳಿಗೆ, ಒಟ್ಟರ್ನೇ ರುದ್ರರೇಖಿಗೆ ಕರ್ತೃ
ಖಿದಿನ್ನು ಯಂದಾದೇವರಿಗೆ, ನಾಲ್ಕು ಮಂಡಿನ್ನು ಗರುಬಾದೇವರಿಗೆ, ಇಬ್ಬೇ
ಇನ್ನು ಅಂಗಿರಾಗಿ, ಇಬ್ಬೇನ್ನು ಕೃತಾಂತಗಿ, ಒಟ್ಟರ್ನೇ ಭೂತಗಿ ಈ ದಂಡಿ
ರಂದಂಗಿಗಳಿಗೆ ಶೂಲಪ್ರಾಪ್ತಿಯಾದ ಮಾನವಾಯವಾ, ಅಗ್ನಿ
ರಂಗಿ ಸಮಾನರೀತ ಎನಿಂಬ ದ್ವಾರ್ಪ್ರಾಜಾಪತಿಯ ಪತ್ನಿಯಾದವರೇ
ಪ್ರಾರ್ಥಿಗಿ ಮಾತ್ರಸ್ಥಾನರಾದವರೇ, ನಿಮ್ಮ ಪ್ರಾದರ್ಶನಗಳಿಗೆ ಶರಣ
ಪುಂ ಮಾಡಿ ಶ್ರೋತ್ರಪನ್ನು ವಾಯಿದ. ನಿಮ್ಮ ಸಂಸಾರದ್ವಿರತಕ್ಕ
ನ್ನು ದ್ವಾರ್ಪ್ರಾಜಾಪತಿನ್ನು ಚಂದಾಗಿ ಸಂರಕ್ಷಣ ಮಾಡಬೇಕಂತ ಪ್ರಾರ್ಥನಾ
ಖಿದಿವರಾಗಿದ್ದು ರೀತ ತಾತ್ತ್ವಿಕ. ||29||

2. ಭಾವಷ್ಟ್ರಕಾರಿ :-

ಪ್ರಸೂತಿದೇವಿಯು ತಾತನ ಅಪ್ಯಾಯೆಯ ಮೇರಿಗೆ 60 ಮುಕ್ತಳನ್ನು ಪಡೆದಿಂದು ದಾಸಾಯುರ ವಾಕ್ಯವಿಯಾದು. "ಪ್ರಸೂತಿಂ ಮಾರ್ಪಿಂ ದಕ್ಷ ಖಾವಯೇಮೇಹ್ಯಾಹಾತ್ಪಾಃ ॥ ತಾಮ್ಯಂಸಚರ್ದಿಂದಿತ್ತಃ ॥ ಹೀರಣ ಶಾಸುಲ ಲೋಽಂನಾ ॥ 147 ॥ ಕೃಯೋದಾಧ್ಯಾ ಮಾರ್ಪಾಯ ಅಭೀಕಾವಾಗ್ಯಾಯೈ ವಿಧಾ ॥ ತತ್ತ್ವಧ್ಯಾವಿಣಾಂಯುತ್ತೀಭೋಽಭಿತ್ತೀ ಭವಾಯೈಕಾಂಭವಷ್ಟಿದೆ ॥ 148 ॥ ಎಂಬ ಭಾವಷ್ಟ್ರ ಚಂಭಾಷ್ಟ್ರಂಧ ಮೊದಲನೆಯು ಅಧಾಯೈದಿಂದ, ದಕ್ಷನು ಸ್ವಾಯಂಭೂವವಾಸಿವಿನ ಹೀಗೆಂದ ಪ್ರಸೂತಿಯನ್ನು ಮಾಡುವೆಂದೂ 16 ಶಾಸ್ತ್ರಾಂಶಕ್ತಿನ್ನು ಪಡೆದು. 13 ಹೆಸ್ತಿಮುಕ್ತಳನ್ನು ಯಂತ್ರಧರ್ಮ ನಿಗೂ, ಒಬ್ಬಕ್ಕಿಯನ್ನು ತತ್ತ್ವಗೋಗೂ, ವಂಶೋಭ್ರಾಂಶನ್ನು ಅಗ್ನಿಗೂ ಇಂದ್ರ ದೇವರಿಗೆ ಒಬ್ಬಕ್ಕಿಯನ್ನು ಕೆಳಟಿನಿಂದು ನಿಷ್ಠಾಯಿವಾಗಿದೆ. ಇದೆಂದು ಪರಿಷತ್ ವಿರೋಧ ಬಂದಿತು; ಇದರ ಪರಿಹಾರವು ತೋರಿಂದರೆ, - ಪ್ರಾಯಃ ಬಿಂಬಿಸ್ತೇಂಬ ರಾಜನ ಮುಕ್ತಳು 10 ಜನ ಪ್ರಾಚೀತಸರ್ವನ್ನಾವರು ತಪಸ್ಸು ಮಾರಿ ಪರಿಪೂರ್ವಿಂದ ಪರಿಪಡೆದು ವಾಕ್ಯ ಎಂಬ ಕನ್ನಿಕಿಯನ್ನು ಮಾಡುವೆಂದೂ ರೀತಿಲ್ಲ, ಅವರ ದೇಶಿಯಂದ ವಾಕ್ಯಾಯಲ್ಲಿ ಬ್ರಹ್ಮದೇವರ ಮಾರಣ ದಕ್ಷತ್ವ. ಶ್ವಾರದ್ವಿ ರುದ್ರದೇವರಿಗೆ ಅವಮಾನ ಮಾಡಿದ ಪ್ರಾಪರಿಯ ಈ ಪ್ರಶ್ನಾತಂತರಿಗೆ ಹಾಗನಾಗಿ ಕುಟ್ಟಿ ಪರಮಾತ್ಮನನ್ನು ಕುರಿತು ತಪಸ್ಸು ಮಾಡಿ ಪರ ಪರಿಣಿ ಭಾಗವದಾಜ್ಞಾಪ್ರಕಾರವೇ ಪಂಚಜನನೆಂಬ ಪ್ರಾಚೀತ್ಯದ ಮಾರ್ಗಾಳಿ ಪ್ರಾಂತಿಕನಿ ಅಥವಾ ಅಂತ್ಯೋ ಎಂಬಾಕ್ಕಿಯನ್ನು ಮಾಡುವೆಂದೂ, ಆಯಿಲ್ಲಿ ಮೊದಲಿಗೆ ಹಂತಂತ್ರರ್ಯಾಂಬ 10 ಸಾವಿರ ಮುಕ್ತಳನ್ನು ಇವೆ ಸಂತಾನವೃದ್ಧಿ ಪರಾಧಾವೃದ್ಧಾಗಿ ತಪಸ್ಸಿಗೆ ಕಳಂಹಿಸಲು ಅವರೆಲ್ಲರೂ ನಿರ್ದೋಷದೇಶವನ್ನು ಹೊಂದಿ ಸಾಮಾಜಿಕಾಳಾದರು. ಈ ಪರಮಾನಂತರಿಗೆ ತಿಳಿದು ಬಹುದುಂಬಿದಂದ ದಕ್ಷನು ಬ್ರಹ್ಮದೇವರಲ್ಲಿ ಕೇಂದ್ರ, ಅವರಿಂದ ಸಮಾಧಾನೆಂತ್ತುಗೊಂಡ ಮಾನಸ್ಯಪೂರ್ಣಾನ ಹೊಂದಿ ಶುನಿ: 1000 ಮುಕ್ತಳನ್ನು ಪಡೆದನು, ಅವರಿಂದ ನಾರದೇಂದರೆ ಪರಿಷತ್ ಸಾಮಾಜಿಕಾಳಾದ ದಕ್ಷನು ನಾರದರ ಮೇಲೆ ಬಹುಕ್ಷೇಪಗೊಂಡು ನಿನಗೆ ಒಂದು ಸಾನಿಭಿ

ಈ ದಾ ಅಲೆಯು ಶ್ರೀರಂದು ನಾರದರಿಗೆ ಕಾಷಾಯನ್ನಿಂತು, ಮತ್ತು ಬ್ರಹ್ಮದೇವರಿಗೆ ಬಂದು ನದಿದ ವೃತ್ತಾಂತವನ್ನು ಹೇಳಿ ದುಃಖಿಸಿಟ್ಟಿನು. ಬ್ರಹ್ಮದೇವರು ದಕ್ಷನನ್ನು ಸಮಾಧಾನಗೊಳಿಸಿ, ಇನ್ನು ಮುಂದೆ ತಣ್ಣಿ ಮತ್ತೆ ಇನ್ನನ್ನು ಇಂದು ಅಪ್ಯಾಯಿಸಿನಿತ್ತರು. ಅದರಂತೆ ದಕ್ಷನು “ತತಃಪ್ರಾಚೀತ ಸಿಂಹಾಳ್ಯಾಮನುನಿತಃ ಶ್ರಯಂಭಿಃಽಾ” ಪತ್ನಿಯೆಂಬನಯಾಮಾಂ ದುರ್ವೈ ಶಿಕ್ಷ್ಯವನ್ನರಾ ॥1॥ ದರ್ಶಿಸಿದ್ವಾರಾಯ ಕಾಶ್ಯಪಾಯ ಶ್ರಯೋ ದತ್ತ ॥ ಕಾಲಾಂಶನವನ್ನೇಯಂಕ್ರಾಂತಾಂ ಸಂಪ್ರಾಚಿತೀಮಿಂದರೋ ॥2॥ ಭೂತಾಗಿರಿಗ್ರಿತ್ತಾಸ್ತಿ: “ಭೀಷ್ಣೇದರೌತಾಕ್ಷ್ಯಾಯಭಾಪರಾಃ” ॥೩॥ ಭಾರತ ಪಜ್ಞಾನಿಂದ ನೀ ಅಧ್ಯಾತ್ಮದ ವಾಕ್ಯದಿಂದ, ಅಪ್ಯಾಯಾರ್ಥ ದಾರ್ಶಿಸಿದ ದಕ್ಷನು ಬ್ರಹ್ಮದೇವರಂದ ಅನುಮತಿಯನ್ನು ಪಡೆದು ತನ್ನ ಭಾಯಾಂಜಾದ ಅಸಿಕ್ತಿ ಇಲ್ಲಿ ೬೦ ಕೆಣ್ಣಿ ಮತ್ತೆ ಇನ್ನನ್ನು ಪಡೆದು ೧೦ ಮಾತ್ರದಿಯಾರನ್ನು ಯಾವುಧರ್ಮ ಐಂದಿ, ಕಶ್ಯಪರಿಗೆ ॥೪॥ ಚಂದ್ರರಿಗೆ ಕಾಲವನ್ನು ಹಂಚಿಸಿಲು ಕಾರಣ ಇದ ಅಶ್ವನಾಡಿನಾಮಗಳು ॥೫॥ ೨೭ ಮತ್ತೆ ಇವೆಂದು, ಭೂತಕ, ಆಗಿರಿಗ್ರಿತ್ತಾಸ್ತಿ ಎಂಬ ಮೂವರಿಗೆ ಇಟ್ಟಿರ್ದೆಂದು, ಉಂದ ನಾಲ್ಕುರಿಂದು ಮತ್ತು ಕಶ್ಯಪರಿಗೆ ಕೊಟ್ಟಿನೆಂದು ನಿಶ್ಚಯಿಸಾಗಿದ್ದು. ಪ್ರಾಚೀತಕರಿಗೆ ರಕ್ಷಣಿಂಬಿ ವಿಷಯದಲ್ಲಿ ಕನಿಯ ಅಧ್ಯಾತ್ಮ, ೧೭ನೇಯ ಶ್ಲೋಕ, “ತೇಭ್ಯಾಸಿಕ್ಷಾಮಂಭೂದಾರ್ಪಣಾ”, ದಕ್ಷಃ ಪ್ರಾಚೀತಮಃ ಕುಲ” ॥೬॥ ವಾಕ್ಯಾನಿಗ್ರಾಹಾರ್ಪಣೈ, ಅದರೆ ಇಲ್ಲಿ ಅಸಿಕ್ತಿ ಎಂಬಾಕ್ಯಾಯ ೬೦ ಕೆಣ್ಣಿ ಮತ್ತೆ ಇನ್ನನ್ನು ಪಡೆದುದಾಗಿ ಹೇಳಿರುವರು. ಪ್ರಸೂತಿ ಎಂಬಾದ್ದೇ ಅಧಾರವಿನಿಂದರೆ,— ಮಿವರ್ಗಾಳಿಲ್ಲಾರೂ ಸಾಂಭರೂ ಮತ್ತು ನಿಯತ ಪಕ್ಷಿಯಾದುದರಿಂದ ಈ ತತ್ತ್ವಾರ್ಥರ್ಲಾರೂ ಮೂಲರೂಪದಿಂದ ತಮಾಗಿ ಯಾರು ಸೆಯಿರೋ, ಅವಾರದಿಲ್ಲಾರೂ ಅದೇ ಪ್ರತಿಯು ಕುಂಡಿಯಾಗಿ ಜನಿಸುವರೆಂದು ವೀದರಿಗೆ ದಿನಲಂ ಏಷಾಪ್ರಿಯವುದರಂದ, ದಕ್ಷನ ಜಂಡತಿಯಾದ ಪ್ರಸೂತಿಯೇ ವಂಶ ಇಂದ ಮಾರ್ಗಿಕಾಗಿ ಅಸಿಕ್ತಿ ಎಂಬ ತಪಸರಿಂದ ಹುಟ್ಟಿರಳಿಂದು ತಿಳಿಯಿರು. ಇದ್ದನು ವಾಲಿಯಾಗಿದ್ದಾಗಿ ತಚಯೇ ತಾರೆಯಾಗಿ ಹುಟ್ಟಿರಳಿಂಬ ಇವೇ ಮೀರಿದಾದ ಅಧಾರವೇ ಇದಕ್ಕೂ ಅಧಾರವಂದು ತಿಳಿಯಿರು. ಬ್ರಹ್ಮ

ದೇವರ ಅಪ್ಯಾನಯಾದಲ್ಲಿ 60 ಚೌಕ್ಕಿ ಮುಕ್ಕೆ ಶಸ್ತ್ರ ಪಡೆದುದರಿಂದ ತಾತ್ತವ ಅಪ್ಯಾನಯಾಂದ ಎಂದು ದಾಸಾಯರು ಹೇಳಿರುತ್ತಾರೆ. ತಾರತಮ್ಯದರ್ಶಿ ಪ್ರಸೂತಿಯ ಭೂಗ್ರಹಿತ, ಅಗ್ನಿ ಇವರಿಗೆ ಸಮಾಂತ್ರಣ. ಇಂತಹಾ ಪ್ರಸೂತಿ ದೇವಿಗೆ ನಮಸ್ಕಾರಣವನು. ನಮ್ಮ ಕುಟುಂಬವನ್ನು ರಕ್ಷಿಸಿ. ॥29॥

4. ಶ್ರೀವಾರ್ಣವಾಸಿಜಾತಿಂತಕ್ರಿಮುದೀ :-

“ತಾತ”- ಇತಿ ॥ ವೀಕ್ತಿ ಹೇತ್ರಃ- ಅಗ್ನಿ ॥ ವಂಷಾ ಸದೀ- ಮಾನವಾಂಶಿಂದಿ ॥ ಪಂಚದಶೀ ಶ್ಲೋ. ॥29॥

ಕಂತಾಂಶಾ

“ವೀಕ್ತಿಹೇತ್ರ”- ಶಬ್ದಾಂಶಿ “ಅಗ್ನಿ” ಇಬ್ಬ ಅಥವಿದೆ. ಇಲ್ಲಿ 1ರನೆಯ ಶ್ಲೋ ಪೂರ್ವಿಕಾಂಶಿಂದಿ. ॥29॥

5. ಶ್ರೀಗೋರುಕ್ತವರ್ತಯಾಸ್ತಕಾಶಿಂ :-

ದ್ವಾರ್ಪತ್ತಿ ಪ್ರಸೂತಿದೇವಿ ಸ್ತುತಿ ರಚಿಸಿತ್ತಾರೆ, ತಾತನೀಯಿಂದ-ತನಿಂದ ಬ್ರಹ್ಮದೇವರ ಅಪ್ಯಾನಯಾಂದ ಪ್ರಪಾತಿಯಿಲ್ಲಿ ಸತೀದೇವಿ, ಆನ್ಯಾದಿ ಸ್ತುತಾಭಿಮಾನಿಗಳು, ಅದಿತಿ ಮೊದಲಾದ ಅರವತ್ತು ಜನ ಹಣಿ ತಂತ್ಯಾಶಸ್ತ್ರಿ ದ್ವಾರ್ಪತ್ತಿಶನಿಂದ ಪಡೆದು ಶ್ರೀತಿಯಾಂದ ರಿದ್ರು, ಚಂದ್ರ ಶಕ್ತಿ ಮೊದಲಾದವರಿಗೆ ಮಂದುವ ಮಾಡಿಕೊಣ್ಣಿ ಸನಾತ್ನ ಮಾನಿ ಪ್ರಸೂತಿದೇವಿಯಾಂಬ ಶಾಯಿ, ನಿಷ್ಣ ಪಾದಕವಾಲಕ್ಕೆ ಸ್ತುತಿಪೂರ್ವ ನಂದಿಸುವನು, ನಮ್ಮ ಕುಟುಂಬ ರಕ್ಷಿಸು. ನೀನು ವೀಕ್ತಿಹೇತ್ರನಂಬ ಆಗಿ ಸಮರ್ಪಣಾನಾಗಿ. ॥29॥

ಸರ್ವ ವಾಯು ಖಾನ್ ಸಾರಕಂಗ್ರಜ

1. ಪ್ರಸ್ತುತದ್ವಿಂದ ಹಿಂದುಕೀದೇವಿಯರನ್ನು ಹೊತ್ತುವಾಡಂ
ಷ್ಠರ, ಪ್ರಸ್ತುತ 15ನೆಯ ಕ್ಷೇತ್ರದಲ್ಲಿ.

2. "ತಾತ್ಸ್ವಿ ಜವತ್ ಒತ್ತಾ"- ಎಂಬ ಕೋರಿಕ್ತಾ. "ತಾತ್"
ಹಿಂದಿ ಹಿತನಾಮಕರಾದ ಚರ್ಚಮೂರಿ ಬ್ರಹ್ಮದೇವರಂದರ್ಥ.

ಅಂತಹ ತಾತನಾಮಕರಾದ ಬ್ರಹ್ಮದೇವರ ಅಜ್ಞಾಪ್ರಕಾರ (ಅಜ್ಞಾ
ಮಾರ್ಗ) ದಕ್ಷಪ್ರಜಾಪತಿಯನ್ನು ವಿವಾಹಿಸಿ, ಈರ್ಣಿತಂತರಾದ ಅರವತ್ತು
ಮಂದಿ ಕನ್ನೆಯರನ್ನು ಪಡಿದಳು, ಸಾರ್ಥಕವಾಗಿ ಪ್ರಸ್ತುತದೇವಿ.

3. ಪ್ರಸ್ತುತದೇವಯ 60 ಜನ ಕ್ಷಣಾ ಮಾತ್ರ ಏ ವರರ ಇಂತಹ.

- 1) 13 ಮಂದಿ ಕನ್ನೆಯರನ್ನು ಕ್ರಿಪರಿಗೆ (ಸಂತಾನಾಭವ್ಯಾದಿ).
- 2) 27 ಮಂದಿ ಕನ್ನೆಯರನ್ನು ಜಂಡ್ರನಿಗೆ (27 ನಕ್ಕಿತ್ರಾಭಮಾನಿ
ಗಳು).
- 3) 10 ಮಂದಿ ಕನ್ನೆಯರನ್ನು ಯಂಮದೇವರಿಗೆ.
- 4) ಒಬ್ಬರನ್ನು ರುದ್ರದೇವರಿಗೆ (ಸತೀದೇವಿ).
- 5) 4 ಮಂದಿ ಕನ್ನೆಯರನ್ನು ಗರುಡದೇವರಿಗೆ.
- 6) 2 ಮಂದಿ ಕನ್ನೆಯರನ್ನು ಅಂಗಿರಸಮುನಿಗಳಿಗೆ.
- 7) 2 ಮಂದಿ ಕನ್ನೆಯರನ್ನು ಶೃಂಗಾರಿನಿಗೆ.
- 8) ಒಬ್ಬರನ್ನು ಭೂತಕಣಿಗೆ.

ಇಂತಹ ಒಟ್ಟು 60 ಮಂದಿ ಕನ್ನೆಯರ ಏವರ.

4. ಪ್ರಸ್ತುತದೇವಯು 15ನೆಯ ಕ್ಷೇತ್ರದಲ್ಲಿ ಅಗ್ನಿದೇವಂ
ಮಾನಿಸಬು. ಅಗ್ನಿಗೆ "ವೀತಹೀತ್ರು"ನೆಡನಾಮ. "ಅಗ್ನಿರ್ಪಾತ್ಸ
ಇವಕ್ಕಿರೀತಿಹೋತ್ತೋ, ಇನಂಜಯಾ"- ಇತಿ ಅನುರಥೋತ್.

"ವೀತಿ"- ಎಂದರೆ ದೀಪ್ತಿ, ಪ್ರಕಾಶವೆಂದರೆ. ತನ್ನ ಪ್ರಕಾಶದಿಂದ ಪ್ರವಿರಖಾದ ತೇಸುಂಭದಿಂದ ದಹನಶಕ್ತಿ ಉಳ್ಳವೆನಾದ್ದರಿಂದ, ಅಗ್ನಿಯಿಲಿತಿಯೇತ್ತಾವಾಮುಕನು.

೫. ಜನಸ್ಥಿ ಸ್ಥಾವರ ವರ್ಗದ ಕೇತನರಿಗೆ ಪ್ರಸೂತಿದೇವಿಯು ಅಧಿವಾನಿಯು. ಇದರಿಂದ ಸ್ಥಾವರಚೀತನರಿಗೆ ಮಾತೃಸ್ಥಾನೀಯರು ಪ್ರಸೂತಿದೇವಿ. ಇದರಿಂದ "ಜನಸ್ಥಿ"-ಎಂಬ ಶಬ್ದಾರ್ಥ. ಅಂತಹ ಪ್ರಸೂತಿ ದೇವಿಯೇ, ನಿನ್ನ ಒರಟಾರವಿಂದಾಗೇ ಭಕ್ತಿಘಾರಸ್ಥಾರವಾಗಿ ವರಿದುತ್ತಾನೆ ನಮ್ಮುಲ್ಲರ ಸತ್ತ್ರ ಪಕ್ಷೀ ಕುಣಿಬಂಧಗಳಿಗೆ ಸಂರಕ್ಷಿಸಂದು ಹಾರ್ಥಿಸುತ್ತಾರೆ. ||२८||

ಪದ್ಮ ೪೦

ಮೂಲ :-

ಶತಧೃತಿಯ ಸುಶರಿವರುಳಿದ |
ಶ್ರುತಿಮು ಸುಶರ್ವೋಽಧಿಗಳಿಂದರಾ |
ಜಿತಹ ಸುಸಮಾಧಿಯಂತಾಲಿಸಿ ಮೂಲೋಽಂದೊಳು
ಹೆರಿವ ||

ಶ್ರುತಿವರ ಮಾರೀಷ್ಯತ್ತಿ ಪುಲಹಾ |
ಶ್ರುತು ವಸಿಸ್ತು ಪುಲಸ್ತು ನೈವ |
ಸ್ವಾತನು ವಿಶ್ವಾಮಿತ್ರ ರಂಗಿರರಂಭ್ರಿಗರಗುವೆನು ||೧೦||

ಅವಕರಣ :

ప్రశ్నలు :-

శక్తియు = బ్రహ్మదేవర, సుశరు = జ్ఞారాద,
 శిథిలిధిగోళు = సంచిటిసమాద తాస్మాత్ దినభ్రాగి ఉళ్ల,
 శ్రియు = అశ్వికూద, అబరాజితను = అశోయునాద శ్రీజర
 శ్వాసు, సుసమాధియోళు = అశంప్రభూత సమాధ్యికియల్లి
 లు, ఒలిసి = ప్రశ్నుఁ రంగికోళఁడవరాగి. ప్రకిషర =
 ప్రశ్నిశంకవాద శ్రీష్టప్రతిష్ఠాద, మూలోఽశోళు =
 నాయురూపగత లూఃకత్రయగాట్లు, మేరివ = విష్ణుమాఖలాద,
 ఇణి = మరిఁచయింగోళు, అత్రి = ఆత్రీయింగోళు, శ్రులక =
 కుమింగోళు, శ్రుతు = క్రతుయింగోళు, వసిష్ఠ = దశష్ఠయిం
 గులశ్శు = పులశ్శుయింగోళు, అంగిరర = అంగిరసయింగోళు.
 శ్వాసిగోళు బ్రహ్మప్రత్యరు. ఉణిద = ఈ పటువుంది బ్రహ్మప్రత్య
 1 శప్తిషిగోళిగి సమానరాద, ఈవరు = బ్రహ్మప్రత్రర్థిద
 శ్వాస = వృవస్తుతచును మత్తు విశ్వామిత్ర = విశ్వామిత్ర
 శిఖి ఈవరు యింగోళ (అట్లిగి శప్తిషిగోళు + ఈవరు-
 శ్వాస మందిగోళు) అంధుల్గి ఎరగునేను = 16నుయి క్రూమస్తు
 1 ఈ 6 మందిగోళ పూదగాగి వందిషుసేందు దాశాయిఫరు
 శ్రీమదియత్తారె. ॥30॥

వాహ్యానగోళు

1. శ్రీశంతిషిగోళింయర న్యాయానే :

16నే క్రూద శప్తియింగోళు, విశ్వామిత్రదిగోళు శ్శోత్ర

ಎತ್ತಾಮಿತ್ರಾಯಿಂಗಳು, ವೈವಾಸ್ತವಮನು ಇರಿಬ್ಬರು ಹೊತ್ತು, ಬ್ರಹ್ಮದೇವರ ಪ್ರತಿರಾದ ಸುತಪವೇ ಧನವಾಗುಂಟ್ಯಂಥಾ ಅಸದ್ಯರನಾದ ಪರಾಜಯದಿಂದ ರಹಿತನಾದ ಶ್ರೀಪರಮಾತ್ಮನೆ. ಅಸಂಪ್ರಭ್ಯಾ ಸಮಾಧಿಯಲ್ಲಿ ಕುಳು ಪ್ರಸ್ವಾತಂಂಶಿಂಹರವರಾಗಿ, ಭಾಗವದ್ವಿಷಯಕವಾದ ಶ್ರೀಷ್ಟಾ ವಾದ ಪ್ರತಿಷ್ಠಾರಾದ, ಅದಿನಾಲ್ಲೂ ಲೋಕಗಳಲ್ಲಿ ಸಂಚಾರ ಮಾಡುವಂಥ ಪ್ರಸಾದ್ಯಂದಂಥ ಮರೀಚಿಯಂಗಳು, ಅಕ್ರಿಯಿಂಗಳು. ದ್ವಾಲಕಾಯಂಗಳು, ಕ್ರಾತಾಯಂಗಳು, ವಸಾಯಂಗಳು, ಪ್ರಲಕ್ಷ್ಯಂಗಳು, ಅಂಗಂಸಯಂಗಳು ಇವರು ಬ್ರಹ್ಮಪತ್ರರು. ಬ್ರಹ್ಮಪತ್ರರಳ್ಳದ, ಈ ವಿಳಾವಾಂದಿಗೆ ಸಮರ್ಪಾದವರು ಪೂರ್ವಾತ್ಮರಾದ 1. ವೈವಾಸ್ತವಮನು, 2. ಎತ್ತಾಮಿತ್ರಾಯಂಗಳು ಇವರಿಬ್ಬರು. ಅಂತು ಒಂಭತ್ತುಮಾಂದಿ ಈ 16ನೇ ರ್ಯಾದವರ ಪಾದಾಂಗಿಗೆ ನಮಸ್ಕಾರ ಮಾಡುವೆನಂತ ಪ್ರಾರ್ಥನೆ ಮಾಡಿವರಾಗಿದ್ದರಿಂತ ತಾತ್ಪರ್ಯ. ॥30॥

2. ಭಾವಪ್ರಕಾರಿ : -

ಬ್ರಹ್ಮದೇವರ ಮತ್ತು ಇ ಪೈಕಿ ವಾರದರು 14ನೇಯ ರಕ್ತಾರ್ಥಿ, 15ನೇಯ ರ್ಯಾಂತ್ರಿ ಭೃಗುಯಂಗಿಯೂ ಸೇರಿರುವರು. ಉಂದದ ಮಾರ್ಪಿ, ಅಕ್ರಿ, ಅಗಿರ, ಪ್ರಲಕ್ಷ್ಯ, ಪುರಂಹ, ಕ್ರತು, ವಶಿಷ್ಠ ಇವರಿಂದ ಜನರು, ಎತ್ತಾಮಿತ್ರರು, ವೈವಾಸ್ತವಮನು ಇವರ ಪಾದವಾದ್ಯಾಗಿ ನಮಸ್ಕಾರ ಮಾಡುವೆನು. ॥30॥

4. ಶ್ರೀವಾಸದಾಸಸಿದ್ಧಾಂತಕೌಶಿಂಗಿ : -

“ತತ್ಪರಿ”- ಇಂದ್ರಾ ಬ್ರಹ್ಮ, “ಕಾರ್ವರು”- ಭೃಗುನಾರಾಯಣ-ಅಸ್ತುತಿಮ-ಅಸದ್ಯತಾ “ಸ್ವರ್ವಿನಿ”- ತಪಸ್ಯಾನಿ ॥ ಮೋಹಣೀ ರಕ್ತಾ ॥ 130॥

ಕನ್ನಡಾಭಾ :-

“ಕರ್ತವ್ಯತಿ”- ರಬ್ಬು ಕ್ರಿ “ಬ್ರಹ್ಮ”- ಎಂಬ ಆಧಾರಿತತ್ವದೇ. “ಕರ್ಮರ ಶಾಖೆ”- ಎಂಬಲ್ಲಿ- ಭ್ರಗು ಪಾತ್ರ ನಾರದ- ಈ ಜ್ಞಾನಸ್ವರೂಪ ಚಿಟ್ಟು ಮಾತ್ರ ಅರ್ಥಿಗಳಿಂದಿಲ್ಲ. “ಅಪ್ರತಿಮಾ”- ರಬ್ಬು ಕ್ರಿ “ಅಸದೃಶ”- ಎಂಬಭಾರ. “ಕ್ರಾಂತಿ”- ಎಂದರೆ ತಪ್ಪಿಗಳು. ಇಂದಿಗೆ 16ನೇಯ ಕ್ರಾಂತಿ ಮುಗಿದುದು, 1301.

5. ಗುರುತ್ವದಯ ಪ್ರಕಾರಿಣಿ :

ಮರೀಚಾದಿ ನವಬ್ರಹ್ಮಾರ್ಥ ಸ್ತುತಿಗ್ರಿಯತ್ವದೇ ಇತಿ ಎಂದರು.

ಶತಧ್ಯತಿ ಎಂಬ ಬ್ರಹ್ಮದೇವರ ಹೃಷ್ಯಾಳಾದ ಮರೀಚಾದಿಗಳಲ್ಲಿ ಮೇಲೆ ಶೇಷದ ನಾರದ, ಭ್ರಗು ಇಬ್ಬರು ಮೊರತು ಉಂದರಿಂಥಾ ಆಪರಾಜಿತಿಯಿಂದ ವರವಶನಲ್ಲದ ಸರ್ವಾರ್ಥವಾ ಶ್ರೀಹರಿಯನ್ನು ಸುಸಮಾಧಿಯಿಂಬ ವಿಶಾಗ್ರಾ ಧ್ಯಾತ್ವಿಂದ ಒಲಿಂ ಅಂದರೆ ಮತ್ತೆನ್ನ, ಮುಂದುಲೋಕದಲ್ಲಿ ಪ್ರಾಣಿಕುವ ಅಪ್ರತಿಮಿಯಿಂಬ ಅಸದೃಶ ಸುತಪೋನಿಧಿಗಳಾದ ವೃತ್ತಿವ್ಯಾರಲ್ಲಿ ಅಧಿಕಾರದ ಮರೀಚಿ ಅಶ್ರಿ ಪ್ರೀತಿ ಕ್ರಮ ಕ್ರಮ ವಸಿಸ್ತು ಹೆಚ್ಚು, ವೈವಕ್ತಿಕಮನು ವಿಶ್ವಾಮಿತ್ರ ಅಣಿರ ಈ ಒಂಧತ್ವ, ಜನಗಳ ಪಾದಗಣಗಿ ಎರಗುವ ಅಂದರೆ ನಮಿಸುತ್ತೇನೆ. ||20||

ಸರ್ವವಾಚಿತ್ವಾನಸಾರಸಂಗ್ರಹ

1. ಪ್ರಸಕ್ತಪದ್ಧತಿಂದ- ಬ್ರಹ್ಮತ್ವರಾದ ಮರೀಚಾದಿ ಸಪ್ತತೀರ್ಥಿಗಳು ಮತ್ತು ವೈವಸ್ಯತಮನು ಪಾತ್ರ ವಿಶ್ವಾಮಿತ್ರ- ಈ ಒಂಧತ್ವ ಮಂದಿರಿನ್ನು ಸೋತ್ತಮಾಡುತ್ತಾರೆ.

2. ಶತಧ್ಯತಿ- ಓತುಮುಂಬಿ ಬ್ರಹ್ಮದೇವರಿ- “ಶತಧ್ಯತಿ”- ಎಂದು

ಹರರು. ನೂರು ಬ್ರಹ್ಮಾಲ್ಪಗಳ ಕಾಲ ಭೋವತ್ಸ್ಯಯಾಫಾಧಕಣಾಗಿ ಕಾಯಿರುವರು. ನಿರ್ವಹಿಸುವ ಬ್ರಹ್ಮದೇವರು, ಶತಾನಂದರೆನಿಸುವರು.

3. ಚತುಮುಫಿಬ್ರಹ್ಮದೇವರ ಮತ್ತೊಳ್ಳಿ ವಿಳುವಂದಿ ಹಂಡಿಗಳು. ಇವರೇ ಮರಿಣ್ಯಾದಿ ಸಂಪೂರ್ಣಗಳು. ಅವರು ಶ್ರಮಣಾಗಿ (1) ಮಾರೀಟ (2) ಅತ್ಯ (3) ಘರಹ (4) ಕ್ರಿತ (5) ವಾಸ್ತು (6) ಘರಸ್ತು (7) ಅಂಗಿರಸ್ತ ಎಂಬ 7 ಮಂದಿ ಯಂತರಗಳು.

4. ಈ ವಿಳುವಂದಿ ಯಂತರಗಳು ತಪ್ಪೋನಿಧಿಗಳು. ಮಹಾತಪ್ಪಗಳು (ಈತಪ್ಪೋನಿಧಿಗಳು).

5. ಶ್ರೀರಮರಮಾತ್ಮನು ಅಸದ್ಯತನು. ಅಪರಿಮಿತ ಮಹಿಮಾ ಸಂಪನ್ಮೂಲನು. ಪರಮೇಷಠದ್ವಿತೀಯನು. ಸಮಾಭ್ಯಧಿಕಶಳನ್ಯನು. ಇದರಂದ ಅಪ್ರತಿಮು— ಎಂದಿದ್ದಾರೆ.

6. ಅಪ್ರತಿಮಾದ ಅಪ್ರಮೇಯನು ಅಜೀಯನು. ಪರವಶವಳಿದವನು. ಇದರಿಂದ ಅಪರಾಜಿತನು.

7. ಅಂತಹ ಅಪ್ರತಿಮ ಅಪರಾಜಿತನಾದ ಶ್ರೀಪರಮಾತ್ಮನನ್ನು ಶೂಪೋಽತ್ಯ ಸಂಪೂರ್ಣಗಳು ತಮ್ಮ ಧೋರತಪ್ಪನ ದ್ವಾರಾ, ಅಸಂಪ್ರಜ್ಞತ ಸಮಾಧಿಯಿಂದಿಯಲ್ಲಿ ಒಲಿಗಳೊಂದು, ಅವನ ಅನುಗ್ರಹ ಪಡೆದ ಮಾಹಾನುಭಾವರು. (ಈಸಮಾಧಿಯೊಳು ಒಲಿ) ಅವರು ಶ್ರೀಲೋಕ ವಿಖ್ಯಾತರು,

8. ವೃವ್ಯಾತಮನು ಮತ್ತು ವಿಶ್ವಾಮಿತ್ರ— ಈವರೂ ಸಂಪೂರ್ಣ ಗಳಂತೆ ಬ್ರಹ್ಮಪತ್ರರಳಿ. ಈವರು ಇದು— ಇವರಿಭೂರನ್ನು ಬಿಟ್ಟು ಎಂದು ವ್ಯಾಪ್ಯಾನಿಸಿದ್ದಾರೆ— ಶ್ರೀಸಂಕಂಷಣಣಂದೆಯರು. 16ನೇಯ ಕಣ್ಣಿ ಸೇರಿದ ಈವರು ಸಂಪೂರ್ಣಗಳಿಗೆ ಸಮಾನ ಕ್ಷಾಪನ್ನರಾದ್ದರಿಂದ ಈ 16ನೇಯ

ಪದ್ಮ ೧೦

ಇದಿಕ್ಕುರೊಳು ನೋಡಲಿಗ |
 ಒತ್ತು ಬ್ರಹ್ಮಾನಾನಿನಿ |
 ಶಾಂತಿ ಸಿರಿಯಂತಿ ನಿಜರ ಗುರುವುಹಿಂದೆ ಕಾರೆ ||
 ಉತ್ಸರ್ವನುದಿನಾಧಿ |
 ಮುಖಟಿಷಣದಿಂದ ವಿಬುಧರಿ |
 ಶೋಧಲಹಿಂ ಮಂಗಳವಾವಾಲದರಿ || ೧೦ ||

ನೃದಿಂದ ದಾಸರಂಬಾಯಾರು, 17ನೇಯ ಕ್ರಾಂತಿನಾದ ಏತಾದಿ
 ಸ್ತುತಿಸುತ್ತಾರೆ. #3 ||

೨೪ರೊಳು= 12 ಮಂದಿ ಸಂಭಾರರಾದ ಸಂಯುರು
 ನೊಡ = ಅದಿಷಂಯುರನಾದ, ಉರುಕ್ಕನು ನಾಮಕ
 ೨೫ ಶ್ರೀಪರಮಾತ್ಮನ ಆವಶಾರನು. ತದ್ವಾತಿಂತ್ರ ಉಂದ
 ಅದಿತ್ಯರಾಜು, ನಿತ್ಯ= ಏತನಾಮಕ ಸಂಯುರನು,

ಪ್ರವರ್ತನಾರ್ಥಿ = ಪ್ರವರ್ತನಾಯುದೇವರ ಪತ್ತಿಯಾದ, ಸರ್ವವೈ
ಪ್ರಾರ್ಥಣೆನಾಮಕರು, ನಿರಖು = ದಿಕ್ಕುಲಕಣಾದ ನಿರಖುತ್ಯಾಯ,
ಶಿಖಾರಗೆರುನುಹಿಳಿ = ಸುರಗಾರುಗಳಾದ ಬೃಹಸ್ಪತಿಚಂಡಿಯರ ಪತ್ತಿ,
ಶಾರೀ = ಶಾರಾದೇವಿ, ಈ ದಿವೋಕ್ಷಿಂಶರು = ಈ ನಾಲ್ಕುಮಾಂದಿ ದೇವತಾಗಳು
(ಮಿತ್ರ-ಪ್ರಾರ್ಥಣ-ಸರಖಣ-ಶಾರಾದೇವಿ), ಶಿನುದಿನ = ಪ್ರತಿದಿನದಲ್ಲಿ
ಉಧಿ = ಮನೋವ್ಯಾಧರಾಜವಾದ ವ್ಯಾಸಾದಿಗಳನ್ನು, ವ್ಯಾಧಿಯ =
ದ್ಯುಹಿಕಾದ ರೋಗಾದ್ಯಾಪದ್ರವರ್ಗನ್ನು, ಉಪಕ್ರಿಯವರ್ಣದು = ಇಷ್ಟಾರ
ತೂಳಿಯನ್ನು ಹಿಡಿತಾಗಿ, ನಿಬಿಧಿರಿಗೆ = ಭಗವದ್ವರ್ತಿರಾದ ಜ್ಞಾನಿಗಳಿಗೆ,
ಅದರದಿ = ಅಂತರಾಂಶ ಪೂರ್ವಕವಾಗಿ, ಅವಿಳವಾಂಗಳವ = ಸದ್ಗು
ವಾದ ಜ್ಞಾನ, ಭಕ್ತಿ, ವೈರಾಗ್ಯಗಳಿಂಬ ಶಭಾಗಳನ್ನು, ಅವಕಾಲದರೀ =
ಸದಾ ಸರ್ವಶಾಂಕಾರಾಂಧ್ರಿಯೂ, ಶಾಂತಿ = ಕೊಟ್ಟು, ಉದ್ದರಿಂಷಳೆಂದು
ಪ್ರಾರ್ಥಣುತ್ಪರ. 1311

ವ್ಯಾಖ್ಯಾನಗಳು

1. ಶ್ರೀ ಸಂಕಾರಣಾಂಧ್ರಯರ ವ್ಯಾಖ್ಯಾನ :—

17 ವೇ ಕ್ಷಯ ಏತಾದಿಗಳನ್ನು ಸ್ತೋತ್ರ ಮಾಡತಾರೆ.

ಉತ್ಸೇರಿಯ ಮಾಂದಿ ಸೂಕ್ತರೂಪಾದ ಅದಿಸಂಕ್ರಾನ್ತಾದ ಉರುಕ್ಕಿರುವನು.
“ಮನು ಸಾಕ್ಷಾತ್ ಪರಮಾತ್ಮನು. ತದ್ವಾತಿಂತ, ಅದಿತ್ಯರು ಹನ್ಮೂಳಿಯ
ವಾಂದಿ. ಏತಾದಿಗಳ ಸೂರ್ಯ, ಪ್ರವರ್ತನಾಯುದೇವರ ಪತ್ತಿ ಪ್ರಾರ್ಥಣ
ಮಾಮಕದೇವರು, ನಿರಖು, ದೇವತಿಗಳಿಗೆ ಸುರಗಾರುಗಳಾದ ಬೃಹಸ್ಪತಿಚಂಡಿರ
ಪತ್ತಿಯಾದ ಶಾರಾದೇವಿ, ಈ ನಾಲ್ಕುಮಾಂದಿ ದೇವತಿಗಳು ಪ್ರತಿದಿನದಲ್ಲಿ
ಮನೋವ್ಯಾಸಾದಿಗಳು, ದೇಹಕ್ಕಿ ರೋಗಾದ್ಯಾಪದ್ರವಗಳು ಇವುಗಳ ಸಮಾಖ್ಯ
ಗಳ ಪಂಕಾರಮಾಡಿ, ಭಗವದ್ವರ್ತಿರಾದ ಜ್ಞಾನಿಗಳಿಗೆ ಅದರ ಪೂರ್ವಕವಾಗಿ
ಸದ್ಗುವಾದ ಜ್ಞಾನ ಭಕ್ತಿ, ವೈರಾಗ್ಯ, ಮಂಗಳವನ್ನು ಸದಾ ಸರ್ವಶಾಂಕಾರಾಂಧ್ರಿ

ಹೆನ್ನ ಉದ್ದಾರ ಮಾಡಬೇಕೆಂದು ಪ್ರಾರ್ಥನಾ ಮಾಡೋದರಾಗಿದ್ದಾರೆಯ
ಜ್ಯೋತಿ. ॥३१॥

೨. ಭಾವಪ್ರಕಾರಿ :-

ಮಿಶ್ರನೆಂಬ ಸುಳಿಯರ್, ಪ್ರವಹನ ಸತಿ ಪ್ರಾಪ್ತಿ, ನಿರ್ಬಂಧ, ಗುರು
ಪ್ರಾಣರ ಈ ದೇವತೀಗಳು ಜ್ಞಾನಿಗಳಿಗೆ ಅಧಿಯಾಸಣ್ಣ ಘ್ಯಾಧಿರೂಪನ್ನು ಆಗಾಗೆ
ಪರ್ವತೀರುನ ಅಪತ್ತುಗಳನ್ನು ಪರಿಹರಿ, ಸರ್ವದಾ ವಾಣಿಕವನ್ನು ಕೊಳಗಳಿ.

॥३१॥

೩. ಶ್ರೀರಾಮದಾಸಸಿದ್ಧಾಂತಕೌವುದಿ :-

“ಧ್ಯಾದಶ”-ಇತಿ. “ನಿಜರ್”=ದೇವ. “ಮಹಿಳಾ”=ಭಾಯಿಯರ್.
ಉಪಿಷಠ=ವಿಷ್ಣು, ಸಮೃದ್ಧಿಕ್ಷ್ಯಾ. ॥३१॥

ಕನ್ನಡಾಧಿ

“ನಿಜರ್ಗಾಗಿಯ”-ಎಂಬಲ್ಲಿ, “ನಿಜರ್-ಶಬ್ದಕ್ಕೆ-“ದೇವತೀಗಳು” ಎಂಬ
ಅರ್ಥ. ಅವರ ಗುರುವೇ ಬ್ರಹ್ಮತ್ವ. ಅವರ “ಮಹಿಳೆ”-ಕೆಂಪಿ-ತಾಳ
ರೇವ.

“ಉಪಿಷಠ”-ಶಬ್ದಕ್ಕೆ “ವಿಷ್ಣು”-ದೇವ ಅರ್ಥವಿರೆ. ಇಲ್ಲಿಗೆ 17ನೇಯ
ಕ್ಷ್ಯಾ ಮಾನಿಸುಂದರಿ. ॥३१॥

೪. ಶ್ರೀರಾಮಾಧ್ಯದಯಪ್ರಕಾರಿ :-

ಮಿಶ್ರಸೂರ್ಯ. ನಿಂತುರುತ್ತ, ಪ್ರಾರ್ಥಿದೇವಿಯರನ್ನು ಸುತ್ತಿಸುತ್ತಾರೆ
ಧ್ಯಾದಶ. ಎಂದು.

ಧ್ಯಾದಶಾತ್ಮಕರಲ್ಲಿ ಮೆದಲು ಸಂಪ್ರಯಾದ ಮಿಶ್ರನಾಮಕ ಸೂರ್ಯನು
ಕ್ರಿಷಣವಾಯಿ ಪಕ್ಷಿಯಾದ ಪ್ರಾಪ್ತಿದೇವ, ನಿರಖುತ್ತ. ದೇವಗಿರುವಿನ

ಪತ್ನಿ ತಾರೆ ಈ ದೇವತಾರೂ ಸದಾ ಪ್ರಾಣಿ ಉಪಯೋಗವೇಂಬ ರೋಗಿದ ಶರೀರ ತಾರೆ ಅದರದಿಂದ ಅಧಿಕ ಕುಳಿತು ಹಾನಿ ತಾರೆ ಮಾಡಿದ್ದರಿಂದ ಜ್ಞಾನಿಗಳಿಗೆ ಅದರದಿಂದ ಅಧಿಕ ಕುಳಿತು ಹಾನಿ ತಾರೆ ಕೊಂಡಿರಿ. ||31||

ಗ್ರಹವಾತ್ಮಾಸಾರ ಸಂಗ್ರಹ

1. ಪ್ರಸಕ್ತ ಪಂಡಿತರು 17ನೇಯ ಕಾಲ್ಕಾಸ್ತಾರಾದ್ಯ- ವಿಶ್ವನಾಮಕ ಸೂರ್ಯ ಪ್ರಾಪ್ತಿ- ನಿರಜು- ತಾರ್ತಾ ಈ ನಾಲ್ಕು ಮಂದಿಗಳ ಸ್ತುತಿಯನ್ನು ಮಾಡಿದ್ದಾರೆ.

2. ಸೂರ್ಯರ ವರ್ಗ 12 ಮುಂದಿರು. ಇವರಿಗೆ ದ್ವಾದಶಾದಿಕ್ತ ರೀಂದು ಹಿಸರು. ಪತ್ನಿ ಕಾಯ್ದರಲ್ಲಿ ಪ್ರತಿತಾಮಕ ಸ್ಥಾನಕ್ಕೆ ಅಭಿಮಾನಿಗಳಾದ ದೇವತಾವರ್ಗ, ಈ ದ್ವಾದಶಾದಿಕ್ತರಲ್ಲಿ ಅಲರ್ಕುಮನಾಮುಕ ಸೂರ್ಯನು ಸಾಕ್ಷಾತ್ ಶ್ರೀರಮರಮಾತ್ಮನ ಅವತಾರನು. ಅತನನ್ನು ಉಳಿದು, ಇತರ ಸೂರ್ಯರ ಸಂಖ್ಯೆ 11. ಈ 11 ಮಂದಿಗಳ ಶ್ರೀಣುಂಪ್ಯಾದ್ಯ ಮೌದ್ರಿಗಳನು ಒಂದರೆ ಪ್ರಥಮ ಸ್ಥಾನಾಪನ್ಸು ನಾದವನು ವಿಶ್ವನಾಮಕ ಸೂರ್ಯನು (ಮೌದ್ರಿಗಳಾದ ವಿಶ್ವ).

3. ವಾಯವ್ಯ ದಿಕ್ಕಿನ ದಿಕ್ಷಾಲಕ್ಷಣ ಶ್ರವಣವಾಯುವ್ಯ. ಈತನು 49 ಮರುಧ್ರಾಗಳಲ್ಲಿ ಒಟ್ಟನು. ಈತನ ಪತ್ನಿ- ಪ್ರಾವಚಿನೀ.

4. ಸ್ವೇರ್ಯಕ್ತ ದಿಕ್ಕಿನ ದಿಕ್ಷಾಲಕ್ಷಣ - ಸೀರಣುಕಿಯು. ಈತನು ದೃಕ್ಕುವಂತಹಾತಾನಾಗಿದ್ದರೂ, ಪ್ರಕಾಳದ, ಬಲ, ಏಭ್ರಾಷಣರಂತೆ ವಿಷ್ಣು ಭಕ್ತನು. ದೇವತಾಗಳಕ್ಕೆ ಸೇರಿದವನು. ಇವನಿಗೆ ಪುಣ್ಯಜನಪನೆಂದೂ ನಾಮಾಂತರ.

5. ನಿಜರರು- ಎಂದರೆ, ಈಂಥ್ಯು ಇಳ್ಳದ ದೇವತಾಗಳು. ಅವರು

ನಾಯಕರು ನಿರ್ದರ್ಶಿಸಿ ಗುರುಗಳಾದ ಬೃಹಸ್ಪತಿ ಹಾಯುರು. ಅವರಂತೆ ಶಾಖಾಧೀವಿ.

6. ಅಂತು, ವಿಂತನಾವಂತ ಸುಖ್ಯಾ- ಪ್ರಾಪ್ತಿ- ಸಿರಿಯತ್ತಿ ಕಾರಾಡೀವಿ. ಈ ನಾಲ್ಕುರೂ ಸಮಾನ ಕ್ಕಾಪನ್ನರು. 17ನೇಯ ಕ್ಕಾತ್ತೀ ಸ್ಥಿರವರು.

7. ಈ ನಾಲ್ಕುರು ದಿವೌಕಾರರು. ಆದರೆ ದೇವರ್ಮಾತ ನಿವಾಸಗಳಾದ ದೇವರ್ಕಿಗಳು. ಇವರು ಸಮ್ಮಾನ ಉಪಟಳ-ಎಂದರೆ, ಕೊಡರೆ ಅಥವಾ ವಿಷ್ಣು ಗಣನ್ನ ನಿವಾರಿಸಲಿದು ಪ್ರಾರ್ಥಿಸಬತ್ತಾರೆ.

8. ಇಂತಹ ಉಪಟಳವು ಪರದು ಪ್ರಕಾರ. (1) ಆಧಿ, (2) ವ್ಯಾಧಿ ಮಹಿಳೆಗಳಿಗೆ ಸಂಬಂಧಿಸಿದ ಚಂತೆ, ವ್ಯಾಸಾರ್ಥಿಗಳು ಅಥಿ- ಇನಿಷಿಯಾಟಿ. ದೇಹಕ್ಕೆ ಬಂದ ರೋಗಾದ ಉಪದ್ರವಗಳು- ನ್ಯಾಧಿಗಳು.

ಕೃಷ್ಣರ್ತ ನಾಲ್ಕು ಮುಂದಿ ದೇವರ್ಕಿಗಳು, ಮಾನ್ಯಕರ್ಮಾದ ಆಧಿ ಮಹಿಳೆಗಳಾದ ವ್ಯಾಧಿಗಳನ್ನ ನಿವಾರಿ, (ಉಪಟಳವರಿದು) ಆಳನಿಗಳೀ (ವಿಭಾಧಿಗಳೀ) ಸಕಲ ತುಭಿಸಂಪತ್ತುಗಳನ್ನ ಸದಾ ಸರ್ವಜಾಲಗಳಿಳ್ಳಿಯೂ ಮೊತ್ತರಿ ಎಂದು ಸ್ತುತಿಸುತ್ತಾರೆ. ||31||

ಪದ್ಯ ೫೭

ಪೂರ್ವ :

ಮಾನಸಿಧಿಗಳಿನಿಂದುವ ವಿಶ್ವ |
 ಶ್ಲೋನ ಧನಯ ಗಜಾನನರಿಗೆ ಸೇ |
 ಮಾನರಂಧ್ರತ್ವದು ಕೀರ್ತಕತ್ವದೇವಗಳ ||
 ಕಾನಮಿಸುವನು ಬಿಡದೆ ವಿಘಾ |
 ಜ್ಞಾನ ಕರ್ತಿದು ಸುಖೋಧರವಿನ್ನ ಸೇ |
 ದಾಸುರಾಗೆದಲಿಮಾಗೆ ಪರಿಷಾರಿಸಲಿ ಸಂಪದವ || ೫೭ ||

ಅವಕರಣಿ :-

ಪ್ರಸ್ತುತ ಪಾಠ್ಯದಿಂದ ದಾಸರಾಯರು 18ನೇಯ ಕ್ರಾಂತನ್ನರಾದ, ವಿಶ್ವ
 ಶ್ಲೋನ- ಕುಬೀರ- ಗಣಪತಿ ಕೀರ್ತಕತ್ವದರ್ಬಂಧ ಸ್ತುತಿಸುತ್ತಾರೆ. || 32 ||

ಪ್ರತಿಜ್ಞಾಭಾಷ್ಯ :-

ಮಾನ = ಚೇದಪುರಾಣ ಸದ್ಗುಷ್ಠಗಳಿಂದ ಪ್ರಾಚ್ಯಯಾಗುವ ತಣ್ಣನ,
 ನಿಧಿಗಳಿನಿಂದ = ನಿಧಿಗಳಿಂದ ಕರಿಯಸುವ (ಜ್ಞಾನ-ಕರ್ತ್ಯಾಃನಿಧಿಗಳಾದ)
 ವಿಶ್ವಶ್ಲೋನ = ವಾಯುಷತ್ವನಾದ ವಿಶ್ವಶ್ಲೋನ, ಥನಪ = ಧನಾಧಿಕರಿ
 ಯಾದ ಕುಬೀರ, ಗಜಾನನರಿಗೆ = ಗಜವದನನಾದ ಶ್ರೀರಿಘ್ನಿತ್ವರ-
 ಈ ಮೂರು ಮಂದಿಗಳಿಗೆ, ಸಮಾನರು = ಕತ್ತದಲ್ಲಿ ಸಮಾನರಾದ,
 ಎಂಧ್ರತ್ವದು ಕೀರ್ತಕತ್ವ = 85 ಮಂದಿ ಸೋಮಪಾನಾರ್ಥರಾದ ಕೀರ್ತ-
 ಕತ್ವದರ್ಬಂಧ, ದೇವಗಳಿ - ದೇವತಾ ಸಮೂಹಕ್ಕು. ಬಿಡದೆ ಆನಮಿ
 ಸುವೇಸು = ಸದಾಶಾಲದಲ್ಲಿ ಭಕ್ತಪೂರಸ್ವರಘಾಗಿ ವಂದಿಸುತ್ತೇನೆ. ವಿಘಾ |
 ಜ್ಞಾನ ಕರ್ತಿದು = ಜಗತ್ತುವಿಘಾ-ಜೀವೇಶರ ಅಬೇಧ. ಪ್ರಾಪಣಿ

అయిగలే తారత - ఎంటే జ్ఞానపన్న పరిచం, సుచోధ
పన్న = సమాజిసవాద జ్ఞానపన్న కొట్టు, ఎవుగే = ఎప్పు
గలే, అనురాగదలి = నిరంతర ఆకిప్పేచుదింద, సంశదవ =
ఇస్తపు దళి - వైరాగ్యగాంచి ద్వేపిసంప్రతున్న, పరిశారిశం =
గల, సంరక్షిషిలించు ప్రాథమినే మాదిరిక్తార. ||321||

వార్షిక్కానగళు

ఉ. శ్రీ సంక్షిప్త ఒడియుర వార్షిక్కాన :-

18వే శక్కిద విష్ణుక్కేనాదిగళు, లేఖకతస్తురు ఏపరిశ్శన్న
శ్రుతమాయకార.

ప్రాప్తపురాణసచ్చాప్త, ధనధాన్యాది నపరిధిగళు ఎత్త ఏమిసు
ఇం వాయుపుత్త, విష్ణుక్కేన. కుబేర, ఉష్ణీశ్వరంగే, ఈ
అయిమందిగళగి సమానరాద - సోమిభానాపరు మంచుమంది.
యోగిగి ఉత్కుమ క్షుద్రపరు హోగ్గి తుఫిపరు, జీవోగిగి
పర క్షుద్రపరు తోగెతా లపిష్టురాద - దేవాన, సమానరు.
ప్రాప్తపురాణి సదాకాలదలి చుండాగి దండుపూచుచేను. విషయ
శాసనిగాలే తారకవెంబ విభ్యాజ్ఞన కేందు. అపంపుక్కు ఎంచ
నైష కొండ, జ్ఞానభుత్, వైరాగ్యగాలే తారకవెంబ దిష్టజ్ఞనే
అప్పి, జీవేతభీద, తారతమ్య జ్ఞానభుత్పు నమ్మగిగి
పోత ఆకిస్మీతదింద సంప్రతున్న కొట్టు చండాగి సంరక్షణ మాయలి
శ, మనఃపూర్వకపాగి ప్రాథమిన మాయతేను ఎత్త ప్రాథమి
పోవరాగిద్దు రేత తాప్తర్థ. ||321||

2. ಭಾವಪ್ರಕಾರಿಕೆ :-

ವಿಷ್ಣುನೇನ, ಶುಚಿರ. ಗಣಪತಿ, ಅಶ್ವನೀದೇವರೂ ಇವರಿಗೆ
ಸಮಾನರಾದ ಸೂರ್ಯಮಾಳಾರ್ಹರಾದ 100 ಮುಂದಿ ದೇವತೀರ್ಥ ಸ್ವಾ
ದೂಲಿ ಹೇಳಿದ ಉತ್ತಮ ದೇವತೀರ್ಥನ್ನು ಇದು, 85 ಜನರು ಉಂದವರು
ಇವರ್ಲೋರೂ, ವ್ಯಾರಧೃಪತಾತ್ಮಗಿ ವಿಧಾಕ್ಷಾನ ಸಂಭವಿಸಿದರೂ ಅದನ್ನು
ಪರಿಹರಿ. ಉತ್ತಮ ಜ್ಞಾನನನ್ನಿತ್ತ ಸಮುದ್ರಾದ್ವರಿಸಿ. ||32||

4. ಶ್ರೀವಾರ್ಣವಾಸಿದ್ವಾಂತಕಾರ್ಣಿಮುದಿ :-

“ಮಾನ”- ೨೫ || “ಗಣತ್”- “ಇಷ್ಟಸ್ಯಯಃ” || ಅಷ್ಟಾದೀಕ್ಷಾ ||
1321

ಕಂಸ್ತಾಧಾರಿ

ಇಲ್ಲಿ “ದೇವಗಿರಿ”- ಎಬ್ಬಾದ್ದು, “ದೇವಗಿರಿಕ್ಯ”- ಎಂಬ ಅಭಿವಿಷಯ
ತ್ವದ್ದ. ಇಲ್ಲಿಗೆ 16ನೇಯ ಕ್ಷಾಯ ಮುಗಿದು. ||32||

5. ಶ್ರೀಗುರುಹೃದಯ ಪ್ರಕಾರಿಕೆ :

ವಿಷ್ಣುನೇನ, ಗಣಪತಿ, ಧನೇಶ, ಶೈವಶತತ 85 ಜನರನ್ನು ಸವಾ
ಕೊಗೆಳುತ್ತಾರೆ, ವಾಸವೆಂದು.

ಎಂಬೆಂಬ ಜ್ಞಾನನಿಧಿಗಳು ಏನಿಸಿಕೊಳ್ಳುವ ವಿಷ್ಣುನೇನನಂ, ಧನೇ
ಶತ, ಗಜಾನನ ಎಬ್ಬ ಗಣಪತಿ ಇವರಿಗೆ ಸಮಾನರಾದ ಶೈವಶತತರೆಯ
ದೇವತೀರ್ಥ ಏತ ಜನ ದೇವಗಿರಿಕ್ಯ ಸದಾ ನಾನು ಸಮಿಸುವೇನು. ಕೃಷ್ಣರೆ
ಮಿಧಾಕ್ಷಾನ ಪರಿಹರಿ ಸುಜ್ಞಾನವನ್ನು ಕೊಟ್ಟು, ಸದಾ ಅನುಧಾಗಿಂದ
ಸಮುದ್ರಾದ್ವರಿಸಲಿಯನ್ನುತ್ತಾರೆ. ||32||

ಸರ್ವಾಧಿಕಾರಿಗಳ ಸಂಗ್ರಹ

1. ಪ್ರಾಂತೀಯದಲ್ಲಿರುವ ಶ್ರೀ ಜಗನ್ನಾಥದಾರಿಯರು. 18ನೇಯ ಕ್ರಾತಿಕ್ರಿಯಾದ ವಿಷ್ಣುಕ್ರಿಂತ - ಕುಂಬಿಂ - ಉತ್ತರಾಂ - ೫೫ ಮಂದಿರ ಶಿಖಾ ದೇವತಾಗಳು - ಇವರುಗಳನ್ನು ಸುತ್ತಿರ್ಪಿಡಿಸುತ್ತಿರುತ್ತಾರೆ.
2. ಮಾನ - ಎಂದರೆ ಗೋಪ. ಅದು ಉಭ್ಯಾಗಾಂವ್ಯಾದ, ಉಂಟಾದ ಜ್ಞಾನದಿಂದ. ಅದರಿಂದ ಮರ್ದಿಬುಕ್ತಿ. ತಂತ್ರಾ, ರಾಜುಗಳಲ್ಲಿ ವೈರಾಗ್ಯಪ್ರಮೃತಿ. ಈ ದೃಷ್ಟಿಸಂಪೂರ್ಣದ್ದೇ "ಮಾನ"- ಇಂದು ಕೊಯುವ್ಯಾದ.
3. ಪ್ರಾಂತೀಯದಲ್ಲಿರುವ ದೇವತಾಗಳು - ಮಾನಸಿಧಿಗಳು. ಇವರೆಂದು ಜ್ಞಾನವಿಧಿಗಳು. ತಪೋಃಿಕ್ರಿಯಾರು.
4. 18ನೇಯ ಕ್ರಾತಿಕ್ರಿಯಾದ ವಿಷ್ಣುಕ್ರಿಂತನು. ಈಕ್ಕು ಮಾಯುಷ್ಪತ್ರನು ಶ್ರೀಕರಿಯ ದ್ವಾರಾ ಲಕರ್ತ್ವ ಒಳಗೊಂಡಿರುತ್ತದೆ.
5. ಇದೇ ಕ್ರಾತಿಕ್ರಿಯೆಂದರೆ ಧನಾಧಿಕರಿಯಾದ ಕುಂಬಿರನು. ಧನಪ್ರಾಪ್ತಿ ಮತ್ತು ಯಾಕ್ಷಾಧಿಕರಿಯಾದ ಶಂಕ್ರಾತವಿಕ್ರಿಯೆಂದರೆ ರಿಙ್ಗಲನು. ಯದು ನಿರ್ವಹಿತವಾಗಿರುತ್ತದೆ.
6. ವಿಶ್ವಾಂಭರೀಯಾದ ಗಣಾನನನು 18ನೇಯ ಕ್ರಾತಿಕ್ರಿಯೆಂದರೆ. ಇಂತಹದೇವತೆಯು. ಭೂತಾಕಾಶ ತತ್ತ್ವದ ಅಧಿಕಾರಿಯು ಶಂಕ್ರಾತವಿಕ್ರಿಯೆಂದರೆ.
7. ಸೀರೇಮುಖಾನಾಕ್ರಿಯಾದ 100 ಮಂದಿರ ದೇವತಾವರ್ಗದಲ್ಲಿ. ಶ್ರೀಪಂಚಕ್ರಿಯೆಂದರೆ ೧೮ ವಂಂದೆಂದು ಉತ್ತರಾಂ ಉದ್ದರ್ಶ ೧೫ ಮಂದಿರಿಗೆ ಶಿಕ್ಷಣ ರಂದು ತಿಂದು ತಿಂದು. (ಶಿಕ್ಷಣ ೧೦೦ ಮಂದಿರ. ಶಿಕ್ಷಣ - ೧೫ ಮಂದಿರ)

18 ನೇಯ ಕ್ಷಾತ್ರಾಖಣ್ಣರಾದ, ಪೂರ್ವೋತ್ತರ- ದಿಕ್ಕಿನ- ಶಬ್ದ-
ಗಳಾದ್ದಿ- 45 ಮಾದಿ ಶೇಷತಃಫು ದೇವತಾಗಿಃ. ಇವರ ಹಾಡಾರವಿಂದ
ಗಳಿಗೆ ಭಕ್ತಿಪೂರ್ಣರಾಗಿ ನಿರ್ಮಿತಾರ್ಥ.

9. ಜಗತ್ತು ಮಿಥ್ಯಾ, ಜೀವೇತರಲ್ಲಿ ಅಬೇಧ- ಎಂಬ ಮಿಥ್ಯಾ
ಹಾದಿಗಳ ಕುರುತಗಳನ್ನು ದೂರವಿಂಸಿ, ತತ್ತ್ವಂಬಂಧವಾದ ಭೂತಿಜ್ಞಾನ
ಮಿಥ್ಯಾಜ್ಞಾನ- ಅನ್ಯಥಾಜ್ಞಾನಗಳನ್ನು ಪರಿಹರಿಸಿ. ಸುಜ್ಞಾನವಾಸಿನಿಗಿ,
ಭಾಗವದ್ವಿಷಯಕವಾದ ನಿತ್ಯತಜ್ಞಾನವನ್ನು ಶೋಷ್ಯ ನಮ್ಮಗಳನ್ನು ಅನ್ಯಾನ್ಯ
ಅಂತರಾಳಪೂರಿತವಾಗಿ (ಸದಾನಮರಾಗದರಿ) ಅಂತಃ- ಭಕ್ತಿ- ಸ್ವರ್ಯಾ
ಗಳಿಂಬ ಸಂಪತ್ತನ್ನು ಕರುಟಿ, ಸರ್ವಕ್ಷಿರ್ಸಲಿ- ಎಂದು ಶ್ರುತಿಸುತ್ತಾರೆ ಈ
ರಾಣಿಯಂ. ||32||

ಪದ್ಮ ೫೫

ಮೂಲ :

ಭೂತಮೂರುತನಾಂಶರಭಿಮೂ |
ಭಿತಜಸ್ಸಿ ಮರಿಬಿಮುನಿ ಶ್ರುರು |
ಭೂತಸಂದಸ ಸಾದವೂನಿ ಜಯಂಶರನುಗೊಲಿದು ||
ಜಾತರವ ಶ್ರುತಿಸದೆ ವಿಷಯಾದಿ |
ವಿಂತಭಯನ ಸದಾಭ್ಯಾಸರಿ ವಿಷ |
. ರೀತಬುದ್ಧಿಯನೀಯಾದೆ ಸದಾ ಹಾಲಿಸಲ ಎಮ್ಮು || ೫೫ ||

ಅಂಶರಾಜಿಕ : -

ಪ್ರಸ್ತುತದ್ದರಿಂದ, 19ನೇಯ ಕ್ಷಾತ್ರಾಖಣ್ಣರಾದ ಜಯಂಶಾದಿಗಳನ್ನು
ಶ್ರುತಿಸುತ್ತಾರೆ. ||33||

ప్రమాణాల్ఫి :-

భూతమారుత్త = పంచభూతగట్టి ఒందాద వాయుతక్తువ్యక్తి
'భూతమాయు' - ఎంత సాంకీత. ఈ భూతమాయువిన ముహ్యాభు
మాయు 'ప్రవక్తమాయుదేవరు'. అవాంతరాభూతమాయు భూత
మారుతసు. తపస్సీమారీళి = తపస్సగాడ మరీచెవుని,
శుంఖికశందన = 'ఓంద్రుదేవర షక్తునాద. బాధాభూతమాసి =
బాగారి అభూతమానియాద. జయంతరు = జయిక. ఇవరు,
ఎంగి ఇలిదు = నమగీ ప్రసస్తరాగి, నిషయిది = ప్రాపంచి
అయిభోగాదిగట్టి, శాకరన = అభూతమానవన్న., శృంగిశదీ =
షృంగిశదీ, విశభ్యయిన = సచప్రతిరాశ్ఛియుల యూవ విధ
వర భ్రయాగాందులూ రక్షితనాద (నిఖిలాతనాద), శ్రీపరమాత్మ, శ్రీప
శాఖ్యిషరి = చరణావిందరగట్టి (పాద + అభ్య), నిశరీత
యిత్తియాను శ్రాయిదే = నిశుంగ, నిరాకార, శున్య - ఎంచ
పంచపరోపమాద ఏథాయాచ్ఛానవన్న లోడె, ఎమ్మ = నమ్మ
గొట్టు, సద్గాహాలిషలి = నిరంతరపూ సంరక్షిషలి - ఎందు స్మృతిశిలు
ఇంద్ర. ॥३॥

వ్యాఖ్యానగళు

a. శ్రీసంతసంబంధించరవాయాశ్చాన :-

16నే క్షుద్ర జయంతాదిగటన్న స్తుత్రు మాయతారే.

పంచభూతప్రవిష్టమాద వాయువిగీ భూతమాయు ఎంత సాంకీత.
అయితట్ట చేంతనకీ ఇరోదాగి ఆడ. ఈ వతమాన వాయుల
అయియువాట్ట 10ండ భూతకట్ట ప్రయోగాచ. ఈ భూతమాయువిగీ

ಮುಖ್ಯಾಭಿಮಾನಿ ಪ್ರವಹಣಾಯುದೇವರು, ಅವಾಂತರಭಿಮಾನಿ ಬ್ರಾಹ್ಮಣ ಅವಗಿ ಭೂತಮಾರುತ ಎಂತ ಜೆಸರು. ತಪಸ್ಸಿಗಳಾದ ಮರ್ಡಿಂಬಿನಿ, ಇಂದ್ರದೇವರ ಮಗಳಾದ ಪಾದಾಭಿಮಾನಿ ಜಯಂತ ಇವರು ನವಗಿ ಪ್ರಾಣ ರಾಗಿ, ಪ್ರಾಕೃತ ವಿವಿಧಾಂಗಾದಿಗಳಲ್ಲಿ ಅಭಿಮಾನವೈಟಿಸದ್ದರೆ. ಭಯ ರಹಿತಾದ ಶ್ರೀಪರಮಾತ್ಮನ ಪಾದಕುಮಲದ್ವಯದಲ್ಲಿ ಇರುವಂಥ ವಾಕ ಮಹಾತ್ಮೀಯನ್ನು ಕೀರಿಯಾದೆ, ಶ್ರೀದೇವರಲ್ಲಿ ವಿಗಾರಿ, ಸಿರಾಕಾರ, ಇಂಗ್ಲೆ ಎಂಬಂಥಾ ಮಧ್ಯಾದ್ವಾನವನ್ನು ಕೊಡರೆ, ಶ್ರೀದೇವರು ಸಂಘರ್ಷಿತವು, ಅಪ್ರಾಕೃತಗುಣವಿರುವು, ಸರ್ವವಾಪ್ತ ಇತ್ಯಾದಿ ಸುಖದ್ವಿಯನ್ನು ಕೊಣ್ಣಿ ನಮಗ್ಗೆಗನ್ನು ನಿರಂತರ ಸರ್ವಕ್ಷಣ ಮಾಡತಾ ಬರಬೇಕಂತ ಪ್ರಾರ್ಥನೆ ಮಾಡೋವರಾಗಿದ್ದಾರೆಂತ ಇತ್ಯಾದಿ. ॥33॥

2. ಭಾವಪ್ರಕಾಶಿಃ :-

ಭೂತಮಾರುವಂಬ ಪಾಂಚಭೂತಿಕ್ಕೆ ಸೇರಿದ ಜಡವಾದ ಗಂಗೆ ಅಭಿಮಾನಿಯು ಪ್ರವಹಣಾಯು, ಅಂತರಾಭಿಮಾನಿಯು ಮರ್ಡಿಂಬಿಯು, ಶ್ರಾರಿಯ ಅಂದರೆ ಬ್ರಹ್ಮದೇವರ ಮಹ್ಯಾಭಾದ ಮರ್ಡಿಯ, ಅತ್ಯ ಮೊದಲಾದ ಇತ್ಯಾಂಗಿ ಸೇರಿದ ಮರ್ಡಿಂಬಿಯಿಲ್ಲ, ಅವರು 17ನೇ ಕಣ್ಣಾದ್ದೀ ಇರುತ್ತಾರೆ. ಇವರು ಯಾರೆಡರೆ, ಮರ್ಡಿಯರಿಂದ ಪ್ರಾಧಾನವಾಯಿ ಪುತ್ತಳೀವಿವರ್ಣಿತಃ । ಪ್ರಾಧಾನವಾಯಿಯೊಳ್ಳಿ ಭೂತಮಾರುಯಾನಾಫೌಂಜ್ಲಿ ಮರ್ಡಿ ಚರ್ಚಃ ॥ ಇತಿ ಗೀತಾ ಇತ್ಯಾಯೋಽತ್ಯಾತ್ ॥ ಮರ್ಡಿಂಬಿಮರ್ಡತಾಮಾಸ್ಯಾತ್ ಗೀತಾಯಾಂ ಚ್ಯಾ ಎಂಬ ತೆರಣವ್ಯು ಸಂಗ್ರಹಾಕ್ಯದಿಂದಲೂ, ಗಂಗಾ ಶಾಶ್ವತಯ್ಯ ವಾಕ್ಯಾಧಿಂದ ಮರ್ಡಿಂಬಿಕಣ್ಣಿ ದಿಂದಲೂ ಪ್ರಾಧಾನವಾಯಿನ ವಾಗಿನನ್ನು ತೀವ್ಯಾಂಶ್ಲಿಂಬಿಸ್ತೇನು. ಇದಕ್ಕೆ ಪಧಾರ ಗೀತಾ ತಾಶ್ವಯಿಫರಲ್ಲಿ ಪ್ರಾಧಾನವಾಯಿನ ಮಗನು ಮರ್ಡಿ ಎಂಬ ಭೂತಮಾರ್ಯಾಭಿಮಾನಿಯೇ ಇದೆ ಜೀರ್ಣದ ವಾಕ್ಯದಿಂದಲೂ, ಗೀತೆಯ ಒಭ್ರಹಿತ ಅಧ್ಯಾತ್ಮಯಾದಲ್ಲಿ “ಮರ್ಡಿ ಮರ್ಡಿರುತ್ತಾಮಾಸ್ಯಾ” ವಾಯಿಗಳಲ್ಲಿ ನಾನನ್ನು ಮರ್ಡಿಂಬಿಯನ್ನಾಗಿ ತಿಳಿ ಏಂದು ಇದರುವ ವಾಕ್ಯದಿಂದಲೂ ಈ ಮರ್ಡಿಂಬಿಯ ವಾಯಿಕುಮಾರ ಪರಿಂ ಎಂಬು ತೇರಿದಂತಹಿಯಾಗಿ. ಈ ಮರ್ಡಿ ಜಯಿತ್ತರು ನನಗಿಂಬಿ

ಇಯ ಸುವಿದ್ದಿ ಆಶಯನ್ನು ಹುಟ್ಟಿಸದೆ, ಪರಮಾತ್ಮನ್ನಿಗೆ ಅನ್ಥಾ ಇನ್ನಿಂದನ್ನು ಹುಟ್ಟಿಸದೆ ನಮ್ಮನ್ನು ಸದಾ ರಸ್ತಿಸಲಿ. ||33||

६. ಶ್ರೀವಾಸ್ಸಿದ್ಭಾಂತಕೊಮುದಿ :-

“ಫುತೆ”- ಇತಿ । ಮುಹ್ಯಾಭಿಮಾನೀ ಪ್ರವಹ ಏವ ಅತಿಖಾಕ್ಷರಿಯಿ, ಸ ಏವ. “ಮರೀಚಿ”- ಶಬ್ದೀನ ಅವಾಂಶರವಾನಿ ದೇವ ವಿಕ್ರಿಂತಿ । ತಪಸ್ಯತ್- ಮುನಿತ್ವೇ ತಪ್ಸ್ಯವ ಪ್ರಾರ್ಥಿತೇ । ವಿಶ್ವಾಮಿತ್ರ ಪ್ರಕೃಷ್ಟತ್ವಾನ್ ಮತೇಚಾಪ್ಯಾಮಯೋಽಪಲಾ । ವಿಶ್ವಾಮಿತ್ರ, ಪ್ರತ್ಯುಷ, ಭೃಗು, ನಾರಾದಾಪ್ಯ ದರದೇವಷಿಫಿಂಜಾ ಗೃಹಸ್ಥ ಯತಿ ಭೀದ ಧ್ವನಿ ನವತಿ ಕರ್ಮದೇವ ಸವಾ- ಇತಿ ವಿವೃತಂ ವಿವೃತಂ ॥ “ಸಂದರ್ಭಿ”- ಮಧ್ಯ ಶಂಖಿದ್ವಿ. ಯಜ್ಞನಾಮಾ- ಇಂದ್ರಪತ್ರಃ ॥ ರಾದ್ರಷ್ಟನ್ ಮಹಾಭಿಮಾನೀ ॥ “ಕಾತುರ”= ಆತುರ. ||33||

ಕಂಸ್ಯಾಖಾಭಿ

ಮುಹ್ಯಾಭಿಮಾನಿಯು ಪ್ರವಹನೇ । ಅವನಿಗೆ ಅತಿಖಾಕ್ಷರಿನೇಯ ನಿರ್ದಿ. ಆತನೇ “ಮರೀಚಿ”- ಎಂಬ ಶಬ್ದದಿಂದ ಹೇಳಿಕೊಳ್ಳುವ ಖಂಶರ ಅಭಿಮಾನಿ ದೇವತಾ ವಿಕ್ರಿ. ತಪಸ್ಯಿ- ಎಂಬುದಾಗಿಯೂ, ಈ ಎಂಬುದಾಗಿಯೂ, ಅವನನ್ನು ಕುರಿತೇ ಹೀಂದೆ ಹೇಳಲಾಗಿದೆ, ವಿಶ್ವಾಮಿತ್ರ, ಪ್ರತ್ಯುಷ, ಭೃಗು, ನಾರಾದರಂಬ ಶಂಖತ್ವ, ಉನರು ಕರ್ಮ ವರ್ತಗಳಿಗೆ ಸಮರು- ಎಂಬುದಾಗಿ ಕಾರಕವ್ಯವಿವೃತಿಯಲ್ಲಿ ಹೇಳಿರುತ್ತಿ.

“ಸಂದರ್ಭ”- ಇಂದ್ರನಿಗೆ ಇಬ್ಬರು ಮತ್ತು ಈ ಯಜ್ಞ ಕಾರ್ಗಿ ಖುಟ್ಟಿ ಎಂಬುದಾಗಿ. ಅವರಲ್ಲಿ ಯಜ್ಞನಾಮಕ ಇಂದ್ರಪತ್ರನು ರಾದ್ರಷ್ಟಿ ವರಿಂದ ನಾಶವಿಡಿಸಲ್ಪಟ್ಟಿ ದಕ್ಷಯಜ್ಞಕ್ಕೆ ಅಭಿಮಾನಿ ಎನಿಸಿದವನು. ಇತರ್”- ಶಬ್ದ ಈ, “ಆತುರ”- ಎಂಬ ಅರ್ಥವಿರುತ್ತದೆ. ||33||

5. ⑩೧ ಗುರುತ್ವದಯ ಶ್ರೀಕಾಶಿಕಿ :

ಭೂತವಾಯು ಅಭಿವೂನಿ, ಅವಾಂತರ ದಿಗ್ಭಮಾನಿ ವಂರೀಚೀಯಾ,
ಇಂದ್ರಪತ್ರ ಜಯಂತನನ್ನ ಸಹ ಸ್ತುತಿಸುತ್ತಾರೆ, ಭೂತ ಎಂದು.

ಆತಾಶದಿಂದ ಹುಟ್ಟಿದ ಭೂತ ಜಯವಾಯು ಅಭಿವೂನಿ ವಾಯು
ದೇವರು, ಉರ್ಧ್ವಗೀ ಅಭಿವೂನಿ ವಾರೀಚಿ ಇಂಬ ಯಂತ್ರ, ಮಾರ್ಡಿಭಾಸಿ
ಜಯಂತನ ಸಹ ನಮಗೆ ಉರ್ಧ್ವ ಮಹಿಷಾಯವೆಂಬ ಭೀಂಗದ್ವ್ಯಾ ಕಾಲುರ
ವಂಬ ಶ್ವರೇಯನ್ನ ಕೊಡವೆ, ಏತಭಯ ಅಂದರೆ ನಿರಸ್ತಭಯನಾದ
ದೇವರ ಬಾದಂತಿ ಏವರೀಕವಂಬ ಮಿಥಾಷಾಣಾನವನ್ನ ಕೊಡದೆ ಸದಾ
ವಾಮನ್ನ ಪಾರಿಸಾರ. ||33||

ಶರ್ವವಾಷಿಷ್ಠಾನಸಾರಸಂಗ್ರಹ

1. ಪ್ರಸ್ತುಪದ್ವದಿಂದ ಮುಂದಿನ ೧೪ನಯ ಕ್ರಾಪನ್ನರಾದ ಭೂತ
ವಾಯು ಮತ್ತು ಇಂದ್ರಪತ್ರ ಜಯಂತ ಇವರುಗಳನ್ನ ಸ್ತುತಿಸುತ್ತಾರೆ.

2. ವಾಯುತತ್ತ್ವವೈ ಪಂಚಭೂತ ತತ್ತ್ವಗಳಲ್ಲಿ ಎರಡನೆಯು. ಪ್ರಥಮ
ತತ್ತ್ವವು ತತ್ತ್ವವಾದ ಆತಾಶದಿಂದ ವಾಯುವಿನ ಉತ್ಪತ್ತಿ. ಈ ವಾಯು
ತತ್ತ್ವಕ್ಕಿ ಪ್ರವಹಿತವಾಯುವೈ ಮುಖ್ಯಾಭಿವೂನಿಯು. ಪ್ರವಹಿತವಾಯುವೈ
ವಾಯುವೈ ದಿಕ್ಕಿನ ಅಧಿಪತಿ. ಭೂತವಾಯು ಎಂಬುವನು ಜಡವಾಯು
ತತ್ತ್ವಾಗ್ನಿ ಅವಾಂತರಾಭಿವೂನಿಯು, ಪ್ರವಹಿತವಾಯು ಮತ್ತು ಭೂತ
ವಾಯು— ಈವರೊ ೫ ಮಾರುಗ್ರಾಹಿ ಸೇರಿದವರು.

ಈ ಭೂತವಾಯುವೈ ತಪಸ್ಯಿಯು. ಇವನಿಗೆ ಮರೀಚಿ— ಎಂತಲೂ
ಈವಾಂತರ (ಸಪ್ತಾಂಶಗಳಲ್ಲಿ ಒಷ್ಣಾದ ಬ್ರಹ್ಮಪತ್ರ ಮರೀಚಿಮುನಿಯು
ದೇರಿ— ಉತ್ತಮ ಕ್ರಾಪನ್ನನು).

2. ಶ್ವರುಹೂಡೆ— ಎಂದರೆ, 100 ಅಕ್ಷರೆಗಳಾಗಿರುವ ಸ್ಥಾನ, ಸಾಧನಮಾಡಿಕೊಂಡು ಇಂದ್ರಪದವಿಯನ್ನು ಹೋದಿರುವ ಇಂದ್ರಪರಮ.

ಶ್ವರುಹೂಡನವನ್ನು— ಎಂದರೆ, ಇಂದ್ರನ ಮಹಾವಿದ ಜಯಂತನ್ನು ಇಂದ್ರರೆಷರಿಗೆ ಯಾಜ್ಞ ಪುತ್ರ ಶಿಂಧು ಎಂಬ ಇಬ್ಬರು ಸುತರು ಇವರ ಶ್ವರಿ ಯಾಜ್ಞನಾಮಾಕನೇ ಜಯಂತನು. ರುದ್ರದೇವರಿಂದ ನಾಶಭಿಕ್ಷುಪ್ರಪಂಚಯಾಜ್ಞಕ್ಕೆ ಅಭಿವ್ಯಾಸಿಯು. ಜಯಂತನು ಪಾದಾಭಮಾರಿಯಾದ ತತ್ತ್ವದೇವರೆಯು.

4. ಅಂತಹ ಭೂತವಾಯಿಲಿಗೂ ವಾತ್ಮ, ಜಯಂತನಿಗೂ ಭಕ್ತಿ ಘರ್ಣ್ಯರವಾಗಿ ವಂದಿಸುತ್ತಾರೆ— ದಾಸರಾಯರು,

5. ವಿಷಯಾದಿ— ಎಂದರೆ ಪ್ರಾಪ್ತಃ ಸುಮೀರಿಷಭೀಂಗಾರ್ಥಿ ಅರ್ಥ. ಈ ವಿಷಯ ಸುಖಿಗಳು ಕ್ರಿಷ. ಶಜ್ಞನ್ನುವಾದ ಸುಖವು ಅಲ್ಲ ಕರಿಕಾದುದು. ನಷ್ಟ ಧರ್ಮವುಳ್ಳದ್ದು.

ಇಂತಹ ವಿಷಯಭೀಂಗಾರ್ಥಿಗಳಲ್ಲಿ ಕಾರ್ತವೇ— ಎಂದರೆ, ಹೊಂದಿರುತ್ತಿರುತ್ತಾರೆ— ಅಸ್ತಿ— ಅತುರ. ಇದನ್ನು ಕೆಂಡೆ ಸಂರಕ್ಷಿಸಿಕೊಂಡು ಬ್ರಹ್ಮನೇ.

6. ಶ್ರೀಪರಮಾತ್ಮನು ನಿಭಿತನು. ಆತನಿಗೆ ಯಾರಿಂದಲೂ ಭಿಂಬಿಲ್ಲ. ಭಯಾರಿತಿಕನಾದ್ದರಿಂದ, ವಿಶಿಷ್ಟಯನು (ವಿಶಿಷ್ಟ—ಹೋಗಿರುತ್ತಿರುತ್ತಾರೆ). ಭಯ— ಭಯ, ಅಂದರೆ— ಭಯಾರಿತನು).

7. ಅಂತಹ ವಿಶಿಷ್ಟಯನಾದ ವಿಶ್ವೀಶ್ವರನ ತರಣಾರ್ಪಿಂದಾರ್ಥಿ (ಶಿಂಧು) ನಿಶ್ಚಯವಾದ (ಭೂತಿ— ಅನ್ವ— ವಿಭಾಗಾಂಶ ನರಹತವಾದ) ಶಿಂಧುವನ್ನು ಸದಾ ನೀಡಿ, ಸಂರಕ್ಷಿಸಿ— ಎಂದು ಸ್ತುತಿಸುತ್ತಾರೆ. ॥३३॥

ಪದ್ಯ- ೫

ಮುಂ :-

ಕುಲಬುಣಿಗಳಿಂಭಕ್ತು ಹೈತಯೇ ।
ನಿಖಿಯೆಕಂಬನಗ್ರೀಡ ಸ್ವಾಧು ಮುಂ ।
ಗರ ಜರ್ಣಿಕ್ತ ನಯುಹ ನಾಧಿ ಯಂಯಾಹಿ ಕಹಿಂದು ॥
ಬಲ ಮೋದಲು ಸಹ್ಯೇಂದ್ರಿರವರಿಗೆ ।
ಕರಿತ ಕರ್ಮಾಜ ದಿವಿಜರಿಂಬರು ।
ಉಳಿದ ವಿಜಾದಕ ಮನುಗಳು ಉಚಿತ್ತ, ಚ್ಯಾವನ ಮುಂ

|| ೫೪ ||

ಅವಕರಣಿ :-

19ನೇಯ ಕ್ಷತ್ರಿ ಸೀರಿದ ಅವಕಿಷ್ಟರಾದ ತ್ಯಕ್ತಯು-ಸ್ವಾಧು ಚಕ್ರವರ್ತಿ-
ಪ್ರಾಣಿತ- ನಹು- ಯಾಯಾಹಿ- ಕಹಿಂದು, ಬಲಿ- ಮುಂತಾದವರನ್ನು
ಸ್ತುತಿಸುತ್ತಾರೆ. 1341

ಪ್ರತಿಖಾಧಿ :-

ಕರ್ಮಾಜ = ಕರ್ಮರಿಂದ ಜನಿತವಾದ, ಕರಿತ = ಸ್ವಾರ್ಥ
ಸ್ವಾಧಾವರಣ್ಣ ದೇವತ್ಯ ಇದ್ದು, ಅರು ಅಭಿವೃತ್ವಾದ, ದಿವಿಜ
ರಿಂಬರು = ಕರ್ಮಾಜ ದೇವತಾಗಳಿಂತ ಕರೆಯಿಸುವರು. ಉಳಿದವರು=
ಘಾಷಣೀಕ್ತ ಹೂಗಳು, ಉಳಿದವರು, ಬಲಿ ಮೋದಲು= ಬೆ
ಚಕ್ರವರ್ತಿ ಆರಂಭಿಸು, ಸಹ್ಯೇಂದ್ರಿರು= ಏಳುಮುಂದಿ ಇಂದ್ರರು, ವಿಜಾ
ದಕ ಮನುಗಳು= ತಮ್ಮಾಂದುಮಂದಿ ಮನುಗಳು, ಉಚಿತ್ತ=
ಉಚಿತ್ಯಮಂಗಳು, ಚ್ಯಾವನ= ಚ್ಯಾವನಯುಹಿಗಳು, ಮುಂ= ಮೊದರಾದ,
ಕುಲಬುಣಿಗಳು= ಯಂಗಳ ಸಮಾಜ, ಎಂಭಕ್ತು - ಎಂಭಕ್ತಿ

ಮಂದಿ, ಹೈಕರ್ಯಾಸು = ಹೈಕರ್ಯಾಸ, ಇಲೀಯಂಕಂಪನ್‌ಗ್ರೀಡ = ಭೂಮಿಯನ್ನು ನಿಸ್ಪಾರವಾಡಿ, ಘಾನ್ಯಾರ್ಜಿಗಳನ್ನೆಲ್ಲ, ಸುಂಗಿದ ಭೂಮಿಯನ್ನು (ಭೂ ಅಭಿಮಾನಿ ದೇವತೆಯನ್ನು) ಬಾಣದಿಂದ ಸಹಿಸಿದ, ಶ್ವರ್ತು = ಶ್ವರ್ತಾಚಕ್ರವರ್ತಿ, ಮಂಗಳ = ಅಂಗಾರಕ, ಕರ್ಮಿಕ್ಕತ = ಕರ್ಮಕ್ಕಡ್ಡಾಡ, ನರುಷ = ನರುಪಚಕ್ರವರ್ತಿ, ಸಾಂಧಿ = ನಾಭರಾಯ, ಯಂಯಾತಿ ಯಂಯಾತಿರಾಯ. ಶಿಂಧಿಂಧು = ಶಿಂಧಿಂಧುರಾಜ ಇವರ್ಭೂರ್ಣಿ ನಮ್ಮನ್ನು ಸಂರಕ್ಷಿಸಲೇಂದು ಪ್ರಾಫಿನೆ ಮಾತ್ರಾತ್ಮಕರ. ||34||

ವಾಯುಶಿಖನಗಳು

a. ಶ್ರೀ ಸಂಕರ್ಣಣಾಯೀಯರವಾಯಾಹಾನಿ :

ಅವಶಿಷ್ಟ 19ನೇ ಕಕ್ಷದವರನ್ನು ಸ್ತೋತ್ರ ಮಾಡಿತ್ತೇ.

ಹತ್ತೊಂಬತ್ತನೇ ಕಕ್ಷದ ಹಿಂದೆ ಹೇಳಿದವರಿಗೆ, ಉಗ್ರ ಹೇಳತಕ್ತವರಿಗೆ, ಮುಂದೆ ಹೇಳತಕ್ತವರಿಗೆ ಈ ಯಾವತ್ತೂ ಮಂದಿಯಾದವರಿಗೆ ಕರ್ಮಿಂದ ಒಳಿತ್ತಾದ. ಸ್ವರೂಪಸ್ವಭಾವದಲ್ಲಿ ದೇವತ್ವ ಇದ್ದ, ಅದು ಅಭವತ್ತ ವಾದ ದೇವತೆಗಳು ಅಂದಿಂದು. ಕರ್ಮಿಂದೇವತೆಗಳಿಂದು ತಾತ್ಪರ್ಯ. ಶೂಪ್ರೇಕ್ತರು ಹೋಗತಾ ಉಳಿದವರು ಬಲಿಚಕ್ರವರ್ತಿ ಆರಂಭ ಮಾಡಿ ನಿಖಳೆಯಾದಿ ಇಂದ್ರರು. ಹನ್ಮೂಲ್ಯಮಾಡಿ ಮನಾಗಳು, ಉಳಿತ್ತಾದ ಮುಂತಾಪಕ ಮುಂತಾಪಕ. ಇವರು ಆಸೂನಿಡಲ್ಲಿ ಸೀರಿದ ನೂರ್ತೀರ್ಥಿ ಮುಂತಾಪಕ ಸೀರಿದವರು. ಶ್ವರ್ತಿರ್ಥಾಜಾದ ಹೈಕರ್ಯಾರಾಯ, ಭೂಮಿಯನ್ನು ನಿಸ್ಪಾರ ಮಾಡಿ ಥಾನ್ ರೀಂಡಗಳನ್ನು ನುಂಗಿದಂಥ ಭೂಮಿ, ಭೂ ಸಾಂಕೀರ್ತ ಭೂ ಅಭಿಮಾನ ದೇವತೆಯನ್ನು ಬಾಣದಿಂದ ಕಂಪನ್‌ಗ್ರೀಡ ಶ್ವರ್ತಾಚಕ್ರವರ್ತಿ, ಅಂಗಾರಕ, ಶಂಕ್ರಾಡ, ನರುಪರಾಯ, ನಾಭರಾಯ, ಯಂಯಾತಿರಾಯ, ಶಿಂಧಿಂಧುರಾಯ ಇವರ್ಭಾಗಳು ಇನ್ನೂ. ||34||

2. ಭಾವಣೆಗಳಿಗೆ :-

ಉತ್ಸವೆಯ ಮನ್ಯಂತರಕ್ಕೆ ಇಂದ್ರನಾಡ ಬಲಿ ಮೊದಲು ಮುಂದೆ ಬರುವ ಒಟ್ಟು ಇಂದ್ರಾರು ಏಳು ಜವರು. ಇವರೂ ಮತ್ತೆ ಮುಂದೆ 2 ಪಾರ್ಗ್‌ಗಳಿಂದ ಹೇಳುವ ಚಕ್ರವರ್ತಿ ಮೊದಲಾದವರು. ಇಲ್ಲಿ ನಷ್ಟಿವರ್ತ ಕರ್ಮಗಳನ್ನು ಮಾಡಿ ದೇವತ್ವ ಹೊಂದಿದಾದರಿಂದ ಕರ್ಮದೇವತೆಗಳಿನಿಂದುವರು. ಅಂತಹ ರೀತಿಯಾದರೆ :- 14 ಮನ್ಯಾರ್ಥ ಮೇಲೆ ಹೇಳಿದ ಪರಮಾತ್ಮನವರಾರ ತೇವಸು ಮನು 1, ಸ್ವಾಯಂ-ಖಾವ 2, ವೈವಾಢಿ 3, ರಂಬ ಈ ಮಹಿಯ ಮನುಗಳನ್ನು ಒಟ್ಟು 9-ಇದ್ದ 11 ಮನುಗಳು, ಉಚಿತ್ಯ, ಜ್ಞಾನ ಮೂಲಿ - ಶುಕ್ರಾಂತಿಯರು ಮೊದಲಾದ ಯುಷಿಕುಲದವರು 80 ಜನರು. ಇಲ್ಲಿ ಉಲ್ಲಂಘಿಸಿಬಿಂಬಿತ್ವೆಯ ದಾಸಾಯಿರು ಹೇಳಿರುವರು. ಗೂಡಿಕಾಂ ಕತಮೇವ ಚೋ 160 ಯುಷಿಗಳಿಂದು ಪ್ರಮಾಣಿರುವ್ಯಾದು. ಮಾತ್ರ ಇದೆ ಸಂಧಿ 49ನೇ ಪವ್ಯಾದಿಲ್ಲ 100 ಉಂಟು 100 ಕೋಟಿ ಎಂದು ದಾಸಾಯಿರೇ ಹೇಳಿರುವರು. ಈ ವಾಕ್ಯಗಳಿಗೆ ಇರಿಸ್ತರೆಂದಿರುವ್ಯಾದು. ಇದರ ಸಮಾಧಾನ : ಒಟ್ಟು ಯುಷಿಗಳು 100 ಕೋಟಿಗಳು. ಇವರ ಪ್ರಕೃತಿ 100 ಯುಷಿಗಳಿಂದ ಪ್ರಧಾನರು ಕರ್ಮದೇವತೆಗಳಲ್ಲಿ ಶೇರಿರುವರು, 100 ಕ್ರಮ್ಯ, 100 ಕೋಟಿ ತಾರಕಮ್ಯದಲ್ಲಿ ಕ್ರಮ್ಯ ಎಂದು ತಾತ್ಪರ್ಯ. ದಾಸಾಯಿರು ಉಲ್ಲಂಘಿಸಿಬಿಂಬಿತ್ಯು ಎಂದು ಹೇಳಿದುದರಿಂದ, ಭೃಗುಣಲ, ಕಾಶ್ಯಪರು, ಶಾಂಕಿಂತಿ ಎಂಬ ಪ್ರಸಿದ್ಧ ಕುಲದವರು 40 ಯುಷಿಗಳಿಂತಲೂ, ಕುಲಪ್ರಸಿದ್ಧ ಯಾಗಾದ ಗೋತ್ರಕರ್ತರಲ್ಲಿದ ಯುಷಿಗಳು 20 ಜನರು ಅಂತು 100 ಯುಷಿಗಳಿಂದ ಕರ್ಮದೇವತೆಗಳಿಂದ ತಾತ್ಪರ್ಯ. ಉಲ್ಲಂಘಿಸಿಗಳನ್ನು ಮಾತ್ರ ಹೇಳಿಸಾಧಾರಣಾದ 20 ಯುಷಿಗಳನ್ನು ಅಲ್ಲಿ ಹೇಳಲಿಲ್ಲವೆಂದು ತಿಳಿಯಬೇಕು. 49ನೇಯ ಪದ್ಯದಲ್ಲಿ 100 ಸಂಖ್ಯೆ ಹೇಳಿದ್ದರಿಂದ ಅಲ್ಲಿ 20ನ್ನು ಹೇಳಿರುತ್ತಾರೆಂಬ ತಾತ್ಪರ್ಯ. ಕೃಷ್ಣ ದೇಶದರಿಂದಾದ ಶಾಕಿಂದಿಯಾರ್ಥಿನಿಂದ ಭಿಂಬಿಯಾದನ್ನು ವಾಡಿದ ವೈಖಾನಕರ್ವರ್ತಿ, ಭಿಂಬಿತ್ರನಾಡ ಅಂಗಾರಕನ್, ಶರೀರೀಕ, ಸಹಿಷ್ನ, ನಾಭಿಂಬಾಜನ್, ಯಾಯಾತಿ, ಶಕ್ತಿಬಂದು. ||34||

4. ಕ್ರಿಂಗುರಾಯನ್‌ಸಿದ್ಧಾಂತಕೌಶಿಲ್ಯಾದಿ : -

“ಅಲ” - ೭३ ॥ “ದರಕ್ಕಾಪ್ರದರ್ಶಿನಿಃ । ಯಾವ್ಯಾಕೀಕಿ ಇತ್ತೈತ್ತ
ರ್ಯಾಮಣಿ ವಿವರ್ತಿತಾಃ ॥ ಸನೆಕಾದಿ ಯಾತಿ ದರಕ್ಕಾ ನಿವಂ ನವತಃ ॥ ತಾವ್ಯಾಪಂ
ಬೃಹ, ಉದ್ದಿಧಿಬಾಹ್ಯಕ್ತಿಃ - ಅತ್ಯ ಯಾಷಿಷದೀನ ಕರ್ಮಜಾದ್ಯಾ
ಸ್ಥಾತಿಂತಾಃ ಉಪಲಕ್ಷ್ಯಾಂತಃ ॥ “ಹೈಕಯಾ - ಕಾರ್ತವಿರಯಃ ॥ “ಗೈದ
ವ್ಯಾಖ್ಯಾ” - ಇತ್ಯಾಪನಂ ತದುಭಾಷಾನೇ ಪ್ರಾಪ್ತವ್ಯವಃ ॥ “ಮಂಧಾ” - ಶಂಧಃ ॥
“ಸತ್ಯ” - ಒಲಿ ಅಧ್ಯಾತಾದಯಃ ॥ “ಕರಿಕಮ್ಯಃ” - ಕೃತಂಕಮ್ಯ ತೇನ
ರಿವತ್ತಂ ಪ್ರಾಪ್ತಾಃ ಹೈಕವ್ಯಾಸವ್ಯಾಸಃ ॥ “ಖಾಂಡ” - ಸ್ವಾಯಂಭುವ
ಜಾಸ ವೈವಿಷ್ಟಾವ್ಯೇ ॥ ೧೩೪॥

ಕಂಸ್ತಾಂತರ

ಹತ್ತು ವಾತ್ಪ್ರದರ್ಶಿಗಳು. ೧೦ ಯಾಷಿಗಳಲ್ಲಿ ಗೈಕ್ಕಾಯಿಗಳನ್ನು
ಸಂಗ್ರಹಿಸಿರುತ್ತಾರೆ. ಸನೆಕ ಮೂಡಾದ ಹತ್ತು ಯಾಷಿಗಳನ್ನು ಸಂಗ್ರಹಿಸಿ
ನೀಡಿದ್ದರಿಂದ ೧೦ ಯಾಷಿ ಸಂಪೀಠಿಯಾಗಿವ್ಯಾದಿ. ಬೃಹದಾರ್ಥಿ ಉದ್ದಿಧಿ
ಬ್ರಹ್ಮಾ ಭಾವ್ಯದ ತಾವ್ಯಾಪಂತಿಃಯ ವಾಪ್ಯಾನಿದಲ್ಲಿ ಯಾಷಿಭಿಂದ
ಕರ್ಮಜರಾಂತರಭೂತಿ. ಗಂಧರ್ವರವಯಂತ. ಇಲ್ಲಿರನ್ನು ಸಂಗ್ರಹಿಸ
ಬೇಕು. “ಹೈಕಯಾ” - ಎಂದರೆ, ಕಾರ್ತವಿರಯಾಜುನ. “ಗೈದ
ವ್ಯಾಖ್ಯಾ” - ಪ್ರಾಧಿಮಂಹಾರಾಜನಂ ಇಂದ್ರಾ ಕಂಡನ ಮಾಡಿದ ಮಹಿಮಾಯನ್ನು
ವ್ಯಾಖ್ಯಿಷಾಯಾನಿದಲ್ಲಿ (ಭಾಗವತ - ಸ್ವಂಧ 4 ರಿಂದ) ನೋಡಬೇಕು. “ಸತ್ಯ” -
ಒಲಿ, ಅಧ್ಯಾತ ಮೂಳಂತಾದವರು 7 ಇಂದ್ರಾರು. “ಕರಿಕ” - ಎಂದರೆ,
ಮಂಧಾಲಪ್ಪಿ “ಕೃತ” ಎಂಬಭಾಗ. ಕರ್ಮತ್ವದಿಂದ ದೀಪತ್ವವನ್ನು ಪಡೆದ
ಹೊಂಡಿ, ಅವರು ಹೈಕಯಿಗಿ ಸಮರು. ಸ್ವಾಯಂಭುವ, ತಾವ್ಯಾ
ವೈವಿಷ್ಟ ದುಸುಗಳಲ್ಲಿ ಉಳಿದವರು. ೧೩೫॥

5. ಕ್ರಿಂಗುರಾಯಾದಯಾಪ್ರಕಾಶ : -

ಒಲಿ ಮೂಡಾದ ಕರ್ಷಾಪದ್ಯಾವಿಗಳು ಮೂಡಲು ಚಿಕ್ಕಾಪ್ರವರರೆ

ಗಳುವರೆನ್ನ ಸ್ತುತಿಮತ್ತಾರೆ, ಎರಡು ಪದ್ಯದಿಂದ ಬಲಿಯೆಂದು ಮೊದಲು ಮಾಡಿ.

ಬಲಿಚಕ್ರವರ್ತಿ ಮೊದಲಾದ ಏಳಾಜನ ಇಂದ್ರರೂಪ ಕರ್ತೃಪದೇವತೆಗಳಿಂದು ಕರೆಸುವರು. ತಾವರಣಮನುವೆಂಬ ಶ್ರೀಹರಿರಂಭ, ಸ್ವಾರ್ಥಿಂಭುವಮನು, ಪ್ರವಸ್ತುತಮನು ಈ ಮಾರ್ಗ ಜನ ಹೋರತು ಉಳಿದ ಕನ್ನೆಲ್ಲಿಂದು ಜನ ಮನವಾಗಳು ಉಟಿತ್ತು, ಹ್ಯಾವನ ಮೊದಲಾದ ಕುಲಾಯಿಗಳು 85 ಜನ, ಶ್ವೇತಯನೇಬ ಕಾರ್ತ್ವವಿರ್ಧಾಙ್ಗನ, ಭಂದೇವಿಯನ್ನು ನಡುಗಿಸಿದ ಪ್ರಧಾ ರಾಜನು, ಮಂಗಳರಂಭ ಪರೀಕ್ಷೆತದೊರೆ, ನತುವರಾಯ, ನಾಭಿ ರಾಯ, ಯಾಯಾತಿರಾಯ, ಶಾಂದಿಂದಾರಾಯ. ||೩೫||

ಸರ್ವಾಖಾನಸಾರಸಂಗ್ರಹ

1. ಪ್ರಸಕ್ತಪದ್ಯದಿಂದ ದಾಸಾಯರು, 19ನೇಯ ಕಣಕ್ಕೆ ಸೇರಿದ, ಅಣಿಪ್ಪಂತಾದ ಕಾರ್ತ್ವವಿರ್ಯಾಙ್ಗನ— ಇತ್ಯಾದಿ ಚಕ್ರವರ್ತಿಗಳನ್ನು ಸ್ತುತಿ ಮಾಡುತ್ತಾರೆ.

2. ಕುಲಾಯಿಗಳು :—

“ಯಂಕಾರಕತಮೇವಚ”— ಎಂಬ ಪ್ರಮಾಣವಿದೆ. ಅದರ ಪ್ರಕಾರ, 100 ಮಂದಿ ಯಂಕಿಗಳಿಂದಭರ್ತ. ಹೀಂದನ ಪದ್ಯಗಳಲ್ಲಿ ದಾಸರಾಯರು 100 ಮಂದಿ ಉಳಿದು, 100 ಕೋಟಿ ಯಂಕಿಗರುವೆಂದು ಹೇಳಿರುತ್ತಾರೆ. ಅದರ ವಿವರಕ್ಕೆ ಹೀಗಿದೆ :— ಒಟ್ಟು ಯಂಕಿಗಳ ಸಂಖ್ಯೆ = 100 ಕೋಟಿ. ಇದರಲ್ಲಿ, 100 ಮಂದಿ ಯಂಕಿಗಳು ಪ್ರಧಾನರು. ಇವರಲ್ಲಿರೂ ಕರ್ಮಜದೇವತಾವರ್ಗಕ್ಕೆ ಸೇರಿದವರು. ಉಳಿದ 100 ತಮ್ಮ 100 ಕೋಟಿ ಯಂಕಿಗರು— ಪ್ರಧಾನ 100 ಮಂದಿಗಳೆತ, ತಾರತಮ್ಯದ್ವಾರಿಷಿತೆ— ಎಂದಭರ್ತ.

ಅ 100 ಮಂದಿ ಪ್ರಥಾನ ಖಂಡಗಿರ್ಲಲ್ಲಿ ಭ್ರಮ, ಕಾತ್ಯಪ, ಶಿವಾರ್ಥ.... ಮುಂತಾದವರು 80 ಮಂದಿ. ಇವರಲ್ಲಿರೂ ಗೋತ್ತುಪ್ರವರ್ತಕರು, ಶುಲಪ್ರಸಿದ್ಧರ್ಭಾದರ, ಗೋತ್ತುಪ್ರವರ್ತಕರಲ್ಲಿದ ಉಳಿದವರು 20 ಮಂದಿ. ಅ 80 ಮಂದಿ ಪ್ರಥಾನಬಹಿಗಳು ಕುಲಜಂಗಿಗಳು. (ಶುಲ- ಗೋತ್ತುಪ್ರವರ್ತಕರ ಪ್ರವರ್ತಕರು).

3. ಹೈಯಂ- ಹೈಕಾಯದೀಕಾದ ರಾಜನಾದ ಕಾರ್ಡಿನಿಯಾರ್ ಆರ್ಥನು.

4. ಇಳಿಯಂಕೆಂಕನಗ್ರಿಡ ಪ್ರಾಣ.

ಹೈನರಾಜನು ಪರಮಾಂತ್ರಿಕನಾಗಿದ್ದು. ಪ್ರಾಣಾರ್ಥಿಕನಾಗಿದ್ದನು ಅಥವ ಮರಣಾನಂತರ, ಅವನ ದೇಹವನ್ನು ಖಂಡಗಿರು ಮಂತ್ರಕಾರಿಯಾಗಿರು. ಆಗ ಪ್ರಾಣಿರಾಜನು ಜನಿಸಿದನು. ಧರ್ಮಾತ್ಮನೂ, ಸ್ತುತಿಯೂ ಅಂದ್ರ ಚಕ್ರವರ್ತಿ. ಹೈನರಾಜಲಾಲರ್ಲಿ ಅಥವ ಪ್ರಾಬ್ಲಿಂದ ಧರ್ಮಾಯು, ತನ್ನಲ್ಲಿ ಬ್ರಹ್ಮದ್ವಾರಾ ಧಾಸ್ಯಗಳ ಬಂಜಗಳನ್ನು ಲ್ಲಾ ನುಂಗುತ್ತಿತ್ತು. ಇಂದಿ, ಧಾಸ್ಯಗಳು ಬೆಳಿಯಂದೇ, ಭೂರ್ಭಾವದ ಕ್ಷಾಮ ಉಂಟಾಯಿತು. ಅ ಕಾರ್ಯವನ್ನು ಅರಿತ ಪ್ರಥಾಚಕ್ರವರ್ತಿಯು ಭೂರ್ಭಾವಿಯನ್ನು ತನ್ನ ಬಾಣ ದಿಂದ ನಂಬಿಸಿದನು. ಆಗ ಭೂರ್ಭಾವಿಯ ತಾನು ನುಂಬಿದ್ದ ಬೇಂಜಗಳನ್ನು ಘನಿ. ನೀರಿ, ಧಾಸ್ಯಗಳು ಸಮೃದ್ಧವಾಗಿ ಬೆಳಿಯಂತ ಸಹಕರಿಸಿದ್ದಾರು. ಇಂದಿ ಇಳಿಯಂ- ಭೂರ್ಭಾವಿಯನ್ನು. ಕೆಡಗ್ರೀಡ ತನ್ನ ಬಾಣದಿಂದ ಪ್ರಾರಿಸಿದ. ಪ್ರಾಣಾಚಕ್ರವರ್ತಿ- ಎಂದಿದ್ದಾರೆ.

5. ಮಂಗಳ- ಎಂದರೆ ಅಂಗಾರಕ ಎಂದು ಶ್ರೀಸಂರಕ್ಷಣ ಒದೆಯಾರ್ ವ್ಯಾಪ್ತಿಸದಿಲ್ಲಿಯೂ, ಭೂಷಷ್ಟಿನಾದ ಅಂಗಾರಕನು- ಎಂದು ಭಾವಪ್ರಕಾರಿಂದಿರು. ತವಂ ವ್ಯಾಪ್ತಿಸಗಳಲ್ಲಿ ತಿಳಿಯಂತ್ತಾರೆ. ಉಳಿದ ವಾಖ್ಯಾನ ಅಂಥು ಮಂಗಳ- ಎಂಬ ಕಣ್ಣವನ್ನು ಪರೀಕ್ಷಿತರಾಜನಿಗೆ ಮಂಭರಿಸಿದನಾದ

ಎಂದು ವಿಶೇಷಣವಾಗಿ ಉಚಿಯೋಗಿಸುತ್ತಾರೆ. ಅಂಗಾರಕನು ನವಗ್ರಹಗಳ್ನು ಒಟ್ಟಿನು. ಕರ್ಮಾಧಿಕರಿಗಳ ಪರಿಪರ್ವ ಸೇರಿದವನು. ಮಂಬುದ್ದಿ ಶ್ರವಣವಿಧ್ಯಾತ್ಮ ಕಾರಣಸ್ವರಿಣಿ. ತತ್ತ್ವತರಿಂಶಿಃಧರು ವಿಧಿಭಿಂದು ಪ್ರಕಾಶಕರ ವಿನಂತಿ.

6. ಪರೀಕ್ಷಿತ— ಶ್ರೀತುಖಣಿಯರಿಂದ ಭವಿಷ್ಯಾಚರಣಾದ ಶ್ರೀಮದ್ವಾಗವತಕಥಾಣವನ್ನು ಶ್ರವಣಮಾಡಿ, ಮಿಗವರಧ್ಯಾಜನ ವಾರ ಮುಖಲವನ್ನು ಸೇರಿದ ಮಂಗಳಾಂತರನ್ನು (ಇದರಿಂದ “ಮಂಗಳ”— ಶಬ್ದವನ್ನು ದರ್ಶಿಸ್ತಾಂತಿಸಿ ವಿಶೇಷಣವಾಗಿ ಕರೀದುಂಟಾಗಿರ ಉಟಿತ).

7. ಕರ್ತುಷ— ಯಂತ್ರಾಂಶಿ— ನಾಥೀರಾಜ— ಕೆಡಿಂದು. ಈ ಗ್ರಹದಿಂದಾಗಿ.

(ಏವರ ವಿಧಿಗಳನ್ನು ಬ್ರಹ್ಮಕ್ರಿಯಾತ್ಮಕವು ಸಂಧಿಯಲ್ಲಿ ಕೊಟ್ಟಿದ್ದಾರೆ. ಅಲ್ಲಿ ಸನಾತ್ನಿ ವಾಕ್ಯಕ್ಷಯದವರು ನೋಡಿ, ತಿಳಿಯಬೇಕಿಂದು ಮನವಿ).

8. ಈ ಗ್ರಹದಿಂದಾಗಿ ಕರ್ತುಷದಿಂದಾಗಿರುತ್ತದೆ. ಭಕ್ತವರ್ತಿ (ಸ್ವಾತಂತ್ರ್ಯ) ಸೇರಿದ್ದರೂ, ಉತ್ತಮ ಕ್ಷಾಪನ್ನಾಗಿದ್ದಾರೆ. ಸತ್ಯಾರ್ಥ ರಂಜಣಾದ ಕರ್ಮಾನುಷ್ಠಾನದಿಂದ ದೇವತ್ವಪನ್ನು ಹೊಂದಿದ ಈ ವಾರ್ಷಿಕ ಕರ್ತುಷದಿನೇವಕಿಗಳಿಂದು ಹೆಸರು. ಕರ್ತುಷ— ಕರ್ತುಷದಿಂದ ಉತ್ಪನ್ನ ರಾಧಾಕಾಂತಿ.

9. ಶತ್ರೇಂದ್ರರು— ಬ್ರಹ್ಮದೇವರ ಒಂದು ಕಗರಿನಲ್ಲಿ 14 ಮಾರ್ತಿ ಇಂದ್ರರು ಶ್ವರ್ಗಲೋಕವನ್ನು, 14 ಮಾರ್ತಿ ಮನುಗರು ಭೂಲೋಕವನ್ನು ಆಕುವರು. ಮನುಗರು ಸಂಖ್ಯೆ 14. ಈ 14 ಮಂದಿಗಳಲ್ಲಿ, ತಾವು ಮನು (ಶ್ರೀ ಹರಿಯ ರೂಪ)— ಸ್ವಾಯಂಭೂತವಾಗಿಂ. ವಂತ್ತು ಪ್ರವರ್ಷಿ

ಪಂ (ಅಭ್ಯಂತರಕ್ಕೆ) — ಈ ಮೂರುಃಪಂದಿ ಮನುಗಳನ್ನು ಬ್ಯಾರ, ಉಂದ
11 ಪಂದಿ ಮನುಗಳು, (ಪುಷಾದಕವನುಗಳು). 7 ಪಂದಿ ಉತ್ಸಮ
ರ್ಯಾರ ಇಂದ್ರರನ್ನು ಉಂದು, ಉಂದಿ ಸಹ್ಯಾಂದ್ರರ ವರ್ಗದಲ್ಲಿ ಬರಿಯು
ಬ್ಯಾನು.

10. ಉಚಿತ್ತ ಮತ್ತು ಚ್ಯಾವನ ಮುಂತಾದ ಹುಡ್ಡೇಷ್ಟುರು ಕುಲ
ಮಹಾರಾಜ್ಯ ಸೋಧವರು ॥34॥

ಪದ್ಮ ಇತಿ

ಮೂಲ :-

ಐದಿಸುವ ಗೌರುಗಳನು ಜರಿದು ಇ |
ಕೋಡರಿಗುಪದೇಕಿಸಿದ ಮತ |
ಇಂದಿಕಾರಣ ಸರ್ವಗುಣ ಸಂಪೂರ್ಣ ಕರಿಯಿಂದು ||
ಎಂದಿಸುವ ತ್ವತ್ತ ಕಿಯು ಕೋರಿಂ |
ಇಂದನುಜ ಚಿಂಗೊಳಲು ತ್ವಂಭದಿ |
ತ್ವಿದನಾಷ್ಟಣ ಕೋರಿಸಿದ ಪ್ರತಾಷ್ಟಾದ ಸಲಹಿಮು ॥ ೫೫ ||

ಪರಿಷಠಿ :—

ಉಮುಂಜದೇವತಗಳಲ್ಲಿ ತ್ರೈಷ್ಟಾರದ ಶ್ರೀ ಶ್ರುತಾದರಾಯರನ್ನು
ಪ್ರತಿ ಮೂಡುತ್ತಾರೆ. ॥35॥

ಪ್ರತಿಷಠಾಘಾ :—

“ ಐದಿಸುವ = ಏದಾ, ಉಪದೇಶಮಾಡುವ, ಗೌರುಗಳನು =

ಗುರುಗಳಾದ ಶಂಡಾ-ವಃಕರನ್ನು, ಜರಿದು= ಅವರು ಉಬ್ಬ ದೇಹದ
“ಒಂ ನಮಃ ಕಿಮಾಯಃ” (ಹಿಂದೆ ಸಫೋತ್ತಮದೇವತಾ) ಎಂಬ ಮತ್ತು
ಗೆಳನ್ನು ತಾಗಿಸುವಿ, ಸಹೋದರರಿಗೆ= “ಒಂ ನಮೋ ನಾರಾಯಣಾಯ”
ಎಂದು, ಶ್ರೀಕರಿಯೆ ಸಫೋತ್ತಮಂನು ಎಂದು ಸಾರುತ್ತಾ, ತನ್ನ
ತಮ್ಮದಿರೀಂ ಪಾತ್ರ, ಇತರ ದೃತ್ಯಾಚಲಕರ್ಗಳೂ, ಮಹಾದಾದಿ
ಜಾರಿ= ಮಹತ್ತತ್ವಾದಿ ಜಗತ್ತಿನ ಸೃಷ್ಟಿಗೆ ಕಾರಣನಾಗಿಯೂ, ಸರ್ವ
ಗುಣ ಸಂಪೂರ್ಣ= ಸಮಸ್ತ ಕರ್ಮಾಗಣಗಳಿಂದ ಪೂರ್ಣನಾಗಿಯೂ
ಇಂವಂಥ, ಹರಿಯೆಂದು= ಶ್ರೀಕರಿಯೇ ಹೂರಿತು, ಶಿವಾಗಳಿ,
ಅನ್ವಯವರ್ತಣಾಗಳಿ, ಅಭ್ಯಂದು, ವಾದಿಸುವ= ತನ್ನ ತಂದೆಯಾದ
ಹಿರಣ್ಯಕಶಾಸನೆಯನ್ನೇ ವಾದ ಮಾಡಿದಂಥ, ಶ್ವತ್ತತ್ವಿಯೆ= “ಎಲ್ಲ ದ್ರಾವ್ಯ
ದಂಸಿ, ನಿನ್ನ ಸ್ವಾಮಿಯೆಂದು ನೀನು ಹೇಳುತ್ತಿರುವ ಆ ಹರಿಯನ್ನು,
ಹೋರಿಂದು= ತೊರಿಸು” ಎಂಬುದಾಗಿ, ದಸುಷ= ತಂದೆಯಾದ
ಅಸುರಾದ ಹಿರಣ್ಯಕಶ್ಚ, ಚಿಂಗಿಳಿಳು= ಆತ್ಮಗ್ರಹದಿಂದ ಬಲವಾಗ
ಬದಿಸಲು, ಸ್ತುಂಭದಿ= ಸಭೆಯಲ್ಲಿದ್ದ ಸ್ತುಂಭದಲ್ಲಿ, ಅಷ್ಟಣ= ಅರೇ ಕೃಂ
ದಲ್ಲಿಯೇ, ಶ್ರೀದನ= ಮಹಾದೇಂದ್ರಾದಿ ಪುರುಷಾಧಿಗಳನ್ನು ಕೂಡಿತ್ತ
ಶ್ರೀನರಹಿತ ದೇವರನ್ನು, ಹೋರಿಸಿದ= ಪ್ರತ್ಯಕ್ಷಿಃಕರಿಸಿದ, ಪ್ರಹಾದ=
ಭಾಗವತ್ತೈತ್ತಮಾದ ಶ್ರೀಪ್ರಕ್ಳಾದರಾಜರೇ, ನಮ್ಮ ಸಲಹು=
ನಮ್ಮಗಳನ್ನು ಸಂರಕ್ಷಿಸಿ ಎಂದು ಪ್ರಾರ್ಥಿಸುತ್ತಾರೆ. ||35||

ವ್ಯಾಖ್ಯಾನಗಳು

1. ಶ್ರೀಸಂಕಂಜಲಾಜಿಯೆಯೆವ್ಯಾಖ್ಯಾನ :—

ಪ್ರಹಾದರಾಯರನ್ನ ಸ್ತೋತ್ರ ಮಾಡತಾರೆ.

ಮಿದ್ದು ಉಪದೇಶಮಾಡತಕ್ಕ ಗುರುಗಳಾದ ಶಂಡಾ- ವಂಕರು ಹೀಗೆ
“ಒಂ ನಮಃ ಕಿಮಾಯಃ ಎನತಕ್ಕ ವಾಕ್ಷಗಳ ತಾಗಿಸುವಿ, ಒಂ ನಮಃ

ಪ್ರಾಚೀನಕಾಲಿಯೇ ಎಂತ ಉಟ್ಟಿರ ಮಾಡಣ. ಒಂದು ನಮ್ಮೆ ನಾರಾಯಣ ಇಂಬುದರನ್ನು ತನ್ನ ಸಹ ಉತ್ತಸ್ಸರಾದ ತಮ್ಮಿಂದಿಗೆ ಉಪದೇಶ ಪಡಿಸಿಂಥಾ ವಾತ್ತು, ಮಹಿಕತ್ವಾದಿ ಜಗತ್ತಾಷ್ಟ ಕಾರಣನಾಗಿಯೂ, ಅವು ಶಿಲ್ಷಾಗಂಗಾರ್ಥಿಯ ಪೂರ್ಣನಾಗಿಯೂ ಇರುವಾದ್ದರಿಂದ ಶ್ರೀನಾರಾಯಣ ಈರಣ ಹೊತ್ತು ತಿಂಡಿನಲ್ಲ ಎಂದು ವಾದಿಸುವು, ತನ್ನ ತಂಡಿಯಾದ ಗ್ರಂಥಿಷ್ಠಿತವಿನ ಸಂಗ್ರಹಾದಮಾಡಿದೆಂಥು. ಇಂಥಾ ಪ್ರಕ್ರಿಯನ ತಂಡಿ ಯಾರ ಅನುರಣಾದ ಆ ಹಿರಣ್ಯಕಶಿಪು, ಎಲ್ಲಾ ಪ್ರಕ್ರಿಯೆನೇ, ನಿನ್ನ ದ್ವಿಮಿಯಾದ ಶ್ರೀನಾರಾಯಣದೇವರನ್ನು ತೋರಿಸು ಇತ್ತ ಅಭಿಗ್ರಹಿಸಿದ್ದೀರ್ಥಿಯಾದ ಕೇಳಲು ಸ್ತುಂಭದಲ್ಲಿ ಅದ್ದಾಗುತ್ತಿಲ್ಲ. ಮಹಿಕತ್ವಾದ ಪ್ರಾಣಾರ್ಥಿವನನ್ನು ಕೊಡತಕ್ಕ ಶ್ರೀನೃತಿಯದ್ದೀರ್ಥನ್ನು ತೋರಿಸಿರ ಭಿನ್ನ ಪ್ರಾರ್ಥನಾದ ಪ್ರಕ್ರಿಯಾದರಾಯಿನೇ ನಾನ್ನನ್ನು ಕಂಡುಕೊಂಡು ಮಾಡೋವಾಗು. ಶ್ರೀನೃತಿ ಶಿಲ್ಷಾಷಿಗತ ಭಗವತ್ಪತ್ರಾದರೆರೆನ್ನೇ ನಮ್ಮಿಂದ ಸಂಪೂರ್ಣ ವಿಧಿವರಾಗಬೇಕಂತ ಪ್ರಾರ್ಥನಾ ಮಾಡೋವಾಗಿದ್ದೀರ್ಥ ತಾತ್ಪರ್ಯ.

1358

ಭಾವಪ್ರಕಾರಿಕೆ :-

ದ್ಯುತ್ಕೃಂಗರುಪತ್ರರಾದ ಶಂಕಾ-ಮರ್ಕಾರು ಚೀವಪ್ರತ್ಯುಂಗಿ ಏಕ್ಯ ಶ್ರೀನಾನ್ನು ಉಪದೇಶ ಮಾಡುತ್ತಿರಲು ಅದನ್ನು ತಿರುಶುಂಘ ತಂ ಶಾರ್ವಾತ್ಮಕಿ, ಬ್ರಹ್ಮಾಂಗಿಂಭಿಲ್ಲರೂ ಅವನಿಂದಿಸಿದ್ದಿರುವರು. ನಾವೆಲ್ಲರೂ ಅವನ ಇರಿಂದು ತಿಳಿದು ಅವನನ್ನು ಭಜಿಸಿದರೆ ಮಹಿಕತ್ವಾಗುವದೆಂದು ತನ್ನ ಹೀಗಳಿಗೆ ಉಪದೇಶ ಮಾಡಲು, ಪ್ರಕ್ರಿಯನ ತಂಡಿಯಾದ ಹಿರಣ್ಯ ಇರಿಸು, ನನ್ನಕ್ಕಿಂತಲು ದ್ಯುವನಿಲ್ಲ! ಹಾಗಿದ್ದೆ ನಿನ್ನನ್ನು ಬಳಸಿ! ನಾನು ಇನ್ನು ಈಗ ಸಂಹರಿಸುವನೆಂದು ಅಂತಿಧಿವಾಗಿಯಾಗಿ ಬರಿಲು, ಆ ಇನ್ನು ಈಗ ಸಂಹರಿಸುವನೆಂದು ಅಂತಿಧಿವಾಗಿಯಾಗಿ ಬರಿಲು. ನರಸಂಹ ತ್ವಾದನ ವಾಕ್ಯಪನ್ನು ಸತ್ಯಗೂಳಿಸುವದರ್ಥಾಗಿ ಶ್ರೀಕರಿಯು ನರಸಂಹ ಇರಿಂದ ಸ್ಥಂಭಿಸಿದ ಬಂದು ಹಿರಣ್ಯನನ್ನು ವಧಿಸಿನು. ಹೀಗೆ ತನ್ನ ಈಗಿ ಇರವಾತ್ತನನ್ನು ತೋರಿಸಿ ಪ್ರಕ್ರಿಯನ ನಮ್ಮಿಂದು ಬಂದಿಸಿ.

1359

4. ④ ವ್ಯಾಸರಾಜ ಸಿದ್ಧಾಂತ ಕೌನ್ಸಿಲೀ :

“ಒದಿಸುವ”— ಇತಿ ॥ “ಗಿರು”— ಶಂಕಾ-ಮರ್ಕಣ, ಸಹೋದರ್ಯಾ...
ಸಹ್ಯಾದಾರ್ಥಿ : 135॥

ಕೃಷ್ಣಾಭಾ

ಗುರುಗಳಿಂದರೆ. ಇಲ್ಲಿ ಶಂಕಾ-ಮರ್ಕಣ. ಸಹೋದರ್ಯಿಂದರೆ.
ಇಲ್ಲಿ ಸಹ್ಯಾದ, ಅನುಹ್ಯಾದ— ಇವರು. ॥35॥

5. ⑤ಗುರುಕೃಷ್ಣದಯಕೃತಾತ್ಮಿಕೆ :

ಪ್ರಕ್ಳಾದನನ್ನ ಸ್ತುತಿಮಾಡುತ್ತಾರೆ. ಒದಿಸುವ ಎಂದು.

ಒದಿಸುವ ಶಂಕಾ-ಮರ್ಕಣಿಂಬ ಗುರುಗಳನ್ನು ಉದ್ದು, ಸಹೋದರೆ
ರೆಂಬ ತನ್ನ ತಮ್ಮ ಮೊದಲಾದವರಿಗೆ ಮಹಾದಾದಿ ಸರ್ಲ ತತ್ತ್ವಪಟಿಗಳಿ
ಮುಖ್ಯಕಾರಣನು, ಸರ್ಲ ಗುಣಪೂರ್ವನಾದ ಶ್ರೀಕರಿಂಯಿಂದ ಉಪರೆ
ವರ್ಣಿ ಮಾಡುತ್ತಾ, ಏಷಾದವನ್ನು ಮಾಡುತ್ತಿಯಷ್ಟೇ, ನಿನ್ನ ಆ ಪ್ರಥ್ಮ
ವಾದ ಶ್ರೀಪರಿಯನ್ನು ತೋರಿಸಿಂದು ದನ್ನುಂನಾದ ಹಿರಣ್ಯಕಶಿವ ಚೆಗೆಸಾಗ್ಯಾ
ಅಂದರೆ ಪ್ರತ್ಯೇ ಸಂಬಂಧಿದಿದೆ ಹೇಳಲು, ಶ್ರೀದನೆಂಬ ಸಂಪತ್ತುರೂಪ
ಶ್ರೀಸರಿಕರಿಯನ್ನು ಆ ಶ್ರುತಿ ಕಂಬದಲ್ಲಿ ತೋರಿಸಿದ ಪ್ರಕ್ಳಾದನೇ ಸಮ್ಮಾನ
ಸಲಹೆ. ಚೆಯಂಬ ಶಬ್ದ ಕೃಷ್ಣ ಸಂಬಂಧವಾಚಕವಾದ್ದು ಇಲ್ಲಿ ಪ್ರತ್ಯೇ
ಸಂಬಂಧ. ॥35॥

ಸರ್ವಾಧಿಕಾರಸಾರಸಂಗ್ರಹ

ಹಿರಣ್ಯಕಶಿವರಿಗೆ, “ಶ್ರೀಕರಿಯೇ ಸಪೂರ್ತವಾದೇವತಾ. ಅವನು
ಜಾಗತಿನ ಸ್ವಾಧ್ಯಾತ್ಮಿ ಸರ್ಲ ಶ್ರಯಾವಿಶೇಷಗಳಿಗೆ ಪ್ರಧಾನಕಾರಣನು. ಅವನು

ನ್ಯಾಯಾಂಗಿನು. ಈಲೆ ಚರಿತರಾತ್ಮಕವಾದ ಜಗತ್ತು ಅತಾಧಿನ್ಯಾಯಾಂಗಿ ಪರೇ ವಾದರೂಪದಲ್ಲಿ ಸಮಾಧಿಸುತ್ತಿದ್ದ ಬಾಲಕ ಪ್ರತ್ಯಾದಣ್ಣ ಉರಿತು, ಒಮ್ಮೆ ಕ್ಲೋಫೋರ್ಡ್ ಹಿತನಾದ ದಾನವೇದ್ದು ಹಿರಣ್ಯ ಇಳಿ, “ಹಾಗಿದ್ದರೆ, ನಿನ್ನ ಸ್ವಾಮಿಯಾದ ಆ ಹರಿಯನ್ನು ಈ ಶ್ರುಣಿದಲ್ಲಿ ಮಾರಿ”- ಎಂದು ಆಗ್ರಹದಿಂದ ಭಾರಿ ಸಭಾಮಂದಿರದಲ್ಲಿದ್ದ ಶ್ರುಣಿವನ್ನು ಖಚಿತವಳಿಸುತ್ತಿಯಂದ ಗುದ್ದಿದನು.

1. ಶ್ರುಣಿದಿ ಶ್ರೀದಾತ್ಮಣ-

ಸರ್ವತ್ರ ವ್ಯಾಪಕನಾದ ಆ ಸರ್ವೇಶ್ವರನನ್ನು ಮನಸ್ಸಾ ಧ್ವನಿಸುತ್ತು, ನೀವಿಗೆ ದಾಲಕ ಪ್ರತ್ಯಾದನು ಧ್ವನಿಸಕ್ತನಾಗಿಲ್ಲ, ಅದೇ ಕ್ಷಾದಿನ್ಯಾಯಾಂಗಿ ತವ ಭೃತ್ಯ ಭಾಷಿತಮ್ಯ”-ಎಂಬ ಶ್ರೀಮದ್ವಾಗೀರ್ವತ್ವಸಂಖ್ಯಾಸುಗಾರೆ. ಕಂಭವನ್ನು ಖೋಡಿಲಂಡು, ಪ್ರತ್ಯಕ್ಷಣಾದ ಶ್ರೀಲಕ್ಷ್ಮೀ ಖಣಿಕಂಳಿಯ ಶ್ರೀಕರಿಯಂ.

ಮೇಕ್ಕುದಿ ಪರಮಾರ್ಪರುವಾಧ್ಯಾತ್ಮನ್ನು ಸಜ್ಜನಂಗಿ ಕೊಳುವವನಾದ್ದೆ ಇ, ಶ್ರೀದ- ಎಂಬ ತಬ್ಬಪ್ರಯೋಗ. “ಶ್ರೀ- ಮಂಗಳರಂಭವಾದ ಶ್ರೀಕೃಷ್ಣ ಪರಮಾರ್ಪರುವಾಧ್ಯ. ಇ ಹೊಳೆವ ಶ್ರೀಮತುಂದನು,

ಕ್ಷೇತ್ರದಲ್ಲಿ ಸರ್ವತ್ರವ್ಯಾಪಕನಾದ ಸತ್ಯಸಂಪೂರ್ಣಾದ ಶರಣಾಗತಿ ಕ್ಷಾದಿನ್ಯಾಯಾಂಗಿ ಶ್ರುಣಿದಿ ಪ್ರತ್ಯಕ್ಷೇತ್ರಂಸಿಕೊಂಡ ಧೂಗವರ್ತೇಶ್ವರಂದ ಶಾಂತರಾಜರು ನಮ್ಮುಲ್ಲಿರನ್ನು ಸಂರಕ್ಷಿಸಲಿ- ಎಂದು ಪ್ರಾಧಿಕಾರ

ಪದ್ಮ ೪೬

ಪ್ರಮಾಣ :

ತತಸಂಕೀರ್ತನ್ಯ ಶ್ರೀಯಾ ।
 ವೃತ ಭರತ ಮಾಂಥಾತ ಶುಷ್ಕಾ ।
 ಶ್ರೀಕರು ಜಯವಿಜಯಾದಿಗಳು ಗಂಥವರೆಂಟು ಜನೆ ॥
 ದುರವರಜ ಪಾವಕ ಇನಾತನೆ ।
 ಶಿಕ್ಷಗರೀಳ್ಫರು ಚಿಕ್ಷಗುಷ್ಟರು ।
 ಶ್ರುತಿದಿವಸ ಪಾರಿಸಲಿ ತಮ್ಮವನೆಂದು ಎವುಗೊಳಿದು ॥೧೬॥

ಅವಶರಣೆ :-

೧೯ನೇಯ ಕ್ಷಾತ್ರಾಸ್ತರ ಶ್ರೀಯವ್ರತಾದಿಗಳನ್ನು ಸ್ತುತಿಸಿರುತ್ತಾರೆ.
 ಶ್ರುತಿಪದ್ಧತಿಯ, ದಾಸವರೇಣ್ಯರು. ॥೩೬॥

ಸ್ತುತಿಪದಾಖಿ :-

ತತಸಂಕೀರ್ತನ್ಯ = ೧೦೮ ಸಂಪೂರ್ಣಯುತ್ತರಾದ, ಶ್ರೀಯವ್ರತ =
 ಶ್ರೀಯವ್ರತರಾದ, ಭರತ = ಭರತರಾದ, ಮಾಂಥಾತ = ಮಾಂಥಾ
 ತತ್ತವತ್, ಶುಷ್ಕಾತ್ರಿಕರು = ಇವರೇ ಮೌದ್ರುಃದ ಪ್ರಾಣವರೆ
 ೧೦೮ ಮಂದಿ ರಾಜರುಗಳು, ಜಯವಿಜಯಾದಿಗಳು = ಜಯ ಮಹಿ
 ವಿಜಯಾದಿ ದ್ವಾರಪಾಲಕರು, ಗಂಥವರೆಂಟು ಜನೆ = ಅಧಿಕ್ಷಾ
 ದಃಪತಿಗಳಲ್ಲಿ ಸೇರಿದ ಗಂಥವರಲ್ಲಿ ಉತ್ತಮರಾದ, ೧೯ನೇಯ ಕ್ಷಾತ್ರಾ
 ರಾದ. (1) ಹಾಕ. (2) ತಳಕ್. (3) ಧೃತರಾಷ್ಟ್ರ, (4)
 ತುಂಬಿರ. (5) ಚತುರಥ. (6) ಏಕಾಂಶಸು, (7) ಪರಾವಸು ಮತ್ತ
 (8) ವಿದ್ಯಾರ್ಥರ ಏಂಬ ಈ ಎಂಬುಂದಿ ಗಂಥವರು, ದುರವರಜಃ

1. వావళు = పావళనామక ఆగ్ని. అనంతన =
గళల్లి సనుతననామకను, షిక్షణశు పద్మరు =
సేరిద పళుమంది లుత్తుమరుద చిరభృగులు, జిక్ర
జిక్ర మత్తు గుప్తరింత యమయేవర కింతరు (ఊచదింద
స్వగిత లేక్కపత్ర, చరిదువ సంగ్రహారు), ఎవుగే
19నేయ క్రూచన్న రాద పూష్ణాక్షరభ్రమల నమగీ ప్రస్తుత
కిదివశ = నిరంతరదబ్లూ, తన్నవసేందు = తమ్మ
సేరిదవసేందు భావిస, శారిశల = కాబాధలెందు
ర. ॥36॥

ఎండ్రిక్కానగళు

శభ్యణుచెయిరవ్వాహ్నాన : -

19నే క్రూద శ్రియవ్రతాదిగేశ్వర స్తోత్ర చూదారే.

ంహ్వాదింద యుక్తరాద శ్రియవ్రతరాయ, భరతరాయ,
ము ఇవరే మేదలాద పూర్వమహావలంబిగాలాద
రాయిరుగశు. ఉయువిదయిలాద ద్వారమాలకుల
సేరిద గంధవారోళగి లుత్తుమరుద ఈ 19నే క్రూదల్లి

1. కూడా, 2. మహం, 3. ధృతంప్తు, 4.
5. చిక్రిఫథ, 6. ఏల్పువసు, 7. పరంవసు, 8.
- త ఎంటుడనరు, ఆగ్నిష్టతునాద పావళనామక ఆగ్ని.
- సనుతననామకను, ఆచానండరల్లి సేరిద చిరభృ
- ంది లుత్తుమరు, కర్మాచార్యుదవంద 19నేస క్రూదల్లి
- తాక్షర్థ. చిక్రుఎలులు, గుప్తాంతలు ఇవరిభూరు
- పాపప్తులు, బంతిక్రువరు. ఈ యావశ్మువంది

ನಮಗೆ ಪ್ರಸನ್ನರಾಗಿ ತಮ್ಮಗಳ ಭಕ್ತನೆಂದು ಪ್ರತಿದಿನದಲ್ಲಿ ಸತ್ಯಜ್ಞನಾಥ
ಪೂರ್ಣ ಪಾದ ಸಂರಕ್ಷಣ ಮಾಡಬೇಕು ಎಂತ ಪ್ರಾರ್ಥನೆ ಮಾಡೋವರಿಗಾಗ್ನಿ
ರಂತಹ ಕಾವ್ಯರ್ಥ. ॥36॥

ಮೇಲಿನ ಕ್ಷೇತ್ರದಲ್ಲಿ ಹಿತ್ಯಗಳು ಏಳಿಮಂದಿರು ನಾಮಗಳು.

1. ಅಗ್ನಿಜ್ಞತರು,
2. ಬಹುವಿಷಯ,
3. ಸೌಮ್ಯರು,
4. ಕುರು,
5. ಆಜ್ಞಪರು,
6. ಸಾಗ್ನಿಗಳು,
7. ಅನಗ್ನಿಗಳು.

ಅಗ್ನಿಜ್ಞತರು ಬಹುವಿಷಯ ಸೌಮ್ಯರು ಹಿತರ ಆಜ್ಞಪರಾ |

ಸಾಗ್ನಿಯೋಽನಗ್ನಿಯಸ್ತೇಽಽಂ ಪತ್ತೀಧಾಜ್ಞಾಯಂ ಶ್ವಫಾ ||

ಇತಿ ಧಾರ್ಗವಕೇ ಜರುಭರಸ್ಯಂದೇ ಪ್ರಾರ್ಥಮಾಧ್ಯಾಯೀ |

2. ಧಾರ್ಗವಕ್ಕಾರೆ :-

ನಾರುಂಜವಾಕ್ಯ, ಸೀರಂದ ಪ್ರಯವ್ರತ, ದುಷ್ಪಿತ ಭರತ, ವನಾಧಾರಕ,
ಜ್ಞಾನ ಮೂರಿಂದ, ಪ್ರಾಣವನ್ನೇ ಆಕ್ರಯಿಸಿಕೊಂಡಿರುವ ಚಕ್ರವರ್ತಿಗಳು,
ಜಾತ್ಯುದಿಜಯಾದಿಗಳು, ಗಂಥವರೇಂದು ಒನ, ಪ್ರಧಾನಾಗ್ನಿಯ ಮಾ
ನಾದಾಖಾತ, ಸದಾ ಈಮಾರಂಬಿಯವ ಬ್ರಹ್ಮದೇವರ ಮಕ್ಕಳಾದ ಶನಾಮಿ
ಜಾಹ್ನಮಾಲ್ಯಿ ಶಾಮಾಂಶರಾದ ಸನತ್ಯಮಾರಿಯ ಹೂರಲು ಉಳಿದ ಸನ,
ಸಂಸಾರ, ಸಂತ್ಯಜಾತರೆಂಬ ಮೂರಿರು, ಹಿತ್ಯಗಳು ಏಳಿಜಾರಿ,
ಬ್ರಹ್ಮಾವು, ಇವರೆಲ್ಲರು ದೇವತುಲದಲ್ಲಿ ಹುಟ್ಟಿ ಯಾವ ವಿಧವಾದ ಅಧಿಕ್ಷಿ
ಷಿಭೂತ ಕರ್ಮಾವನ್ನೇ ಮುಖ್ಯಾವಾಗಿ ತಿಳಿದುಮಾಡುತ್ತಿರುವ ಕರ್ಮದೇವತಾಗಳು
ಇವು ನಮಗೆಂಳಿದು ತಮಗೆ ಸೀರಂದವನಿಂದು ತಿಳಿದು ಪ್ರತಿದಿವಸ ಮಾರ್ಗ
ಗಳಿ. ॥36॥

4. ಶ್ರೀ ನಾರಾಯಣ ಸಿದ್ಧಾಂತ ಕಾವುದಿ :

“ತತ್” - ಏಂ “ಘಣಾಶ್ರಿತಾ” - “ಜಯಾಶ್ರಿತಾ” || “ಘಣಾ”

నీ సుపృత్తియొ భుస్త్రమం సత్కున పున్నమం వ్యేశిసుచిద్య
జగనాస్తు సాండాభద్రి జోషో సమాజమిరఘే పునాత్మయ
శిలంభస్తీతి బ్రథయే పుణి ॥ “అని” పదిన కాలాద్యా
పంచాద్యా ఆప్య గంధమాః సద్ తికరి ॥ చిత్రగుప్తి—ఏకేకి
స్తుతి ॥ ||36||

ఉన్నాశాఖ

“పునాత్మితా”. ఇల్లి “పుణి” లభ్యక్తి “పరమాత్మ”—“కం”—
ఎబి అధివిది. బ్రహ్మాంశుస్తు యక్కినట్టి “పుణి” ఎంచుదాగి
శేషించిది. “అది” పరద అధిదర్శి కాల ముండువివరు, నంది
మెదలాద ఎంచు గంధవిఫరి, శాశ్వతవంద సద్, ఛృగణు,
చిత్రగుప్తి—ఇవయి సేరించుతారీ. ||36||

4. శ్రీగౌరుధైదయాప్రశాశికి :

తతచక్రవర్తిగాఠి సంకీతవెందరీ గురుతిగియవ, శ్రుయవ్రత
యాయ, భరతరాయ, మాంధాకాలయ మెదలాద పుణి—ఏకీ
గోట్టు గాఢిద రాజరుగళు, జయి—ఎంచుషాచ వ్యురమాలకరు ఎంచు
ఇం, ముఖ్యగంధవిఫరు ఎంచుఇన, కుతచవనేయ అన్నిపుత్ర
అమణ్ణి. సన్మానించి చిరచిత్రగాణ గణ విశు, చిత్రగుప్తరూ సత
మ్మును ఎందు తిథిను ననగి ఒలియ వారిశరి, ఆంద్రీ వ్యాధి
పశ్చ లేడలి. పూలు ఎబి శంక్రమించుచుండు రీంద లక్ష్మియి
మానుషుకుమాగుతాద. ||36||

శవమాయిస్తున్నారసంగ్రహ

1. - బ్రసక్త పద్మరింద శ్రుయవ్రతాది రాజరుగళు, పావకి,

ಸಪ್ತತ್ವತ್ವಗಳು. ಒತ್ತುಗೂಪ್ತರನ್ನು ಸೋತ್ತು ಮಾಡಿರುತ್ತಿರೆ— ದೇಹದಾಳಾದು. ಇವರಲ್ಲರೂ 19ನೇಯ ಕಕ್ಷೆಗೆ ಸೇರಿದ ಮಹನೀಯರು.

2. ಶತಕಂಕೇತವೈ-

ಚಕ್ರವರ್ತಿ, ಅಥವಾ ಸ್ವಾಪವರ್ಗಕ್ಕೆ ಸೇರಿದ ರಾಜರಾಗಳು ಶ್ರೀಮಾನ್ ವಾಗಿ 100 ಮಾನಿ ಇವೊಂದೆ “ಶತಕಂಕೇತವೈ” (ಶತ - 100, ಸಂಕೀರ್ತ ಸಂಪೂರ್ಣಾಕಾಶೇತರಂದ) — ಎಂದಿದ್ದಾರೆ.

3. ಶ್ರೀಯವೈ-

ಶ್ರೀಯಾಂಧುವಮನುವಿನ ಹಿರಿಯ ಪ್ರತ್ಯ. ಶತರೂಪಾರೇಂದ ಉದನ ಮಾತ್ರ, ಉತ್ತಾನವಾದರಾಜನ ಅಣ್ಣ. ವಿಶ್ವಕರುವನ ಪ್ರತ್ಯ ಚಿಂದಿತ ಆತನ ಪತ್ತೀ, ಅಗ್ನಿಧ್ವನಿ ಮಸುತ್ತಾದ 10 ಮಂದಿ ಪ್ರತ್ಯರು. ಶಾಂತಿಕ್ಕಿ ಬಬ್ಬಿ ಹೀ ಪ್ರತ್ಯ. ಉಜ್ಜಾಂಧ್ರತ್ವಿ ಶುಕ್ರಾಭಾಯುರನ್ನು ಲ್ಯಾಂಡರ್, ಶ್ರೀಯವೈನ ಉತ್ತಮ— ತಾಪದ್ಯ ರ್ಯಾವತ್ ಎಂಬ ಪರಿಂಬರು ಪ್ರತ್ಯರು ರಾಜ್ಯಾಂಶರಾಜರ್ಲಿ ಮಹಿಸುಮೃತರಾಧಿಕಾರಿಗಳಾದರು. ಶ್ರೀಯವೈತರಾಜನು ಅನ್ವರಂಧರ ಚಕ್ರರೇಖೆಯಿಂದ ಸಪ್ತಸಮುದ್ರಗಳನ್ನೂ, ಸಪ್ತದ್ವಿಂದಾಳಾದ್ವಿ ಮಾರ್ಜನೆ, ತನ್ನ ಹಿರಿಯ ಪತ್ತೀಯ ಏಳುಮಂದಿ ಪ್ರತ್ಯಂಗಿ ಹಾಯಿ ಶಿಷ್ಟನು. ನಾರಂಬಿಂಗಿಂದ ತತ್ತೋವೈತರ್ವವನ್ನು ಪಡೆದು, ತತ್ತೋವ ದ್ವಾರಾ ಸದ್ಗುರಿಯನ್ನು ಪಡೆದ ಉತ್ತಮ ಚಕ್ರವರ್ತಿಯು.

4. ಧರ್ಮ-

ಧರ್ಮತರಾಜನಿಂದ ಶಲುಂತಲೆಯಲ್ಲಿ ಜನಿಸಿದವ. ವಿದ್ಧಿರಾಜನೆ ಮಂಬರ ಪ್ರತ್ಯಯರು ಧರ್ಮತನ ಪತ್ತೀಯರು. ಇವನಿಗೆ “ಸರ್ವದಾಜ್ಞ”-ನಿಂಬ ನಾಮೋಂತರವಿದೆ. ದೀಘಿತಮನಿಂಬ ಮುನಿಯ ಪುರೀಂಡತತ್ತ್ವದ್ವಿರ್ಗಣಾಕೀರಂದಲ್ಲಿ 56 ಅಕ್ಷಮೇಧಾಗಳನ್ನು ಮಾಡಿದ, ಯಾಮುನಾರಂಬಿ

ಈ ಅನ್ಯವೇದಿಗಳಾರೆನ್ನು ಆಪಣಿಯ ದ್ವಾರಾ ತಿಳಿಸಲಾಗಿ ಆದ್ಯತಾ ಮಾನವ ಪ್ರಕೃತಿಯ ಭೂತಿಕ್ಕನ್ನು ವರ್ಣಿಸುತ್ತಿರು. ಈ ಮಹಾರಾಜು ತಮ್ಮ ಪ್ರಕೃತಿಯ ಸ್ಥಿತಿ ಮಾಡಿಕ್ಕಾಗಿ ಎಂತಹ ನಿರ್ಬಂಹಣಾವ ಗೆ ಯಾರು. ಈ ಮಹಾರಾಜು ಭಾರತದ ಭಾರತೀಯರಾದಿಗೆ ಧಾರ್ಮಾಧಿಕಾರಿ ಮಹಾಸ್ವಾಮಿಗಳಿಗೆ ಹೀಗೆ.

5. ಸುಧಾರಣೆ-

6. ಯಾರುವಂತಹ ಕೆಡಿಯರಾದವ ಸ್ಥಿರ ರಾಜೀವ್ ಮಾನ್ಯಲ್ಕಾರ ಪ್ರವರ್ತಕರು ಇತ್ತೀಚ್. ಅವರಿಗೆ ಪ್ರಯೋಜ-ಅಭಿವೃದ್ಧಿ ಮಾನ್ಯಲ್ಕಾರ ಎಂಬ ಮಾನ್ಯವರು ಸ್ಥತ್ಯರಸ್ವ ಪರಿಪೂರ್ವ. ಮಾನ್ಯಲ್ಕಾರ 50 ವರ್ಷದ ಪ್ರಯೋಜ. ಹಾರಣ್ಯ ಸಂಘರ್ಷಿತರಾಗಿ ಇರುವಂತಹ ಮಾನ್ಯಲ್ಕಾರ ಪ್ರವರ್ತಕರು ಮಾನ್ಯಲ್ಕಾರ ಪರಿಪೂರ್ವ. 100 ವರ್ಷದ ಮಾನ್ಯಲ್ಕಾರ ಪ್ರವರ್ತಕರು ಮಾನ್ಯಲ್ಕಾರ 100 ವರ್ಷದ ಮಾನ್ಯಲ್ಕಾರ ಪರಿಪೂರ್ವ. 100 ಅಕ್ಷಮಾನ್ಯಲ್ಕಾರ ಮಾನ್ಯಲ್ಕಾರ ಪರಿಪೂರ್ವ.

7. ಶ್ರೀಕಾಮಾಶ್ರಿತರು-

“ಪ್ರಾಣ” - ಶಬ್ದಕ್ಕೆ “ತರಿ” - ಎಂಬ ಅರ್ಥವಿದೆ. ಬ್ಯಾಹತೇಂದು ಪ್ರಾಣ ಮತ್ತು ನಲ್ಲಿ “ಪ್ರಾಣ” - ಶಬ್ದಕ್ಕೆ ಸ್ತುತಿಯಾಲದಲ್ಲಿ ಬ್ರಹ್ಮಾಂಡಕ್ಕಾದ ಪ್ರಾಣ ಒದಗಿಸುವುದರಿಂದ, ಪ್ರಾಣಶಬ್ದವಾಚ್ಯನು. ಪ್ರಾಣಶ್ರಿತರು - ಇವರೆ. ಹರಿಯ ಆಶ್ರಯವನ್ನು ಹೊಂದಿದವರು ಎಂದರ್ಥ.

8. ಜಯ-ವಿಜಯ-

ಶ್ರೀಹರಿಯ ವಿಷಯಕ್ಕಾಗಿ ನಮಾದ ಚೈತುಂತಮಂದಿರದ ದ್ವಾರಾ ಲಕ್ಷ್ಯ ವಿಷ್ಣುವಾರ್ಥಿಗಳಾದರು. ಸಂಸಾರಿಗಳಿಂದ ಶಸ್ತರಾಗಿ ಶ್ರೀಹರಿಯ ಆಜ್ಞೆಯಿಂದ ಭಾರತೀಯರ ಕದಲ್ಲಿ ಹೋಯ ದೃತಿ ಉನ್ನತಿಉಂಟು. ಶ್ರೀಹರಿಯ ಅರ್ಥಾರ ಗಳಾದ, ಶ್ರೀವರಾಹ, ಶ್ರೀನಾರಸಿಂಹ, ಶ್ರೀರಾಮ, ಶ್ರೀಕೃಷ್ಣ ರಂಗ ಗಳಿಂದ ಸಂಪೂರ್ಣತರಾಗಿ, ನಿಡಲೋಕವನ್ನು ಪರೇದರು.

9. ಗಂಧರ್ವರು ಎಂಟಿಜನ-

ಅಜ್ಞನಾಡ ದೇವತಾವರ್ಗದಲ್ಲಿ ಸೇರಿದ ಗಂಧರ್ವರೊಳಗೆ ಉತ್ತಮ ರಾದಮನ್ಯ ಎಂಬುದು ಗಂಧರ್ವರು 19ನೇಯ ಕಣ್ಣಾಪನ್ನರು. ಇವರು ಶ್ರಮಾಂಗಿ - (1) ಕಾಹಾ, (2) ಹುಹೂ, (ಗೆಜ ಮತ್ತು ಮೊಳೆ ಇವ್ವಾಗಳನ್ನು ತಾವನಿಮಿತ್ತ ಹೊಂದಿ, ಶ್ರೀಹರಿಯ ಪ್ರಸಾದದಿಂದ ರಾನ ವಿಷುಕ್ತರಾದ ಗಂಧರ್ವರು) (3) ಧೃತರಾಘ್ಯ, (4) ತುಂಬುರ, (5) ಅಕ್ಷರಧ, (6) ಏಕ್ವಾವಸು, (7) ಪರಾದಸು ಮತ್ತು (8) ವಿಧ್ಯಾಧರ ಎಂಬ ಎಂಟಿಜನಿಂದಿ ಗಂಧರ್ವರ ಹಾಗೆ.

[ಹೂಕೂ-ಕಶ್ಚಿತ್ವಾನಿಯಿತ್ವತ್, ದೇವಗಂಧರ್ವ. ಅರಷ್ಟ ಅಂತ ಶಾಯಿ. ದೇವಲಭಾನಿಯಿ ಶಾಖದಿಂದ ಮೊಳೆಇಂಜನ್ನು ಪಡೆದನ್ನು.

గుండుపన్ను కీర్తిము, వెంచువినద్ది ఎంచుక్కిద్దగే, కంపరిసూడ శ్రీకృష్ణయి చక్కదింద తక్కనాదను.

10 కుంబురే— కళ్ళపమునియింద ముని ఎంబాకేయల్లి జనిషద దేవ గంధార. కుంబురేములిప్పాశ్వవను, గాయునకోయల్లి శ్రీష్టను. శ్రీకృష్ణయి సన్నిధియల్లి నారదరంత మహ్మద్దగ్గ గాయక.

11 ఛిత్తరథ— కళ్ళపమునియింద ముని ఎంబాకేయల్లి జనిషద దేవగంధారవను. ఇవనిగే అంగావాసనేందు నామూంతర ఉండు, ఖంధనసి ఈతన పక్కి. ఆడుఫనేంద సోతు, ఆచనిగే సంఖోధ లక్ష్మివన్ను కోపిసు. రాజసూయుమాదర్శి ఆడుఫనిగే ఉత్తమ శుయోగిశస్తు కాణసియాగి గల్లికిదను.

12 విక్రూవసు— కళ్ళపమునియింద ప్రాథ ఎయువళల్లి జనిషద దేవగంధారవను ఈతను ర్షౌ లతిదనేంబ యుక్కియు రావదింద కంధానేంబ రాక్షస జన్మతాచ, శ్రీరామానింద విముఢ్యస్తు చోందిద.

13 బోవసు— ర్ష్యభ్యముతష్టయి షక్త్రనాద దేవగంధారవను భుద్యుజషక్త్రనాద యువక్తీతను పరూవశువిన మత్తియస్తు మన భుగ్యశాంకను ప్రయత్నిసలు, ర్ష్యభ్యమునియింద తక్కనాద.

14. కుంకవయజ సావళ్—

కుంకవయజ సెందరే యజ్ఞయాగాదిగళల్లి కుంకవయజ్ఞస్తు (కుంక). కుంకవయజ సెందరే యజ్ఞయాగాదిగళల్లి కుంకవయజ్ఞస్తు (కుంక). ఆగ్నియ ప్రశ్నన దేవతలు పగాదల్లి సేరిద చిరిక్షగాంచు విశుమంది.

15. సనాతన షింగాశేషురు—

ఖాజువజ దేవతలు పగాదల్లి సేరిద చిరిక్షగాంచు విశుమంది.

ಉತ್ತಮರು. ಇವರಿಗೆ ಸಹಾತನರೀದು ಕ್ರಿಸ್ತರು. ಇವರ ನಾಮಾಣಿ
ಕ್ರಿಮಿವಾಗಿ—

- (1) ಅಗ್ನಿಷ್ಠಾತ್ಮರು. (2) ಬಹುಷಿಫರು. (3) ಶೌಚ್ಯರು.
(4) ಬಿತರು. (5) ಅಜ್ಞಾನರು. (6) ಸಾಗ್ನಿಗಳು. ಮತ್ತು ಅಗ್ನಿ
ಗಳು.

ಕ್ರಿಮಿಭಾಗ—

ಅಗ್ನಿಷ್ಠಾತ್ಮ ಬಹುಷಿಫರಃ ಶೌಚ್ಯಃ ಖಿತರ ಅಜ್ಞಾನಃ ।
ಸಾಗ್ನಿಯೋತ್ಸಾಹನಗ್ರಂಥಸ್ತಿರಾಂ ಪ್ರತೀರಾಕ್ಷಾಯಃಽಃ ಸ್ವಧಾ ॥
—ಇತಿ ಭಾಗವತೇ— ಚತುರ್ಧ್ಯಂಥೇ— ಪ್ರಾಘಮೋಧಾಯಃ ॥

17. ತಿಕ್ತಗುಣತ್ವರ್ತು—

ಸರ್ವಜೀವರ ಸ್ಥಿಲದೇಹದಲ್ಲಿ ಸ್ಥಿತರಾಗಿದ್ದು. ಜೀವರ ದ್ವಾರಾ
ನಡೆಯುತ್ತಿರುವ ಪ್ರಣಿ—ಮಿಶ್ರ—ಪಾಪರೂಪವಾದ ಕರ್ಮಗಳಿಗೆ ಸಾಕ್ಷಿ
ಯಾಗಿರುವರು. ವಾರಕಾನಂತರ ತಮ್ಮಲ್ಲಿರುವ ಜೀವರ ಕರ್ಮಗಳ ಸಂಗ್ರಹ
ಹಾದ ವಾರಿಲುಗಳನ್ನು ಯಾಮದೇವರ ಮುಂದೆ ಇಟ್ಟು. ವಿವರಿಸುವರು.
ಅದಕ್ಕೆ ಶಕ್ತಿಯಂತಹ ಧರ್ಮಾರ್ಥಮಾರ್ಗ ನಿಷಾಫಯ. ಇವರಲ್ಲಿರೂ ನಮಗೆ ಪ್ರಸ್ತು
ರಾಗಿ ಸಂಪೂರ್ಣಸರಿ. ||36||

ಪದ್ಮ ೫೨

ಮೂರು :-

ವಾಸವಾಲಯಾ ಕಿರಿ ವಿಮಲ ಜ ।
ರಾಕಂಬಿಗಳಿಳಿಳಿ ರಮಿಬ ಉಂವರ್ತಿ ।
ಭೀಕ ರವಿಗಳ ರಿಷಿಗಳಿನಿಂದು ರಾಹು ಕೇವಂಗಳು ॥
ಶ್ರೀಕಬದಂಥಾನ ಧೂಮೂ ।
ಶಿರೀರ ದಿವಿಜರು ಕರ್ಮಜರಿಗೆ ಸ ।
ಥಾ ಸಮಾನ ದಿವೌಕಾಸರು ಕೊಡಲಿಮಂಗಿ ಮಂಗಳನ ॥ ||೫೨||

ಅರ್ಥಕರಿಕೆ : -

ಶ್ರೀಕಾರ್ತವರ್ಮಣಿದಿಂದ ದಾಸರಾಯಿರು 19ನೇಯ ಕ್ಷತ್ರಿ ಸೇರಿದ - ಉದ್ದರ್ಶ
ಮೆಂದರಾದವರನ್ನು ಸ್ತುತಿಮಾಡುತ್ತಾರೆ.

ಪ್ರತಿಭಾಷಾಭಿಂಬಿ : -

ವಾಸವಾಲಯ = ಇಂದ್ರದೇವರ ಲೋಕವಾದ ಸ್ವರ್ಗರೂಪದ,
ಖಾ = ಶಿಲ್ಷಿಯಾದ, ವಿಮಲಜಲಾಶಯಗಳೊಳ್ಳು = ವಿಮಲವಾದ
ಷಳಿಗಳಿಗೆ ಅಶ್ರಯವಾದ ತಟಕಾದಿಗಳಲ್ಲಿ. ರಮಿಷ = ಜಲಕ್ಷ್ಯಾಧಾರಿದೀಂದ
ಖಾಂಡ, ಉದ್ದರ್ಶ = ಉದ್ದರ್ಶಿ ಮೆಂದರಾದ ಅಭ್ಯರ್ಹಿಯಿರು.
ಶ್ರೀತ = ನಷ್ಟಕ್ರಿಗಳಿಗೆ ಉಶನಾದ ಚಂದ್ರದೇವರು, ರವಿಗಳ = ಸೂರ್ಯ
ರೈಸಿ ಇವರುಗಳ, ರಿಷ್ತಗಳಿನಿಷ್ಟವ = ಇತ್ಯಾಗಣಿಸುವ. ರಾತ್ರಿ
ಶೀರ್ಷಗಳು = ರಾತ್ರಿ ಮುತ್ತು ಕೀರ್ತನೆಗಳು. ಶ್ರೀತ = ಶ್ರೀಲಕ್ಷ್ಮಿಪುರಿಗಳಿನ
ವರಿಯು, ಸಿಯಾಮುಕನೂ ಆದ ಶ್ರೀಪರಮಾತ್ಮನ್, ಪದಪಂಥಾನ =
ಪದಾಂತಿತವಾದ, ಪರಮಾತ್ಮನಿ ವಾಂದಿರವಾದ ವೈಶುಂದರ್ಮ ಮಾರ್ಗ
ಘೂತವಾದ, ಅಚಿರೀರ = ಅಚಿರಮಾರ್ಗಕ್ಕೆ ಅಭಿಪೂರಿಗಳಾದ. ದಿನ
ಷರೀ = ದೇವತೆಗಳು, ಧೂಮ = ಸಂಘರ್ಷಕ್ಕೆ ಬೆಳೆದರ್ಕೆ, ಸ್ವರ್ಗವಿದ
ವ್ಯಾಂದಕ್ಕೆ ಪೂರ್ವರೂಪವಾದ ಧೂಮಮಾರ್ಗ, ಕರ್ಮಾಂಶರಿಗಳಿಗೆ ಈ
ಮಾರ್ಗಕ್ಕೆ ಆಧ್ಯಾತ್ಮಿಕವಾದ ಕರ್ಮಾಂಶರಿಗಳಿಗೆ, ಸದಾ = ನಿರಂತರ
ವ್ಯಾಂದ, ಸಮಾನ = ಸಮಾನರಾದ, ದಿವಾಂಶರು = ದೇವತೆಗಳು,
ಎಮರೀ = ನಪ್ಪುಲ್ಲಂಗಿ, ಮಂಗಳವ = ಶುಭವನ್ನು, ಶೂದಿ =
ಇಂತಹವರಾಗಲಿ - ಎಂತ ಪ್ರಾರ್ಥನೆ ಮಾಡಿತ್ತಾರೆ. ॥37॥

ವಾಸವಾಲಯ

1. ಶ್ರೀಸಂಕಷ್ಟಜಾಂಬವಿಯಾರ ವಾಸವಾನ :

ಇನ್ನು 19ನೇ ಕ್ಷತ್ರಿ ಉದ್ದರ್ಶಿ ಮೆಂದರಾದವರನ್ನು ಸ್ತುತಿ

ಇಂದ್ರಾದೇವರ ಲೋಕವಾದ ಸ್ವರ್ಗಲೋಕದ ಶಿಲ್ಪಿಯಾದನ, ನಿರ್ಮಿ
ವಾದ ಜಲಗಳಿ ಆಶ್ರಯವಾದ ತಪಾಳಾದಿಗಳಲ್ಲಿ ಜಲಶ್ರೀಡಾದ ಅಷಾಧ
ಅಂತರಂಭ ಉದ್ವರ್ತಣೆ ಮೆದಲಾದ ಆಶ್ವರ್ಷಿಯಾಯಿರು ಅಡಾನಜರಲ್ಲಿ ಸೇಂ
ದವರು. ಇವರೊಳಗೆ ಉತ್ತಮವಾದ ಉದ್ವರ್ತಣೆಯಲ್ಲಿ 92 ಮುದಿ ಕರ್ಷಣ
ರಾದವರು ಈ 19ನೇ ಕ್ಷಿರ್ದಲ್ಲಿ ಸೇರಿದ್ದಾರೆ. ಇಂಥಾ ಉದ್ವರ್ತಣೆಯಾಗಿ,
ಸಹ್ಯಾತ್ಮಕಗಳಿಗೆ ಅಭಿವಾದ ಚಂದ್ರದೇವರು, ಸೂರ್ಯದೇವರು ಇವರೊಳಗೆ
ಕಂಪಿಸಿರುತ್ತಾರೆ, ರಾತ್ರಿತೀತುಗಳು, ಶ್ರೀಜತ್ತಿಯಾದ ಪರಮಾತ್ಮನ ದೇವ
ಅಂಶಿತವಾದ, ಪರಮಾತ್ಮೀ ಮಂದಿರಭೂತವಾದ ವೃಕ್ಷಂಳದದ ಸೇರ
ದೇಹದರೆ ಮಾರ್ಗಭೂತವಾದ ಅಷ್ಟರಮಾರ್ಗಾರ್ಥಿ ಅಭಿಮಾನಿಗಳಾದ ದೇವತೆ
ಗಳು, ಸಂಖಾರಕ್ಕೆ ಬರೇದ್ದರ್ಕಿ, ಸ್ವರ್ಗದ ವಿದೋದ್ದರ್ಕಿ ಮಾರ್ಗಾವಾದ
ಧೂಮನೂರ್ಗಿ, ಈ ಮಾರ್ಗಾರ್ಥಿ ಆ ಅಭಿಮಾನಿದೇವತೆಗಳು ಕರ್ಷಣರು
ಬಲ್ಲಾದ ಈ ಯಾವಕ್ಕು ಮುದಿ-ಬಲ್ಲಾದ ಕರ್ಷಣಿಗೆ ಸಿರಂತರದಲ್ಲಿ
ಸ್ಥಾಪಿಸಿರುತ್ತಾರೆ ಈ ದೇವತೆಗಳು ನಮಗೆ ಮಂಗಳವನ್ನು ಕೊಡೊಂದರಾಗಿಯೇ
ಎಣಿ ಘ್ರಾತ್ರಿನಾ ಮಾಡೋವರಾಗಿದ್ದು ರೆಂತ ತಾಪ್ತರ್ಥ. ||37||

2. ಭಾವಪ್ರಕಾರಿ :-

ಇಂದ್ರಲೋಕದ ಒಳಿಯನಾದ ವಿಶ್ವಕರ್ಮನು, ಮಂದಾತ್ಮೀ (ಆಣತ
ಗಳಿ) ಮೆದಲಾದ ನಿರ್ಮಲೋಕದಕ್ಕಿಗಳಲ್ಲಿ ಶ್ರೇಷ್ಠಾದಿಗಳಿಂದ ವಿಹರಿಸುತ್ತಿರುವ
ಉದ್ವರ್ತಣೆ ಮೆದಲಾದ ಆಶ್ವರ್ಷಿಯಾಯಿರು. ಜಂದ್ರ-ಸೂರ್ಯರ ಶತ್ರು
ಗಳಿನಿಷ್ಪತ್ತಾತ್ಮಕೆಗಳು, ಲಕ್ಷ್ಮಿಪ್ರತಿಯ ವಾಸಸ್ಥಾನವಾದ ವೃಕ್ಷಂಳ
ಮಾರ್ಗಭೂತವಾದ ಧೂಮ (ಹುಣಿ) ಮಾರ್ಗ. ಅಷ್ಟರಂದಿ ಮಾರ್ಗದೇವ
ಎರಡು ಮಾರ್ಗಗಳಿಗೆ ಅಭಿಮಾನಿಗಳಾದ ದೇವತೆಗಳು, ಕರ್ಮದರ್ಶ
ಗಳಿಗೆ ಸದಾ ಸಮಾನರು ಇಂತಹ ದೇವತೆಗಳು ನಮಗೆ ಮಂಗಳವನ್ನಿರುತ್ತಾರೆ. ||37||

೫. ಕ್ರಿಂಗಲ್ ದಯಾಪ್ರಾರ್ಥಿಕ : -

ವಾಸವಾಲಯವೆಂಬ ದೇವೀದ್ವಂಡ ಮನೆಯ ಶಿಲ್ಪಿಯಾದ ವಿಶ್ವಕರ್ಮಾನು, ಪ್ರೀತಿ ಸರ್ವೇವರಾದಿಗಳಲ್ಲಿ ಕ್ರಿಂಗಲ್ ನಾಮವೆಂದಿಲ್ಲ. ಭೀಜನೆಯ ಚಂದ್ರ ಏ ಎಂಬ ಸೂರ್ಯನಿಗೆ ಸಹ ಶತ್ರುವಾದ ರಾಹು-ಕೀತುಗಳು, ಶ್ರೀಕಂಜಳಿ ಪಾಣಿಯಾನವೆ ಪದವೆಂಬ ಹೈಕುಂಡಾದಿ ಲೋಕಸ್ಕುನಾಗಳಿಗೆ ಪಂಘಾನವೆಂಬ ಧಾರ್ಮಾದಿ ಮಾರ್ಗ, ಅಚ್ಚರಾದಿ ಮಾರ್ಗವೆಂತ ಒರಹು ದಾಂಗಳಿಗೆ ಅಭಿ ಮಾರ್ಬಿ ದೇವತಗಳು ಸಹ ಕರ್ಮಾಜಿದೆವತೆಗಳಿಗೆ ಸಹಾನುಭಾದರವರು ಇವರು ತಮ್ಮ ವಿಷಯದಲ್ಲಿ ಶುಭಪ್ರಾರ್ಥಾಗಳಿಲ್ಲ.

ಪ್ರಮೇಯ- ಆರಭ್ಯತಮು ಆಮುಕ್ತೀ ಕೃಷ್ಣಸ್, ಸದಸಂ
ಯಕ್ಷಃ । ಎಂಬ ಭಾಗವತತಾತ್ಮಕ ರೀತಾ ಸರ್ವಾಂಗ ದೇವರ ಮನ ಎಂದು
ಫಾವ. ॥३७॥

ಸರ್ವವಾಚಾನಸಾರಸಂಗ್ರಹ

1. ಪ್ರಸಕ್ತ ಪದ್ಯಂದ ೧೯ನೇಯ ಕ್ರಾತಿಸ್ವರಾದ ಶಾರ್ಚಿ
ಮುಂತಾದವರಸ್ಸು ಸ್ತೋತ್ರ ಮಾಡುತ್ತಾರೆ.

I. ವಾಸವಾಲಯ-.

ವಾಸವ- ಎಂದರೆ, ಇಂದ್ರದೇವರೀಯರ್ಥ. ಇಂದ್ರನ ಅಂತು
ಖದರೆ, ಸ್ವರ್ಗಲೋಕ.

II. ಶಿಂ-.

ಇಂದ್ರನ ಲೋಕವಾದ ಸ್ವರ್ಗ- ಮುಂತಾದ ಶ್ರೀಷ್ಟಿ ಲೋಕಗಳನ್ನು
ಖಿರ್ಣಾದವನು ಅಮರ ಶಿಲ್ಪಿಯಾದ ವಿಶ್ವಕರ್ಮನು.

ಇಂದ್ರದೇವರ ಶ್ರೀಲೋಕದ ದೀಪಿಯಾದವ, ನಿರ್ಣಿಯಾದ ಜಳಗಳಿಗೆ ಅಕ್ರಿಯಾದ ತಿಖಾಳಿಗಳಲ್ಲಿ ಜಳತ್ತೇಡಾದ ಅಂಗಳ ಅಥವಳಿ ಉದ್ದರ್ಶ ಮೆದಿಲಾದ ಅಪ್ಸರಸ್ತೀಯರು ಅಡಾನಜರಲ್ಲಿ ಸೇರಿದವರು. ಇವರೊಳಗೆ ಉತ್ತಮಾದ ಉದ್ದರ್ಶದಾಗಿ 92 ಮಂದಿ ಕರ್ಪೂರದಾದರು ಈ 19ನೇ ಕ್ಷಿದಲ್ಲಿ ಸೇರಿದ್ದಾರೆ. ಇಂಥಾ ಉದ್ದರ್ಶದಾಗಿರು, ಸಹ್ಯಾತ್ಮಕಗಳಿಗೆ ಅರ್ಜಾದ ಚಂದ್ರದೇವರು, ಸೂರ್ಯದೇವರು ಇವರೊಳಗೆ ಕಂಪಿಂಬಿಸತ್ತು, ರಾತ್ರಿಕೇತುಗಳು, ಶ್ರೀಜತಿಯಾದ ಪರಮಾತ್ಮನ ಪದ ಸೂರ್ಯದಾದ, ಪರಮಾತ್ಮನೇ ಮಂದಿರಭೂತವಾದ ವೃಕುಂಳಪದ ಸೇರಿದೇಂದರೆ ಮಾರ್ಗಭೂತವಾದ ಅಟ್ಟರಮಾರ್ಗತ್ತು ಅಭಿಮಾನಿಗಳಾದ ದೇವತೆಗಳು, ಸಂಘಾರಕ್ತ ಬರ್ಮೇದ್ಯತ್ತು, ಸ್ವರ್ಗಪದ ವರ್ದೋದ್ಯತ್ತು ಮಾರ್ಗವಾದ ಧೂಮಮಾರ್ಗ, ಈ ಮಾರ್ಗತ್ತು ಆ ಅಭಿಮಾನಿದೇವತೆಗಳು ಕರ್ಣಾದ ಬಲ್ಲಾದ ಈ ಯಾವತ್ತು ಮಂದಿರಭಲ್ಲಾದ ಕರ್ಣಾಂಗಿ ನಿರಂತರದಲ್ಲಿ ಸ್ಥಾಪಿಸಿದರು ಈ ದೇವತೆಗಳು ನಮಗೆ ಮಂಗಳವನ್ನು ಹೊಡ್ದೋವರಾಗಿರುತ್ತಿರುತ್ತಾರೆ. ||37||

2. ಭಾವಪ್ರಕಾರಿ :-

ಇಂದ್ರಲೋಕದ ಒಳಿಯಾದ ವಿಶ್ವಕರ್ಮಾನು, ಮಂದಾಕೀನ (ಆಣಿಗಳು) ಮೆದಿಲಾದ ನಿರ್ಮಲೋಕದಕ್ಕಾಗಿ ಶ್ರೀಡಾದಿಗಳಂಡ ವಿಹರಿಸುತ್ತಿರುವ ಉದ್ದರ್ಶ ಮೆದಿಲಾದ ಅಪ್ಸರಸ್ತೀಯರು, ಚಂದ್ರ-ಸೂರ್ಯರ ದ್ರುಗಳಿನಿಸುವ ರಾತ್ರಿಕೇತುಗಳು, ಲಕ್ಷ್ಮಿಪರಿಯ ವಾಸಸ್ಥಾನವಾದ ವೃಕುಂಳಿ, ಮಾರ್ಗಭೂತವಾದ ಧೂಮ (ಹುಣಿ) ಮಾರ್ಗ, ಅಟ್ಟಂಡಿ ಮಾರ್ಗವಾದ ಎರಡು ಮಾರ್ಗಗಳಿಗೆ ಅಭಿಮಾನಿಗಳಾದ ದೇವತೆಗಳು, ಕರ್ಮದೇವತೆಗಳಿಗೆ ಸದಾ ಸಮಾನರು ಇಂತಹ ದೇವತೆಗಳು ಎವರಿಗೆ ಮಂಗಳವಿಂದಿ. ||37||

೫. ಕ್ರಿಂಗ್‌ರೂಪದ ಯಾತ್ರೆ ಕಾಶಿಕೆ : -

ವಾಸಂತಾಲಯವೆಂಬ ದೇವೀಯನ್ನು ಮನೆಯ ಶಿಲ್ಪಿಯಾದ ವಿಶ್ವಕರ್ಮಾನು, ಇಲ್ಲಿ ಸರ್ವೀವರಾದಿಗಳಲ್ಲಿ ಕ್ರೀಡಿಸುವ ಉದ್ದೇಶಿಯು. ಭೇದನೆಂಬ ಚಂದ್ರ ಏ ಎಂಬ ಸೂರ್ಯವಿಗೆ ಸಹ ತತ್ತ್ವಾಧಿಕಾರಿಗಳು, ಕ್ರೀಳಾದ ಪಾರಾಯಣನ ಪದವೆಂಬ ಘೇಟುಂಡಾದಿ ಲೋಕಾಂತರಗಳಿಗೆ ಪಂಥಾನವೆಂಬ ಧಾರ್ಮಾದಿ ಮಾರ್ಗ, ಅರ್ಚಿರಾದಿ ಮಾರ್ಗವೆಂತ ಉರು ದಾರಿಗಳಿಗೆ ಅಭಿನ್ನಾದಿ ದೇವತೆಗಳು ಸಹ ಕರ್ಮಾಜಿದೆವತೆಗಳಿಗೆ ಸರ್ವಾಸ್ತಾದವರು ಇವರು ಹೀಗೂ ವಿಷಯಾದಲ್ಲಿ ತುಭ್ಯಪ್ರದಂಗಾಗಳಿ.

ಪ್ರಮೇಯ— ಆರಭ್ಯತಮ್ ಆಮಾಕ್ರೀ ಕೃಷ್ಣಾ ಸದಸಂ
ಯತ್ | ಎಂಬ ಭಾಗವತತಾತ್ಮಕ ರೀತಾ ಸರ್ವಾಧಿಕಾರ ಮನೆ ಎಂದು
ಫಾ. ॥37॥

ಸರ್ವಾಧಾರಣಾರಕ್ಷಣ

1. ಪ್ರಸಕ್ತ ಪದ್ಯದಿಂದ 19ನೇಯ ಕ್ರಾತಿನ್ನರಾದ ಉದ್ದೇಶ
ಮುಂತಾದವರನ್ನು ಸ್ತೋತ್ರ ಮಾಡುತ್ತಾರೆ.

1. ನಾಸನಾಲಯ—

ವಾಸವ ಎಂದರೆ, ಇಂದ್ರದೇವರೀಯರ್ಥ. ಇಂದ್ರನ ಅಲಯ
ಎಂದರೆ, ಸ್ವರ್ಗಲೋಕ.

1. ಶಿಂ—

ಇಂದ್ರನ ಲೋಕವಾದ ಸ್ವರ್ಗ— ಮುಂತಾದ ಕ್ರೀಷ್ಣ ಲೋಕಗಳನ್ನು
ಮುಂತಾದವನು ಅಮರ ಶಿಲ್ಪಿಯಾದ ವಿಶ್ವಕರ್ಮನು.

4. ಅಂತಹೇ, ಮುಕ್ತ ಶ್ವಾಸದ ವಿಶ್ವರ್ವಾಚನಿಂದ ನಿರ್ವಿಷಲ್ಪಾಪ್ತ
ಸ್ವರ್ಗಲೋಕದಲ್ಲಿರುವ ಅತ್ಯಂತ ನಿಮ್ಮಲಭಾದ ನೀರುಳ್ಳ ತಪ್ಪಣಾದಿ ಜಲಾ
ಶಯಗಳು ಇವೆ.

5. ಇಂತಹ ವಿವುಲ ಜಲಾಶಯಗಳಿಳಿಗೆ ಸ್ವೇಚ್ಛೆಯಾಗಿ ವಿಶರಿಸುವ
(ರಹಿಸ) ಉದ್ದೇಶ ಮುಂತಾದ ಅಪ್ಪರಾಷ್ಟೇಯಾರನ್ನು ಸ್ತೋತ್ರ ಮಾಡು
ತ್ವಾರ.

ಉಂಟಾರ್ತಿ—

ಅಪ್ಪರಾಷ್ಟೇವರ್ಗದಲ್ಲಿ ಅನುಭವು ದೂಪ ಲಾವಣ್ಯವ್ಯಾಪ್ತಿವಳ್ಳಿ. ನರ
ನಾರಾಯಣರು ತಪ್ಪಣಿಸಲ್ಪಿ ನಿರತಂಗಿದ್ದ ಸಮಯ. ಅವರ ತಪ್ಪಣಿತಾಗಿ
ಈಗಿ ಕೆಲವೇ ದೇವತಾಃಾನಿಯರು ಅಶ್ವಮಹತ್ಯ ಬಂದಿದ್ದಾರ. ಆಗ
ನಾರಾಯಣನು ತನ್ನ ತೊದೆಯನ್ನು ಕೀಡನು. ಆಗ ಲೋಕಾತ್ಮಕರ ರೂಪ
ವತಿಯಾದ ತರುತ್ತ ಜನಿಸಿದ್ದಾನ್ನಿ. ಉರು-ಉಂದರೆ, ತೊದೆಯಾಂದ ಒನ್ನಿ
ದಿಕ್ಕಿಂದ್ರಿಯ “ಉದ್ವರ್ತೀ” ಎಂಬ ಶಿಕ್ಷಣ ಬಂದಿತು. ಏತ್ತಾನಾಮೆ
ಹುಣಿನ ಶಾಪದಿಂದ ಭೂಮಿಯಲ್ಲಿ ಜನಿಸಿ. ಘೂರ್ಣರವನನ್ನು ಲ್ಯಾ
ವಾದ್ದಾನ್ನಿ. ಆಯು ಮೇದಲಾದ ಆರುಮಂದಿ ಮತ್ತು ಅನ್ನ ಪಡೆದಳು
ಅಜ್ಞಾನನ್ನು ಇಂದ್ರಾಂಶೀಲಕ ಪರಾತ್ಮದಿಂದ ಸ್ವರ್ಗಲೋಕಕ್ಕೆ ಹೋಗಿದ್ದಾಗೆ,
ಅಪರಿಂದ ಮೋಹನಿಯಂತೆ, ಅಜ್ಞಾನನ್ನು ಅವಳನ್ನು ತಿರಸ್ಕರಿಸಿದ ಕಾರಣ
ದಿಂದ ಸಪುಂಜಕನಾಗುವಂತೆ ಶಾಪವಿತ್ತಾನ್ನಿ. ಅದರಂತೆ, ಅಜ್ಞಾನನ್ನು
ಉಂಟಾರ ಆಕ್ಷಾತ್ತವಾಸ ಸಮಯದಲ್ಲಿ ವಿರಾಟರಾಜನ ಆಸ್ಥಾನದಲ್ಲಿ ಹೃತ
ನ್ನಳಿ ಎಂಬ ಕಾರಣಿಂದ ನೃತ್ಯಮೋಧನಾಗಿದ್ದು.

6. ಭೀತ—ಭ ಎಂದರೆ. ನಕ್ಷತ್ರಗಳು. ಭಾತ—ಪತಿ (ಒಯಿಲ್)
ನಕ್ಷತ್ರಗಳಾಗಿ ಒಯಿಯನು ಚಂದ್ರನ್ನು ಇದರಿಂದ ಚಂದ್ರನಿಗೆ ಭೀತ ಅಫಿ
ಉಂಟಾರ ಎಂಬ ಕಾರಣ.

7. ರವಿಗಳ— ಇಷ್ಟದಾದರ್ಥಗಳು. ಚಂದ್ರ ಮತ್ತು ಸೂರ್ಯರಿಗೆ ಶ್ರಾವಣ, ರಾಹು ಮತ್ತು ಕೋತಿಗಳಿಗೆ ಗ್ರಹಗಳು. ಇವರು ಚಂದ್ರ ಮತ್ತು ಸೂರ್ಯರ ಪ್ರಕಾಶನನ್ನು ಭೂಮಿಗೆ ಒಳಗೊಂಡ ಮರಿಮಾಡುವುದರ ಜ್ಯಾ (ಗ್ರಹಗಳ ಸಮಯದಲ್ಲಿ), ರಂಗಗಳಿಂದಿದ್ದಾರೆ.

ರಾಹು— ಸಿಂಹಾಸ್ತ ಹತ್ತು. ನಾಗರ್ಹಗಳಲ್ಲಿ ಬಬ್ಬನು. ರಾತ್ರಿ ಯಾವಿಷಿಕಾತನಾಗಿದ್ದರೂ, ದೀಪಾಲಾಗಳಲ್ಲಿ ಸೋಂದವನು. (ಅಮೃತ ಅಂತಿಮದಿಯ). ಶ್ರೀರಂಗಹುದ್ದಿ, ಮಾಂಡನ ಸಮಯದಲ್ಲಿ ವಿಷ್ಣುನು ಉತ್ತನ ಸ್ಥಾನನ್ನು ಚಕ್ರದಿಂದ ಕತ್ತಂಗಿದ ಪ್ರಸಂಗ.

ಶ್ರೀತು— ನಾಗರ್ಹಗಳಲ್ಲಿ ಬಬ್ಬನು ಅಮೃತಹೃದಯದ್ವಾರಿಂದ, ರಿಘವಾಣಿಕ್ಕೆ ಸೇರಿದನು. ರಾಹು ಕೋತಿಗಳಲ್ಲಿ ದೀಪಾಲಾಗಳವನ್ನು ಖ್ಯಾದ್ಯಾಂತಾಂಶರಾಗಿ ಸುತ್ತುತ್ತಿರುವರು.

I. ಶ್ರೀತಪದ ಪಂಥಾನೆ—

ಶ್ರೀ— ಸತ್ಯಗುರುತಾಭಮಾನಿಯೂ, ನಿತ್ಯ ಯಾವೈಸಂಪನ್ಮೂಲ, ಅಂತಿಮುಕ್ತಿಳೂ ಆದ ಶ್ರೀರಂಗದೇವಯನು “ಶ್ರೀ” ನಾಮಕರು. ಶ್ರೀಸಮಾಂತರಾದ ಶ್ರೀಲಕ್ಷ್ಮಿದೇವಿಯರು ಪತಿಯೂ ಮತ್ತು ನಿಯಾಂತ್ರಿನೂ ಆಗಿರುವ ಶ್ರೀರಂಗಯೇ “ಶ್ರೀರಾಸು”.

ಅವನ ಪದ ಎಂದರೆ ನಿಷಾಂಕಾಂಶದ ವೈಶಿಂಬಿಂಬ ಮಂತ್ರ ಇಂತಹ.

ಪಂಥಾನೆ ಎಂದರೆ, ವೈಶಿಂಬಿಂಬ ಹೇಠಾವ ರಾಜಮಾರ್ಗವೆಂದರೆ.

II. ಶ್ರೀತಪದ ಪಂಥಾನಗಳು ಎರಡು ಪ್ರಕಾರ :

- (1) ಧೂಮಮಾರ್ಗ ಮತ್ತು (2) ಅರ್ಜಮಾರ್ಗ.

ಇವರೆಡು ಪೂರ್ವಗಳಿಗೆ ಅಭಿಪ್ರಾಯಿಸಿದೆಂದೆಂದು ಕರುಂಡದೇವತೆ
ಗಳು.

10. ಶ್ವಾಸೋತ್ತರ್ಯಾಸ, ನಮ್ಮೀಗಳಿಗೆ ನಿರಂತರದಲ್ಲಿಯೂ
(ಸದಾ), ಸನ್ಮಾನಿಸಬಹುದ್ದು ನೀಡಿ ಸಂಪೂರ್ಣಸಲಿ— ಎಂದು ಪ್ರಾರ್ಥಿಸಿಯತ್ತಾರೆ.
ಜ್ಞಾನಿಶ್ರೀಪ್ರಭಾದ ಶ್ರೀದಾಸರಾಯರು. ||37||

ಪದ್ಮ ೧೮

ಕುಂ ೧

ದ್ಯುಸದಿ ಶಾವುಲ ಸಂಜ್ಞ ರೋಹಿಣಿ ।
ಘನಬ ಪಜರಾಣಿರುಂದ್ರನಿ ।
ವನಿಕ ಬ್ರಹ್ಮಾಂಡಾಧಿಸೂನಿ ವಿರಾಘಿದೇವಿಯಾರ ॥
ನೆನನೆ ನಾ ನಲವಿಂದೆ ದೇವಾ ।
ನನವುಹಿಂ ಸ್ವಾಹಾಮೃಂತೋ ।
ಜನೆ ಕೊಡರಿ ನಿವಿಫ್ಲಾದಿಂ ಘರವದ್ದುಣಂಗಳರ ॥೩೮॥

ಅವಕರಣಿಕೆ :—

ಪ್ರಶಕ್ತಿಪದ್ದದಿಂದ ೨೦ನೆಯ ಕ್ರಾತನ್ನರಾದ ಗಂಗಾದೇವ ಮೌರ
ಳಾದವರ ಸ್ತೋತ್ರ ವಾಯುತ್ವಾರೆ. ||39||

ಪ್ರಶಿಷಣಾತ್ಮ :

ದ್ಯುಸದಿ = ಭಾಗಿರಥಿದೇವ, (ಗಂಗಾಸದಿ). ಶಾವುಲ =
ಯಾವುದೇವರ ಪತ್ನಿ ಶಾವುಲಾದೇವ, ಸಂಜ್ಞ = ಸೂರ್ಯದೇವರ ಪತ್ನಿ
ಸಂಜ್ಞಾದೇವ, ರೋಹಿಣಿ = ಉತ್ತರಪತ್ನಿ. ರೋಹಿಣಿದೇವ. ಘನಬ =

ಅಭಿಷಾಧಿಮಾನಿಯಾದ, ಪಜರ್ನ್‌= ಪಜರ್ನ್‌ವ್ಯಾಪ್ತಿ ಸೂರ್ಯನು,
ಅರ್ಥಿದ್ದ ನವನಿಶ್ಚ= ಮನ್ಮಾನಪಡ್ತನಾದ ಅರ್ಥಿದ್ದನ ಪತ್ತಿ,
ಬ್ರಹ್ಮಾಂಡಾಧಿಮಾನಿ= ಬ್ರಹ್ಮಾಂಡಕ್ಕೆ ಅಭಿಷಾಧಿಯಾದ, ವಿರಾಟಿ
ದೇವಿಯರೆ= ಏರಾಟ್‌ನಾಮಕ ದೇವಿಯರನ್ನು. ನಾ= ನಾನು, ನಲ
ನಿಂದೆ= ಅತ್ಯಂತ ಭಕ್ತಿ. ಅಸ್ತ್ರಿಗಳಿಂದ, ನೆನೆವೆ= ಸೃಂಗವನು.
ದೇವಾನನ ಮಂಹಿಳೆ= ದೇವಮುಖಿಕೆಂದು ಹೃತನಾಗಿಯಾದ ಅಗ್ನಿದೇವರ
ಪತ್ತಿಸ್ಯಾಹಾದೇವಗಿ, (21ನಯ ಕ್ರಾತಸ್ಸರು). ಸ್ವಾರ್ಥಾತ್ಮಿಕು= ಸ್ವಾಹಾ
ಎಬ ತಪಸಿನ ದೇವತಯು, ನಿವಿಫಢ್ಣಿದಿಂ= ಯಾವ ಏಧಾದ ನಿಷ್ಣ್ಣ
ಗಳು ಬಾರದಂತ, ಭಗದರ್ಥ ಜಂಗಳಿ= ಭವದ್ವಾಗಿಗಳನ್ನು ಉಪಾಧನ
ಮಾಡುವುದರಲ್ಲಿ, ಅಲೋಚನೆ= ಧ್ಯಾನಪೂರ್ವಕವಾದ ಮನಸ್ಸನ್ನು
(ಅರ್ಥಿಂಬಿಯನ್ನು), ಕೊಡಲಿ= ನಾಡಿ, ಉದ್ದರಿಸಲೆಂದು ಸ್ತುತಿಗೃಹಿ
ಡ್ಳಿರೆ. #38॥

ವಾಚಾನಗಳು

1. ಶ್ರೀ ಸಂಕಾರಣಾಂಬಂದೀಯರ ವಾಚಾನ:

20ನೇ ಕಕ್ಷದ ಗಂಗಾದೇವರು, 21ನೇ ಕಕ್ಷದ ಸ್ವಾಹಾದೇವರ
ಶ್ರೀತ್ರಿ ಮಾಡತಾರ,

20ನೇ ಕಕ್ಷದ ಭಾಗಿರಥಿ ದೇವರೇ, ಯಾಮದೇವರ ಪತ್ತಿ ತಾಮಲಾ
ಡೇವರು, ಸೂರ್ಯದೇವರ ಪತ್ತಿ ಸಂಜ್ಞಾ ದೇವರೇ, ಚಂದ್ರದೇವರ ಪತ್ತಿ
ಉಂಟಾದೇವರು, ಮೇಘಾಭಿಷಾಧಿಯಾದ ಪಜರ್ನ್‌ವ್ಯಾಪ್ತಿ ಸೂರ್ಯನು,
ಮಂದೇವನಪ್ತಕ್ತ, ಅನಿರ್ಯಾದ್ವನ ಪತ್ತಿ, ಬ್ರಹ್ಮಾಂಡಕ್ಕೆ ಅಭಿಷಾಧಿಯಾದ
ಜಾತಿದೇವಿಂಲುಪನಾಮ ಉಪಾದ್ವಿ-ಅತ್ಯಂತ ಅಸ್ತ್ರಿಯಿಂದ ನಾನು
ನಿರ್ಣಯಿಸ್ತು ನೆನಿಯೋವನಾಗೇನು. ಇನ್ನೂ 21ನೇ ಕಕ್ಷದ, ದೇವತಾಗಳಿಗೆ
ಉಂಟಾನಾವನ್ನಾದ ಅಗ್ನಿದೇವಪತ್ತಿಯಾದ ಸ್ವಾಹಾದೇವಿ ಇವರು

ಯಾವತ್ತೂ ಮಂದಿರು, ವಿಷ್ಣುರಹಿತವಾಗಿ ಭಗವಂತಿಗಳ ಉತ್ಸಾಹನ ಮಾಡೋದರಿಂದ, ತಳಕೂಡಬೋದರಿಂದ ಅಲ್ಲಿಂದನಿ ಹೊಟ್ಟಿ ಉದ್ದೂರ ಮಾಡಬೇಕೆಂತ ಪ್ರಾರ್ಥಿಸಿಹೇವರಾಗಿದ್ದ ರಂತ ತಾಪರ್ತಿ. ||38||

2. ಭಾವಸ್ತರಾಂತಿ :-

ಗಂಗಾ, ಯಮದೇವರ ಹಂಡತಿ, ಸೂರ್ಯಪತ್ರಿ, ಚಂದ್ರನ ಶಂತಿ, ಮೇಘಾಧಮಸಿಯಾದ ಪರಾಫನ್ಯನೇಂಬ ಸೂರ್ಯ, ಅಸೀರಿಸನ ಹಂಡತಿಯಾದ, ಬ್ರಹ್ಮಾಂಡಾಧಮಸಿಯಾದ ಪಿರಾಟ್ ಎಂಬ ಹೆಸರಿಂದ ದೇವತಿಗಳಿಗೆ ಮುಖಿನಾದ ಅಗ್ನಿಯ ಹಂಡತಿಯಾದ ಸ್ವಾಹಾದೇವತೆಯಾದ ಜರಿನ್ನು ನಾನು ಕುತುಳೆಲರಿಂದ ಸೃಷ್ಟಿಸಿದೆನು. ಭಗವಂತಿಗಳಿಗಳ ನಿರ್ವಾಣದಿಂದ ಬಂಡಿಸುವ ಕಕ್ಷೆಯನ್ನು ಕೂಡಲಿ. ||38||

4. ಶ್ರೀನಾಸಿದಾಂತಕೌಮಂಡಿ :-

“ದ್ಯುನದಿ”- ಈತಿ ॥ ಗಂಗಾ, ಯಮಭಾಯಾರ ಶಾಮಲ, ಸಂಜ್ಞಾಭಾಯಾರ ಸಂಜ್ಞಾ, ಇಂದ್ರಜಾಯಾ ರೋಹಿಣಿ ವಿಶ್ವಮಾತ್ರಾ ॥ “ಅಳವಿಂದ”- ಸ್ವೀಕ. “ವಿಂಶತಿ”= ತೇಭ್ಯಾ ಕೂದಾರಣ ಶ್ರೀಸಿದ್ಧಾಂತಿಕಾರಾ ಅನಧಿಗತಪದಾ: ಕಂಚಿನಿಃಜಾ: ॥ “ಏಕವಿಂಡತಿ”! ಕವೆಟಿನಿ ಭಾಯಾರ ॥ ದ್ಯುನಿಂತಿ ಕ್ಷುಣ ॥ ||38||

ಕನ್ನಡಾಂತ

ದ್ಯುನದಿ= ಗಂಗಾ, “ಶಾಮಲಾ”ದೇವಿಯು ಯಮಪತ್ರಿ. 2. ಸಂಜ್ಞಾದೇವಿಯು ಸೂರ್ಯಪತ್ರಿ. ರೋಹಿಣಿದೇವಿಯು ಬಂದ್ರಪತ್ರಿಯು. ಅಳವಿ= ಸ್ವೀಕ. ಮೇಘಾಧಮತಿ ಪರಾಫನ್ಯ. ಇಲ್ಲಿಗೆ 20ಕೆಯ ಶ್ರೀ ಇವರಿಂತ- ಕೂಪು ಮುಂತಾದ, ಅಪ್ರಸಿದ್ಧಾಂತಾರವ್ಯಾಪ್ತಪದವಿಯನ್ನು ಶ್ರೀಜಂದರುಪ ದೇವತಗಳು ಸ್ವಲ್ಪ ಕಡಿಮೆಯಾದರು. 21ನಿಯ ಶ್ರೀರಂ

ಶ್ರೀಕಾರ

ಕರ್ಮಸ್ತ
ಖಾಸಯ

3. ಶ್ರ

ಗಂ
ಕೃಷಣ
ಎಂದು.ದ:
ಸಿಕ್ಕಣಾ
ಪತ್ರಿ, ಪ:
ವಿಂಶತಿ
ಉದ್ದಾರ
ಇತ್ಯಾಂತ
ಏಕವಿಂಡತಿ

1.

ಶ್ರೀಗಂಗಾ
ಕ್ಷುಣಾದ

ಇವರ ತರುವಾಯಿ, ಅಗ್ನಿಪತ್ರ ಸ್ತೋತ್ರಾ ಮುಂತಾದವರು, ಇಂಗಿ
ಕ್ಷಮಾಮುಗಿದುದು. ॥३४॥

!ಗೀರುಹೃದಯಪ್ರಕಾಶಿ :—

ಗೀ. ಶಾಮಲಿ, ಶಂಕ್ರಾಂತಿ, ರೋಹಿಣಿ, ಪಜ್ಞಾನ್ಯನೆಂಬ ಸೂರ್ಯ, ಅನಿರು
ಳಿಂಬ, ಏರಾಚಿದೈಯರನ್ನು ಸಹ ಸ್ತುತಿಸುತ್ತಾರೆ, ದ್ಯುನಿ

ತ್ವನದಿ ಎಂದರೆ ಗಂಗೆ, ಶಾಮಲೆ ಎಂಬ ಯಮ ಪತ್ರಿ, ಶಂಕ್ರಾಂತಿ ಎಂಬ
ಮರ್ಶ ಸೂರ್ಯಪತ್ರಿ, ಚಂದ್ರಪತ್ರಿ ರೋಹಿಣಿ, ಧನಾದ್ಯನೆಂಬ ಕುಂಭೇರನ
ಪಜ್ಞಾನ್ಯನೆಂಬ ಸೂರ್ಯ, ಅನಿರುಧ್ಯನ ಪತ್ರಿ ಲಿಂಬ, ಬ್ರಹ್ಮಾಂಡಾಧವಾನಿ
ಎವಯರನ್ನು, ದೇವಾನಾನನೆಂಬ ಅಗ್ನಿದೇವರ ಮಹಿಳೆ ಎಂದರೆ ಪತ್ರಿ
ಷ್ವಾಹಾದೇವಿಯನ್ನು ಸಹ ನಾನು ಸಂತೋಷದಿಂದ ಸ್ತುಪಿಸುವನು.
ಉಭಿಗವಂತನ ಜ್ಞಾನಾನಾದಾದಿ ಸದ್ಗುಣಗಳ ಅರ್ಜಿಂಜನಯನ್ನು
ಎಂದ ನಮಗೆ ಕೊಡಲಿ. ॥३५॥

ಸರ್ವವಾಚಾನಸಾರಸಂಗ್ರಹ

ಪ್ರಸಕ್ತ ಪದ್ಯದಿಂದ, ದಾಖಾಯುರು, 20ನೆಯ ಕ್ಷಮಾಪನ್ಯಾಸದ
ನೇರಿ ಮೊದಲಾವವರನ್ನು, ಹಾಗೆಯೇ, 21ನೆಯ ಕ್ಷಮಾಪನ್ಯಾಸ ಅಗ್ನಿಪತ್ರೀ
ವಿಯ ಪಯಾಂತ ಸ್ತುತಿ ಮಾಡಿರುತ್ತಾರೆ.

ದ್ಯುಸ್ಥಿ :— ಒಲಿವಂಟಕನಾದ ಭಿಗವಂತನು ವಾಮನಾವತಾರಂ
ಜ್ಞಾನಾಲೀಗಿ ಅಗಮಿಸಿ, ಶ್ರೀದ್ರಿಂಗನಾಗಿ ಬೆಳೆದು ನಿಂತ. ಆಗೆ ಆ
ಯಾ ಎಂಗಾಲಿನ ಬೆರಳನ ತುದಿಯಿಂದ ಬ್ರಹ್ಮಾಂಡ ವಿವರ ಕೇಳಿ
ಂದ ಗಂಗಾವಶಾರವಾಯಾತು, ಸುರಲೀಕರಿಸಿ ತಂದ ಗಂಗಿಗಿ,
ಗಂಗೀ ದ್ಯುಸ್ಥಿ ಎಂಕ ಹೇಳಿರು.

3. ಕಾಮಲಾ :— ಯವಾಧಿಮರ್ಮನ ಪಶ್ಚೀ ಶ್ವಾಸಲಾದೆಂ.
(20ನೇಯ ಕ್ಷೇತ್ರ)

4. ಸಂಜ್ಞಾ :— ಸೂರ್ಯನ ಪಶ್ಚೀ. ವಿಶ್ವಕರ್ಮನ (ತತ್ಪೂರ್ವ)
ಪಶ್ಚೀ. ಇವಳಿಂದ ಶೂರ್ಯನು ಯವಾಧಿಮರ್ಮನನ್ನು ಪ್ರತಿನಾನ್ಯಗಿ ಪಡೆ
(20ನೇಯ ಕ್ಷೇತ್ರ)

5. ರೋಹಿಣಿ :— ಚಂದ್ರನ ಶ್ರೀತಿಯ ಮಾದದಿ. 24 ಸ್ವಾತ್ಮ
ಗಳಲ್ಲಿ ಒಟ್ಟ ಸ್ವಾತ್ಮಭವಣಿ ದೇವತೆ. ರಾತ್ರಿಪುರುಷ ಪಶ್ಚೀ. (20ನೇಯ
ಕ್ಷೇತ್ರ)

6. ಘನಸಬ್ದಜರ್ಮನ್ :— ಘನ-ಅಂದರೆ, ಸಾಂದ್ರವಾದ ಮೇಘ
ಗಳು. ಘನಸ-ಎಂದರೆ, ಮೇಘಾಭವಾಸಿಯಾದ ಜರ್ಮನ್ ಗಾಮಿ
ಶೂರ್ಯ. ಇಂದ್ರನ ಅಳ್ಳಿಯಂತೆ ಭೂಮಿಗೆ ಮೇಘಾದ್ವಾರಾ ಮಾತ್ರೆಯನ್ನು
ಸುಂಧುವ ದೇವತೆ. (ಕ್ಷೇತ್ರ-20)

7. ಅನಿರುದ್ಧನ ವಸಿತಿ :— ಮನ್ಯಾಥನ ಪ್ರತ್ಯನು ಅನಿರುದ್ಧನ.
ಅನಿರುದ್ಧನ ಮಾಡಿ ನಿರಾಟ ದೇವಿ. ಈ ಬ್ರಹ್ಮಾಂಡಕ್ಕೆ ಅಭಿಮಾನಿ ದೇವತಾ
(20ನೇಯ ಕ್ಷೇತ್ರ)

8. ಕ್ರಿ. 20ನೇಯ ಕ್ಷ್ಯಾಖವರಂದ. (1) ಗಂಗಾರೀ,
(2) ಶಾಮಲಾ, (3) ಸಂಜ್ಞಾ, (4) ರೋಹಿಣಿ, (5) ಪಜರ್ಮ
ಮಾತ್ರ, (6) ವಿಶ್ವದೇವಿ. ಇವರುಗಳನ್ನು ದಾಸಾರ್ಯರು ಉತ್ತಂತ ಭಕ್ತಿ
ಯಾಂದ (ನಲವಿಂದ) ಸೃಂಂತತ್ವರೆ.

9. ದೇವಾನನ ವುಹಿತಿ :— ಯಜ್ಞ ಯಾಗಾದಿ-ಐಲ್ಲಿ ಹವಿಸ್ಯನ್ನು
ಅಯಾಯಿ ದೇವತಗಳಿಗೆ ಒಯ್ಯಿ ಮುಕ್ಕಿಸುವ ಅಗ್ನಿಗೆ “ದೇವಮಾತ್ರ”
ನೆಂದು ಹೇಳಿ. ದೇವ-ದೇವತಗಳ ಅನನ್ತಮಾತ್ರ ಅಂದರೆ ಅಗ್ನಿಯ
ದ್ವಾರವೇ ಸಮಸ್ತ ದೇವತಗಳೂ ತಮ್ಮ ತಮ್ಮ ಹವಿಭಾಗವನ್ನು ಸ್ವೀಕರಿ

ಪಂ. ದೇವಾನನ ಮಹಿಳೆ ಎಡರೆ, ಅಗ್ನಿಪ್ರಯಾನ ಪಕ್ಷಿ ಸ್ವಾಹಾದ್ವಿ. ಸೃಜಾತ್ಮುರು—ಅಗ್ನಿಪತ್ತಿಯಾದ ಸ್ವಾಹಾ ಎಬಿ ಹೆಚರಿಸ ದೇವತೆ (21ನೇಯ ತಿಂಗಳು)

10. ಶ್ರೀಪೂರ್ವೇತ್ ದೇವತಾಪರ್ವತದಾರು ಭಗವದ್ಗೀತ್ಯಾರ್ಥ ಉತ್ತರ
ಶ್ಲೋಕ ಯಾವ ವಿಧವಾದ ಏಷಾಗೇಣಾ ಬಿಂಬಿತಂತೆ ನಮಗೆ ಅನುಗ್ರಹಿತ. ಶಾಪದ್ವಿಷಯಕವಾದ ಧ್ಯಾನರೂಪವಾದ ಆರೋಚಣೆ (ಉತ್ತರಾಶಾ ಕ್ರಮ)
ಮುರೈಣ್ಣಿ ನಿಡಲೀಂದು ದಾಖರಣೆಯರು ಪ್ರತಿಫಿಫುತ್ತಾರೆ. ||34||

ಪದ್ಮ ೫

ಮೂಲ :

ವಿಧಿತನ ಪರಾದಾಂಬುಜಗರ್ಭಿ |
ಮಂಧುಭಸಂದದಿ ಪಿರಾಜಿಭಾನುಂ |
ಉದಕಗರ್ಭಿ ಸದಾಧಿಮಾನಿಯು ಎಂದೆನಿಸಿಕೊಂಬಿ ||
ಬುಧಗೆ ನಾ ನಂದಿಖುನೆ ಸನ್ನೇಹಿ |
ದದಿ ನಿರಂತರ ಒಲಿದು ಎಮಂಗಿ |
ಭುಂಡಯು ಪಾಲಿಸಲೀಂದು ಶರನೋತ್ತಾತದಲನುದಿನದಿ ||
||45||

ನಿರ್ವರ್ತಣೆ :—

ಶ್ರುತಿ ಪದ್ಮದಿಂದ ಉದಕಾಧಿಮಾನಿಯಾದ ಬುಧನನ್ನು (22ನೇಯ
ತಿಂಗಳು) ಶ್ರೋತ್ರ ಮಾಡುತ್ತಾರೆ. ||45||

ಪ್ರತಿಹಂತಾಂತರ :-

ವಿಧಿಹಂತ = ಬ್ರಹ್ಮದೇವರ ತಂದೆಯಾದ ಶ್ರೀಮಂತ್ರಾರಾಯಣ, ಹಾದಾಂಬಂಜಗರೀಗೆ=ಪಾದಕುಲಗರೀ, ಮಂತ್ರಾರ್ಥನಂದರಿ ದಂಡಯಂತ, ವಿರಾಜಿತ = ಪ್ರಕಾಶಮಾನವಾದ ಮನಸ್ಸುಳ್ಳ, ಸದಾ = ನಿರಂತರದಲ್ಲಿ, ಅಮೃತ ಉದಕಗರೀಗೆ=ಪಾನಕ್ಕೆ ಯೋಗ್ಯವಾದ ನಿಮಂತ್ರಾದಜಲಕ್ಕೆ, ಅಭಿವೂತಿ ಎಂದು ಎನಿಷ = ಅಭಿಮಾನಿ ಎಂದೇನಿಷ್ಲೋಳ್ಳಿತ, ಬುಧರೀ = ಬುದ್ಧರೀ, ನಾ ವಂದಿಸುವೆ = ನಾನು ನಮಸ್ಕರಿಸುತ್ತೇನೆ, ಸನ್ಮೂರ್ಡಿ ದದಿ = ಸಮೀಕ್ಷಿಸಬೇಕೆಂದು, ನಿರಂತರ = ಯಾವಾಗಲೂ, ಎಮಾಗೆ = ನಮಗಳಿಗೆ, ಒಲಿದು = ದ್ರುಸ್ವನಾಗಿ, ಅಭ್ಯಾದಯ ಅತಿಕಾರದ ಸ್ವಾನಾಭಿವೃದ್ಧಿಯಸ್ಯ, ಹಾಲಿಸಲಿ ಎಂದು = ಕರುಣೆಸಲಿ ಎಂಟು ದಾಗಿ, ಪರವೋತ್ತರದಲ್ಲಿ = ಅತ್ಯಂತ ಉತ್ಸಾಹದಿಂದ, ಅಸುದಿನ = ಪ್ರತಿದಿನದಲ್ಲಿ ಕರುಗಣರೆಂದು ಬುಧನ ಪಾದಕ್ಕೆ ವಂದಿಸುತ್ತೇನೆ ಎಂದು ದಾಖಲೆಯು ಪ್ರಾರ್ಥಿಸಿದ್ದಾರೆ. ॥39॥

ವಾಚಾನಗಳು

a. ಶ್ರೀ ಸಂಕ್ಷಿಪ್ತ ಒದೆಯರ ವಾಚಾನ :-

೨೨ನೇ ಶ್ಲೋದ ಬುಧನ್ನ ಸ್ಮೃತ್ತ ಮಾಡತಾರೆ.

ಬ್ರಹ್ಮದೇವರ ತಂದೆಯಾದ ಶ್ರೀನಾರಾಯಣದೇವರ ಪಾದಕುಲಗರೀ ಮಂತ್ರಾಭ್ಯಾಸ ಮಂತ್ರದಂತ, ಪ್ರಕಾಶಮಾನವಾದ ಮನಸ್ಸುಳ್ಳ, ನಿರಂತರದಲ್ಲಿ ಪಾನಕ್ಕೆ ಯೋಗ್ಯವಾದ ರಸಯಂತ್ರವಾದ ನಿರ್ಮಲವಾದ ಉದಕಗರೀ. ತಡಳಿಗಳಿಗೆ ಅಭಿಮಾನಿ ಎಂತ ಹೇಳಿಸಿಕೊಳ್ಳಲ್ಪಟ್ಟ ಬುಧರೀ ನಾನು ವಂದನಾ ವಾಯಿ ಮನು. ಸಮೀಕ್ಷಿಸಬೇಕೆಂದು ನಮಗೆ ಸದಾಕಾಲದಲ್ಲಿ ಪ್ರಾಣ ಕಾಗಿ, ಅತಿರಿಯವಾದ ಚಾನ್ಯನೇಂದು ಮಾಡಲೆಂದು ಅತ್ಯಂತ ಉತ್ಸಾಹದಿಂದ

శ్రీవిష్ణుద్బులు బుధనె పాదక్కే నమశ్శార మాయకేసు ఎందు శ్శ్రావి
యామివరాగిద్దుర్తంత తాప్తర్థ. ||39||

2. భూమహాకారిః :-

భూమహాకారి శోరీ కవాలదర్లి లోసాగుప్రదేశ వాగి, దరమాక్షున్
మాయమాలగళల్లి శోభిషువ మస్సుల్లి, అడణభమాయాద బుధ
లో నమశ్శార మాయుచేను. ఆచెను నిక్షేప్రభులు నమగౌరియు జ్ఞాన
భూ మేదరామధైగా వృద్ధియున్న పాలిసలి

4. శ్రీవాయస్థాససిద్ధాంతకౌముది :-

"ఏధ" - ఏక శ్రీయేషిటికి: శ్ర్వా. ||39||

శన్మదాశి

చంద్రపుత్రనాద బుధన సోత్రేతియి. 23నుయ శ్ర్వా ముగియియి.

5. శ్రీగురుచ్ఛదయ శ్రుతార్థిః :

బుధనున్న స్తుతిసుత్తారీ, ఏధ ఎందు, నిర్మల శుద్ధిక్కే, అభి
మానియాద, ఏధిషికసేయ బ్రహ్మజనకస దేవర పాదకమలక్కే మధువ
సేయ భ్రమరదంత ఆశక్తొనిగి శోభిషువ చంద్రపుత్ర బుధనిగి సం
సంతోషదింద నాను వందిషుచేను. ప్రమాత్మావదింద ఒరియ సం
అభ్యుదయవన్న నమగి పాలిసలి ఎందు ప్రాథిషుచేను. ||39||

గవివ్యాఖ్యానాంశంగ్రహ

1. ప్రసక్త పద్మదింద స్ఫుర్యేషిక్క, అభిమానియాద చంద్ర
శ్శ్రుతునున్న శోభాయత్తారీ.

2. ಬುಧನು ಸವಗ್ರಂಥಿಲ್ಲಿ ಒಬ್ಬನು. ಶುಭಪ್ರದೇಶದಗ್ರಹ. ಚಂದ್ರನಿಂದ ತಾರಾದೇವಿಯಲ್ಲಿ ಜನಿಸಿದವನು.

3. ವಿಧಿಹಿತನ : - ಏಧ-ಎಂದರೆ ಚರ್ಚಾಮಾಳಿಬ್ರಹ್ಮದೇವರು. ಅದರ ತಂಡಯಾದ ಶ್ರೀಮಂಜ್ಞಾರಾಯಣನೇ - ವಿಧಿಹಿತನು.

ಈಕ್ಕುಕ್ಕಿಂತು ಯಾರೆ ವಾಮದೇವರಾಂಹೀ ಶ್ರೀಮಂಜ್ಞಾರಾಯಣನಿಂದ ಮಾಯಾನಾವ ಕ ಶ್ರೀಲಾಂಕ್ಷಿತ್ಯದೇವಿಯಲ್ಲಿ ಪರುಪನಾಮಕಂಗಾಗಿ ಬ್ರಹ್ಮದೇವರು ದ್ಯುಷ್ಟಿಪ್ರತಿರಾಗಿ ಜನಿಸಿದರು. ಇದರಿಂದ ಬ್ರಹ್ಮದೇವರಂಗೆ “ಮಿಂಚ್” - ಎಂತಾಂತಾದು.

ವದ್ದುಸೃಷ್ಟಿಯಲ್ಲಿ ಶ್ರೀಪದ್ಮಾಭನ ಈಕ್ಕುಕಂನಲ್ಲಿ ಸುಪರ್ಣಾತ್ಮಕ ಕಮಲ ದಲ್ಲಿ ಹಿರಣ್ಯಗ್ರಹನಾಮಕರಾಗಿ ಜನಿಸಿದರು. ಇದರಿಂದ ಬ್ರಹ್ಮದೇವರ ತಂಡಯು ವಿಧಿಹಿತನು.

4. ಈ ವಿಧಿಹಿತನ ಚರ್ಚಾಮಾಲಗಳಲ್ಲಿರುವ ಹರಿಮಹಾತ್ಮ್ಯ ಎಂಬ ಪಂಥರೀವನ್ನು ಹೀರುವ ದುಂಬಿಗಳಲ್ಲಿ (ಮಂಧುಪನಂದದಿ) ಬುಧನೂ ಒಬ್ಬನು.

5. ವಿಧಿಹಿತನ ಪದಾಂಬಿಜಮಂಧುಪನಾದ ಬುಧನು ನಿವಾರಿಸಿದ ಮಾಧುರ್ಯಾಯಾತ್ಮವಾದ ನೀರಿಗೆ ಅಭಿಮಾನಿಯು, (ಸ್ವಾದೋದರ್ಶಾಧುಮಾನಿಯು.)

ಈ ಅಭಿಪ್ರಾಯವನ್ನೇ ದಾಸರಾಯರು - “ವಿರಾಜಿತ ಆಮಲ ಉದ್ದೀಕಣಿ ಸದಾ ಅಭಿಪ್ರಾನಿಯೆಂದು ಎನಿಬ” - ಎಂದಿದ್ದಾರೆ.

6. ಸ್ವಾದೋದರ್ಶಾಧುಮಾನಿಯಾದ ಚಂದ್ರಪ್ರತಿ ಬುಧನು ನಿರಣರ ದಲ್ಲಿಯೂ ನಮ್ಮೀಗಳಿಗೆ ಪ್ರಸನ್ನನಾಗಿ (ನಿರಂತರ ಎಮ್ಮೆ ಒಲಿದು), ಅಧ್ಯಾತ್ಮಿಕಾರ್ಥದಲ್ಲಿ ಪ್ರಗತಿಯನ್ನು (ಅಧ್ಯಾತ್ಮಂ) ನೀಡಿ, ಹೆಚ್ಚು ಸಾಧನೆ ಮಾಡಿ.

ಅಂತ ಶ್ರದ್ಧು ಭಕ್ತಿಗಳಿಂದ ಸಾಧನ್ಯ ಪಡೆಯಬಹುದ್ದು ಇಲ್ಲಿ. ಅಂತೆ ರಾಜುಗಳು ಕರ್ಮವಾದ ಸತ್ಯಾರ್ಥನಾಪ್ರಗತಿಯನ್ನು ಕರಣಿಸಿ ಅವು ಪ್ರಾರ್ಥಿಸುತ್ತಾರೆ. ||39||

ಶದ್ಯ - ೫೦

ಮೂಲ :-

ಕ್ರಿಂ ವಿರಿಂಜಾದ್ಯರ ಮನಕೆ ನಿಂ |
 ಕಾವಚಾಲಕು ಜನನರಹಿತನ |
 ತಾ ಒರಿಸಿ ಮಂಗನೆಂದು ಮುದ್ದಿಸಿ ಲೀಲಿಗಳ ಸೋಧ್ಯ ||
 ದೇವಕಿಗೆ ನಂದಿನೆ ಯಂಕೊಡಾ |
 ದೇವಿಗಾನವಿಂಬಿಸುವೆನು ಬಿಡದೆ ಶ್ರೀ |
 ಕಾವಲೋಕಿಂದಿಂದ ಸಲಹುದೆಮ್ಮೆ ಸಂಕಹಿಯು || ೫೦ ||

ಉವತರಿಕೆ :-

23ನೇಯ ಕ್ರಾಂತಿನ್ನರಿಂದ, ಕರ್ಮಾಜಾದ ದೇವಕಿ ಮತ್ತು
 ಮುಕ್ತೋಡಾ ದೇವಿಯರ ಸ್ತೋತ್ರವಾಹಿತಾರೆ. ||40||

ಕ್ರಿಂಜಾದ್ಯ :-

ಅಂಗಳನ್ನು ಸೋಧುವ, ದೇವಕಿ= ದೇವತೆ ದೇವಿ, ವಂಡಿನೆ= ನಮಸ್ಕಾರಿಸುವನು. ಯಾಕೋಧಾದೇವಿಗೆ= ಘರೀಯೇ, ಶ್ರೀಯಶೋದಾ ದೇವಿಗೂ, ಅನೆಮಿಸುನೆಸು= ಸಾಘ್ಯಾಗಷ್ಠಾರ್ವತವಾಗಿ ನಮಸ್ಕಾರಿಸುತ್ತಿನೆ. ಒಡದೆ= ಕೃಬಿಂದ. ಕೃಷಣಲೀಕೆನದಿಂದ= ಕರುಹಾ ದೃಷ್ಟಿಯಿಂದ, ಎವ್ಯಾಸಿಂಹಕಿಯ= ನಮ್ಮ ಪ್ರತಿ ಪೌತ್ರಾದಿ ಸರ್ವ ಬಂಧುಜನರುಗಳನ್ನು. ಸಲಹುಪ್ರದು. ಸರ್ವಕ್ಷಣ ಮಾಡಲೀಂದು ಪ್ರಾರ್ಥಿಸುತ್ತಾರೆ. ||40||

ವಾಯ್ಧಾನಗಳು

०. ಶ್ರೀಸಂಕಾರಣಾಯಿರ ವಾಯ್ಧಾನ :

23ನೇ ಕತ್ತಲ ಕರ್ಮಾದ ದೇವತೆ... ಯಾಕೋಧಾ ದೇವರೆಷ್ಟೊತ್ತ ಮಾರ್ಕಾರೆ,

ರಮಾಬ್ರಹ್ಮಾದಿ ಮೊರೂದ ದೇವತೆಗಳ ಮಾನೋಜಂತ್ರಿಯಕ್ಕಿ ಉವ ಕಾಲಕ್ಕೂ ಸಾರ್ಥೀನ ನಿಲುಕಿದಂಥ ಉತ್ತರ್ತಶಾಸ್ತ್ರಾದ ಶ್ರೀಪರಮಾತ್ಮನ ತಪಸ್ಸಿನಿಂದ ಪ್ರಸ್ನೇಶಿಸಿದ್ದು ಶ್ರೀದೇವಂತನ್ನು ಪ್ರತ್ಯೇಕಿಸ ಪಡೆದು ಅನೇಕತ್ವಾರ್ಥಾಗಿ ಇಂತನ ಮಾಡಿ ಅಂಗಳ ಸೋಧ್ಯ ದೇವತಿದೇವರಿಗಿ ವನ್ನಾಗಿ ಮಾಡುವನು. ಯಾಕೋಧಾದೇವರಿಗಿ ಚೆಡಾಗಿ ವಂದನಾ ಮಾಡುವನು. ಕೃಬಿಂದ ಅತ್ಯಂತ ಕರುಹಾವಲೀಕೆನದಿಂದ ಈ ಉಭಯರ್ಥ ನಮ್ಮ ಕುಂಭಾಂಬದಲ್ಲಿ ಇರುವ ಪ್ರತ್ಯೇತಾದಿ ಬಂಧು ಜನರುಗಳನ್ನು. ಅವರುಗಳಿಗೆ ದಾವ ವಿಧಾದ ಸರ್ವತಪ್ತಿ ಬಾರದಂತೆ ಸರ್ವಕ್ಷಣಾರೂಪಾ ಬರಬೇಕು ಎಂತ ಪ್ರಾರ್ಥನಾ ಮಾಡೋಂಗಾಗಿದ್ದಾರೆಂತ ತಾತ್ಪರ್ಯ. ||40||

2. ಭಾವಕ್ಷಣಿಕೆ : -

ಶ್ರೀಪರಮಾತ್ಮನು ರಮಾಬ್ರಹ್ಮಾದಿಗಳ ಮನಸ್ಸಿಗೂ ಸಹ ಅಂದಣಿಸು. ಎಂದಿಗೂ ಜವನವಿಲ್ಲಿದವನು. ಅಂತಹವನನ್ನು ಒಂಬ ತನ್ನ

ಅಪ್ರಸಾಗಿ ಪಾರಿಸಿಕ್ಕುಳು ಮಜದ್ದಿಗೆ ಬಂದಿರುಗಳನ್ನು ಸೊಡಿ ಅಂದಿ
ಹಣ್ಣುದುಪ ದೇವತಾರೂಪ, ಯಾರೋದರೂಪ, ಹಣ್ಣುರೂಪ.
ಆಯಿ ನಮ್ಮ ಸಂತತಿಯವರನ್ನು ಕೃಷ್ಣಾಭಾಕ್ಷರದ ಸೊಡಿ ಕುರಾ.

॥40॥

4. ಶ್ರೀವಾಸಿದಾಂತ ಶಾಸ್ತ್ರವುದಿ :-

“ಶ್ರೀ”-ಇತಿ । ಕೃಷ್ಣಾಶ್ರಿಯಾಭ್ಯಃ ಭಕ್ತಿಂಃ ದ್ವಿಗುಣಧಿತಃ ॥
ಖಾತ್ಮಿಕ್ಯಾಪ್ರೈವಿನಾ ಯಾಸ್ತ್ರಃ ॥ ಕಥಿತಃ ಕೃಷ್ಣಾವಾಭಿಧಾಃ ॥ ತಾಭ್ಯಃ ಸತ್ಯ
ಬಳ ಯಾರೋದಾ ನಂದಿಗೋಪಿನಿಃ ॥ ತತ್ತೋಽಷ್ಟಾಭ್ಯಾರ್ಥಾ ದೇವಿ ದೇವತಾ
ಭಕ್ತಃ ತತಃ ॥ ವಸುದೇವಃ ಇತಿ ॥ ಭಾ. ತಃ ॥ ಇದಂ ಪರ್ಯಂ ಶ್ವಾರೋ
ಶ್ರೂಪ ಭಾವ್ಯಾವತ ॥ ಅನ್ಯಾಧಾ ದೇವತಾಃ ಉಮೋತ್ತಾತ್ತುಂಪಾಮಾಸರ
ಮಾಸವೇತ್ ॥ ॥40॥

ಕೃಷ್ಣಾಶ್ರಿ

ಕೃಷ್ಣನ ಅವೃತ್ತಾಂಹಿಕಿಯಾರನ್ನು ಚಿಟ್ಟು. ಕೃಷ್ಣಾಶ್ರಿಯಾರವ ಗೋಪಿಕ
ಉರಿಗಂತ ಭಕ್ತಿಯಾದ್ವಿ ದ್ವಿಗುಣಧಿತರಾದರೂ ಕೃಷ್ಣಾವಾಭರಿ. ಆಯಿ
ಇವಿಳಾರು. ಅವರಿಗಂತ ನಂದವಕ್ಕಿ ಯಾರೋದಾ ಅಧಿಕಾರಿ. ಅ ಪರ್ಯಂ
ಶ್ವಾರನ ಸ್ತೋತ್ರದ ಸಂತರದಲ್ಲಿ ಇರಬೇಕಾದುದು. ಇಲ್ಲಿದ್ದರೆ, ದೇವ
ಶಿಂ ಉಡುದೆಂಬಿಗಂತ ಕಿಂಯಾಂದು ಅವೃತ್ತಾಂಹಿಕಾಬೇಕಾದಿತ್ತ.

5. ಶ್ರೀಗುರುಹೃದಯಾಬ್ರಜಾಕಿತಿ :-

ದೇವಿತೀದೇವ, ಯಾರೋದಾದೇವಿಯಾರನ್ನು ಸ್ತುತಿಸುತ್ತಾರೆ, ಶ್ರೀ
ಗುರು.

ಶ್ರೀ ಬ್ರಹ್ಮಾಧಿಗಳ ಮಾನಸಿಗೆ ಕೊನೆಗಾಣದ ಸ್ವಾ ಜನನಾದಿ ದೋಷ
ಖಿಣಾದ ಶ್ರೀಕೃಷ್ಣಾರನ್ನು ಒಟ್ಟಿ ಅಂದರೆ ಪ್ರಸನ್ನಿಕರಿಸುತ್ತಾಂತು, ಮಾರ್ಗ

ನಂದು ಮುದ್ದಿಸಿ. ರೀಲೆಂಟನ್‌ನ್ನು ನೋಡುತ್ತಿರುವ ದೇವರೆಡೆಡ್‌ರ್ಲಿ. ಯಶೋದಾದೇವಿಗೂ ವಾಸು ನಮಿಸುವೆನು. ಪರಮಾತ್ಮಾರ್ಥಾತ್ಮಾರ್ಥಿಂದ ಸಮುಷಣತೆಯನ್ನು ಸಲಹಿ. 140॥

ಸರ್ವಾಭಾಬಸಾರಣಂಗ್ರಹ

1. ಪ್ರಶ್ನೆ ಪದ್ಯದಿಂದ ಶ್ರೀತ್ಯಷ್ಠಪರಮಾತ್ಮನ ಜನನೇ ದೇವಕೀ ದೇವಿಯನ್ನು, ಶಾರುಮಾತರ್ಯಾದ ಯಂಕೊಡಾದೇವಿಯನ್ನು ಸ್ತುತಿಸುತ್ತಾರೆ.

2. ಶ್ರೀ-ಸತ್ಯಗಂಭೀರವಾನಿ, ನಿತ್ಯ ಯಾವನ ಸಂಪನ್ಮೂಲ, ನಿರ್ವಾಕರಣ ಮತ್ತು ಕಾಂತಿಯತ್ತಳೂ ಅದ ಶ್ರೀಲಕ್ಷ್ಮಿದೇವಿಯಂಗಿ ಶ್ರೀ-ಎಂತ ಉಭಯಾನ.

3. ವಿರಿಂಣಿ-

ಫೊಕ್ಕು ಸ್ಪೃಹಿಯಲ್ಲಿ ಮೂಲರೂಪ ಶ್ರೀಮಂಜ್ಞಾರಾಯಣನಿಂದ ಪ್ರಾಣ ಭಾರವರ್ಣಿಸಿವಾಗಿ ಹೆರಿಸಿ. ಸ್ವಾಭಾವಿಕ ಶ್ರೀಮಾನುದೇವನಾಮಕ ಪರಮಾತ್ಮಿಂದ ಮಾಯಾನಾಮಕ ಶ್ರೀಲಕ್ಷ್ಮಿದೇವಿಯಲ್ಲಿ ಪ್ರಾಣ ಜನಿಸಿದ ಜ್ಯೇಷ್ಠಪುತ್ರರಾದ ಚತುರಬ್ರಹ್ಮ ಬ್ರಹ್ಮದೇವರೇ— ವಿರಿಂಣಿ ಸಾಮಾಜಿಕರು.

4. ಶ್ರೀವಿರಿಂಣಾದಿ ಸರ್ಲ ದೇವತಾವರ್ಗದಿಂದ ವಂದಿತನು ಶ್ರೀಮಾನುದೇವನು. ಅಂತಹ ಶ್ರೀಪರಮಾತ್ಮನು ಶ್ರೀಲಕ್ಷ್ಮಿದೇವಿ, ಬ್ರಹ್ಮಾದಿ ಸರ್ಲ ದೇವತೆಗಳಿಂದ ಸಾಕಲ್ಲು ವ ತಿಳಿಯಲು ಅಷ್ಟಾದ್ಯನು (ಮನಸ್ಸಿನಿಲುಕ್ಕಾಗಿ).

5. ಶ್ರೀವಿರಿಂಣಾದಿ ಮನ್ಯ ನಿರೂಪದ ಆ ಮನೋಹರನು ಅನಾದ್ಯ ಕಾಲದಿಂದಲೂ ಉತ್ತರ್ವಶಿಕ್ಷಾನ್ಯನು (ಜನಸರ್ಹಿಕನ್ನು) ಜನನವಿಲ್ಲವೆಂದ

సుల, మరణపేర్లిద బరబీకు ? ఇదింద అదిషుధ్వాయరుకును.
అజ్ఞావుకును. తల్లియేకప్పుకారనాడ నిత్యమైనను.

6. అంత జనశమరణకునాడ జనాయనస్తు తన్న
శ్వాస భలింగి ప్రత్యక్షేణ పదేద దేవకీ దేవి పరమ ధన్యామ.

1. దేవకీ-

దేవక ఎంబువన ప్యక్తి.. ఇదింద "దేవకీ"- ఎత అధిధావ.
ఈ క్షూయంభువ చుస్తుయరరల్లి ప్రత్యక్షే ఏయ కశిని మహా కాద్యో
యాస. శురపనసెట బ్రహ్మ ప్రాయాగిద్దరు. విష్ణుకౌన్చ తపస్స
పెద మచ్ఛి, తన్న ప్రత్యక్షేని జించేపేటాడు రామ్సు చొరిద్దరు.
క్రమాదల్లి కల్పప- అదికియార తపస్స భలింగి శ్రీకంఠీ
శశింధునామకనాగి వామసెట కశినింద అవతాంయాస.
శ్వాసరదల్లి ఆమరే వసుదేవ-దేవకియాగి అవకంపలు, శ్రీకృష్ణ
స్తు ప్రత్యక్షేన పదేద వాయాధన్యరు. వసుదేవనిగి లింగమాది
శ్శియారల్లి ఒట్టుటు. కంసు దేవకియ ఆమ్రాను. వసుదేవ-దేవకి
పుర వివాతవన్న అక్షంత వృథపదింద నయెద కంపాసురను,
సిధురాసగరద రాజవంధువదల్లి దాచకించ చురుకొయిద్దరి ఉథకీ
సేస సారథియాగి సంగుత్తుద్దాగ అక్షాకాణయి వాయ్యాశన్న ఆలి.
శుంఘమధేవకియిరస్తు సేరిమనెయిల్లి బంధుద. దేవకీ ఆద
క్రూరస్తుల్లా సంయరిసుక్తు బంద. అప్పుమాభిఫదల్లి శ్రీకంఠీ
పతంగి, వసుదేవనిగి తన్న దివ్యరాశిశశాస్త్రముత్త. వసు
దేవను శ్రీకృష్ణన ఆదేశదంత. శిలువన్న సంధాగోలులక్కి కరీ
ఓయ్య. ఆల్లి శ్రీకృష్ణను బిట్టద కారణ, దేవకియు ప్రతున బాల
శేగణన్న నోడలాగలిల్లి.

८. ಯಂತೋಽಧಾರೇವಿ—

ಗೊಳಿಸಲದ ಅರಥನಾಡ ಸಂದರ್ಭೋಪನ ಪತ್ತಿ. ಶ್ರೀಕೃಷ್ಣನ ಕಾಳ ತಾಯಿ. ತನ್ನ ವಿಧಿವಿಧಾದ ಬಾಲರೀಲಿಗಳಿಂದ ಯಶೋದಾಯನ್ನು ಸಂಕೋಷಪಡಿಸದ. ಯಶೋದಾಗಿ ತನ್ನ ಪುಟ್ಟ ಬಾಯಿಯಲ್ಲಿ ಏಕ್ಕರೂಜ ದರ್ಶನ ತೋರಿಸಿದ ವಿಶ್ವಂಭರನು.

९. ಆಂತಹ ದೇವತೆ ಮತ್ತು ಯಶೋದಾದೇವಿಯಾರೆ ಭಕ್ತಿಯಾಗ ಅನುಷ್ಠಾನಕ್ಕಾರ ದಾಸರಾಯಾರು. ತಮ್ಮ ಸಂತತಿಯನ್ನು ಆಂದರ ಪ್ರತಿಕ್ರಾಂತಿ ಸರ್ಪಾರ್ಥಕವನ್ನು ಸಂರಕ್ಷಿಸಲಿದ್ದು ಪ್ರಾರ್ಥಿಸುತ್ತಾರೆ. ದೇವತೆ ಮತ್ತು ಯಶೋದಾಯರು ನಮಗೆ ಕರಾವಲಂಬನ ನೀಡಿ, ಶ್ರೀಮಂದು ವಿಶ್ವಾಸದಿಂದ ಸಲಕರಿ—ಎಂದು ಪ್ರಾರ್ಥಿಸಿರುತ್ತಾರೆ.

१०. ದೇವತಯು ಶಮಾಭಿಮಾನಿ ಪುಷ್ಟಿ ವಾತ್ಮ, ಲಾಘವಿಂ— ಇವಂಗಂತ ಕಾರತಮ್ಮಡಲ್ಲಿ ಖತ್ತಮಳ, ॥४०॥

ಪದ್ಮ ೪೧

ಮೂಲ :—

ಶಾಮರರಸು ಚವಿತ್ರಗ್ರಿಸುವ |
 ಶ್ರೀಮಂತುಂಡನ ವಿನುಲ ಮಂಗಳ |
 ಶಾಮಗಳಿಗಳಿಂದಾಳಿಯಾದ ಉಜಾಮ್ಮದೇವಿಯಾರು ||
 ಭೂಮಿಯಾಳಗುಳ್ಳಿಲಿಳ ಶಜ್ಞನ |
 ರಾವಂಯಾದಿಗಳಿಳಿದು ಸಲಹಲ |
 ಆ ನುರುತನ ಮನೆಯ ನೈಧ್ಯರರಮಣ ಪ್ರತಿಂದಿನದಿ || ೪೦ ||

ಅಭಿರಾಮ :-

ಶ್ರೀಕೃಷ್ಣ, ಪದ್ಯದಿಂದ 24ನೇಯ ಕ್ರಾತನ್ನಾದ ಉಖಾದೇವಿಯಾಸ್ನು
ಸ್ತೋತ್ರ ಮಾಡುತ್ತಾರೆ. ಉಪಾದೇವಿಯು ಕ್ರಾಂತಿರಾಜ್ಯ ಹಂಡಿಸು.

ಕೃಂತಿದಾಖ್ರಿ :-

ಜಾಮರರನು = ವಿವಯಾಕ್ಷರಾದ, ಅರೆದ ಸ್ವರೂಪಸ್ವಭಾವದಲ್ಲಿ
ಭಾವದ್ವಿಕರಾದ ಒನರನ್ನು, ಶವಿಕೃಗ್ರೀಸುವ = ಪಾಪನೋಽಂತಕ್ಷ,
ಪ್ರಮಾಂಡನ = ಮೋಕ್ಷಪ್ರದರ್ಶಾದ ದೂರಂದಾಮಾಕ ಶ್ರೀಪರಮಾ
ಖ್ಯಾತಿ, ವಿಮಲ ನಿರ್ದೋಷಾರಾದ, ಮಂಗಳ = ಆಕ್ಷಂತ ತುಭಪ್ರದ
ಾದ, ನಾಮಂಗಳಿಗೆ ನಾಮಂಗಳಿಗೆ, ಅಧಿವಾನಿಯಾದ = ಅಧಿ
ವಾನಿಯಾಗಿರುವ, ಉಖಾಮೃದೇವಿಯರು = ಉಪಾನಾಮಕರಾದ ದೇವ
ಹಿಯು, ಭೂಮಿಯೋಳಿಗಳು - ಈ ಭರತವಿಂದ ಭೂಮಿಯೋಳಿಗಿರುವ,
ಉಮಿಂಸಜ್ಞನರ = ಸವಾಸ್ತರಾದ ಭಾಗವತ್ಯಕ್ರಿ, ಆನುಯಾದಿಗಳ
ಉದ್ದಾ = ರೋಗಾದ್ಯಪದ್ರವಾಗಳನ್ನು ಪರಿಹರಿ, ಸಲಕರಿ ಸಂರಕ್ಷ
ಗಳಿ, ಆ ಮರುತನ ಮನೇಯ = ತತ್ಸರಲ್ಲಿ ಪರಿಂದಾದ ಮರುತನ,
ನೃಸ ಉಚ್ಚಾರಿಸಣಿಗೆ ಆಲಯಸಂಖೇತಾದ (ಮನೇಯ), ಪ್ರೇಕ್ಷಿ ರ
ಸುಖ = ದೇವಪ್ರದ್ಯರಾದ ಅಶ್ವನೀದೇವತೆಗಳ (ನಾಶ್ತ, ಮತ್ತು, ಪಾಸ್ತ)
ಶ್ವಿಯಾದ ಉಪಾದೇವಿ, ಶ್ರುತಿದಿನದಿ ನಿರಂತರದಲ್ಲಿಯೂ, ಸಂ
ಗಳಿ = ಕಾಪಾಡಲಿ ಎಂದು ಸ್ತುತಿಸುತ್ತಾರೆ. ||41||

ವಾತಾವ್ಯಾನಗೆಣು

1. ಶ್ರೀ ಸಂಕಾರಣಾಂಬದೇಯಾರ ನಾಮಾನಿ :

24ನೇ ಕ್ರಾತ ಉಪಾದೇವರನ್ನು ಸ್ತೋತ್ರ ಮಾಡಿಸಿ. ಏವರು
ಪ್ರಿಯರು ಸೀರಿಸಿದವರು.

ವಿಷಯಾಸಕ್ತಿರಾದ, ಶ್ವರುಪಕ್ಕಾಧಿವರದಲ್ಲಿ ಭಕ್ತಿರಾದ ಉಸರ ಪಾಠ
ರಕ್ತ ಪರಿಹರಿ ಪರಿಶ್ರಮಾರ್ಥಕ್ತ, ಮೇತ್ಯಪ್ರದಾನಾದ ಶ್ರೀಪರಮಾತ್ಮನ
ನಿರ್ಲವಾದ ಜ್ಞಾನವಂದಪ್ರದಾವಾದ ನಾಂಗಳಿಗೆ ಅಭಿಮಾನಿಯಾದಃಫಾ
ಖಾವಾದೇವಿಯಾರು, ಈ ಭರತವಿಂದಭೇಷಣಿಯಲ್ಲಿರತಕ್ತ, ಸಹಸ್ರಾದ
ಭಾಗವದ್ಗುರ ರೋಗಾಧ್ಯಪದ್ರವಗಳ, ಕಾಮಕೋಧಾದಿಗಳ ಸಂಭರಿಸಿದಂತ
ವಾಡಿ, ಪರಿಜಾರವಾಡಿ, ಸಂರಕ್ಷಣೆ ಮಾಡೋವರಾಗಲಿ. ಈ ತತ್ವರ್ಥ
ಪ್ರತಿಷ್ಠಾದ ವಾರುತನ, ಶ್ವಾಸೋಚ್ಚಾಪಿಸಂಗಳಿಗೆ ಅಲಂಕಾರಿಕಾದ
ನಾಂಗಳಾದ್ಯಾರುತ್ತಿರುತ್ತಾರೆ ಅಭಿಮಾನಿಯಾದ ಅತ್ಯಂತಿರೇಷಿವತ್ತಿಗಳ (ನಾಸಕ್ತ, ದಪ್ತ)
ಪಕ್ಷಿಯಾದ ಉಜ್ಜಾಂಜವೇರು ಪ್ರತಿದಿನದಲ್ಲಿ ನಂತರಿಗೆ ವಂಗಳವನ್ನು ಕೊಳ್ಳು
ಸಂರಕ್ಷಣೆ ಮಾಡೇವರಾಗಲಿ ಏಂತ ಪ್ರಾರ್ಥನೆ ಮಾಡೋವರಾಗಿದ್ದಾರಿಷಣ
ಜಾತರ್ಥ. ॥41॥

2. ಧಾರವರ್ತಕಾಂತಿ :-

ಪತಿರಾದ ಉಸರನ್ನು ಪರಿಶ್ರಮನ್ನಾಗಿ ಮಾಡುವ ಪರಮ ಮಂಗಳರ
ವಾದ ಕೃಷ್ಣಾದ ಭಾಗವತನ್ನಾಗಿರುತ್ತಾನಿಯಾದ, ದೇವವೈದ್ಯರಾದ
ಅತ್ಯಂತಿರೇಷಿವತ್ತಿಗಳ ಹೆಚ್ಚಿಯಾದ ಉಜ್ಜಾಂಜವೇರು ಸರ್ಕಳ ಸಜ್ಜನರ
ರೋಗಾದಿಗಳನ್ನು ಪರಿಹರಿ ಪಾರಿಸಲಿ. ॥41॥

4. ಶ್ರೀ ವಾಸಿದಾಸ ಸಿದ್ಧಾಂತ ಕೌನ್ಸಿಲೀ :

“ಭಾಮರ”—ಇತಿ| ಅಜಾಮಿಳಾದಿಕಾನ್ | ಚತುರ್ವಿಂತತಿ| ॥40॥

ಕೌನ್ಸಿಲ್

ಇಲ್ಲಿ ಬಾಮರೆಂದರೆ— ದೃಷ್ಟಾಂತಾರ್ಥವಾಗಿ ಅಜಾಮಿಳಾದಿಗಳಿಗೆ|
ಸಂಗ್ರಹಿಸಬೇಕು. 24ನೇಯ ಕ್ರಾಂತಿಗೆ ಮುಗಿದುದು, ॥41॥

೬. ಶಿಗುರುಹೃದಯಸ್ತಾತ್ರಿಕ :

ಅನ್ನನಿಃಬ್ರಹ್ಮ ಉಖಾಚ್ಚತಿ, ಪಾಪಾರ ಎಂದು.

ಪಾಪಾರರೆಂಬ ಅವಿದ್ವಾಂಸರನ್ನ ಸಹ ಪದ್ಮತ್ರ ಮಾಡುವ ಶ್ರೀವಿಷ್ಣುದೇವನ ಜ್ಯೋತಿಂ ನಾರಾಯಣಾದಿ ನಾಮಗಳಿಗೆ ಅಧಿಮಾನಿಯಾದ ಮರುತ್ವಾನಂಬ ಶಿಕ್ಷಣದ್ವರೆನ ಮನೆಯ ವೈದ್ಯರಾದ ಅನ್ನನಿಃಬ್ರಹ್ಮತ್ವಾದ ರಮಣೆಯಾದ ಉಖಾ ಶಿಂಯು ಭೂಮಿಯಲ್ಲಿರುವ ಆವೀಲ ಸಾಜ್ಞಾ ಕರ ಅವಾಯವೆಂಬ ರೋಗಿಗಳನ್ನು ನಿರಣಿಸಿ ಸಂರಕ್ಷಿಸಲಿ ಎಂದು ಸದಾ ಪೂರ್ಣಿಸುವೇನು. ||41||

ಶರ್ವವಾತ್ತಿಖಾನಸಾರಸಂಗ್ರಹ

i. ಪ್ರಸಕ್ತ ಪದ್ಯದಲ್ಲಿ ದಾಸರಾಯರು, 24ನೇಯ ಕ್ಷಾತ್ರಾನ್ವಯ ರಾದ ಶ್ರೀರೂಪತೆಗಳ ಮಂದಿರ-ಶ್ರೀ ಉಖಾದೇವಿಯರ ಶ್ರೋತ್ರವನ್ನು ಮಾಡುವುದು,

ಪಾಪಾರರನು—

ಗುರುವರ್ವದೇಶ, ತದ್ವಾರಾ ಸಮೃದ್ಧಿಗಳ ಆಧ್ಯಾತ್ಮಾದಿರ್ಥಾದವರು, ಪರಿಂ ಸ್ವರೂಪದಲ್ಲಿ ಸಾತ್ತ್ವಿಕ ಮನೋಭಾವವ್ಯಾಪ್ತಿ ಮಂದಮಾತ್ರಾರನ್ನು ಮುರಿಯ ಎಂದಿದ್ದಾರೆ. ಪಾಪಾರದಂಡಿತ ಎಂದು ಎರಡು ಪ್ರಾರ್ಥ,

ಕವಿಶ್ರೀಸುವ-

ಆವರ ಮಂದಮಾತ್ರಾರನ್ನು ಪರಿಹರಿ, ಸಾಧನೆಗೆ ಪ್ರತಿಬಂಧಕ ರೂಪ ಸ್ವಿನ ಆಜ್ಞಾನಾವರಣವನ್ನು ಕಳಿಯ ಪಾಪಾರನ್ನು ಪರಿತ್ರಿಕರಿಸುವ ವಿಶ್ವೀಕಾರಿ ಪರಿಂದರೆ ಶ್ರೀಕರಂಯ ನಾಮಸಂಕಿರ್ತನೆ,

4. ಶ್ರೀಮುಕುಂದನ-

ಮಹಿಷ್ಯಪ್ರದನಾಂದ್ರಿಂಥ, ಶ್ರೀಪರಮಾತ್ಮನಿಗೆ (ಶ್ರೀವಾಚುದೇವ
ಪಾಂಚನಿಗೆ) "ಶ್ರೀಮುಕುಂದ"ನಾಂಬ ನಾಮ.

5. ವಿಮಲಮಂಗಳ ನಾಮಗಳಿಗೆ-

ಶಾಮರಣ್ಣ ಪೂರ್ವಗೋಳಿಸುವ ಮಹಿಷ್ಯಪ್ರದನಾದ ಮುಕುಂದ
ನಾಮಗಳು ನಿರ್ದೇಷವಾದವು (ವಿಮಲ), ಶುಭಪ್ರದಗಳು (ಮಂಗಳ).

6. ಶ್ರೀಮುಕುಂದನ ವಿಮಲ ಮಂಗಳ ನಾಮಗಳಿಗೆ ಅಭಿವೃದ್ಧಿ
ಉಜ್ಜಾದೇವಿಯಾರು (ಉಜ್ಜಾವ್ಯದೇವಿಯಾರು).

7. ಶ್ರೀಮುಕುಂದನ ಮಂಗಳ ನಾಮಗಳಿಗೆ ಅಭಿವೃದ್ಧಿಗಳಾದ ಉಜ್ಜಾ
ದೇವಿ, ಭರತವಿಂಬದಲ್ಲಿಪ್ಪ (ಎಕಿಂದರೆ, ಇದು ಕವಾಂಭೂಮಿ. ಮಹಿ
ಸಾಧನ ಶ್ರೀತ್ರ) ಸಮಶ್ಯರಾದ ಸಚ್ಚೀತನಂಗಿ. ಒದಗಿ ಬರುತ್ತಿರುವ ದೊಡ್ಡಾದಿ
ಉತ್ಪಾದನಾನ್ನು (ಅಂತರ್ಯಾರಿ) ಪಂಟಣ. ಸಂರಕ್ಷಿತಲಿ ಎಂದು ಪ್ರಾರ್ಥಿ
ಸುತ್ತಾರೆ.

8. ಆ ಮರುಷನ್-ಶ್ವಾಸೋಬ್ಧಾಪ್ಯಸಕ್ತಿ ಗಾರಿಯರೂಪದಲ್ಲಿ ಭಿನ್ನ
ಹಾಯುವಿದ್ದಾನೆ. ಅವನಿಗೆ ನಿಯಮಕರಣಿ ಶ್ವಾಸವತ್ತಿಗಳಾದ ಶ್ರೀ ಮುಕ್ಕಿ
ಅಪೂರಿದ್ದಾರೆ. ಅವರ ಉಸಿರಾಜುವಿಕಿಗೆ ಪನೆ, ಅಂದರೆ. ನಾರೀಯಿ
ಯಾಗಿ, ಅಭಿವೃದ್ಧಿಗಳು ನಾಸಕ್ತ ಮತ್ತು ದಸ್ತ-ಎಂಬ ಅಶ್ವನೀ ದೇವತಾ
ದ್ವಾರಾಯಾರು. ಇವರು ಸುರಪ್ಯೈದ್ದಾರು. ಅವರ ಮಂದಿ ಉಜ್ಜಾದೇವಿ. ||4||

ಪದ್ಯ ೭೨

ತುಂಡಿ :

ವಸಧಿವರಸನೆ ವರಾದ್ರಿನಿಜಯ |
 ಸ್ತುನವಿರಾಜಿಕೆ ಚೀತನಾಚೇ |
 ತಸವಿಧಾರಕೆ ಗಂಥ ರಷ ರೂಪಾದಿಗುಣವಶ್ವತ್ |
 ಮುಖಿಕುಲೋತ್ತಮ ಕರ್ತೃಪನೆ ನಿಜ |
 ತಸುಜೀ ನಿನಗಾನಮಿಂದೆ ಎನ್ನ ನ |
 ಗುಣಗಳಿಂದದೆ ಹಾಲಿಪುದು ಪರಮಾತ್ಮನಧಾರಣಿ || ೭೨ ||

ತತ್ವದರ್ಶಿ :—

ಪ್ರಸಕ್ತ ಪದ್ಯದಿಂದ, ದಾಳಾಯ್ದರು— 25ನೇಯ ಶತ್ತಿಗೆ ಸೇರಿದ
 ಶಿಂದೇವಿ (ಹೃಷಿಕ್ಷೇತ್ರ) ಯನ್ನು ಸ್ತುತಿ ಮಾಡುತ್ತಾರೆ, ೧೫೨

ಪ್ರತಿಪದಾರ್ಥ :—

ವಸಧಿವರಸನೆ = ಸಮುದ್ರವನ್ನೇ ವಲಯಾಕಾರವಾಗಿ ವಕ್ಕೆಯಂತಿರುವ
 ಘ್ರೀಣ, ವರಾದ್ರಿನಿಜಯ = ಶ್ರೇಷ್ಠವಾದ ಹೇರು ಮುಂತಾದ
 ಮರ್ತಣಮೂಹಕರೇ, ಸ್ತುನವಿರಾಜಿಕೆ = ಸ್ತುನಗಳ ರೂಪದಲ್ಲಿ ಮೈಭಾಯ
 ಮಾನವಾಗಿರುವ, ಚೀತನಾ ಚೀತನ ನಿಧಾರಕೆ = ತುದ್ದಜಜಾರು,
 ಶ್ವಿಪರ— ಜಂಗಿಮಾದಿ ಸಂಬಂಧಿತವರು, ಏವರುಗಳಿಗೆ ಅಕ್ರಿಯಭೂತವಾಗಿ
 ನಿಂತುಂಂದಿರುವ, ಗಂಥ ರಷ ರೂಪಾದಿಗುಣ = ಕಬ್ಬಿ, ಸ್ವರ್ತ, ರಿಷ,
 ಇ, ಗಂಥಾದಿ ಪಂಚತನ್ಯಾತ್ಮದಿಗಳನ್ನು, ವಶುವೇ = ಶರೀರಮಾರ್ಪಣ,
 ಮುಖಿಕುಲೋತ್ತಮ = ಮುಷಿಕ್ರೀಷ್ವರಿಂದ, ಕರ್ತೃಪನೆ = ಕರ್ತೃಪ
 ಮನಿಂದು, ನಿಜತಸುಜೀ = ಸ್ತುತಿಯವೃತ್ತಿಯಾದ, ಪರಮಾತ್ಮನೆ

ಅಧಾರಣೆ = ಶ್ರೀವರಾಹವೇವರ ಪ್ರತಿಯಾದ ಎಲ್ಲೆ ಪ್ರತಿಷ್ಠಿತ ತತ್ವಾತ್ಮಭಾವನೆ ದೇವತಯಾದ ಭೂದೇವಿಯೇ, ನಿನಗೆ ಅನವಿನವೆ = ನಿನಗೆ ವಂದಿ ಸುತ್ತೇನೆ. ಎನ್ನು ಅವಗುಣಗೆಳನು ಎಳೆಸದೆ = ಎನ್ನು ತಪ್ಪಿಗೆಳನ್ನು ಪರಿಗಣಿಸದೆ, ಹಾಲಿತ್ತುದು = ಸಂರಕ್ಷಣ ಮಾಡಬೇಕೆಂದು ಭೂದೇವಿಯನ್ನು ಧಾರಣಾಯಿಸು ಪ್ರಾರ್ಥಿಸುತ್ತಾರೆ. ||42||

ಎತ್ತಿಖಾನಗಳು

1. ಶ್ರೀಎಂಕರ್ಮಣಿಯೆಯರವಾಚಾರ್ಯನಿ :-

ಜ್ಞಾನೋಕ್ತ ಕರ್ತೃಪರಾಲ್ಲಿ ಸಂದ 25ನೇ ಕ್ಷಾತ್ರ ಭೂ (ಪೃಥಿವೀ) ದೇವೇ ಇನ್ನು ಸ್ತೋತ್ರ ಮಾಡಿರೆ.

ಈಮುದ್ರೆವೇ ವಕ್ತುವಾಗಿ ವಲಯಾಕಾರದಿಂದ ಉಪ್ಪಿರತ್ತುವರೇ, ಉತ್ತಮಾಬಾದ ಮೇರು ಮಾಡಿರಾದಿ ಲವಂತಿಸಮೂಹಗಳೇ ಸ್ತುನಗಳಾಗಿ, ವಿರಾಳಿತ್ತ ಅಂದರೆ ಪ್ರತಾಶಮಾನರಂಬದವರೇ. ತುದ್ದಿಜಾಗಳು, ಜಂಗಮ ಜೀವರಾಶ್ಕು, ಸ್ಥಾವರಜೀವಗಳು ಇವರೂಳಿಗೆ ಏಸ್ತಾರವಾಗಿ ಅಧಾರ ಭೂತರಾಗಿ ವಹಿಸಿಕೊಂಡು ಇರತಕ್ಕುವರೇ, ತಟ್ಟ, ಸ್ತುತF, ರಾಷ್ಟ್ರ, ರಾಜ, ಗಳಿಧ, ಮಂಜಭೂತಾದಿ ಪಂಚತನಾತ್ಮದಿ ಇಂಗಳಿಃ ಅರ್ಧರವಾಗಳುವರೇ, ಯಾಂತ್ಯಾಂತ್ಯಾ ಶ್ರೀಮಂತುರಾದ ಕರ್ತೃಪರ್ಯಾಂತ ಸ್ವರ್ಪಿಯುತ್ಪಾಯಾದವರೇ, ವರಾಂತೀವರ ಪಕ್ಷಿಯಾದವರೇ. ನಿಮಗೆ ನಾನು ವಂದನ ಮಾಡುವೆನು. ಎನ್ನು ಅವಗುಣಗೆಳನೆದೆ ಸಂರಕ್ಷಣ ಮಾಡಬೇಕು ಎಂದು ತಾತ್ಪರ್ಯ. ||42||

2. ಭಾವಸ್ತ್ರಾಂತಿಕ :-

ಎಲೊಫಿಟಿಕಾಯೇ! ಹೀರಣ್ಯಾತ್ಮನು ನಿನ್ನನ್ನು ಪರಂಬಿ ಸಮುದ್ರ ದೊರೆಗೆ ಸೇರಿರಲು ಬ್ರಹ್ಮಾಧಿಗಳಿಂದ ಪ್ರಾರ್ಥಿತನಾಗಿ ಶ್ರೀಹರಿಯು, ವರಾತ ರಾಜದಿಂದ ಹೀರಣ್ಯಾತ್ಮನನ್ನು ಸಂಕಾಂತ ನಿನ್ನನ್ನು ಮೇಲಕ್ಕೆ ಸ್ಥಿತಿಸಿನ

ಇಂತಹ ನಿನ್ನ ಪಾದಕವು ಲಗಳಿಗೆ ರೀತಿಗೆ ವೆನು. ನನ್ನ ಹಾದ್ಯತಾರಿ ದೇಹ ಮ್ಹಾ ಶ್ರೀಮಿಥಿಂದೆ ಬೇಡಿಲೊಳ್ಳುವೆನು. "ಸಮುದ್ರವಣಿ ದೇವಿ ಪರವರ್ತಿ ಮಂಡಿತೆ. ವಿಶ್ವಾಪತ್ರಿ ಸಮಂಧಿಂ ಹಾದ್ಯತಾಂ ಕೃಮಾಂತ್ರಂ ಮೋ ಅವ ಕ್ಷೇತ್ರದರ್ಥವನ್ನು ಸೂಚಿಸುವದು. ॥42॥

५. ಶ್ರೀ ವ್ಯಾಸದಾಸಿದ್ವಾಂತಕೌಮುದಿ :

(ಅ ಪದ್ಯಕ್ಕೆ ವ್ಯಾಪಾರ ಕೊಟ್ಟಿಲ್ಲ.)

६. ಶ್ರೀಗುರುಕೃದಯಾಪ್ರಕಾಶಿ :

ಭೂದೇವಿಯನ್ನು ಪ್ರಾಧಿಕುತ್ತಾರೆ. ವಸಧಿವಢನೆ ಎಂದು.

ಹಾದ್ಯತಾದೇಹ. ಜಲಮಂಬಿ ವಿಷಜನೆ ದೇಹ ಸಹ ಏರಿಸಿ ಮಿಶುತ್ತಾರೆ ವಸಧಿವಢನೆ ಎಂದರೆ, ವಸಧಿ ಎಂಬ ಸಮುದ್ರಮೇ ಮ್ಹಾವಾಗಿ ಇರ್ಬಳಿ, ವರಾಲ್ಲಿ, ಎಂಬ ಮಹಾಪರವತ ಮತ್ತು ಸಾಧಾರಣಪರವತ ಖಾ ಏರಿಸು ಏಧ ಚೀಟ್ಟಿಗಳನ್ನೇ ಎರಡು ಪಕ್ಷವಾಗಿ ಉಳ್ಳವರೆ, ಶತ್ರುವರ ಖಾರಿ, ಚೀತನಾಚೀತನವೆಂಬ ಜೀವ-ಜಡಾಧಾರಿ, ಗಂಥ ರಕ್ತ ರಿಖ ತ್ವರಿತ ಎಂಬ ಗುಣಗಳೇ ರೂಪವಾಗಿ ಉಳ್ಳವರೆ, ನಿನಗೆ ಸಮಂಧಿಂ ಯೆನು. ಪರಮಾತ್ಮನ ಪತ್ರಿಯಾದವರೇ ಸಮಂಧಿ ರಕ್ತಿಸು. ॥42॥

ಶರ್ವವಾತ್ತಿಂಗಾರಣಂಗ್ರಹ

१. ಪ್ರಸಕ್ತಪದ್ಯದಿಂದ ದಾರ್ಶನಾಯಿ, ಭೂಪರಾಕರಣಿ ಅರಿಯ ಪತ್ರಿಯಾದ ಭೂದೇವಿಯನ್ನು ಸ್ತುತಿಮಾಡಿದ್ದಾರೆ. ಅದೇ ಪ್ರಾಂತಕ್ಕಾರ್ಥಿ ಭೂಮಾನಿದೆವತ. ೨೫ನಯ ಕ್ಷಾಮಂಧಿಯ.

2. ಚನಧಿವರ್ಣ-

ವನ್ತತಬ್ದಕ್ಕೆ ನೀರು ಎಂದರ್ಥ. ಇದರಿಂದ, ಚನಧಿ ಎಂದರೆ ಅಖಿಂಜಳಲರಾಶಿಯಾಪದ್ಭೂರುವ ಸಮುದ್ರವೆಂದರ್ಥ.

ಭೂಮಿಯು ಶಮಾದ್ರುದಿಂದ ಅವೃತವಾಗಿದೆ. ನಾವು ವಸ್ತುವನ್ನು ದೇಹಕ್ಕೆ ಪರಿಯಾರಣಾಗಿ ಧರಿಸುತ್ತೇವೆ. ಅಂತೆಯೇ ಭೂಮಿಯು ಸಮುದ್ರವೆಂಬ ವಸ್ತುದಿಂದ (ವಸನ) ಅವೃತವಾಗಿದೆ.

3. ವರಾದ್ವಿನಿಷಯ-

ವರ ಎಂದರೆ ಶ್ರೀಷ್ಟ (ಉತ್ತಮ) ಅರ್ಥ—ಪರಮ. ಸಿಚಯ—ಸ್ತೋತ್ರ (ಸಮಾಜ). ಭೂಮಿಯನ್ನು ಪರಮತಗಳು ಧರಿಸಿ, ಸಮತೋಲನ ಸ್ಥಿತಿಯಲ್ಲಿಸಿದೆ. ಇದರಿಂದ ಪರಮತಗಳಿಗೆ “ಭೂಧರ” ಎಂದು ಹೇಳು. ಅಂತಹ ಪರಮತಗಳಲ್ಲಿ ಶ್ರೀಷ್ಟವಾದರು ಮೇರುಪರಮಾತ್ಮೆ, ಮೇರು ಮೊದಲಾದ ಪರಮತಸ್ತೋತ್ರಗಳು ಭೂಮಿಯನ್ನು ಅಧರಿಸುತ್ತಿರುತ್ತಾರೆ. ಭೂದೇವಿಯ ಭವ್ಯಸ್ತನಗಳೇವಾದಿಯಲ್ಲಿ ವಿರಾಜವಾನವಾಗಿವೆ. ಇದರಿಂದ, ದಾಸರಾಯರು, ಭೂದೇವಿಯನ್ನು ಪರಾದ್ವಿನಿಷಯಸ್ತೇನವಿರಾಜಿಸುತ್ತಿರುತ್ತಾರೆ. ಎಂದು ಉತ್ತಮಾನಾಲಂಕಾರಬ್ದಿಂದ ಪರಿಸ್ಥಿತಿಗಳನ್ನು ನಿರ್ಣಯಿಸುತ್ತಾರೆ.

4. ಶೀತಸಾಖೀಕನ ವಿಧಾರಕ-

ಭೂಮಿಯ ಮೇಲೆ ಶುದ್ಧಿಸಬೇಕಾಗಳು, ಸ್ಥಾವರ ಮತ್ತು ಜಾರೀಮಾರ್ಪಣವಾದ ಚೀತನವಸ್ತುಗಳನ್ನೇ, ವಿಧಾರ ಎಂದರೆ. ಅಕ್ರಾಯ ಭೂತವಾಗಿ ಧರಿಸಿಕೊಂಡಿರುವ ಎಂಬರ್ಥ. ಅಂದರೆ ಜಡ, ಸ್ಥಾವರ, ಜಾರೀ ಮಸ್ತುಗಳಿಗೆ ಆಶ್ಚರ್ಯಸ್ಥಾನವಾಗಿ ಭೂಮಿ.

గెంభ, రాజ రాజవాదిగుణ వప్పుడే.

నీ వృద్ధియు తన్నత్రగుణచ గంభీరప్రతిగి వృద్ధియు ఉన్నావు. రథవు అహాత్మాద గుణవు. యిందవు తేజస్సిన కోగియే స్ఫూర్ట, శబ్దాది గుణాగణ గ్రహి. భూతపంచ త్రగుగుగాగాద గంభీరిగణస్తు. తన్న తింపన్నగా ఉంటప్పుటే). ఆశాత-వాయి-తేజస్సు. ఉదంపృథ్వి కోగిగాద్దరింద భూమియల్లి రచ్ఛాఘ్రా ఆశవాగిప.

మునిశులోకము : యుషివాదాల్చ శ్రీవృందాదపరు కేరు. శక్తిపర వృత్తియు : భూమియు. ఇదింద, భూమిగా ఎంత వేసరు. ఇదన్న దాసరాయరు మునిశులోకము నిజ తనుచే ఎందిద్దురే.

బేరమాక్షన్ అధారంగి : భూమియన్న బాహయన్నగా తీ, కిరణ్యాక్షన్బి దృత్యను శవుద్గభ్రవస్తు కొక్కును. వీచియింద పూర్ణామాసనాద శ్రీహరియు భూమికమలచ తి. శముద్గభ్రవస్తు ప్రమేతిఖదను. ఆల్చి కిరణ్యాక్షన్న తేలేరాది, తన్న కేవరివాయిఽిది దృత్యన ఖాదరిన్న కోచి. సను. భూమిదేవియన్న ఉచ్చరింద శ్రీవిఠామంతియు యీ భూమేవియు,

ఆంతక శ్రీహరియ అధారంగియాద భూమేవిగి నమస్కార ఏగి స్తుతిసుత్తేనే. నన్న దేవమాగణన్న గౌణగి తారిఁ సంరక్షిసల ఎందు స్తుతిసుత్తురే

ವಿಕೀರ್ಣಾಳ್ಳಿ :-

1. ಶ್ರೀರ್ಘೋತತ್ತ್ವನೇ ಭಾಷಿಂತಿ ತತ್ತ್ವಗಳಲ್ಲಿ ಹೊನೆಯಿದು. ಇದರಲ್ಲಿ ಅಣತ ವಾಯು ತೇಜಸ್ಸು ಉದರ ಈ ಮೇಲಿನ ತತ್ತ್ವಗಳು. ಸಹಸ್ರಾರ್ಥಿವರದ್ದಿ ಸಂಪೂರ್ಣ. ಅನಂತಪ್ರಾಣಿ ರೂಪರದ್ದಿ ಅಧಕವಾಗಿದೆ.

2. ರಂಜಣ ಅರ್ಥತತ್ತ್ವದ ಗುಣವು. ಈಲ ವಸಸ್ತುತಿಗಳು ರೂಪವಾಯುವು. ವೃಕ್ಷಾದಿ ಇಲಭೂತಾರವನ್ನು ಹೀರಿಕೊಂಡು ಬೆಳೆಯುವುದು. ಇದರಿಂದ ವೃಕ್ಷ, ಸರ್ಕಲ ವಸಸ್ತುತಿಗಳಿಗೂ ಭೂಮಿಯೇ ಆಶ್ರಯಪ್ರದವು ವಾತ್ಸು ಜೀವನಾಧಾರವು.

3. ಕ್ಷಮಾಮುಖ ಮುಂತಾದ ಅಗ್ನಿಪರಿಶಗಳು ಭೂರ್ಭೂದಲ್ಲಿ ರೂಪ ಅಕ್ಷರಿಕ್ಷ ಉತ್ಸಾಹಿಂಶಿದಿಂದ ಲಾಲಾರಸವನ್ನು ಉಗ್ರಗುಣವು. ಆದರೆ ಅಗ್ನಿಯು ತೇಣುರೆರಿವದಲ್ಲಿ ಶ್ರೀರ್ಘೋತತ್ತ್ವ ಅಂತರ್ಗತವಾಗಿದೆ. ಕಣ್ಣಗೆ ಕಡೆಗೆ ಶ್ರೀರ್ಘೋತತ್ತ್ವ ಉದರ ತೇಜಸ್ಸು ಇವು ಮೂರು ಮೂರು ದ್ರುವ್ಯಗಳು. ಅಣತ ವಾಯು ಇವರಿಗೂ ಅಮುಳತ ದ್ರುವ್ಯಗಳು.

4. “ಕ್ಷೀರಾಸಿಂಹಾಸ್ಯ ಕಾಶ್ಚಿತ್ ಸ್ತ್ರಿತಿ” ಎಂದು ಅಮರ ಕೋರವಣಿ. ಇದರಿಂದ, ಭೂಮಿಯ ಕರ್ಕಿಪ ವುಹಾಮುನಿಯ ಪ್ರತಿ. ||42||

పద్మ ౭१

ప్రశ్న : -

పురుటిలోఽచన సిన్న తదొ౦ |
 య్యు రలు ప్రాథింసే దేవతగణు |
 త్రుపత లాలిసి తండ వరఃపరూప కానాగి ||
 ధరణిజనని త్యక్తుధాబ్లు తీ |
 ఎరగి చిన్నుసువేసు పాద |
 స్ఫురుత వోదలాదహిత దోషగణిసదిరు ఎండు ||

||౭౧||

అప్యవరణికి :

ఒచ్చనియ రక్తుపన్నరాద శ్రీభూదేవింయరన్నే ఈ పద్మమియ
 ఔం స్తోత్ర పూఢుత్తారే. ||43||

శ్రుతిపదాథి :-

పురుటిలోఽచన = ఓరక్కుస్తునేయ దృక్తును (పురుటిచెస్తును).
 దోషిన నేత్ర-అక్ష), సిన్న = నిన్నన్న (అందరు, భుజియిన్ను)
 తదొ౦ య్యు రలు = చూర్చిదియ అపహరిసరణి, ప్రాథింసే దేవత
 గణు = ప్రాథింసుద బ్రహ్మాది దేవతగణ, ఉత్తుపత లాలిసి =
 పుషుపిణ్ణు అదంటి. వరహారూప కానాగి = భూపరాక్షరము
 మండ్లిధండి, తండ = నిమ్మన్న తమవసాయను. ధరణిజనని =
 మంచుమంయి, త్యక్తుధాబ్లు తీ = నిమ్మ పాదకమలాగి, ఎరగి
 చిన్నుసువేసు = నమస్కరి, ప్రాథింసువేసు, పాదస్ఫురుత వోద

ಉದ್ದ = ಭೂಮಿಯನ್ನು ತಂತ್ಯಾಪುದು, ಇವೇ ಮೊದಲಾದ, ಅಥಿಕ
ದೋಷಗಳನ್ನು = ನನ್ನ ಸರ್ಕಳ ದೂಷಗಳನ್ನು, ಎಣಿಸದಿರು ಎಂದು =
ಸಂಖೇಪಿಸಬೇಕೆ ಎಂದು ಚಂದಿಸಿ, ಬೇಡತ್ತಾರೆ, ದಾಸರಂಬಯರು. ||43||

ವಾಚಾನಗಳು

1. ಶ್ರೀಶಂಕರಜಾಂಜಲೆಯರ ವಾಚಾನ :

ಘಾಸ್ಯಾತ್ಮ ಧರಣೀರೇವೇರನ್ನ ಸ್ತೋತ್ರ ಮಾಡತಾರೆ.

ದೈತ್ಯನಾದ ಹಿರಣ್ಯಾತ್ಮ ವಿಷ್ಣುನ್ನ ಚಿರ್ಯಾದಿಂದ ಆಪಹಾರ ಮಾಡಿರಲು
ಹೃಧಿಸಿರ ಬ್ರಹ್ಮಾದಿವರ್ತಕರ ಮಾತುಗಳಲ್ಲಿ ಆದರ ಪೂಡಿ ಶ್ರೀದೇವಾಯ
ವಂಡರಳವ ಧಾರ್ಮಿ ಮಾಡಿದವರಾಗಿ, ವಿಷ್ಣುನ್ನ ತರ್ಮಾವನಾಗಿದ್ದಾರೆ.
ಇಂಥ ತಾಯಿಯೇವಾದಿಯಲ್ಲಿ ಸಂರಕ್ಷಣ ಪೂಡುವ ಧರಣೀರೇವಿಯಾ,
ಇವಸ್ತು ಶಾಚೇ ಮೊದಲಾದ ಸಮಸ್ತ ದೂಷಗಳನ್ನು, ಅಪಂಧಗಳನ್ನು
ಎಣಿಸಿ ಮಾಡಿದೆ ಇರ್ಲವರಾಗಿರಿ ಎಂದು ನಿಮ್ಮ ಪಾದಕರುಲಗಳಿಗೆ ಇಂ
ವಂಡಕ್ಕಾ ಮಾಡಿ ಪ್ರಾರ್ಥಿಸುವನು.

ಸಮುದ್ರವಸನೇದೀವಿ ಪರಾತಸ್ತನವುಂಡಿತೇ ।

ವಿಷ್ಣುಪ್ರತಿ ಸಮಸ್ತಭೂಂ ಪಾದಸ್ತರ್ಭಂ ಕ್ಷಮಸ್ತ ಮೇ ॥

ಇಂಬ ಪ್ರಮಾಣಾರ್ಥವನ್ನು ಹೇಳಿದ್ದಾರೆಂತ ತಾತ್ಪರ್ಯ. ||43||

2. ಧಾವಸ್ತ್ರಕಾರಿ : -

ಸಮುದ್ರವೇ ವಸ್ತ್ರವಾಗುಳ್ಳವರೂ, ಪರಾತಪೆಯ ಸ್ತುನದಿಂದ ಈಂಬ
ಕುವಳು, ಇರಿಯೇತನಾತ್ಮಕ ಸರ್ಕಳ ಪ್ರಾಣಗಳನ್ನು ಧಂಡಿಸುವವರೂ, ಪ್ರತಿ
ಗುಣವ್ಯಾಗಂಥ, ಇತ್ಯಾರಿಯಿಬಾದಿ ಗುಣಗಳು ಅಪ್ರಧಾನವಾಗಿರುವ
ಇಂತಹಾ ಗುಣಾತ್ಮಕಾರ್ಥಿ. ಈತ್ಯಾರಿ ನಿಷಿಕುವಂ, “ತ್ವಾಣಿಽಜಾಫ್ರಾತ್ತಾತ್ಸ್ವಿ” |

ಎಂಬ ಅವರವಾಕ್ಯದಿಂದ ಕರ್ತೃಪರ ಪೂರ್ಣಿ ಈ ಭೂದೇವಿಯಂದು ಸಿದ್ಧ ವಾಗುವದು. ಶ್ರೀದೇವಿ, ಭೂದೇವಿ, ದುರ್ಗಾದೇವಿಯರಂಬ ಮುನವರಲ್ಲಿ ಸೀರಿದ ಭೂದೇವಿಯು ಈ ಭೂದೇವಿಯರು. ಆ ಭೂದೇವಿಯರು ಸಾತ್ವಾಸ್ತ್ರ ಪೂರ್ಣಿಪವ್ಯತ್ಯ. ಈಕೆ ಕಾಶ್ಯಾಭಿ ಎಂದು ಕರ್ತೃಪರ ಪೂರ್ಣಿಗಾಗಿ ಜನಿಸಿ ಧರಿ, ಧರಿತ್ರೀ ಇತ್ಯಾದಿ ನಾಮಗಳಿಂದ ಈ ಪಾಂಚಭೂತಿಕ ಸಂಬಂಧವಾದ. ಇದ ವಾದ ಈ ಭೂಮಿಗೆ ಅಭಿಮಾನಿಯು, ಅವಾಂತರಾಭಿಮಾನಿಯು ಕಸ್ಯೇಕರನು ಅಡ್ಡಿರಿದ ತತ್ವಾನ್ಯಾಸದಲ್ಲಿ. ಪರಾಯ ದೃಢಿಖ್ಯಾತ್ಯನ್ ಕಸ್ಯೇಕರ ಧರಿಯ್ಯ ನಮಃ” ಎಂದು ಹೇಳಿರುವರು. ಈ ಧರಿದೇವಿಯೇ ಅಂಗಾರಕಗಿನ್ನೀ, ಸರ ಕಾಶುರವಿಗೂ ತಾಯಿಯಾದ ವರಾಹದೇವರ ಹಂಡತೆ. ಲಕ್ಷ್ಮಿಸ್ತ್ರೋಽರುಪರಾದ ಭೂದೇವಿಯರ ಸ್ವಾಧಾನ ಮಾತ್ರ ಈಕೆಯಲ್ಲಿ ಉಂಟೆಂದು ತಾತ್ಪರ್ಯ. ಎತ್ತಾ ಭೂತಾಯೇ! ನಿನ್ನಿ ವಂಡಿಸುವೆನು. ನನ್ನ ಅವಗ್ಣಿಗಳನ್ನೆಂದರೆ ನನ್ನನ್ನು ಸಲಹು. ||43||

4. ಶ್ರೀವಾಸದಾಸಸಿದ್ಧಾಂತಕಾಮುದಿ : -

(ಶ್ರೀವಾಸದಾಸ ಶಿದ್ಧಾಂತ ಶಿಷ್ಯಮುದಿಕಾರರು 42 ಪಾಠ್ಯ 43 ಇವರಿಂದ ಪದ್ಯಗಳಿಗೆ ಒಿಕ್ಕಾ ಬರದಿರುವುದಿಲ್ಲ. ಬಹುಶಾ ಅವರೇ ಬರದಿರುವ “ಭಾವ ಮಂಟಪೆ” ಎಂಬ ಕಸ್ಯೇಡಧಾವಾ ವಾಪ್ಯಾನದಲ್ಲಿ ಉದಾಹರಿಸಿರುವೆಂದ, ಇಲ್ಲಿ ಬಿಪ್ಪರಬಹುದೆಂದು ಉಣಿಸಬಹುದು.) ||43||

5. ಶ್ರೀ ಗುರುತ್ವದಯಿಪ್ರಕಾಶಿ :

ಭೂದೇವಿ ಪತ್ನಿಯಾದದ್ದನ್ನು ವರಾರಿಸುತ್ತಾರೆ, ಪ್ರಯತ್ನ ಎಂದು.

ಪ್ರಯತ್ನ ಎಂಬ ಸ್ವರ್ಣದಂತ, ಲೋಚನ ಎಂದರೆ ಹಿರಣ್ಯಕ್ಷನೆಬ ಅಸುರನು ನಿನ್ನನ್ನು ಕದ್ದುಕೊಂಡು ಹೋಗಿರಲು, ದೇವತೆಗಳ ವಿಕಾಸನೆಯನ್ನು ರಾಲಿಸಿ, ವರಾಹರಾಘವನಿಗಿ ದೇವರು ನಿನ್ನನ್ನು ತಂದು ಪತ್ನಿಯಾನ್ನಾಗಿ ಮಾಡಿ ಮೊಂತನು. ಧರಣಿ ಎಂಬ ತಾಯೇ, ನಿನ್ನ ಪಾದಕ್ಕಿರಿ ಬೇಡಿಕೊಂಡನು. ಪಾದ ಪ್ರಕ್ರಿಯೆ ಮೊದಲಾದ ಅವಿಷ ದೋಷಗಳನ್ನು ಎಷಿಸಿಕೊಂಡು ವ್ಯಾಘರಿಸಿ.

ಜ್ಯೋತಿಷ-ಸಮುದ್ರ..... (ಇದರ ಪೂರ್ವಪಾಠ ಸಂಕಷಣೆ ಒಡ
ಯಂತರ ವ್ಯಾಖ್ಯಾನದಲ್ಲಿ ನೋಡುವುದು) ಎಂಬಧರ್ಮಾ. ಪರಿಶುರಾಮದೇವ
ರಂದ ಶತ್ಯಪರಿ ದಾಸವಾಗಿ ಬಂದ ಭೂದೇವಿ ಪಾತಾಳೈ ಇಂದು ಹೋಗು
ತ್ತಿರಲು, ಕರ್ತೃಪರು ಕೇಳಿಗಾಗಿ, ನನ್ನನ್ನ ರಕ್ತಿನಿಂದ ದೊರೆಗಳ ಸಂತತಿ, ನನ್ನನ್ನ
ರಕ್ತಿಸದಿದ್ದರ ನಾವಿರುವುದಿಲ್ಲ ಕತ್ತಳೆ ರಾಗುತ್ತೇನೆಂದು ಹೇಳಿಹಾಡಿದ್ದೇ, ಆ
ವಂತಹ್ಯಾಸನ್ನ ಕರ್ತೃಪರು ಭೂಮಿ ಆಶುವೃದ್ಧಿ ಇಟ್ಟು, ತೂಡೆಯಂದ ಎತ್ತಿ
ಮಾಗಳನ್ನ ಮಾಡಿಹಾಡಿರೆಂಬ ಭಾರತೀಯ ಸಹ ಇದರಂದ ವಿವರವಲ್ಪಟ್ಟಿತು.

1431

ಸರ್ವವಾಚಾನಾರಥಂಗ್ರಹ

1. ಶ್ರುತಿಪರೀಕ್ಷೆ :- ಪ್ರಯುಷ ಎಂದರೆ ಚಿನ್ನ (ಭಂಗಾರ)
ಎಂಬಧರ್ಮ. ಲೋಹನೇತ್ರ (ಅಶ್ವ). ಅಂದರೆ ಹಿರಣ್ಯಕ್ರನೆಂಬ ದೃತ್ಯನು.

2. ನಿನ್ನ ಕದ್ದಿಯ್ಯಾರೆಲು :- ಹಿರಣ್ಯಕ್ರನು ಭೂದೇವಿಯನ್ನ ಹಾಕೆ
ಯಾಕೆ ಸುರುಳಿಯಾಗಿ ಸುತ್ತಿ ಕೊಂಡು ಸಮುದ್ರಗಭರವನ್ನ ಪ್ರವೇಶಿಸಿದನು.
ಆ ಸ್ತುತಾದ್ಯಾಯವತೆಗಳಲ್ಲಿರೂ ಶ್ರೀವಿಷ್ಣುವನ್ನು ಪ್ರಾಥಿಸಲಾಗಿ (ಪ್ರಾಥಿಫಿ),
ಅವರ ಕೊರಿಯನ್ನು ಲಾಲಿ ಶ್ರೀಕರಿಯ ಭೂತರಂಜರೂಪವನ್ನು ತಾರಿ,
ಸಮುದ್ರಗಭರವನ್ನು ಹೊಕ್ಕಿನು. ಅಲ್ಲಿ ಹಿರಣ್ಯಕ್ರಮೀಳಿದನೆ ಹೋರಾಡಿ,
ಕ್ಷುಣಿ ಕೊರಿದಾಯಾಗಿರುಂದ ದೃತ್ಯನ ಉದರವನ್ನು ಸೀರಿ, ಭೂಮಿಯನ್ನು
ನೋಲಿಕ್ಕಿ, ಉದ್ದುರಿಸಿದನು.

3. ಭರತೀಜನಸಿ :- ಭೂಮಾತ ಎಂದಧರ್ಮ. ಸಕಲ ಚರಿತರ
ವಸ್ತುಗಳನ್ನು ಧರಿಸಿರುವುದರಿಂದ ಭೂಷಣಗೆ "ಧರಣೀ"-ಎಂತನಾಮ. ಭೂ
ಸಾರಂದ ಸ್ತುತಿ ಅಧಿವೃದ್ಧಿ. ಆಹಾರ ಸೇವನೆಯಂದ ಜೀವರ ಬಯಿ.
ಇದರಂದ ಭೂದೇವಿಯು ಜೀವರಭಾಲಿಗ ತಾಯಿ ಸದ್ಗುರ.

4. ವಾಕ್ಯಸ್ವರೂಪ :- ವಾವು ಸಂಚಿಸುತ್ತಿರುವಾಗಿ, ತಮ್ಮ ವಾಯ

ಗಳಂದ ಭಂಮಿಯನ್ನು ತುಳಿಯುತ್ತಿರೆ. ಪಾದಪ್ರಕಾರದಿಂದ ಉಂಟಾದ ದೀಕ್ಷಾರ್ಥಿನ್ನು, ನೀನು ಪರಿಗಣಿಸಿ, ನಮನ್ನ ಕಾವಾಡು ಎಂದು ದಾಸ ರಾಯರು ಪಾರ್ಥಿಸಬಾಗು, ಭಂಮಾತ್ಮೆಯ ಚರಣಕಮಲಾಗಳಿಗೆ ಅಧಿಕಾರಿತಾರ್ಥಿ. ॥43॥

ಪದ್ ಖಣ್ಣ

ಹುಂ : -

ಕರಿಗುರುಗಳಭಿರ್ಸದ ಹಾಸಾ |

ಶ್ವರನ ಶ್ರೀಸಲೋಳಂಗ ಶಸ್ತಿ |

ಶ್ವರನೇನಿಸಿ ದುಷ್ಪಲಗಳೀವ ನಿರಂತರವು ಬಿಂದಿ ||

ಶರಣನಂದನ ನಿನ್ನ ಕಾದಾಂ |

ಬುರುಜಗಳಿಗಾನಮಿಂದೆ ಬಯು ದು |

ಶ್ವರಭೇಷಣವವಂಗ್ನನಾದೆನ್ನದ್ದರಿಂದಿಚೀಕು || ೪೪ ||

ಅವಕರಣಕ್ಕಿ :

ಕರ್ಮಫಜನಾದ ಶಸ್ತಿಶ್ವರನನ್ನು ಪ್ರಸ್ತುಪಿಸ್ತಿರಿಂದ ಸ್ತುತಿಸುತ್ತಾರೆ.
(26ನೇಯ ಕ್ಷಾಪನ್ನನಾದವನು,)

ಶ್ರುತಿದಾಖಲ :

ಕರಿಗುರುಗಳ = ಶ್ರೀವರಮಾತ್ಮನನ್ನು ಮತ್ತು ಅವರ ಪರಿವಾರ ಮೀರಂದ ಗುರುಸ್ತಾನಾಪನ್ನರಾದ ದೇವಕಾರ್ಥಿನ್ನು, ಅಭಿರ್ಸದ = ತಾರ ಮುಕ್ತನಂಸಾರ ಪೂಜಿಸದೀ ಇರುವ, ಹಾಂತ್ರಿಕರನ = ಪಾಷಣರಾದ ಜನ ನ್ನು, ಶ್ರೀಸಲೋಳಂಗ = ಶ್ರೀಮಾಡುಪುರಕ್ಷೇತ್ವರ, ಶಸ್ತಿಶ್ವರ ಶಿಂ = ಶರಿರಾಯಿನೆಂದು ಕರ್ಮದವನಾಗಿ, ಬಿಂದಿ = ಅತ್ಯತ ಪಾಷಣ ನ್ನು ಕ್ರಿಂತಾಲಾದರೂ ಬಿಂದಿ, ದುಷ್ಪಲಗಳ ಅವ = ಶಿಂ ಘರ

ಗಳನ್ನು ಕೊಡುವಂತಹ (ಕ್ಷೇತ್ರ ಮೇಲೆ ಕ್ಷೇತ್ರಗಳನ್ನು) ತರಣೆನಂದನೆ=
ಸಂಯುಕ್ತನಾದ ಕ್ಷೇತ್ರಗೆ, ನಿರಂತರವು= ಸದಾ ಸರ್ವಕಾಲದಲ್ಲಿ,
ನಿನ್ನ ಪಾದಾಂಬರುಗೋಗಿ= ಏನ್ನ ಚರಣಕವಂತಾಗಳಿ. ಅನಮಿಕೆ=
ಚೋಧ್ಯಿ ವಂದನೆಮಾಡುತ್ತೇನೆ. ಬಹುದುಸ್ತರ= ದಾಖುವ್ಯಾದಿ ಅಕ್ಷಯ
ಕ್ಷೇತ್ರವ, ಭವಾಂತರ= ಸಂಖಾರವೆಂಬ ವಂತಾಂಶವಾದ್ಯಾದ್ಯಾ. ಮಂಗ್ಲ
ನಾಡ= ಅಸ್ತ್ರನಾಗಿ ಮುಳುಗುತ್ತಿರುವ, ಎನ್ನ ನು= ಎನ್ನಿನ್ನ
ಉದ್ದರಿಸಿಕೊಂಡಿದೆ ದಾಟಿ, ಉದ್ದರಿಸಿದೆ
ತಂಡುನ್ನ ಪ್ರಾರ್ಥನೆಯಾಗಿರೆ. ||44||

ವಾತ್ಸಲ್ಯಾನಗಳು

1. ಶ್ರೀಜಂತಿಷಣಬದ್ಯಂರ ವಾತ್ಸಾನ :-

ಶರ್ವಜಾರದ 26ನೇ ಕ್ಷೇತ್ರ ಶಿರಾಯಿನ ಸ್ತೋತ್ರ ಮಾಡತಾರೆ.

ಶ್ರೀಪರಮಾತ್ಮನ್ನೇನು, ಅವನ ಪರಿಬಾರಾದ ದೇವತಾಗಳನ್ನೇ ಈ
ತಾರ್ಯಾತ್ಮಕಾನುಷಾರ ಪ್ರಾಜಾಗಿಷ ಮಾಡಧಾರಾಗಿ ಇರುವಂಥ ವಾತಿಪ್ರಾರ್ಥನ
ರನ್ನ, ಇನ್ನು ಭಗವದ್ವಿಷಯದಲ್ಲಿ ಉನ್ನತ್ತರಾದವರನ್ನ ನೀನು ಶ್ರೀ
ಪಾಂಡುವ್ಯಾದಿತ್ವೋಽಸ್ತರ ಕಸ್ತೇತ್ರನೆಂತನಿಸಿ ಅಂಥಾವರನ್ನ ಬಹಂತರವಾಗಿ
ಕ್ಷೇತ್ರದಿಃತ್ವಾನಂತ ಅಥ. ಕ್ರಿಂಲವರೂಲವಾದರೂ ಬಿಡದೆ ಅವರೂಗೆ
ಶಿಷ್ಯಪುಣಿಗಳ ಕೊಡುವಂಥ ಸಂಯುಕ್ತನಾದ ಕಸ್ತೇತ್ರಗೆ, ಸದಾ ಸರ್ವ
ಈಲಘಾ ಏನ್ನ ಪಾದಕುಮಳಗಳಿಗಿ ಉಂಡಾಗಿ ವಂದಾನಾ ಮಾಡುವೆಂಬ
ದಾರ್ಶನದ್ವಾರೆ, ಆತ ದುಸ್ತರವಾದ ಸಂಖಾರವೆಂಬ ಸಮುದ್ರದಲ್ಲಿ ಅಸ್ತ್ರನಾಗಿ
ಮುಳುಗುತ್ತಿರುವ ನನ್ನನ್ನ ಮುಳುಗಿದಂತ ಮಾಡಿ ಸಂಖಾರಸಮಂದ್ರದಿರ್ವ
ದಾಪದೇವನಾಗಿರೀತಿಂತ ಪ್ರಾರ್ಥನೆ ಎಂತ ತಾತ್ಪರ್ಯ. ||44||

3. భావప్రేచాటికి : -

అరి—గురుగెన్ను పూజిసరియిన వాటిగళన్ను దంతిషువదత్కుగా
కృత్యదోష కేసరినిండ సూయిష్టత్కునాగి జనిషి వాటిగళన్ను ఖాదిశు
శ్రీయవ ఎల్లో శాయింఫనింయన ! నెన్న వాదాంబుఱగణి నమశ్శరిషు
చేసు. దాటిలాక్ష్యవాద ఈ సంసూర సముద్రచ్ఛీ మ్యునాద తస్సన్ను
ధుంపి. || 44 ||

4. శ్రీవాసామసిద్ధాంశుచౌహుది : -

“అరి” ఇతి ॥ పంచవింశతి ॥ 144॥

శన్నాథ

శ్రేష్ఠరన సోత్రపియ. ఇట్లిగి 25సియ శ్రో ముగి
యితు. || 44 ||

5. గుర్మిత్వదయై ప్రచాటికి :

శ్రీకంగురుగెన్ను పూజిసిన వాటిప్రార్థన్ను శ్రీ మాయిప్రార్థన్ను.
శ్రేష్ఠరను అందరే ఒందు రాతియల్లి ముఖప్తుకిలోలు ఇయక్క
ఏధావాగి తిరుగువవను ఎన్ని సికొండు. సదా దుష్టులాశేషు దుష్టి
గట్టుఁ ఆ దుష్టుఁగి లోడుప్రార్థియవ, తరసే ఎఱి పిల్చున ప్రత్యేఁ,
శ్నేహి వాదాంబురుఱగణి నూను నమిసుచేసు. బహుముస్తరచెంబి,
శ్రీకృష్ణసవిల్పుదే దాటుప్పుచేరక్కే బకు దుస్టర అందరే అత్యవాద
శివాంపచెంబి ఈ జనమహారాజ సముద్రద్వారి మ్యునాద అందరే
ముటుగిద నస్సన్ను ఉధృతిః ఎందు వ్యుతిఃనే మాయిచేసు. || 44 ||

ಸರ್ವಾಖಾನೆಸಾರಸಂಗ್ರಹ

1. ಕರಿಗುರುಗಳು-

ಅಪೋತ್ತಮ ದೇವತಾ ಶ್ರೀಮಂಜುರಾಯಿಜನು ಸರ್ವಶ್ರೀಷ್ಟನು. ಶ್ರೀರಮೂ, ಬ್ರಹ್ಮಾದಿಧಾರಕರು ನವಾಗಿ ತಾರತಮ್ಯಷ್ಟೇನ ಗುರುಸಾಧನು ಪಡ್ಡಿ.

2. ಉಚ್ಚರಿಸದ ಹಾಬಾತ್ಮಕರನು-

ಇಂತು ಹಂತ್ಯ ಗುರಿಗಳನ್ನು ತಾರತಮ್ಯಷ್ಟೂರ್ವರ್ತಿ ಶಿಂದು, ಸೂಕ್ಷ್ಮಾದಿಗಳನ್ನು ಮಾಡಿದೇ ಇರುವ ಜೀವರು ಪಾಪಿಷ್ಟರು. ಅವರನ್ನು ಹಾಬಾತ್ಮಕರಿಂದಿದ್ದಾರೆ-ದಾಸರಂಜಿಯರು.

3. ಶ್ರೀಕಂತಿಲೋಕಾಗಳು-

ಅಂತಹ ಹಂ-ಗುರುಗಳನ್ನು ಉಚ್ಚರಿಸದ ಹಾಬಾತ್ಮಕರಿಗೆ ದುಃಖಾದಿಗಳನ್ನು ವಿಟ್ಟು, ಅವರನ್ನು ಶ್ರೀಕಂತಿಲೋಕೇಸ್ವರ ಕನ್ನೆತ್ತರನು ಶ್ರೀಹರಂಜಿಯಂದ ನಿಯಮಣಿಗಿಡ್ಡಿನೆ.

4. ಕನ್ನೆತ್ತರ-

ನವಗ್ರಹಗಳಲ್ಲಿ ಒಬ್ಬನು. ವಿಶ್ವಸೂತನೆಂಬ ಸಂಯುಕ್ತಿನಿಂದ ಭಾಯಾ ದೀವಿಯಲ್ಲಿ ಜಿನಿಸಿದವನು. ಭೂತತ್ವಾತ್ಮಕ ಅಭಿವೃದ್ಧಿ. ಚೈವಾಸ್ತವ ಮಣಿನ ತಮ್ಮ. 26ನೇಯ ಕಿಂಗ್ ಸೇರಿದವನು.

5. ದುಷ್ಪಲಗಳನ್ನು ಕಾವು-

ಹಂಗಿರುಗಳ ವಿಶ್ವಸೂತನೆಂದ ಪಾರಕವರ್ಗಗಳಲ್ಲಿ ನಿರತಂತ್ರ ಜೀವರ ಹಾಗಿಗೆ ದುಃಖಾಯಿಕನಂ. ಅವರನ್ನು ಎದೆಹಿಡಿ ಶನಿಶಾಖದಿಂದ ಏಂ

ಈನಮು (ವಿಶ್ವಮಾದಿತ್ಯನ ಚರ್ಚೆ-ದೃಷ್ಟಿಯಡಿ. ವಿಶ್ವಮಾದಿತ್ಯನು ಸೂತ್ರಿಕ ನಾಯಕ, ಶನಿಯನ್ನು ಧೀರಣಿಸ್ತೇರಂದ, ಅವನಿಗೆ ಶನಿಯು ಕಾಯ ಹೊಣ್ಣಿನು.)

6. ಶರಣಿನಂದನ— ವಿವಿಷ್ಟಂತನಂಬ ಸಂಯುನ ಪ್ರತಿನಾದ ತನಿ ನಿರ್ವರ ಪಾದಕರುಲಗಳಿಗೆ ಭಕ್ತಿಯಿಂದ ವಂದಿಸುತ್ತಾರೆ ದಾಸರಾಯರು. ಸುಂದರಿ ಒದಗುವ ಕಪ್ಪೆ-ಕ್ಲೀರೆಡಿಗೆಎನ್ನ ಪರಿಂಬಂ. ದುಸ್ತರಮಾದ ಭವ (ಕರ್ಮಾರ) ವೆಂಬ ಮಾಹಾತ್ಮಾಗರದಲ್ಲಿ ಆಸ್ತರಾಗಿರುವ ನಮ್ಮನ್ನು, ಭವ ಲಾಗರವನ್ನು ದಾಟಿ, ಉದ್ದರಿಸಲು ಕೃಪಮಾಡಬೇಕಿಂದು ಶ್ವೇತಜ್ಞರನ್ನೆ ಖ್ಯಾತಾನ ಸದ್ಗುಣದ್ವಾರ. ॥44॥

ಪದ್ಮ ೪೫

ನುಂಬ :

ನಿರ್ಬಿಕಯಿ ಸುಜ್ಞಾ ನಿರ್ಬೂರ್ಬಕೆ ।
ವಿರಚಿಸುವ ನಿಷ್ಠಾಮುಕಮರ್ಬಗೆ ।
ಉರಿತು ತತ್ತತಾತ್ಮಲದಲ ತಜ್ಞನ್ಯಘರಣವ ॥
ಅರಿಯೆ ಸೇಮುದಲುಣಿಸಿ ಬಹುಣೀ ।
ವರಿಗೆ ಕಮರ್ಬಪನೀಷಿತ ಗುರು ಪು ।
ಅ೦ರನು ಸಹ್ಯಾಯಂಗಳಲ ನಿರ್ಬಾಳ್ಯಯ ಕೂಡಿ ॥೪೫॥

ಉಪಕರಣಿಕೆ :—

ಪ್ರಸ್ತುಪದ್ಧತಿಂದ, ದಾಸರಾಯರು, 27ನಂತೆ ಕ್ರಾಂತನ್ನೆಡರ,
ಪ್ರಾಣಾಧಿಮಾನಿಯಾದ ಶ್ವೇತಜ್ಞನ್ನು ಶ್ರೋತ್ರ ಮಾಡುತ್ತಾರೆ.

ಪ್ರತಿಕಾರಿ :-

ನಿರ್ಕಿರಣ - ಸ್ವರೂಪಯೋಗ್ಯತೆಗೆ ಅಕಿರಿಯವಲ್ಲದ. ಅಂದರೆ, ಸ್ವರೂಪಯೋಗ್ಯತೆನುಷಾರವಾಗಿ, ಸುಜ್ಞನಷ್ಟೊಂದೆ = ಸಮೀಕ್ಷಣವಾದ ಜ್ಞಾನದಿಂದ ಯುತ್ತವಾಗಿ, ವಿರಚಿಸುವ ಒಂಬತ್ತುಯೂ ಜ್ಞಾನಕಿರಿದು, ಮಾಡುವ, ನಿಖಾರಿಸುವಕ್ಕೆ ಮಂಗಳನು ಅರಿತು - ಯಾವ ಪ್ರತಿಫಲವ್ಯೋಯಿಲೂ ಐಳಿದ ಕರ್ಮಗಳ ಮಾರ್ಪಾಗಣಿಸುತ್ತು ತಿಳಿದವನಾಗಿ, ಶತ್ರುಕಾರ್ಥಿರಿಂದ = ಆಯಾಯಾ ಕಾಲಗಳಲ್ಲಿ ಮಾಡಿದ, ಶಜ್ಞನ್ಯ = ಆಯಾಯಾ ನಿಖಾರಿಸುವಕ್ಕಾಗಿದೆ ಉಂಟಿದ, ಘರಲರಸವ = ಘರಲರಹಿವಾದ, ಕರಿಯು = ಸರ್ಕಳ ಪಾಪ ಪರಿಹಾರಕನಾದ ಶ್ರೀಪರಮಾತ್ಮನೇ, ನೇಮಂದರಿ ಉಂಟಿ = ನೇಮಂವಾದ (ಯುತ್ತವಾದ) ಭಕ್ತಿಯುತವಾದ ಮಹಿಸುಮಿಂದ ಆಧಿಕಾರಿಗಳ ದ್ವಾರಾ ಪರಮಾತ್ಮನಿಗೆ ನಿರ್ವಹಿಸ, ಬಹುಜೀವರಿಗೆ = ಶ್ರೀಪಿಥ ರಾದ ಅನೇಕ ಚೀವಸಮೂಹಕ್ಕೆ, ಕರ್ಮಾಪನು ಎನಿಬ ಕರ್ಮಗಳೀ ಆಧಿಮಾನಿ ಎನಿಸುವ, ಗುರು = ಅಜ್ಞನಜಂಗಿ ಗುರುವಾದ, ಶೃಷ್ಟಿ ರಿಷ್ಟು = ಶೃಷ್ಟಿರಣವಾಕ ದೇವತೆಯು, ಸಹಿತ್ಯಂಗಳಿ = ಸಹಿತ್ಯವಾದಿ ಸಹಿತ್ಯಗಳ್ಲಿ, ಶಿವಿಫಾಷ್ಯತೆಯು ವಿಷ್ಣುಗಳು ಬೇರದಂತ, ಸಹಿತ್ಯಾಗಳು ನಿರಾಂಕಣಿ ನಡೆಯುವಂತೆ, ಕೂಡಲಿ - ಆನುಗೃಹಿಸಿ ಎಂದು ಶ್ರಾಂತಿಕುತ್ತಾರ ॥45॥

ವಾಚಾನಗಳು

०. ಶ್ರೀ ಸಂಕ್ಷಿಪ್ತಾಂಶಾದೀಯರ ವಾಚಾನ : -

ಕರ್ತೃಪರಿಶ್ಲೀಪ್ತವ್ಯಾರ್ಥ 27ನೇ: ಕ್ಷುದ್ರ ಕರ್ತಾಭಿಮಾನಯಾದ ಪ್ರಸ್ತರವೇ ಸ್ವೀಕೃತವಾದಕಾರ.

ಸ್ವರೂಪಯೋಗ್ಯತಾತ್ಮಕ ಅಕಿರಿಯವಲ್ಲದ ಅಂದರೆ ಸ್ವರೂಪಯೋಗ್ಯತಾತ್ಮಕ ಅನುಸಂಹಿತಾಂಗಳು, ಸಮೀಕ್ಷಣವಾದ ಜ್ಞಾನಪೂರ್ವಕವಾಗಿ.

ಕ್ರಿಷ್ಣರಮಾತ್ಮನ ಶ್ರೀತಿರವಾಗಿ ಬಂಬಕ್ಕಿರುತ್ತಾರು ಪ್ರತಿಖಿಂಬಕ್ಕಿರುತ್ತಾರು ತಿಳಿದು ಮಾಡತಕ್ಕ ನಿಷ್ಪಾಮಕರ್ತೃಗಳ ಅಂತವನಾಗಿ ಆಯುಷಾಲಗಳಲ್ಲಿ ಮಾರಿದ ಆಯು ನಿಷ್ಪಾಮಕ ಕರ್ತೃಗಳಿൽ ಪರಮಾತ್ಮನ ಸ್ವಾಭಾವಿಕಲರಿಗಳೇ. ಹಂತವರ್ವಿಹಾರಕನಾದ ಶ್ರೀಗಂಧಾರಿಗಳಿಂದಿರ, ಹೀಮಾದ್ರಿ ಭಕ್ತಿಯುತ ಪಾದ ಪಂಚಂದ ಅಧಿಜಾಗಳ ದ್ವಾರಾ ಪರಮಾತ್ಮನಿಗೆ ಉಣಿಸಿ ಶ್ರೀವಿಧಿರಾದ ಅನೇಕ ಜೀವರಿಗೆ, ಅವರು ಮಾಡತಕ್ಕ ಅನೇಕ ಕರ್ತೃಗಳಿಗೆ ಅಭಿವೃದ್ಧಿ ಎಣಿಸಿದ್ದಿರುತ್ತಾರೆ. ಗುರುವಾದ ಘಟ್ಟರನು ನಿಷ್ಪಾಮಕವಾದ ಸತ್ಯರ್ಥಗಳಲ್ಲಿ ಅಸ್ತ್ರಿರಾಗಿ ಮಾಡುವುದರಲ್ಲಿ ವಿಷ್ಣುಗಳು ಬಾರದತ್ತ, ಕರ್ತೃದಲ್ಲಿ ಕೃಷ್ಣಯನ್ನು ಕೊಟ್ಟು ಉದ್ದೂರ ಪಾಂಚಾರ್ಯಿತ ಪ್ರಾಧಿನಿ ಮಾಡುವೇದ ಒಗ್ಗಾರ್ಥಿ ರೆಂತು ತಾತ್ಪರ್ಯ. 145॥

2. ಭಾವಪ್ರಕಾರಿಕೆ :-

ಒಳ್ಳಿನ ಸ್ವರೂಪಕವಾಗಿ ಮಾಡುವ ಕರ್ಮಗಳಲ್ಲವೂ ಭಗವತ್ಪ್ರಾಣಿಯಾಗಿರೆಂದು ತಿಳಿದು, ಅಷ್ಟಿಗಳನ್ನು ಮಾಡುತ್ತಾ ಅದರಿಂದ ಅನು ಯಾವ ವಿಧಿವಾದ ಫಲವನ್ನು ವೇತ್ತಿಸದೆ ಇದ್ದರಿಗೆ ಅಂತಹ ಕರ್ಮಗಳು ನಿಷ್ಪಾಮಕರ್ಮಗಳಿನಿಸುವವು. ಈಗೆ ಮಾಡುವ ಜೀವರಕರ್ಮಗಳಿಗೆ ಘಾತ್ಯಾಧಿಕನಾಗಿದ್ದೆ ಯಾವ ಯಾವ ಕಾಲದಲ್ಲಿ ಯಾವ ಕರ್ಮವನ್ನು ಮಾಡುವರೋ ಆ ಕರ್ಮಕ್ಕೆ ತಕ್ಕ ಫಲ ರಿಷ್ಯಾಂಪವಾದ ಸುಖವನ್ನು ಭಗವತ್ಪ್ರಾಣಿಯಾದೆ, ಅನೇಕ ಜೀವರಿಗೆ ಉಣಿಸುವ ಕರ್ಮವನಿಸಿದ ಘಟ್ಟರನು ನಾನು ಮಾಡುವ ಸತ್ಯಪ್ರಾಣಿಗೆ ನಿರ್ವಿಷ್ಟತೆಯನ್ನು ಕೊಡಲಿ. 146॥

4. ಶ್ರೀನಾನಂದಾಸ್ಸಿದ್ವಾಂತಕೌಮುದಿ :-

ಅದಿತ್ಯಾದಿ ಪದೋ ಬುಧೋತ್ತರಂ ಕಾಮಿಂಬಿಂಭಿಃ ಶಂಭಿಸ್ಮಾಂಭಿಃ ಶಾಮಿಂಭಿಃ ಭಾಯಾಂ || ೭೩ ಅತ್ಯಾಮಂಜಂ || ನಿರತಿಷಯ-೭೩ || “ನಿರತಿಷಯ ಸಧಿಕ ಸುಜ್ಞಾನ”-ಹಂಸವ್ಯಾದೀತಮತ್ತಜ್ಞಾನ ಪೂರ್ವಮ್ಯಾ || ಪದ್ಧಿಂತಿ || 146॥

ಕಂಸ್ತಾಪಾಠ

ಜಾವಿರ್ ದೇವಪತ್ನಿಯರು ಬುಧನಿಗಂತ ಕಡಿಮೆಯವರೆಂಬುದಾಗಿ
“ತತ್ತ್ವಮಂಜರೀ” ಎಂಬ ಗ್ರಂಥದಲ್ಲಿ ಹೇಳಿರಾಗಿದೆ.

ನಿರಕಿತಯಾ ಜ್ಞಾನ-ಹರಿಯೇ ಶರೀರಾಂಭಾಣಿವರಿಪೂರ್ವ-ಸರ್ವಾಃತ್ತಾ,
ಸೌಂಬಿ ಜ್ಞಾನ, ಈ ಜ್ಞಾನಸೂಖಾರ್ಥವಾಗಿ ಮಾಡುವ ಸತ್ಯವರ್ಣಾರ್ಥ ಅಧಿ
ಮಾನಯು ಪ್ರಾಷ್ಟರನಾಮವನ್ನಾಗಿ ಮಾಡುತ್ತಾನೆ. 26ನಿಯ ಕ್ಷಮಾ ಮಾನಿದುದು.

೫. ಶ್ರೀಗಂಗಾರ್ಥದಯವ್ರತಾರ್ಥಿ:

ಸತ್ಯರಾಧಿಕಾರಿ ಪ್ರಾಷ್ಟರನನ್ನು ಸ್ವೀಕಿಸುತ್ತಾರೆ, ನಿರತಿ ಎಂದು.

ನಿರಕಿತಯ ಸುಜ್ಞಾನವಂಬ ಶ್ರೀವಿಷ್ಣುಸರ್ವಾತ್ಮತಮತ್ತ
ಘೂರ್ಣಾರ ಮಾಡುವ ನಿಷ್ಣಾಮಕರ್ಗಣನ್ನು ತಿಳಿದು ತತ್ತ್ವತ್ವಲಂಚಿದರೆ
ಅಯಂತು ಶರ್ಪಪಕ್ಷಿಕಾಲದಲ್ಲಿ ತತ್ತ್ವ ನ್ಯಾಯಂದರೆ, ಆ ಸತ್ಯರಾಧಾರಾಧನೆಯಂದ
ಉಂಟಿದ ಘಲರಸವಂದರೆ, ಜ್ಞಾನಾರ್ಥಿಭಾವಿತನನ್ನು ಶ್ರೀಹರಿನೇವಾವಂಯ
ಅಳ್ಳಾಯಂದ ಉಂಟಿ ಅಂದರೆ ಪ್ರತಿಮಾಡಿಕೊಟ್ಟು. ಬಹುಸಜ್ಜೀವರ
ಸತ್ಯರ್ಪ್ತಿ ಅಧಿಕಾರಿ ಎನ್ನಿಸುವ ಗಂರುಪ್ರಾರಂಭ, ಸತ್ಯರ್ಪ್ತಗಳಲ್ಲಿ ನಮಗೆ
ನಿರ್ವಾಜಿತಯನ್ನು ಹೇಳಿರಿ. ॥५॥

ಸರ್ವವಾರ್ತಾನಾರಂಭಗ್ರಹ

1. ಪ್ರಶ್ನಪದ್ದತಿಂದ, ದಾಸವಯರು, ಸತ್ಯಮಾರ್ಥಿಮಾನಿ
ಯಾದ ಪ್ರಾಷ್ಟರನನ್ನು ಸ್ತೋತ್ರ ಮಾಡುತ್ತಾರೆ. ಪ್ರಾರಂಭ 27ನಿಯ
ಕ್ಷಮಾಪನ್ನನು,

2. నిరకితయై-

ప్రకియెట్టు జీవనిగై, అవస స్వరూపయోగ్యతయు సయుక్తయొచ్చుదు. వరిష్ఠతిరుయుక్తవాదయై. ఆ పయ్యాఫ్ట్ దేశయల్ల ఉండు అవసవనమట్టగే ఘోణను. స్వరూపయోగ్యత సాచేత్తు అయ్యు. నిరబేష్యతు, సమీక్షాతువాద శ్రీకం ఒట్టునే. సరకి కు ఎందరి. స్వరూపయోగ్యతగే లక్షితయుచ్ఛలద. ఎందఱి. అదిరి, స్వరూపయోగ్యతగే అసంగుణవాగి ఎంత తాక్షయి.

3. సుజ్ఞ సమ్ముఖయై-

నిరకితయవాద, సమీచీనవాద జ్ఞానదిందయుక్తవాగి-ఎంత అయ్యు.

4. విరచిశువు-

సజ్ఞనెలు తను స్వరూపయోగ్యతానువారి, సుజ్ఞ సమ్ముఖయై ఏగి దింపక్తయాజ్ఞానానుసంధానదింద మాయువ కమాగణ.

1. శివానుకుముగళను అరితు-

సభీతనర అధికారసాల్లి నదెయువ కమాకలాబగ్గులు శ్రీవిష్ణు ప్రియాయు శ్రీషిష్ముప్రతిఫలం ఎంబ జ్ఞానానుసంధానదింద అయ్యు, యూవ ప్రతిఫలాప్రారంభకతవాగిరువుచె. ఎంతక కమా ఈ నిష్ఠామాకమాగళనిశువువు. ఈ కమాద వమువన్ను అంతు తెచ్చిసువరు.

2. శక్తిక్షులదరి-

అయ్యాంయా కాల విలేవగళల్లి జీవరింద మాదిసల్పి నిష్ఠామా శిగారింద ఉండుద భలవన్ను శ్రీకంయ అంతావాగుణవాగి

ಅಯ್ಯಾಯ ಜೀವರಿಗೆ ಭೀಂಗತ್ತೆ ತಂದುಕೊಡುವ ಶಮಾಫಿಮಾಸಿಯನ್ನು
ಪುಷ್ಟರನು.

7. ಪುಷ್ಟರನು ತವಗಿಂತ ಅವರರಾದ ಅಜಾನಜನರಿಗೆ ಗುರಾಧ.
ಅಂತಹ ಸಕ್ತಿಮಾಫಿಮಾಸಿಯಾದ ಪುಷ್ಟರನು. ಸಜ್ಜನರ್ಹಂ ಅಬರಿಷವ
ನಿಖ್ಯಾತವಾದ ಸಕ್ತಿಮಾರ್ಗದಲ್ಲಿ ಯಾವ ವಿಧವಾದ ವಿಶ್ವಗಳು (ಪ್ರತಿಬಿಂಧನ
ಗಳು) ಬಾರದಂತೆ ನಿರ್ವಿಘ್ನತಯಾನ್ನು ಅನುಗ್ರಹಿಸಲಿ ಹಂದು ವ್ಯಾಪ್ತರನನ್ನು
ಪೂರ್ಣಮಾರ್ಪಾರ. 145॥

ಪದ್ಮ ಒಟ್ಟ

ಮುಂದಿಗೆ :-

ಶ್ರೀಷಿವಾಸನ ಪರಮ ಕಾರು |
ಶಾಂತಿವಾಸಸ್ಥಾನರ್ಥಿದ ಈ |
ಕಾನುಜರು ಸಾಹಸ್ರಮೋದಕತರು ಶ್ರೀಕೃಷ್ಣ ||
ಮಾನಸಿಯಲ್ಲಿಪ್ರಪ್ನತ್ವ ರ್ಯಾಷ್ಟರು |
ಜಾನವರು ಮೂವತ್ತು ಚಾರಣ |
ಜಾನಜಾಮುರಧ್ವರರು ಗಂಥವರಿಗೆ ಸಮಿಷ
||೪೮||

ಅವಕಾಶ : -

ಪ್ರಸ್ತುತದ್ವಿಂದ, ದಾಶವರ್ಯರು, 28ನೇಯ ಕ್ರಾಂತನ್ನರಾದ
ಅಜಾನಜದೀವತಾಪರ್ಗತ್ತೆ ಸೇರಿದ. ಅಗ್ನಿಪತ್ರಾದ ಶ್ರೀಕೃಷ್ಣನೇ
16,100 ಮಂದಿ ಪತ್ತಿಯರು, 70 ಮಂದಿ ಯತ್ನರು- 30 ಮಂದಿ ರಾನೆ
ವರು 30 ವಿಧವಾದ ಕಾರಣರು ಅಖ್ಯಾತ ಅಜಾನಜರನ್ನು ಸೌತ್ರ
ಮಾಡುತ್ತಾರೆ. 146॥

ಕ್ರಿತಿಕಾರ್ಥ :

ಶ್ರೀನಿವಾಸನೆ = ಶ್ರೀವತ್ಸಾಹಿತನಾದ (ಶ್ರೀಲಕ್ಷ್ಮಿದೇವಿಗೆ ನಿರ್ವಾಸ ಸ್ಥಾನಾಪನ್ಯನಾದ) ಶ್ರೀಪರಮಾತ್ಮನ, ಪರಮಾರ್ಥಾನ್ವಯಿವಾಸ ಸ್ಥಾನರು = ಶ್ರೀಪತಿ ವಾದ ಕರುಣಾವಚಬೂಳಕ್ಕೆ ಅಶ್ರಯಸ್ಥಾನದ್ದು, ಎನಿಂದ = ಎಂದು ಕರೆಯಿಟುವ, ಕೃತಾನುಜರು = ಅಗ್ನಿಪತ್ರಾದ ಮುಖಗಳು (ಕೃತಾನು-ಅಗ್ನಿ) ಸಾಹಸ್ರಫೋದಕಶರು = 16.100 ಸಂಖ್ಯಾತ ರಾದ (ಸಾಹಸ್ರ = 1000, ಹೋದಕಶರು = 16,000, ತತ್ತು = 100, ಅಂದರೆ, $16,000 + 100 = 16.100$ ಮಾದಿ.) ಶ್ರೀಕೃಷ್ಣಮಾನಿನಿಯಿರು = ತಪಸ್ಯಿಮಾಡಿ ವರಪಡೆದು, ಶ್ರೀಕೃಷ್ಣನ ಪಕ್ಷಿಯಾದವರು (ಅಗ್ನಿಪತ್ರ ಮುಖಗಳು-16.100), ಎಷ್ಟುತ್ತು = 70 ಮಾದಿ, ಯಾಜ್ಞರು = ಯಾಜ್ಞಗಳಕ್ಕೆ ಹೀರಿದವರು, ದಾನವರು ಮೂನವತ್ತು = 30 ಮಾದಿ ದಾನವರು, (ದೈತ್ಯರಭಿ, ದೈತ್ಯಯೋನಿಸಂಜಾತರಾದ ಸೂತ್ರಿಕ ವರಗಳ) ಚಾರಣ = ಚಾರಣರು (30), ಅಪ್ಸರರು = ಅಪ್ಸರಾಂತ್ರೀಯರು 30, ಗಂಧರ್ವರಿಗೆ = ಗಂಧರ್ವರಿಗೆ 30, ಅಜಾನಜ ಅವು ರರು = ಅಜಾನಜ ದೇವತಾವರಗಳಲ್ಲಿ ಅಭ್ಯಾತರಾದ ದೇವತಾವರಗಳ್ಲಿ ಸಮೀಕ್ಷೆ = ವಂದಿಷುವನು. 146॥

ವಾಚಿಂಣಿನಗಳು

1. ಶ್ರೀ ಸಂಕಾರಣಾಂಬಂದಿಯರ ವ್ಯಾಖ್ಯಾನ :—

ಅಜಾನಜರನ್ನು ವಂದನಾ ಮಾಡತಾರೆ. ಇವರು 28ನೇಯ ಕಣ್ಣದರು ಇವರಲ್ಲಿ ಪ್ರಾಥಮಿಕ ಅಭ್ಯಾತ ಅಜಾನಜರನ್ನೇ ಹೇಳತಾರೆ.

ಶ್ರೀವತ್ಸಾಹಿತನಾದ ಶ್ರೀಪರಮಾತ್ಮನ ಅಶ್ವಿಂತವಾದ ಕರುಣಾವಚೇಂದೀರ್ಥಿ ಅವಾಸಕ್ಕಿ ಯೋಗ್ಯವಾದ ಸ್ಥಾನವಿಶೇಷವಾದ ಗೃಹಸಂಕೀರ್ತಯ ಎನಿಸ

ತತ್ತ್ವ ಅಗ್ನಿಷತ್ತಿರಾದ ಮಹಿಳೆಗಳು, ಪರಿಂದ ಶ್ರೀಯರಾಗಿ ಶ್ರೀಭೇಣಾ ಪತ್ನೀರಾದವರು ಹದಿನಾರು ವಿರದ ನಿರುಮಂದಿ, ಇವರಲ್ಲದ ಶ್ರೀಭೇಣಾ ದೇವರ ಸ್ತಾಭಾರಿಕ ಪತ್ನೀರಾದ ಎಪ್ಪತ್ತುಮಂದಿ, ಯಾವತ್ತಾಲ್ಲ ಮಹಿಳೆಯ ಯಸ್ಯರು, ಯಾವತ್ತೊ ಮುಂದವನ್ನು, ವಿಧ ದಾನವರು, ಚಾರಣಾ ಮುಂದವನ್ನು ವಿಧ, ಅಷ್ಟಂತ ಮುಂದವನ್ನು ವಿಧ, ಗಂಥವರು ಪ್ರಾಣವನ್ನು ವಿಧ. ಇವರು ಅಜಾನಜರಳಿ ಅಪ್ಯಾತ ಅಜಾನಜರು. ಇವರಾಗಿ ಪಂಧನಾಮಾಡುವೆಡು ಎಂಂತ ಪ್ರಾಧಿನಾ ಮಾಡೋವಂಬಿದ್ದಾರೆ. ||46||

2. ಭಾವಶ್ಚಾತ್ಮಕ :-

ಶ್ರೀವಿಮಾಸನ ಪರಮಾರ್ಥಾಕ್ಷರ ಪ್ರತ್ಯರೋಧಿತ, ಅಗ್ನಿದೇವನ ಮತ್ತು ಖಾದ 16 ಸಹಸ್ರದ 100 ಮಂದಿ, ಶ್ರೀಕೃಷ್ಣನ ಹೇಡರಾಗಳು, ಯಾತ್ರೆಯ ಎಪ್ಪತ್ತು ಕಳವರು, ದಾನವರು ಮುಂದವನ್ನು, ಚಾರಣಾರು ಇವರಲ್ಲ ಅಜಾನಜರಿನಿಂದ ಮುಕ್ತಿವನ್ನು ವರು. ಅಜಾನಜರಿಂದರೆ—“ಅನಾಪ್ಯಾತಾ ದೇವತಾಃ ಸಾತಾದೀವ ಈರೀ ತಯಾಃ” ಎಂಬ ಶ್ರೀತ್ಯರೀಯ ಭಾಷ್ಯದ ರಾಕ್ಷಿದ್ಯ, ಶಿವತಾಂತಲಂಡಳಿ ತಟ್ಟಿ ಅಪ್ರಸಿದ್ಧರಾಗಿರುವರೆಂದಭಿ; ಅದರಳ್ಲಿ ನೀಡಿ ದೀಪ್ತಿ ಶಿಂಘ ಅಷ್ಟರು, ಗಂಥವರು ಇರುವರು. ಇವರಿಗೆ ನಮಸ್ಕಾರ ಮಾಡಿದ್ದಿನು. ||46||

4. ಶ್ರೀವಾಸ್ತವಾಸಕ್ಷಿದಾಂತಕೌಶಿಂದಿ :—

“ಶ್ರೀ”—ಇತಿ ॥ ಶ್ರೀಶಾಮರಗ್ರಿಃ ॥ “ಸಪ್ತತಿಯಂಕ್ಷರಕ್ಷಿತು ಶ್ರೀ ಅಷ್ಟಾಂತಕ್ಷಿತು”—ಇತ್ಯೇತ್ರಿಃ ॥ ||46||

ಕಂಸಾಧಿ

“ಶ್ರೀಶಾಮ”—ಅಗ್ನಿ. “ಸಪ್ತತಿ ಯಸ್ಯರಕ್ಷಿತು”—ಎಂಬ ವಚನಿಂಬ “ಎಪ್ಪತ್ತು ಯಸ್ಯರಂ”—ಎಂಬಿದಾಗಿ ತೇಳಿಸುತ್ತಾರೆ. ||46||

5. ಶ್ರೀಗೋಪ್ಯದಯವ್ಯಾಪ್ತಿ :—

ಶ್ರೀಕೃಷ್ಣವಚ್ಚಿಯರಾದ : 16,000 ಮಂದಿ, ಅಜಾನದೇವತೆಗಳು:
ಮುಂತಾದವರನ್ನು ಹೊಗುತ್ತಾರೆ, ಶ್ರೀನಿವಾಸ ಎಂದು.

ಅಗ್ನಿದೇವರ ಮಕ್ಕಳಾದ, ಶ್ರೀನಿವಾಸನಾದ ಶ್ರೀಕೃಷ್ಣನ ಪರಮಾರ್ಥ
ಇತ್ತೀ ನಿವಾಸಸ್ಥಾನರನ್ನು ಸುವ 16,100 ಜನ ಶ್ರೀಕೃಷ್ಣವಚ್ಚಿಯರು, ಎಷ್ಟು
ಜನ ಯತ್ನರು, ದೇವತಿಂಕರ ದಾಸವರು, ಮೂರತ್ತುಜನ ಭಾರತಿರು, ಅಜಾ
ನಜ ದೇವತೆಗಳು, ಅಪ್ಪರಸ್ತೀಯರು, ಗಂಥವರ್ಣಿ ಸಹ ನಮಿಸು
ವೆನು. ||46||

ಸರ್ವವಾಽಭಾಽನೈಸಾರಸಂಗ್ರಹ

1. ಪ್ರಸಕ್ತವದ್ಯದಿಂದ ಶ್ರೀಜಗನ್ನಾಭಾಸವಯಂರು, 28ನೆಯ
ಕ್ಷಾತ್ರವನ್ನು ರಾದ ಅಭಾಽತ ಅಜಾನಜದೇವತೆಗಳನ್ನು ಸ್ತುತಿಸುತ್ತಾರೆ.

2. ಶ್ರೀನಿವಾಸನೆ—

ಶ್ರೀ ಎಂದರೆ ಸತ್ಯಗ್ರಾಹಣಭಾವಾನಿಯಿಂ, ನೈಯಾಷ್ವನಸಂಪ್ರ
ಸ್ವಂತ, ಶುಭಪ್ರದಳಿ, ಕಾಂತಿಯುತ್ತಳಿ ಆದ ಶ್ರೀಲಕ್ಷ್ಮಿಗ್ರದೇವ
ಎಂದರ್ಥ. ಅಂತಹ ಶ್ರೀನಾಮಕಣಾದ ಶ್ರೀಲಕ್ಷ್ಮಿಗ್ರದೇವಯನ್ನು ತನ್ನ ವಕ್ಕೆ
ಸ್ಥಾಪಿಸಿದ್ದಿಂದಂತೆ, ಶ್ರೀವತ್ಸಾಂತಕನಾದ ಶ್ರೀಪರಮಾತ್ಮನು ಶ್ರೀನಿವಾಸನು.

3. ಪರಮಾರ್ಥಾನಿವಾಸ ಸಾಫಿನಿಹ—

ಪರಮಂ ಎಂದರೆ ಶ್ರೀವೃ (ಉತ್ತಮ) ಎಂದರ್ಥ. ಕಾರ್ಯಾ—
ಪ್ರಾಣರಮಾತ್ಮನ ಅನಂತಾನಂತರಿಣಿಸಮಾಳಹಗಳ ಪ್ರೀತಿ, ಭಕ್ತರಿಂದಿಗೆ
ಘನ ಕಾರಣಿ (ದಯಾರ್ಥಿ) ಎಂಬುದು ಪರಮಾರ್ಥವೇ. ನಿವಾಸ

ಸ್ವಾತಂತ್ರ್ಯ-ಕಾರ್ಯಗೃಹಿಂಬ ಗೋಪನ್ಯೇ ಅಲಯ (ನಿವಾಸ) ಪೂರ್ವದಲ್ಲಿ ಶಾಖೆಯ ಅಂದರೆ, ಶ್ರೀನಿವಾಸನ ಘೋರ ಕರ್ಮಾಭಾತ್ರರಾದ.

4. ಕೃತಾನುಜರೆ—

ಕೃತಾನುಜ ಎಂದರೆ ಅಗ್ನಿ ಎಂದಿರ್ಫ್. “ಅಶ್ರಯಾಶೋ ಬ್ಯಂಕಾನುಃ ಪಾವಕೋತ್ಸವರಿಃ”-ಎಂದು ಅವನಿರೀತಾಗ್ಯ. ಕೃತಾನುಜ-ಅಗ್ನಿ ಪ್ರತಿರೂಪ ಮಹಿಳೆಗಳು. ಶ್ರೀರಾಮಾಧವಾರದಲ್ಲಿ ಯಾಂತಿಗಳು ಶ್ರೀರಾರಾಹತಗ್ರಹ ಅಂಗಂಭಾಗವನ್ನು ಬಳಸಿದರು. ಅವರ ಅಭಿಲಾಷೆಯನ್ನು ಈದೇರಂಭಲು ಪರಮಾರ್ಥಾಸಾಗರನಾದ ಉಂಡದಾಳಿಯಾತ್ಮಕನು ಶ್ರೀಕೃಷ್ಣ ಪಾಠಪದ್ಧತಿ ಸಂಕಲಿಸಿದನು. ಆ ಮಹಿಳೆಗೆ ಅಗ್ನಿಪ್ರತಿರಾಗಿದ್ದ ಶ್ರೀಕೃಷ್ಣನ ಅಂಗಂಭಾಗವಿಗೇತ್ತಿರುತ್ತಿರುತ್ತಿದ್ದಾಗಿ ಅವಶರಿಸಿ, ಅವನ ಪಕ್ಷಿಯರಾದರು.

5. ಸಾತಸ್ಯಫೀದಕ ಕರೆ—

ಅಂತಹ ಕೃತಾನುಜರ ಸಂಪನ್ಮೂಲ-ಮೋಡಕ ಸತಸ್ಯ—16,000. ಕರೆ—
ಇರ ಮೇರಿ 100. ಅಥಗೆ $16000 + 100 = 16,100$ ಮಣಿ ಶ್ರೀಕೃಷ್ಣನ ಮಂಜದಿಯರು.

6. ಶ್ರೀಕೃಷ್ಣನ ಮಾಣಿಸಿಯರು—

160,100 ಮಣಿ ಸಂಖ್ಯಾಕರಾದ ಶ್ರೀಕೃಷ್ಣನ ಪಕ್ಷಿವರ್ಗ. 28ನೇಯ ಕಕ್ಷಗೆ ಸೇರಿದವರು.

7. ಎನ್ನೆತ್ತು ಯಾತ್ರೆರು—ಆ ಕ್ರಾಪನ್ಯಂ ರಾದ, 70 ಮಣಿ ಯಾತ್ರೆರು.

ಎವರು ದೇವತೆಗಳಲ್ಲಿ ಒಂದು ಪಂಗಡದವರು. ಸೃಷ್ಟಿಯ ನಿರ್ಮಾಣಕ್ಕಾಗಿ ವಿಷ್ಪವ್ಯದೇವರು, ಪ್ರಾಥಮಿಕ ಉದಕವನ್ನು ಸೃಷ್ಟಿಸಿ

ತಹುವಾಯ ಅಪ್ಯಾಗಿ ಸಂರಕ್ಷಣಿಗಾಗಿ. ಕೆಲವೇ ಪ್ರಾಗೀನನ್ನು ಸ್ವಾಸ್ಥಿಸಿದರು. ಅಪ್ಯಾಗಳಲ್ಲಿ ಕೆಲವರು. “ಒಮ್ಮೆ” ಎಂದರೆ ತನ್ನ ಎಂದಭಿ. ಕೆಲವರು “ರಕ್ಷಣ” (ಖಾವಾಡು) ಎಂದರು. ಆಗ ಬ್ರಹ್ಮದೇವರು ಜಕ್ಷು ಎಂದವರನ್ನು ಯಾಜ್ಞ ರಿಂಕರೂ, ರಕ್ಷಣ ಎಂದವರನ್ನು ರಾತ್ರಿಸರೆಂತಲೂ ಹೆಚ್ಚಿಸಿದರು. ಈಬೇ ರನ್ನು ಯಾತ್ರೀಗಳಾಗಿ ಒದೆಯಾನು. ಈಬೇರನ್ನು ಕಾವೇರಿ-ಸಮುದ್ರದಾ ನದಿಗಳ ಸಂಗಮಾಸ್ತಕ ಲದಲ್ಲಿ ತಪ್ಪಿಸ್ತನ್ನು ಆಯಂತೆ ಶಿಂಗನ್ನು ಮೊಟ್ಟಿ, ಯಾತ್ರೆ ರಾತ್ರಿ ಥಿವತ್ತೆನನ್ನು ಪಡೆದನ್ನು.

ಈ ಯಾತ್ರೆವರ್ಗ 70 ಮಂದಿ, ಶ್ರೀಕೃಂಜವರ್ಣಣಂಭದೇಯರ ವಾಯಾಸ್ತವಿಕ್ತಿ. ಈ 70 ಎಂಬ ಸಂಖ್ಯೆಯನ್ನು ಶ್ರೀಕೃಷ್ಣದೇವರ ಸ್ವಾಭಾವಿಕ ಪಕ್ಷಿಯಾದ 70 ಮಂದಿ ಎಂದಿದ್ದಾರೆ. ಅಲ್ಲಿಗೆ ಶ್ರೀಕೃಷ್ಣಪಕ್ಷಿಯರ ಸಂಖ್ಯೆ $16,100 + 70 = 16,170$ ಆಗಿವ್ಯಾದು. ಆದರೆ ಶ್ರೀಮದ್ಭಾಗವತಾದ ಪೂರಾಣಗಳಲ್ಲಿ 16,108-ಎಂದಿದೆ. 16,100-ಅಗ್ನಿಪತ್ರಯಾದ ಯಂತ್ರಗಳು. 8 ಮಂದಿಯಲ್ಲಿ 7 ಒಂ ಪಣ್ಣುಂಡಿಯಾರು+ ಶ್ರೀಲಕ್ಷ್ಮೀಪುಂಜರಾದ ರುಕ್ಣಿ ಮತ್ತು ಸತ್ಯಭಾಮಾದೇವಿಯಾರು ಇಬ್ಬರು. ಅಲ್ಲಿಗೆ $16,100 + 8 = 16,108$ ಸರಿಯಾಗಿವ್ಯಾದು. ಈ ಕಾರಣದಿಂದ 70-ಎಂಬ ಸಂಖ್ಯೆಯನ್ನು ಯಾತ್ರೀಗೆ ಅನ್ವಯಿಸಿಕೊಳ್ಳಬೇಕು. ಸತ್ಯಾತ್ಮಿ ಯಾತ್ರೆರಕ್ಷೇಷ್ಣ-ಎಂತ ಸ್ವರೂಪ ಇದೆ.

३. ದಾಸವರು ಮೂವಕ್ತು-

ದಾಸವರೆಂದರೆ, ತಮೇಯೋಗ್ಯರಾದ ದೃತ್ಯರಂದಭಿವಲ್ಲ. ದೇವ ಐಶರಂದ ದಾಸವರ್ಗವೇದಭಿ. ಇವರ ವರ್ಗಸಂಖ್ಯೆ 20.

४. ಚಾರಣರು-

ದೇವತಾವರ್ಗದಲ್ಲಿ ಸೇವಕರಾದ ಚಾರಣರೆಂದು ಪ್ರಸಿದ್ಧಿ. ಸೇವಾ ಐಶವಿನಿರತವರ್ಗ ೫ ವರ ಸಂಖ್ಯೆ 20. ಯಾತ್ರೆಯ ದಾಸವರು, ಚಾರಣರು, ಈ ಮೂಲರುವರ್ಗ ಶಿಂಗಾವಾಹಕರು. (ಪಳ್ಳಿ ಕೂಲುವರು)

10. ಅಷ್ಟರಂತು—

100 ಮಂದಿ ಅಷ್ಟರಂತುವರ್ಗ. ನಾಟ್ಯಕಲಾ ಪ್ರವೇಣರು.

11. ಗಂಥವರ್ಣರ್ಥ—

100 ಮಂದಿ ಗಂಥವರ್ಣರು. ಚತುರ್ವಿಂಧ ವಾದ್ಯ ವಿಶೇಷಗಳು— ವಿಷಣು, ಪುಂಚಾಸ, ತತ್ತವಂತ್ರಿ, ಸುಖರ, ಕೊಳೆಲು ಇತ್ಯಾದಿ ವಾದ್ಯಗಾರರು ಮತ್ತು ಮಂಜುಳಿನಾದದಿಂದ ಸಂಗೀತ ಹೇಳುವ ಗಾನಕರ್ತರು. ಇವರಲ್ಲರೂ 25ನೇಯ ಕ್ರಾಂತಿನ್ನರಾದ ಉಜ್ಜಾನೇಜಾಮರರು. ಅಕಾನಡ ದೇವತಾರ್ಥ (ಅಪ್ಯಾತ್ಮು ಪ್ರಾದ್ಯೇರು) ಇವರಿಗೆ ನಮಿಸೆ. ||47||

ಪದ್ಮ— ೪೯

ಮೂಳ :—

ಅ ಯಮುನೈಯೋಕು ಸಾಂದರ್ಭಿ ಶಾ ।
 ಕ್ಷಾಯುಷೀವ್ರತ ಧರಿಸಿ ಶೀಲರು ದ ।
 ರಾಯುಧನಿ ಬಹಿಯೆನಿಸಿ ಶೀಲವರು ಜಾರಕನಡಲ್ಲಿ ॥
 ವಾಯುಷಿಕನೈಂಬಿಸಿದರು ಆವರ್ಗಿ ।
 ಕ್ಷೋಯಾಶರಸರ ಸಾಂದರ್ಭಮಂತ್ರ ।
 ನಾ ಎರಗುವನು ಮಂತ್ರೋರಫಂಗಳ ಸರಿಸಲನುದಿನವು ॥

||47||

ಅವಕಾಶ :—

ಶ್ರುತಿಪದಾಧಿ :-

ಅ ಯೆವುನೀಸೀಯೋಳು = ಯಾಮುನಾನದಿಯ ತೀರದಲ್ಲಿ, ಸಾದ
ರದಿ = ಭಕ್ತಿಯತ್ತರಾಗಿ, ಕಾತ್ಯಾಯನಿ ನೃತ ಧರಿಸಿ - ಪಾರ್ವತೀದೇವಿ
ಪ್ರತಿಕರಣಾದ ಪ್ರತವನ್ನು ಆಚ್ಯಾ (ಅ ಪ್ರತ್ಯೇ ಕಾತ್ಯಾಯನಿ ಪ್ರತವಂಡ
ಹಷಣು), ಶೀಲರು = ಶೀಲರು, - ದೌರಾಯುಧನೆ = ಶಂಖಿವನ್ನು ಆಯುಧ
ಪನ್ನಾಗಿ ಧರಿಸರುವ ಶ್ರೀಪರಮಾತ್ಮನೇ, ಪಕಿಯೀನಿಸಿ - ಪಕಿಯಂತ ಎನಿಷು
ವವರಾಗಿದ್ದಾರೆ, ಅಂದರೆ, ಕಾತ್ಯಾಯನಿ ಪ್ರತದ ಘಲವಾಗಿ ಶ್ರೀಕೃಷ್ಣನನ್ನೇ
ಪಕಿಯಾನ್ನಾಗಿ ಪಡೆದರು, ಶೀಲವರು = ಮತ್ತೆ ಕೆಲವರು. ಜಾರಕನದರೆ
= ತಮ್ಮ ಪತಿಗಳು ಇದ್ದಾಗ್ಗೂ ಶ್ರೀಕೃಷ್ಣನ ಅಂಗಂಂವನ್ನು ಬಂಧಿ,
ವಾಯುಂಹಿತನ ಒಲಿಸಿದರು = ಶ್ರೀವಾಯುದೇವರ ಉತ್ತಾದ ಶ್ರೀಕೃಷ್ಣ
ನನ್ನು ಒಲಿ, ಅವನ ಪತ್ತೀಯರಾದರು. ಈರ್ವರೀ = ಈ ಪ್ರಕಾರ, ಕಾತ್ಯಾ
ಯನೇ ಪ್ರತದ ವರಣಿಗಳಿಂದಲೂ, ಜಾರಕನದಿಂದಲೂ, ಕೊಯಂಬರಸರೆ
= ಪತ್ತಿಯರನಿಸಿದ ಏರಪು ವರಗಳಿಂದ, ಸಾದಕಮಲಕೆ = ಚರಣರ
ವಿಂಡಗಳೆಗೆ, ನಾ ಎರಗುವೆ = ಲಾನು ವಂದಿಸುತ್ತೇನೆ. ಮನೋರಂಜಂ
ಗಳು = ಸಮ್ಮು ಮನಸ್ಸಿನ ಸದಿಸುತ್ತಿಗಳನ್ನು, ಅನುಭಿಸುವು ಸರಿಸಿ = ಪ್ರತಿ
ದಿನಂತ್ಯೂ ಈದೇರಂಬಳಿದು ವಂದಿಸುತ್ತಾರೆ. ॥47॥

ವಾಯಾನೆಗಳು

a. ಶ್ರೀಸಂಕಷ್ಟಾಂಬದೇಯರ ವಾಯಾನೆ :

ಪೂರ್ವಾಂತ್ರ ಅಜಾನಜರಲ್ಲಿ 29ನೇ ಕ್ಷಮಿ ಅನಾಪ್ಯತ ಅಜಾನಜರನ್ನು
ಸ್ವೀತ್ರ ಮಾಡತಾರೆ.

ಪೂರ್ವಾಂತ್ರ ಎಪ್ಪತ್ತು ಮಂದಿ ಶ್ರೀಯಾರಾಗಳು ಯಾಮುನಾತೀರದಲ್ಲಿ
ಶೀವಲ ಆದರದಿಂದ ಭಕ್ತಿಯಾದ ಸಹಕರಣಿ ಪಾರ್ವತೀಗೆ ಪ್ರತಿಕರಣಾದ

ಪ್ರತಿವನ್ನ ಅರ್ಥಿ ಪಾರ್ವತೀರೇಖೆರ ಅನುಗ್ರಹದಿಂದ ಶ್ರೀಕೃಷ್ಣರ್ಥಿಯಾಗಿ
ಉತ್ತರಾದರು,

ಶ್ಲಘಣ :-

ಅರ್ಜುನುಗ್ರಹಸಂಪ್ರಾಣಾಃ ಕಾವ್ಯಾಃ ಗೋಪಾಂಗನಸ್ತಾಃ ।

ರಘವಯಾನುಭಾಃ ಗೋಧಿಂದಃ ಚಿರಮೈತಿಷ್ಠ ರಂತಿಷ್ಠ ॥

ಎನ್ನು, ಮತ್ತು ಕೆಲವರು ನೂರು ಮುಂದಿಯರು, ಶಂಖಾಯಿಧಾರ
ಶ್ರೀರಾರಂಭಕ್ಷ್ಯೇ ಪತಿಯಂತ ಏನಿಸೋಪರಾಗಿದ್ದಾರೆ. ಇತ್ತು ಕೆಲವರು ತದ್ವ
ಭಕ್ತಿಗಳು ಇದ್ದು ಕಾಲಕ್ಷ್ಯ ಕಾರಣದಿಂದ, ಶ್ರೀವಾಯಾದೇವರಿಗೆ ತಂದೆಯೂದ
ಶ್ರೀಕೃಷ್ಣರ್ಥಿಗೆ ಪತ್ತೇರಾಗಿಸೇವಾಗಿದ್ದಾರೆ. ಈ ಪ್ರಕಾರ ಪಾರ್ವತಿ
ದೇವರೆ ವರದಿಂದಲೂ, ಕಾರಣದಿಂದಲೂ ಪತ್ತಿಯಿರು ಏನಿಸಿ ಜಲತ್ವಾಧಿರ
ಉಂಟಾಗಿ ಆಗಿ ಸರಸವಾದಿದ ಸ್ತ್ರೀಯರ ಪಾದಕವಾಲಗಳಿಗೆ ನಾನು ದಯಿ
ಮಾಡುವೇನು. ಪ್ರತಿನಿಧಿತ್ವಾಳ್ಳಾ ನಮ್ಮ ಮನೋಭೀಷ್ಯಾಂತಿ ಕೊಟ್ಟು ಗೂಡ್ಯಾ
ಮಾಡುವೀರಿಂತ ಪ್ರಾರ್ಥನೆ ಮೂಡುವರಾಗಿದ್ದಾರೆಂತ ತಾತ್ಪರ್ಯ. ||47||

3. ಶಿಂದಪ್ರಕಾಶಿಃ :-

ಅಜಾವಜರಿ ಸೇರಿದ ಕೆಲವು ಅಪ್ಪರು, ತಪಸ್ಸು ಪಾದಿ ಪರಮಾತ್ಮೇ
ಅಭಿಭಾಬಿಸ್ತು ಹೊಂದುವ ವರವನ್ನು ಇಡೆ, ಗೋಧಿಯರಾಗಿ ಕ್ಷಮ್ಯ
ಇಂದ್ರಾಯಿನೇ ಪ್ರತವನ್ನು ಯಾತ್ರುನಾ ಕೀರದಿಂದ ಅರ್ಚಿಸಿ ಶ್ರೃಂಗ ಅನುಗ್ರಹ
ಉತ್ತರಾಗಿ, ಕಿಂವರು ಪತ್ತಿಯಿರಬಂದರು. ಅಂದರೆ ಮಾಡುವೇಯಾಗಿ ಗೋಧಿ
ಇಂದ್ರ ಶ್ರೀಕೃಷ್ಣನೇ ಪತಿಯಾಗಬೇಕೆಂದು ಉಪಾಸನೆ ವಾಡಿದರು. ಮಾಡು
ಯಾದವರು ಶ್ರೀಕೃಷ್ಣನನ್ನು ಕಾರಣಂದು ಉಪಾಸನೆ ಮಾಡಿದರೆಂಬ ತಾತ್ಪರ್ಯ.
ಹೀಗೆ ಪರಮಾತ್ಮನ ಅನುಗ್ರಹಕ್ಕಿ, ಪಾತ್ರರಾದ ಅಭಿಗ್ರಾಯಾದ ಗೋಧಿ
ರಿಗೆ ನಾನು ನಮ್ಮಾಂತಿಯಾಗಿವೆನು. ಅವರು ನಮ್ಮ ವಂನೋದಭಾರತ್ಯಾ
ಧ್ಯಾರ್ಥಿ. ||47||

೭. ಶ್ರೀನಾನ್ಮಿಂದಾಂತಕೌಶಂಧಿ :-

“ಆ ಯಮುನೆಯೊಳು” – ೭ತ್ತಿ || “ತೋಯುಸರಸ = ಅಪ್ಸರ || ಆರ್ಥಿಗೆ
= ಎರಡು ಬಗೆ, || 47 ||

ಕಣ್ಣ ಕಾಳಿ

ಕಾತ್ಯಾಯನೀವೈತವಸ್ತು ಮಾಡಿದ. ಗೋಪಿಕಾಸ್ತ್ರಯರನ್ನು, ೭ತ್ತರ
ಗೋಪಿಕಾ ಸ್ತ್ರೀಯರ ಈ ಪದ್ಯದಿಂದ ಪ್ರಾಣಮಿಮತ್ತಾರೆ. “ತೋಯುಸರಸ =
ಅಪ್ಸರೆಯರು. ಎರಡು ಬಗೆ. || 47 ||

೮. ಶ್ರೀಗುರುಷ್ಯಾದಯಂತ್ರಕಾಶಿ :-

ಆ ಯಮುನಾ ನದಿಯಲ್ಲಿ ಕಾತ್ಯಾಯನಿನೇವೈತವರೆಂಬ ವಾಜಗಳೀರುತ್ತ
ವಸ್ತು ಅದರದಿಂದ ವರಾಡಿ ಕೆಲಾರಾ ದಾಂಡುಧನೆಂಬ ಶಂಖಿವಾಹಿ
ಶ್ರೀಕೃಷ್ಣನನ್ನೇ ಹಾದುವೆಂಬಾಗಿ. ರೀಲಾರು ಜಾರತನವೆಂಬ ವೃಭುಜಾರ ಸಂಕ್ಷಿ
ಯಲ್ಲಿ ವಾಯುಸಿತನಾದ ಶ್ರೀಕೃಷ್ಣನನ್ನು ವೆಚ್ಚಿಸಿದರು. ಈ ಎರಡು ಬಗೆ
ಯಾದೆಲೂ, ಶ್ರೀಕೃಷ್ಣನ ಸ್ತ್ರೀತಿಮಾತ್ರಾದ ಒಲಕ್ಕೇದೆಯ ಹಂಗಸರುಗಳಾದ
ಗೋಪಕೃತ್ಯಾರ ಪಾದಕಮಲಕ್ಕೆ ನಾನು ಎರಗುವೆ ಅಂದರೆ ನಮಿಸುವನು;
ನಮ್ಮ ಹಾನೀಃರಫಗಳನ್ನು ಸದಾ ಸಳ್ಳಿಸಿ. || 47 ||

ಸರ್ವವಾಖಾನಸಾರಕಂಗ್ರಹ

1. ಪ್ರಸಕ್ತ ಪದ್ಯದಿಂದ. ದಾಸರಾಯರು, 29ಯಂತ್ರ ಶ್ರೀಪನ್ನಾದ
ಅನಾಖ್ಯಾತ ಅಜಾನಂಬರನ್ನು ಸ್ತುತಿಸುತ್ತಾರೆ.

2. ಯಮುನಾನದಿಯ ತೀರದಲ್ಲಿ ಶ್ರೀಜಾವರ್ಣಿಕೀಯಂತ್ರಾಯಿ ಶ್ರೀ
ಖಾದ ಶ್ರೀಕಾತ್ಯಾಯನಿನೇವೈತವಸ್ತು ಭಾಷ್ಯಾದ್ಯಾಂತ ಅಂತಿಮ,

ಶ್ರೀಪರಮಾತ್ಮನೇ ತಮ್ಮ ಪರಿಯಾಗಿದೆಂದು ಭಯಾಸಿದ ಗೋಷಠಾಸ್ತೀಯರು ಕಿಂತರು,

3. ಇನ್ನು ಕಿಂತರು ಗೋಷಠಾಸ್ತೀಯರು, ತಮ್ಮ ಪತಿಗಳಿಂದಾಗಿ, ಶ್ರೀಕೃಷ್ಣನ ಅಂಗಸಂಗ ಬಯಸಿ, ಅತನೆಡನೆ ರಾಸಕ್ರಿಯ, ಡಲಕ್ರಿಡ ಇತ್ಯಾದಿಗಳಲ್ಲಿ ಪಾತ್ರವಹಿಸಿದ ಸ್ತೀಯರು.

ಘಾಷ್ಯಾರ್ಥಿ ಎರಡು ವರ್ಷಗ್ರಿ ಸೇರಿದ ಸ್ತೀಯರು ಅನುಷ್ಠಾತ ಅಡಿನ ಜರ ವರ್ಷಕ್ಕಿ ಸೇರಿದವರು. ಇವರು 29ನೇಯ ಕ್ಕಾಷಣ್ಣರು.

4. ಇಂತಹ, ಹೊಯಸರಿಕರಿ_ಅಂದರೆ. ಅಷ್ಟಂಧ್ಯಾಯರು ಗೋಷಠಾಸ್ತೀಯರಿಗಾಗಿ ಅವಶರಿ, ನಂದಿಗೋರುಲದಲ್ಲಿ ಶ್ರೀಕೃಷ್ಣನೊಡನಾದಿ, ಅಂತ ಅನುಗ್ರಹ ಪಡೆದರು.

5. ಅಂತಹ ಗೋಷಠಾಸ್ತೀಯರ ಚರಣಪದ್ಮಗಳಿಗೆ ಇಂದಿ, ಪ್ರಾಧಿಕ ಶಾರೀರ, ದಾಸರಾಯಿರು.

ತಮ್ಮಗಳ ಮನಸ್ಸಿನ ಸದಭಾವಾಪರಿಷಾಸ ಅವರು ಸ್ವಲ್ಪಾದ್ಯಾಯ, ಭಾಷ್ಯ, ಚರಗಳಿಂದ ಸ್ತುತಿಸುತ್ತಾರೆ.

ಕ್ರಮಾಂಕ :

ಅಯ್ಯಾನಂಗಪತ್ರ ಸಂಪೂರ್ಣಃ ಶಾಮಾಃ ಗೋಪಾಂಗನಸ್ತಫಾ ।
ರಘುಯಾವಾಸ ಗೋವಿಂದಃ ಪರಮೈಷಿಷಂ ರಾತ್ರಿಷಂ ॥

ಕಾಶ್ಚಿಂತಕೀ :

ಶ್ರೀರಮಣಿನು ಸ್ವರವಣಿಯಾಗಿ, ಅಷ್ಟಾಂತನು, ಜಾರತನ ಏಣಿ ದೇವಾಭಿಂದ ವಿಧಾರಣೆ, ಗೋಷಠಾಸ್ತೀಯರ ಅಂತರ್ಗತ ಶ್ರೀರಮಿ ದೀಪದ್ಭೂ ರಘು ಪೂರ್ಣಿದನು. ಇಂತಹ ಆ ಅಂತರ್ಗತ ಶ್ರೀರಮಾದೇವಿಯ

ಶ್ವಿಂಬರೋಪದಲ್ಲಿ ಶ್ರೀರಾಮನು. ಈ ಬಿಂಬಕ್ರಿಯಾದಿಂದ ಪ್ರತಿಬಿಂಬ ರೂಪರಾದ ಗೋಭಕಾತ್ಯಾಯಂಗಿ ಪರಮಾನುಗ್ರಹ. ||47||

ಪದ ೪೮

ತತ್ತ್ವಾರ್ಥ :

ತನ್ನರರು ಗುಹ್ಯಕರು ರಾಜ್ಯಾಸ |
 ತನ್ನಗರು ಸಿಹ್ಯಗಳು ಸಿದ್ಧರು |
 ತನ್ನತಾಜಾನುಜರು ಸಮರಿವರಮರ ಯೋಧಿಜರು ||
 ಇನ್ನಿವರ ಗಳವೆಂತು ಬಣ್ಣಸ |
 ಲಿನ್ನಾಳನ ಕರುಳಡಲಿ ಪರಮಾ |
 ತನ್ನಜನರಿಗೆ ಕೂಡಲಿ ತನ್ನದ ಸುಧೃತಾಪವನು || ||೪೮||

ಉಪಾಯಕ :

ಪ್ರಸ್ತುತ ಪದ್ಯದಿಂದ, ದಾಷತಯರು, ಇನ್ನೂ 29ನೇಯ ಕ್ಷಾಪನ್ನರಾದ ಕ್ಷೇತ್ರದಲ್ಲಿ, ಗುಹ್ಯಕರು ಇತ್ಯಾದಿ ಅನಾರ್ಥಿಕ ಅಜಾನಜರನ್ನೇ ಹೊತ್ತು ಮಾಡುತ್ತಾರೆ. ||48||

ಪ್ರಕಿಷಣಾಘರ :

ತನ್ನರರು=ತನ್ನರರು ಎಂಬ ದೇವತಾವರ್ಗ, ಗುಹ್ಯಕರು=ಗುಹ್ಯ
ಇಲ್ಲಿ ಎಂಬ ದೇವತಾಸಮಾಹ, ರಾಜ್ಯಾಸ=ರಾಜ್ಯಸರು ಎಂಬ ಗುಣ,
ಕ್ಷೇತ್ರಗರು = ಸರ್ವಜಾತಿಗಳು, ಸಿಹ್ಯಗಳು = ಕತ್ಯದೇವತಾವರ್ಗ,
ಿಷ್ಟರು=ಸಿದ್ಧರು ಎಂಬ ಗೊ. ಸನ್ನತಾ=ಸನ್ನಾಷ್ಟರಾದ, ಅಜಾನ
ರ್ಮಿ=ಅನಾರ್ಥಿಕ ಅಜಾನಜ ದೇವತೆಗಳು, ಸಮರು=ಇವರೆಣ್ಣರೂ

೨೭ನಯ ಕ್ಷತ್ರಿ ಸೀರಿದ ಸಮಾನರು, ಇವರು = ಈ ಅಜಾನಜರ್ಲೆಪ್ಪರ್ಲ, ಅಳುರಯೋನಿಜರು = ದೇವತೆಗಳಿಂದ ಉತ್ಸನ್ನರಾದರು, ಇನ್ನಿವರ ಗಣವ = ಇವರಲ್ಲರೇ, ಇನ್ನೂ ಅನಾಖ್ಯಾತರಾದ ಅಡಾನಜರ ಸಮಾಂಗನನ್ನು ಎಂತು ಒಟ್ಟಿಗೆ = ಎಪ್ಪೆಂದು ಸ್ತುತಿಸಲು. ಎನ್ನುಳವೇ = ಎನ್ನಿಂದ ಸಾಧ್ಯವೇ? ಅಂದರೆ, ಸಾಧ್ಯಪಟ್ಟಿ ಎಂತ ತಾತ್ಪರ್ಯ. ಶರುಣದರಿ = ಇವರ ದ್ವಾರಾ ಅಂತರಣಿಂದ, ಪರಮಾಬಂಧ ಒನ್ನರಿಗೆ = ಅತ್ಯಂತ ಭಾವದ್ವಾಕ್ಯ ರಾದ ಜವಂಗ (ಅನ್ನಜವರು), ಸನ್ಯಾದ ಮಸುಂಬೆನವಾದ ಅಂದ ವನ್ನು, ಸುಪ್ರಕಾಶವನ್ನು = ಉತ್ಸಮಾಂದ ಭಾವದ್ವಾಕ್ಯರೂಪವಾದ ಪ್ರಾಂ ವನ್ನು, ಕೂಡರಿ = ಏಂದಿ, ಸಾರಕ್ಕಣ ಮಾಡಕಿ ಎಂದು ಸ್ತುತಿಸುತ್ತಾರೆ.

1481

ವಾಮಿಖಾನಗಳು

೧. ಶ್ರೀಸಂಕಾರಣಬರೀಯರ ವ್ಯಾಖ್ಯಾನ :

೨೯ನೇ ಅನಾಖ್ಯಾತ ಅಡಾನಜರನ್ನು ಸ್ತೋತ್ರ ಮಾಡತಾರೆ.
ಇತ್ಯರು, ಗುಹ್ಯಕರು, ರಂಕ್ಕಸರು, ಸರ್ವಗಳು, ಬ್ರಹ್ಮದೇವತೆಗಳು, ಶಿಂಗಳು ಅನಾಖ್ಯಾತ ಅಡಾನಜರು. ಇವರು ಯಾವತ್ತಾದ್ದು ಮಂದಿ ಸಮಾನರು, ಭಾಗವದ್ವಾಕ್ಯ ಚಂದಾಗಿ ವಂದನಕ್ಕೆ ಯೋಗ್ಯರು. ಈ ಅಜಾನಜರ ದೇವತೆಗಳಿಂದ ಉತ್ಸನ್ನರಾದವರು, ಇ-ರಂಧ್ರದೇ ಇನ್ನೂ ಈ ಅನಾಖ್ಯಾತರ್ಗಳ ಬಹು ಬಹಳ. ಎಪ್ಪೆಂಂಡಿವಾದಿಂದ ಪರಿ ಮಾಡಲು ಎನ್ನುಂದ ಸಂಭ್ರಮ ಅಂದರೆ ಸಾಧ್ಯಪಟ್ಟಿ. ಇವರುಗಳು ಅಂತ.ಕರ್ಮಾಂಪಿಂದ ಅತ್ಯಂತ ಭಾವದ್ವಾಕ್ಯ ರಾದ ಜವಂಗ ಸಮಂಬೆನವಾದ ಸ-ತಮೇಷವೇನು, ಒಳ್ಳಿ ಭಾವದ್ವಾಕ್ಯರಿಂದ ವಾದ ವ್ರತಾಬವನ್ನು ಕೊಟ್ಟು ಸಂರಕ್ಷಣ ಮಾಡಲಿ ಎಂತ ತಾತ್ಪರ್ಯ. || ४ ||

೨. ಕ್ಷಾವಸ್ತ್ರಕಾಶಿಕಿ :-

ಕಿನ್ನರು, ಗುಹ್ಯಕರು, ರಂಕ್ಕಸರು, ಸರ್ವಗಳು, ಬ್ರಹ್ಮಗಳು, ಶಿಂಗರು,

ఆవరేళ్లరు చెన్నాగి నమశ్శిర మాదిసిలోళ్లప్పదువ ఆజానజరేంబ
ఆమరయోనిజరు ఆవరేళ్లరు సమయి. ఆందరే ఆవరు ఆజానజరిగి
శీరిందవరిందభి. ఇన్ను ఆవర గుణవ ఎప్పేందు వాఁశువ ? బ్ర్యా
శలు నన్నింద సాధ్యవ ? ఆశాధ్యవెందు తాత్కయి. ఆవరేళ్లరు కరుణ
గురుద జనంగి ఉక్కమానందవన్ను, ఒర్చే కేతియన్ను కొడలి.

1481

4. శ్రీవాసదాససిద్ధాంత కౌపుది :

“శన్నరు”-ఇకి॥ $70 + 30 = 100$. గంధమాఫ్పేరథం చ్ఛివ
ద్రుతతం పంకీతికమ్॥ చ్ఛాతం ఖద్దాప్తథాన్మాసు సత్కతః సచ్
మాతికుమ్॥ “పృథారికేము”-ఇతి తృతీయ తాత్కయి॥. 1481

శన్నరాథి

శన్నర-గుహ్యకర విషయదల్లి మేలి తోరింద తృతీయస్థంద
తాత్కయి వచనవై ఆధార. 1481

5. త్రీగురుక్కదయుప్రశాసీ : -

శన్నరు, గుహ్యకరు. దేవటియి రాక్షసరు, శన్నగీరింప శమాగిరు
ఒక్కగలు, ఒర్చే శద్దరు ఆవరేళ్ల శన్నత ఎఱి ల్లాఘి రాద ఆజానజ
దీవతగల సమయు. దేవజాతియల్లి కుష్మదపరు. ఇన్ను ఆవర గో
గిళు అనంత ఖంటు. ఆవన్నెల్ల వాఁశుశలు ఎన్న ఆశవే ఎందరి నన్నప
శప్పు పుచ్చుపుచ్చు తమ్మున్న కొంది క్రమ
శప్పువెందభి. ఆవరేళ్ల పరమాపన్నరంబ తమ్మున్న కొంది క్రమ
శప్పు సుజనంగి శన్నదవెంబ సంకేరమచన్న. సుప్రతాపచెంబ
శప్పు సుజనంగి సంకేరమచన్న. సుప్రతాపచెంబ
శప్పు సుజనంగి సంకేరమచన్న. సుప్రతాపచెంబ

ಸರ್ವವ್ಯಾಖ್ಯಾನಸಾರಸಂಗ್ರಹ

1. 29ನೇಯ ಶ್ಲೋಪನ್ನು ರಾದ, ಕಿನ್ನರು. ಗುಣಕರು ಇತ್ಯಾದಿ ಅನ್ನ
ಖ್ಯಾತ ಅಜ್ಞಾನಂಡವರ್ಗವನ್ನೇ ಸ್ತುತಿಸಿರುತ್ತಾರೆ, ದಾಸರಂತಹರು.

2. ಕಿನ್ನರು :— ಈ ವರ್ಗದವರೆಲ್ಲರೂ ಶ್ರೀಪದಮಾಹುನಿ
ಯುಂದ ಸುರಖಿ ಎಂಬುವಳಿಗೆ ಜನಿಸಿದವರು. ಎಲ್ಲರೂ ಕುಬೇರನ ಪ್ರಾಣಿಗಳು
(ಯಾತ್ಮರಂತ). ದೇಹ ಮಾನವರಂತೆಯೂ, ಘುಟಿವು ಕುದುರೆಯಂತೆಯೂ
ಇರುವ ಒಂದು ಒಂದು ದೇಹಕ್ಕೆಯೋಂಬಿ ಏಕೆಂಬದವರು

3. ಗುಣಕರು :— ಕುಬೇರನ ಗುಣಸೇವಕರಾದ ಯತ್ನವರ್ಗಕ್ಕೆ
ಸೇರಿದ ದೇಹಕ್ಕೆಗಳು.

4. ರಾಜ್ಯಕ್ಕಿರು :— ಸೃಷ್ಟಿಯ ಅದಿಯಲ್ಲಿ ಚತುರಾರ್ಥಿಪಿಂಬಿತ್ಯು
ದೇವರು ಶ್ರಾವಣ, ಉದಕವನ್ನು ಸೃಷ್ಟಿಸಿದರು. ತರುವಾಯ, ಅಷ್ಟಾಗಿ
ಸಂರಕ್ಷಣೆಗಳಿಗಿ, ಕೆಲವು ಹಾಸ್ಯಗಳನ್ನು ಸೃಷ್ಟಿಸಿದರು. ಅವರಲ್ಲಿ ಕೆಲವರು
“ರಕ್ಷ” (ರಕ್ಷಣೆಯ) ಎಂದರು. ಅವರನ್ನೆಲ್ಲಾ ಬ್ರಹ್ಮದೇವರು ರಾಜ್ಯಕ್ಕಿರು
ರೀತಿಯ ಶಿಂದರು. ಇವನು ದೇವತಾವರ್ಗಕ್ಕೀಂ ಸೇರಿದವರು. ತಮ್ಮಾಂ
ಯೋಗ್ಯರಾದ ದೈತ್ಯರಳ್ಲಿ.

5. ಹನ್ನಗರು :— ಕಶಿಪಮಾಹುನಿಗಳಿಂದ ಕದ್ದು ಉಂಟಾವಳಿ
ಸಾರ್ಥಕಾರ್ಥಿಗಳು ಸೃಷ್ಟಿರಂದರು. ಇವರು ಹನ್ನಗರು. ಹನ್ನ—ಎಂದರೆ,
ಶ್ರೀ ನಾನ್ಯಾಸಾಧು ಎಂದರ್ಥ.

6. ಷಿತ್ಯಗಳು :— ಚಿರಪತ್ಯದೇವತಾವರ್ಗ. ಷಿತ್ಯ—ಚಿತ್ತಮಾಹು
ವರ್ಗ ಹಾಗಿಯೇ ಕಾರಣಾಯ ಈ ವರ್ಗತ್ಯಾಯಿ. ಇವರಿಗೆ ನಿಯಾಯಮರ್ಗದ
ಷಿತ್ಯದೇವತೆಗಳು ಇವರ ದ್ವಾರಾ ಚೇಷಿಸಿ ಯಾವ ಯೋಜಿತುಂಬಿ
ದ್ದುರು, ಅವರಿಗೆ ಕವಿಸ್ತಿನ ದ್ವಾರಾ ತೃತ್ಯಪ್ರದರು.

7. ಸಿದ್ಧರು :— ಅನೇಮಾದಿ ಕಿಂಗಿಳನ್ನು ತಪಸ್ಯಿಸ ಪರಬಲದಿಂದ ಹಿಡಿದ ದೇವತಾವರ್ಗ.

8. ಶುಷ್ಕೋಽತ್ಯ ದೇವತಾವರ್ಗ, ಅನಾಮೃತ ಅಜಾನಜ ದೇವತಾ ವರ್ಗಕ್ಕೆ ಸೇರಿದವರು. ದೇವತೆಗಳಿಂದ ಸ್ವಪ್ನರೂಪರು. ಭಗವದ್ವರ್ತರು (ಶನ್ಯತ ಅಜಾನಜರು) ಇವರಲ್ಲಿರೂ ದೇವತೆಗಳಿಂದ ಉತ್ಸನ್ನರಾದವರು (ಅಮಾರ ಯೋಣಿಜರು). 29ನೇಯ ಕಣ್ಣಿಗೆ ಸೇರಿದ ಸಮಾನ ಕ್ಷಾಬಸ್ಯಾರು. ಇವರ ಗುಣಕಿರಣಗಳನ್ನು, ಮಹಿಳೆ ವಿಶೇಷಗಳನ್ನು ನಾನು ಎವ್ವರ ಮಂಟಪಿ ವರ್ಣಣೆಗಳಲು ಸೂಧಾ ಏಂದು ಶಾಖ್ಯರ ಕೆಗಿಂಧ್ರಾರೆ ದಾಸರಾಯರು.

9. ಶುಷ್ಕೋಽತ್ಯ ದೇವತಾಗಳು, ಅಜನ್ಯರೂಪ ಜನರಿಗೆ, ಅಂದರೆ ಶ್ರೀಪರಮಾತ್ಮನಿಃ ಪರಮಾತ್ಮಿಯೊಮ್ಮೆ ಶುಷ್ಕೋಽತ್ಯರಾಜಾಗತರಾದ ಭೌವದ್ವರ್ತರಿಗೆ ತಮ್ಮ ಕಾರುಣ್ಯ ವಿಶೇಷಣನ್ನು ಬಿಂಧಿ—ಎಂದು ಸ್ತೋತ್ರ ಮಾಡಿದ್ದಾರೆ.

10. ಶನ್ಯದ :— ಭಗವದ್ವಿಷಯದಲ್ಲಿ ಸಮಿಂಶಿಸಬಾದ ಅನಂದಾದಯ.

ಶುಷ್ಕತಾದ : ಭಗವದ್ವರ್ತಯುತವಾದ ಪ್ರತಾಪ ಅಂದರೆ. ಶ್ರೀಕಂ ಯನ್ನೆಲ್ಲದೇ ಇತರ ಯಾರನ್ನೂ ಅಶ್ರಯಮಾಡಿಲ್ಲವೆಂಬ ಮನಸ್ಸಿಯ ಮತ್ತು ದೃಢಸಂರಕ್ಷ ತತ್ತ್ವ. ಈ ರೀತಿ, ಶನ್ಯದ ಮತ್ತು ಶುಷ್ಕತಾವರ್ಗನ್ನು ಈ ದೇವತಾವರ್ಗ ಕರುವುದು, ನಮ್ಮೆಲ್ಲರನ್ನು ಸದಾ ಸಂರಕ್ಷಿಸಲಿಂದು ಈ ದೀಪಕೂತಾರೆ. 148॥

ಪದ್ಯ ೫೮

ಪೂರ್ವ :

ನೂರು ಮುಕಿಗಳು ದು ಮೇಲಣ |
 ನೂರು ಕೋಟಿ ತತ್ತೋಧನರ ಪಾ |
 ದಾರವಿಂದಕ ಮುಗಿನೆ ಕರಗಳನು ದ್ವಿರಿಸಲಿಂದು ||
 ಸುಖರುಷತ್ತೆ ಕತ್ತಾಕ್ಯಯಿರ ಕೊರೆ |
 ದೀ ಯಂತ್ರಾರ್ಥಿಗಾನಂತರದಲಿತ |
 ಧೂರಿಹಿತ್ಯಾಗಳು ಶೂಡಲಿ ಎಮಗೆ ಸದಾ ಸುಮಂಗಳನ ||೪||

ಅಧಕರಣ :-

20 ವಯ ಶ್ಯಾಮಸ್ವರಾದ ಅನಾಮ್ಯತ ಅಜಾನಜರನ್ನ ಸ್ವಿತ್ತ
 ಮಾತ್ರಾರ. 1491

ಅಂತರಣ :-

ನೂರು ಕೋಟಿ = ನೂರು ಕೋಟಿ ಸಂಖ್ಯಾಕರಾದ, ತತ್ತೋಧನರ =
 ತತ್ತೋಧನೀ ತಮ್ಮ ಧರವನ್ನಾಗಿ ಉದ್ದೃ ಯಂತ್ರಾರ್ಥಿಗಳಿಗೆ, ನೂರು ಮುಕಿ
 ಗಳಿಂದು = ನೂರು ವಾದಿ ಯಂತ್ರಾರ್ಥಿಗಳಿಗೆ, ಉದ್ದದ ಯಂತ್ರಾರ್ಥಿಗಳ ಸಂಖ್ಯೆ
 ಕೊಂಧತ್ತೆ ಒಂಧತ್ತೆ ಹೀಗೆ, ಕೊಂಧತ್ತೆ ಒಂಧತ್ತೆ ಲಕ್ಷದ ತೋಂಧತ್ತೆ ಒಂಧತ್ತೆ
 ಸಾರಿರದ ಒಂಧತ್ತೆ ನಿರ್ಮಲೆ, ಇಷ್ಟ ಸಂಖ್ಯಾಪೂರ್ವಿಕಾಗಳು, ಉದ್ದ ರಿಂ
 ತಿಂದು = ಸಂಖ್ಯಾರಿಷಿಮಂದ್ರದಿಂದ ಉದ್ದಾರ ವಾಡಬೇಕೆಂದು, ಸಾರಾರ
 ವಿಂದಣಿ = ಚರಿತ್ರಮಾಲಾಗಳಿಗೆ, ಕರಗಳನು ಮುಗಿನೆ = ಕರಾರನ್ನ
 ಹೊಡಿಸಿಕೊಂಡು ಪಂಡಿಸುತ್ತೇನೆ. ಈ ಯಂತ್ರಾರ್ಥಿಗಳು = ಪೂರ್ವೋತ್ತರ 100
 ಯಂತ್ರಾರ್ಥಿಗಳಿಗೆ, ಸುಖರುಷತ್ತೆ = ಮುಖು + ಏಳು = ತತ್ತು. [ಅಂದಿ]

ಸಪ್ತಾರ್ಥಗಳು= 7. (ಕ್ಷ 16) + ಭೃಗುಮುನಿಗಳು= 1 (15ನೇಯ ಕ್ಷ) + ನಾರದಮುಖಿಗಳು= 1 (ಕ್ಷ 14) + ವಿಶ್ವಮಿತ್ರಮುನಿಗಳು= 1 (ಕ್ಷ 16)= ಒಟ್ಟು ಹತ್ತುಮಂದಿ ಮುಖಗಳು. ಶೋರೆಡು= 100ರಣಿ ಅ 10 ಮಂದಿ ಮುಖಗಳು ಬಿಟ್ಟು ಉಳಿದ 90 ಮಂದಿ ಮುಖಗಳು 19ನೇಯ ಶ್ಲೋಪಸ್ವರೂಪದರೂ. ತತ್ತವಾದ್ಯಯಾರ= ಉಳಿದಿರುವ ಶತಕೋಟಿ ಸಂಖ್ಯೆ ನಾಮಾದಿಂದ ಕರ್ತವ್ಯಕ್ಕೆ. ಯಂತ್ರಿಗಳಿಗಾಗಾನಂತರದಲ್ಲಿ= ಮುಖಗಳ ತರು ವಾಯ ಇರತಕ್ಕ 31ನೇಯ ಕ್ಷವೇ. ಭೂರಿಹಿತ್ಯಗಳು= ಹರಿತಕ್ಯಗಳು, ಎಮಗೆ ನಮಗ್ಗಾಗಿ, ಸದಾಶಾಮಂಗಳವ ನಿರಂತರದಲ್ಲಿ ಸುಸಮೀ ಚೀನವಾದ ಮಂಗಳವನ್ನು, ಕೊಡರಿ= ಕೊಟ್ಟಿ ಸಂರಕ್ಷಣ ಮಾಡುವವರಾಗಿ ಎಂದು ಸ್ತುತಿಮಾಡಿದ್ದಾರೆ. 149॥

ವಾಚಾನಗಳು

1. ಶ್ರೀಸಂಕಾರಣಾಂಶಿಯಾರ ವ್ಯಾಖ್ಯಾನ :

20ನೇ ಕರ್ತೃದ ಅನಾಮ್ಯಾತ ಅಜಾನಜರನ್ನ ಸ್ತೋತ್ರ ಮಾಡತಾರೆ,

ನೂರಕೋಟಿ ಸಂಖ್ಯಾಕರಾದ ತತ್ವದ್ವೀ ಧನವಾಗಿತ್ತಕ್ಕ ಮುಖಗಳೊಳಗೆ ನೂರುಮಂದಿ ಮುಖಗಳು ಹೋಗತಾ ಉಳಿದ ಮುಹಾದು ತೊಂಬಿತ್ತುಭತ್ತಕೋಟಿ ಲೋಭತ್ತೊಂಭತ್ತುಲಕ್ಷದ ತೊಂಭತ್ತೊಂಭತ್ತುಸಾವರದ ಒಂಭೀನೆಲು, ಇವ್ಯಾ ಸಂಖ್ಯಾಮುಖಗಳು. ಸಂಸಾರಾಮುದ್ರದಿಂದ ಉದ್ದಾರಮಾಡಬೇಕೆಂದು ಪಾರದರ್ಕಮಾಲಗಳಿಗೆ ಕೃಗಳನ್ನು ಜೋಡಿಸಿಕೊಂಡು ವಂದನಾಮಾಡುವೆ. ಈ ಪೂಷ್ಟಾರ್ಥ ಉದನಸಾಂಕೀರ್ತರಾದ ನೂರುಮುಖಗಳೊಳಗೆ ಮೂರು, ಏಕು ಅಂತು ಹತ್ತು [ವಿವರ 2 ಸಪ್ತಮುಖಗಳು (16ನೇ ಕ್ಷ), ಭೃಗುಮಾನಿಗಳು (15ನೇ ಕ್ಷ), ನಾರದಮುಖಿಗಳು (14ನೇ ಕ್ಷ), ವಿಶ್ವಮಿತ್ರಮುಖ (16ನೇ ಕ್ಷ) ಅಂತು ಹತ್ತು ಮುಖಗಳು.] ಈ ಹತ್ತುಕ್ಕೆ ಶ್ಲಾಂತಿನವರಾದ ತೊಂಭತ್ತುಮಂದಿ 19ನೇ ಕರ್ತೃದ ಕರ್ನಾಪರಾಣಿದ್ದಾರೆ, ಅಂತೆ

ನೇಯ. ಈ ನೆಲೆಯುಂದಿಗೆಳನ್ನು ಬಿಟ್ಟು ಉದ್ದಿರುವ ದತ್ತೋಂಡ ಸಂಪೂರ್ಣ ನಾಮದಿಂದ ಕರಿಕತ್ತು ಯಂತ್ರಗಳ ಅನಂತರದಲ್ಲಿ ಇರತಕ್ಕ 31ನೇ ಕ್ಷತ್ರದ ಭರ ಹತ್ಯಾಗಳು ನಮ್ಮಗಳಿಗೆ ನಿರಂತರ ಸಮಾಂತರವಾದ ಮಂಗಳವನ್ನು ಕೊಟ್ಟು ಸಂರಕ್ಷಣೆ ಮಾಡೇವರಾಗಲಿ ಎಂತ ಪ್ರಾರ್ಥನೆ ಮಾಡೇವರಾಗಿದ್ದು ರೀತ ತಾತ್ಪರ್ಯ. 1491

2. ಧಾರ್ಮಕ್ರಾಂತಿಕೆ :-

ಒಟ್ಟು ಯಂತ್ರಗಳು 100 ಲೋಟಿ ಸಂಖ್ಯಾಲ್ಕಾರ್ಯವರು. ಅವರಿಂದ ಶ್ರೀಮಂದುರಿಷಥಾದ ಗೀತಾತ್ಮಕರ್ತರಾದ ವಿಶ್ವಾಮಿತ್ರ, ವಶಿಷ್ಠ, ಭೃಗು ಮೆದ ಅದ ವಂಶದಲ್ಲಿ ಹತ್ಯೆ, ಭಾರತ, ಶಾತಿಕ, ಹಶ್ವಾಮಿತ್ರ, ಶಾತ್ಯದ ಮೆದಲಾದ ಗೀತಾತ್ಮಕರ್ತರಾದ ಕುಲಭೂತಿಗಳು 80 ಯಂತ್ರಗಳು ಏಕ್ಯ ಅಸ್ತ್ರಾಂದ್ರದ್ವಿರ್ಜಿ ೭೦ದ್ವಾಪ್ರಮಾತ್ರ, ಇಂದ್ರಾಂಬಾಹು ಎಂಬವೇ ಮೊದಲಾದ ಕ್ರಿಸ್ತಾಗಳಾದ್ಯ ಯಂತ್ರಗಳು 20 ಜನರು ಅಂತು 100 ಯಂತ್ರಗಳು. ಇದ್ದುದ್ದೇ ಧೃತಿಗಳು, ಸೂರಿಗಳು, ವಿಶ್ವಾಮಿತ್ರರು ಇವರು ಮೂಲವರು, ಮಂಗಳ, ಅತ್ಯ ಮೆದಲಾದ ಬ್ರಹ್ಮಂದ್ರವರ ಮತ್ತು ಇಲ್ಲಿ 7 ಜನರು ಅಂತು ಇವರು 10 ಯಂತ್ರಗಳು, ಅದ್ದಂತಿರಂದ ದಾಸಾಯಿರು “ಮಂಗಳ ಶಕ್ತಿಯರ ಶಿಕ್ಷರಾದು”, $3 + 7 + 100 = 110$ ಜನರನ್ನು ಬಿಟ್ಟು ಅಂದರೆ 100 ಕ್ರಿಸ್ತಾಯಿಲ್ಲಿ 110 ಇವರನ್ನು ಬಿಟ್ಟು ಏಕ್ಯ ಯಂತ್ರಗಳಾದ ಅಜಾನಂಡರ ಕಣಿಕೆ ಕರ್ಮಾಂಶಾನಿವಾರು. ಅವರಿಂತಲೂ ಭೂರಿ ಹತ್ಯಾಗಳಿಗೆ ಕರ್ಮಾಂಶಾನಿವಾರು ಎಂಬ ತಾತ್ಪರ್ಯ, ಇವರಾಗಳಿಗೆ ನಮಸ್ಕಾರಿಸುವೇನು. ಸದೆ ತಾತ್ಪರಿ ಮಂಗಳವನ್ನು ಕೊಡಲಿ. 1491

4. ಶ್ರೀಮಾನ್ಸದಾಸಿದ್ವಾಂತಕೌನ್ಸಿಲೀ :-

ಹಿಂದುತ್ತತ್ವಾ ॥ ಹತ್ಯಾತ್ಮಕ್ಯ, ಶ್ರೀಂತದ್ವಾಕ್ಷಣಾ ॥ ಸದ್ಗುರಿಂತಿ ಕ್ಷಾಮಾ ಯಂತ್ರಗ್ರಹಾ 28 ॥ ಶತಾಂತರಗ್ರಹ 3, ಶಮಂಗಳ 7, ಅಜಾನಾ - 100, 49 ಕ್ಷಾಮಾ, 1491

ಕನ್ನಡಾರ್ಥ

ಶಿಕ್ಷ್ಯರು—100. ಒತ್ತಗಳು—100. ಶಾಕ್ಷರು—20. 27ನೇ
ಕ್ರಿಂ—ಮುಖಕ್ರಿಂ (28). 3 ತಳಾಂಗತರು. ಕರ್ಮಗಳು—7. ಅಜಾ
ಸಜರು—100.

ಇಲ್ಲಿ ಇವರು ಮಹಿಳೆನ್ನು 28ನೇಯ ಕ್ರಿಂದವರೆಯ ಓರೆ ಮಾಡಿ
ಬಾಕಿ. ಮಹಿಳ್ಯ. ಅಜಾಸಜರಿಗೆ ಸಮರೆಂದು ಹಿಂದೆ ಪ್ರಮಾಣ
ಇಲ್ಲಿದೆ. 27ನೇಯ ಕ್ರಿಂದವರೇ ಉಳಿದ ಗುಂಪಿಗಳು. 28ನೇಯ ಕ್ರಿ
ಂದವರು ಚಿರಂತ್ಯಗಳಿಂದರೆ ಶ್ರೀದೈವಾರಾಯರ ಉತ್ತರಗೆ ಸಂಪೂರ್ಣತ್ವದೆ.
ಶ್ರೀವಿಜಯಾಜಾಸರು ರಚಿಸಿದ ವರುನಿಗಳ ತಾರತಮ್ಯ ಪದವನ್ನು ನೋಡು
ಬುದ್ದಿ. ॥49॥

5. ಶಿಕ್ಷಾರುಕ್ಯಾದಯಾಪ್ತಾಳಿಕೆ :

ಮೇಲೆ ಹೇಳಿದ ನೂರುಜನ ಮಹಿಳೆಗಳ ಹೂತುಗೆ ಉಂಟಾಗಿರುತ್ತಿರುತ್ತಾರೆ ಮಾರ್ಗಾದ
ಮಹಿಳಾದ ತಪ್ಪಾನಿಧಿಗಳ ಪಾದಕ್ರಮಲಕ್ಷ್ಯ. ನನ್ನ ಉದ್ದೇಶ ಎಂದು
ಕರ್ಗಳನ್ನು ಮಾಡಿವನು. ಮೂಲು ಸತ್ಯತಾತ್ಮಕ್ಯರೆಣ 2100 ಮಹಿಳಾನ
ಬಿಟ್ಟು ಮಹಿಳೆ ನಂತರದಲ್ಲಿರುವ ಭೂರಿ ಎಂದರೆ ಬಹಳವಾದ ಒತ್ತಗಳ
ದವರು ಸದಾ ನವಂಗಿ ಸಾಮಂಗಳವನ್ನು ಕೊಳ್ಳಿ. ॥49॥

ಅವಿವಾಹಾನೂರಾರಸಂಗ್ರಹ

1. ಪ್ರಸಕ್ತಪದ್ಧರಿಂದ. ದಾಸರಾಯರು, 30ನೇಯ ಕ್ರಾಂತೆನ್ನು
ಆದ ಅನಾಖಂತ ಅಜಾಸಜರನ್ನು ಸ್ತುತಿಪಡಿಸುತ್ತಾರೆ.

2. ತಪಸ್ಯನ್ನೇಧನವಾಗಿಷ್ಠಿ ಜ್ಞಾನಿಗಾದ ಮಹಿಳೆಗೆ ತಪ್ಪಿಂ
ಧಿಸರೆಂದು ಹೆಸರು. ಅವರ ಸಂಪನ್ಮೂಲಾರ್ಥಿ.

3. ಸೂರುಕೋಟಿ ಸಂಹಾರಾದ ತಪ್ಸೋಧನರಾದ ಮಂಡಿಗಳ ಪೈಕಿ ಕುಂಡುನೂರು ಮುಂಫಿಗಳು ಹೊಗೆತಾ, ಉದ್ದಿದ ಮಂಡಿಗಳ ಸಂಖ್ಯೆ, ೭೭,೭೭,೭೭,೭೦೦. ಈ ಸಂಹಾರಾದ ಅವಶಿಷ್ಟ ಮಂಗಿಗಳಿಗಳ ಚರ್ಚಾವಿಧಾನಗಳಿಗೆ ವಂದಿಸುತ್ತೇನೆ. ನಮ್ಮನ್ನು ಈ ಸಂಹಾರಾವಿಧಿಸಮೂಲದ್ವಾರಿಂದ ಉದ್ದಿರಿಸಲಿಂದು, ಅಂಡರೀಬದ್ದುನಾಗಿ ಪ್ರಾರ್ಥಿಸುತ್ತೇನೆ.

4. ಶ್ವಾಸೋತ್ತಮ 100 ಮಂಡಿಗಳ ಪೈಕಿ ಮೂರುಕ್ಕೆ-ಅಂದರೆ $3+7=10$ ಜನರನ್ನು ಬಿಟ್ಟು (ಕೊರಿದು).

ಈ 10 ಜನರಿಗಳ ವಿವರ :-

ಸದ್ಗುರುಗಳು	= 7 (18ನೇಯ ಕ್ರಮ)
ಧ್ಯಾನ	= 1 (15ನೇಯ ಕ್ರಮ)
ನಾರದಮುನಿ	= 1 (14ನೇಯ ಕ್ರಮ)
ವಿಶ್ವಾಮಿತ್ರ, ಮಂಡಿಗಳು	= 1 (16ನೇಯ ಕ್ರಮ)

ಒಟ್ಟು	10 (ಮೂರುಕ್ಕೆ-ಶತಾಂಕ್ಯಯಿರಿ)

5. 100 ಮಂದಿ ಮಂಡಿಗಳಲ್ಲಿ ಶ್ವಾಸೋತ್ತಮ 10 ಮಂದಿ ಹೋಗೆತಾ. ಉದ್ದಿರಿಸಿ 90 ಮಂದಿ ಇವರು 19ನೇಯ ಕ್ರಮನ್ನರು.

ವಿಳಿಕಾಂತ-

ಮೂರು ಸದ್ಗುರುಗಳಾತ್ಮಕ್ಯಯ ಎಂಬ ಕಟ್ಟತ್ತು $3 \times 7 \times 100 = 21,000$ ಸಂಹಾರಾದ ಮಂಡಿಗಳಿಂದು ಗುರುತ್ವದಯಿಸುತ್ತಾರೆ ವಾಯಾರ್ಥಿ ಜ್ಞಾನಿ ಉಲ್ಲೇಖ. ಆಗ ೭೭, ೭೭, ೭೭, ೭೦೦ ರಿಂದ ೨,೧೦೦ ಮಂದಿ ಹೋಗೆತಾ ಉದ್ದಿರಿಸಿದರ್ಥ.

6. ಧೂರಿಹಿತ್ಯಗಳು-ಎಂದರೆ, ಚಿರಚಿತ್ಯದೇವತೆಗಳು ಮೇಲೆ ಅವಶಿಷ್ಟ ಮಂಗಿಗಳಿಂತ ಅವರದು.

“ಪರೇಶ್ವರಿಗೂ ಭಕ್ತಿಪೂರ್ವಕ ನಮನಮಾಡುತ್ತಿನೆ. ಅವರು ನಮಗೆ
ನಿರಂತರದಲ್ಲಿ ಸಮೀಚಿಸಿದ್ವಾರ ಮಂಗಳವನ್ನು ಕೊಡಲ ಎಂದು ಪ್ರಾರ್ಥಿಸು
ತ್ತೇವೆ. ॥49॥

ಪದ್ಮ ಸಂ

ಹುಣಿ :-

ಜಾವನಕೆ ಜಾವನನಿಸಿಸುವ ರ |
ನೂವಿನೋಡನ ಗುಣಗಣಂಗಳ |
ಜಾವಧಾನದಲೀಕನೂನಸರಾಗಿ ಸುಸ್ಯರದಿ ||
ಅ ನಿಬಂಧಪಕ ಸಭಿಯೊಳಗೆ ನಾ |
ನಾವಿಲಾಂಡಿ ಜಾಡಿ ಸುವಿಸುವ |
ದೇವಗಂಧವರು ಕೊಡಲ ಎನುಗಳಿಳ ಪುರುಜಾಫ್ರ ||50||

ಉಪಕರಣಕೆ :

ಪ್ರಸಕ್ತಪದ್ಮರಿಂದ ಜಾಸವಯರು 32ನಯ ಕ್ಷಮಿ ಸಂದ ಆನ
ಖ್ಯಾತ ದೇವಗಂಧವರ ಸ್ತೋತ್ರ ವಾಜಾತ್ಪರ. ॥50॥

ಕ್ರೈಸ್ತಜಾಫ್ರ :

ಜಾವನಕೆ ಜಾವನ ಎನಿಸುವ = ಪರಮಾಣದ್ವಾದ ಶ್ರೀಲಕ್ಷ್ಮಿ
ಮೇವಿಯಾರಿಗಿಂತಲೂ ಅತ್ಯಂತ ಪರಿತ್ರಾಸ್ಯ ಎಂದೆನಿಮದ, ರವೂವಿನೋಡ
ಇಂ = ಶ್ರೀರಮಾದೇವಿಯರಿಗೆ ಪರಮಾನಂದವನ್ನು ಕೊಡುವ ಶ್ರೀಪರಮಾ
ಖ್ಯಾತ, ಗುಣಗಣಂಗಳ = ಅನಂತ ಕಳ್ಳಾಣಾಣಿಗಳನ್ನು, ಜಾವಧಾನ
ಖ್ಯಾತಿ = ಅತ್ಯಂತ ಭಕ್ತಿಪೂರ್ವಸ್ವರಾಗಿ, ಒಳವೂನಸರಾಗಿ ವಿಷಾಗ್ರ
ಕ್ಷಮಿದಿಂದ, ಸುಸ್ಯರದಿ = ಸಮೀಚಿಸಿದ್ವಾದ ಶ್ರವಣಾನಂತರಗಳಾದ ಸ್ವರ

ಗಳಂದ ಸಹಿತವಾಗಿ, ಆ ವಿಬುಧಪತಿ = ಘೂರ್ಣೋತ್ತ ದೇವತೆಗಳಿಗೆ ಪ್ರಭು
ವಾದ ಶ್ರೀಜಂಪ್ರದೇವರ, ಸಭಿಯೋಳಗೆ = ಸಭಿಯಲ್ಲಿ. ನಾನಾವಿಲಾ
ಸದಿ = ನಾನಾಪ್ರಕಾರವಾದ ನರಗಳಂದ. ಹಾಡಿಸುವಿಸುವ = ಗಾನ
ಮಾಡಿ, ಅನಂದಿಸುವ, ದೇವಗಂಧರವರು = ದೇವಗಂಧರವರಾದವರು,
ಎಮರಿ = ನಮ್ಮೀಗಳಿಗೆ. ಉತ್ತರಿಸುವಾರ್ಥ = ಸಮಸ್ತವಾದ ಇರು
ಖಾಫರಿದಿವಾದ ಸರಿಸ್ತಿಗಳನ್ನು, ಕೊಡಿ = ಸೆರವೇಂಳಿ ಸಂರಕ್ಷಣ
ಎಂದು ಸ್ತುತಿಸಿರುತ್ತಾರೆ. ||50||

ಎತ್ತಾನಗಳು

೭. ಶ್ರೀಸಂಕಾರಣಾಯಿರ ನಾಮಾನ್ಯ : -

32ನೇ ಕ್ಷತ್ರದ ಅನಾಖ್ಯಾತ ದೇವಗಂಧರವರ ಸೈತ್ಯತ್ತ, ಮಾಡತಾರೆ.

ಏರುಕೊಟ ಯಾಗಿಗಳು ಗಂಧರವರಿಗೆ ಉತ್ತಮರೆಂತಲೂ, ಚರಿತ್
ರಾಗಿ ಶಾಂತಿರೆಂತಲೂ ಈ ಎರಡು ಪ್ರಕಾರ ಉತ್ತಮಾಗಿರೆ.

ಉತ್ತಮಾತ್ಮದ್ವಾದ ರಮಾದೇವೀರಿಂತಲೂ ಆತ್ಮಂತ ಪರಿತ್ರಾಣವ
ನೀಡಿಕೊಂಡಿ, ಈ ರಮಾದೇವೀರಿಗೆ ತನ್ನ ಆತಿಶಯವಾದ ಶ್ರೀರಂಭ ತೇಳಿ
ಅಂದರ ಮನಸ್ಸು ಸಂಕೋಚಿಸಿದಂಥಾ ಶ್ರೀಜರವಾಕ್ಷಣ ಕಲ್ಯಾಣಗಳಾಣಿನ್ನು
ಆತ್ಮಂತ ಸ್ವೀಕ ಭಕ್ತಿ ಪನುರಾಗಿದಿಂದ ತದೇಕಧಾನ ಮನವೃದ್ಧಿವರಾಗಿ ಸಹಿ
ಖಿಂತಾಗಿ ಶ್ರವಣಾರ್ಥವಾದ ಸ್ವರಾಗಿಂದ ಸಹಿತವಾಗಿ, ಘೂರ್ಣೋತ್ತ
ದೇವತೆಗಳಿಗೆ ಯಾವಮೂನ್ನಾದ ಜಂಪ್ರದೇವರ ಸಭಿಯಲ್ಲಿ ನಾನಾವಿಧ ನರಗಳ
ದಿಂದ ಗಾಖಮಾಡಿ ಸುಖಿಜಾಯಿವಂಥಾ ದೇವಗಂಧರವರಿಗೆ ನಮ್ಮಗಳಿಗೆ ಸಮರ್ಪ
ವಾದ ಘರುತ್ವಾರ್ಥ ಪ್ರಯೋಜನಗಳು ಕೆಂಬ್ರಿ ಉದ್ದಾರ ಮಾಡಬೇಕೆಂಬ
ಬ್ರಾಹ್ಮಣ ಮಾರ್ಮಿಕರಣಾದ್ವಾರಿತ ತಾತ್ಪರ್ಯ. ||50||

2. ಧಾರ್ಮಸ್ತಕಾತಿಕಿ : -

ಇಂದ್ರಾಂಭಯಲ್ಲಿ ಪರಮಾತ್ಮನ ಗುಣಗಳಿಗಳನ್ನು ಅರ್ಥಿಸ್ತು ನಿರ್ವಹಿತ ವಿಷಯಗ್ರಹಿತರಾಗಿ ಸುಸ್ವರದಿಂದಲೂ, ದಾವಭಾವ ವಿಲಾಸ ಶೈಲಿದರ್ಶನ ಪೂರ್ವರ್ಹಾಗಿ ಹಾಡಿ ಆನಂದಪಡುತ್ತಿರುವ ದೇವಗಂಧರ್ವರು ನಮಗೆ ಸರ್ಕಲಷ್ಟರುಪಾಭಾಗಗಳನ್ನು ಕೊಡಲಿ. ||50||

1. ಶ್ರೀ ವಾಸ್ತವಾಸಸಿದ್ಧಾಂತಕೌವುದಿ :

“ಪಾವನ”-ಇತಿ ॥ ಅಮೃತರಶತಾನ್ಯೇ ಗಂಥಾಣ ॥ ದೇವ ಉಧರ ಕ್ಷಮ್ಯ-30. ||50||

ಕಂಸ್ತಾಧರ

ಇಲ್ಲಿ 108 ಗಂಥರ್ವರು ಬೇರೆ ಇರುವುದಾಗಿ ತಿಳಿಯಬೇಕು. ದೇವ ಉಧರ ಕ್ಷಮ್ಯ. ||50||

1. ಶ್ರೀಗುರುತ್ವದಯಸ್ತಕಾತಿಕಿ :

ಪರಿತ್ಯಾಗಿಲ್ಲ ಪೂನವವನ್ನು ಮಾಡುವ ರಮಾಲೀಲನಾದ ಶ್ರೀಕರಣ ಶ್ಲಿಂಧಗಳಿಗಳನ್ನು ಸೂಚಿಸಿದೆ ಎಂತೆರದಿಂದವಾಗಿ ಒಂದೇ ಮನಿಷಿಗಳ ಸುಸ್ವರದಿಂದ ಆ ವಿಷಯದರ್ಶಕ ಎಂಬ ದೇವೇಂದ್ರನ ಸಭಿಯೋಳಿಗೆ ಅನೇಕ ಲಾಂಛನದ ಪಾಡುತ್ತಾ, ಸುವಿಷಿದ ದೇವಗಂಧರ್ವರು ನಮಗೆ ಸರ್ಕಲಷ್ಟಪಾಭಾಗಗಳನ್ನು ಕೊಡಲಿ. ||50||

ಶರ್ವವಾಚಿಂ ನಿಸಾರಣಂಗ್ರಹ

1. 32ನಯ ಕ್ಷಮಾಪನ್ಯ ರೂಪ ಅನಾಮ್ಯಾತ ದೇವತಾವರ್ಗಕ್ಕೆ ಸಿಂಹ, ಇವಗಂಧರ್ವರ ಸ್ತೋತ್ರಮಾಡುತ್ತಾರೆ.

2. ಹಾವನಕೆ ಹಾವನನೀತಿಗೆನೆ-

ಹಾವನ—ಎಂದರೆ ಪರಿತ್ಯಾದ ವಸ್ತು ಎಂದರ್ಥ. ಹಾವನಕೆ ಹಾವನ—ಪರಿತ್ಯಾದವಸ್ತುಗಳಿಂತ ಪರಿತ್ಯಾದರನೆಂದರ್ಥ. ಅಕ್ಷರನಾಮುಕಗಳಾದ, ನಿತ್ಯಮುಕ್ತಾಂಶ, ನಿರ್ವಿಕಾರಳೂ ಅದ ಶ್ರೀರಮಾರ್ಥಿಯು ಹಾವನಗಳು. ಅವಂಗಿಂತಲೂ ಹಾವನತರನು ಶ್ರೀದರಮಾತ್ಮಾ, ಲೋಕದಲ್ಲಿ ಪರಿತ್ಯಾದವಸ್ತುಗಳನ್ನು ಯಾವುದಿವಯೋ, ಅವುಗಳಿಗೆ ಹಾವನಕ್ಕೆ ಉನ್ನ ಕೊಡಂಬಣ, ಆ ಹಾವನ ವಸ್ತುಗಳಲ್ಲಿ ಅಂತರ್ಗತನಾದ ಶ್ರೀಕರಿಯು.

3. ಹಾವನಕೆ ಹಾವನನೀತಿ ಪರಿತ್ಯಾದ. ಸಮಂಸ್ತ ದೇವತಾ ವಿದೂರನಾದ ಸರ್ವೇಶನು ರಾಜಾದೇವಿಯರಿಗೆ ಅಕ್ಷಾತ್ಸ್ಥಿಯಾನಂ. ರಾಜಾ ದೇವಿಯರಲ್ಲಿ ರಘುಣಮಾಡುವ ಸ್ತರಮಣಾನು. ಇದರಿಂದ, ರಮಾವಿನೋಜನು,

4. ರಮಾವಿನೋಜನು ಆಜರಿಯಿತ ಅನೆಂತ ಕೆಲ್ಲಾಗಂಗಾಗಂಭಿ ಶ್ವಾಸಿ. ಆವನ ಮಹಿಮೂಕ್ತಿಯಗಳನ್ನು ಕುಭಿಗಂಗಾಗಂಭಳನ್ನು ನಿರ್ಧರಿಸಿದ್ದಿಯೂ. ಏಣಗ್ರಹಿತ್ಯಕ್ತಿಯಂದ (ಖಚಮಾನಸರಾಗಿ) ಅಕ್ಷಾತ್ ಭಕ್ತಿ ಪರವಶರಾಗಿ ಗಾನಮಾಡುವವರು ದೇವಗಂಧರ್ವರು.

5. ಆ ದೇವಗಂಧರ್ವರು ಹಾವಧಾನದಿಂದ, ಏಕಮಾನಸರಾಗಿ ಉಣಿಗಿತ್ತಾಗಂಭಿಯಂದ ಸುಸ್ವರಮಾದ ಸಂಗೀತದೂಪದಲ್ಲಿ ಶ್ರೀಕರಿಯನ್ನು ಗಾನಮಾಡುತ್ತಿರುವರು. ಈ ದೇವಗಂಧರ್ವರು, ಆ ವಿಬುಧಿಯೇ ಎಂದರೆ ದೇವಾಧಿಪತಿಯಾದ ಇಂದ್ರದೇವರ (ವಿಬುಧ್ಯದೇವತಾಗಳು. ಪತಿ-ದೇವತೀಗಳಪ್ರಭು—ಇಂದ್ರದೇವರು) ಮಾಹಾಸಭಿಯಲ್ಲಿ ನಾನಾಪ್ರಕಾರಮಾರ್ಪಣ. ಗೀತಾಗಂಧ ಶ್ರೀಕರಿಯ ಅನೆಂತಲ್ಲಾಗಂಗಂಗಳನ್ನು ಗಾನ ದಿನದಿಂದ ಹಾಡುತ್ತಿರುವರು.

ಅಂತಹ ದೇವಸಭಾಗಾಯಿಕರೂದ ದೇವಗಂಧರವರು, ನಮಗೆ ಅಧೀಕ್ಷಣೆಯಾದ ಜರುಖಾಧರಗಳನ್ನು ಸಲ್ಲಿಸಿ ಸರ್ವತ್ವಸರಿ ಒಂದು ಪ್ರಾರ್ಥಿ ಮುಕ್ತಾ, ಸುತ್ತಿಸಿದ್ದಾರೆ ರಾಸವಯರು. ||50||

ಪದ್ಮ ಗಾ

ವರ್ಣಣ :-

ಭುವನಸಾವನಸೀವ ಲಕ್ಷುಮಿ ।

ಧವನ ಮಂಗಳ ದಿವ್ಯನಾಮ ।

ಸ್ತುವನಗ್ರೀವ ಮನುಷ್ಯಗಂಧರವರಿಗೆ ವಂಡಿಸುವೆ ॥

ಸ್ತುವರಭೂಭೂಜರ್ಜಾಂಧು ಮಧ್ಯಮ ।

ಕುವಲಯುಪರೀಂದೈನಿಸಿಕೊಂಬರ ।

ದಿವಸ ದಿವಸಗಳಿಂದಲಿ ನೇನೆನೆನು ಕರಣತುದ್ದಿಯಲ್ ||51||

ಅವಶರಣೆ :-

ತೇನೆಯ ಶ್ರವ್ಯಕ್ತಿ ಸೇರಿದ ಮಾನುಷಗಂಧರವರನ್ನು, 34ನೆಯ ಶ್ಕೂಲನ್ನರಾದ. ಮಾನುಷಚಕ್ರವರ್ತಿಗಳನ್ನು ಸ್ತೋತ್ರ ಮಾಡಿದ್ದಾರೆ.

ಸ್ತುತಿಪದಾಧಿ :

ಭುವನಸಾವನಸೀವ ಉತ್ತಿಸ್ತು ಅತ್ಯಂತ ಪರಿತ್ರಾದ,

ಉಕ್ಷಮಿಧವನ = ಶ್ರೀಲಕ್ಷ್ಮೀರೇವಿಯಾಗೆ ಪಡಯಾದ ಶ್ರೀಪರಮಾತ್ಮನ,

ಮಂಗಳ ದಿವ್ಯನಾಮ = ಪರಮರ್ಘಾರಧಾರ ಪಂಗಳನಾಮಗಳನ್ನು.

ಸ್ತುವನಗ್ರೀವ = ಗಾನರಾಜದಿಂದ ಸ್ತೋತ್ರಮಾತುವಂಥ, ಮನುಷ್ಯ

ಗಂಧರವರಿಗೆ = ನರಗಂಧರವರಗಂದಂಗಿ, ನಂಡಿಸುವೆ = ನಮಸ್ಕಾರಣ

ತ್ಯಾನ. ಪ್ರವರಧಿಂಭುಜರುಂದು = ಈ ಶ್ರೀಷ್ಟಾದ ನರಗಂಧವರಸ್ತು ದಿಟ್ಟು. ಅವರ ತರುವಾಯಿ. ಮಂಧ್ಯನು = ಅವರರಾದ. ಕುನಲ ಯಂಕರಿಂದಿಸಿಕೊಂಬರ = ಮಾನುಷರ್ವವರ್ತಿಗಳು ಎಂದು ಶರಿಯಾಗುವ (34ನೇ ಕಥೆ). ವಿವರಿಸಿನಂಗತಿ = ಪ್ರತಿದಿನಗಳಲ್ಲಿ, ಶರಣ ಶಂಕಿಯಾರೆ = ಅಂತರಣಾಪೂರ್ವವಾಗಿ, ಸೇನನೇನು = ಪ್ರಾಭಾನಾ ಘರಾಣ್ಯರವಾಗಿ ಸ್ಥಂಬಸ್ತೇನೆ. ॥51॥

ವಾರ್ತಾನಗರ್ತ

०. ಶ್ರೀ ಸಂಕಾರಣಾಯಿರ ನಾಮಾನಂ :

33ನೇ ಕಥೆ ಮಾನುಷಗಂಧವರು, 34ನೇ ಕಥೆ ಮಾನುಷ ಚ್ಯಾ
ವರಿಗಳು ಇವರುಗಳನ್ನು ಸ್ತೋತ್ರಮಾಡತಾರೆ.

ಶ್ರೀಕರ್ತನ್ನಿಂದ ಪರಮಾದ್ವಿತ್ವಕರಣಾದಂಥಾವನಾಗಿಯೂ, ಲಕ್ಷ್ಮೀ
ದೇವೀಗೀ ಶಾಸ್ತ್ರಯಾಗಿಯೂ ನರಾವಂಥ ಶ್ರೀಪರಮಾತ್ಮನ ಪರಮಾಮಂತ್ರ
ಪ್ರಯಾದ ಮಂತ್ರಾಹಿಕರವಾದ ನಾಂಗಳನ್ನು ಸ್ತೋತ್ರಮಾಡುವಂಥಾ ಮಂನಃಪ್ರ
ರಿಂದವರಿಗೆ ನಿರ್ಜ್ಞಾನಿರ ಮಾಡುವೆ. ಈ ಶ್ರೀಷ್ಟಾದ ಮಾನುಷಗಂಧವರ
ಕರಣಾಯ ಅಷ್ಟಾದವರು 34ನೇ ಕಥೆ ಮಾನುಷರ್ವವರ್ತಿಗಳು ಎಂತ
ಕರಿಕೆತರಿಗೆ ಪ್ರತಿ ಪ್ರತಿ ದಿವಸಗಳಲ್ಲಿ ಅಂತರಣಾಪೂರ್ವವರೆ, ತ್ರಿಕರ್ಣ
ಶಾಂತಿ ಘಣಾತ ಪ್ರಾಭಾನಾ ಪಾದಿ ವಂದನಾ ಪಾಡುವೆನೆನು. ಈ ಮಾನುಷ
ಚಕ್ರವರ್ತಿಗಳು ಮಂಗಳವನ್ನು ಕೊಟ್ಟಿ ಸಂರಕ್ಷಣ ಮಾಡೋವಂಗಲೀಂತ
ವಾರ್ಥಾಣಿ ಮಾಡೋವರಾಗಿದ್ದಾರೆಂತ ತಾತ್ಪರ್ಯ. ॥51॥

२. ಶಾಂತಿಪೂರ್ವಾಕ್ಷರ :-

ಶ್ರೀಕಮಂಗಳನಾದ ಶ್ರೀರಮಾಂತರಿಯ ಮಂಗಳಕರವಾದ ದಿಕ್ಕನಾಮ
ಣಿ, ಅವನ ಸ್ತೋತ್ರ ಇಷ್ಟಾರವನ್ನು ಶದಾ ಮಾಡುತ್ತಿರುವ ಮನುಷು

ಗಂಥವರಿಗೆ ನಮಸ್ಕಾರಿಸುವೆನು. ಈದೇ ಕೇಳಿದ ಕರ್ಮಾರ್ಥವರೆಗೆ ಕರ್ತೃತ್ವ ಸೇರಿದ ಗಂಡಂ ನಡುವ ಪ್ರೇರಣಾದ ಪ್ರಧಾನ ರಾಜರಸ್ತು ಬಯ್ಸು ಉಳಿದ ಮಧ್ಯವಂ ರಾಜರುಗಳನ್ನು ಸದಾ ಶುಲ್ಕಸುವೆನು. ||51||

4. ⑩೧ ವ್ಯಾಸದಾಸಹಿದಾತ್ಮಂತಕಾವುದೀ :

“ಭುವನ”-೨೫ || ಮನಸ್ವಂ ಗಂಥವ ಕರ್ತೃ 31. ಭೂಭುಜ-
ರಾಜ ತತಾನ್ಯೇ ಭೂಪ | ಕರ್ತೃ-32. ||51||

ಕರ್ತೃತಾತ್ಮ

ಮನಸ್ವಂ ಗಂಥವ ಕರ್ತೃ-31. 100 ರಾಜರು ಚೀರೆ ಇರುವರು
ರಾಜ ಕರ್ತೃ-32. ||51||

5. ⑩ಗುರುತ್ವದಯೆಸ್ತಾತಿಕೇ :

ಭುವನವೆಂಬ ಸರ್ಕಲಶೋಕದಾವನನಾದ ಲಕ್ಷ್ಮೀಪರಿಯ ನಾಮಸ್ತುತಿ
ಮಾಡುವ ದುಸುಷ್ಯಗಂಥವರಿಗೆ ವಂದಿಸುವೆನು. ವೋರಿ ಕೇಳಿದ ಚಕ್ರವರ್ತಿ
ಗಳನ್ನು ಬಿಟ್ಟು ಉಳಿದ ಮಧ್ಯಮತವಲಯವರು ಅಂದರೆ ಭೂಪರಿಗಳಿನ್ನು ವ
ಮಧ್ಯವು ರಾಜರುಗಳನ್ನು ಶ್ರೀರಂಗಂಬಿ ವಾಸ್ತವಃ ಕಾಯಂತಿದ್ದಿಗಳಂದ
ಶ್ರುತಿದಿವಸದಲ್ಲಿ ಸ್ತುತಿಸುವೆನು. ||51||

ಸರ್ವವ್ಯಾಖ್ಯಾನಸಾರಸಂಗ್ರಹ

1. ಭುವನ ಎಂದರೆ ಚತುರ್ಂಭಿಮನಾತ್ಮಕವಾದ ಈ ಜಾತ್ಯ, ಈ ಜಾತಿನಲ್ಲಿ ಗಂಗೆ, ತುಲಾ, ಗೌಣ, ಬ್ರಹ್ಮಾಣಿಗಳು, ಏವು
ಶ್ರೀಷ್ಟರು, ಅಶ್ವತ್ಥಾಪ್ಯಃ... ಇತ್ಯಾದಿ ಪರಿಶ್ರಾಣಿಸುವ ದಶ್ಮಗಳಿಂದ.
ಅಂತಹ ಪೂರ್ವ ವಸ್ತುಗಳಲ್ಲಿ ಅಂತರ್ಗತನಾಗಿ ಪರಮಪರಿಶ್ರಾಣ ಶ್ರೀಪರಣ್ಣ
ತನು, ತನ್ನ ಅಧಿಭಾಣ ವಿಶೇಷದಿಂದ, ಆ ವಸ್ತುಗಳಿಗೆ ಪಾತ್ರ, ವಣಿ

ಗುಣವನ್ನು ಕೊಟ್ಟಿದ್ದನೇ. ಇದರಿಂದ ಶ್ರೀಪರಮಾತ್ಮನಿಗೆ, ಭುವನಭಾವನ ಎಂದಿದ್ದು ರೆ ದಾಸರಾಯಿರು.

2. ಭುವನಭಾವನನಿವ ಭುವನಾಧಿಪತ್ನ ಶ್ರೀಲಕ್ಷ್ಮೀರಮಣಸು. ಜ್ಯಾತ್ಸ್ಯಂಬಧವಾದ ಸರ್ಕಲ ಶ್ರಿಯಗಳನ್ನು ಶ್ರೀರಮಾದ್ವಾರಾ ನಡೆಯಿಸುತ್ತಿರು ಸಾನು. ಲಕ್ಷ್ಮಿ-ಶ್ರೀಲಕ್ಷ್ಮೀದೇವಿಯ, ಧವ-ರಹಣ (ಪತಿ) ಹಾಗೂ ವಿಯೂಪುತನು.

3. ರಮಾಧವನ ನಾಮ, ಶ್ರೀಯ. ರೂಪಾದೀರ್ಘಾ ಅಗಣಿತ. ಅವರಿ ಮಿತ, ಅನಂತ. ಅವನ ನಾಮಸ್ವರ್ಗಲೇಯ ದಿವ್ಯವಾದದ್ವೈ. ಅದರಿಂದಲೇ ಸಹೀತನರ ಸರ್ಕಲ ಪೂಜಾಪರಿಹಾರ.

4. ಅಂತಹ ಲಕ್ಷ್ಮಿಧಾವನ ಮಂಗಳ ದಿವ್ಯನಾಮಗಳನ್ನು ಅನವರ ತಪ್ಪಾ ಮುಕ್ಕಿರಂದಿಂದ ಗಾನಮಾಡುವ ಸಮೂಹದೇ ಮನುಷ್ಯಗಂಧವರು.
(34ನಯ ಕ್ಷತ್ರಿ)

5. ಶ್ರೀಕರಿಯ ದಿವ್ಯ ಗುಣಗಾನ ವೂಡಿ, ಸ್ತುವನಗ್ರಿಯ್ಯಾವ ಮನುಷ್ಯಗಂಧವರಿಗೆ ದಾಸರಾಯಿರು ಭಕ್ತಿಸ್ವಾವಕ ವಂದಿಸುತ್ತಾರೆ.

6. ಶ್ರುಷ್ಟೋಕ್ತ ವಾದ್ಯಗಳಲ್ಲಿ ವಿವರಿಸಿರುವ ಕರ್ಮಫ ದೇವತಾ ಖಾತ್ಮಿ, ಸೀರಿದ ಗಯ, ನಹುವ ಮುಂತಾದವರು ಶ್ರವರಭೂಭೂಜರು. ಅಂದರೆ, ಪ್ರವರ್ತ ಶ್ರೀಪತ್ರಾದ ಭೂಭೂಜರು, ಪ್ರದಾನ ಚಕ್ರವರ್ತಿಗಳು.

7. ಅವರನ್ನು ಬಿಟ್ಟು (ಅವರ ಉಳಿದು), ಅವಳಿಂತ ಅವರದಾದ ಮಧ್ಯಮ ರಾಜರುಗಳು ಮಾಸಾಷ ಚಕ್ರವರ್ತಿಗಳು. ಅವರನ್ನು ಕುವಲಯ ತರೆಂದೆನಿಸಿಕೊಂಬರ ಎಂದಿದ್ದು ರೆ ದಾಸರಾಯರು. ಅಂದರೆ, ಕುವಲಯ ಭೂಮಿ. ಕುವಲಯದ ಭೂಮಿಪರು (ರಾಡರು) (32ನಯ ಕ್ಷತ್ರಿ).

8. ಮಾನಸಷ್ಟಗಂಧವ ತರುವಾಯ, ಶ್ರಾವೋಕ್ತ ಮಧ್ಯಮರಾ

మమనుష్టి చర్చవక్తవులో శ్రీకర్ణాతుద్దు శూవాక్షవాగి స్థ్రిసుత్తు వందిసు
త్వరే దాశరాయరు. ||51||

పద్మ కృ

మూల :

శ్రీవుచుండన మూలక్తిగళ శూ |
ధామినియవోల్లా కృదయువారిజ |
వ్యోవువుండల మధ్యదల కాణుకలి మోదిసువ ||
ఆ మానుషోత్తమర పదయుగి |
కావురశగేరిగునే సదా |
కామికాభిగేష్టు సలయలి ప్రణతజనకియు ||52||

అవశేష :

ప్రశ్నత పద్మదించ. దాశాయరు, 35నెయ క్షూపన్నరాద
మూనుషోత్తమరన్న స్తుతిగృహియుత్తుర. ||53||

కృతిపదాభి :

శ్రీవుచుండన మూలక్తిగళ = కాంతిసంబంధునాద ముక్త,
శ్రీదనాద ముకుండనావాక శ్రీపరమాత్మన భూపద్మప్రగతస్తు,
గ్రీక్కామినియవోల్లా = ఎఱిసెన కాంతియంతె, కృదయువారిజ
వ్యోవువుండల మధ్యదల = కృదయుద అశ్వదశపద్మగత ఆకాత
శ్రీదేవద (కృదయుదాల) మధ్య, కాణుకలి = జూనద్యస్తుయిద
మోదుత్తు, (మానుషోత్తమరిగి బింబి దర్శనపు ఏంచన కృతాత

ದಂತ ಆಗುವುದು) ಮೋಡಿಸುವ = ಅನಂದಿಸುವ, ಆ ಮಾನುಷೋತ್ತಮ
ತ್ವಮರ = ಮಾನುಷೋತ್ತಮ ವರ್ಣದವರ, ಪದಯುಗಳಾಮರಣ
ಗಳಿಗೆ = ಚರಣದ್ವಯಗಳಿಂಬ ಕಮಲಗಳಿಗೆ (ಖಾದಪದ್ಮಾಳಗಿ), ಎರಗುವ =
ಸಮಸ್ತರಿಂಷುತ್ತೇನೆ. ಸದಾ ಕಾಂವಿಕಾರ್ಥಿಗಳಿತ್ತು = ಸರಂತರದಲ್ಲಿ ಮನೋ
ಧೀಷ್ಣಗಳನ್ನು ನೀಡಿ, ಶ್ರೀಂತಜನಕತಿಯ = ವಂದನಮಾಡುವ ಭಕ್ತಿಜನ
ಸಮೂಹವನ್ನು, ಸಂಪರ್ = ಸಂರಕ್ಷಿಸಲುಂದು ಪ್ರಾರ್ಥಿಸುತ್ತಿರೆ. ||52||

ವಾಚಾನಿಗಳು

1. ಶ್ರೀಂತಕರ್ಣಣಾದೇಯರ ವಾಚಾನಿ :-

ಇನ್ನೇ ಕ್ಷಯದ ಮಾನುಷೋತ್ತಮರನ್ನು ಸ್ತೋತ್ರ ಮಾಡತಾರೆ.

ಕಾಂತಿಸಂಘನ್ಯಾದ ಮೋಕ್ಷಪ್ರದಾನದ ಶ್ರೀನಾರಾಯಣದೇವರ ಭಗವ
ದಿತ್ಯಪರ್ಗ, ಏಂಟಿನ ಕಾಂತಿಯೋಽಾದಿಯಲ್ಲಿ ಹೃದಯದ ಅಷ್ಟದಳಕುಪಾತ
ಅಣಾವಮಾತ್ರಾಲ ಮಧ್ಯದಲ್ಲಿ. ಜ್ಞಾನದ್ವಾರ್ಥ ಮೋಡಿ ಅನಂದವನ್ನು ಪಡಕ್ಕಿ
ಆ ಮಾನುಷೋತ್ತಮರ ಪಾದದ್ವಯಗಳಿಂಬ ಕಮಲಗಳಿಗೆ ನಿರಂತರ ಪದ್ಯನಾ
ಮಾಡುವೆನು. ಪಂದನಾಮಾಡತಕ್ಕ ಭಕ್ತಿಜನಗಳ ಸಮೂಹಗಳಿಗೆ ಇವ್ಯಾಧಿ
ಗಳ ಕೊಟ್ಟಿರಿಷಾವರ್ತಾಗಿ ಸರ್ವಕ್ಷಣಾಮಾಡೇವರಾಗಲಿ ಒಂತ ಪ್ರಾರ್ಥನಾ
ಮಾಡುವರಾಗಿದ್ದಾರೆಂತ ತಾತ್ಪರ್ಯ. ||52||

2. ಭಾವಪ್ರಕಾರಿ :-

ಖೃದಯಾಕಾಶಮಂಡಿಲದಲ್ಲಿ ಏಂಟನಂತೆ ಶೋಭಿಸುವ ಭಗವಂತನ
ಮೂರ್ಖಿಯನ್ನು ಕಾಣುತ್ತಾ ಅನಂದಪಡುತ್ತಿರುವ ಮಾನುಷೋತ್ತಮರ ಖಾದ
ಪದ್ಮಾಳಗಿ ಸಮಸ್ತರಿಂಷುವೆನು, ಅವರು ಸದಾ ಕಾಮಿಕಾರ್ಥಿಗಳನ್ನು ರಷ್ಯ
ಸಂಪರ್, ||52||

4. ಶ್ರೀವಾರದಾಮಸಿದ್ಧಾಂತಕೌನುದಿ :

“ಶ್ರೀಮಂತಿಂದನೆ”—೨೫ ॥ ಮಾನುಷೋತ್ತಮ ಕ್ಷಾಂಕ ॥ ೧೫೨॥

ಕನ್ನಡಾಭಿ

ಮಾನುಷೋತ್ತಮರ ಸ್ತೋತ್ರವಿದು. ಮಾನುಷೋತ್ತಮರು
೩೫ನೆಯ ಕ್ಷಾಂಕ. ॥೧೫೨॥

5. ಶ್ರೀಗುರುಹೃದಯಪ್ರಕಾರಿಕ :

ಶ್ರೀಮಂತಿಂದನ ಮಂತ್ರಿಯನ್ನು ಸೌಧಾಮಿನಿ ಎಂಬ ಏಂಜನಂತ
ಪ್ರಕಾರಿಕುವ ಹೃದಯವಾರಿಜವ್ಯೋಮವಂಡಲವೆಯರೆ ಹೃತ್ಯಾಮಾರಾಶ
ಮಂಡಲ ಮಧ್ಯದಲ್ಲಿ, ಸಲೆ ಅಂದರೆ ಚೈನ್ಯಾಗಿಂಬಾ, ಉಂಗಿಯೂ ಇಂಬಾಲ್ಲೂ
ಸಂತೋಷಿಸುವ ಆ ಮಾನುಷೋತ್ತಮರ ಪಾದಯುಗರವಂಬ ಕಮಲಕ್ಕೆ
ಎರಗುವೆ, ಅಂದರೆ ಶರಣ್ಯನಿಂದ ಒಂದಿಗೆ ನಂಬಾರಿಂಷುವೆನು, ಪ್ರಾರ್ಥಿಯಿ
ಶರಣಾಗತ ಸಜ್ಜನರ ಸಂಪಾದವನ್ನು ಇಂಬಾಳ್ಳ ಕೊಟ್ಟಿ ಸಂಪಾದ.

॥೧೫೨॥

ಸರ್ವವಾಚಿಂತನಸಾರಸಂಗ್ರಹ

1. ಪ್ರಸ್ತುಪದ್ಯದಿಂದ, ದಾಸವರ್ಣಾರು, ೩೫ನೆಯ ಕ್ಷಾಂಕನ್ನು
ರಾದ, ಮಾನುಷೋತ್ತಮರನ್ನು ಸ್ತೋತ್ರ ಮಾಡುತ್ತಾರೆ.

2. ಜೀವರ ಅನಾದಿಕರ್ಮ ವಿಮೋಚನೀಯ, ಸ್ವಾನಂದರೂಪ
ಇದ ಮುಕ್ತಸುಖವನ್ನು ಅನ್ವಯಿಸು, ವಿಶೇಷದಿಂದ ಜೀವರಿಗೆ ಶಿಳಂ
ಘಂಟಂದ, ಮಂಜುಂದನಾಮವಕ್ಕನು (ಮಂಜುಪ್ರದನ).

३. ಮುಕುಂದನ ಭಗವದ್ರೂಪಗಳನ್ನು ತಮ್ಮ ಕೃತ್ಪದ್ಧರ್ದಿ ಮಿಂಚಿನ ಕಾಂತಿಯಂತೆ ದರ್ಶನಮಾಡುವ ಭಾಗ್ಯಾರ್ಥಿಗಳು—ಮಾನುಮೋತ್ತವಾರು. ಸೌಧಾರ್ಜಿನಿಂದ ಎಂದರೆ “ಮಿಂಚು” ಎಂದರ್ಥ.

ತಟತ್ವಾದಾರಿನಿಂದ ವಿದ್ಯಾಷ್ಟು ಒಳಲ್ಲಾ ಚರ್ಚಲ್ಲಾ”—ಇಂದಿ ಅವುರು:

४. ಕೃದಯವಾರಿಜ—

ಹೃತ್ಕಮುಲವೆಂದರ್ಥ (ಹೃದಯ-ಹೃತ್ಕಾನ. ವಾರಿಜ-ಕವಲ) ಹೃತ್ಕದ್ವಾರಾ ಏಂದು ಇರುವ ಪ್ರದೇಶವು ದಕ್ಷತಾಕಾಶ ಅಥವಾ ಹೃದಯಾಕಾಶ. ಇದನ್ನು ಪ್ರೋಣನುಂಡಿಲವಿದಿದ್ದಾರೆ ದಾಸರಾಯರು (ಪ್ರೋಣಮ-ಅಳಾಕಮಂಡಲ ಶ್ರದ್ಧೇಶ).

ಮಾನುಮೋತ್ತಮರು ಶೈಬಿಂಬಮೂರ್ತಿಯನ್ನು ತಮ್ಮ ಹೃದೀಕ ಅಳಾಶ ಶ್ರದ್ಧೇಶದ್ವಾರೆ ಮಿಂಚಿನ ಕಾಂತಿಯಂತೆ (ಸೌಧಾರ್ಜಿನಿಯಿಂದ್ರಾ) ಕಾಣುತ್ತಾರೆ.

५. ಅಳಕ ಮಾನುಮೋತ್ತಮರ ಚರಣಯಾಗ್ರಾಧಿಗೆ (ಪದಯಾಗಿರುವ ಮಾನುಮೋತ್ತಮರಗಳಿಗೆ, ತಾಮರಸ-ಕವಲ. ಅಂದರೆ, ಪಾದಪದ್ಮಾಧಿಗೆ) ಭಕ್ತಿಪೂರ್ವಕವಾಗಿ ನಮಸ್ಕರಿಸುತ್ತಾರೆ (ಎರಗುವೆ).

६. ಶ್ರೀಕರಿಯೇ ಪರಮಗಿರಿಯಿಂದು ಭಾವಿಸಿ ಅವನ ಪಾದಾರ ವಿಂದುವಲಂಬಿಗಳಾದ ಭಕ್ತಿಜನರು ಪ್ರಣತಜನತಕಿಯು (ಪ್ರಣತ-ಕರಣಗಿರಾಯ, ಜನತಕಿ-ಭಕ್ತಿಜನರ ಸಮೂಹ).

ಪ್ರಣತಜನತಕಿಯ ಮನೋಭಿಲಾಖಗಳನ್ನು ಯಾವಾಗಲೂ ನೀಡಿ, ಅವರನ್ನು ಸದಾ ಸಂರಕ್ಷಿಸಲಿಂದು (ಸದಾ ಸಲಹಿ) ದಾಸವಯರು ಮಾನುಮೋತ್ತಮರನ್ನು ಪ್ರಾರ್ಥಿಸುತ್ತಾರೆ. ||೬೨||

ಪದ್ಮ ೫

ಮೂಲ : -

ಈ ಮಹಿಮಂಡಲದೋತ್ಸವ ಗುರು ।
 ಶ್ರೀಮಾಡಾಜಾಯ್ರರ ಮಾತಾನುಗ ।
 ರಾ ಮಹಾವೈಶ್ವ ವರ ವಿಶ್ವ ಪದಾಭ್ಯ ಮಧುಕರರ ॥
 ಸೈತ್ರೇಮಾತಾನಮಿಸುವೆನವರವರ ।
 ನಾಮಗಳ ವೇಳಲಳವೆ ಬಹುವಿಧ ।
 ಯಾಮಯಾಮಂಗಳ ಚೋಧಿಸಲಿನಗೆ ಸನ್ಮಿಳಿಯ ॥೫೩॥

ಉವರಣಿಕೆ : -

36ನೇಯ ಕ್ಷತ್ರದ ಭಕ್ತರ ಸಮೂಹವನ್ನು ಸ್ತುತಿಮಾಡುತ್ತಾರೆ. ೧೫೩॥

• ಶ್ರೀತಿಪದಾಭ್ಯ : -

ಈ ಮಹಾಮಂಡಲದೋತ್ಸವ = ಈ ಭೀರಕವಿಂಧ್ಯ ಭೂಮಿಯಲ್ಲಿ
 ರುದ, ಗುರು ಶ್ರೀಮಾಡಾಜಾಯ್ರರ ಗುರ.ಶ್ರೀಪ್ರಾದಾದ ಶ್ರೀಮಾ
 ನಂದತೀಥಿರಂ, ಮಾತಾನುಗರ = ಮಾತರದ್ದಿ ರಿಃಕ್ಷಾಬದ್ದರಾದ. ಅವರ
 ತಾಮ್ರನುಸಾರಿಃರ, ಆ ಮಹಾವೈಶ್ವ ವರ = ಶ್ರೀಪ್ರಾಜಿದ ವೈಶ್ವವ
 ರೆಣ್ಣರ, ವಿಶ್ವ ಪದಾಭ್ಯ ಮಧುಕರರ. ಶ್ರೀಮತ್ತಿಕಬ್ಧಾಣ್ಯನಾದ
 ಶ್ರೀಘರಮಾತ್ನನ ಪಾದಕಮಾಲಾರ್ಥಿ ಇರುವ ಮಾತರಂದ ಪಾನಮಾಡುವಂಥ
 ದಿಂಬಿಸದ್ಯಾರಾದ. ಸೈತ್ರೇಮಳಿ = ಎಂತಹ ವೈಶ್ವವರ ಸಮೂಹಕ್ಕೆ,
 ಉವರಣ ಆನಮಿಸುವೆ = ಸದಾ ನಮಸ್ಕಾರಸುತ್ತೇನೆ. ಅವರವರ ನಾಮ
 ಗಳ = ಆಯಾಯಾ ಭಕ್ತರ ಹಸರುಗಳನ್ನು, ವೇಳಲು ಅಳವೆ = ಹೇಳಬೇಕು
 ದಳ್ಳಿ ಸಾಧ್ಯವಲ್ಲ. ಬಹುವಿಧ = ಇಂತಹ ಅನೇಕ ವಿಧವಾದ ಭಗವದ್ವರ್ತಯ,

ಯಾವ ಯಾಮಂಗೇಳಿ = ಪ್ರತಿ ಪ್ರತಿ ಯಾಮಕ್ಕೂ (ಸದಾ ಸರ್ವಾಲಗಳ್ಲಿಯೂ), ಎನ್ನೀ = ನನಗೆ (ನಮ್ಮಗಳಿಗೆ-ಎಂದು ಗ್ರಹಣ). ಸನ್ನಿಹಿಯ ಚೋಧಿಸಲಿ = ಸಮೀಕ್ಷಿಸಿನವಾದ ಜ್ಞಾನವನ್ನು ಉಪದೇಶಿ, ಸಂಹಳಿಸಿದಿ, ಸಂರಕ್ಷಿಸಲಿ ಎಂದು ಸ್ತುತಿಸುತ್ತಾರೆ. ||5.3||

ವಾಚಾನಗಳು

1. ಶ್ರೀಭಂಜಿಕಾರಣಯದೆಯರ ವಾಚಾನ :-

ಒನ್ನೇ ಕ್ಷುದ್ರ ಭಕ್ತರ ಸಮೂಹವನ್ನು ಬ್ರಾಹ್ಮನಾ ಮಾಡತಾರೆ.

ಪೃಥ್ವೀ ಮಂಡಲ ಮಂಧ್ಯಸ್ಥಾ : ಶ್ರೋತ್ರಾಚೋಧಮಾನಂಗಾಃ ।

ನೃಷ್ಟಿ ವಾ ವಿಷ್ಟುತ್ಪದಯಾಃ ಕಾನ್ನ ಮಂಸ್ತೇ ಗೂರೂನ್ನಮಃ ॥

ಎಂಬ ಪ್ರಮಾಣ ಅನುಸರಿಸಿ ಹೇಳತಾರೆ.

ಭಿಖುರತ್ವಿಂತ ಭಂದಿಯಲ್ಲಿ ಶ್ರೀಷ್ಟಗುರುಗಳಾದ ಶ್ರೀವಾದಾನಂದ ಶೀಧರ ಮಾಡಿದ್ದಿ ದಿಕ್ಕಿತಳಾಗಿ ಆವರ ಶಾಂತಿಸುಸಾಂಗಳಾದ ಶ್ರೀಷ್ಟರಾದ ವ್ಯಾಖ್ಯಾನರು, ಇರು ಶ್ರೀವಿಷ್ಣುತ್ಪದ್ಯಾಃ ಶಾಂತಿ ಶ್ರೀಧರಮಾತ್ಮನ ಪಾದಗಳೆಂಬೀ ತಪಂಡಿತಿ ಇರುವ ಮರಂದ ಪಾನವಾದುವಂಥಾ ಮತ್ತಿತಸದೃಶರಾದವರು. ಇಂಥೂ ಭಕ್ತರ ಸಮೂಹಕ್ಕೆ ಚಂಡಾಗಿ ಪಂಡನಾವಹಾಡುವನು, ಆವರ ಈಸರು ಗಳಿಷ್ಟ ಶ್ರೀಷ್ಟಾದರ್ಥ ಸಾಧ್ಯವಲ್ಲ. ಆದಕಾರಣ ಇಂಥಾ ಅನೇಕ ವಿಧವಾದ ಭಕ್ತರು ಪ್ರತಿ ಪ್ರತಿ ಯಾಮಕ್ಕೂ ನನಗೆ ಸಮೀಕ್ಷಿಸಿನವಾದ ಜ್ಞಾನವನ್ನು ಚೋಧಿಸಿ ಸಂಹಳಿಸಿದಿದೆಯಂತೆ ಬ್ರಾಹ್ಮನಿಮಾಡಿದ್ದಾರೆಂತ ತಾತ್ಪರ್ಯ. ||5.3||

2. ಭಾವಭ್ರಾಹಿ : -

ಈ ಭಂದಿಯಲ್ಲಿರುವ ಶ್ರೀಮಂದುರಂಥಾಪ್ಯತಸ್ಹಾರ ಪರ ಮಂತ್ರ ಕಾರ್ಯವಲಂಬಿಸಿ ಭ್ರಮರಂತಿರುವ, ಮಹಾವ್ಯಾಪ್ತಿ ವರು ಬಹಳ

ಇವರು. ಅವರವರ ಹಕ್ಕರು ಹೇಳಲು ಯಾರಿಗೆ ಸಾಧ್ಯ? ಇಲ್ಲ
ಸಹ್ಯಪ್ರತಿ ಪರಿಗೊ ವಂದಿಸುವೆನು. ಅವರು ಪ್ರತಿ ಯಾವುದಲ್ಲಿ ನನಗೆ
ಸಹ್ಯತೀಯಿನ್ನು ಬೋಧಿಸಿ. ॥53॥

4. ಶ್ರೀಮಾರತಿಪ್ಪನ್ನಸಂಧಿಯಂತಹವುಂದಿಃ :-

“ಈ ಮಹಿಮಂಡಲ”—ಇತಿ ॥ “ಸ್ತೋತ್ರಮಃ” = ಸಮಾಹ. ॥53॥

ಕನ್ನಡಾಭಿ

ಮಂಗಳಾಶಸವನ್ನಿ ಈ ಪರ್ಯಾಯಂದ ಮಾಡುತ್ತಾರೆ. “ಸ್ತೋತ್ರಮಃ”
ಎಂದರೆ ಸಮಾಹ.

5. ಗುರುತ್ವದಯಪ್ರಕಾರಿಃ :

ಈ ಭೂಮಂಡಲದಲ್ಲಿ ಗುರು ಶ್ರೀಮಾರತಿಪ್ಪನ್ನರ ಮಾಡುವಲಂಬ
ಇಂದ್ರ, ವಿಷ್ಣುಪದ ಕುಲಕ್ಕೆ ತುಂಬಿಯಂತ ಆಶಕ್ತರಾದ ಮಾಡುವೆಂದು ವರಾದ
ಖೂನಸ್ತೋತ್ರಮಃ ಮಂಬಿ ಸಮಾಹತ್ವೇ ನಾನು ನಮಿಸುವೆನು. ಅವರವರ ನಾಮ
ಇ ಸುಖಃ ಅವಾದ್ಯಾರ್ಥ ಕೇರಳಶಕ್ತಿ. ಅವನ ನೇತ್ತಿ ನನಗೆ ಪ್ರತಿ
ಈಮಹಿಮಂಬಿ ಪ್ರತಿ ಜಾವುದಲಲ್ಲಿ ಸಹ್ಯತೀಯಿನ್ನು ಉಪದೇಶಿಸುತ್ತಿರಲಿ. ॥53॥

ಸರ್ವವಾತ್ತಿಂದಿಸಾರಸಂಗ್ರಹ

1. ಶ್ರೀಮಂಧ್ರಮಾಡುವಲಂಬಿಗಳಾದ ಪ್ರತಿ ವರ ಸಮಾಹವನ್ನು
ಸುಧಿರೂಪದಲ್ಲಿ ಸ್ತುತಿಸುತ್ತಾರೆ. (36ನೇಯ ಕ್ಷಿ)

2. ಮಹಿಮಂಡಲ—ಎಂದರೆ, ಸಮಗ್ರ, ಭೂಮಂಡಲವೆಂದಿಫ. ಎಂಬ
ವಿಶೇಷಣದಿಂದ ಇಮ್ಮ ಹಾಗೂ ಇಮ್ಮಂಧ್ರಸಂಭಂಧಿಯಾದ
ಶಿವಿಂದುವೆಂದು ತಿಳಿಯಬೇಕು.

3. ಈ ಮಹಾವಿಷಯದಲ್ಲಿ ವಿಧ್ಯಾತಾನರಾಗಿರುವ, ಗೆರು ಎಂದರೆ, ಶ್ರೀರೂಪಾಖಾಯಂದೇ ಹ್ಯಾತನಾವಾರಾಗಿರುವ, ಶ್ರೀಮಂದಾ ಖಾಯಂದರ, ಶ್ರೀಮಂದಾನಂದಸಿಂಧುಪತ್ನಾಯಾರ್ಥ ನಾಂದಾದ ಅಜಾಯಂದಮಂಧರ, ಮಹಾಸುಗರ್-ಎಂಟನ್ನು ಅಡಲಬೇಕು, ಅದಕ್ಕನ್ನ ಸಾರಣಾಗಿ ತತ್ತ್ವಗಳನ್ನು ಅರಿತು, ನಂಬಿಯಾವ. ಮಹಾವೈಷ್ಣವರ-ಶ್ರೀಷ್ಟಿ ರಾದ ವಿಷ್ಣುದೀಕ್ಷಾಪರಣಾದ ವೈಷ್ಣವರು.

4. ವಿಷ್ಣುಶಿಫ್ಯಾಷ್ಯನಾದ ನಾಂದಾಯಣನ ಚರಿತಾರವಿಂದ (ವಿಷ್ಣು ಪದಾಚ್ಚ) ಗಳಲ್ಲಿ ವಿಧ್ಯಾತಾನರಾಗಿರುವ ವಿಷ್ಣುಭಕ್ತಿ, ಎಂಬ ಮುಕರಂದಪನ್ನು ತಾನವಾಯಿವ ದುಂಬಿಗಳ ಸದ್ಗುರುತಾದವರು ಈ ಮಹಾವೈಷ್ಣವರು. ಇವರನ್ನು ವಿಷ್ಣುಪದಾಂಬ್ಯಮಧುಕರರು ಎಂದಿದ್ದಾರೆ. (ಮಧು-ಜೀನಿ ಮಹಿಷರ-ಪಾನ ಮಾಡುವ ಭ್ರಮರಗಳು)

5. ಅಂತಹ ವಿಷ್ಣುವಿನ ಪಾದಾಂಬ್ಯಮಧುಕರರೆನಿಷ್ಟುವ ಮಹಾ ವೈಷ್ಣವರ ಸಮುಹತಕ್ಕ (ಹೊರ್ಮಾತ), ನಿರತರದಲ (ಅನವರತ) ಭಕ್ತಿ ಶೂರಾಕಾಶಾಸ್ತ್ರಂಸುತ್ತಾರೆ, ದಾಸರಾಯಾರು. (ಅನಮಿಸುವ)

6. ಅಂತಹ ಮಹಾವೈಷ್ಣವರ ನಾಮಗಳು ವಿಷ್ಣು. ಇದರಿಂದ ಅವರವರ ಕೇಸರುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹೇಳಲು ಸಾಧ್ಯವಿಲ್ಲ. (ಅವರವರ ನಾಮಗಳ ಹೇಳಲಷವೆ ?)

7. ಅಂತಹ ವಿಷ್ಣುಭಕ್ತಿರಾದವರು, ಯಾವು ಯಾವುಮಕ್ಕೂ (ಯಾವು ಯಾವುಂಗಳ್ಲಿ) ಸಮೀಕ್ಷಿಸಿದ್ದಾದ ಕ್ಷಾಸವನ್ನು (ಸನ್ಧೃತಿಯ) ನಮಗೆ ಉಪದೇಶಿಸಿ, ಉದ್ದರಿಸಲಿಂದು ವಿಷ್ಣುಭಕ್ತಿಸ್ತೋರ್ಮಾತ್ ನಮಾಸ್ತಾರಿಸುತ್ತಾರೆ ದಾಸ ವರ್ಣಣ. ||53||



ಪದ್ಮ ಗಳ

ಪಠಿಗ : -

ಮಾರನಯ್ಯನ ಶರುಜಾರಾ |
 ನಾರ ಮುಖ್ಯಸುಷಾತ್ರರೀಂಬಿಂಬ |
 ಸೋರುಹಾಸನ ವಾಣಿ ರುದ್ರೇಂದ್ರಾದಿ ಸುರನಿಂಬ ||
 ಕಾರತಮ್ಮಾತ್ಮಕ ಸುಷದ್ಗಳ |
 ಅರು ಪರಿಸುವರಾ ಜನರಿಗೆ ರ |
 ಮಾರಮಣ ಸ್ತೋರ್ಯಸರೀಂಬಿತ ಸರ್ವಕಾಲದಲ ||೫೭||

ಅವಕರಣಕ :

ದ್ವಾನಿಶ್ರೇಷ್ಟಾರಾದ ದಾಷವಯ್ಯಾರು ಪ್ರಸ್ತಾಗ್ರಂಥಪನ್ನ ಪರಿಸುವ
 ಭಕ್ತಿಜನರಿಗೆ ಶ್ರೀಪರಮಾತ್ಮನು ಮಂಗಳವನ್ನೀಯಲ್ಲಿಎಂದು ಹೇಳಿ, ಅಲ
 ಸ್ತುತಿಯನ್ನು ಹೇಳುತ್ತಾರೆ. ॥೫೪॥

ಪ್ರತಿಜ್ಞಾಭಾಷ್ಯ :

ಮಾರನಯ್ಯನ = ಮನ್ಮಧನ ತಂಡೆಯಾದ ಶ್ರೀಹರಿಯ, ಶರುಜಾರಾ = ಕಾರುಣ್ಯವೆಂಬ ಸಮಾದ್ರಕ್ತಿ, ಮುಖ್ಯಸುಷಾತ್ರರೀಂಬಿಂಬ =
 ಮುಖ್ಯವಾಗಿ ಹಾತ್ರರೆಂದಿನಿಸುವ, ಸೋರುಹಾಸನ = ಕಮಲಂಭಿರಾದ
 ಶ್ರೀಚಂದ್ರಮೂರ್ಖಬ್ರಹ್ಮದೇವರು, ವಾಣಿರುದ್ರೇಂದ್ರಾದಿ = ಶ್ರೀಸರಸ್ವತೀ
 ದೇವಿ, ರುದ್ರದೇವರು, ಇಂದ್ರದೇವರು ಇವರೇ ಮೊದಲಾದ, ಸುರನಿಂಬ =
 ದೇವತಾಸಮಾಃಕಗಳ, ಕಾರತಮ್ಮಾತ್ಮಕ = ಕಾರತಮ್ಮಾಯಾತ್ರ
 ಆದ, ಸುಷದ್ಗಳ = ಈ ಗ್ರಂಥಗತ ಮಂಗಳರವಾದ ಪದ್ಮಗಳನ್ನು.
 ಇರು ಪರಿಸುವರು = ಯಾವ ಯಾವ ಸಿದ್ಧಾನ್ಯರು ಗುರುವಣವೇನ ಶ್ರದ್ಧಾ

ಮಾಡಿ, ಪರಣ ಮಾಡುತ್ತಾರೋ, ಆ ಜನರಿಗೆ= ಅಂತಹ ಸಜ್ಜನರಾದ
ಉಗಮದ್ವಿರಿಗೆ, ರಮಾರಮಾಳ= ಶ್ರೀಲಕ್ಷ್ಮಿಪ್ರತಿಯಾದ ಶ್ರೀಮಂನಾ
ರಾಯನನು, ಸರ್ವರಾಂದರಿ= ನಿರಂತರದಲ್ಲಿ, ತುಂಬಿತ= ಅವರು
ಅಭೇದ್ಯಾಸದ ಪಾಠದ್ವಿರಾಯಾರಿಗಳನ್ನೂ ಕಾಗೂ ಜ್ಞಾನ, ಭಕ್ತಿ, ವೈರಾಗ್ಯ
ಧಾರ್ಮಿಗಳನ್ನೂ. ಶೂರೀಸರಿ= ನೀರಿ, ಅವರ ಮನಸ್ಸನ್ನು ಅವಂದವಿ
ಸರಿ. ||54||

ಪಾಠಾಖಾನೆಗಳು

1. ಶ್ರೀ ಸಂಕಾರಜಾಯಿಯರ ವಚನಾಂಶ :—

ಶ್ರೀ ಜಗನ್ನಾಥಾಸರಾಯರು ತಾವು ರಚನಿ ಪಾಡಿದ ಈ ಗ್ರಂಥವನ್ನು
ಪತ್ರಿನಾ ವಾಣಿವಿಧ ಭಕ್ತಾನ್ನಾಗಿ. ಶ್ರೀಪರಮಾತ್ಮ ಮಂಗಳದನ್ನು ಹೊಡಲಿ
ಎಂತ ಶಲಷ್ಟುತ್ತಿಯನ್ನು ಕೇಳತಾರೆ.

ಮನ್ಮಥನ ತಂಡಿಯಾದ ಶ್ರೀಪರಮಾತ್ಮನ ಕಾರ್ಯವೇಂಬ ಸಮಂದರ್ಶಕ್ತಿ
ಕೇವಲ ಮಂಜುಭಾಕ್ತರಾಗಿ ವಾತ್ರು ಎನಿಷತಕ್ಕ ಶ್ರೀಬೆತುರ್ಮಣಪ್ರಭಕ್ಕ
ದೇವರು, ಸರ್ವತ್ತೀದೇವೇರು, ರುದ್ರದೇವರು, ಇಂದ್ರದೇವರು ಇವರೇ
ಮೇಂದಲ್ಲಿದೆ ದೇವತಾ ಸಮಾಖ್ಯಾತ, ತಾರತಮ್ಯದಿಂದ ರಚಿತವಾದ ಈ ಗ್ರಂಥ
ಗಳ ಮಂಗಳತರಗಳಾದ ಪದ್ಮರಹಂಶ ಶ್ಲೋಕಗಳನ್ನು ದಾರು ಗುರುತುಪಡಿದ್ದರೆ
ಶ್ರವಣ ಮಾಡಿ ಪರಿನಾ ಮಾಡತ್ತಾರೋ ಅಂಥ ಸಜ್ಜನರಾದ ಆ ಜನರುಗಳಿಗೆ
ಶ್ರೀಲಕ್ಷ್ಮಿಪ್ರತಿಯಾದ ಶ್ರೀಸಂಭಾಷಣೆವರು ನಿರಂತರದಲ್ಲಿ ಮಹದ್ವಿರರ್ಹ
ವನ್ನೂ, ಜ್ಞಾನ ಭಕ್ತಿ ವೈರಾಗ್ಯಗಳನ್ನೂ ಹೊಟ್ಟು ಮನಸ್ಸನ್ನು ಸಂತೋಷವಿ
ಹಿಂವಣಾಗಳಿ ಎಂತ ಕೇಳಿಂಬಣಾಗಿದ್ದಾರೆ. ||54||

2. ಧಾರಾಪ್ರಕಾಶ :—

ಈ ಸಂಧಿಯಲ್ಲಿ ಕೇವಲ ಪರಮಾತ್ಮನ ಕರ್ಮಾಕರಣಕ್ಕೆ ಮುಖ್ಯ
ಬಾಕ್ತ್ಯಾದ ಬ್ರಹ್ಮಾಂಡಾದಿ ದೇವತೀಗಳ ತಾರತಮ್ಯವನ್ನು ಹೇಳಿರಂತ್ರದೆ.

“ಇಂತದಾ ಸಂಧಿಯನ್ನು ಅರು ಶ್ರವಣ ಪರಾದಿಗಳನ್ನು ಮಾಡುವರೇ ಆದರ
ಮನೋರಥವನ್ನು ಶ್ರೀಹರಿಯು ಸರ್ವದಾ ಶ್ವಾಸ್ಯಸುವನು. ||54||

4. ಶ್ರೀವಾಸ್ತದಾಸಿಂದಾಂತಕ್ಷಾಮುದಿ :-

“ಮಾರ್”-೨೫॥ ಪಾರಾವಾರ = ಶಮುದ್ರ. ಘಲಮೂಹ ತಾರತಮ್ಯ
-೨೬. ||48||

ಶಂಕ್ರಾಂತಿ

“ಪಾರಾವಾರ” ವೆಂದರೆ, ಶಮುದ್ರ. “ತಾರತಮ್ಯತ್ವತ್”- ಈ ಚರಣ
ಗಳಿಂದ ತಾರತಮ್ಯಕ್ಷಾನದ ಘರಿವನ್ನು ನಿರೂಪಿಸುತ್ತಾರೆ. ||54||

5. ಶ್ರೀಗುರುತ್ವದಯತ್ವಾತ್ :

ಈ ಗ್ರಂಥವನ್ನು ಭಕ್ತಿಪೂರ್ವಕ ಪರಿಷುವವರಿಗೆ ಶ್ರೀಹಂಸಾರುದೀಪಾಂಶು
ಗ್ರಾಹಗರಿಂದು ಪ್ರಾರ್ಥಿಸುತ್ತಾರೆ ಮಾರ ಎಂದು.

ಮಾರಸಯ್ಯನೀಂಬ ಮಹಾದೇವಕುಂದ ಶ್ರೀಹರಿಯ, ಕರ್ಮಾಖಾತಾವಾರ
ವೆಂಬ ದಯಾಸಮುದ್ರತ್ವ, ವಬ್ಲಿಷುಜ್ಞಾರಾದ ಸರೀರಕಾಷಣನೆಂಬ
ಬ್ರಹ್ಮ, ವಾಕ್ ಎಂಬ ಸರಶ್ವತ್, ರುದ್ರ, ಇಂದ್ರ, ಮೇದಾದ ಶರ್ವರೇವತೆ
ಗಳೂ, ರಮಾರಮಣ ಶ್ರೀಹರಿ ಸಹ ಈ ತಾರತಮ್ಯತ್ವತ್ ಮುಖದ್ಯಗಳನ್ನು
ಯಾರು ಪರಿಷುವರೋ ಆ ಭಕ್ತಿಜನರಿಗೆ ಸದಾ ಚೇತಿದ ಜಾಪ್ಯಾಂತ ಕೊಡರಿ.

54॥

ಸರ್ವಾಖಾನಸಾರಸಂಗ್ರಹ

- * 1. ರಮಣ ಬ್ರಹ್ಮಾದಿ ಸಮಾತ್ರ, ದೇವತಾಗಳವನ್ನು ತಾರತಮ್ಯನು
ಸಾರ. ಪ್ರಸಕ್ತ, ಗ್ರಂಥಸ್ಥ ವಿಷಯಗಳನ್ನು ಡೂರಿ ಭಕ್ತಿಯಾದ ಶ್ರವಣ-
19]

ಪರಣಾದಿಗಳನ್ನು ಮಾಡುತ್ತಾರೋ ಅಂತಹ ಭಗವದ್ವಕ್ತಿಂಗೆ ಶ್ರೀಈಸು ಘಟ ಪ್ರದಾನಾಗುವನೆಂದು ಪ್ರಸ್ತು ಪದ್ದದಿಂದ ತಿಳಿಸುತ್ತಾರೆ.

2. ಮಾರನಯ್ಯನ :- ಚಂದ್ರ ಮತ್ತು ಮನ್ಮಥ-ಜಯಿಯಾ ಶ್ರೀವಿಳಾಳುಂಟಿ ಶ್ರೀಪರಮಾತ್ಮನ ಮನಸ್ಸಿನಿಂದ ಉತ್ಪನ್ನರಾದರು. ಈ ಕಾರಣದಿಂದ, ಈವರಂಗೂ “ಮನಸಜ”ರೆಂದು ಹೇಬು. ಇದರಿಂದ ಶ್ರೀ ಪರಮಾತ್ಮನು ಮನ್ಮಥನ ಹಿತನು (ಮಾರನ ಆಯ್ದನು.)

3. ಮಾರನಯ್ಯನು ಕರುಣಾಸಮುದ್ರನು. ಅವನ ಕಾರ್ಯಕ್ರಮವೆಂಬ ಗಣಣಾ ಅಪಾರಣಾದ ಸಮುದ್ರ ಕದ್ದರಾಗಿದೆ. ಇದರಿಂದ ಕರುಣಾಭಾರ ವಾರನು. (ವಾರವಾರ-ಸಮುದ್ರ)

4. ಮಾರನಯ್ಯನ ಕರುಣಾಭಾರವಾರಕ್ಕೆ ಪ್ರಧಾನ ಬಾತ್ರಾದ, ಚೆತುಮುಂಫಿ ಬ್ರಹ್ಮದೇವರು. (ಸರೋರುಹಾಸನ-ಶ್ರೀಕರಿಯಾಭಿಕಮಲ ಒಳಿತ್ತು ರಾದವರು). ವಾಗಿಭಮಾನಿಯಾದ ಶ್ರೀಸರಸ್ವತೀದೇವಿಯರು (ವಾರ್), ಲಯಕರ್ತರಾದ ಶ್ರೀರುದ್ರದೇವರು. ಇಂದ್ರದೇವರು ಇತ್ಯಾದಿ ದೇವತಾ ವರಗಳಾಗಿ. (ಖುರನಿಕರ. ಸುರ-ದೇವತೆಗಳು, ನಿಕಟ-ಸಮಾಹ)

5. ಶ್ರುತ್ವಾರ್ಥ, ಮಂದ್ರ ಇಂದ್ರಾದ ಖರನಿಕರದ ಕಾರತಮಾನಸುಭಾರ ವಾದ (ನೀಂಬೊಷ್ಟಿಭಾವಾತ್ಮಕವಾದ) ರಚಿತವಾದ ಪ್ರಸ್ತು ಗ್ರಂಥದಲ್ಲಿರುವ ಈ ನಿರರ್ವಾದ ಸಮಾಂತರವಾದ ಪದ್ದಗಳನ್ನು (ಕಾರತಮಾನತ್ತುಕೆ ಸುಖದ್ವಿರ್ಭಾವ) ಯಾರು ಗಂಗಾಂಭಿನ ಶ್ರವಣಮಾಡಿ. ನಿತ್ಯಷ್ಟಾ ಪರಣ ಮಾಡುತ್ತಾರೋ. (ಹಾಗೆಯೇ ನಿದಿಧ್ಯಾಸನಪೂರ್ವಕ ಸ್ವರ್ಣಖತ್ವರೂಪಿಯೋ) ಅಂತಹ ಭಗವದ್ವಕ್ತಿಂಗೆ (ಪರಮ ಭಗವದ್ವಕ್ತಿರಾದವರೇ ಶ್ರೀಮದ್ವಿರಳಾ ಮೃತಭಾರದ ಅಧ್ಯಯನಕ್ಕೆ ಸುಪ್ರಾತ್ಮರು), ಶ್ರೀ ಲಕ್ಷ್ಮಿಪ್ರತಿಯಾದ ಶ್ರೀಮಾನ್ನಾ ರಾಯಜ್ಞ (ರಮಾರವಣ) ಸರ್ವ ಮಂತ್ರ ಪ್ರದಾನಾಗಿ. ಭಕ್ತರ ಸರ್ವ ಸುಧಾರ್ಪಾದಿಗಳನ್ನು, ಸದಾ ಸರ್ವಕಾಲಗಳಲ್ಲಿಯೂ ನೀಡಿ, ಸಂರಕ್ಷಿಸುತ್ತಾನೆಂದು ಘಲಸ್ತುಪಿಯನ್ನು ತೇರುತ್ತಾರೆ, ದಾಸವಂತರು. ||54||

ಶದ್ಯ ಆಗ

ಮುಂಬ :-

ಮುಂರು ಕಾಲಗಳಲ್ಲಿ ತುಕಿಸೆ ಕ |
 ರೀರ ವಾಜ್ಞನ ಕುದ್ದಿ ಮಾಳ್ಪಿದು |
 ದೂರಗ್ರೀಸುವುದಹಿಳ ಸಾರೆಸಮೂಹ ಪ್ರತಿದಿನವು ||
 ಚೋರಭಯ ರಾಜಭಯ ನಕ್ಕಿ ಚ |
 ಮುಂರ ಕಕ್ಕಿ ಜಲಾಗ್ರಿ ಭೂತ ಮ |
 ಹೋರಗ ಜ್ಯಾರ ನರಕಭಯ ಸಂಭವಿಸದೆಂದೂ || ||ಇಂ||

ಉವತರಣೆ :-

ಅನಿಷ್ಟ ನಿವೃತ್ತಿ. ಇಷ್ಟ ಪ್ರಾಚ್ಯರೂಪವಾದ ಭಂವನ್ನು ಹೇಳುತ್ತಾರ

#55#

ಪ್ರತಿಬಂಧಾಭಿ :-

ಮುಂರುಕಾಲಗಳಲ್ಲಿ = ಪ್ರಾತಾಳ, ಮಧ್ಯಹೃತ್ಯಾಲ ಮತ್ತು
 ಸಾಯಂಕಾಲ ಈ ಮುಂರು ಕಾಲಗಳಲ್ಲಿ, ತುಕಿಸೆ ಹೈತ್ಯ ಮಾಡಿದರ,
 ಕರೀರ ವಾಕ್ ಮನ ಕುದ್ದಿ ಮಾಳ್ಪಿದು = ದೀಹ, ವಾಕ್ಯ ಮತ್ತು
 ಮನಸ್ಸು (ಶ್ರಿಕರಣಗಳು) ಏವುಗಳನ್ನು ವರಿತ್ತೇಕುಸುಷುದು, ಪ್ರತಿದಿನವು
 = ನಿರೀಕ್ಷಿತದಲ್ಲಿ, ಅಹಿಳ ಸಾರೆಸಮೂಹ = ಸಮುದ್ರವಾದ ಹಾರಣಿ
 ಗಳಿನ್ನು. ದೂರಗ್ರೀಸುವುದು = ದೂರಮಾಡುವುದು. ಚೋರಭಯ =
 ಶ್ವಾಸಂದ ಆಗುವ ಉಪದ್ರವರೂಪವಾದ ಭಯ, ರಾಜಭಯ = ರಾಜರ
 ದ್ವಾರಾ ಉಂಟಾಗಬಹುದಾದ ರಾಜರಂಡನಾದಿ ವಿಷತ್ತು ಪರಿಹಾರ ಮಾಡುತ್ತದೆ.
 ನಕ್ಕಿ = ಮೊಸಳೆ ಇತ್ತಾದಿ ಒಲಬರ ಪ್ರಾಗಾರ ಭಯ, ಜಮುರ =

ಅರ್ಥ: ಸಂಯಾರಿಗಳಾದ ವ್ಯಾಖ್ಯಾನಿಗಳ ಭಯ, ತಸ್ತಿ = ಶಸ್ತಿ ಗಣಂಡಾಗುವ ಭಯ, ಜಲ ಅಗ್ನಿ = ನೀರು, ಅಗ್ನಿ ಇತ್ಯಾಗಣಿದ ಉಂಟಾಗುವ ಗಂಡಾಂತರಾಗಳು, ಭೂತ = ಭೂತ ಪ್ರೇತ ಉತ್ಪಾದಿಗಳ ಭಯ, ಮಹೋರಗ = ವಿಷಸರ್ವಗಳ ಭಯ, ಜ್ವರ = ಶರೀರಕ್ಕೆ ಬರುವ ಜ್ವರಾದ ಉಪದ್ರವಗಳು, ಸರಕೆಭಯ = ನರಕಾದ್ಯನಫರಗಳ ಭಯ, ಎಂದೆಂದು = ಯಾವ ಕಾಲಕ್ಕೂ, ಸಂಭವಿಸಣು = ಉಂಟಾಗುವುದಿಲ್ಲ. ಈ ದುಂಡತ ಗಳನ್ನು ದೂರಪೂರಿ, ಸುಖವನ್ನು ನೀಡಿ, ಸಂರಕ್ಷಣೆ ಮಾಡುವುದೆಂದು ತಾತ್ಪರ್ಯ. ||55||

ವಾಚ್ಯಾನಗಳು

ಂ. ಶ್ರೀ ಸಂಕಷಣಾಂದೇಯರ ವಾಚ್ಯಾನ : -

ಅನಿವೃತ್ತಿ ನಿವೃತ್ತಿ, ನಾವ್ಯಪ್ರಾಪ್ತಿ ರೂಪವಾದ ಘಂಟನ್ನ ಹೇಳಿಕಾರ.

ಪ್ರಾಪ್ತಿ: ಮಧ್ಯಾಹ್ನ ಸಾಯಂ ಈ ಮೂರುಕಾಲಗಳಲ್ಲಿ ಸ್ತೋತ್ರ ದೂರ ಪರಿಸರಕ್ಕಾಣಿಯಾಗಳ ಪರಿತ್ಯ ಮೂಡಬೇಕು. ಸಮಾನ್ಯವಾದ ಪಾಪ ಸಮೂಹಗಳ ದೂರ ಮಾಡೋದಾಗಿತ್ತದೆ, ಪ್ರತಿದಿನದಲ್ಲಿ ಎಂತ ಆಧಿ. ಇನ್ನೊಂದೇ ಪರ್ವತ ನಾಶಮಾಡಿತದೆ. ರಾಜದ್ವಾರದಲ್ಲಿ ರಾಜದಂಡನಾದಿ ವಿಶಯ, ಪರಿಹಾರ ಮಾಡಿತದೆ, ಇನ್ನೊಂದು ಉಲಗತ ನಕ್ಷಾದಿ ಜಲಗಂಡವೇನು, ಅರ್ಥಾದಲ್ಲಿ ವೃಗವಿಶೇಷವಾದ ಚಮೂರ ವ್ಯಾಖ್ಯಾನಿಗಳ ಗಂಡವೇನು ಪರಿ ಕಾರ ಮಾಡಿತದೆ. ಇನ್ನೊಂದು ಕ್ಷುದ್ರವಾದ ಹಾಟಕಾದ ಮಂತ್ರಗಳ ಭಯವೇನು, ಜಲಗಳಿಂದ ಅಗ್ನಿ ಭಯವೇನು, ಭೂತಪ್ರೇತಉತ್ಪಾದಿಗಳ ಭಯವೇನು, ವಿಶ ಸರ್ವಾಗಳ ಭಯವೇನು ಇನ್ನೊಂದು, ದೇಹಕ್ಕೆ ಬರತಕ್ಕ ಜ್ವರಾದ ಉಪದ್ರವಗಳು ಸರಕಭಯ ಇತ್ಯಾಗಳ ಭಯವೇನು ದಾವಣಾಲದಲ್ಲಿ ದಾಗ್ಳೊನ್ನೂ ಪ್ರಾಪ್ತ ವಾಗಿ ಸುಖವನ್ನು ಕೊಟ್ಟು ಸಂರಕ್ಷಣೆ ಮಾಡಿತದೆ ಎಂತ ತಾತ್ಪರ್ಯ. ||55||

2. ಭಾವಪ್ರಕಾಶಿಕಿ :—

ಪ್ರತಿಕಾಲ, ಮಧ್ಯಾಹ್ನ, ಸಾಯಂಕಾಲಗಳಲ್ಲಿ ಸ್ತೋತ್ರಮಾಡಲು,
ದೇಹವನ್ನು ಮನಸ್ಸನ್ನು, ವಾಕ್ಯವನ್ನು ಬ್ರಹ್ಮ ಪಾಡುವದು. ಅವಿಳ
ವಾಪ ಸಮೂಹಗಳನ್ನು ಪ್ರತಿದಿನವೂ ದೂರಮಾಡುವದು. ಚೋರಭಯ,
ರಾಜಭಯ, ಮೊಸರೆ ಮೆರಲಾದಸ್ತಾರ ಭಯ, ಚಮುರೆ ಅಂದರೆ ಸಾಮಾನ್ಯ
ವಾಗಿ ಸೃಷ್ಟಿಗಳಿಗೆ ತೆರು. ಪ್ರಕೃತದಲ್ಲಿ ನಕ್ರ ಚಮುಕ ಎನ್ನು ಘರಿಂದ
ಮೊಸರೆ ಆದರಂತೆ ಸೇರಿನೋಳಿಗೆ ವಾಸ ಮಾಡುವ ಏನು, ತಿಮಿ, ತಿಮಿಗಳಿಗೆ
ಆದಿಗಳ ಸಮೂಹವನ್ನಿಂದು ತಾತ್ತ್ವಯ್ಯ. ಅಸ್ತ್ರಿಗಳ ಭಯವಾಗಲಿ, ಬಿಲಮಾಡ
ತಪ್ಪಿಗಳಿಂದರೆ ಆಯುಧಗಳ ಭಯವಾಗಲಿ, ಜಲ, ಆಗ್ನಿ, ಜ್ವಾಗಳ ಭಯ
ವಾಗಲಿ. ಭೂತಗಳು, ದೊಡ್ಡ ಸರ್ವಗಳು, ಜ್ವರಭಯ, ನರಕಭಯ ಮೊದ
ಲಾದ ಯಾವ ವಿಧಮಾಡ ಭಯವು ಎಂದೆಂದೂ ಸಂಭಾವಿಸಬಹುದು, #55.

4. ಶ್ರೀವಾಸದಾಸಸಿದ್ಧಾಂತಕೌನುದೀ :—

“ಮಾರು”-ಇತಿ. “ಉರು=ಉತ್ಸುಪ್ತ. #55.

ಕಸ್ತುಕಾಫ

ಫಲಸ್ತುತಿಯನ್ನು ಮುಂದುವರಿಸುತ್ತಾರೆ. “ಉರು” ಎಂದರೆ,
“ಉತ್ಸುಪ್ತ”ವೆಂದರ್ಥ. #55.

5. ಶ್ರೀಗುರುಕೃದಯಪ್ರಕಾಶಿಕಿ :—

ಫಲಸ್ತುತಿ ಹೇಳುತ್ತಾರೆ. ಈ ಗ್ರಂಥವನ್ನು ಪ್ರತಿಸ್ಥಾಯಂಕಾಲ
ಮೊಧಾಪ್ತವೆಂಬ ಪಾಠ ಕಾಲದಲ್ಲಿ ಪರಿಷದರೆ ತರೀರವನ್ನು ವಾಕ್ಯನ್ನು
ಖಚಿಸ್ತುನ್ನು ಸಹ ತುದಿ ಮಾಡಿ ಸಾತ್ತ್ವಿಕ ಗುಣವ್ಯಾದಿಯಾಗುವುದು. ಅವಿಳಿ
ವಾಪ ಸಮೂಹವನ್ನು ನಿತ್ಯದಲ್ಲಿ ದೂರ ಮಾಡುವುದು ಎಂದರೆ ಪರಿಕರಿಷು
ಗ್ರಿದು. ಚೋರಭಯ, ರಾಜಭಯ, ನಕ್ರವೆಂಬ ಮೊಸರೆ ಭಯ, ಚಮುರೆಯ

ಎಂಬ ದುಪ್ಪವ್ಯಾಗ ಭಯ, ತಸ್ತಿಭಯ, ಜಲಗಳೆ, ಅಗ್ನಿಗಳೆ, ಭೂತಭಯ, ಮಹಿಳಾಗವಂಬ ಸರ್ವಭಯ, ಜ್ವರಭಯ, ನರಕಭಯ ಸಹ ಒಂದಿಗೂ ಸಂಭವಿಸಬು. ॥೬॥

ಸರ್ವಾವ್ಯಾಪ್ತಾನಾರಾಂಸಂಗ್ರಹ

1. ಪ್ರಸಕ್ತ ಗ್ರಂಥರತ್ನಗತ ಸರ್ಲ ಸುಪದ್ಯಗಳ ಶ್ರವಣ, ಪರಣ, ಅಧ್ಯಯನಾದಿಗಳಿಂದ ಸತ್ಯಾತ್ಮಕರಾದ ಭೋವದ್ವರ್ಕರಿಗೆ ಅನಿಷ್ಟವಿವೃತ್ತಿ ದ್ವಾರಾ, ಸರ್ಕಾರೀವಾಧೀರ್ಣಗಳ ಪ್ರಾತ್ಯಯಾಗುವಿದೆಂದೂ ಭಾಷ್ಯತಿಯನ್ನು ತಿಳಿಸುತ್ತಾರೆ, ಇಳ್ಳಿನಿಶ್ಚಯಾದ ಶ್ರೀಜಗನ್ನಾಫ ದಾಸವಯರು.

2. ಒಂದು ದಿನದೆ ಅವಧಿಯ ಹಗಲಿನಲ್ಲಿ ಪ್ರಾತಃಕಾಲ ಮಧ್ಯಾಹ್ನ ಕಾಲ ಸಾಯಂಕಾಲ, ಎಂದು ಕಾಲತ್ರಯಗಳು. ಇವುಗಳನ್ನು ಮೂರುಕಾಲ ಗಳಲ್ಲಿ ಎಂದಿದ್ದಾರೆ ದಾಸರಾಯರು.

3. ಮೂರುಕಾಲಗಳಲ್ಲಿ ನನ್ನ ಅಧಿಷ್ಠಾನದಲ್ಲಿ ನಿತ್ಯ ಪ್ರೇರಣ, ಬರೆಯಿಸಿದ ಶ್ರೀಮದ್ರಿಂಧಾಮೃತಸಾರವಂಬ ಈ ಗ್ರಂಥಗತ ಸರ್ಲ ಪದ್ಯಗಳನ್ನು ಭಕ್ತಿಪೂರ್ಣರವಾಗಿ ಪರಿಸು, ಸ್ತುತಿ ಮಾಡುವರ (ತುಕಿಸಿ) ಶಾರೀರಕ ವಾಚಿಕ-ಮಾನಸಿಕ ಶಾಂತಿಯನ್ನೀಗು, ಅವರ ಪ್ರಕರಣಗಳನ್ನು ಪರಿತ್ರೇಕಿಸುವುದು. ಇದನ್ನು ಕರೀರ ವಾಕ್ ಮನ ಕುದ್ದಿ ವಾಳ್ಳುದು ಎಂದಿದ್ದಾರೆ.

4. ನಿರಂತರದಲ್ಲಿ. ಅಂತಹ ಸತ್ಯಾತ್ಮಕರಾದ ಭಗವದ್ವರ ಸರ್ಲವಿಧ ವಾದ ವಾಪಸಮೂಹಗಳನ್ನು ಶ್ಲಾಷಣಗ್ರಹಿ. ಶಾಂತಿರನ್ನಾಗಿ ಮಾಡುವುದು. ಶ್ರೀಕರಣ ಶಾಂತಿ ಅಂತರಂಗದ ಶಾಂತಿಯನ್ನು ಉಪಾಧಿಮಾಡುವುದು. ತನ್ನಾಲ್ಲಿ ಭಗವದನ್ಗ್ರಹ ಪ್ರಾತ್ಯಯ.

5. ಭಗವದ್ಗೀತೆಯ ಜೀವನದಲ್ಲಿ ಅನೇಕ ರೀತಿಗಳಲ್ಲಿ ವಿವರಿಸುತ್ತು, ತನ್ನ ಒಧವಾದ ದಂಬಿವುಂಟಾಗುತ್ತಿರುವುದು.

(1) ಚೋರಧರ್ಥಯ—ಕೃಷ್ಣರಂದೆ ಒದಗುವ ವಿವರಕ್ಕು ಮತ್ತು ಯಾದರೋಡೆ ಸುಲಿಗೆ ವಯಂತಾದವ್ಯವರ್ಧಿಂದ ಒದಗುವ ವಿವರಕ್ಕು.

(2) ರಾಜಧರ್ಥಯ—ಪ್ರಭುವಾದ ರಾಜನಿಂದ ಉಂಟಾಗುವ ದಿಂದ ಶ್ರೀಗಿರಿ ಭಯ ಕಾರಾಗ್ಯಹವಾಸ ಇತ್ಯಾದಿ.

(3) ನಕ್ರಧರ್ಥಯ—ಸ್ವಾನಮಾಹಿತ್ಯಿರವಾಗ, ಕ್ಲೂರವಾದ ಮೌಸಿ ಖಂತಾದ ಜಲಾಂಶಗಳಿಂದ ಉಂಟಾಗುವ ಭಯನಿವಾರಣೆ.

(4) ಜಮೂರಧರ್ಥಯ—ವನ್ಯಮೃಗರಿಣಿವ ಹುರಿ, ಖಂತ ಇತ್ಯಾದಿ ರೂಪಂತಾಗಳಿಂದ ಒದಗುವ ಭಯ.

(5) ಕಸ್ತುಧರ್ಥಯ—ಅಯುಧಗಳಿಂದ ಉಂಟಾಗುವ ಗಾಯ, ಮರಣ ನೃದಿ ಭಯಗಳು,

(6) ಜಲ-ಅಗ್ನಿಧರ್ಥಯ—ನೀರನಿಂದ ಉಂಟಾಗುವ ಗಂಡಾರರ ತ್ವ ಅಗ್ನಿಯ ಅನಾಹತ ಇತ್ಯಾದಿ ದುಫ್ರಣಿಸಗಳಿಂದಉಂಟಾಗುವ ಭಯ.

(7) ಭೂತಧರ್ಥಯ—ಭೂತ, ಪ್ರೇತ, ಮತಾಚಾದಿ ದುವ್ಯಶಕ್ತಿಗಳಿಂದ ವರ್ಣಿಸಿ ಭಯ.

(8) ಮಹೋರಗಧರ್ಥಯ—ವಿವಸ್ತಪರಗಳಿಂದಾಗುವ ಭಯ. ಗೀಯೆ ಚೀರು, ಇತ್ಯಾದಿ ವಿವಿಧಂತಾಗಳಿಂದಾಗುವ ವಿವರ.

(9) ಜ್ಯಾರಧರ್ಥಯ—ದೇಹಕ್ಕೆ ಒದಗುತ್ತಿರುವ ಜ್ಯಾರಾದಿ ಉಸ್ತ್ರವ ಇದೆ ಉಂಟಾಗುವ ಭಯ,

(10) ಸರಳಧರ್ಥಯ—ಸಮ್ಮಾನವರ್ವಕರಿಗಳಿಗೆಸುಂಘರ್ಷಾಗಾಗಿ, ಅನೇಕ ವೀರಾದ ಸರಣಾದ್ಯನಫರಗಿರಿ ಭೇಡ.

ರೀತಿಯಲ್ಲಿ ಇನ್ನೊಮ್ಮೆ ನಾನಾಪ್ರಕಾರವಾದ ವಿವರ ತ್ವ ಭಯಾಧಿಕಿಗಳು ಎಂದೇ ಇಲ್ಲಿ ಉಂಟಾಗುವುದಿಲ್ಲ.

ಸಮಾಷ್ಟ ಭಯಗಳನ್ನು ಪರಿಹರಿ, ಮನಸ್ಸಿಗೆ ತುಂಡಿ ಸಮಾಧಾನ ಗಳನ್ನು ನೀಡಿ, ಭಕ್ತರನ್ನು ಸದಾ ಸರ್ವಕಾಲಗಳಲ್ಲಿಯೂ ಸಂರಕ್ಷಣೆಯಿಂದು ಘಳಷ್ಟುತ್ತಿಯನ್ನು ಹೇಳುತ್ತಾರೆ. ತತ್ತ್ವಜ್ಞಾನನಿಷ್ಠೆರಾದ ದಾಸವರ್ಣಾರ್ಥಿ.

ಪದ್ಮ ಶಂ

ಮೂಲ :

ಜಯಂತು ಜಯಂತು ಶ್ರಿಜಗದ್ವಿಲಕ್ಷ್ಮಣ ।
 ಜಯಂತು ಜಯಂತು ಜಗದೀಶಕಾರಣ ।
 ಜಯಂತು ಜಯಂತು ಜಾಸಕರಮಣ ನಿರ್ಗಂಢಜರಾವಂರಣ ॥
 ಜಯಂತು ಜಯಂತು ಜಾಸ್ತುವಿಜನಕ ಜಯಂ
 ಜಯಂತು ದೃತ್ಯಕುಲಾಂತರ ದೃವಾ ।
 ಮಾತ್ರಂತರ ಜಗನ್ನಾಥವಿಕ್ತಲ ಹಾಣಿ ಮಾಂ ಸರತ ॥೫೬॥

ಅರ್ಥಕರಣಿ :-

ಆಪಾರಮಂತ್ರಮಾಸಂಪನ್ನನಾದ ಶ್ರೀಪರಮಾತ್ಮನ ಮಂಗಳಪದದೊಂದಿಗೆ ಶ್ರುತಿ ಸಂಧಿಗಾತ ವಿಷಯವನ್ನು ಉಪಸಂಹಿತಿಸುತ್ತಾರೆ. ॥೫೬॥

ಶ್ರುತಿವಿಷಯ :-

ಶ್ರಿಜಗದ್ವಿಲಕ್ಷ್ಮಣ = ಶ್ರಿಜಗತಿನಲ್ಲಿರುವ ಸರಲ ಜೀವ ಜಡವಷ್ಟುಗಳಿಂದ ಅತ್ಯಂತ ಭಿನ್ನವಾದ ಶ್ರೀಲಕ್ಷ್ಮಿಪರಿಯಾದ ಶ್ರೀಪರಮಾತ್ಮನೇ, ಜಯಂತು ಜಯಂತು = ವಿಶೇಷವಾಗಿ ಉತ್ಸಾಹವಾಗಿ, ನಮಗೆ ಜಯಂತನ್ನು ಉಟುಮಾಡು. ಜಗದೀಶಕಾರಣ = ಸರ್ವಜಗತ್ತಿಗೂ, ನೀನೆಂಬಿಗೆ ಮಾತ್ರ, ಕಾರಣನು. ಜಯಂತು ಜಯಂತು = ವಿಶೇಷವಾಗಿ ಅನುಗ್ರಹಿಸು. ಮಂಗಳಪ್ರದಾನಗೂ.

ಜಾನಕೀರಮುಣಿ = ಶ್ರೀಲಕ್ಷ್ಮಿ ಆಂತಸಂಭೂತರಾದ ಸೇತಾದೇವಿಯರಿಗೆ ಪತಿ
ಯಾದ ಶ್ರೀರಾಮಚಂದ್ರನೇ. ಜಯಂಜಯಮುಣಿ = ಜಯಪ್ರದನಾಗಂ.
ಸೀರ್ಗಾರಜರಾಮರಣ ಜನನಮರಣಗಳಿಂದ ವಿದುರನೇ, ಜಾತ್ಯವೀ
ಜನಕ = ಗಂಗಾದೇವಿಗೆ ತಿತ್ನಾದವನೇ. ಜಯಂಜಯಮುಣಿ = ವಿಶೋವಾನು
ಗ್ರಹಫೂರ್ವರ ರುಭ್ರಪ್ರದನಾಗಂ. ದೃಷ್ಟಿಕುಲಾಂಶಕ = ದೃಷ್ಟಿರಹುಲಕ್ಕೀ
ಮೃತ್ಯುಸ್ತುರಿಪನಾದ ಶ್ರೀಹರಿಯೇ, ಭವಾನುಯಂತರ = ಸಂಸಾರಾಜು
ವಾದ ಮಹಾರೋಗಣನ್ನು ಪಂಹಣತಕ್ಕ ಭವರೋಗ ಭೀಷಣನೇ.
ಜಗನ್ನಾಭವಿತ್ತಾರಿ = ಸರ್ವಜಗತ್ತಿಗೆ ಪ್ರಭುವಾದ ವಿಶ್ವಲಕ್ಷ್ಮಿದಾತ್ಮಕನಾದ,
ಶ್ರೀದಾಸರಾಮುರ ಅಂತನಾಮಮೂರ್ತಿಯೇ. ಮಾಂ ಶತಕ ಪಾಠಿ =
ನಮ್ಮೀಗನ್ನು ಸದಾ ಸರಸ್ವತಿಸಂದು ಬಂಬಮೂರ್ತಿಯಿನ್ನು ಪ್ರಾರ್ಥಿಸುತ್ತಾ,
ಪ್ರಸಕ್ತ 32ನೇಯ ಸಂಧಿಯ ಈ ಕೊನೆಯ ಪದ್ಯದಿಂದ ಉಪಂಹಣಿ
ತ್ವಾರ. #56॥

ಎಂಬ್ರಿಂಡನಗಳು

ಉ. ಶ್ರೀಶಂಕರಜಣಿಯರ ವ್ಯಾಪ್ತಾನ : -

ಶ್ರೀಪರಮಾತ್ಮನ್ ಸ್ತೋತ್ರ ಮಾಡತಾರ.

ಶ್ರೀಜಗತ್ತು ವಿಲಕ್ಷ್ಮಣಾದ ಶ್ರೀಲಕ್ಷ್ಮಿ ಇಂತಯಾದ ಶ್ರೀನಾರಾಯಣನೇ
ವಿಶೇಷವಾಗಿ ಉತ್ಸೃಷ್ಟವ್ಯಾಗಂ. ನಮಗೆ ಜಯವಾಗಲಿ. ಜಯವಾಗಲಿ. ಸರ್ವ
ಜಗತ್ತಿಗೂ ನೀನೊಬ್ಬನೇ ಮೂರ್ವಿಕಾರಣಾದವನೇ ವಿಶೇಷವಾಗಿ ಉತ್ಸೃಷ್ಟ
ವ್ಯಾಗಂ, ನಮಗೆ ಜಯವಾಗಲಿ. ಲಕ್ಷ್ಮಿ ಆಂತಸಂಭೂತ ಸೇತಾದೇವೀರಿಗೆ ಪತಿ
ಯಾದ ಶ್ರೀಪರಮಾತ್ಮನೇ ವಿಶೇಷವಾಗಿ ಉತ್ಸೃಷ್ಟವ್ಯಾಗಂ, ನಮಗೆ ಜಯ
ಹಾಗಲಿ ಜಯವಾಗಲಿ. ಹೀಗೆಲ್ಲಿಟ್ಟ ಜನನಮರಣಗಳ್ಲಿಂದವನೇ.
ಭಾಗೀರಥಿದೇವೀರಿಗೆ ತಂದಿಯಾದವನೇ ಉತ್ಸೃಷ್ಟವ್ಯಾಗಂ ಉತ್ಸೃಷ್ಟವ್ಯಾಗಂ,
ಜಯವಾಗಲಿ ಜಯವಾಗಲಿ. ದೃಷ್ಟಿರ ಕುಲಕ್ಕೀ ಮೃತ್ಯುರಿಪನಾದವನೇ

ಉತ್ತಪ್ನಾಗು. ಜಯವಾಗಲಿ ಜಯವಾಗಲಿ. ಸಂಸಾರರೂಪರೋಗವನ್ನು ಪರಿಹಾರಮಾಡತಕ್ಕ ವನೇ, ಜಗತ್ತಿಗೆ ಸ್ವಾಮಿಯಾದ ವಿಶ್ವಲಶ್ಚಿವಾಚ್ಯ ಪರಮಾತ್ಮನೇ ನಿರಂತರದಲ್ಲಿ ನನ್ನನ್ನ ಸಂರಕ್ಷಕ ಮಾಡೋವನಾಗು ಎಂತ ಪ್ರಾರ್ಥನಾಮಾಡೋವರಾಗಿದ್ದು ರಿಂತ ತಾಪ್ಯರ್ಥ. ||56||

॥ ಶ್ರೀಮಂದ್ಯಂಕಾರಣಮಾಸ್ತು ॥

2. ಧಾರ್ಮಿಕಾತ್ಮಕ :-

ಮುರುರೋಳದ ಪ್ರಾಣಗಳಿಂದ ವಿಲಕ್ಷಣನು, ಭಿನ್ನನೆಂದರ್ಥ. ಇಂತಹ ಸ್ವಾಮಿಯು ಜಯತೋಲನಾಗಲಿ. ಅಂದರೆ ತನ್ನ ಜಯವನ್ನು ಲೋಕದಲ್ಲಿ ಪ್ರದರ್ಶಿಸಲಿ ಎಂದರ್ಥ. ಯಾಗಿಲ್ಲದಿದ್ದರೆ ನಿತ್ಯಜಯತೋಲನಾದ ಪರಮಾತ್ಮನಿಗೆ ಜಯವಾಗಲಿ ಎಂಬ ಆಶೀರ್ವಾಚನ ರೂಪವ್ಯಕ್ತಿಯಾಗಿದ್ದು. ಜಯ ವನ್ನು ತೋರಿಸಿದು ಪ್ರಾರ್ಥನೆ ಎಂದು ತಿಳಿಯಬೇಕು. ಜಗತ್ತಿಗೆ ಮುಕ್ತಿ ಕಾರಣನು, ಈತಾಕಾಂತನು. ಜಯಜಯ. ಜರಾಮರಣವಿಲ್ಲದವನು, ಗಂಗಿಯ ತಯಿಗಿ ಜಯವಾಗಲಿ ಜಯವಾಗಲಿ! ದೃತಕುಲಕ್ತಿ ಮೃತ್ಯುವಾಗಿರುವವನು. ನಿನಿಗೆ ಜಯವಾಗ್ಯಾತಿ ಜಯವಾಗಲಿ! ಸಂಸಾರವಂಬ ರೋಗವನ್ನು ಪರಿಹರಿ ಸುವ ಎಲ್ಲ ಜಗತ್ತಾಭವಿತ್ತಲ! ಸರ್ವಕಾಲದಲ್ಲಿ ನನ್ನನ್ನ ರಕ್ತಿನು. ||56||

॥ ಶ್ರೀಕೃಷ್ಣಾರಣಮಾಸ್ತು ॥

4. ಶ್ರೀವಾಸ್ತವಿದ್ಬಾಂತಕೌಮಂಡಿ :-

ಈ ತತ್ತ್ವ: ಅಷ್ಟನ್ನು ಮಂಗಲಂ ನಾಮ? ಪದಂ ಆದಿತ ಪವ ಸಂಖೇ ಶ್ರೀತವಾಸ—“ಇತ್ಯಾಲೋಚಯಿಸಿ. ಮಾತಾನುಭಾವೋತ್ತುಯಂ ಯತ್ಪ್ರಸಾದಾತ್” ಇವೆಂ ಗ್ರಂಥಂ ಚಕಾರ. ಯಾತ್ಪರಯೂ ಆತ್ಮವಿಶದಾಂ ಸಂವಿದಂ ಲೇಭಿ-ತಮೇತಿಧಿಕೃತ್ಯ, ಉತ್ತಮಾಭಿನ್ನ ಭೀಮರಧ್ಯಮಲನೀರವಿಹಾರಿವಾರಾ ಮಾರ್ಯೇತ ವಿಲಂಘಿತ್ಯ ಜಾನ್ಮಾಭವಿತ್ತಲಸ್ತುತಿರೆಂದು ಮಂಗಲಂ. ಛರಂತ ನಾಷಾರವರಂಭಾಗಂ ವಿಧಾಯ, ಅಥ ವಿನಾಂ ನಿಬಂಧ ಜನನಿ ಒಂಧಂ ತ್ಯಜಂತಿ ಇತಿ ತನ್ನ ಬಧಾತ್—“ಜಯಜಯತ್” ಇತಿ!

ఆస్తురీయానాం యావనా చీంధోదయా: తావత్తా ప్రభము బురుపేణ ప్రభముశురుచూ అభిష్టయీః స్వార్థం స్వార్థం, ఆంశి ముధునుపురంచేణ స్తుతిం కంప్యుయితి జ్ఞాతయః గ్రంథః కృతః ॥
అపరిఫా ఏళపదములను ॥ పొని: పుస్తేకున వాశల ఘలమా ॥ సమసంధ్యవధారణాభం ద్విరుద్ధి ॥ అనుక్త ప్రమాణాలాభక్ష్య—“క్రియః భఉతిః” జ్ఞావినతా ప్రక్రతీభి. శ్రీకతులబ్దభ్యాం సంపుటిసరణాతా. శ్రీకరోకయిం గ్రంథః ఇతి శాంప్రదాయికాః ॥ పూర్వార్థాగ్రహః శ్రీయా ఇతః శ్రీకాంశి సంచయింః ॥ అద్యాశ్రూర సంప్రయోగిః సంతతాపయోగినిఁడతయా సహిత నేఱప్యురణితి న్యాయాన అస్యాదు మూలయ విష్ణురేణ న స్వేరాకాంశ్యపతః ॥ ఏడం ఇతి సంప్రదాపు సంప్రయోగిఃః లుపసంప్రయైతః ॥ సంస్కృతాఁ శ్రీకాంశి, ప్రాప్తిక్షేప్తాఁ శ్రీద ఇతి ॥

నెను సంపదాకాంశ్యాయాం తస్మిదాశ్మేన భజనవిధి దత్త డలాంధిః ఇతి జీవ్ని ॥ తథాసకి—“పాపి”—ఇతి రఘ్యిప్పుభ్రాణాను పప్తక్తుః ॥ తస్మాత్ నిషేధస్య తామయ సంప్రద్యపయైప్రయ ॥ ఇత్కుః సమామనాశులను ॥ ఏవం చ అత్యం క్రుయం ప్రాపియితి ఇక్కోప్పు వ్యవు ॥

ఊగన్నాథ సంతత పదయిగేన శ్రీః జాత్యుఁ జనశపదేన భూ జువసికిరముని పదేన ఆయు: త్రుయిశాం అభ్రానం కృతపత్రః ॥ తథోఽశ్రీం శ్రీపటిః సుశ్రీయం దయ్యాత్. ఆయువాచయుషుత శ్రీయః ॥ భూమిం చ వామమోదద్యాత్ ఆరోన కంతుం స్వేశిశక్తిః ॥ ఇతి శ్రీయం శక్తిం సాధనమోపయోగినిఁ తపథం సాక్షికాయః పుణ్యధోవిశింపుత సాధ్య ఆగతాంతరాయికతిముత్కుస్వేత విప్రతమేతతః ॥
శ్రీ ఊగత్యాం ప్రక్రతామిమ్యుక్తీః లక్ష్మీప్రదుఃః ఆగ్నిగుణవిగ్రహః అవస్థగంధవిషారః అతేషముస్వేః ఇష్టు లాభాయి రఘ్యి ఇక్కోపం విత్సుసః ॥ “తదీయోగ్విషం సమే పటిః”—ఇక్కుమాయియా తపాశాపః

ಈವಾದುಫಾಂಭುವಂತಜಃ ಪಂಚನಾಧಃ ಮೂರುವಿಂತಾ—ಇತ್ಯತೀವಮತಿ
ಮಂಗಳಂ ॥ ಶ್ರೀಃ ಶ್ರೀಃ ॥

ಮಂಧ್ಯಹೃತಸತ್ಯಂರೇ ರತ್ನಾಮಾಲೀಯವಂತಿತಾ ॥ ವಾದ್ಯನೋ
ದೀತಂಪೂಜ್ಯ ಕರುಷತ್ಯಂಧರೇಣ ಹಿ ॥ ಓಂ ಇತಿ ಶ್ರೀಮದ್ವಿಂಡಿದ್ವಿಂಡಿಕ್ರವತಿ.
ಶ್ರೀಮಂಜ್ಞಗಂನ್ನಾಧದಾಸ ಸಿದ್ಧಾಂತೋದ್ವಿಂಡರ್ ಜಗನ್ನಾಧವಿಶ್ವಲಾಸ
ಸಿದ್ಧಾಂತೋದ್ವಿಂಡರ್ ಜಗನ್ನಾಧವಿಶ್ವಲಾಸಾಜ ಶ್ರೀಮಂದ್ರಾಹರಿಕಥಾ
ಮೃತಸಾರ ಸಂಚಿಕಾರ್ಯಾಂ ಶ್ರೀನಾಸದಾಸಸಿದ್ಧಾಂತಕ್ರಿಮುದ್ರಾಂ,
ಶ್ರೀಮತಾಸಮೀರಪದಾಕರಲಾಕಾಮ್ಯ ಮುಜುದೇವಾತ್ಮಕ ಕರುಷವದನೋ
ಮಾಸರ ರಚತಹಿತ ಶ್ರೀಪಾಂಚರ್ಚರ್. ವಿರಂಜಮಾತ್ರೋಮಾಸ್ತ ತ್ರೃವಿಶ್ವಮಾದಿ
ಗುಣೋಪಹನ್ಯ ತನ್ನಾರ್ಥ ಪ್ರತಿಷ್ಠಾಪನಂಬು. ಸರ್ವಜ್ಞಾಂಜಾಯಂಪ್ರದರ್ಶ
ಪರಂಪರಾಬ್ರಹ್ಮಸ್ವಮರೀಯ ಭೂವರಾಹಾಚರಣ ತತ್ವರನೋದೇಽ
ಶ್ರೀಮದ್ವಾದ್ವಾದಿರಾಜಾಸಂಗ್ರಹಾತ್ಮಿಭೂತ ಜಂಬುಖಂಡೀ ಶ್ರೀಸಿವಾಸಾ
ಜಾರ್ಯಾ ದುಗ್ಂಬಿ ಸಂಭೂತ. ಶ್ರೀಮಂತ್ರಾಂರ್ಯಮಂದರ್ಸಕ್ಷಣ್ಯಸಂಖೇನರ,
ಕೃಷ್ಣಪುರಗಮರೀಯ ವಿದ್ವಾಧಿತ ವಿನೇಯ ವಾದಿರಾಜವಿರಚಿತಾರ್ಯಾಂ,
32 ಸೌತ್ರಪ್ರಕರಣ ಸಂಧಿಃ ಸಮಾಪ್ತಃ ॥ ॥ ಶ್ರೀಮಂಧ್ಯಿತಾಪರ್ವ
ಮಂಸ್ತ ॥ ॥ ಶ್ರೀನಾಸದಾಸಸಿದ್ಧಾಂತಕ್ರಿಮುದ್ರೀ-ನಾಂಭಾಂಪು
ಸಮಾಪ್ತಃ ॥

ಶಂಕ್ರಾಂತಿ

ಅದಿಯಲ್ಲಿಯೇ ಸ್ವಾತಂತ್ರ್ಯವಿಶ್ವನಾದ ತರಿಯನ್ನು ಸಂಕೀರ್ಣನ
ಮಾಡಿರುವುದರಿಂದ ಚೇರೆ ಮಂಗಳವೇನು ? ಹೀಗೆ ಯೋಚಿಸಿತ್ತಾ, ಮಹಾನು
ಧಾವರಾದ ದಾಸರಾಯಿಲು “ಯಾವ ಶ್ರೀಹರಿಯ ಕರುಣೆಯಿಂದ ಗ್ರಂಥವನ್ನು
ರಚಿಸಿದರೇ, ಯಾವ ದೇವರಿಂದ ನಿರ್ವಾಲವಾದ ಜ್ಞಾನವನ್ನು ಹೊಂದಿ
ದರೇ ಅಂಥ ತಪ್ಪು ಉಪಾಸ್ಯಮುಕ್ತಿಯಾದ ಭೇಮರಥೀರೇ ವಿರಾಜತ
ರಂಜಿಂತಕಿ ಪಾಂಡಿರಂಗಂಳೇ ಶ್ರೀಜಗನ್ನಾಧವಿಶ್ವಲಾಸರ ಸ್ತುತಿ
ರೂಪವಾದ, ಶಿವಾಂಜಾರ ಪ್ರಾಚೀನ ಪರಂಪರಾಬ್ರಹ್ಮವಾದ ಮಂಗಲವನ್ನು

ಮಾಡಿ, ನಿಬಂಧನ ಮಾಡಿದ್ದರೆ. ಇವರು ಪರಿಗ್ರಹಿಸುವುದಿಲ್ಲವಾದುದರಿಂದ, ಅದನ್ನು ಗ್ರಂಥದಲ್ಲಿ “ಜಯಜಯತು” ಎಂಬ ಈ ಪದ್ಯದಿಂದ ನಿಬಂಧಿಸುತ್ತಾರೆ.

ತಮ್ಮುಪರಾದ ನಮ್ಮಪರಿಗ್ರಹ ಪರಮಾತ್ಮನ ಉತ್ಸವತೆಯ ಜ್ಞಾನವು ಉಂಟಾಗಿಲಿ ಎಂಬ ಅಭಿಪ್ರಾಯದಿಂದ ವಹಿಸಿಯ ಶ್ಲಘನೆಯಲ್ಲಿ “ಜಯಜಯತು” ಎಂಬುದಾಗಿ ಪರಸ್ಪರ ಪದ್ಯದಿಂದ ಸ್ತುತಿಸಿರುತ್ತಾರೆ. ಹೀಗೆ ಪ್ರಸಾದಿಸಿದ್ದ ಸ್ತುತಿಯಲ್ಲಿ, ಅವನಿಂದ ಅಭಿಪ್ರೇಚಿತದಿಂದ ಕೂಡಿರುತ್ತಾಗಿ, ಈನೆ ಯಾಲ್ಲಿ “ಪಾಠಿ” ಎಂಬ ದ್ವಿತೀಯವುರುವ ಶ್ರಯಾದದರಿಂದ ಪ್ರಾರ್ಥಿಸಿಯ ತ್ವರಿತ. ಒಂದೇ “ಜಯತು” ಎಂಬ ಪದಕ್ಕಿಂತ ಸಾಳಿದ್ದರೂ, ಪ್ರಸಾದಿಸಿದ್ದ ಜರಿಯ ಸಫೋರ್ತುಮತ್ತೆ ಜ್ಞಾನಸ್ವರೂಪಕ ಸ್ತುತಿವ್ಯಾಪ್ತಿ ಸಂಖ್ಯಾತವಿಯಲ್ಲಿ ಸಂಖ್ಯಾತವಾದುದರಿಂದಲೂ, ಸರ್ವಸಂಧ್ಯಾರ್ಥಕ ಅವಧಾರಣಾರ್ಥವಾದುದರಿಂದಲೂ, ಪ್ರಸರ್ತಿ (ದ್ವಿರೂಪ)ಯು ಯುಕ್ತವಾಸಿಸಿರುತ್ತದೆ.

ಸುಧಾಪಿಪ್ರಾಣೇ ಗುರ್ವಾರ್ಥದೀರ್ಘಿಕೆಯಲ್ಲಿ ಹೇಳಿದ ರೀತಿಯಲ್ಲಿ, ಶ್ರೀವಾಚಕರ್ಬ್ಬ ಗಳು ಆದಿಯಲ್ಲಿ ಹಾಗೂ ಅಂತ್ಯದಲ್ಲಿ ಇರುವುದರಿಂದ, ಪರಮ ಮಂಗಳಕರವೆಂದೂ, ಈ ಗ್ರಂಥವು ಶ್ರೀರವಿಂಬಿಯಲ್ಲಿ ಪ್ರಸಿದ್ಧವಾದ ಸಾಂಪ್ರದಾಯಿಕತೆಯನ್ನು ತಿಳಿಯಬೇಕು. ಈ ಗ್ರಂಥದ ಕೇವಲಯಲ್ಲಿ ಶ್ರೀವಿಷ್ಣು ಸಹಸ್ರನಾಮಗಳ ಬೃಹತೀಕಾಶಕ್ಷಮಾನುಷಾರವಾಗಿರುವ ಪ್ರಯೋಗವು ಮುಗಿದುದೆಂಬ ಪರಿಸರಾಧಿಕ್ಯನ್ನು ತಿಳಿಯಬೇಕು. “ಶ್ರೀದ” ಎಂಬ ಪಾಠಸಂಖ್ಯೆ ಇದರಷಿಂಬತ.

ಇನ್ನು ಸಂಪಾದಿಗಳನ್ನು ಅವೇಗಿಸಿ ಭಜಿಸುವುದು ಅನಂತವೆಂದು ಹೇಳಿರುವುದರಿಂದ, “ಪಾಠಿ” ಎಂಬ ರಕ್ಷಣಾ ಪ್ರಾರ್ಥನಾವಾಚಕೆನದ ಬಲದಿಂದ ತಾವು ಸಂಪತ್ತುಗಳನ್ನು ಪರಿಶುದ್ಧಿಸಬೇಕೆಂಬ ಅಂಶವು ಮತ್ತು ವಾಗುವುದರಿಂದ. ಹೀಗೆ ತಿಳಿಯಬೇಕು.

ಇ. ಶ್ರೀಗಂಗಾರ್ಥದಯಪ್ರಕಾಶಿಕಿ :-

ದೇವರ ನಿತ್ಯೋತ್ಸವ ಹೊಗೆಳುತ್ತಾ ಜಯತಬ್ದದಿಂದ ಗ್ರಂಥಾಂಶ ವನ್ನು ಅಚರಿಸುತ್ತಾರೆ, ಜಯಯೆಂದು.

ಶ್ರೀಗಂಗೆಂಬ ಮುಕ್ತಾಮುಕ್ತ ಸರ್ವಲೋಕಕ್ಕೂ ಏಲಕ್ಕೂ ಅಂದರೆ ಅತ್ಯಂತ ಚೀರೆ ಇರುವ ಶ್ರೀಹರಿಯೇ ಜಯತು ಜಯತು ನಿನ್ನ ಸಮೋತ್ಸವ ವನ್ನು ಪ್ರಕಾಶಿಸು. ಜಗತ್ತಿಗೆಗೂ ಏಕಾರ್ಥಿ ಅಂದರೆ ಸೃಷ್ಟಿದಷ್ಟುಕ್ರಿತ್ಯಾತ್ಮಕ ಮುಖ್ಯಕಾರಣಾದ ದೇವರೆ ಜಯತು ಜಯತು. ಜಾನಕೇಜತಿ ಶ್ರೀರಾಮನೆ ಜಯತು ಜಯತು. ನಿರ್ಜಿತಜರಾವಾರಣನೇಡರೆ, ಜರಾಮರಣದಿ ಸರ್ವದೋಪದೂರನೆ ಜಯತು ಜಯತು. ಜಾನ್ಮಿವಿ ಎಂಬ ಗಂಗಾಜನಕಾದ ಶ್ರೀಹರಿಯೇ ಜಯತು ಜಯತು. ನಿನ್ನ ಮಹಿಮೆಯನ್ನು ಪ್ರಕಾಶಿಸು. ದೈತ್ಯಕುಲವೆಂಬ ಮಿಥ್ಯಾಜ್ಞನಿಗಳ ಸಮುಹಕ್ಕೆ ಅಂತರ್ ಅಂದರೆ ನಿತ್ಯನರಕ ವನ್ನು ಕೀರ್ಣಿಸಬಂದ ಅಧಿವಾ ಲೋಕಂಟಕ ಪರಿಹಾರಕಾಷ್ಟಮಿಯೇ ಜಯತು ಜಯತು. ಸಮೋತ್ಸವದಿಂದ ನಮ್ಮ ಕೃದಯಕಮಲದಲ್ಲಿ ಪ್ರಕಾಶಿಸು. ಸಜ್ಜನಕ್ಕೆ ಭವಾಮರ್ಯಾವೆಂಬ ಸಂಸ್ಕಿರಿಂಗವನ್ನು ಪರಿಹರಿಸಿ ಮಂತ್ರಪ್ರದಾನ. ಶ್ರೀಜಾನ್ನಾಭಿಕ್ರಿಲಾಷ್ಟುಮಿಯೇ. ನಮ್ಮನ್ನು ಸಂರಕ್ಷಿಸು ಎಂದು ಪೂರ್ಣಿಸುತ್ತಾರೆ. 56.

॥ ಶ್ರೀಮಂಧ್ರೀಶಾಪರಣಾಮಸ್ತु ॥

ಸರ್ವವಾಖ್ಯಾನಸಾರಸಂಗ್ರಹ

1. ಶ್ರೀದರಮಾತ್ನ ನಿತ್ಯೋತ್ಸವ ಕೂಂಡಾಡುತ್ತಾ, ಜಯತಬ್ದದಿಂದ ಪ್ರಸಕ್ತ ಗ್ರಂಥರತ್ನದ ಮಂಗಳರಿಂದ 32ನಯ ಸಂಧಿಗತ 56ನೆಯ ಈ ಅತ್ಯಂತದ್ವಿದಿಂದ ಉಪಸಂಹರಿಸುತ್ತಾರೆ. ಶ್ರೀಮದ್ವಿತ್ಯಾಂಶಾರ್ಥಕಾರದ ವಣ್ಣರೂಪ ಜ್ಞಾನಿಶ್ರೀಪತ್ರ ಶ್ರೀಮಂಧ್ರಾಂಶಾಂಶಾಪರಣಾರ್ಥಕ.

2. ಶ್ರೀಹರಿಯು ನಿತ್ಯಮುಂಗಳಸ್ವರೂಪನು. ಅವನಿಗೆ ಅಪಜಯ ವೆಂಬುದೇ ಅನಾದ್ಯನಂತರಾಲದಿಂದಲೂ ಇಲ್ಲವೇ ಇಲ್ಲ. ನಿತ್ಯತುಭಿರಿತನು.

ಅವನ ಸಂಗ್ರಹಕ್ಕುಳಿದೆ ಜೀವರಿಗೆ ಬರುವ ವಿಷ್ಣುಗಳೂ ವಿಷ್ಣುಗಳೂ ಪರಿಹಾರವಾಗಿ ಅವರಿಗೆ ಜಯವ್ಯಂಭಾಗಲಿ ಎಂತ ತಾತ್ಪರ್ಯ. “ಜಯತು”— ಎಂದರೆ ನಿನ್ನೇ ಜಯವಾಗಲಿ ಎಂದಾರ್ಥವಲ್ಲ. ನಮಗೆ ಮುಮುಕ್ಷಿನಾಗಿ ನಮಗೆ ಶಂಖಪ್ರದಾಗಿಂದಾರ್ಥ.

3. ಸ್ವರ್ಗ ಭೂಮಿ ಪಾತಾಗಳಿಂಬ ಮೂರು ಲೋಕಗಳು. ಇವುಗಳಿಗೆ ಶ್ರಿಜಗತ್ತು ಎಂದು ಹೇಳಿ. ಇಂತಹ ಜಗತ್ತುಯಾದಲ್ಲಿರುವ ಸಮಸ್ಯೆ ಚೀತನ ಮತ್ತು ಜರ್ವಿಸಾರ್ಥಗಳಿಂದ ಶ್ರೀಪರಮಾತ್ಮನು ಆತ್ಮಂತ ವಿಶ್ವಾಸನು. ಸರ್ಕಲಜಾಚೀತನದಿಂದ ಅತ್ಯಂತ ಭಿನ್ನನಾದ ಆ ಅಪ್ರಮೇಯನು ಶ್ರಿಜಗದ್ವಿಲಾಂತ್ರಣನು. ಜಡ ಮತ್ತು ಚೀತನ ಸಂಬಂಧವಾದ ಕರ್ಮಗಳು ಅವರಿಗೆ ಇದ್ದರೆ ಅಂತಹ ಭಗವಂತನು ಎಂದೆಂದೀಗೂ ಜಯಪ್ರದಾಗಳಾರ. ದೇವರು ಯಿತ್ತಾದರೆ, ಮಂಗಳಪ್ರದಾನಗುವ್ಯಾದು ಎಂದಿಗಾದರೂ ಕಾಣ್ಣಾ? ಇದ್ದರಿಂದ ಪರಮಾತ್ಮಾರ್ಥಾದ್ವರ್ಪ್ರಮೇಯವಾದ ಜಗದ್ವಿಲಾಂತ್ರಣಕೆಯನ್ನು ಪ್ರಧಮ ದಲ್ಲಿ ಹೇಳಿದ್ದಾರೆ.

4. ಜಗತ್ತಿನ ಸ್ವಷ್ಟಿ ಸ್ಥಿತಿ ಲಯ ಇತ್ಯಾದಿ ಅಷ್ಟಕೃತ್ಯಾಕೃತಿ ಪ್ರಥಾನ ಕಾರಣನೇ ಶ್ರೀಕರಿಯ. ಅವನೇ ಆದಾನಾದಿಕಾರಣನು. ಸರ್ವಸಂತ್ರಸ್ಯಾಂತರಣು. ಇದರಿಂದ ಜಗತ್ತಿಕೆಕಾರಣನು. ಜಗತ್ತಿನ ಸಮಸ್ಯೆ ವ್ಯಾಪಾರ ವಿಶೇಷಗಳನ್ನು ಅವನೇ ಮುಲಕಾರಣ. ಲಕ್ಷ್ಮೀಬ್ರಹ್ಮಾದಿಗಳು ಆಂತರ ಕಾರಣ. ಇದರಿಂದ ಶ್ರೀಕರಿಯ ಸರ್ವೋತ್ತಮತ್ವ ಪ್ರತಿಬಾದಿತವಾಗಿದೆ.

5. ಜನಕ ಮಹಾರಾಜನ ಪ್ರತಿ ಜಾನಕೀರ್ಯೆವಿ ಸಾಕ್ಷಾತ್ ಶ್ರೀಲಕ್ಷ್ಮಿ ದೇವಿಯರ ಅಂಶಸಂಭೂತಿಗಳು. ಜಾನಕೀರಮಣನೇ ಶ್ರೀರಾಮಚಂದ್ರಮೂರ್ತಿ. ಶ್ರೀರಾಮಾರಥಾರಾಜ ದಶಾರಥಗಳಲ್ಲಿ ಏಕಾನಿಯರು. ತನ್ನ ಆವಾರ, ರಾಜ, ಗುಣ, ಶ್ರೀಯಾದಿ ಸಮಸ್ಯೆ ವಿಷಯಗಳಲ್ಲಿಯೂ ಶ್ರೀಪರಮಾತ್ಮನು ಸ್ವರ್ಗತಚೀಧವಿವರಜಿತನ್ನೂ, ಪರಿಪೂರ್ಣನ್ನೂ ಆಗಿದ್ದಾನೆಂದು ಸ್ತುತಿಮತ್ತು ಅಂತಹ ಪರಮಾನಂದಮಾರ್ಪಣನಾದ ಶ್ರೀಜಾನಕೀರಮಣನು ನಮಗೆ ಮಂಗಳಪ್ರದಾಗಳಿಗೆ.

6. ಮಾಮನಾವತಾರದಲ್ಲಿ ಉಪೇಂದ್ರನಾಮಾಕಸು ಬರಿಚಕ್ರವರ್ತಿಯಂದ ಮೂರುಪಾದ ಭೂಮಿಯನ್ನು ದಾಸವಾಗಿ ಬೇಡಿದ ಪ್ರಸಂಗವಿರೇವ. ವಾಸನನಾಗಿ ಬಂದ ವಾಸುದೇವ ಶ್ರೀವಿಕ್ರಮನಾಗಿ ಬೆಳೆದು. ಸಮಗ್ರ ಬ್ರಹ್ಮಾಂಡ ವಸ್ತುಲ್ಲಾ ವಾತ್ಸಿ ನಿಂತ. ಆಗ ಅವನ ಎಷಾಂತರಿನ ಹಜ್ಞೆಟ್ರಿಂಗ್ ಸಖಾಗ್ರ ರಿಂದ ಬ್ರಹ್ಮಾಂಡವಿರ್ಬರ ಸೀಎ ದ್ವಾರದಿಂದ ಗಂಗಾವರ್ತರಣವಾಯಿತು. ಇದರಿಂದ ಜಗದೀಶ್ವರನು ಜಾತ್ಯೇಜನಕ್ಕನು. ಭಗೀರಥ ಮಹಾರಾಜನ ಪ್ರಾಧಿನೆಯಂತೆ. ತಿಂದ ಜಟಾಜೂಳದಿಂದ ಧರೀಳದ ಅಮರತರಂಗಿಂಳೇ, ಮಾರ್ಗಮಂಧ್ರದಲ್ಲಿ ಜಾತ್ಯೇ ಎಂಬ ತಪಸ್ಯಿಯ ಆಶ್ರಮದಕ್ಕ ಪ್ರವಹಿಸಿದ್ದು. ಆಗ ಜಾತ್ಯೇ ಗಂಗಿಯನ್ನು ವಾಸವಾಹಿದನು. ಭಗೀರಥನ ಪ್ರಾಧಿನೆಯನ್ನು ಲಾಲಿ, ತನ್ನ ಕರಿಯಂದ ಸುರನದಿಯನ್ನು ಹೊರಗಿಟ್ಟಿನು. ಇದರಿಂದ ಗಂಗಿಗೆ ಜಾತ್ಯೇ ವೀರ ಹೆರು ಬಂದಿತು. ಅಂತಹ ಜಾತ್ಯೇಜನಕ್ಕನು ನಮಗೆ ಜಯಪ್ರದಾನಾಗಿ.

7. ದೃಷ್ಟವರ್ಗಕ್ಕೆ ಮಹಾಭಯಾಂತರನು. ಆ ದಾಸವಾರಿಯಾ ದೃಷ್ಟ ಕುಳಾಂತರಕ್ಕನು. ದೃಷ್ಟಳಲ್ಕ್ಯ ಮೃತ್ಯುಸ್ವರೂಪನಾದ ದಸ್ಸುಜರಲ್ಲಿನನು ನಮಗೆ ದಯವನ್ನು ಡುಮಾಡಿ. ಇದರಿಂದ ಶ್ರೀಕರಿಯ ದುಪ್ತಿಕ್ಕಣ ದ್ವಾರಾ ಶಿವರ ಶಾಖಾಳಾಯಿವನ್ನು ಪ್ರತಿಷಿದಿಸಿದ್ದಾರೆ.

8. ಈ ಶ್ರೀಕಾರ ಸರ್ವೋತ್ತಮನೂ, ಸರ್ವಶಕ್ತಿನೂ, ಸರ್ವತ್ರ ವ್ಯಾಪಕನೂ ಆದ ಶ್ರೀಇಸರಾಯರ ಇವ್ಯಾದ್ಯವ, ಉಲದ್ವೇಷನಾದ ಗರುಡ ವಾಹನ ಶ್ರೀಲಕ್ಷ್ಮಿನರಸಿಂಹಾಭಿನ್ನ ವಿಶ್ವಲಾಜ್ಯ ಶ್ರೀಜಗನಾತ್ಯಾಂಶಿಕ್ತಾಂತಕ ಜಗತ್ತಾಪ್ಯಮಿಯು ಸರ್ವಲಕ್ಷ್ಯನರಿಗೂ ಚಂಗಳವನ್ನು ಒಟ್ಟು ಮಾಡಿ ಎಂಬ ಭಕ್ತಿಸ್ವರಸ್ವರವಾಗಿ ಪ್ರಾಧಿಕುತ್ತಾ ಪ್ರಸಕ್ತಃಂದಿ. ಶಿಂಕಾರಕಮ್ಯ ಸಂಧಿಗೆತ ವಿಷಯವನ್ನು ಈ ಅಂತ್ಯಪದ್ಯದಿಂದ ಉಪಸಂಹಂ ಸುತ್ತಿರು. ||೫೬||

|| ಇಂತು 56ನೆಯು ಹಡ್ಡದ “ಸರ್ವವಾತ್ಯಾಸಸಾರಂಗ್ರಹ”ವು ಪರಿಷಮಾಂತ್ರಿಯಾಯಿತು||

|| ಶ್ರೀಲಕ್ಷ್ಮಿನರಸಿಂಹಾಭಜಣಮಸ್ತು ||